



UNIVERSAL  
LIBRARY

OU\_198837

UNIVERSAL  
LIBRARY







ಮನೋಿಕರ ಗ್ರಂಥಾಲೆಯ ಗಂತನೆಯ ಕಂಸುವು

# ವರದನೆಯ ಸ್ಥಂಧ

( ಯ್ಯಾದಯಸ್ವರ್ತೀಯಾದ ಸಾಮಾಜಿಕ ಕಾವಂಬರಿ )

ಬರೆದವರು :

‘ಎನ್ಸ್ಟ್’



ಜಾನ

ಚೆಲೆ

ಂಜಗ

೨—೦—೦

SAMAJ BOOK-DEPOT

ಮನೋಿಯರ ಗ್ರಂಥಪ್ರಕಾಶನ ಸಮಾತಿ ಧಾರವಾಡ

ಸಾಹಿತ್ಯವಿಷಯದಲ್ಲಿ ಸಲಹೆಗಾರರು:

ಶ್ರೀ. ದಾ. ಬೇಂದ್ರೆ ಎಂ. ಎ.

ಶ್ರೀ. ವಿ. ಕೃ. ಗೋಕುರೆ ಬಿ. ಎ. (ಆಕ್ಷಫಡ್)

ಶ್ರೀ. ರಂ. ಶ್ರೀ. ಮುಗಳಿ ಎಂ. ಎ. ಬಿಟ್.

Checked 1965

ಸಂಪಾದಕ:

ಜಿ. ಬಿ. ಜೋಶ್

Checked 1965

★ Checked 1965

ನ್ಯಾಸಾಥಕ ಸಂಪಾದಕ:

ಪ್ರಲ್ಭೂದ ಜಿ. ಕಾಟೋಟೆ

( ಎಲ್ಲ ಅಧಿಕಾರಗಳು ಗ್ರಂಥಕರ್ತವಿಂದ ಕಾದಿರಸಲ್ಪಟ್ಟವೆ)

ಮುದ್ರಕರು:

ಎಂ. ಎ. ಕಾಮತ ಬಿ.ಎಸ್.ಎ.  
ಹಿಂದಮಾತಾ ಮುದ್ರಕಾಲಯ  
ಥಾರವಾಡ.

ಪ್ರಕಾಶಕರು:

ಜಿ. ಬಿ. ಜೋಶ್  
ಮನೋಹರ ಗ್ರಂಥಮಾಲಾ  
ಥಾರವಾಡ.

## ನಮ್ಮ ಮಾತು

ಶ್ರೀ. ಎಸ್ಸೆಯವರು ಬರೆದ ಈ ‘ಎರಡನೆಯ ಸಂಬಂಧ’ ಕಾದಂಬರಿಗೆ ಗ್ರಂಥಮಾಲೆಯ ಹದಿನೆಂಟನೆಯ ವರ್ಣ ಮುಗಿಯಿತು.

ಈ ವರ್ಣದಲ್ಲಿ ‘ಹೊಸ ಸಂಸಾರ’ (ಪುಟ ೧೮), ‘ಇಂದ್ರಜಾಪ’ (ಪುಟ ೧೯), ‘ಭಾಜ್ಯಾಶೋಳ’ (ಪುಟ ೨೦), ‘ಭಾಗ್ಯಶ್ರೀ’ (ಪುಟ ೧೦), ‘ಎರಡನೆಯ ಸಂಬಂಧ’ (ಪುಟ ೨೧), ಹೀಗೆ ಒಟ್ಟು ಏದು ಗ್ರಂಥಗಳು ಕೂಡಿ ಇಲ್ಲ ಪುಟಗಳನ್ನು ಮಾಲೆಯ ಗ್ರಂಥಕರಿಗೆ ಸಲ್ಲಿಸಿದಂತಾಯಿತು.

ಕಳೆದ ವರ್ಣದಲ್ಲಿ ‘ಜಡಭರತನ ಕನಸುಗಳು’ (ಪುಟ ೧೯), ‘ಮಗು’ (ಪುಟ ೧೦೦), ‘ಗಂಗಾಸಾನಿ’ (ಪುಟ ೨೦೨), ‘ಚೀನದ ಬಾಳುಬದುಕು’ (ಪುಟ ೪೫), ‘ಮೇದಿನಾಪುರದ ಮಲ್ಲ’ (ಪುಟ ೨೧೨), ‘ಮಾದನ-ಮಗಳು’ (ಪುಟ ೪೦೩), ಹೀಗೆ ಒಟ್ಟಿನಲ್ಲಿ ಇಳುಳ ಪುಟಗಳನ್ನು ಸಲ್ಲಿಸಿದ್ದೇವೆ.

ಕಳೆದ ವರ್ಣ, ಈ ವರ್ಣ ಕೂಡಿ ನಮ್ಮ ಗ್ರಂಥಕರಿಗೆ ಅಷ್ಟೇ ಚಂದಾ ಹಣದಲ್ಲಿ ಕೊಡತಕ್ಕ ಪುಟಗಳಿಂತ ಇಂಬೇ ಪುಟಗಳನ್ನು ಹೆಚ್ಚಿಗೆ, ಕೊಟ್ಟಿದ್ದೇವೆ.

ಇದಕ್ಕಾಗಿ ಗ್ರಂಥಮಾಲೆಯು ಸುಮಾರು ಮೂರು ಸಾವಿರದ ಹೆಚ್ಚಿನ ಅರ್ಥಿಕ ಭಾರವನ್ನು ಹೊರಬೇಕಾಗಿ ಬಂತಲ್ಲದೆ, ಹೊತ್ತು ಹೊತ್ತಿಗೆ ಗ್ರಂಥಗಳನ್ನು ಹೊರಡಿಸಲಿಕ್ಕಾಗದೆ, ಈ ವರೆಗಿನ ತನ್ನ ನಿಯಮಿತತನವನ್ನೂ ಕಳೆಗುಕೊಳ್ಳಬೇಕಾಯಿತು.

ಕಳೆದ ಹದಿನೆಂಟು ವರ್ಣಗಳಲ್ಲಿ ಕ್ರಾತನಕ್ಕೆ ಸರಬಂಧ ಪಟ್ಟಿ ವಿಷಯ ಗಳಲ್ಲಿ ಈ ರೀತಿ ಷ್ಣೃತ್ಯಾಸವಾಗಿದೆ :

ಮುದ್ರಣದ ದರ ಕ್ರೈಸ್ತಾ ಆಕಾರದ ಎಂಟು ಪುಟದ ಒಂದು ‘ಘಾರ್ವಿಗೆ’

ಮೂರುವರೆ ರೂಪಾಯಿ ಇದ್ದದ್ದು ಅರಾಯಿತು, ಎಂಟಾಯಿತು, ಹತ್ತಾಯಿತು, ಹನ್ನೆರಡಾಗಿದೆ. ಇನ್ನು ಮುಂದೆ.....?

ಕಾಗದದ ದರ ಕ್ರಿನ್ ಆಕಾರದ ಒಂದು ರೀಮಿಗೆ ಆರು ರೂಪಾಯಿ ಇದ್ದದ್ದು ಹತ್ತಾಯಿತು, ಹನ್ನೆರಡಾಯಿತು. ಹದಿನಾಲ್ಕ್ಯಾಯಿತು, ಇಪ್ಪತ್ತಾಯಿತು, ಇಪ್ಪತ್ತೀಂಟಾಯಿತು, ಮೂನತ್ತಾಗಿದೆ. ಇನ್ನು ಮುಂದಿನದು....? ಇಷ್ಟಾಗಿಯೂ ಈಗ ಕಾಗದ ಸಿಗುವದೆಂದರೆ ಬಹಳ ಕಷ್ಟ ನಾಧ್ಯ.

ಸ್ವಾತಂತ್ರ್ಯ ಬಂದ ನಂತರ ನನ್ನ ಭಾರತ ಸರಕಾರವೂ ತನ್ನ ಕೈಲಾದಮಟ್ಟಿಗೆ ಅಂಚೆಯ ದರ ಏರಿಸಿ, ಹೊಸ ಹೊಸ ಕರಗಳನ್ನು (ಮಾರಾಟ ಕರ) ಹೇರಿ, ರೀಲ್ವೇ ವೆಚ್ಚೆ ೫೫% ರಂತೆ ಕೆಚ್ಚಿಸಿ ಪ್ರಕಾಶನ ಕಾರ್ಯಕ್ರೇ ಸಹಾಯ ಸಲ್ಲಿಸಿದೆ.

‘ರಜಿಸ್ಟ್ರೇಶನ್’ ವೇದಲು ಎರಡಾಣೆಯಿತ್ತು. ಮೂರಾಣೆಯಾಯಿತು, ನಾಲ್ಕಾಣೆಯಾಯಿತು, ನಾಲ್ಕುವರೆಯಾಣೆಯಾಗಿದೆ.... ?

ಮನಿಯಾಡರು, ವ್ಯಾಸಿ, ಕಾರ್ಡ್, ಕಷ್ಟ ರು ಇವೆಲ್ಲಕ್ಕೂ ಇದೇ ರೀತಿಯಾಗಿ ಹೆಚ್ಚಾಗಿದೆ.

ಇತ್ತೀಚಿನ ಈ ನಾಲ್ಕು ಪರ್ಫರ್ಮಲ್ಲಿಯಂತೂ ಜೂಜಾಟಿದ ಕುದುರೆಗಳಂತೆ ಈ ಧಾರಣಿಗಳ ಏರಾಟ ಅತಿ ತೀವ್ರಗತಿಯಿಂದ ನಡೆದಿರುವಾಗ ಪ್ರಾಮಾಣಿಕ ಮಧ್ಯಮ-ವರ್ಗ ಬದುಕಿ ಉಳಿಯುವುದೇ ಸಾಧ್ಯವಿಲ್ಲದಾಗಿದೆ.

ಹೀಗೆಲ್ಲ ಪರಿಸ್ಥಿತಿಯು ಅನಾನುಕೂಲವಾಗಿದ್ದರೂ, ಗ್ರಾಹಕರ ಛೀದಾಯುದಲ್ಲಿ ನಂಬಿಗೆಯಿಟ್ಟು, ಕಾಲನಿರೀಕ್ಷಣೆಯ ಬುದ್ಧಿಯಿಂದ ಈ ವರೆಗೆ ಚಂದಾಹಣವನ್ನೂ ಹೆಚ್ಚಿಸಿದೆ, ಕೊಡತಕ್ಕ ಪುಟಗಳನ್ನೂ ಕಡಿಮೆ ಮಾಡಿದೆ ಗ್ರಂಥಮಾಲೆಯನ್ನು ನಡೆಯಿಸಿಕೊಂಡು ಬಂದದ್ದಾಗಿದೆ.

ಇನ್ನು ಮುಂದೆ ಇದೇ ಅಗಸ್ಟ್ ದಿನದ ಪ್ರಾರಂಭವಾಗುವ ಗ್ರಂಥಮಾಲೆಯ ಹೊಸ ಪರ್ಫದಿಂದ, ಕೊಡತಕ್ಕ ಪುಟಗಳಲ್ಲಿ ನೂ ಕಡಿಮೆ ಮಾಡಿ, ಚಂದಾಹಣವನ್ನು ಸದ್ಯದ ಪರಿಸ್ಥಿತಿಗನುಸಾರವಾಗಿ ಆರುವರೆ ರೂಪಾಯಿ ಇದ್ದುದನ್ನು ಎಂಟೆ ರೂಪಾಯಿಗೆ ಹೆಚ್ಚಿಸಬೇಕೆಂದು ಗೊತ್ತುಮಾಡಿದ್ದೇ ಐ. ಅಂತವರಾದ ನಮ್ಮ ಗ್ರಾಹಕರು ಈವರೆಗೆ ಸಲ್ಲಿಸುತ್ತು ಬಂದಂತೆ ಇನ್ನು

ಮುಂದೆಯೂ ಚಂದಾದಾರರಾಗಿ ಉಳಿದು ಸಹಾಯ ಸಲ್ಲಿಸಬೇಕೆಂದು ಬೇಡಿಕೊಳ್ಳುತ್ತೇನೆ.

ಈ ವರ್ಷದಲ್ಲಿ ಗ್ರಂಥಗಳನ್ನು ಹೊತ್ತು ಹೊತ್ತಿಗೆ ಹೊರಡಿಸುವುದಾಗಿದ್ದರೂ ಒಮ್ಮೆಲ್ಲ ನಾಲ್ಕು ಗ್ರಂಥಗಳನ್ನು ಕೂಡಿಸಿಯೆ ಕಳುಹಿಸುವಂತಾದರೂ ಆಯಿತಲ್ಲ ಎಂದು ಇದ್ದುದರಲ್ಲಿಯೇ ಸಮಾಧಾನ ಹಣ್ಣಿ ಕೊಂಡಿದ್ದೇನೆ. ನಮ್ಮ ಗ್ರಾಹಕರೂ ನಮ್ಮನ್ನು ಮನ್ನಿಸಬೇಕೆಂದು ಬೇಡಿಕೊಳ್ಳುತ್ತೇನೆ.

ನಾವು ಕೊಟ್ಟಿ ಹಿಂಸೆಯನ್ನೆಲ್ಲಾ ತಡೆದುಕೊಂಡು, ಅತ್ಯಂತ ಉಲ್ಪಾವಕಾಶದಲ್ಲಿಯೆ ಈ ‘ ಎರಡನೇಯ ಸಂಬಂಧ ’ ಕಾದಂಬರಿಯನ್ನು ಬರೆದು ಕೊಟ್ಟಿದ್ದ ಕ್ರಾಗಿ ಶ್ರೀ. ಎಸ್ತೆಯವರಿಗೂ, ಅಷ್ಟೇ ಅಲ್ಪಾವಕಾಶದಲ್ಲಿ ಇದನ್ನು ಮುಂದಿಸಿ ಕೊಟ್ಟಿ ‘ಹಿಂದಮಾತಾ’ ಮುದ್ರಣಾಲಯದ ಶ್ರೀ. ಎಂ.ಎ. ಕಾಮತ ಅವರಿಗೂ, ಈ ಕಾದಂಬರಿಯ ಹುರುಳನ್ನೇ ಸೂಚ್ಯವಾಗಿ ಸೂಚಿಸುವತ್ತಂಹ ಮನೋಹರವಾದ ಹೊದಿ-ಕೆಚಿತ್ತು ಬರೆದುಕೊಟ್ಟಿ ಮಿತ್ರ ವಾಮನ ಶಿರಹಟ್ಟಿಯವರಿಗೂ ಚಿರಿಯಣಿಗಳಾಗಿದ್ದೇನೆ.

— ಪ್ರಕಾಶಕ

## ವರಿಚಯ

ಶ್ರೀ. ಎನ್ನೆಯವರು ' ಎರಡನೆಯ ಸಂಬಂಧ ' ಕಾದಂಬರಿ, ಮೊದಲೇ ಬರೆದಿದ್ದ ನಾಲ್ಕುತ್ತು ಪುಟ್ಟಿ ಬಿಟ್ಟು, ಮುಂಚೆ ಬರೆಯುವುದಕ್ಕೆ ಪ್ರಾರಂಭ ವಾದಾದ್ದು ಕಳೆದ ಜೂನ್ ತಿಂಗಳ ಮೂರನೆಯ ವಾರ. ಬರೆದು ಮುಗಿಸಿದುದು ಚುಲ್ಲಿ ಹನೆನ್ನಿಂದಕ್ಕೆ. ಹದಿನೆಂಟು ಇಪ್ಪತ್ತು ದಿನಗಳ ಅವಕಾಶದಲ್ಲಿ ಈ ಕಾದಂಬರಿಯ ಸಂಪೂರ್ಣವಾಗಿ ನಮ್ಮ ಆಫೀಸಿನಲ್ಲಿಯೆ ಬರೆಯಲ್ಲಿಟ್ಟಿತು. ಈ ಕಾದಂಬರಿ ಬರೆದು ಮುಗಿಸುವುದಕ್ಕೆ ನಾನು—ಗ್ರಂಥಮಾಲೆಯ ಸಂಪಾದಕ ನಾಗಿ—ಕೊಟ್ಟಿ ಹಿಂಸೆ ಒತ್ತಾಯ, ಕೆಲವಂಶದಲ್ಲಿ ಕಾರಣವಾಗಿದ್ದ ರೂ ಶ್ರೀ. ಎನ್ನೆಯವರ ವಿಸ್ತಾರವಾದ ಅನುಭವದಿಂದ ಪ್ರಚೋರಿಸಿದ್ದ ಅವರ ಪ್ರತಿಭಾ ಸಂಪತ್ತಿ, ಸಮಯಸ್ಥಿತಿ ಇವರಡೂ ಅವರ ಸಮಕ್ಕಮುದಲ್ಲಿ ನಿಂತು ನೇರವೀಯುತ್ತಿದ್ದಂತೆ, ದಿನದಿನವೂ ಅವರ ಬರವಣಿಗೆಯನ್ನು ನೋಡುತ್ತಿದ್ದ ನನಗಿಸಿತು. ನನ್ನ ಕಳ್ಳಿದುರಿಸಲ್ಲಿಯೆ ಈ ಕೃತಿ ನಿಮಾರಣವಾಯಿತಲ್ಲ ಎನ್ನುವ ಒಂದು ಆತ್ಮಭಾವದಿಂದಲೇ ಇರಬೇಕು, ಈ ಕಾದಂಬರಿಯ ಬಗ್ಗೆ ನನಗೆ ಹೆಚ್ಚು ಮನತೆ ಉಂಟಾಯಿತು. ಇಮ್ಮ ಸಾಮಾಷ್ಟಿಕ ನನ್ನಲ್ಲಿ ಕಾದಂಬರಿಯ ಬಗ್ಗೆ, ಕಾದಂಬರಿಕಾರನ ಬಗ್ಗೆ ದೋಷೆ ಕಡ್ಡಷ್ಟಿಯನ್ನು ಹುಟ್ಟಿಸಿದಂತೆಯೂ, ಕಾದಂಬರಿಯಲ್ಲಿದ್ದ ದೋಷಗಳಿಗೆ ನನ್ನನ್ನು ಕುರುಡಾಗಿಸಿದಂತೆಯೂ ಎಚ್ಚರವನ್ನಿಟ್ಟುಕೊಂಡು ನಾನೀ ಪರಿಚಯವನ್ನು ಬರೆಯುವ ಸಾಹಸಕ್ಕೆ ಕೃತಾರ್ಥಿಯಾಗಿದ್ದೇನೆ. ಭಯದ ಈ ಹಾದಿಯಲ್ಲಿ ಪ್ರಾಮಾಣಿಕತೆ ನನ್ನ ಕೈ ಹಿಡಿದು ನಡೆಯಿಸಲಿ ಎಂದು ಬೇಡಿಕೊಳ್ಳುತ್ತೇನೆ.

ಕಾದಂಬರಿ ಬರೆಯಾವಾಗ ಶ್ರೀ. ಎನ್ನೆಯವರೊಡನೆ ಶ್ರೀ. ಲಕ್ಷ್ಮಣ ರಾವ್ ಬೇಂದೆ ಮತ್ತು ನಾನು ಕಳೆದ ಇಪ್ಪತ್ತು ಇಸ್ತ್ರೀಯದು ದಿನಗಳೊಂದರೆ ಸುಖದ ಪರಮಾವಧಿ ಮುಟ್ಟಿದ ದಿನಗಳೊಂದೇ ನಾನು ಭಾವಿಸಿದ್ದೇನೆ. ಶ್ರೀ. ಎನ್ನೆಯವರು ಕಾದಂಬರಿಯಲ್ಲಿ ನಿರ್ಮಿಸಿದ ಪಾತ್ರಗಳೊಡನೇ ನಾವು ಮಾತ್ರ

ನಾಡಿ, ವಿನೋದ ಮಾಡಿ, ಆ ಪಾತ್ರಗಳೇ ಉತ್ತರ ಕೊಟ್ಟಂತೆ ಶ್ರೀ ಎನ್ನೇ ಯವರು ಅವರ ಪರವಾಗಿ ಮಾತನಾಡಿದಾಗ ಅವರನ್ನು ಚೇಪ್ಪೆ ಮಾಡಿ ಕಳೆದ ಆ ದಿನಗಳ ಸೆನಷ್ಟು ಎಂದರೆ, ಈ ಏನು ಮಧುರ.....! ಏನು ಸವಿ! ಒಂದು ಕೃತಿ ಸಂಪೂರ್ಣವಾಗಿ ಈ ರೂಪದಲ್ಲಿ ಹೊರಬಿದ್ದ ಮೇಲೆ ಅದನ್ನು ಓದಿ ಅನುಭವಿಸುವ ಸವಿ ಬೇರೆ; ಆದೇ, ಕೃತಿನಿಮಾರಣದ ಹೊತ್ತಿನಲ್ಲಿಯೇ, ದಿನವಿನಕ್ಕೂ ಪಾತ್ರಗಳು ಬೆಳೆದು ವ್ಯೇತುಂಬಿ ಜೀವಕಚೀ ತುಂಬಿಕೊಳ್ಳುತ್ತಿರು ಪ್ರದನ್ನು ನೋಡಿ ನೋಡಿ ರಸಿಕ ಕೃದಯಕ್ಕೆ ಆಗುವ ಸುಖಪೂರ್ವದನವೇ ಬೇರೆ. ನಾಟಕವನ್ನು ತೆರಿಯ ಮುಂದೆ ಸೋಚುವ ಸುಖ ಬೇರೆ; ತೆರಿಯ ಹಿಂದೆ ಸೋಡುವ ಸುಖ ಬೇರೆ. ಎರಡರಲ್ಲಿಯೂ ಸುಖವಿದೆ.

ಈ ಕಾದಂಬರಿ ಹುಟ್ಟಿನಾಗಲೂ ಓದಿದ್ದೇನೇ; ಅಜ್ಞಾಗಿ ಸಂಪೂರ್ಣ ವಾದ ಮೇಲೂ ಓದಿದ್ದೇನೇ. ಓದಿ ಮೇಚ್ಚಿದ್ದೇನೇ.

ಈ ಕಾದಂಬರಿಯಲ್ಲಿ ಶ್ರೀ. ಎನ್ನೇಯವರು ಈ ವರೆಗೆ ಬಳಸದ ಒಂದು ಹೊಸ ತಂತ್ರವನ್ನು ಉಪಯೋಗಿಸಿ ಯಶಸ್ವಿನ್ನು ಪಡಿದಿದ್ದಾರೆ ಎನಿಸುತ್ತಿದೆ ನನಗಿ. ಜೋಕಾಲಿಯ ಜೀಕದಂತೆ ಮನಸ್ಸು ಹಿಂದೂ ಮುಂದೂ ತೂಗಾಡು ಪ್ರದನ್ನು—ಒಂದು ಘಟನೆ ನಡೆದಿರುವಾಗಲೆ, ಆ ವ್ಯಕ್ತಿಗಳ ಮನಸ್ಸು ತಾ ಸಮಾವಾದ ತಮ್ಮ ಜೀವನದಲ್ಲಿಯ ಘಟನೆಯನ್ನು ಸೆನೆಯುವುದರಿಂದಲೇ ಸಿನೇವನ ತಂತ್ರದಲ್ಲಿ ಉಪಯೋಗಿಸುವ ‘Flash backs’ ಗಳಂತೆ— ಕಾದಂಬರಿಯಲ್ಲಿಯ ಕತೆಗೆ ಗತಿ ಬರುತ್ತದೆ; ಅದರಲ್ಲಿಯ ವ್ಯಕ್ತಿಗಳ ಸ್ವಭಾವಕ್ಕೆ ಜೀವಕಚೀ ಬರುತ್ತದೆ.

ಕಾವಂಬರಿಯಲ್ಲಿ ಎಲ್ಲಿಯೂ ಉದ್ದುದ್ದ ವಣಿನೆಗಳಲ್ಲ ಬೇಸರ ತರು ಪ್ರದಕ್ಷೇ.

ಮಿಂಚು-ಹುಳಿದಂತೆ, ಪಾತರಗಿತ್ತಿಯಂತೆ, ಇಲ್ಲಿ ಎನ್ನುವುದರಲ್ಲಿ ಅಲ್ಲಿ, ಅಲ್ಲಿ ಎನ್ನುವುದರಲ್ಲಿ ಅದರ ಮುಂದೆ, ಹೀಗೆ ಚಕ್ಕ ಪಕ್ಕ ಎಂದು ‘ಎನೆ ತೆರಿ ದಿಕ್ಕುವ ಹೊತ್ತಿನ ಬಳಗೆ’ ನಡೆದ ಮುಂಬಯಿ ಜೀವನದ ಸಹಜ ಚಿತ್ರ. ಈ ಕಾದಂಬರಿಯಲ್ಲಿ ರಮ್ಮವಾಗಿ ಚಿತ್ರಿತವಾಗಿದೆ. ಮದುವೆಯಂತಹ ಮಹತ್ವದ ಘಟನೆಗಳೂ ಇಲ್ಲಿ ದಾರಿ ದಾರಿಯಲ್ಲಿಯೇ ಹೀಗೆ ನಡೆದುಹೊಗುತ್ತವೆ ಎಂಬು ದನ್ನು ಶಬ್ದ ಸಿವನಾರೇಖೆಗಳಲ್ಲಿ ಮಾರ್ಮಿಕವಾಗಿ ತೋರಿಸಿದಾರೆ.

ಪತ್ರಗಳಿಂದ ಪ್ರಾರಂಭವಾಗುವ ಈ ಕಾದಂಬರಿ ಹೊದಲು ಹೊದಲು ಸ್ವಲ್ಪ ಬೇಸರ ಬರುವಂತೆನಿಸಿದರೂ, ಪತ್ರಗಳನ್ನು ಮುಗಿಸಿಕೊಡನೆ ರಾಮು ನಾಥನ ಅಂತಃಕರಣದಲ್ಲೇ ಇತ್ತಿರುವ ದುಃಖದ ಆವೇಗದಲ್ಲಿ ಓದುಗನೂ ಒಂದಾಗಿ ಕರುಹಿಯ ಸಮುದ್ರದಲ್ಲಿ ಮುಳುಮುಳುಗಿ ಏಳುತ್ತಾನೆ; ತನ್ನ ಕಣ್ಣಿ ರನ್ನು ಅದಕ್ಕೆ ಸೇರಿಸುತ್ತಾನೆ. ಕಾದಂಬರಿಯಲ್ಲಿಯ ಕತೆಯ ಮುಖ ಒಮ್ಮೆಲೆ ಅಲ್ಲಿಗೆ ಬದಲಾಗುತ್ತದೆ. ಓದುಗನ ಮನಸ್ಸನ್ನು ಹಿಡಿದುಬಿಡು ತ್ತದೆ. ಅಲ್ಲಿಂದ ಹೊರಟಿ ಓದುಗ ಒಮ್ಮೆಲೆ ಕೊನೆಗೀ ಬಂದು ಉಂಗರೆಯಿತ್ತಾನೆ.

ರಾಮನಾಥ ವಿದ್ಯಾ ಇವರ ಸಂತುವೆ ವಿಷಮು ಪರಿಸ್ಥಿತಿಯ ಮೂಲಕ ನಡೆಯುವ ಜೆಕಮರೆಯ ಪ್ರಸಂಗ, ವೋಹನನನ್ನು ಮುಂಬೈಗೆ ಕರೆದು ಕೊಂಡು ಹೋಗಲು ಬಂದಾಗ ಧಾರವಾಡದಲ್ಲಿ ವೋದಲ ಹೆಂಡತಿಯ ಮನೆಯಲ್ಲಿ ನಡೆದ ರಸಕಸಿಯ ಪ್ರಸಂಗ, ಕೊನೆಗೆ ಮುಂಬೈಯಲ್ಲಿ ವೋಹನನ ಆಂತ್ಯಕಾಲದ ಹೃದಯದೂರವಕ ಪ್ರಸಂಗ, ಇವು ಈ ಕಾದಂಬರಿಗೆ ಜೀವಾಳವಾಗಿ ಬಂದಿವೆ; ಕೌಟುಂಬಿಕ ಜೀವನವನ್ನು ಸಹಜ ಸುಂದರವಾಗಿ ಚಿತ್ರಿಸುವಲ್ಲಿ ಶ್ರೀ. ಎನ್ನೆಯವರು ಎತ್ತಿದ ಕೈ ಎನ್ನುವದನ್ನು ಸಾರಿ ಹೇಳುತ್ತವೆ.

ಕಾದಂಬರಿ ಓದುವ ಆತುರತೆಗೆ ಅಡ್ಡಬಂದು ರುಚಿಗೆಡಿಸಬಾರದೆಂದು ಹೆಚ್ಚಿಗೆ ಹೇಳಿದೆ ಇಲ್ಲಿಗೇ ಈ ಪರಿಚಯ ಮುಗಿಸುತ್ತೇನೆ.

ಬಂದು ನುರೆತ ಮಾತು :

ಈ ಕಾದಂಬರಿ ಬರೆದು ಮುಗಿಸಿಕೊಡಲು ಶ್ರೀ. ಎನ್ನೆಯವರಿಗೆ ಬಹು ಅವಸರ ಪಡಿಸಿದ್ದುದರ ಕಾರಣವಾಗಿ, ಅಲ್ಪವಕೂಶದಲ್ಲಿಯೇ ಇದನ್ನು ಮುದ್ರಿಸಿ ಹೊರಕ್ಕೆ ಹಾಕುವ ಗಡಿಬಿಡಿಯಲ್ಲಿ ಅಚ್ಚಿನ ದೋಷಗಳು, ಲೇಖನ ದೋಷಗಳು ಕೆಲವು ನುಸಳಿಕೊಂಡು ಬಂದಿವೆ. ಹೀಗೆ ಅವಸರ ಪಡಿಸಿ ಕೃತಿಯನ್ನು ದೋಷಯುಕ್ತಮಾಡುವುದು ಸರಿಯೇ? ಎಂದು ವಿಮರ್ಶಿಕರು ಬೇಸರಪಟ್ಟುಕೊಳ್ಳಬಹುದು. ಆದರೆ ಒತ್ತಾಯ ಮಾಡದೆ ಕೃತಿನಿಮಾಣವೇ ಆಗದಂತೆ ಮಾಡುವುದಕ್ಕೆಂತ, ಒತ್ತಾಯ ಮಾಡಿ, ಅವಸರಪಡಿಸಿ, ಸದ್ಯಕ್ಕೆ ಸದೋಷನೆನ್ನಿಸಿದರೂ ಅಡ್ಡಿಯಲ್ಲ, ಕೃತಿನಿಮಾಣಕ್ಕೆ ಅನುಕೂಲ ಮಾಡಿ ಕೊಡುವುದು ಒಳ್ಳೆಯದೆಂಬ ಅಭಿಪ್ರಾಯದಿಂದ ಸಂಪಾದಕ ಹಾಗೆ ಮಾಡಿ ದ್ದಾನೆ. ಮನ್ನಸಚೆಂಕ.

—ಸಂಪಾದಕ

## ‘ಎರಡನೆಯ ಸಂಬಂಧ’ಕ್ಕೆ ಮೋಡಲು

ಇಲ್ಲಿಯ ಮಾತುಗಳನ್ನು ಓದುಗರು ಲಕ್ಷ್ಯಸೆಟೀಕು. ಒಟ್ಟುರೈ ಈ ಕಾದಂಬರಿ ಒಂದು ಹೊಸ ಬಗೆಯ ಪ್ರಯೋಗ. ಇದನ್ನು ಬರೆದ ರಿತಿ, ಇದರ ತಂತ್ರ, ಇದರ ಶೈಲಿ ಎಲ್ಲವೂ ಒಂದು ರಿತಿಯಲ್ಲಿ ಹೊಸ ಪ್ರಯೋಗಗಳೇ. ಇಲ್ಲಿ ಬರುವ ಕೆಲವು ಪಾತ್ರಗಳು ಮರಾಠಿ ಮಾತನಾಡುತ್ತವೆ, ಹಿಂದಿ ಮಾತನಾಡುತ್ತವೆ, ಇಂಗ್ಲಿಷ್ ಮಾತನಾಡುತ್ತವೆ, ತಮಿಳು ಮಾತನಾಡುತ್ತವೆ. ಕನ್ನಡ ಓದುಗನಿಗೆ ಈ ಬೇರೆ ಬೇರೆ ಭಾಷೆಗಳ ಅರ್ಥವಾಗಬೇಕು, ಸಂಭಾಷಣೆಯ ಸರಣಿಯಲ್ಲಿ ಸಹಜತೆ ಬೇಕು, ಪಾತ್ರಕಲ್ಪನೆಗೆ ಕುಂಡು ಬರಬಾರದು, ಆ ದೃಷ್ಟಿಯಿಂದ ಇಲ್ಲಿ ಎರಡು ಮೂರು ಪ್ರಯೋಗಗಳನ್ನು ಮಾಡಿಸೋಡಿದೆ. ಪಾತ್ರಗಳ ಕಲ್ಪನೆಯ ಮೇರೆಗೆ ಅಪ್ರಗಳ ಮುಖಾಂತರ ಮರಾಠಿ, ಇಂಗ್ಲಿಷ್ ಮೋಡಲಾದ ಭಾಷೆಗಳನ್ನಾಡಿಸಿ ಅರ್ಥಗ್ರಹಣವಾಗಲೆಂದು ಕಂಸಿನಲ್ಲಿ ಕನ್ನಡ ಅನುವಾದ ಕೊಡುವುದು; ದೊಡ್ಡ ದೊಡ್ಡ ವಾಕ್ಯವಳಿಗಳಿದ್ದಲ್ಲಿ ಮರಾಠಿಯ, ಇಂಗ್ಲಿಷಿನ, ತಮಿಳನ ಪಾತ್ರಗಳಲ್ಲಿ ಕನ್ನಡ ಭಾಷೆಯನ್ನೇ ಇಟ್ಟು ಅವರು ತಮ್ಮ ಭಾಷೆಯಲ್ಲಿ ಹೀಗೆ ಆದಿದರೆಂದು ಸೂಚಿಸುವುದು; ಸುಳಭ ಅರ್ಥವಾಗುವ ಪಂತಿದ್ದಲ್ಲಿ ಯಾವ ಬಗೆಯ ಅನುವಾದವನ್ನೂ ಕೊಡದೆ ಮೂಲ ಭಾಷೆಯನ್ನೇ ಕನ್ನಡ ಲಿಪಿಯಲ್ಲಿ ಕಾಣಿಸುವುದು; ಒನ್ನೊಮ್ಮೆ ಇಂಗ್ಲಿಷ್ ಲಿಪಿಯಲ್ಲಿಯೇ ಕಾಣಿಸುವುದು. ಬೇರೆ ಬೇರೆ ಭಾಷೆಗಳನ್ನಾಡುವ ಪಾತ್ರಗಳು ಬಂದಲ್ಲಿ ಯಾವ ಭಾಷೆಯನ್ನು ಬಳಸಬೇಕೆಂಬ ದೃಷ್ಟಿಯಲ್ಲಿ ಭಿನ್ನಾಭಿಪ್ರಾಯಗಳಿವೆ. ಶ್ರೀಗೋಕಾಕ ಅವರು ‘ಇಂಗ್ಲೊಡಿ’ನ ನಿದನೆಯ ಭಾಗದಲ್ಲಿ ಕನ್ನಡದಲ್ಲಿ ಅವರಿಂದ ಮಾತನಾಡಿಸಿದ್ದಾರೆ. ಇತ್ತೀಚೆ ‘ಜೀವನ್’ದಲ್ಲಿ ಈ ಬಗ್ಗೆ ಒಂದು ಲೇಖನ ವನ್ನು ಬರೆದಿದ್ದಾರೆ. ಇದು ಬಂಗಾಲಿ ಪಾತ್ರವೆಂದು ತೊರಿಸಲು ಕನ್ನಡ ಭಾಷೆಯಲ್ಲೇ ಅಲ್ಲಲ್ಲಿ ಕೆಲವು ಬಂಗಾಲಿ ಶಬ್ದಗಳನ್ನು ಬಳಸಬಹುದೆಂದು ಉವರ ಆಭಿಪ್ರಾಯ. ಆಂತೂ ಪಾತ್ರವು ಸಹಜವೇಸಬೇಕಾದರೆ ಆಯಾ ಮೂಲಭಾಷೆ ಬೇಕೆಂಬುದು ಸ್ವಪ್ನವೆಂದಂತಾಯಿತು. ಮೂಲಭಾಷೆಯನ್ನು ಎಷ್ಟುಮಣಿಗೆ ಬಳಸಿಕೊಳ್ಳಬಹುದೆಂಬುದೆ ಪ್ರಶ್ನೆ. ಆ ಪ್ರಶ್ನೆಗೆ ಇಲ್ಲಿ ಎಣಿ ವಿಧದಲ್ಲಿ

ಉತ್ತರ ಕೊಡಲಾಗಿದೆ. ಹೀಗೆ ಉತ್ತರ ಕೊಡುವಲ್ಲಿ ಕಢಿಯ ಆಶಯಕ್ಕೆ, ಪಾತ್ರರಚನೆಗೆ ಚ್ಯಾಟಿ ಬಂಡಿಲ್ಲವಂದು ನನಗಿನಿಸುತ್ತದೆ. ಓಮಗರಿಗೆ ನಿರಾತಂ ಕವಾಚನವಾದರೆ ಸಾಕು, ಯಾವ ಬಗೆಯ ಪ್ರಯೋಗವಿದ್ದರೂ ಅದು ಯಶಸ್ವಿಯೆಂದೇ ತಿಳಿಯಬೇಕು.

ಈ ಕಾದಂಬರಿಯನ್ನು ಬರೆದದ್ದೂ ಹೇಗೆಂಬಾದನ್ನು ಸಂಪಾದಕರ ಪರಿಚಯದಿಂದ ತಿಳಿದುಕೊಳ್ಳಬಹುದಾಗಿದೆ. ಹೊಸ ಪ್ರಯೋಗದ ಮನೋರಂಜಕರೆಯೆಂದೆನ್ನೇ ಹೊಸ ಪ್ರಯೋಗದ ಗಡಿಬಿಡಿಯೂ ಸ್ವಲ್ಪ ಆಲ್ಲಲ್ಲಿ ತಲೆದೊರ್ತಿಯೆಂಬುದರೆ ಕಲ್ಪನೆ ಕಾದಂಬರಿಕಾರನಿಗಿದೆ. ಈ ಗಡಿಬಿಡಿಯೆಂದಾಗಿ ಕಾದಂಬರಿಯ ಸ್ವಾರ್ಥಕ್ಕೆ ಒವೆಂದ್ರಿಯೈ ಕೊರತೆಯುಂಟಾಗುವಂತಹ ಅಚ್ಚಿನ ದೋಷಗಳು ನುಸುಳಿಕೊಂಡಿವೆ. ಗಡಿಬಿಡಿಯೆಂದಾಗಿ ವಾಕ್ಯಕ್ಕೆ ವಾಕ್ಯವೇ ಲೋಪವಾಗಿದೆ ಒಂದೆಡಿಗೆ. ಅವುಗಳನ್ನೇಲ್ಲಾ ಒಟ್ಟಾಗಿಸಿ ಇನ್ನೊಂದೆಡಿಗೆ ತಿದ್ದುವಣಿ ಕೊಡಲಾಗಿದೆ. ಸಹ್ಯದರ್ಶಕ ಇವುಗಳನ್ನೇಲ್ಲಾ ಸುಧಾರಿಸಿಕೊಂಡು ಓದಿದರೆ ಕಾದಂಬರಿಯ ಸ್ವಾರ್ಥಕ್ಕೆ ಚ್ಯಾಟಿ ಬರಲಿಕ್ಕಿಲ್ಲವೇನಿಸುತ್ತದೆ. ವಿಮರ್ಶೆಕವಾಚಕರಿಗೆ ಇಲ್ಲಿ ಒಂದು ಪ್ರಾಪ್ತಾಳಿಕ ಒಪ್ಪಿಗೆಯನ್ನು ಕೊಟ್ಟಿಬಿಡುತ್ತೀರೆ-ಅಚ್ಚಿನ ದೋಷಗಳ ಮೇಲೆ ತನ್ನ ಇತ್ತಮೆಸೆಯುವುದಾದರೆ ಮೊದಲೆ ನಾವು ಶಸ್ತ್ರಪನ್ನಿಟ್ಟಿಬಿಟ್ಟಿದ್ದೇವೆ ಎಂದು. ಇಷ್ಟೇ ಆಲ್ಲಿ ಕಾದಂಬರಿ ಬರೆದು ಮುಗಿಸುವ ಆನಸರದಲ್ಲಿ ಒಂದೆಡಿಗೆ ಮುಂಬಯಿಯಲ್ಲಿ ‘ಕಷ್ಟಾರ್ಥ’ ಇತ್ತೀರು ಹೇಳಿವ ಸಂದರ್ಭದಲ್ಲಿ ಮಧ್ಯರಾತ್ರಿಗೆ ‘ಸಿಂಹಾಯಿಟಿ’ ದಿಂದ ಬಸ್ತು ಬಂತೆಂದು ವರ್ಣಿಸಲಾಗಿದೆ. ಅನೇಕರಿಗೆ ಇದರ ವ್ಯತ್ಯಾಸ ಹೊಳೆಯಲಿಕ್ಕಿಲ್ಲ. ಆದರೆ ನನಗೆ ಅದು ಅಚ್ಚಾದ ಮೇಲೆ ಓದುವಾಗ ಹಳ್ಳಿ ಇಡಿದಂತೆನಿಸಿತಾನುದರಿಂದ ನನ್ನವಾಚಕ, ವಿಮರ್ಶೆ ಕ್ರಮಾಂಕದಲ್ಲಿ ಈ ಒಂದು ಅಲಕ್ಕೆ ಶ್ರೀಲೋಪವನ್ನು ತೋರಿಸಿಕೊಟ್ಟಿದ್ದೇನೆ. ಇದರಿಂದ ಕಾದಂಬರಿಯ ಲೇಖೆ ಕಾಣುವುದಕ್ಕೆ ಅವರ ದೃಷ್ಟಿ ಕದಡಿರಲಿ ಎಂಬುದೆ ನನ್ನ ಉದ್ದೇಶ.

ಆತ್ಮಗೊಬ್ಬ ನಾಯಕನಿರುವಂತೆ ಇಲ್ಲಿ ರಾಮನಾಥನಿದ್ದಾನೆ. ಆದರೆ ರಾಮನಾಥನೆಂದರೆ ಶ್ರೀರಾಮಚಂದ್ರನಲ್ಲ, ನಡೆಯುವಾಗ ಎಚ್ಚುವ ಸಾಮಾಜಿಕೀಯ. ಹಾಗೆ ಕರೆಗೊಬ್ಬ ವಿಲನಾಯಕನು ಬೇಕೆಂದರೆ ಇಲ್ಲಿ ವಿದ್ಯಾವತೀಯನ್ನು ವಿಲನಾಯಕಕೆಂದೆಡಿಸಲಿಕ್ಕೆ ಕಾದಂಬರಿಕಾರನು ಸಿದ್ಧಿಸಿಲ್ಲ. ಮನುಷ್ಯನು

ಕೇವಲ ಸಾತ್ತಿಕನಿರುಪದಿಲ್ಲ, ಕೇವಲ ತಾಮಸಿಯಿರುಪ್ಪದಿಲ್ಲ ಎಂಬುದೆ ಇಲ್ಲಿಗನುಸಿಸಬೇಕಾದ ವಾತು. ವಿದ್ಯಾರ್ಥಿಗೆ ಸೌಖ್ಯ ಬೇಕಿತ್ತು. ಅವಳಿಗೆ ಬೇಕಾದ ಸೌಖ್ಯ ರಾಮನಾಥಸಿಂದ ದೂರಕಲಿಲ್ಲ. ಸೌಖ್ಯದ ಜರ್ಖವನ್ನು ಅವಳು ಸರಿಯಾಗಿ ಮಾಡಿಕೊಂಡಿರಲಿಲ್ಲವೆಂದೂ ಹೇಳಬಹುದು. ನರ-ನಾರಿಯಲ್ಲಿ ನಾರಾಯಣತ್ವದ ಅಂಶವಿದ್ದೀರುತ್ತದೆಂದು ನಾವು ತಿಳಿಯಬೇಕು. ಎಂತಹ ರಾಕ್ಷಸೀ ಮನುಷ್ಯನಲ್ಲಾ ಮರಾಡೇವನ ಅಂಶವಿದ್ದೀ ಇರುತ್ತದೆ. ಹಿಗೆಂದೇ ವಿದ್ಯಾಪತಿ ಪುತ್ರಿ ರಾಮನಾಥನ ಮನೆಗೆ ಮರಳುತ್ತಾಳೆ. ಕುಂಕಮದ ಕರದಿಗೆ ಸೈಯಲ್ಲಿ ಒಬ್ಬಂತೆಂಣು ನಿಂತೆ ಮುಗ್ಡ, ಸಾತ್ತಿಕಮೂರ್ತಿ ‘ಭಟ್ಟಿ’ ಅವಳಿಗೆ ಸ್ವಾಗತ ಕೊರುತ್ತಾಳೆ. ಭಟ್ಟೆಯ ಪಾತ್ರ ಎನ್ನೇಂದರೂ ಕೊಮೆಲ, ನಿಮುಳ. ಭಟ್ಟೆಯಿಂದ್ದಳಿಂದೇ ರಾಮನಾಥ, ವಿದ್ಯಾಪತಿ ಮತ್ತು ಇಡುತ್ತಾರೆ. ಭಟ್ಟಿ ನಿರಂತರವೂ ಆವರ ನೇರೆಯವಜಾಗಿ ಉಳಿಯುತ್ತಾಳೆ.

ಹೇಳುತ್ತೇನು ಹೇಳುವುದು? ನಾನು ಮೊನಲೆ ಓದುಗರ ಮುಂದೆ ಕೆಲವು ಕೊರತೆಗಳನ್ನಿಷ್ಟಿದ್ದೇನೆ. ವಾತ್ರಗಳನ್ನು ನೋಡುವ ನನ್ನ ದೃಷ್ಟಿಯನ್ನು ಸ್ವಷ್ಟಪಡಿಸಿದ್ದೇನೆ. ಸಂಭಾಷಣೆಯ ಶೈಲಿಯನ್ನು ಕುರಿತೂ ಹೇಳಿದ್ದೇನೆ. ಬಹಳ ಹೇಳುತ್ತ ಹೊಡರೆ ಇದೇ ಒಂದು ಪ್ರಬಂಧವಾದಿತು.

ಮಿಶ್ರ ಜಿ. ಬಿ. ಜ್ಞಾನಿಯವರು ನೂರಾಯಂಟು ಪುಷ್ಟಗಳನ್ನು ಅರಳಿಸಿದ್ದಾರೆ. ಈ ನೂರಾಯಂಟನಿಯ ಪುಷ್ಟವನ್ನು ರೆಳಿಸುವಲ್ಲಿ ಅವರು ಓದುಗರ ಮನಸ್ಸನ್ನು ನನ್ನ ಅಂತಃಕರಣವನ್ನು ಅರಳಿಸಿದ್ದಾರೆಂದು ತಿಳಿಯುತ್ತಿದ್ದೇನೆ. ಪುಷ್ಟ ಅರಳಿಸಿದ್ದಕ್ಕೆ ಪ್ರತಿಯಾಗಿ ವಾಚಕರು ಅವರಿಗೆ ಪುಷ್ಟ ಏರಿಸಲಿಕ್ಕೆಲ್ಲ ವೆಂದೂ ಭಾವಿಸುತ್ತಿದ್ದೇನೆ. ಪ್ರಕಾಶಕ ಜಿ. ಬಿ. ಯವರ ಸಂಬಂಧ ಬರದಿದ್ದರೆ ಈ ಎರಡನೆಯ ಸಂಬಂಧ ನನ್ನ ಮುಂಬಯಿ ಹಾಸದಲ್ಲೇ ರೂಪಗೊಂಡು ಬೆಳಕಿಗೆ ಬಾರದೆ ಹಾಗೇ ಉಳಿಯಬಹುದಾಗಿತ್ತು. ಎರಡನೆಯ ಸಂಬಂಧವನ್ನು ಬರಯಿಸಿ ಬೆಳಕಿಗೆ ತಂದ ಶ್ರೀಯಸ್ತು ಅವರದು. ಇದಕ್ಕಾಗಿ ಅವರನ್ನು ಕೃತಜ್ಞತೆಯಿಂದ ನೇನೆಯದೆ ಹೇಗೆ ಈ ಮಾತು ಮುಗಿಸಲಿ?

## ಕಾದಂಬರಿಗೆ ಹೊದಲು

ಓದುಗರು ದಯವಿಟ್ಟು ಇತ್ತೆ ಗಮನಿಸಿ ಇಲ್ಲಿ ಕಾಣಿಸಿದ ಕೆಲವು ಅಚ್ಚಿನ ಲೋಪ-ದೋಷಗಳನ್ನು ತಿದ್ದಿಕೊಂಡು ಮುಂದಿನ ಕಥಾಭಾಗವನ್ನೊಂದು ತೊಡಗಬೀಕೆಂದು ನಮ್ಮೆ ನವ್ವು, ಆಗ್ರಹದ ಬಿನ್ನಹ. ಈ ದೋಷಗಳು ಕಾದಂಬರಿಯನ್ನು ಮಾರಿಸುವ ವಿರುದ್ಧ ಭರದಲ್ಲಿ ಹೇಗೆ ನುಸುಳಿಕೊಂಡಿವೆ, ಆದರೆ ಕಥೆಯ ಸ್ವಾರಸ್ಯಕ್ಕೆ ಇವು ಅಡ್ಡಬರಬಹುದಲ್ಲ ಎಂಬ ವಿಷಾದದಿಂದ, ನಮ್ಮೆ ವಾಚಕರು ಸಹಾನುಭೂತಿಯಿಂದ ಈ ದೋಷಗಳನ್ನು ತಿದ್ದಿಕೊಂಡು, ಕೊರತೆಗಳನ್ನು ತುಂಬಿಕೊಂಡು ಮುಂದೆ ಸಾಗಿದರೆ ಕಾದಂಬರಿಯ ರಸ, ರುಚಿಗಳಲ್ಲಿ ವ್ಯತ್ಯಯ ಬರಬಾರದೆಂದು ಭರವಸೆಪಟ್ಟು, ಅವು ಗಳನ್ನುಲ್ಲಿ ವಿವರಿಸುತ್ತಿದ್ದೇವೆ. ವಾಚಕರು ಕಥೆಯ ವಾಚನದಲ್ಲಿ ಸಂದರ್ಭಾನು ಸಾರವಾಗಿ ಆ ಪುಟಗಳ ತಿದ್ದುಪದಿಯನ್ನು ಓದುವಾಗಲೂ ಒಮ್ಮೆ ನೋಡಿದರೆ ಒಳ್ಳೇದು.

ಈನೆಯ ಪುಟದಲ್ಲಿ ಜಾನಕಿ ‘ತಪ್ಪಿದ್ದರ ಶ್ವೇತಾಸಬೀಕು’ ಎಂದು ಬರೆದು ಶ್ವೇತಕ್ಕೆ ಮಾಡೊತ್ತು ಕೊಟ್ಟಿ ತನ್ನ ಜಾಸ್ತಿಯನ್ನು ತೋರಿಸುತ್ತಾಳೆ. ಇಲ್ಲಿ ತಪ್ಪಿ ‘ಶ್ವೇತಾಸಬೀಕು’ ಎಂದೆ ಬಿದ್ದಿದೆ. ಇದರಿಂದ ಅವಳ ಮುದ ಒತ್ತಿನ ಹೋಜು ಪೂರ್ಣ ಕಂಡುಬರುವದಿಲ್ಲ. ‘ಲಕ್ಷ್ಮೀವೆಂಕಟೀಶ ಪ್ರಸನ್ನ’ ಎಂದು ಬರೆಯುವಲ್ಲಿ ಮಾತ್ರ ‘ಲಕ್ಷ್ಮೀವೆಂಕಟೀಶ ಪ್ರಸನ್ನ’ ಎಂದೆ ಬರೆದಿರುತ್ತಾಳೆ. ಅದೂ ಇಲ್ಲಿ ತಪ್ಪಿ ‘ಲಕ್ಷ್ಮೀ’ ಎಂದು ಬಿದ್ದಿದೆ.

ಇನೆಯ ಪುಟದಲ್ಲಿ ‘ಹೊಟ್ಟಿಯೋಳಿಗಿನ ಮಾತನ್ನು ಓಲೆಯ ಮುಖಾಂತರವೆ ಓದಿಕೊಳ್ಳುವ ದು ನನಗೆ ಹೆಚ್ಚು ಇವು. ನಾವಿಬ್ಬರೂ ಕೂಡಿದ್ದಾಗ ನಿನ್ನ ಹೊಟ್ಟಿಯೋಳಿಗಿನ ಮಾತನ್ನು.....’ ಹೀಗೆ ಸಾಗಬೀಕು ಈ ಸಾಲು. ಇಲ್ಲಿದಿದ್ದರೆ ವಾಕ್ಯಪೂರ್ಣವೆನಿಸದೆ ಅಲ್ಲಿಯು ಭಾವನೆ ಪೂರ್ಣ ಕಲ್ಪನೆಗೆ ಬರುವದಿಲ್ಲ.

ಗಂಡನೆಯ ಪುಟದ ಮೇಲೆ ‘ವಾಮನನ್ನೂಹುಟ್ಟಿರಲಿಲ್ಲ,’ ಎಂಬುದು ‘ಹೋಹನ್ನನ್ನೂಹುಟ್ಟಿರಲಿಲ್ಲ’ ಎಂದಾಗಬೇಕು.

ಗಳನೆಯ ಪುಟದ ಮೇಲೆ ‘ಪ್ರೇಮಿಯಂತೆ ಮಾತ್ರ ನಿನಗೂ’ ಎಂಬುದು ‘ಪ್ರೇಮಿಯಂತೆ ಮಿತ್ರನಿಗೂ’ ಎಂದಾಗಬೇಕು. ಇದನ್ನು ಗಮನಿಸಿ ಕೊಂಡು ಓದದಿದ್ದರೆ ಅಥವಾದಲ್ಲಿ ವಿಶೇಷ ಸ್ವರ್ಚಯ ಬರುತ್ತದೆ.

ಗಳಿನೆಯ ಪುಟದಲ್ಲಿ ಒಂದೆಡೆ ‘ತುಮಜಿಂ ಮನ’ ಇನ್ನೊಂದೆಡೆ ‘ತುಮಜಾ ಮನ’ ಇವೆಡೊ ‘ತುಮಜೆ ಮನ’ ಎಂದಾಗಬೇಕು. ಇದೇ ಬಗೆಯ ಲಿಂಗ-ವಚನ ದೂರ್ವಾಗಳು ಮರಾಟಿ ಮಾತುಗಳಲ್ಲಿ ಬಂದಿವೆ, ಇನ್ನೂ ಒಂದೆರಡು ಕಡೆಗೆ.

ಗಳಿಂನೆಯ ಪುಟದ ಮೇಲೆ ‘ಭುಬೀಲಾ ಪಾಠವತ್ತೊ’ ಎಂಬುದು ‘ವಿದ್ಯಾಲಾ ಪಾಠವತ್ತೊ’ ಎಂದು ಬೇಕು.

ಗಳಿಂನೆಯ ಪುಟದಲ್ಲಿ ಸಂಭಾಷಣೆಯಲ್ಲಿ ರಾಮನಾಥನ ಮನಸ್ಸಿನ ಆವೇಗವನ್ನು ಹೆಚ್ಚಿಸುವ ವಿದ್ಯಾವತಿಯಾಡುವ ಒಂದು ವಾಕ್ಯವೇ ಹಾರಿ ಹೋಗಿ ರಸೋತ್ಸೂಫಕ್ಕೆ ಆತಂಕವೈಂಟಾಗುತ್ತದೆ. ರಾಮನಾಥ ‘ಹುಂಚ್ಚು ಹಿಡಿಸಬೇಡ’ ಎಂದು ಮಾತು ಮುಗಿಸುತ್ತಾನೆ. ವಿದ್ಯಾ ಕೊಂಕು ನುಡಿಯಿಂದ, ‘ಹುಂಚ್ಚು? ಯಾರಿಗಾಗಿ? ನಾನೇಕೆ ಹಿಡಿಸಬೇಕು?’ ಎಂದು ಪ್ರಶ್ನೆ ಮಾಡುತ್ತಾಳೆ. ಆಮೇಲೆ ‘ಶಟ್ಟಪ್ರಯಾ’ ಎಂದು ರಾಮನಾಥ ಆಕ್ರೋಶ ಮಾಡುತ್ತಾನೆ. ಇಲ್ಲದಿದ್ದರೆ ರಾಮನಾಥನ ಆಕ್ರೋಶಕ್ಕೆ ಅಥವಾ ಆಗುವುದಿಲ್ಲ.

ಗಳಿಂನೆಯ ಪುಟದ ಮೇಲೆ ‘ಎಂದು ರಾಮನಾಥ ಮುಯ್ಯ ತೀರಿಸಿದ ಏಂಬುದು ‘ಎಂದು ಮನೂ ಮುಯ್ಯ ತೀರಿಸಿದ’ ಎಂದು ಬೇಕು.

ಗಳಿಂನೆಯ ಪುಟದ ಮೇಲೆ ‘ಕೆಂಪವೊಂದನ್ನು ಚಿಟ್ಟರೆ’ ಎಂಬುದು ಕೆಂಪವೊಂದನ್ನು ಚಿಟ್ಟರೆ ಎಂದಾಗಬೇಕು.

ಗಳಿಂನೆಯ ಪುಟದ ಮೇಲೆ ‘ಮಗುಳ್ಳಗೆ ಸಕ್ಕರು’ ಎಂಬುದು ‘ಮುಗುಳ್ಳಗೆ ಸಕ್ಕೆಳು’ ಎಂದು ಬೇಕು. ಇದೇ ಬಗೆಯ ವಚನಭೇದಗಳು ಇನ್ನೂ ಒಂದೆರಡು ಕಡೆ ಅಲಕ್ಷ್ಯವಾಗಿ ತಪ್ಪಿ ಬಿಡ್ಡಿವೆ.

ರೆಡನೆಯ ಪುಟಿದ ಮೇಲೆ ‘ಅಂಥ ಕಾರಣದೊಳಗ್’ ಎಂಬುದು ರುಕ್ಕಿಣಿಬಾಯಿ ಹೆಚ್ಚುವುಕ್ಕಳ ಮನಿತನದ ಮಾತಿನಲ್ಲಿ ಹೇಳುವ ಅಂಥ-ಕ್ಕರಣದೊಳಗ್’ (ಅಂತಃಕರಣದೊಳಗ್) ಎಂದಾಗಬೇಕು.

ಅಂಗನೆಯ ಪುಟಿದ ಮೇಲೆ—‘ತೇ ಭೇಟ್ಟೀ ನಾಹಿ? ’ ಎಂಬುದರ ಬದಲು ‘ತೇ ಭೇಟ್ಟೀ ನಾಹಿ? ’ ಎಂದು ಬೇಕು.

ಅಳಾನೆಯ ಪುಟಿದ ಮೇಲೆ ‘ಶಾಕುಂತಲದ ನಾಚಿಕೆ’ ಎಂಬುದು ‘ಶಾಕುಂತಲನ ನಾಯಿಕೆ’ ಎಂದಾಗಬೇಕು.

ಇದಲ್ಲದೆ ಇಂಗ್ಲಿಷ್ ಸ್ವೇಲಿಂಗ್ ದೋಷಗಳಾಗಿವೆ, ವಿರಾಮಚಿಹ್ನೆ, ಅಲ್ಪವಿರಾಮಚಿಹ್ನೆ, ವಿತರಣಚಿಹ್ನೆ, ಸ್ವೇಸಿಂಗ್, ಮೊದಲಾದ ಅಲ್ಪ ಪ್ರಮಾಣದ ದೋಷಗಳೂ ನುಸುಳಿ ಕೊಂಡಿವೆ. ಅದನ್ನೂ ಕಡೆಗಟಿಸದೆ ಇಲ್ಲಿ ಪ್ರಾಮಾಣಿಕವಾಗಿ ಉಲ್ಲೇಖಿಸಬಯಸುತ್ತಿದ್ದೇವೆ. ಇಂತಹ ದೋಷಗಳ ಪುಟಗಳನ್ನೂ ಸಾಲುಗಳನ್ನೂ ಕೊಟ್ಟು ಓದುಗರನ್ನು ಬೇಸರಿಸದೆ ಅವುಗಳನ್ನು ವರು ಸುಧಾರಿಸಿಕೊಂಡು ಓದಬೇಕೆಂದು ಸೂಚಿಸಿ ಓದುವರೆಂದು ನಂಬಿ ಇಷ್ಟಕ್ಕೆ ಪೂರ್ಣವಿರಾಮ ಕೊಡುತ್ತೇವೆ.

—ಪ್ರಕಾಶ

# ಎರಡನೆಯ ಸಂಭಂಧ

\* \* \* \*

ಹೊಸ ವರ್ಷದ ನೋಡಲ ಕುಸುಮ  
ಮಯಾರ್ಥದೆ ಮಹಲು

( ಸಾಹಾಜಿಕ ಕಾದಂಬರಿ )

ಬರೆದವರು :

‘ಅಶ್ವತ್ತ’

೫೦೦ ಪುಟಗಳು

ప్రేతియ జానకి,

ముదువేయాదరూ వూతనాడబారదు ఎందరే ఎల్లియ నియమ? నిసిన్నా నన్నుకి అల్లవే? నన్నుకి ఆగువ మోదలి నన్నొడని బేకాదష్ట సలుగేయింద మాతనాడుత్తిద్దే; చేష్టివూడుత్తిద్దే. నేనపిదేయి? ఒమ్మె 'ముజాగాటా హిడి' ఎందు ననగి తమాషి మాడలిశ్చే బండే. నాను క్షేచాచిదే. భస్ఫునే ఏటు కోట్టి నిసు. ఆల్లియే నిష్ట క్షేయన్న నాను గట్టియాగి హిడిదుబట్టి. ఈగ పాణిగ్రహణ మాడిద మేలే ననగి పరశియళేనో ఎంబష్టు దూరవాగిబిట్టిద్ది!

నాను ఉంగి హోగువ మున్ను దిన కాగేకి మాడిది? ననగూ జీవదల్లి జీవవిరలిల్ల. ఆదరూ జీవ కేళలిల్ల. నిష్టన్న మాతాడి సియె బిడబేకేందు జీవ ధావిసితు. ఇన్న మత్తె కాలేజు ఆరంభ వాగువ వరిగి, ఎందరేమారు తింగళు—సరి, నఱరు దినగళే ఆన్న— నిష్ట ముద్దు ములుద దత్తసవిల్ల, ఎందు తిలిదు సిన్న తివియోళగి, నిష్ట హైదయక్కే ఒండే మాతు ఖసిరి హోగబేకేందు ఖిన్న సమాపక్కే బండే. అడుగె-మనేయల్లి నిమ్మప్పనిది రలిల్లవేందు ననగి గొత్తిత్తెండే నిన్నొడనే సరసవాడువ సాకస మాడిద్దు. అడుగె-మనేయోళగింద కాయ్య నాను బళ్ళుల-మనేగి బరుత్తులే నిసు బళ్ళుల కట్టిగి నిరుతుంబిట్టి. అంతూ, నిరు కోడువ మట్టిగాదరూ వ్యోభళి బిట్టిద్ది! ఎందు హిగ్గిదే. సుత్తుముత్తు ఇన్నారూ ఇరలిల్ల. ఇన్నూ ఎల్లరిగి గాథనిదే. నినోబ్బుళే తనరుమనేయల్లూ మోదలుగిత్తియంతి అడుగె మనేయ కేగెస్తో సాగిసుత్తిద్దే. కసగుడిసుపుదు బిట్టు బండేయల్ల, ననగిష్ట సంతోషవాయితు గొత్తే జానశి? తంబిగి ఇడలు నిసు కేళగి బగ్గినే. నిష్ట బాగిద బిన్న మేలే నాను బెరళాడిసివే. విధ్యత్తన తంతి హిడిదవర కాగి నిసు పుటిదు బిద్దే. ఓడి హోదే. క్షేగి సిక్కు మించు బయలాగి హోదంతాయితు ననగే.

అదే రసనిమిషవన్ను, అదే మించిన మినిటస్సు నెనసుత్త, అదే సమినెపిసింద బాయి చెప్పరిసుత్త ఈ ఆరణ్యదల్లి శివివ నిమిష

ನೂಕುತ್ತಿದ್ದೇನೆ. ನಿನ್ನ ಕೆಳಗೆ ಬಾಗಿದಾಗ ತಲೆಯೊಳಗಿನ ಬಾಡಿದ ಹೂ-  
ಮಾಲೆಯ ಕಂಪು ಇನ್ನೂ ಗುಂಗುಹಿಡಿಸಿದೆ. ಎಷ್ಟು ಅದರ ಮದ!

ಧಾರವಾಡಕ್ಕೆ ಒನ್ನೆಲ್ಲ ಬಂದು ಹೋಗಬೇಕೆಂದು ಜೀವ ಹಾತೊರೆಯು  
ಶ್ರೀದೆ. ಮನೆಯಲ್ಲಿ ಅಣ್ಣಾ-ಅಶ್ರೀಗೆಯವರೆದುರು ಏನು ಹೇಳಿ ಬರಲಿ? ದ್ವೀರ್ಘ  
ಸಾಲದು. ನಿನ್ನಿಂದ ಒಂದು ಓಲೆ ಬಂದರೆ, ನಿಮ್ಮಪ್ರ ನಿನಗೆ ಬೆಂಡೋಲೆ  
ಮಾಡಿಸಿ ಕೊಟ್ಟುದರ್ಶಿಂತಲೂ ಜಚ್ಚಿನ ಸಂಭ್ರಮ ನನಗೆ. ಬರೆಯುವಿಯಾ  
ಜಾನಕಿ?

ನಿನ್ನ ಪ್ರಾಣಪ್ರಿಯ,  
—ರಾಮಂದ್ರ

\* \* \* \*

### ೩೯. ಲಷ್ಟೆ ವೆಂಕಟೇಶ ಪ್ರಸನ್ನ್ಯಾ.

ಕ್ಷೇಮ

ಧಾರವಾಡ

.....

ಮಾಡುವ ನಂಸ್ಯಾರಗಳು—

ತರುವಾಯ ಕ್ಷೇಮ. ನಿಮ್ಮ ಕ್ಷೇಮಸಮಾಚಾರ ಮ್ಯಾಲಿಂದ ವ್ಯಾಪ್ತಿ  
ತಿಳಿಸುತ್ತಿರಬೇಕು. ತರುವಾಯ ಈಗ ಪತ್ರ ಬರೆಯಲಿಕ್ಕೆ ಕಾರಣಾ ಅಂದರ  
ಜರೂರ ಉತ್ತರಾ ಹಾಕಬೇಕು. ನಿಮ್ಮ ಪತ್ರ ಅಪ್ಪನ ಕೈಗೆ ಹೋಗಿತ್ತು.  
ಹಾಂಗ ಹೆಸರು ತಗೊಂಡು ಪತ್ರ ಬರೀಬಾಯಿತ್ತಿ. ಮನ್ಯಾಗ ಎಲಾಲು ರು ನನಗ  
ಚಾಪ್ಪಿ ಮಾಡಿದರು. ಗುಡುಗು ಮಿಂಚು ಅಂತ ಯೇನೇನೋ ಕಂಡಾಬಳಿ  
ಬರದಿರಿ. ಹಾಂಗೆಲ್ಲಾ ಬರೀಬಾರದು. ತಿಳಿತೇನು? ನಿಮ್ಮ ಪತ್ರ ಬರದು  
ಹಾಸಿಗ ತಲೆಗಿಂಬಂದ್ದ ಸೀಲಿ ಇಟ್ಟು ಹೊಡ ಪಾಕಿಂಟು ಬಂದೇ ಇತ್ತು. ಈಗ  
ಅದನ್ನೇ ಬರದಿನಿ. ಮುಂದ ಮತ್ತೆ ಪತ್ರ ಬರದು ಕಳಸರಿ. ಇದು ಅಪ್ಪಗ  
ಗೊತ್ತಾದರ ಪಂಚೇತಿ. ಅಪ್ಪ ಮನ್ಯಾಗಿಲ್ಲದಾಗ ಮುಟ್ಟಿಟ್ಟೇ ಹಾಂಗ ಪತ್ರ  
ಬರೀಬೇಕು. ಜರೂರ ಉತ್ತರ ಬರೀಬೇಕು. ಜರೂರ ತಪ್ಪಿದ್ದರ ಕ್ಷಮಿಸಬೇಕು.

ನಿಮ್ಮ  
ಕು. ಸೌ. ಜಾನಕಿಬಾಯಿ

ಅಷ್ಟಪ್ತಿ ಕುಂಕುಮಸಾಭಾಗ್ಯವತಿ ಜಾನಕೀಯಾಯಿ ಇವರಿಗೆ—

“ ತದ್ದುವಾಯ ಹೈಮು. ತದ್ದುವಾಯ ಈ ಪತ್ತೆ ಬರೆಯಲಿವ್ಯೇ ಕಾರಣ ವೇನಂದರೆ ಜರೂರ ಉತ್ತರಾ ಹಾಕಬೇಕು. ಜರೂರ ತಷ್ಟಿದ್ದರ ಕ್ಷಮಿಸ ಬೇಕು.”

ಹುಂ ! ಇರಲಿ ಜಾನಕಿ, ನೂರಾಯೆಂಟು ಅಷ್ಟಿನ (?) ದೋಷ ಗಳಿದ್ದರೂ ಅವು ನನಗಿ ಅಚ್ಚುಮೆಚ್ಚಿನ ದೋಷಗಳೇ ಅಲ್ಲವೇ ?

ಇನ್ನೂ ನಗೆ ಬರುತ್ತಿದೆ ನೋಡು. ಜಾನಕಿ, ನಿನ್ನಪ್ಪ ಮನೆಯಲ್ಲಿ ದಾಗ ಓಲೆ ಮುಟ್ಟಿವಂತೆ ಬರೆಯಬೇಕೆ ? ಅಲ್ಲ, ಈ ಮೂರ ಅಂಚಿ ಯವರಿಗೆ ಇಷ್ಟಾ ತಿಳಿಯಬಾರದೆ ? ‘ಎಕ್ಕಪ್ಪೆಸ’ ಡಿಲಿವರಿ ಅನ್ನುತ್ತಾರೆ ಎರಡಾಣಿ ಹಚ್ಚಿದರಾಯಿತು. ‘ಲೀಟ್ ಫ್ರೀ’ ಅನ್ನುತ್ತಾರೆ, ಒಂದಾಣಿ ಹಚ್ಚಿದ ರಾಯಿತು. ‘ನೋ ಫಾದರ ಡಿಲಿವರಿ’ ಅಂತ ನಾಲ್ಕಾಣಿ ಬಿಟ್ಟು ಎಂಟಾಣಿ ಕೆಸಿಯಲಿ ಬೇಡವೇನ್ನುವರಾರು ?— ಅಂತಹದೇನಾದರೂ ಒಂದು ಸ್ವವರ್ಣ ಮಾಡಬಾರದೆ ? ಆದೀತು ಅಂ ? ಸ್ವರಾಜ್ಯ ಸಿಕ್ಕ ಮೇಲೆ ತಾನೇ ಆದೀತು.

ಅಥವ ಈ ಸರಕಾರದ ಅಂಚಿ ಬಿಟ್ಟು ಸಾರಸದ ಅಂಚಿ— ಎಂದರೆ ಹಂಸಪಕ್ಷಿ— ಯನ್ನೇ ನಾವು ಹಿಡಿಯೋಣವೇನೋ ಎನಿಸುತ್ತಿದೆ. ಪ್ರಣಯದ ಓಲೆಯನ್ನು ರಹಸ್ಯವಾಗಿ ‘ನೋ ಫಾದರ ಡಿಲಿವರಿ’ ಮೂಡಬೇಕು ಈ ಅಂಚಿಗಳೇ ! ದವುಯಂತಿ ನಳರಾಜನಿಗೆ ಒಲುಮೊಯ ಓಲೆ ಕಳಿಸಿದುದು ಸರಕಾರೀ ಅಂಚಿಯಿಂದಲ್ಲ, ಖಾಸಗೀ ಅಂಚಿಯಿಂದ.

ಅಂಚಿಯ ಒಂದು ಇತಿಹಾಸವನ್ನೇ ಬರೆಯುವ ಹಾಗಿದೆ ನೋಡು. ಕಾಳಿದಾಸ ಹೆಂಡತಿಗೆ ಟಿಪಾಲು ಕಳಿಸಿದ್ದ ಮೇಘದೂತಿಂದ. ವೋಸಲರ ಬೇಗಂ ಪ್ರಣಯಪತ್ರ ಕಳಿಸಿದ್ದ ಪಾತಿವಾಳಿಕ ಮೂಲಕ. ನಳಿ-ಜಮಾಯಂತಿ ಯರಂತೂ ಹಂಸದ ಮೂಲಕ ಕಳಿಸಿದರು. ಇಂದಿನ ‘ರೂಟರ’ ಎಂಬ ಸುದ್ದಿಗಾರರೂ ಸಹ ಹಕ್ಕಿಯ ಮೂಲಕವೇ ಸುದ್ದಿ ಕಳಿಸುತ್ತಿಷ್ಟಿರಂತೆ.

ಇಷ್ಟೆಲ್ಲಾ ಅವತಾರ ತಾಳಿದ ಅಂಚೆ ಇಂದು ಸರಕಾರದ ಕೈಯಲ್ಲಿ ‘ತಂತಿ’ಯ ಸಮಾಚಾರವಾಗುತ್ತದೆ, ನೀಲವೋಲೆಯಾಗುತ್ತದೆ, ನೀರೋಲೆಯಾಗುತ್ತದೆ, ---ಬಚ್ಚೆಲವುನೇಯಲ್ಲಿಯ ನೀರೊಲೆಯಲ್ಲ ಮತ್ತೆ! —ಬಾನೋಲೆಯಾಗುತ್ತದೆ, ಮತ್ತೆನು? ‘ಮೇಷ್ಣದೂತ’ವೆಂಬರೆ ‘ವಾಯುರಾಲೆಸ್’ವ ಇದ್ದಿರಬೇಕು.

ಸರಿ, ನಿನಗೆ ಬೇಸರ ಬಂತು; ನನಗೆ ಗೊತ್ತಿದೆ. ಮತ್ತೊಂದು ಹೇಮ ಸಮಾಚಾರವಿಲ್ಲ, ಶುಭಾಶಿವಾದವಿಲ್ಲ ಎಂದು ನೀನು ಮಾಗು ಮುರಿಯಬಹುದು. ಮುರಿಯತ್ತೀ, ನನಗೆ ಗೊತ್ತಿದೆ. ಆದರೆ ಜಾನಕಿ, ನಿನ್ನನ್ನು ಹೀಗೆ ಓಲೆಯ ಮೂಲಕವೇ ತಿದ್ದಿರಸಿಕಳನ್ನಾಗಿ ಮಾಡಬೇಕೆನ್ನುತ್ತೀನೇ. ಏಕೆಂದರೆ ನನ್ನ ಸವಿ, ನನ್ನ ಸರಸ, ನನ್ನ ಅಭಿರುಚಿಗಳಿಗೆ ತಕ್ಷಂತಿಯೇ ನಿನ್ನ ಒಳಪುಗಳೂ ಮಾರಫಟ್ಟು ರೂಪಗೊಳ್ಳಬೇಡವೆ?

ನನ್ನ ಜಾನಕಿ ಚೆದುರೆಯಾಗಬೇಕು, ಬೆಡಗು-ಬಿನ್ನಾಣಿತ್ಯಾಗ ಬೇಕು (ಇವು ಬ್ಯೇಗುಳಲ್ಲ ಮತ್ತೆ!) ಧಿಮಂತಳಾಗಬೇಕು, ಶ್ರೀಮಂತಳಲ್ಲ ದಿದ್ದರೂ ಶ್ರುತಿವಂತಳಾಗಬೇಕು ಎಂದು ನನ್ನ ಹಂಬಲ. ನಿನಗೆ ಹೊಸ ತನದ ಸಂಸಾರ ಹೇಗೆ ಕೊಡಬೇಕೆಂದು ಹವಣಿಸುತ್ತಿದ್ದೀನೆ. ನೀನಾದರ್ಲೊ ‘ಅಪ್ ಗುರಾ ರಾ ಅನ್ನತ್ವಾನೆ, ಅವ್ಯ ಕುಂಯಾ ಅನ್ನತ್ವಾಳೆ’ ಎಂದು ಅಂಗ್ರೇಯಲ್ಲಿ ಜೀವ ಹಿಡಿದುಕೊಂಡು ಪತ್ರ ಬರೆಯುತ್ತೀ. ‘ಅವ್ಯಯಾ! ತನ್ನ ಮದುವೆಯಾದ ಗಂಡಸಿಗೆ ಹೆಂಡತಿ ಪತ್ರ ಬರೆಯುತ್ತಾಳೆ—ನೋಡಿದರಾ!’ ಎಂದು ಜನರೆಲ್ಲಾ ಥೀ ಹಾಕುತ್ತಾರೆಂದು ಜಿಂಕೆಯಂತೆ ಬೆದರುತ್ತೀಯಲ್ಲವೆ?

ಕೋಟ್ರೆನಲ್ಲಿ ಡಿಕ್ರೆ ಆದರೂ ಇನ್ನೂ ಜಮಿನು ನಮ್ಮ ಕಬ್ಜೆ ಕ್ಕೆ ಬಂದಿಲ್ಲ ಅನ್ನೋ ಹಾಗೆ ಮದುವೆಯಾದರೂ ಮದುಮಗಳು ನಮ್ಮ ಕಬ್ಜೆ ಕ್ಕೆ ಬಂದಿಲ್ಲ ಅನ್ನಬೇಕೆ?


ನನ್ನ ಜಾನಕಿ ಈಗ ನನ್ನ ಅಧಾರಂಗಿ, ನನ್ನ ಉತ್ತಮಾಂಗಿ, ನನ್ನ ಹೆಂಡತಿ—ಆವರಪ್ಪನ ಮಗಳಲ್ಲ. ತಿಳಿಯಿತೆ? ಎಂದ ಮೇಲೆ ಬೇಗ ಉತ್ತರ ಬರೆ. ಧೈಯರಾಗಿ ಉತ್ತರ ಬರೆ. ‘ಲಪ್ಪೈ ವೆಂಕಟೇಶ ಪ್ರಸನ್ನ’ ದಿಂದ ಪ್ರಾರಂಭಿಸಿ ಪತ್ರ ಬರೆಯಲ್ಕೈ ಕಾರಣವೇನೆಂಬುದಕ್ಕೇ ವಿನಾಕಾರಣವಾಗಿ ನುಗಿಸಿ, ನಿಮ್ಮ ಕು. ಸೌ. ಎಂದು ಅಂರಿತ ಹಾಕಿಬಿಟ್ಟರೆ ನಡೆಯಲಿಕ್ಕೆಳ್ಳಿ ನೋಡು. ಹಾದು. ನೀನು ನನ್ನ ಕು. ಸೌ. ಒಪ್ಪಿಕೊಳ್ಳತ್ತೀನೆ, ಆದರೆ ಅದನ್ನು

ಬಿಟ್ಟು ಇನ್ನೊಂದೇನಾದರೂ ಸೋಗಿಸಿನ ವಿಶೇಷಣ ಹಚ್ಚಲ್ಲ. ನಾನಿರುವ ಶನಕ ನಿನ್ನ ಕು. ಸೌ. ಎಲ್ಲಿ ಹೋಗುತ್ತದೆ? ನಿಮ್ಮ ಕರದ ಅರಗಳಿ, ನಿಮ್ಮ ಕೊರಳ ಕೊಗಿಲೆ, ನಿಮ್ಮ ಎದೆಯ ಸುಧೆ...ಹೀಗೇನಾದರೂ ಬರಿಯಲ್ಲ?

ಹಾ! ಜೋಕೆ! ನಿಮ್ಮಪ್ಪನ ಚಪ್ಪಲಿಯ ಸಪ್ಪಳಾಯಿತೇನೊ ಸೋಡು. ಗಂಡನ ಪತ್ರ ಓಡುವುದನ್ನು ಕಂಡರೆ ಹಿನ್ನೊಲು ಹಿಡಿದುಕೊಂಡೇ ಬಂದಾನು! ಉತ್ತರ ಬರೆ.

ನಿನ್ನ ಕನಸಿನ ರಾಜ,  
—ಜಾನಕಿರವುಣ

\* \* \*



ಧಾರವಾಡ  
.....

.....ರಾಯಾಗೆ,

ಪ್ರೀತಿಯ ಜಾನಕಿ ಮಾಡುವ ಶಿರಸಾಷ್ಟ್ರಾಂಗ ನಮಸ್ಕಾರಗಳು. ತರು ವಾಯ ಇಲ್ಲಿ ಕ್ಯೇಮು. ತರುವಾಯ ನಿಮ್ಮ ಕ್ಯೇಮುಸಮಾಚಾರ ತಿಳಿಸಬೇಕು. ತರುವಾಯ ನನಗೆ ಚಡವಡಿಕೆ ಆಗಿದೆ. ಇವೆಲ್ಲಾ ಹ್ಯಾಂಗ ಬರೀಲಿ ಅಂತ ನಾಡಿಕೆ ಆಗತ್ತದ. ಆದರೂ ನಿನ್ನದೇ ನೆನಪು ಆಗತ್ತದ. ಮನೆಯಲ್ಲ ಹಿಡೀರು ಇದ್ದಾಗ ಹ್ಯಾಂಗ ಸ್ವತಂತ್ರ ಬರೀಲಿಕ್ಕೆ, ಮಾತನಾಡಲಿಕ್ಕೆ ಆಗಬೇಕು? ನೀವು ಸಿಟ್ಟಿಗೇಳಬಾರದು. ನಮ್ಮಪ್ಪ ಹಿನ್ನೊಲು ಹಿಡಿತಾನ ಅಂತಿರಿ. ಆತ ಬಹಳ ಬಳ್ಳಿಯನ ಇದ್ದಾನ. ಅವನ ಮಾತ್ರಲೇ ಸಿಟ್ಟಿಗೇಳಬಾರದು. ನಿಮಗೆ ದೀಪಾವಳಿಯೋಳಗ ಅಳಿಯತನ ಮಾಡಿಸಿ, ವಾಚು, ಬಂಗಾರದ ಚೇನು ಕೊಡಸರಿ ಅಂತ ಅವ್ಯ ಉಂಟಾ ಬಿಟ್ಟು ಹಟಾ ಹಿಡಿದದ್ದಕ್ಕು ಒಪ್ಪಿಕೊಂಡಾನ. ಅದಕ್ಕೆ ಅವನ ಮಾತ್ರಲೇ ಸಿಟ್ಟಿಗೆ ಬರಬ್ಬಾಡಿ. ನೀವು ಸಿಟ್ಟಿಗೆದ್ದ ಕಳವೆಟ ದಾಗ ಸೆಟಕೊಂಡುದ್ದಕ್ಕೆ ಈಗಾದರೂ ಬಂದು ಉಂಗರಾ ಕೊಡಬೇಕು ಅಂತ ಮನಸ್ಸು ಗಟ್ಟಿ ಕಲ್ಲು ಮಾಡ್ಯಾನ.

ನಮ್ಮವ್ಯಾಗ ಮಾತ್ರ ನಿಮ್ಮ ಮನೀಯವರೂ ಹೊಟ್ಟಿ ಧಣ್ಣಾಗ ಮಾಡಿದ ಸೀರಿ ಕೊಡಲಿಲ್ಲಾ ಅಂತ ಅವ್ಯ ಅವ್ಯ ಇಬ್ಬರೂ ಸಿಟ್ಟಿಗೆದಾರ. ಆದರೂ

ನಿಮ್ಮ ಮ್ಯಾಲಿ ಮಾತ್ರ ಅನ್ನ ಕಿಟ್ಟಿಗೆದ್ದಿಲ್ಲ. ನಿಮ್ಮಣ್ಣ ದರವೊಂದಕ್ಕೂ ಶಾಂತಾಯಾತನ ಪೂಡಿದ್ದೂ ನೀವು ಬಹಳ ಶಾಂತಾಯಾರು ಇದ್ದಿರಿ. ಎಲಾನ್ ಹರಿಕೃಷ್ಣದಾಗೂ ಪಯಿಲಾ ನಂಬರು ಬರತೀರಿ ಅಂತ ಬಂದವರ ಮುಂದೆಲಾಲ್ ವರ್ಣನಾ ಮಾಡತಾಳ. ಆರೆ ನಿಮ್ಮ, ವರ್ಣನ ಮಾಡೂ ಮುಂದ ನಷ್ಟ ಹೊಟ್ಟಾಗ ಹಿಡಿಸಲಾರದಪ್ಪು ಸಂತೋಷ ಆಗಿರತದ. ಯಾರಾದರೂ ಚಾಷಿಸಿ ಮಾಡಾಯಾರು ಅಂತ ಸುಮ್ಮನೆ ಇರುತ್ತಿರೆ. ನಗೋದಿಲ್ಲ ಕೂದ.

ಮಂಗಳಗೌರಿ ಸಾಮಾನೆಲ್ಲಾ ಕೆಳಸಿಕೊಡಲಿಕ್ಕೆ ಹೇಳಿ ನಿಮ್ಮಣ್ಣಿಗೆ. ಅವನ್ನೂ ಸುದ್ದಾ ಅಪ್ಪನ ಕೊಳ್ಳಿಗೇ ಕಟ್ಟಿಬ್ಬಾಡಿ. ವಾದಿವಿ ಮಂಗಳಸೂತ್ರ ಸುದ್ದಾ ಅಪ್ಪನ ಕೊಳ್ಳಿಗೇ ಕಟ್ಟಿದಿರಿ. ಖರೋಜಿರ ಅಂದರ ತಾಳಮಣಿ ಗಂಡಿನವರು ಮಾಡಿಸಬೇಕು ಅಂತ ಆಚಾರು ಸುದಾ ಹೇಳಿದರು. ಈ ಸಾರೆ ಪಶ್ಚಾ ದೊಡ್ಡದು ಬರದಿರೆ. ಜೀಯಬ್ಬಾಡಿ. ಸೀವು ಶಾಂತಾಯಾರು. ನಾನು ಕಲಿತಾಕೆ ಅಲ್ಲಾ. ತಪ್ಪಿದ್ದೆ ಕ್ಷಮಿಸಬೇಕು. ಕ್ಷಮೆ ಮಂನೊಕ್ಕೆ ಕೊಡೂ ದುಲ್ಲಾ ಅಂತಿರಿ. ಈ ಸಾರೆ ಕೊಟ್ಟಿರೆನಿ.

ನಿಮ್ಮ ಕೊರೋಳಿಗಿನ,  
ಕು. ಸೌ. ಜಾನಕಿ

\* \* \* \*

ವಿಜಯಪುರ

ನನ್ನ ಕೊರೋಳಿಗಿನ ಕು. ಸೌ. ಜಾನಕಿ,

ಮಂಗಳಸೂತ್ರ ನಿಮ್ಮಪ್ಪನ ಕೊರಳಿಗೆ ಕಟ್ಟಿದ್ದು ನನಗೆ ಗೊತ್ತಿಲ್ಲ ಬಿಡು. ತಪ್ಪಿದ್ದರೆ ಕ್ಷಮಿಸಬೇಕು. ಈಗ ಮಂಗಳಸೂತ್ರ ಯಾರ ಕೊರಳಲ್ಲಿದೆ ತಿಳಿನ ಬೇಕು. ಮಂಗಳಗೌರಿ ನಿಮ್ಮಪ್ಪನ ಕೊರಳಿಗೆ ಕಟ್ಟಿಸಿದಿಲ್ಲ. ತಾಳೀ ಕಟ್ಟಿದ ನಿಮ್ಮಪ್ಪನ ಕೊರಳಿಗೆ ಬೇಕಾದರ ತಾಳಾ ಕಟ್ಟಿಸ್ತೇಣಿ, ಒಂದು ಜೊಡಿ. ಸಿಟ್ಟು ಬಂತೇನು?

ಅಂತೂ ನಿಮ್ಮಪ್ಪನ ನಿಮ್ಮಪ್ಪನ ಸತ್ಯಾಗ್ರಹಕ್ಕೆ ಸೋತದ್ದು ಸಂತೋಷದ ಸಂಗತಿ. ಕಾಂಗಿಲಾಲ ನಿಮ್ಮಪ್ಪನೂ ಒಕ್ಕೀ ಮನುಷ್ಯ ಅಲ್ಲವೇನು?

ಮಧ್ಯಾನ್ತೇ ದಲ್ಲಿ ಬೇಸರ ಬಂದಾಗ ಏನು ಮಾಡುತ್ತಿರ್? ನಿಮ್ಮಪ್ಪನ ಜೊತೆಗೆ ಅಕ್ಕೆ ಬೇಕೆ ಹಳವೂ ಡುಪುದ ರಲ್ಲಿ ನೇರವಾಗುವಿಯೋ, ಇಲ್ಲವೇ ಏನಾದರೂ ಕತೆ ಕಾದಂಬರಿ ಓದುವಿಯೋ, ಇಲ್ಲವೇ ಯಾವ ಗೋಜೂ ಬೇಡವೆಂದು ಮುಸುಕೆಳೆದು ಗೂರ್ಜೆ ಹೊಡಿಯುತ್ತಿರ್ಯೋ?

ಪತ್ರಕ್ಕೆ ಉತ್ತರ ಜರೂರ ಬರೆ.

ನಿಮ್ಮಪ್ಪನ ಕೌರಳಿಂಜಿನ ತಾಳವಲ್ಲ, ನಿನ್ನ ಕೌರಳಿಂಜಿನ ಸ್ವೀಕರಣೆಯಾಗಿರುವ,

— ನಿನ್ನ ಚಂದ್ರಾಮು

\* \* \*

ಧಾರವಾಹ

.....

ಈ ಈ ಚಂದ್ರಾಮುಂಬಾಯಾಗಿ,

ಹ-ಹ! ಮದಿವಿಕೆಂತ ವೋದಲು ಉರುಟಿಣಿ ಪಾಠ ಮಾಡೋವಾಗ ಚಂದ್ರಾಮುರಾವ್ ಅಂತ ಮಾಡಿದ್ದೆ. ಮುದುವೆಯಲ್ಲಿ ಉರುಟಿಣಿ ಮಾಡುವಾಗನೂ ಚಂದ್ರಾಮುರಾವ ಅಂತಲೇ ರೆಸರು ಬಾಯಿಗೆ ಬಂದಾಗ ಬಾಯಿಗೆ ಸೆರಗು ಹಿಡಿದುಕೊಡು ನಕ್ಕುಬಿಡುತ್ತಿದ್ದೆ. ನೀವೂ ನಗುತ್ತಿದ್ದಿರಿ ಇಲ್ಲಾ?

ಅಲ್ಲಾ, ಇದೇನಿದು, ಅಪ್ಪಿಗ ಹೀಂಗೆಲ್ಲಾ ಇಂಟಿ ಮಾಡಿದರ? ನನಗ ಸುದ್ದಾ ಹಿಟ್ಟು ಬಂದ್ದಾಂಗ ಆಗಿತ್ತು. ಪಾಪ! ನಿಮ್ಮ ಸಲುವಾಗೇ ಆತ ಇಪ್ಪೆಲ್ಲಾ ಖಚು ಮಾಡಿ ಮನ್ನಿ ತೋಳಿದು ಹೋದರೂ ಕೊಳ್ಳಿಗೆ ತಾಳಾ ಕಟ್ಟಬೇಕೂ ಅಂತೀರಲ್ಲ? ಕಾಶೀಯಾತ್ರಾಕ್ಕೆ ಕಳಿಸಬೇಕಂತ ಮಾಡಿರೇನು? ಸೋಡಮುಂಜಿನೆಯ ಕಾಶೀಯಾತ್ರಾ ಸುಳ್ಳ, ಇದು ಖರೀ ಅದಿತು. ಹೀಂಗೆಲ್ಲಾ ಇನ್ನೆನ್ನೆನ್ನೆ ಪತ್ರಾ ಬರೀಬ್ಯಾಡಿ. ಅಪ್ಪನ ಕೈಗೆ ಸಿಕ್ಕುಬಿಡ್ದರ ಫಜೀತ!

ನಿಮ್ಮ ಸಲುವಾಗಿ ಯಾವಾಗಲೂ ಜೀವ ಚಡಪಸಲಿಕ್ಕೆ ಹತ್ತೀದ. ಆ ದಿನನ ನನ್ನ ಮಾತಾಡಿಸಿದಿರಲ್ಲ. ಅದನ್ನ ನೆನಸಿಕೊಂಡರ ವ್ಯೇ ಇನ್ನೂ “ಜುಂ” ಅಂತದೆ.

ಇಲ್ಲಿದ್ದಾಗ ನೀವು ದಿನಾಲು ತಲೆಗಿಂಬಿಗೆ ಚೀಟಿ ಬರದು ಇಡುತ್ತಿದ್ದಿರಿ. ಸಂಚಯ ಮುಂದೆ ಹಾಸಿಗೆ ಹಾಸುವಾಗ ನನ್ನ ಕ್ಷೇಗೇ ಸಿಗುತ್ತಿತ್ತು. ಪತ್ರ ಓದಿಕೊತ್ತ ಪಲ್ಲಂಗ್‌ಪ್ರೋಸ್ ಕೈಯಾಗ ಹಿಡಿದುಕೊಂಡು ಹಾಂಗೇ ಕೂತು ಬಿಡುತ್ತಿದ್ದೆ. ಜಹಾ ಮಾಡಿಟ್ಟು ಎಪ್ಪೋತ್ತು ಅಂತ ಅವು ಒದರಿದಾಗಂ ಎಚ್ಚರ. ದಿನಾಲು ಸಂಚಯ ಮುಂದ ನೀವು ಹೊರಗ ಹೋದ ಕೂಡಲೇ ನನಗೆ ಹಾಸಿಗೆ ಹಾಸೂದು ಅಂದರ ಬಹೇ ಅನಂದ ಆಗುತ್ತಿತ್ತು. ಮತ್ತು ಒಕ್ಕಲಗಿತ್ತು ಎಲ್ಲ ಹಾಸಲಿಕ್ಕೆ ಬಂತಾಹೋ ಅಂತ ಓದಿ ಬರುತ್ತಿದ್ದೆ. ಅಂತೂ ನಿಮ್ಮ ತಲೆಗಿಂಬು ಅಂದರ ಒಂದು ಟಿವಾಲಸೆಟಿಗಿ ಆಗಿತ್ತು. ನಿಮ್ಮ ತಲೆಯೊಳಗಿನ ಮಾತ್ರೆಲ್ಲ ಆದೇ ಹೇಳುತ್ತಿತ್ತು. ನಿಮ್ಮ ಜೋಡಿ ಅಲ್ಲಿದಿದ್ದರೂ ನಿಮ್ಮ ತಲೆಗಿಂಬಿನ ಜೋಡಿ ಆದರೂ ಮಾತಾಡಲಿಕ್ಕೆ ಸಿಕ್ಕಹಾಂಗ ಆತೂ ಅಂತ ಅಷ್ಟೇ ಸರ್ವಾಧಾನ ಆಗತಿತ್ತು.

ಬರೆನಿಮ್ಮ ಹಜೇ ಪತ್ರಾನ್ ಓದಿ ಈಗ ವ್ಯಾಳ್ಯಾ ಕಳೆತೀನಿ ಒಂದೊಂದು ಪತ್ರದೊಳಗ ಒಂದೊಂದು ಮೋಜು ಬರದಿರಿ. ಒನ್ನೊಮ್ಮೆ ಅಂತೂ ‘ಇದೇನು ನೆ ಮೃವಾ!’ ಅಂತ ಸಾಚಿಗಿ ಒಂದು ನನೆಷ್ಟು ಈಗ ನಾನು ಹುಚ್ಚುಚ್ಚಿರ ನಕ್ಕಿ ಬಿಡುತ್ತಿನಿ.

ಸಾಕು. ಬರೇ ಪತ್ರದೊಳಗ ವ್ಯಾಳ್ಯಾ ಕಳಡರ ಮೇಲಗೆಲಸಾ ಯಾರ್ಥ ಮಾಡಬೇಕು? ಒಲಿಮ್ಮಾಲಿನ ಹಾಲು ಉಕ್ಕಲಿಕ್ಕೆ ಹತ್ಯಾವಂತ. ಅವು ಒದರಿ ಕೊಳಿಕ್ಕೆ ಹತ್ಯಾಳ. ಜಹಾ ಇಳಿಸಿಟ್ಟು ಬಂದಿನಿ. ಇನ್ನು ಹೋಗಿ ಸೋಸ ಬೇಕು. ಜಹಾ ಗಂಟೆಲದಾಗ ಇಳಿಯೂ ಮುಂದ ನಿಮ್ಮ ನೆನಪು ಅಡ್ಡ ಬಂದು ಜಹಾ ಇಳಿಯೂದೇ ಇಲ್ಲ. ನಡುವೆ ಒಮ್ಮೆ ಬಂದು ಹೋಗಿ. ಮಾತಾಡಿದ್ದರೂ ಮಾರೀನಾರ ನೋಡಲಿಕ್ಕೆ ಸಿಗತ್ತಿದ.

ನಿಮ್ಮ  
—ನಾನು

ಚೆಣಗಾವಿ

.....

ನನ್ನ ಪ್ರೀತಿಯ ಜಾನಕಿ,

ನಾವು ಪಶ್ಚಿಮಕಾರ ಮಾಡದೆ ಎಷ್ಟೋ ದಿನ ಆಗಿಹೋದುವಲ್ಲವೇ? ನಗೂ ಬಂತೇನು? ಹೌದು, ನಾವೇ ಚಕ್ರವಾಕಗಳಂತೆ ಒಬ್ಬರಿಗೊಬ್ಬರು ಹೆಂದಿಕ್ಕೊಂಡಿದ್ದಾಗ ಓಲಿಗೆಲ್ಲಿಯ ಸ್ಥಾನ ಎಂದಿಯಾ? ಅದೂ ಸರಿಯೆ. ಆದರೂ ನೋದು ಜಾನಕಿ, ನನಗೇಕೊ ನಿನ್ನ ಮಾತನ್ನು ಕೇಳುವುದಕ್ಕೊಂತ ನಿನ್ನ ಹೊಟ್ಟಿಯೋಳಗಿನ ಮಾತನ್ನು—ನೀನು ನನ್ನ ಮುಂದೆ ಹೇಳುತ್ತಿರಲೇ ಇಲ್ಲ. ಅವ್ಯಾಸಾಚಿಗೆ ನಿನಗೆ. ಆದರೆ ನಾವಿಬ್ಬರೂ ಅಗಲಿದಾಗ ನಿನಗೇ ಬಹು ಜಡಪಡಿಕೆಯಾಗ ನೀನೇ ಉಸುರಬಿಡುತ್ತೀ—ನಿನ್ನ ಅಂತರಂಗದ ಪಶ್ಚಿಮಲ್ಲಿ. ಇಲ್ಲದಿನ್ನರೆ ಹೇಳು, ನಾನು ಬಿ. ಟಿ. ಪರಿಕ್ಷೇಗೆಂದು ಬೆಳಗಾಂವಿಗೆ ಬರುವ ಮುಂದೆ ಎಷ್ಟು ಸಲ ಗದ್ದ ಹಿಡಿದು ರಮಿಸಿ ಕೇಳಿದರೂ ನಿನ್ನ ಹೊಟ್ಟಿಯೋಳಗಿನ ಮಾತನ್ನು ಹೇಳಿದ್ದಿಯಾ? ಆದರೆ ನೊನ್ನಿನ ಪಶ್ಚಿಮಲ್ಲಿ ನೀನೇ ಪಳಕ್ಕನೆ ಹೇಳಿಬ್ಬಿರುವೆ. ಇರಲಿ, ಸಂತೋಷ ಜಾನಕಿ. ಈ ನಿನ್ನ ಹೊಟ್ಟಿಯೋಳಗಿನ ಗುಟ್ಟು ಒಂಬತ್ತು ತಿಂಗಳ ಮೇಲಾದರೂ ಹೊರ ಬೀಳಲೇಬೇಕ್ಕಲ್ಲವೇ? ಹೇಳು, ನಗುವೆಯಾ? ಮುನಿಸಿನಿಂದ ಮುಖ ಮುದರಿಸುವಿಯೋ?

ಆದರೆ ಇದೇನೋ ನಡುವೆ ಒಂದು ಅಪಶ್ಚಿತಿಯ ರಾಗ ಎಳೆದಿದ್ದಿಲ್ಲ ಯಲ್ಲ? ಇಷ್ಟು ಬೇಗ ಬೇಕಾಗಿರಲಿಲ್ಲವೇ? ಹೂಂ! ನಿಜ. ನನಗೂ ಬೇಕಾಗಿರಲಿಲ್ಲ, ಆದರೇನು ವಾಡುವುದು ಪ್ರಯೋ, —‘ ಕಮಂಜ್ಯೇವಾಧಿಕಾರಸ್ತೇ ’ ಎಂದು ಹೇಳಲ್ಲವೇ? ಮತ್ತೆ ನಗು ಬಂತೇನೋ!

ನಿಜ, ಬೇಗನೆ ತಾಯ್ತುನ ಬಂದುಬಿಟ್ಟಿರೆ ಸ್ವಚ್ಛಿಂದಷ್ಟುಂಗಾರಲಹಂಗೆ ಶಟ್ಟುಹಾಕಿದ ಹಾಗಾಗುವದು. ಒಂದ್ದೆದು ಪರುವವಾದರೂ, ನನಗೂ ಅಸೆಯಿತ್ತು, ನಾವು ಸ್ವೇಚ್ಛೆಯಿಂದ ಮುದ್ದಣ ಮನೋರಮೆಯಾಗಿ ಶಾಲ ಕಳೆಯಬೇಕೆಂದು. ಮುದ್ದಣನಂತೆ ನಾನೂ ಸಂಜೆಗೆ ಕೆಲಸ ಮುಗಿಸಿ ಬರುತ್ತುತ್ತೇ ನೀನು ಬಿಸಿ ಭಿಸಿ ಚಹ, ರುಚಿಕಟ್ಟಾದ ಅವಲಕ್ಷ್ಯ ಸಿದ್ಧಮಾಡಿ

ಇಟ್ಟಿರಬೇಕು. ನಾನು ಬರುತ್ತಲೇ ಕಾಲು ತೊಳಿಯಲು ನೀರು ಟೂವೆಲ್ಲು ಕೊಟ್ಟು ನೆನ್ನನ್ನು ಪಚರಿಸಬೇಕು. ಆಮೇಲೆ ಇಬ್ಬದೂ ಈಡಿಯೆ— ಎಂದರೆ ಸಾಧ್ಯವಾದರೆ ಒಂದೇ ಬಸಿಯಲ್ಲಿ ಚಹಾವಾನ ವಾಡಬೇಕು. ಚಹಾ ಮುಗಿಸಿ, ರುಚಿಕರ್ಪಾದ ಪೀಠಿಯ ಮಡಿಕೆಯನ್ನು ನಿನ್ನ ಹಕ್ಕುದಿಂದ ಸ್ವೀಕರಿಸಿ, ನಿನೆಗೆ ಸೋಗಸಾದ ಕತೆಕಾದಂಬರಿಗಳನ್ನು ಓದಿತೋರಿಸಬೇಕು ಎಂದು. ಹೋಗಲಿ ಬಿಡು. ಈಗಲಾದರೂ ಬಂದಿರುವ ಅಂತ ಮಹಾಆವಶ್ಯೇನು? ಇಬ್ಬರಿದ್ದಲ್ಲಿ ಮೂವರಾಗುವೇವು ಅಷ್ಟೆ. ಜಗತ್ತಿನ ನಿಯಮಕ್ಕೆ ನಾವೇನು ಹೊರಣಾದವರೆ? ಹೇಳು.

ಜಾನಕಿ, ಈಗಿಗೆ ನಿನ್ನ ಬರವಣಿಗೆಯ ಶ್ರೀಲಿಯನ್ನು ನಾನು ಒಳ್ಳೀ ಮೆಚ್ಚಿದ್ದೇನೆ. ನೆನಪಿಡೆಯೆ? ಆಗ ಹೇಗೆ ಬರೆಯುತ್ತಿದ್ದಿ? 'ಲಕ್ಷ್ಮೀವೆಂಕಟೀಶ ಪ್ರಸನ್'ದಿಂದ ಪ್ರಾರಂಭಿಸಿ 'ಇಂತೀ ಶಿರಸಾಷ್ವಾಂಗ ನಂಶಾರಗಳು' ಎನ್ನ ಪ್ರವರ್ತಲೆಯ ಪತ್ರ ಮುಗಿದು ಹೋಗುತ್ತಿತ್ತು. ಹೌದು, ನಿಜ ಇರಬಹುದು, ನನ್ನ ಓಲೆಗಳನ್ನೊಂದಿ ನಿನ್ನ ತಲೆ ಕುದುರಿರಬಹುದು. ಆದರೆ ನೀನು ಚದುರೆಯಾಗಿರದೆ ತಲೆ ಕುದುರಿತ್ತಿಂತು?

ನನ್ನ ಬಿ. ಬಿ. 'ಬಿಟ್ಟಿ'ಯಾಗಿ ಸಾಗಿದೆ. ಬೇಸರ ಬಂದು ಹೋಗಿದೆ ನೋಡು ಜಾನಕಿ. ದಿನಾಲು ಶಾಲೆಯೋಖಗೊಂದು ಸುದುಳಿ-ಹಲಗಿ (ಸುರಳಿ-ಹೋಳಿಗೆಯಲ್ಲ ಮತ್ತೆ!) ಕೃಯಲ್ಲಿ ಇತ್ತಾರು ಚಿತ್ರಗಳು, ತಲೆಯ ಮೇಲಿ ಹೆಗಲ ಮೇಲಿ ಅಡಕಲೇರಿದ ಪ್ರಸ್ತುಕಗಳು ಇಷ್ಟೆಲ್ಲಾ ಹೊತ್ತಿಗೆ ಸಾಧನಗಳ ಬೆಟ್ಟಿ ಹೊತ್ತುಕೊಂಡು, ನಿತ್ಯ ಕ್ಲಾಸರ್ಡುಮಿಗೆ ಹೋಗಿ ಪಾಠಕೆಟ್ಟು ಬರುವುದೆಂದರೆ ಬಂದು ಯಜ್ಞಮಾಡಿದ ಹಾಗಾಗುತ್ತದೆ. ಈಗ ನೋಡು ಜಾನಕಿ, ನಾನೂ ಬಿ. ಬಿ. ವಿದ್ಯಾರ್ಥಿಗಳೀ. ಮತ್ತೊಮ್ಮೆ ಹುಡುಗತನ ಬಂದಿದೆ ನಮಗಿಲ್ಲ. ಹುಡುಗರಂತೇ ಆಡುತ್ತೀವೆ, ಹಾಡುತ್ತೀವೆ, ಕುಣಿಯುತ್ತೀವೆ. ಅಂತರ ಇಷ್ಟೆ— ಶಾಲೆಯ ಮಕ್ಕಳು ಹಾಲುಗಲ್ಲದ ವಿದ್ಯಾರ್ಥಿಗಳು, ನಾನೋ ಗಡ್ಡಮೀಸಿಯ ವಿದ್ಯಾರ್ಥಿಗಳು. ನಗೆ ಬಂತಿ? ಹೂಂ! ನಿನಗೂ ಗಡ್ಡಮಾಸಿ ಇದ್ದರೆ ಹೇಳುತ್ತಿದ್ದೆ.

ವೋನ್ನೆ ಹುಡುಗರಿಗಾಗಿ ಬಂದು ಪಾಠ ತೆಗೆದುಕೊಳ್ಳುತ್ತಿದ್ದೆ. ಕಾವ್ಯ ವಿನುಶೆಯ ಪಾಠ. 'ಗುಳಾಬಿ' ಹೂವಿನ ಬಗ್ಗೆ ಪಾಠವಿತ್ತು. ಎಂತಹ

ಮೃದುವಾದ ಹೂ! ಎಂತಹ ಮುಳ್ಳಿನ ಕಂಟಿ! ಗುಲಾಬಿಹೊಪಿಗೆ ಮುಳ್ಳಿನ ಕಂಟಿ ಹೇಗೆನಿಸುತ್ತಿರಬೇಕು? ಎಂದು ಪ್ರಶ್ನೆ ಕೇಳಿದಾಗ ಒಬ್ಬ ಹುಡುಗ ಉತ್ತರ ಕೊಟ್ಟು. ಏನೆಂದು ಉತ್ತರ ಕೊಟ್ಟಿರಬಹುದು ಹೇಳು? ನಾನೇ ಹೇಳಲಿ? “ಅವು ಗಡ್ಡವಿಂದಾಗಿ ಚುಚ್ಚುವಾಗ ಬಗಲೊಳಗೆ ಒದ್ದಾದುವ ಕೂಸಿನ ಹಾಗೆ ಎನಿಸಿರಬೇಕು” ಎಂದು ಉತ್ತರ ಕೊಟ್ಟು. ‘ಇದು ನಿನಗೆ ಹೇಗೆ ಹೋಳಿಯಿತು?’ ಎಂದು ಕೇಳಿದಾಗ, ‘ನಮ್ಮಪ್ರಾಣ ನಮ್ಮ ಚಿಕ್ಕ ತಮ್ಮನನ್ನು ಎತ್ತಿಕೊಂಡಾಗಿತ್ತು ನಮ್ಮ ಹೀಗೇ ಒದ್ದಾದುತ್ತಾನೆ.’ ಎಂದು ಹುಡುಗ ಉತ್ತರ ಕೊಟ್ಟು. ಜಾಟ ಮಗೂ ಫೋರು!

ಅಂತಹ ಮುಳ್ಳಿನ ಕಂಟಿ ಗುಲಾಬಿ ಹೂವಿಗಾಗಿ ಹಾತೂರೆಯುತ್ತಿದೆ ನೋಡು ಜಾನರೇ! ಈ ಪತ್ರ ಎಲ್ಲಿಂದ ಬರೆಯುತ್ತಿದ್ದೇನೆ ಗೊತ್ತೆ? ಇಲ್ಲಿಯ ಉತ್ತರವೇ ಉಡುಪಿಯ ಉಪಹಾರ ಗೃಹದಿಂದ. ದೋಸಿಗೆ ಅಪ್ಪಣಿ ಮಾಡಿದ್ದೇನೆ. ಬಿಸಿ ಬಿಸಿ ದೋಸಿ ಬರುವುದರೊಳಗೇ ನಿನಗೇಂದು ತಾಜಾ ಪತ್ರ ಬರೆದುಬಿಡಿಸಿಕೆಂದು ಕೂತಿ. ಸರಿ, ದೋಸಿ ಬಂತು. ನಿನಗೆ ವಾಸನೆ ಬರುತ್ತಿದೆಯಾಗ್ಲಿವೆ? ಮಸಾಲಿದೋಸಿ! ವಾಸನೆ ಬರದೆ ಏನು? ನಿನಗೂ ಮಸಾಲೆ ದೋಸಿ ಬೇಕೆ? ಸರಿ, ನನ್ನ ಓಲೆಯೆ ಇದೆಯಲ್ಲ? ನೀನೂ ದೋಸಿ ಕಳಿಸು.

ನಿನ್ನ  
—ರಾಮಚಂದ್ರ

\* \* \* \*

ಧಾರವಾಡ

ನನ್ನ ಜೀವನ ಜೀವ ಶ್ರೀ ರಾಮರಾಯಾಗೇ

ನಿಮ್ಮ ಗುಲಾಬಿಹೊವಿನ ಪಾಠ ಓದಿ ಬಹಳ ನಗೆ ಬಂತು. ಇಂತಹ ವೋಜಿನ ಮಸಾಲೆಯಿಂದ ಕೂಡಿದ ನಿಮ್ಮ ಈ ಓಲೆಯ ದೋಸಿಗಿಂತ ಉಡಿಪಿ ಅಂಗೇಡಿಯ ದೋಸಿ ರುಚಿಯಾಗಿದ್ದಿತೇನು? ಅದೂ ಇರಲಿ. ಇಂತು ಅಲ್ಲಿ ಮಸಾಲೆ ದೋಸಿ ಅಂದಾಗಲೇ ನಾನು ಇಲ್ಲ ‘ಅಂಬಾ’ ಅಂತ

ತೇಗದ್ದೀನೇಃ ಯಾಕಂದರೆ ನಿಮ್ಮ ಹೊಟ್ಟಿಯೋಳಗೇ ಇಲ್ಲವೇನು ನಾನು ? ನಿಮ್ಮ ಹೊಟ್ಟಿಯೋಳಗೆ ನಾನು ನನ್ನ.....ಇಶ್, ನಾಚಿಕೆಯಾಗುತ್ತದೆ. ಯಾರೆಂದು ಬರೆಯಲಿ ? ನನ್ನ ಹೊಟ್ಟಿಯೋಳಗೆ ನೀವು ಅಂದರೆ ನೀವೂ ನಾಳಗೆ ಮಗುವೇ ಆಗಿಬಿಡುತ್ತಿರಲ್ಲ ? ಏನೇನೋ ಬರೆದುಬಿಡುತ್ತೇನೆ. ಆ ಮೇಲೆ ನನಗೇ ನಾಚಿಕೆ ಸಾವು ಬರುತ್ತದೆ, ನಿಮ್ಮ ಗೆಳೆಯರು ಯಾರಾದರೂ ತಿಗೆದು ಓದಿದರೆ ಏನು ಫಜೀತಿ ಅಂತ ! ಹಾಗೇನೂ ಮಾಡಬೇಕಿರಿ ಮತ್ತೆ.

ಬೇಗನೆ ನಿಮ್ಮ ವಿದ್ಯಾರ್ಥಿ ಆಶ್ರಮ ಮುಗಿಸಿ ಬರಿ. ಬೆಳಗಾಂವಿ ಯಲ್ಲೇ ನೌಕರಿ ಸಿಗಬಹುದು ಅಂದಿರಲ್ಲ. ಹೋದು. ಬೆಳಗಾಂವಿಯೆ ಇರಲಿ. ಮತ್ತೂ ಗದಗು, ಮತ್ತೂ ಧಾರವಾಡ ನನಗೆ ಬೇಸರಿಟ್ಟು ಹೋಗಿದೆ ಇವೆರಡೂ ಉಂದು ಅಂದರೆ ನನಗೆ ಕೊಂಡವಾಡ ಇದ್ದ ಹಾಗೆ. ಆದ್ದರಿಂದ ಬೆಳಗಾಂವಿಯಲ್ಲೇ ನೌಕರಿ ಮಾಡಿರಿ. ಬೇಕಾದರೆ ಕೊಲ್ಲುಪುರ, ಪುನೆ, ಮುಂಬಯಿ ಇಂಥಾ ಉಂದು ಆದರೆ ಇನ್ನೂ ನೆಟ್ಟಿಗೆ. ನನಗಂತೂ ನಮ್ಮ ಕನಾರಟಿಕ ಅಂದರೇನೇ ಬೇಸರಿಟ್ಟುಹೋಗಿದೆ. ಮತ್ತೂ ಜಗತ ಮತ್ತೂ ದೈತ್ಯ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೋಡಿಲ್ಲ.

ಎಲ್ಲಿ ಆದರೇನು, ಮತ್ತೂ ಒಂದು ಮಾಸ್ತುರಿಕೆ ತಪ್ಪಿದ್ದಲ್ಲ. ನನ್ನ ಮನಸ್ಸಿನೊಳಗ ದೊಡ್ಡ ಹಾಖೀಸರರ ಹೆಂಡತಿ ಆಗಬೇಕು ಅಂತ ಇತ್ತು. ನಿಮ್ಮನ್ನೆಲ್ಲಿಯಾದರೂ ಸಭಾಕ್ಯೆ ಕರಿಸಿದಾಗ ನಾನೂ ಜೊತೆಗೆ ಬರಬೇಕು. ನನ್ನ ಕೈಯಿಂದ ಸಭಿಯಲ್ಲಿ ಇನಾಮು ಕೊಡಿಸಬೇಕು. ನಿಮ್ಮ ಕೊರಳೊಳಗ ಮಾಲಿ ಹಾಸಿದ್ದು ಕಣ್ಣಂಬಿ ನೋಡಬೇಕು. ನೀವು ಭಜರಿ ಸೂಟಿ, ಪ್ರಾಣಂಟಿ, ನೀಕಾಟಾಯಿ ಹಾಕಿಕೊಂಡದ್ದು ಹೊಟ್ಟಿತುಂಬಿ ನೋಡಿ ದಂಡಿಯ ಬೇಕು ಅಂತೆಲ್ಲ ಇತ್ತು. ಹೋಗಲಿ, ಮನ್ಮಂಸ ಹಿಂದಿನಿದೆಲ್ಲಾ ನೇನೆಡು, ಏನು ಪ್ರಯೋಜನ ? ನಿಮ್ಮಲ್ಲಿರುವ ಗುಣ, ಯೋಗ್ಯತೆ, ಇಂದಿಲ್ಲ ನಾಳಿ ಬಯಲಿಗೆ ಬಾರದೆ ಹೋಡಿತೇನು ? ಕಸ್ತೂರಿ ಮುಚ್ಚಿ ಟ್ರಂಕಿನೊಳಗ ಇಟ್ಟರೂ ವಾಸನಿ ಇಡಗದೇ ಬಿಡತ್ತದ ಏನು ? ನಿಮ್ಮಲ್ಲಿ ಇಮ್ಮು ದೊಡ್ಡ ಬರೆಯೋ ಕಲಾ ಅದ. ಬೇಕಾದಷ್ಟು ಓದಿಕೊಂಡೀರಿ. ಇಷ್ಟೇ ನೀವು ಕನ್ನಡ ಬಿಟ್ಟು ಇನ್ನೊಂದು ಭಾಷಾದೊಳಗ ಬರಿತಿದ್ದರ ಇಷ್ಟೊತ್ತಿಗೆ ಇಂತಹ ಮಾಸ್ತುರಿಕೆ ಮಾಡೋ ಜರೂರಿನೆ ಬೀಳತಿದ್ದಿಲ್ಲ.

ಮತ್ತೊ ಹಾಡಿದ ರಾಗಾನೇ ಹಾಡೊದ್ದಾಕ ? ಭಲೋ ದಿನಸ ಬರ ತಾವ ಅಂತ ನೆನೆಸಿಕೊಂಡರ ಅಲ್ಲೀನು ? ಲಗ್ನಾನೆ ಬೆಳಗಾಂವಿಯೋಳಗೇ ಒಂದು ಸ್ಪೂತ ಮನೆ ಮಾಡೋಣ. ನಾವಿಷ್ಟೇ ಇರೋದು. ಬೇಕಾದಷ್ಟು ಸ್ವಾತಂತ್ರ್ಯ ! ಒಂದು ವರ್ಚಟ ಮನೆ ಇರಲಿ. ಒಂದು ಪಡಸಾಲೆ, ಒಂದು ಕೋಣೆ, ಒಂದು ನಡುಮನೆ, ಒಂದು ಅಡಿಗೇ ಮನೆ ಇಷ್ಟು ಸಾಕು. ಇಪ್ಪತ್ತು ನಾಲ್ಕು ತಾಸೂ ನಳಾ ಇರಲಿ ಮತ್ತು, ಅಡಿಗೇ ಮನೆಯೋಳಗೊಂದು, ಬಚ್ಚುಲ ಮನೆಯೋಳಗೊಂದು. ಸದಾ ಧವಳಗಂಗೇ ಹಾಂಗ ತಿಕ್ಕೆ ಮೇಲೆ ಏರಿಸಿ ಇಟ್ಟರಿ ಅಡಿಗೇ ಮನೆ ರುಗರುಗ ಅಂತಿರಬೇಕು. ಬೆಳಗಾಂವಿಯೋಳಗ ನಳಾ ಇಲ್ಲಿದ್ದರ ಬೆಳಗಾಂವಿ ಬ್ರಾಹ್ಮಡೆಬ್ರಾಹ್ಮ ಹಾಂಗಾರ. ಪ್ರಣಿ—ಮುಂಬಯಿ ಇರಲಿ ಆತ್ಮೀ. ಪಡಸಾಲಿಯೋಳಗ ಒಂದು ದುಂಡ ಟೀಬಲ್ಲು ತರಿ. ನಾನೋಂದು ಟೀಬಲ್ಲಾ ವಸ್ತು ಹೇಳಬೇನಿ. ಅದರ ವಸ್ತುಲೊಂದು ಪ್ರಾಣವರ ಪಾಟು. ನಿವೃತ್ತಿ ಕೋಣೆ ಯೋಳಗ ನಿಮ್ಮ ಕಾಲೇಜಿನ ಪ್ರೋಫೆಸ್‌ ಎಲ್ಲು ಹಾರೆರಿ. ಅಡಿಗೇ ಮನ್ಯಾಗ ನಾಯಿಲ್ಲಾ ನನ್ನ ವಟಸಾವಿಶ್ರೀ ಪ್ರೋಫೆಸ್, ದೇವರದು, ಸ್ವಾಮಿಗೋಳದು ಪ್ರೋಫೆಸ್ ಹಕ್ಕೊತ್ತಿಂದಿನಿ. ಪಡಾಸಾಲ್ಯಾಗ ಚಪ್ಪಲಿ ಬಿಡಲಿಕ್ಕೆ ಒಂದು ಸಣ್ಣ ಸೆಲ್ಲು ಹಚ್ಚೊಣಂತ. ಒಂದೊಂದು ಮನಿಗೇ ಒಂದೊಂದು ಪಡದೆ ಇರಲಿ. ಬೇಕಾದರ ನನ್ನ ಪ್ರಿಯಿನ ವಶ್ಲೆ ಅವ ಅಲ್ಲಾ ಹಳೇವು—ಅದರವೇ ಪಡದೇ ಮಾಡತ್ತಿನಿ. ಅಲ್ಲಾ ಮತ್ತು ನಾ ಪ್ರಿಯಿನ ವಶ್ಲೆ ಉಟಗೊಂಡಾಗೋನ್ಮೈ ಥಂದ ಕಾಣ ಕತ್ತಿಂದಿನಿ ಅಂತ ಚಹಾದ ಕೈ ಒರಸಲಿಕ್ಕೆ ಬರತಿದ್ದಿರಿ. ನಾಳಿ ದಿನಕ್ಕೆ ಹತ್ತುಬ್ರಾಹ್ಮರೆ ಪಡದೇಕ್ಕೆ ಕೈ ಒರಸಲಿಕ್ಕೆ ಹೋದಿರಿಂ.

ಹೆಚ್ಚು ಅಂದಿರಿ ಮತ್ತು ನನಗ. ನಾನಾರೆ ಏನು ಮಾಡ್ಲಿ ? ನನ್ನ ಮನಸ್ಸಿನೊಳಗಿನ ಆಸಾ ಎಲ್ಲಾ ನಿಮಗ ತಿಳಿಸಿಬಿಟ್ಟೇನಿ. ಅಂತೂ ಮುಂದಿನ ಶರ್ವಷಣವಾಸದರೆಂತಾ ಮುಂಚೀನ್ ಮನಿ ಮಾಡಬಿಡಿರಿ. ಅಷ್ಟರೊಳಗ ಬಾಣಾತಿತನಾನೂ ಮುಗಿದಿರತದ. ಮೂರರಾಗ ಗುಡಿಗೆ ಹೋಗಿ ಒಂದು ಬಿಡತ್ತಿನಿ. ಇಲ್ಲದಿದ್ದರ ಮತ್ತು ಅಪ್ಪ ‘ಬದರಾಗ, ಯೋಳರಾಗ ಹೋಗು’ ಅಂತ ಕೂಡತಾನ. ಮಕ್ಕಳು ಎಷ್ಟು ದಿನಸ ತಾರಮನಿ ಮಾಡಿದರೂ ಸಾಲದು ಆತಗ. ಅದರ ಮಾಡಿಕೊಂಡವರ ಸಲುವಾಗಿ ನಮ್ಮ ಜೀವ ಎಷ್ಟು ಚಡಬಸತಿರತ್ತಿದ ಇದಾರೆ ಗೊ ತ್ತಿದ್ದರೆ ಚಿಂತಿಲ್ಲ.

ಹಾಷಾಂಗದ ಮುಸಾಲಿ ದೊಂಸಿ ? ಹೊಸಾ ಕೆಂಪಿ ಬರದೇಖಿ ಅಂದಿರೆಲ್ಲ ? ನಿಮ್ಮ ಹೆಂಡತಾಗಿ ನಾನೂ ಮಂದಿ ಹಾಂಗ ಭಾಸಿಸಿ ಒಂದ ಮಾತ್ರಲೇ ಒದೆ ಬೇಕೇನು ? ನಿಮ್ಮ ಕಡೀಗೆ ಒಂದು ಪ್ರತಿ ಇರಂತಣದಲ್ಲ, ಅದನ್ನೇ ಕಳಿಸಿರಿ. ಈ ಸಾರೆ ನಿಮಗೆ ಪ್ರತಿ ಯಾರು ಮಾಡಿಕೊಟ್ಟಿರು ? ಇನ್ನೇ ಈತು ಬರದಿರಾ ? ನಿಮ್ಮ ಎಲ್ಲಾ ಚಟುವಟಿಕೆನೂ ಬರಿರಿ.

ನಿಮ್ಮ ಜೀವತೆ ಜಿವೇ,

— ಜಾಗತಿ

\* \* \* \*

ಜೀಗಾಂಡಿ

.....

ಮನೋರಮೆಗೆ,

ಮುದ್ದಣನ ಮಧುರ.....ಗಳು. ನಿನ್ನ ಶಾಲೆಯಲ್ಲಿ ಪಾಠ ಲೆಗೆದು ಕೊಳ್ಳುವಾಗ ಸ್ಥಳ ಬಿಟ್ಟಲ್ಲಿ ಶಬ್ದ ತುಂಬರಿ ಅಂತ ಒಂದು ‘ಎಕ್ಸ್‌ರಸಾಯಿಜ’ ಕೊಟ್ಟಿದ್ದೆ. ನಿನ್ನ ಪತ್ರ ಈ ಸಲ ಹೇಗೆ ಆರಂಭವಾಡಬೇಕು ಎಂದು ವಿಚಾರ ಹಾಕುತ್ತಿದ್ದಾಗ ಮೇಲಿನಂತೆ ಎಂದು ಹೊಳೆಯಿತು. ಹುಂಡುಗರಿಸಿ ಪಾಠ ಹೇಳುವಾಗ ಶಬ್ದ ತುಂಬುವ ವಾಕ್ಯದಲ್ಲಿ ಇದೇ ಎಲ್ಲಿ ಒಂದುಬಿಡುವುದೋ ಎಂದು ಗಾಬರಿಯಾಗಿತ್ತು.

ನಿನ್ನ ಇಲ್ಲಿ ಬಾಂಚೇ ಟಾಕೀಜನವರ ‘ಪುನರ್ವಿಫಲನ’ ಎಂಬ ಚಿತ್ರ-ಪಟ ಬಂದಿತ್ತು. ನಿನ್ನ ಪತ್ರವೂ ಬಂದಿತ್ತು. ಓದಿ ನನ್ನ ಹೊಟ್ಟಿ ತುಂಬಿ ಹರುವ ಹೊರಸೂಸಿತ್ತು. ಅಂತೇ ಸಿನೇಮಾಕ್ಷೇ ಹೊದೆ. ಅದರೆ ಜಾನಕಿ, ಸೋಡಲು ಏನೂ ಮನಸ್ಸಾಗಲಿಲ್ಲ—ನೀರಿಲ್ಲದೆ. ಎಂತಜ ಮಧುಕ ಗೀತ! ಎಂತಹ ಸೋಗಸಾದ ಕತೆ ! ನೀನಿದ್ದರೆ ಹಾಡು ಕೇಳಿ ಹುಣ್ಣಿಳಾಸಿಳಿಣ್ಣಿದ್ದೆ. ಅದರಲ್ಲಿಯೂ ‘ಅವೋ ಬನಾಯೆ ಘರವಾ ಪ್ಪಾರಾ | ಪ್ಪಾರಾ ಪ್ಪಾರಾ ಜಗಸೇ ನ್ನಾರಾ’— ಎಂಬ ಹಾಡು, ನಿನ್ನ ಪತ್ರದ ಪಡಿಯಣ್ಣೇ ಆಗಿತ್ತು. ಹಾಡು ಕೇಳುವಾಗ ನಿನ್ನ ಪತ್ರದ ನೆನಪು. ಮರಳ ನಿನ್ನ ಪತ್ರ ಓಳುವಾಗ ಹಾಡಿನ ನೇನಪು.

మొన్నె చూడంగదియల్లి కూతాగ ‘కుంకూ’ సినేపొదొళగిన ఏక హోతా రాజు | ఏక హోతి రాణి’ ఎంబ హాడు హజ్జెద్దరు. నేనపిడియే ? ఆగ నాను ఎం. ఎ.దల్లి ఆభ్యాస మాడుత్తిద్దే. కోల్లు-పురదింద నినగి పత్ర బరెదిద్దే—‘కుంకూ’ సినేము నోరై కణ్ణీరు కాశి బండి—ఎందు. ఆమేలే నాను ఎం. ఎ. ముగిసి బంద మేలే ఫారవాడచ్ఛు బందిత్తు. ఇబ్బరే రాత్రి టూంగా మాడికోండు హోగిద్దేశు. ‘బాల్యుని’ టికిటిపు లేగిదిద్దే. బరువాగ బీళదింగళు కరవిత్తు. మత్తే టూంగా మాడికోండే బందిశు. భగ్గనే రాత్రి-రాణియ వాసనే బడిదాగ, నాను నిన్న భుజద మేలే కైయిట్టే. నిను ‘ఏక హోతా రాజు | ఏక హోతి రాణి’ ఎంబ హాడు గుణుగుత్తిద్దే. నన్ను కై సరిసి—‘ఇదేను చెంద రస్తే దోళగ—’ ఎందు ముఖ ముదురిసిచె. ఆగ నావు రాజురాణియగిద్దేపేంటు దన్ను నిను మరితుబిట్టిద్దే. ఉద్దక్కు హబ్బిద ముగిలమల్లిగేయ గిడ గళ సాలిగి కవినేరళు బిడ్డిత్తు. బేళుదింగళిగి ఆస్పదవిరలిల్ల. ఆ కవినేరళనల్లి కవియ స్వాతిం మత్తే ఉర్కుత్తు. నేనపిడియే ?

ఇందిగూ ‘ఏక హోతా రాజు’ ఎంబ హాడు కేళిదాగ, రాత్రిరాణియ వాసనే బడిదాగ, మేఘం ఎందు హోగత్తుదే. ఆద రేను మాడుపుదు?—‘పునమిలన’ ఇన్నూ ఎందిగూ ఎందు క్షాలేందర నోదుపుడే ఆగిదే నన్ను హణేబరక. ఇంతక వేళియల్లి నిను ఖోచ్చనే నశ్శరికెన్నేగే ఎటు కోట్టేను ?

నన్ను కతె కళిసిద్దేనే. నిన్న బళిగి ఆదన్ను భద్రవాగిరిసికోఇ. అదన్ను ప్రతి మాడిదనరు యారు ఎన్నువియా ? బి. టి. కాలేజిన శాలే ఇదియల్ల, శాలేయ ఒబ్బ తీష్ణిణి. ‘ప్రియంవదా’ ఆకేయ హేసరు. కన్నడితి. ఒళ్ళే చూణాక్కె చూణాక్కెయేందు ఆవళ కణ్ణ మేలే ఓదికోళ్ళబముదు. హోగలి. ప్రతిమాడిద వ్యక్తియ వణసే ఇష్టేకే, నఱిప్రతియేనిసువష్ట ? కతె కాళ్ళగిదే తిళిను.

బేగనే ఈ బి. టి. య కాటపోందు తష్ణితీందరి నిను హేళ

ದಂತಿ ನಳರಾಜನಿದ್ದ ಉರನ್ನೇ ಹುಡುಕುವೆ. ಬೆಳಗಾವಿಯಲ್ಲಿ ನಳವಿಲ್ಲ. ವುಣ, ಮುಂಬಯಿಯಲ್ಲಿ ಕನ್ನಡವಿಲ್ಲ. ನಳವೂ ಬೇಕು, ಕನ್ನಡವೂ ಜೀಕು, ಅಂದರೆ ಹುಬ್ಬಳ್ಳಿ, ಧಾರವಾಡ. ಹೇಳು ಎಲ್ಲಿ ನೋಕರಿ ನೋಡಲಿ ?

ಹಂ ! ನಗ ಬರುತ್ತದೆ ನೋಡು. ಬೇಕೆಂದಲ್ಲಿ ಸಿಗಲಿಕ್ಕೆ ನೋಕರಿ ಅಂದರೇನು ಲೊಕರಿಯ ಲಡಿಯೆ ! ಅದು ಕೂಡ ಅಪರೂಪ ಈ ತುಟ್ಟಿಯ ದಿನಗಳಲ್ಲಿ. ಏಕೆಂದರೆ ಯುಥ್ ಆರಂಭವಾಗಿ ಉಣಿಯೆಲ್ಲಾ ರಣರಂಗಕ್ಕೇ ಹೋಯಿತು. ಚಳಿಯಲ್ಲಿ ನಡುಗುವ ವೀರ (ವಿರಹ) ಯೋಧರಿಗಾಗಿ. ಸುಮ್ಮನೆ ಮಲಿಟರಿ ಖಾತೆಯಲ್ಲಿ ನೋಕರಿ ನೋಡಿಬಿಡಲೇ ಎನಿಸುವುದು. ಸಮುದ್ರದಾಚಿ ಕಳಿಸಿದರೂ ಚಿಂತಿಯಿಲ್ಲ. ಇಲ್ಲ, ಜಾನಕಿ—ಇಲ್ಲ. ವೊದಲೇ ನೀನು ಬೆದರುವ ಸ್ವಭಾವದವರು. ಸರಿ, ಬೇಗನೆ ಬಿ. ಪಿ. ಮುಗಿಸಿ ಆದಪ್ಪು ಬೆಳಗಾವಿಯಲ್ಲೇ ನೋಕರಿ ಹಿಡಿಯುತ್ತೇನೆ. ಬೇಗನೆ ‘ ಏಕಾ ಬಂಗಲ ಬನೆ ನ್ಯಾರಾ ’ ಎಂದು ಹಾಡುತ್ತೇನೆ, ಆಯಿತೆ ? ನೀನು ನಿನ್ನ ಹೆತ್ತನಿಬ್ಬಣ ದೊಂದಿಗೆ ಬೆಸ್ತಿಗೆ ತೊಟ್ಟಿಲು ಕಟ್ಟಿಕೊಂಡು ಬೇಗ ಬರುವಿಯಂತೆ.

ಹೌದು, ನನಗೂ ಆಸೆಯಿತ್ತು, ಎಂ. ಎ. ಆಗಬೇಕು, ಪ್ರೌಢಿಸರನಾಗ ಬೇಕು, ಸೂಟು ಬೂಟಿನಲ್ಲಿ ಓಡಾಡಬೇಕು ಎಂದು. ಆದರೆ ನಿನ್ನ ಕಸ್ತೂರಿ, ಕನ್ನಡ ಕಸ್ತೂರಿ ಕಂಪು ಬಿರದೆ ಹೋದಿತೆ ? ಆ ವಿಶ್ವಾಸ ನನಗಿದೆ ಜಾನಕಿ. ಜಾನಕಿಯನ್ನ ರಾಣಿಯಂತೆ ಇಡುವೆ. ಜಾನಕಿ ನನ್ನ ಸ್ವಷ್ಟಸಾಮಾಜ್ಯದ ಸಾಮಾಜಿಕಿ. ನನ್ನ ಕನಸಿನ ರತ್ನಾರ ಚೆನ್ನಮ್ಮ. ಪಗಾರ ಎಷ್ಟುದ್ದೇನು ? ಮುದ್ದಣ ಮನೋರವೆಯಂತೆ ಇರೋಣ. ಹಂದಿನ ನಿರಾಸೆಯ ಕತ್ತಳನ್ನು ನೆನೆದು ಕಂಗಡುವುದು ಬೇಡ, ನಾಳನ ಬಂಗಾರದ ಅರುಣೋದಯ ನೆನೆದು ಉದಯರಾಗ ಹಾಡೋಣ. ಕೇಳಿಲ್ಲನೆ ?

“ ನಾನೂ ಬಡವಿ ಆತಾ ಬಡವಾ | ಬಲುಮೆ ನಮ್ಮ ಬದುಕೂ ಬಳಸಿಕೊಂಡೆನದನೆ ನಾವು | ಅದಕು ಇದಕು ಎದಕು.

ಹೆಚ್ಚುಕಡಿಮೆ ತೋರಲಿಲ್ಲ ಬೇಕು ಹೆಚ್ಚಿಗೇನು;

ಹೊಟ್ಟಿಗಿತ್ತು ಜೀವಫಲವ ತುಟಿಗೆ ಹಾಲು-ಜೀನು.”

ನಿನ್ನ,  
ಕಸ್ತೂರಿ

ಧಾರವಾಣಿ

ನನ್ನ ಮುದ್ದುಣಿಗೆ,

ನಿಜವಾಗಿಯೂ ಈ ಕಸ್ತೂರಿಯನ್ನು ಎಲ್ಲಿ ಕೆದ್ದಿಡಲೋ ತಿಳಿಯದಾಗಿದೆ.  
ಎಲ್ಲಿಂದಲೋ ವಾಸನೆ ಬಡಿದು ಯರುರೋ ಬಂದು ಎತ್ತಿಕೊಂಡು ಹೋದರೆ?  
ನನ್ನ ಕಸ್ತೂರಿ ನನ್ನ ಹೃದಯದ ಪ್ರಂಥಿನೇಳಿಗೆ ಇರಲಿ.

ಹೌದು, ನಿಮ್ಮ ‘ಪ್ರಿಯಂವದೆ’ ಬಂಜಳ ಜತುರಳಿರಬೇಕು. ಚೀಲುವೆಯೂ ಇರಬೇಕು. ಅಕ್ಕರೆಗಳಂತೂ ಮುತ್ತು ಸ್ತೋಣಿಸಿದಂತಿವೆ! ಅಂತೂ ಎಷ್ಟು ಭಕ್ತಿಯಿಂದ ಬರೆದುಕೊಟ್ಟಿದ್ದಾದ್ದಾಗೆ ನಿಮ್ಮ ಪ್ರಿಯ-ವಢಿ! ಇನ್ನು ಮುಂದೆ ಎಲ್ಲಾ ಪ್ರತಿಗಳನ್ನೂ ಅವಳೇ ಮಾಡಿಕೊಡಲಿ. ಜೆನ್ನಾಗಿ ಬರೆಯುತ್ತಾಗೆ. ಬೇಕಾದರೆ ಖರದು ತೀಂಡುವವಳು ಅಂತ ಪಗಾರಕೊಟ್ಟು ಮನ್ಯಯಲ್ಲೇ ಇಟ್ಟುಕೊಂಡರೂ ಅಡ್ಡಿಯಿಲ್ಲ. ಯಾಕಂದರೆ ದಿಕ್ಕೆ ನೂರು ಪುಟ್ಟ ಗೀಚೆ ಹಾಕುವ ಗಂಡು ಲೇಬಿಕರು ನಿಷ್ಟ. ಅಷ್ಟೇಂದು ಭರಾಟಿಗೆ ಹೆಚ್ಚೆ ಹಾಕಬೇಕಿಲ್ಲ ಮತ್ತೆ? ನಿಮ್ಮ ಪ್ರಿಯಂವದೆಗೆ ನನ್ನ ನಮಸ್ಕಾರ ಹೇಳಿ.

ನಿಮ್ಮ ಗಿಧಾರಂಗಿ,  
—ಜಾನಕಿ

\* \* \* \*

ಬೆಂಗಾಂವಿ

ನನ್ನ ಶೋಣಾಂಗಿಗೆ,

ಇಕೋ ಪ್ರಿಯಂವದೆಯ ಸ್ತೋಟೋ ಕೆಳಸಿದ್ದೇ ಇನೆ. ಇದಿಷ್ಟು ಸ್ತೋಟೋ ದೊರಕಿಸಬೇಕಾದರೆ ಪರಾಕ್ರಮವಾಯಿತು. ನೋಡು, ಪರಕಾರ ಸ್ತೋಟಕ ಹಾಕಿಕೊಂಡು ಹೇಗೆ ನಗುತ್ತ ನಿಂತಿದ್ದಾಗೆ! ಅವಳ ವಯಸ್ಸು ಎಷ್ಟು ಹೇಳು ನೋಡೋಣ? ಹನೆನ್ನೂಂದು ತುಂಬಿ ಹನ್ನೆರಡರಲ್ಲಿ ಬಿದ್ದಿರಬಹುದೆ? ಪ್ರಿಯಂವದೆ ನನಗೆ ತಂಗಿಯೇಕೆ ಮಂಗಳೂ ಆಗಬಹುದು. ಸ್ತೋಟೋ ಪ್ರಿಯಂವದೆಯದೇ ಮತ್ತೆ! ವಿಶ್ವಾಸವಿರಲಿ.

ಹಾ ! ಒಂದು ವಿಷಯ ನೇನವಾಯಿತು ನೋಡು ಜಾನರಿ ! ಕಳೆದ ವಾರ ನಮ್ಮ ಕಾಲೇಜಿನಲ್ಲಿ ಕೆನಾಟಕ ಸಂಖೆದ ವಾರ್ಸ್‌ಕೌಶ್ಲ್‌ವ ನಡೆಯಿತು. ಒಹಳ ವಿಜ್ಯಂಭಣೆಯಿಂದಲೇ ನಡೆಯಿತು. ‘ಸಂಶಯಸಿಶಾಚಿ’ ಎಂಬ ನಾಟಕ ಮಾಡಿದ್ದೇವು. ನಾನು ‘ಹೀರೊ’ ಆಗಿದ್ದೆ. ನಮ್ಮ ಕನ್ನಡ ವೈಶ್ವತಿಣಿಯೊಬ್ಬರು—ಮಿಂದಾದ್ದಿ ಎಂದು ಅವರ ಹೆಸರು—‘ಹೀರಾಯಿನಾ’ ಆಗಿದ್ದರು. ಮಿಂದಾದ್ದಿ ಹೆಸರಿಗೆ ತಕ್ಷಂತಿ ಮಿಂದಾದ್ದಿಯೆ ಆಗಿದ್ದಾಳೆ. ನಡೆಸುಡಿಗಳೂ ಆಪ್ಯೆ ಸುಭಗ.

ನಾಟಕಕ್ಕೆ ಜನ ಕಿರ್ತಿರದು ತುಂಬಿದ್ದರು. ಕನ್ನಡರಂಗಭೂಮಿಯಲ್ಲಿ ಟೊಪಣ ಹಾಕಿದ ಶ್ರೀಪಾತ್ರಗಳೇ ಅಲ್ಲವೇ? ಆದರೆ ಈ ಸಲ ನಮ್ಮಿಂದಲೇ ಈ ಹೊಸಕ್ಕಾರುಂತಿ ಉಂಟಾಯಿತು. ಕ್ರಾಂತಿ ಮಾಡಿದ ಶ್ರೀಯಸ್ವಾ ನಮ್ಮ ದಲ್ಲವೇ? ಇದು ಕ್ರಾಂತಿಯಾಯಿತು. ಇನ್ನೂ ಮಹಾಕ್ರಾಂತಿ ಮಾಡಬೇಕೆಂದಿದ್ದೇನೆ. ಏನು ಗೊತ್ತೆ? ನಾನು ‘ಹೀರೊ’ ನೀನು ‘ಹೀರಾಯಿನಾ’! ಸಿದ್ಧ ಖಾಗಬೇಕು; ತಿಳಿಯಿತಿಲ್ಲಿ.

ನಿನ್ನ  
—ಮನೋರಾಮು

\* \* \* \*

ಧಾರವಾಢ

ಮಾಡುವ ನವ-ಸಾಂಕೇತಿಕ—

ನಿಮ್ಮ ಶೈವ್ಯಣಿಯ ಫ್ರೆಂಚೊ, ನೋಡಿದೆ. ಆಕೆಯ ವಯಸ್ಸು, ಆಕೆಯ ಫ್ರೆಂಚೊ, ಆಕೆಯ ರೂಪ-ಚೆಲುವಿಕೆ ತಗೊಂಡು ನಾನೇನು ಮಾಡಲಿ?

ಬೇಕಾದರ ಇನ್ನೂ ಒಂದು ವರುವ ಮಿಂದಾದ್ದಿಯೊಂದಿಗೆ ನಾಟಕ ಮಾಡುತ್ತ ಅಲ್ಲೇ ಇರಿ. ಆ ಮಹಾಕ್ರಾಂತಿ ಸಂಕ್ರಾಂತಿ ಎಲ್ಲಾ ನಿಮಗೇ ಇಲ್ಲಿ. ನಮಗೇನು ಮಾಡುವದಿದೆ? ನಾವೇನು ಚೆಲುವರಲ್ಲ. ಕಲಿತವರಲ್ಲ. ನನ್ನಂಥವಳ ಕೈ ಹಿಡಿದುದಕ್ಕೆ ನೀವೇನು ಸುಖ ಸುರುಹೊಂಡಿರಿ? ಎಂ. ಎ. ಬಿ. ಟಿ., ಸಿಟಿ ಆದಾರಿ ದೊರಿತಿದ್ದರೆ ಮತ್ತೊಂದು ಏವತ್ತ ಸಾರೆ ನಾಟಕಾ, ನಾಚು ಎಲ್ಲಾ ಮಾಡಲಿಕ್ಕೆ ಬರುತ್ತಿತ್ತು.

ಇರಲ, ನಾನೇನೊ ಹುಚ್ಚುಕ್ಕಂತೆ ಚಡಪಡಿಸುತ್ತ ದಿನ ಹಾಕುತ್ತಿದ್ದೆ. ಕೆಸೋತೆ ಬಿಟ್ಟು ಕನೆಮು ಹೆಣೆಯುತ್ತಿದ್ದೆ. ನಾನೆಂಥಾ ಧಡ್ಡ ಅಂತ ನನಗೇ ಅನಿಸತದ. ನಿಮ್ಮಪ್ಪಕ್ಕೆ ನಿಷ್ವ ಸುಖದಿಂದ ಇರಿ.

ನಿಮ್ಮ,  
—ಧೃದ್ದೇಶವಿ

\* \* \* \*

ಬೀಳಗಾಂವಿ

.....

ಪ್ರೇತಿಯ ಜಾನಕಿ,

ಜಾನಕಿ, ನಾಟಕಾ ಮಾಡೋದು ಅಂದರೆ ನಿನ್ನ ಮುಂದೆ ಕೆಣ್ಣು ಮುಚ್ಚುಲೆ ಆಡೋದು, ಸುಳ್ಳ ಹೇಳೋದು ಎಂದು ತಿಳಿದೆಯೂ ? ನೀನು ಪ್ರಿಯಂವದೆಯ ಬಗ್ಗೆ ವಿವರಿತ ಭಾವನೆ ಮಾಡಿಕೊಂಡಿದ್ದಿಲ್ಲವೇ? ಆಮೇಲೆಯೂ ನಿನ್ನ ಸಿಟ್ಟು, ನಿನ್ನ ಸಂಶಯ ದೂರಾಗಿಲ್ಲವೆಂದು ನಿನ್ನ ಪತ್ರ ಸಾರಿಸಾರಿ ಹೇಳುತ್ತದೆ. ಇದರ ಮೇಲೆ ‘ ಸಂಶಯಸಿಶಾಚಿ ’ ನಾಟಕದ ವಿವರ. ‘ ಸಂಶಯ ಸಿಶಾಚಿ ’ ಎಂಬ ನಾಟಕ ಇಂತಹದೇ ಇತ್ತು ನೋಡು. ಅಂತೇ ವಿನೋದ ಕ್ಷೇಂದು ಬರಿದೆ. ಅದು ವಿವರಾಯಿತು ನಿನಗೆ. ನಗಿಗಾಗಿ ಬರಿದರೆ ಹೂಗಿಯಾಯಿತು ನಿನಗೆ.

ಜಾನಕಿ, ಗಂಡಸು—ಹೆಂಗಸು ಕಾಮುಕ ವಿವರವೊಂದನ್ನು ಬಿಟ್ಟು ಇನ್ನೊಂದು ಸಂಬಂಧದಲ್ಲಿ ಕೂಡಲು ಸಾಧ್ಯವೇ ಇಲ್ಲವೆಂದು ನಿನ್ನ ಅಭಿಪ್ರಾಯವೇ? ನನ್ನ ಬಗ್ಗೆ ನೀನು ಸಂಶಯ ತೆಗೆದುಕೊಳ್ಳುವುದೆಂದರೆನು? ನಾನು ನಿನ್ನನ್ನು ಸ್ತ್ರೀತಿಸುವುದಿಲ್ಲ ಎಂದಫ್ರೆವಲ್ಲವೇ? ನನ್ನ ವ್ಯಯೋಳಗಿನ ರಕ್ತದಿಂದ ಬರೆದಂತಿರುವ ನನ್ನ ಟೆಲಿಗಳು ನಿನಗೆ ನನ್ನ ಪಾರಮಾಣಿಕತನವನ್ನು ತೋರಿಸಿಕೊಡುವುದಿಲ್ಲವೇ? ಜಾನಕಿ, ನನ್ನ ಬಗ್ಗೆ ನೀನು ಇಷ್ಟೊಂದು ಸಂಶಯ

ಪಟ್ಟಕೊಂಡು ಮುಸಿಯಬೇಕೆ ? ನಾನು ದುಷ್ಪಬುದ್ಧಿಯಿಂದಲೇ, ಕುಹಕ ಸಂಬಂಧಕ್ಕಾಗಿ ಎಳೆಸಿದ್ದರೆ ನಿನ್ನ ಮುಂದೆ ಕೂಸಿನವ್ವು ನಿಮ್ಮಲ ಮನಸ್ಸಿನಿಂದ ನಡೆದ ವಿಷಯವನ್ನು ವಿವರಿಸುತ್ತಿದ್ದೇನೆ ? ಇದನ್ನೊಂದು ಈಗಳೇ ನೀನು ಚಿಪ್ಪಿಟ ಒಗೆಯದಿದ್ದರೆ ನಮ್ಮಿಬ್ಬರ ಸೀತಿಯ ಹಬ್ಬಗೆಗೆ ಇದೊಂದು ಭೂತವಾಗಿ ನಿಲ್ಲಿಸುವುದು. ಸಂಕರ್ಯವೃತ್ತಿಯಿಂಬುನು ಮನುಷ್ಯನನ್ನು ಜೀವಂತವಾಗಿ ಕೊಲ್ಲಿತ್ತದೆ. ಅದೇ ರೀತಿ ನಾನೂ ನಿನ್ನ ಬಗ್ಗೆ ಸಂಶಯ ತೆಗೆದುಕೊಳ್ಳುತ್ತಿದರೆ ನಾವು ಎಲ್ಲಿ ಹೋಗಿ ಮುಟ್ಟಿಬಹುದು, ವಿಚಾರಿಸು. ನಿನಗೆ ನಿನ್ನ ಹಾಗೆ ಸಂಶಯಕ್ಕೆ ಆಸ್ತದವಿಲ್ಲವೆಂದು ನೀನು ವಾದಿಸಬಹುದು. ಆದರೆ ಸಂಶಯವನ್ನೇ ತೆಗೆದುಕೊಳ್ಳಬೇಕೆಂದು ಹೊರಟಿ ಹೇಳಿ ಸಂಶಯಕ್ಕೆ ಎಷ್ಟು ಅನ್ನ ಸಿಕ್ಕರೇನು ? ಮಧ್ಯರಾತ್ರಿ ಸಾವಿರ ತರುಣರ ಮಧ್ಯದಲ್ಲಿ ನೀನಿದ್ದರೂ ನನಗೆ ನಿನ್ನ ಆಚಾರದ ಬಗ್ಗೆ ಏನೂ ಸಂಶಯ ಬರಲಾರದೆಂದು ನನ್ನ ನೀತ್ತರ ದಿಂದ ಬರೆದುಕೊಡುತ್ತೇನೇ. ಸಾವಿರ ತರುಣಿಯಾರ ಮಧ್ಯದಲ್ಲಿ ನಾನಿದ್ದಾಗ ನಿನಗೆ ಸಂಶಯದ ಸುಳವು ಬರಲಾರದೆಂದು ನನ್ನ ಮುಂದೆ ಪ್ರಮಾಣ ಮಾಡಿ ಹೇಳುವಷ್ಟು, ಮನಸ್ಸಿನ ಛೋದಾಯ, ಗಟ್ಟಿಗತನ ನೀನು ತಂದುಕೊ.

ಜಾನಕಿ, ನನ್ನ ಮನಸ್ಸು ಕನ್ನಡಿಯಂತಿದೆಯೆಂಬುದಕ್ಕೆ ಯಾವ ಪ್ರಮಾಣ ಕೊಡಲಿ ? ನಿನ್ನ ಹೈದರಾಯದಲ್ಲಿ ಮೂಡಿರುವ ನನ್ನ ಪ್ರತಿಬಿಂಬದ ಪ್ರಮಾಣವೇ ಸಾಕಳ್ಳಿನೆ ? ಇರಲಿ. ನಮ್ಮ ಜೀವನದಲ್ಲಿ ಇದೊಂದು ಸಣ್ಣ ಅನಿಷ್ಟಪ್ರಸಂಗ ಬಂದು ಹೋಡುದು ಒಕ್ಕೇದೇ ಆಯಿತು. ಯಾಕೆಂದರೆ ಇಷ್ಟಿಂದಲೇ ನಮ್ಮ ಮುಂದಿನ ಬಾಳಿನ ನಯವಾದ ಹಾದಿಯಲ್ಲಿ ಬರುವ ತೋಡರೆನ ಬಳಿಯನ್ನು ಸವರಿ ಒಗೆದಂತಾಯಿತು. ಅಲ್ಲವೇ ? ಹಾಗೆಂದು ನಾನು ತಿಳಿಯಲೇ ?

ನಿನ್ನಿಂದ ಒಂದು ಸಮಾಧಾನದ ಓಲೆ ಬರಬಹುದೆ ಜಾನಕಿ ?

ನಿನ್ನ  
—ಹೃದಯ ಕನ್ನಡಿ,

ಧಾರವಾಚ

## ನನ್ನ ಹೃದಯೀಕ್ಷಪನಿಗೆ

ನನ್ನಿಂದ ಸರ್ವಭಾ ತಪ್ಪಾಯಿತು. ಕ್ವಮಿಸುವಿರಾ ? ನಿಮ್ಮ ಆವೇಶದ ಪತ್ರ ಓದಿದ ಹಾಗೆಲ್ಲ ಕಟ್ಟಿಳಿಳಿಗೆ ನೀರು ಧಾರೆಯಿಟ್ಟು ಹರಿಯಹತ್ತಿದವು. ನಿಮಗೆ ನಾನು ಬಹಳ ನೋವು ಮಾಡಿದೆನೇ ? ನನಗೇಕೊ ನೀವು ಇನ್ನೊಬ್ಬಿ ಶೋಡನೆ ನಾಟಕದಲ್ಲಿ ಪಾಟು ವಾಡಿದಿರಿಂದು ಕೇಳಿ ಏನೋ ಒಂದು ತರಹ ಅನಿಸಿತು. ಅದೇನೊ ನಾನು ಹೇಳಲಾರೆ. ನಾನು ಸ್ತ್ರೀತಿ ಮಾಡುವ ವಸ್ತು ನನ್ನದಾಗಿಯೆ ಉಳಿಯಬೇಕೆಂದು ನಾನು ಬಯಸಿದರೆ ನನ್ನ ತಪ್ಪೆ ? ನೀವು ನನ್ನ ಬಗ್ಗೆ ವಿಶ್ವಾಸದಿಂದರು ವಿರೆಂಬ ಬಗ್ಗೆ ಏನೂ ಪ್ರಮಾಣ ಬೇಡ. ಸಾವಿರ ಹೆಂಗಸರ ಮಧ್ಯದಲ್ಲಿ ನೀವಿದ್ದರಿ ಸಂಶಯ ತೆಗೆದುಕೊಳ್ಳಬಾರದೆಂದು ಹೇಳು ತೀರಿ. ಆದರೆ ಗಂಡಸರ ಮನಸ್ಸೆಂದರೆ ಬೆಂಕಿಯ ಮುಂದಿನ ಬೆಳ್ಳಿಯಿದ್ದ ಹಾಗೆ. ಕರಗದೇ ಬಿಟ್ಟುತ್ತೇ, ನೀವೇ ಹೇಳಿಂ ? ಸಾರಿರ ಹೆಂಗಸರ ಮಧ್ಯದಲ್ಲಿ ನಿಂತೂ ತಪಕ್ಕೆಯ ಮಾಡಿ ಹೊರಗೆ ಬರುವದಕ್ಕಿಂತ ಆ ಉಸಾಬರಿಯನ್ನೇ ಬಿಟ್ಟುಬಿಡುವುದು ಒಳ್ಳೆದಲ್ಲವೇ ? ಇದೇನೊ ನನಗನಿಸಿದ ಮಾತು. ನಾನೇನೂ ನಿಮ್ಮಪ್ಪು ಓದಿದವಳಿಲ್ಲ, ಚೆಲುವೆಯಲ್ಲ.

ಇರಲಿ. ಆದದ್ವಾಯಿತು. ಸುಕ್ಕೀ ರಸಕಸಿ ಯಾಕೆ ? ನಾವಿಬ್ಬರೂ ಸುಖಿದಿಂದಲೇ ಇರೊಣಂತೆ. ಆಯಿತೆ ? ಇನ್ನು ಬಹುಶಃ ನನಗೆ ಪತ್ರ ಬರೆ ಯಲಿಕ್ಕೆ ಸವಡು ಆಗಲಿಕ್ಕಿಲ್ಲ. ಯಾಕೆಂದರೆ ತೀರ ದಿನದೊಳಿಗೆ ಇದ್ದೀನಿ. ಬೇಗನೆ ನಿಮ್ಮ ಬಿ. ಟಿ. ಪರೀಕ್ಷೆ ಮುಗಿಸಿಕೊಂಡು ಬರಿ.

ನಿಮ್ಮ ಹಿಂದಿನ ಪತ್ರದೊಳಿಗೆ ನಾವು ‘ಕುಂಕೂ’ ಸಿನೇವಾಕ್ಕೆ ಹೋಗಿದ್ದ ವರ್ಣನೆಯನ್ನೆಲ್ಲಾ ಓದಿ ನನಗೇ ಮೊಜು ಎನಿಸಿತು. ‘ಪುನ ಮಿಫಲನ’ ಬೆಳಗಾವಿಯಲ್ಲೇ ನೋಡೊಣಂತೆ. ನಾವಿಬ್ಬರೇ ಇರುತ್ತೀವೇ. ಹೊಡು, ಹೊಸಾ ಅಥಾ ತಿಕ್ಕಿಬೊಂದು. ಬೇಕಾದಲ್ಲಿಗೆ ತಿರುಗಾಡಲಿಕ್ಕೆ ಹೋಗ

ಬಹುದು. ಬೆಳಗಾವಿಯಲ್ಲೇ ನೋಕರಿ ನೋಡಿರಿ. ತಾರು ಬಂದ ಕೂಡಲ್ಲೇ ಒಮ್ಮೆ ಬಂದು ಹೊಗಿರಿ, ಲೈನಬಜಾರ ಫೇಡೆ ಒಯ್ಯಲಿಕ್ಕೆ. ತಿಳಿಯಿತೇನು ?

ನಿಮ್ಮ ಅಧಾರಂಗಿ  
—ಜಾನಕಿ

\* \* \* \*

ಬೆಳಗಾಂವಿ

.....

ಜಾನಕಿ,

ಅಂತೂ ಗಂಡುಮುಗುವಿನ ತಾಯಿ ಆದೆಯಾ ? ತಾಯಿ ಮಕ್ಕಳು ಅರೋಗ್ಯದಿಂದಿದ್ದಿರಷ್ಟೇ ? ಯಾರ ಹಾಗೆ ಇದೆ ಮಗು ? ಇಬ್ಬರ ಹಾಗೂ ಇದ್ದರೆ ಬನಾರಾಂ ಶಾ ಓವ್ರ ಮಹಿಳೆಗೆ ಹೇಳಿದಂತೆ ನಿನ್ನ ಮೈಮಾಟಿ ನನ್ನ ಬುದ್ಧಿ ಇರಲಿ. ನನ್ನ ಮೈಮಾಟಿ ನಿನ್ನ ಬುದ್ಧಿ ಬೇಡ ! ಇದು ಚೇಷ್ಟೆ ಮತ್ತೆ ! ಚೇಷ್ಟೆ ಎಂದು ಸ್ವಷ್ಟ ಮಾಡದಿದ್ದರೆ ಚೇಳು ಕಡಿದವರಂತೆ ಮತ್ತೆ ಗಂಗಾಯಮುನಾ ಪ್ರತ್ಯಕ್ಷಮಾದಾರು !

ಇರಲಿ. ಮಗುವಿಗೆ ಹೆಸಡೇನು ? ಸೊಗಸಾದ ಹೆಸರು ಬೇಡವೇ ? ‘ಮೋಕ್ಷನ’ ಎಂದಿರಲಿ. ಯಾಕೆ ಒಪ್ಪಿಗೆಯಾಗಲಿಲ್ಲವೇ ? ಅಥವಾ ದೇವರ ನಾಮವಿರಲೇಬೇಕೆಂದು ಸಂಕಲ್ಪವಿದ್ದರೆ ಹಾಗೂ ಆಗಲಿ. ಕರೆಯುವುದು ‘ಮೋಕ್ಷನ’ ಎಂದರಾಯಿತು.

ನನ್ನ ಪರೀಕ್ಷೆಯೂ ಸಮಾಪಕ್ಕೆ ಬಂತು. ಶೀಘ್ರದಲ್ಲೇ ಹಾರಿ ಬರುವೇ, ಸಾರಿ ಬರುವೇ. ತೀರ್ಥದೂಪರು ಬರಲಿದ್ದಾದೆಂದು ತಿಳಿಸು ಚಿರಂಚೀವನಿಗೆ.

ನಿನ್ನ  
—ಶ್ರೀರಾಮಚಂದ್ರ

\* \* \* \*

ಚೆಳಗಾಂವಿ

.....

ಮೋಹನ್‌ಕ ಮಾ,

ಹೊಂ ! ಹಿಂದೀ ಚಿತ್ರಗಳಲ್ಲಿ ಲ್ಲಾ ಹೆಂಡತಿಯನ್ನು ಕರೆಯುವುದು ಹೀಗೆಯೇ ! ನಗೆ ಬಂತಲ್ಲಿನೆ ನಿನಗೆ ? ನಿನ್ನ ಮಗನೂ ನಗುತ್ತಿದ್ದಾನೇನು ಮತ್ತೆ ? ಅವನಿಗೇನು. ಯಾವಾಗಲೂ ಮರುಳಿ ನಗಿಸುತ್ತಿರಬಹುದು. ನಿನಗೆ ಯಾವ ಮರುಳಿ ನಗಿಸುತ್ತಿದೆಯೆನ್ನಬೇಕು ? ಇರಲಿ. ತಾಯಿ-ಮಗ ಹೀಗೇ ಸದಾ ಹಸನ್ನು ಖಿಗಳಾಗಿಯೆ ಇರಲಿ ದೇವರೆ ಎಂದು ಬೇಡಿಕೊಳ್ಳುವೆ.

ಯಾಕೆ ಗೊತ್ತಿ ಜಾನಕಿ ? ಮಗನು ಹುಟ್ಟಿದ ! ನಮ್ಮ ಜೀವನ ಗ್ರಂಥ ವೊಲೆಯ ಪ್ರಥಮ ಪ್ರಕಟನೆಯಿಲುದು. ವೊದಲನೆಯ ಪುಷ್ಟಿ ! ಮಗನ ತಂಡ ಯಾದ ನಾನು ಇನ್ನೂ ನನ್ನ ವಿದ್ಯಾರ್ಥಿದೆಸೆಯಲ್ಲೇ ಇದ್ದೇನಲ್ಲ ? ಸಂಸಾರ ಬೆಳೆಯಕ್ತಿತ್ತು. ಸಂಸಾರದ ಹೊಣೆ ಹೆಚ್ಚುತ್ತ ಬಂತು. ಹೊಣೆಯನ್ನು ಹೊರುವ ನೀಗುವ ಶಕ್ತಿ ವಾತ್ರ ಇನ್ನೂ ಬರಲೊಲ್ಲದಾಗಿದೆ ಜಾನಕಿ.

ನಿನ್ನ ರೇಸಕೋರ್ಸೆನತ್ತು ತಿರುಗಾಡಲಿಕ್ಕೆಂದು ಹೊರಟಿದ್ದೆ. ತಿರುಗಾಟ ದಲ್ಲಿಲ್ಲ ಇದೇ ವಿಚಾರದ ಸುಳಿಯಲ್ಲಿ ಸಿಕ್ಕಿದ್ದೆ. ವಿಚಾರಭರದಲ್ಲಿ ಇಂತಹ ರೇಸಕೋರ್ಸೆನ್ನು ಹೇಗೆ ಸುತ್ತಿ ಬಂದಸೆಂಬುದು ತಿಳಿದಿರಲಿಲ್ಲ. ದಿನ ಬೆಳಗು ವುದರೊಳಗೇ ಹೊಸ ಜೀವನದ ರೇಸಕೋರ್ಸೆ ಸುರುವಲ್ಲವೇ ಜಾನಕಿ ? ಅದನ್ನು ಹೇಗೆ ಈಸುವುದು, ಹೇಗೆ ಸವಿ ಮಾಡುವುದು ಎಂಬುದೆ ನನ್ನ ವಿಚಾರವಾಗಿತ್ತು. ಎಡಬಲಕ್ಕೆ ಮರಗಳು ದಟ್ಟಿನಾಗಿ ಇಂಬಾಗಿ ಹಬ್ಬಿಕೊಂಡಿ ದ್ದವು. ಮರಗಳ ಸಂದುಗಳೊಳಗಿಂದ ಚಂದ್ರನ ಕಿರಣಗಳನ್ನು ನೋಡಿದಾಗ ಫ್ರೆನ್ಸೆನೆ, ಮೋಹನ್‌ಗವಿದ ಮನಸ್ಸಿಗೆ ಸುಖದ ವಿಚಾರ ಕಿರಣ ಹೊಳೆದು ಮನಸ್ಸು ಬೆಳೆಕು ಕಂಡಂತೆನಿಸುತ್ತಿತ್ತು.....ಹೌದು, ನಾನಿನ್ನ ಮೇಲೆ ನಿರುದ್ದೋಗಿ ಯಾಗಿ ಉಳಿಯಲಿಕ್ಕೆಲ್ಲ. ಬಿ. ಪಿ. ಆದರೆ ಯಾವ ಶಾಲೆಯಲ್ಲೂ ಶೈಕ್ಷಕ ವೃತ್ತಿಗೇನೂ ಕೊರತೆಯಿಲ್ಲ.....ಎನ್ನುತ್ತ ದಾರಿ ಸಾಗುತ್ತಿರುವಾಗ ಮತ್ತೆ ವಿಚಾರ. ಆದರೆ ನಾನು ಗಳಿಸಬಹುದಾದರೂ ಎಪ್ಪು ?.....ಬಿ. ಪಿ. ಅಗಿರುವನ್ನೆಂದು ಬಹಳಾದರೆ ನಾಲ್ಕುತ್ತ್ಯದು ರೂಪಾಯಿ !

.....ಹುಗೇ ಹಾದಿ ಸಾಗುತ್ತ ರೇಸಕೋರ್ಸ್ ದಾಟಿ ಉರೋಳಗೆ ಬಂದೆ. ಎಡಬಲದ ಬೀಡಿಯ ಅಂಗಡಿಗಳಲ್ಲಿ ಗಂಡು-ಹೊಣ್ಣಾ ಖಂಗಳು ಬೀಡಿ ಕಟ್ಟುತ್ತ ಹಾಡು ಹೇಳುತ್ತಿದ್ದರು. ಕ್ವಾಳ ಹೊತ್ತು ನಿಂತು ಯೋಚಿಸಿದೆ. ಈ ದಿನಗೂಲಿಗಳಿಗಂತ ನಾಸೇನು ಹೆಚ್ಚು ಗಳಿಸುತ್ತೇನೆ? ಇವರಿಗಿರುವ ಸುಖ-ಸಂತಸಗಳು ನನಗಿವೆಯೆ? ಇಮ್ಮುದಿ ಮೂರುಮುಡಿ ಗ್ರಾಮ್ಯಜಾಯೀಟ್ ಆದರೂ ಸಾಕಷ್ಟು ಸುಖಿ, ಹಣ ಗಳಿಸುವ ಶಕ್ತಿ ನನಗಿಲ್ಲ. ಈ ಕೂಲಿಗಳಿಗಂತಲೂ ಕೀಳೇ ನನ್ನ ಬಾಳು? ನಾನಿಟ್ಟುಕೊಂಡಿದ್ದ ಗುರಿಯೇನು? ಕಿಟ್ಟಿ ಕೊಂಡಿದ್ದ ಕನಸೇನು?.....ಶಿಕ್ಷಕನು ನಾಳಿನ ನಾಗರಿಕತೆಯ ಶಿಲ್ಪಿಯಂತೆ! ಎಳಿಯ ಮಕ್ಕಳನ್ನು ಆದರ್ಥ ನಾಗರಿಕರನ್ನು ವಾಡುವ ಪ್ರತಿಬ್ರಂಷಣಂತೆ! ಅಂತೇ ಅವನ ಹೊಣೆ ತಂಡೆತಾಯಿಗಳಿಗಂತಲೂ ಹೆಚ್ಚಿನದು. ಅಂತೇಯೇ ಶಿಕ್ಷಕವ್ಯತ್ತಿ ಯಾವ ಪ್ರತ್ಯಿಂತಲೂ ಉದಾತ್ತವಾದದ್ದು..... ದಿನವೂ ಪ್ರಾಧಾರ್ಯಪರಕರು ಹೇಳುವ ಶ್ರುತಿಮಂತ್ರವಿದು. ಶಿಕ್ಷಕರು ಮತ್ತೆನ್ನಿಂದು ಕಡೆ ನೌಕರಿಗೆ ಗತಿಯಿಲ್ಲದೆ ಈ ಉದಾತ್ತ ಧ್ಯೇಯದತ್ತ ಹೊರಳದ್ದಾರೆ ಎಂಬುದು ಪ್ರಾಧಾರ್ಯಪರಕರಿಗೆ ಗೂತ್ತಿದ್ದರೂ ಆವರು ತಪ್ಪು ಕರ್ತವ್ಯದಂತೆ ಲೀಕ್ಕರ ಕೊಡಲೇಬೇಕಲ್ಲವೇ?.....ಅವೇರಿಕಾ, ಚಾಯಿನಾ ದೇಶಗಳಲ್ಲಿ ಶಿಕ್ಷಣಸೌಕರ್ಯಗಳಿವ್ವು? ಶಿಕ್ಷಣದ ಮಟ್ಟವೇಂತದೆ? ಶಿಕ್ಷಣವು ಪಾಠವಲ್ಲ; ಅಟವೇಂದು ಬಗೆದು ಲೀಲಾಮಾತ್ರವಾಗಿ ಕಲಿಸುತ್ತಾರೆ. ನಮ್ಮುಲ್ಲಿ ಶಿಕ್ಷಣವು ಅಟವಲ್ಲ, ಹೊಟ್ಟಿಯ ಹೋರಾಟ!

ಇರಲಿ. ಈ ಒಣಾ ರಗಳೇ ತಾಗೇಕಿ? ‘ಹುಟ್ಟಿದ ದೇವರು ಹುಲ್ಲು ಮೇಯಿಸುವನೇ? ’ ಎಂಬ ಗಾದೆಯ ಆಧಾರದ ಮೇಲೆಯೇ ಸುಖದ ಭರವಸೆಯ ಜಾಲವನ್ನು ಹೆಚ್ಚಿಯುತ್ತಿದ್ದೇನೇ ಆಯಿತು. ಜಾನಕಿ, ನನ್ನ ನೌಕರಿ ಎಂತಹದೇ ಇರಲಿ, ನನ್ನ ಪಗಾರ ಎಷ್ಟೇ ಸಣ್ಣ ದಾಗಿರಲಿ ಆದನ್ನೆಲ್ಲಾ ಕಾಣುವ ಕಣ್ಣು, ನುನಪ್ಪು ನಿನಗನೇ. ನನಗದೇ ಒಂದು ಪರಮ ಸಂತೋಷ.

ಬೇಗನೆ ನಿನ್ನ ಬಳಿ ಬಂದುಬಿಟ್ಟುರಾಯಿತಲ್ಲವೇ? ಆ ಸವಿನೆನಪಿನ ಅಹಾರದ ಮೇಲೇ ಈಗ ಬದುಕುತ್ತಿದ್ದೇನೇ ನೋಡು ಜಾನಕಿ. ಭವಭೂತಿ ‘ಉತ್ತರ-ರಾಮ-ಚರಿತ’ ನಾಟಕದಲ್ಲಿ ಒಂದೆಡಿಗೆ ಬಣ್ಣಿಸಿದ್ದಾನೆ, ರಾಮನ ಭಾಯಲ್ಲಿ. ರಾಮಚಂದ್ರನೂ ನನವಾಸದಲ್ಲಿ ಕಳಿದ ರಮಣೀಯ ಸ್ಥಳಗಳ

ನೈಲಾಳ ಮತ್ತೊಮ್ಮೆ ಕಂಡಾಗ ಒಂದು ರಾತ್ರಿ ದಂಪತಿಗಳಿಬ್ಬರೂ ಪ್ರಣಯದ ರಸನಿಮಿಷಗಳನ್ನು ಕಳೆದ ಬಗೆ ಚಿತ್ರಿಸಿದ್ದಾನೆ. ಪಾಪ, ರಾಮು ಸೇತಿಯನ್ನು ಗೆದ್ದು ತಂದ ಹೋಸಿನಲ್ಲಿದ್ದ. ಸಿತಿಯೊಡನೆ ಸುಖಸಾಮಾಜ್ಞದ ಪಟ್ಟವನ್ನೇ ರಿಬೀಕೆಂದಿದ್ದ. ಆದರೆ ವಿಧಿ ಇನ್ನೊಂದು ಬಗೆದು ಅವರನ್ನು ಅಡವಿಗಟ್ಟಿತು. ಹೊಸದಂಪತಿಗಳ ಶ್ರೀಂಗಾರ-ಸಂಭರಣವು ವನವಾಸದಲ್ಲಿ ಅವರಿಗೆ ನಂದನ ವನವನ್ನು ಉಂದಿತು. ಇಂತಹ ಒಂದು ರಾತ್ರಿ ದಂಪತಿಗಳು ಗಲ್ಲಕ್ಕೆ ಗಲ್ಲ ಹಚ್ಚಿ, ಒಬ್ಬ ರ ತೀರ್ಜ ತಕ್ಕೀಯಲ್ಲಿ ಇನ್ನೊಬ್ಬರು ಬಿಗಿಯಲ್ಲಿಟ್ಟು ಸವಿಸನಿಯಾದ ಕಿವಿವಾಕುಗಳಲ್ಲಿ ಕಾಲಕೆಳೆಯುತ್ತಿರಲು, ರಾತ್ರಿಯೆ ಮುಗಿಯಿತಲ್ಲದೆ ಅವರ ಕಿವಿವಾತು ಮುಗಿಯಲ್ಲಿವಂತೆ! ನಾವೂ ಇಂತಹ ರಾತ್ರಿಗಳನ್ನು ಕಳೆದಿದ್ದೀರಲ್ಲವೇ ಜಾನಕಿ? ವನವಾಸದಲ್ಲಿಲ್ಲ, ಮನೆಯಲ್ಲಾಗಿರಬಹುದು. ಮನೆಯಲ್ಲೇ ನನ್ನೊಡನೆ ವನವಾಸವನ್ನು ನೀನು ಎಷ್ಟು ಸಲ ಕಳೆದಿಲ್ಲ? ಇನ್ನೊಮೇರಳ ಕಳೆಯಲ್ಕೀ ನೀನು ಸಿದ್ಧಾಂತಿಯೆ ಇದ್ದೀ. ನಿನಗೆ ನೇನು ದೇಯೆ ಜಾನಕಿ? ನಾನು ನಾಲ್ಕೆಂಟು ದಿನ ಹಳ್ಳಿಯ ನೇರೆಲ್ಲ ಹೋಗಿದ್ದೆ. ನಾಲ್ಕೆಂಟು ದಿನಗಳನ್ನು ನಾಲ್ಕೆಂಟು ವರುಷಗಳಾಗಿ ಕಳೆದೆ. ಒಂದು ಮಧ್ಯಾಹ್ನದ ಮನೆಗೆ ಒಂದೆ. ರಾತ್ರಿಯ ವರೆಗೂ ಕಾಲ ಕಳೆಯುವದು ಆಸಾಧ್ಯವಾಯಿತು. ರಾತ್ರಿಯೆ ಯಾಕೆ ಬರಲಿಲ್ಲವೋ ಎನಿಸಿತು. ಅಂತೂ ಸಾಯಂಕಾಲದ ಹೊತ್ತಿಗೆ ಕಸ, ಹಾಸಿಗೆಗೆಂದು ನೀನು ಕೋಣಗೆ ಬಂದೆ. ನೀನು ಬಾಗಿ ಕಸ ಗುಡಿಸುತ್ತಿರುವಾಗ ನಾನು ಬಿಗಿ ಬೆನ್ನು ಹಿಂದಿಂದಲೆ ನಿನ್ನನ್ನುಪ್ಪಿಡೆ. ಆ ಪ್ರಶ್ನದಲ್ಲಿ ಮೊದಲ ಪ್ರಶ್ನದ ಮಿಂಚು ಮತ್ತೆ ಬಂದಿತ್ತು! ನಾನೂ ಹಸಿದಿದ್ದೆ. ನೀನೂ ಹಸಿದಿದ್ದೀಯೆಂಬುದು ನಿನ್ನ ಮರುಳುನಗೆಯಲ್ಲಿ ಮೂಡಿತ್ತು. ‘ನನ್ನೊಬ್ಬಿಯಂತೆ ಇಂದು ನೀನು ಸಿಂಗಾರವಾಗಿ ಬರಬೇಕು’ ನಾನೆಂದೆ. ನಗುತ್ತ ಹೂಂಗುಟ್ಟಿದ್ದೆ ನೀನು. ನಿನಗೆ ಒಳಿದಿದ್ದರೂ ಸನ್ನ ಒಲವಿಗಾಗಿ ಜೋರಳು ಮುಡಿ, ಓರೆ ಬೈತಿಲು ಇನ್ನೊಳ್ಳ ಬೇಕಾದ ಹುಳ್ಳುಬ್ಬಾರವನ್ನು ನನಗಾಗಿ ಮಾಡಿದೆ ಜಾನಕಿ. ನಿನ್ನ ಗಂಡನಿಗೆ ಯಾವುದು ಮೇಚೆಷ್ಟು-- ಆದುಹುಳ್ಳು ಎನಿಸಿದರೂ—ನಿನಗೂ ಅದೇ ಮೇಚೆಷ್ಟು ಎಂದು ನಂಬಿಸುವ ನಿನ್ನ ಪ್ರೇಮಜೀ ನನಗೊಂದು ಸಂಜೀವನೊಷಧಿ. ಜಾನಕಿ, ಅಂದಿನ ಆ ರಾತ್ರಿ

ಕಳೆದೆವಲ್ಲಾ, ಅದೂ ಶ್ರೀರಾಮ ಜಾನಕಿಯರು ಕಳೆದ—‘ರಾತ್ರಿರೇವ ವ್ಯರಂಸಿತಾ’ ಎಂಬ ರಾತ್ರಿಯಾಗಿರಲಿಲ್ಲವೆ? ಹೇಳು?

ಆದರೆ ಜಾನಕಿ, ಇನ್ನು ಸಿನ್ನ ಮೋಹನನ ಕೆರುಚಾಟಿದಲ್ಲಿ ಆ ರಾತ್ರಿ ಗಳು ಬರಬಹುದೆ ಎಂಬಂಜಿಕೆ ನನಗೆ! ಇರಲಿ. ಇದೂ ಒಂದು ಹೊಸ ಸವಿ; ಇದೂ ಒಂದು ಹೊಸ ಸುಖ. ಸುಖದಲ್ಲಿ ರುಚಿ, ಪೈವಿಧ್ಯಗಳನ್ನು ಮಾಡಿ ಕೊಂಡರೆ ಉಂಟು ಇಲ್ಲದಿದ್ದರೆ ಇಲ್ಲ. ಸುಖವು ಕಾಣುವ ಕಣ್ಣಿನಲ್ಲಿದೆ, ವಸ್ತು ಸ್ಥಿತಿಯಲ್ಲಿ.

ನಮ್ಮ ಪ್ರೇಮವು ಬಡತನಕ್ಕೆ ಬೆದರದಿರಲಿ ಜಾನಕಿ. ದುಃಖಕ್ಕೆ ಮಣಿಯದಿರಲಿ, ನೋವಿಗೆ ಹಣಿಯದಿರಲಿ. ಎಂದ ಮೇಲೆ ನನಗಿಷ್ಟು ಹಾರ ದೊರಕಿದರೇನು? ದೈನಂದಿನಲ್ಲೀ ಇಂದ್ರಸ್ತಷ್ಟಿಯನ್ನು ಮಾಡಬಹುದು.

ನಾನು ನನ್ನ ಬಿಟ್ಟಿ. ಮುಗಿಸಿ ಬರುವ ಮೋದಲೇ ನೀನು ನಾಳಿನ ಸುಖ ವನ್ನು ಸವಿಯುವ ಕಣ್ಣಿ-ನಾಲಗಿಗಳನ್ನು ತಿದ್ದಿಕೊಂಡಿರಬೇಕೆಂಬ ಉದ್ದೇಶ ದಿಂದ ಈ ಪತ್ರ ಇಪ್ಪುಸುದೀಫ್ರಿವಾಗಿ ಬರಿಯುತ್ತಿದ್ದೇನೆ. ಒಮ್ಮೆನ್ನು-ನನಗೂ ಉಳ್ಳಕ್ಕಿಂತಿಳಿದ ಪದವಿಧರ ಹೆಂಡತಿಯೊಬ್ಬಳು ಸಿಕ್ಕಿದ್ದರೆ?—ಎಂಬ ಭಾವನೆ ಬಂದುಹೋಗಿದೆ. ಆದರೆ ಅದರಲ್ಲಿ ಹುರುಳಲ್ಲ ಎಂಬ ಮಾತಿನಲ್ಲಿ ವಿಶ್ವಾಸ ಬೆಳಸುತ್ತಿಲಿದ್ದೇನೆ. ಈ ಬಗೆಯ ಆಶ್ಚರ್ಯದಲ್ಲಿ ನನ್ನ ಜೀವನದ ಸವಿರಂತನ್ನು ವಿರಸಮಾಡಿತು ಎಂದು ನನಗಿನಿಸದೆ ಇಲ್ಲ. ಪರಿಸ್ಥಿತಿಗೆ ನಷ್ಟ ಮನಸನ್ನು ಪರಿವರ್ತಿಸಿಕೊಳ್ಳಲ್ಪಡಿಸುತ್ತಿರುವುದರಿಂದ ನಿನಗೆ ಈ ಮಾತು ನೋವು ಮಾಡಲಿಕ್ಕಿಲ್ಲವೆಂದು ಈಗ ಬರಿಯುತ್ತಿದ್ದೇನೆ. ಶ್ರೀಮಂತ ಕನ್ನೆ ಯನ್ನು ಮಾಡಿಕೊಳ್ಳಬಾರದು ಎನ್ನುತ್ತಾರೆ, ಗೊತ್ತಿ ಜಾನಕಿ? ಹಾಗೇ ಈ ಲಿತ ಕನ್ನೆಯನ್ನು ಮಾಡಿಕೊಳ್ಳಬಾರದು ಎಂದೂ ನನ್ನ ಮತ. ಕಲಿಯದ ಅರಿಯದ ಮುಗ್ಧಪ್ರೇಮದಲ್ಲೀ ಬಹಳ ಸುಖವಿದೆ ಎನ್ನಬಹುದಲ್ಲವೆ? ನಾನು ಹೇಳಿದುದೆಲ್ಲಾ ವೇದವಾಕ್ಯವೆಂದುಕೊಂಡು ನೀನು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದೀಯಲ್ಲಾ, ನಿನಗೆ ಎಷ್ಟು ಮಾಡುವುಟ್ಟಿದರೂ ಕಡಿಮೆ ಎಂದು ನನಗಿನಿಸುತ್ತೇದೆ. ಭಿನ್ನಾಭಿಪ್ರಾಯ, ಒಳಾಚೆಚೆಗಳು ನಮ್ಮ ಪ್ರೇಮಸಾಮರಸ್ಯವನ್ನು ಕಡದಲಾರವು, ಕಲಕಲಾರವು. ನಾನು ನಟ್ಟಿ ಭೇಳಿದ ಒಂದು ಅಗಿಯ ಬೆಳವಣಿಗೆಯನ್ನು ನೋಡುವಲ್ಲಿ ನನಗೆ ಆನಂದಾಭಿ

ಮಾನಗಳು ಹೆಚ್ಚು. ಹಾಗೆ ನನ್ನ ಪೇಮದ ಅಗಿ ನೀನು ಜಾನಕಿ. ಆ ಅಗಿಯಿಗೆ ಚಿಗಿತ್ತು, ಹೂತು, ಕಾತು, ಘಲವನ್ನು ತಾಳಿದೆ.

ಅದರ ಸವಿಯನ್ನು ಸವಿಯಲು ತೋಟಿಗನು ಬರುತ್ತಿದ್ದಾನೆ. ಜಾನಕಿ ಇನ್ನು ಒಹಳ ದಿನಗಳುಳಿಯಲ್ಲಿ. ಬಿ. ಟಿ. ಎಂಬ ಯಕ್ಕನ ವರ್ಷಭೋಗ್ಯ ಶಾಸವು ಮುಗಿಯುತ್ತೆ ಬಂದಿದೆ. ಮುಗಿಯುತ್ತೆ ಬಂದಂತೆಲ್ಲ ಮನಸ್ಸು ಅಭ್ಯಾಸ, ಪರೀಕ್ಷೆಗಳನ್ನು ಬಿಟ್ಟು ನಾಳನ ಬಾಳನ ಬಂಗಾರದ ಹೊಳಪಿಗೆ ಹರಿಯುತ್ತಿದೆ.

ಇರಲಿ. ಏನು ಮಹಾಪರಿಕ್ಷೇ! ಬಿ.ಟಿ.ಯಲ್ಲಿ ನಪಾಸಾಗುವುದೆಂದರೇನೇ ಆಶ್ಚರ್ಯ. ಅಂತಹ ಆಶ್ಚರ್ಯವನ್ನು ಒಟ್ಟಿಮಾಡುವ ಪ್ರಾಣಿ ನಾನಲ್ಲ. ಜೀವನ ಪರೀಕ್ಷೆಗೆ ಅಭ್ಯಾಸ ನಡೆಸಿರುವ ನಮಗೆ, ಈ ಪರೀಕ್ಷೆ ಏನು ಮಾಡಿತು, ಆಲ್ಲವೇ ಜಾನಕಿ?

ನಿನ್ನ ಹೋಹನನ ಕೆರುಚಾಟದಲ್ಲಿ ಈ ಉದ್ದೇ ಪತ್ರ ಓದುವುದಕ್ಕೆ ನಿನಗೆ ಅವಕಾಶ ಹೇಗೆ ದೊರೆತಿಂಥೊ ಎಂಬ ಕಾತರ.

ನಿನ್ನ ಹರಣ,  
—ಜಾನಕಿರಮಣ

\* \* \* \*

ಬೇಳಗಾಂವಿ

.....

ಸೌಭಾಗ್ಯವತಿ ಜಾನಕಿಗೆ,

ಸರಿ, ಉತ್ತರ ಬರೆಯುವುದಕ್ಕೆ ನಿನ್ನ ಮುಂಗುಡಿಯದೊಂದು ಒಳ್ಳೇ ನೇವ ಸಿಕ್ಕುಬಿಟ್ಟಿದೆ ನಿನಗೆ. ಯಾಕೆ ನಿನ್ನ ಮಗ ಮಲಗಿದಾಗಲಾದರೂ ಒಂದೆರಡು ಸಾಲು ಗೀಚಿ ಹಾಕುವುದಕ್ಕೆ ಬೇಸರವೆ? ಆವಾಗ ಓಲೆಗೆ ಮಾರೋಲೆ ಬರೆಯುತ್ತಿದ್ದಿ. ಇದರಿಂದ ನಿನ್ನ ಭಾಷಾಶ್ಯೆಲಿಯೂ ಸುಧಾರಿಸುತ್ತೆ ಬಂದಿರಲಿಲ್ಲವೆ? ಆದರೆ ಈಗ ಮತ್ತೆ ನಿನ್ನ ಲೇಖನಿ ಜಂಗು ತಿನ್ನ ತೊಡಗಿರಬೇಕು. ನಿನ್ನ ವಿಚಾರವೂ ಅದೇ ಹಾದಿ ಹಿಡಿಯಬಾರದಲ್ಲವೆ? ಬರಿ ನನ್ನ ಓಲೆಗಳನ್ನೊದ್ದಿದರಲ್ಲ, ಅವಕ್ಕೆ ಪ್ರತಿಯಾಗಿ ಉತ್ತರ ಬರೆಯುತ್ತಿದ್ದರೇನೇ ನಿನ್ನ ಶ್ರೀಲಿ ಸುಧಾರಿಸಬಲ್ಲದು.

ಅಲ್ಲಿಗೆ ಬಂದು ಹೋಗಬೇಕೆಂದು ನಿತ್ಯಪೂ ಧ್ಯಾನಿಸುತ್ತಿದ್ದೇನೆ. ಆದರೆ ಈ ವರ್ಕಶಾಪಿನಲ್ಲಿ ಬಿಡುವೇ ದೊರಕದಾಗಿದೆ. ಹೋದು, ನಿನ್ನ ಅಕ್ಷರೀಯ ಆಮಂತ್ರಣಾಚೈ ಓಕೊಡಬೇಕಾಗಿದೆ. ಆದರೆ ಜಾನರೆ ನಿನ್ನ ಆ ಬಾಣಂತಿಯ ಕೋಣೆ, ಅಲ್ಲಿಯ ಲೋಭಾಸದ ವಾಸನೆ, ಎಲ್ಲಾ-ಆರಿಷಣದ ನಿನ್ನ ಹಸಿಮೈ, ಗಾಳಿಗೂ ಬೆಳಗಿಗೂ ಪ್ರವೇಶವಿಲ್ಲದ ಆ ಬ್ಲಾಕ್‌ಹೋಲು, ಕೋಣೆಯೊಳಗೆ ಬಂದರೆ ಹೊರಹಿನ ಮೇಲೆಯೇ ಕೂಡಬೇಕಾದ ಪರಿಸ್ಥಿತಿ—ಇವನ್ನೇಲ್ಲ ಸೇನೆದುಕೊಂಡರೆ ಇಲ್ಲಿಂದ ಸ್ಥಳ ರಿತ್ತುವುದಕ್ಕೆ ಸಾಧ್ಯತ್ವಾರ್ಥಿಯೇ ಬರುವುದಿಲ್ಲ ಸೋಡು. ಆದರೆ ಇಷ್ಟೇ ಸವಾರಾಧಾನ, ತಾಯಿ-ಮಗುವಿನ ಸಾನ್ನಿಧ್ಯ ದೊರಕುವುದು.

ಜಾನರೆ, ಇಂದು ಬೆಳಗೇ ಬಂದು ರೋಮ್ಯಾಂಟಿಕ್ ಎಂದರೆ ರೋಮಾಂಜಕ ಕವನವೋಂದನ್ನು ಓದಿದೆ. ರಾಯರು ಮಾವನ ಮನಿಗೆ ಬಂದ ವರ್ಣನೆಯಿದೆ. ರಾಯರು ಬರುತ್ತಾರೆ, ಪಾಯಸದೂಟಿವಾಗುತ್ತದೆ, ತಾಂಬಳ ವಾಗುತ್ತದೆ. ಕೋಣೆಗೆ ಬರುತ್ತಾರೆ—ಪದ್ಮಭೂ ಹಾಕಿದ ಕೊತ್ತಿಯ ಗಾಡಿ-ದಿಂಬು ಅಲಂಕೃತವಾಗಿರುತ್ತವೆ. ಆದರೇನು? ಪದ್ಮಭೂ ಕಾಣಲೋಲ್ಲಾ. ಕಣ್ಣು ಕಡಿದರೂ ನಿದ್ರೆ ಬಾರದು. ರಾಯರಿಗೆ ಮಾವನ ಮನಿಗೆ ಬಂದೂ ಪ್ರಯೋಜನವಿಲ್ಲದಾಯಿತ್ತು. ಪದ್ಮಭೂ ಮನಿಯಲ್ಲಿಲ್ಲವೆನ್ನಬೇಕೆ? ಹಾಗೇನೂ ಇಲ್ಲ. ಆದರೆ ತಾಂಬಳ ತಂಡು ಕೊಟ್ಟಿವಳು ನಾದಿನಿ, ಉಟ್ಟಿಕ್ಕೆ ಬಡಿಸಿ-ದವರು ಅತ್ಯುತ್ತಿ, ಕಾಲಿಗೆ ನೀರು ಕೊಟ್ಟಿವರು ಮಾವ. ನಿನಗೆ ಗೊತ್ತಾಯಿತೆ ಪದ್ಮಭೂಕೆ ಕಾಣಲಿಲ್ಲ ಎಂಬುದು? ಹೊಂ. ಗೊತ್ತಾಗದೆ ಏನು? ರಾಯರ ಅವಸ್ಥೆಯನ್ನು ನಾನೆನ್ನು ಸಲ ಅನುಭವಿಸಿರಲಿಕ್ಕಿಲ್ಲ! ಹೋದು, ಹಾಗೆಂದೇ ನನಗೆ ಆ ಕವನ ಅಷ್ಟೋಂದು ಹಿಡಿಸಿತೇನೂ! ಆ ಕವಿತೆಯನ್ನು ಓದುತ್ತಿರು ವಾಗಲೀಲ್ಲಾ ಜಾನರೆ, ನನಗೆ ನಿನ್ನದೇ ಸೇನಪು, ಒಮ್ಮೆಮೈ ರಾತ್ರಿ ಉಟಿದ ಹೊತ್ತಿಗೆ ಬರಬೇಕು. ಇಲ್ಲವೇ ಶ್ರವಾರ ರಾತ್ರಿ ಫಲಹಾರನೆಂದು ಬಂದು ಡಬರಿ ಅವಲಕ್ಷಿ ಹಚ್ಚಿಕೊಂಡು ಸುತ್ತುಲೂ ನಿಮ್ಮ ಎಂದರೆ ನೀನು, ನಿಮ್ಮಪ್ಪ, ನಿಮ್ಮ ಹುಡುಗರು ಎಲ್ಲರ, ದುಡು-ವರಿಷತ್ತು ನೆರೆದಿರಬೇಕು. ಆವ ಲಕ್ಷ್ಯ ಚಹದ ರುಚಿ ಮಿಗಿಲೋ ನಿಮ್ಮ ಹರಬಿಯ ರುಚಿ ಮಿಗಿಲೋ ಎಂಬಂತೆ ಸ್ವಧೀ ನಡೆದಿರಬೇಕು. ನಾನು ಬಂದು ತಲೆಭಾಗಿಲು ತಟ್ಟಿದಾಗಲೂ

ನಿಮ್ಮ ಹರಟಿ ಭರಾಟಯಿಂದ ನಡೆದಿರಬೇಕು. ಜಾನರೆ, ಅಗ ನಡೆದಿರಬೇಕೇನು? ನಿನ್ನ ಬಾಯಿಂದ ನನ್ನ ವರ್ಣನೆ! ‘ಅವರು’ ಹಾಗೆ, ‘ಅವರು’ ಹಿಗೆ! ‘ಅವರು’ ಹೊಸ ಕರೀಕೋಣೆತ್ತು ಹಾಕಿದಾಗ ಹೇಗೆ ಕಾಣುತ್ತಾರೆ, ಅವರಿಗೊಂದು ಬಹುಮಾನ ದೊರಕಿತು, ಕಥಾಪ್ರಧ್ಯಯಲ್ಲಿ. ಹೇಗೆಂಬ್ಲೂ ಕಡ್ಡಿಯನ್ನೇ ಗುಡ್ಡವಾಡಿ ಹೇಳುವ ನಿನ್ನ ಕೈವಾಡ; ಅದನ್ನೇ ಭಾಗ್ಯವಾಡಿಕೊಂಡು ಸಂತೋಷಪಡುವ ನಿಮ್ಮಪ್ರವೃತ್ತಿ, ಅಷ್ಟನ ಅಭಿಮಾನ, ಇವೆಲ್ಲಾ ನನಗೊಂದು ಅವರು ಮನರಂಜನೆಯಾಗಿ ಬಾಗಿಲು ತಟ್ಟಿ, ನಿಮ್ಮ ರಷನಿಮಿಷದ ಹರಟಿಗೆ ರಸಭಂಗವಾಡುವುದಕ್ಕಿಂತ ತಲೆಬಾಗಿಲಿಗೆ ಕಿವಿಗೊಟ್ಟು ಕೇಳುತ್ತ ನಿಲ್ಲಬೇಕು ಎಂದೆ ನಿಸಿ ಹಾಗೇ ಮಾಡುತ್ತಿದ್ದೆ. ಅದೊಂದು ಹಬ್ಬವಾಗುತ್ತಿತ್ತು ನನಗೆ. ಅಲ್ಲವೇ ಹುಚ್ಚಿ, ನನ್ನ ಮುಂದೇ ನನ್ನನ್ನು ಎಷ್ಟೊಂದು ಬೈಯುತ್ತೀ, ನಿಮ್ಮಪ್ರವೃತ್ತಿ ನಾನೇ ಇಂದ್ರ, ನಾನೇ ಚಂದ್ರನೆಂಬವ್ಯಾ ಹೊಗಳುತ್ತೀರುಲ್ಲ? ಒಳ್ಳೇ ಸ್ವಭಾವ ನಿನ್ನದೂ!

ಅಂತೂ ಮತ್ತೊಮ್ಮೆ ಬೇಗನೇ ಒಮ್ಮೆ ಬಂದುಹೋಗುತ್ತೀನೆ. ನಿನ್ನ ಆ ಬಾಣಂತಿ ಬಜಿಪ್ಪಡಿಯನ್ನು ಅಂದಿನ ಮಟ್ಟಿಗಾದರೂ ಬಿಟ್ಟು ಬಂದಿಪ್ಪು ‘ಕುಟ್ಟಿಕುರಾ’ ಪ್ರದಿ ಹೆಚ್ಚಿಕೊ! ಆ ಖವಟು ಬಾಣಂತಿಯ ಸೀರೆ ಬಿಟ್ಟು ಪತ್ತಲ ಉಟ್ಟಿಕೊ! ಕಾಲೊಳಗೆ ನಿಮ್ಮಪ್ರವೃತ್ತಿ ನೋಚ್ಚಿ ಹಾಕಿಕೊಂಡು ಮನೆ ಯೋಳಗೆ ಓಡಾಡುವುದನ್ನು ಬಿಟ್ಟು ನಿನ್ನವೇ ಚಿಕ್ಕ ಚೆಕ್ಕಲಿಗಳನ್ನು ವೆಟ್ಟಿಕೊ. ಕಿವಿಯೋಳಗೆ ಓಲೆಗಳನ್ನು ಬೇಕಾದರೆ ಇಟ್ಟಿಕೊ; ಇಲ್ಲವೇ ನನ್ನ ಓಲೆಗಳೇ ನಿನ್ನ ಕಿವಿಗೆ ಸವಿಮಾತುಹೇಳುವ ‘ಮೆಚ್ಚಿನೋಲೆ’, ಗಳಿಂದು ಇವನ್ನೇ ಕತ್ತರಿಸಿ ಕಿವಿಗೆ ಸುತ್ತಿಕೊಳ್ಳಬೇಡ. ಇರಲಿ. ಅಂತೂ ನಾನು ಬರಬೇಕಾದರೆ ನಿನು ಹಾಗ್ಗಿ ಇರಬೇಕೊ ಹಾಗೆ ಇರು. ಮಾನವ ಮನಿಗೆ ರಾಯರು ಬಂದ ಘಟೀತಿ ನನಗಾಗಲಿಕ್ಕೆಲ್ಲವೆಂಬ ಭರವಸೆಯಿದೆ. ಬಂದು ದಿನದ ಮಟ್ಟಿಗೆ ಬಾಣಂತಿಯ ಕೋಣ ಬಿಟ್ಟು ಮೇಲಟ್ಟಿದ ಬೆಳಕಿನಲ್ಲಿ ಬರಲಿಕ್ಕೆ ನಿಮ್ಮಪ್ರವೃತ್ತಿ ಮನಾಯಿ ಏನೂ ಇಲ್ಲವೆಂದು ತಿಳಿದಿದ್ದೇನೆ. ತಿಳಿಯಬಹುದಷ್ಟೇ?

ಹಾಗಾದರೆ ಯಾವಾಗ ಬರಲಿ? ಮುಂದಿನ ಶನಿವಾರ. ಅಂದು ಬೆಳಗ್ಗೆ ಕಾಲೇಜು. ಮುಗಿಸಿಕೊಂಡು ಮಧ್ಯಾಹ್ನ ಗಾಡಿ ಹತ್ತುವೆ. ಮೂರುಸಂಜೀಗಿ ಧಾರವಾಡನಗರದ ಬೀದಿಗಳಲ್ಲಿ ಹಾಯ್ದು ಬರುವೆ. ಮುದ್ದುವೋಹನನಿಗೆ ತಿಳಿಸಿಟ್ಟಿರು—ತುಸ್ತಿಂ ಬರುತ್ತಾನೆ ಅಂತ!

ಜಾನಕಿ, ಇನ್ನು ವಿಶೇಷ ಮುಖತಃ ಅಲ್ಲವೇ? ಹೌದು ಶಬ್ದಶಃ ಮುಖತಃ. ಹೀಗೆನ್ನವಾಗ ಮತ್ತೆ ಭವಭೂತಿಯ ನೆನಪು ಬರುತ್ತದೆ— ರಾತ್ರಿರೇವವ್ಯರಂಸಿತಾ!

ಅಂತಹ ರಾತ್ರಿಗಾಗಿ ಕಾದಿರುವ

ನಿಷ್ಠ  
—ರಾಯರು

\* \* \* \*

ಧಾರವಾಡ

.....

ಜಾನಕಿರಮಣಿಗೆ,

ಜಾನಕಿಯ ತಿ | ಸಾ | ನಮಸ್ತಾರಗಳು. ಹೀಗೆ ಬಂದು ಹೀಗೆ ಹೋಗಿ ಬಿಟ್ಟಿರ. ಬೆಳಗಾವಿಯಿಂದರೂ ನನ್ನ ಪಾಲಿಗೆ ನೀವು ವಿಲಾಯತಿಗೆ ಹೋದ ಹಾಗೇ ಆಗಿದೆ. ‘ಸಮುದ್ರದಾಚೆ’ಯಿಂದ ಪುಸ್ತಕ ಓದುತ್ತಿದ್ದೇನೆ. ಅದನ್ನು ಓದಿದ ಹಾಂಗಿಲ್ಲಾ, ನೀವೂ ವಿಲಾಯಿತಿಯಿಂದಲೇ ನನಗೆ ಪತ್ರ ಬರಿಯುತ್ತಿದ್ದಿರೇನೋ ಅನಿಸುತ್ತಿದೆ.

ಅವ್ಯಯಾ! ನನ್ನದೇ ದೃಷ್ಟಿ ಸಿಮಗೆಲ್ಲಿ ತಾಗೀತೋ ಎಂದು ಹೇದರಿಕೆ. ನಿಜವಾಗಿನೂ ಈ ಸಾರೆ ಬಂದಾಗ ನೀವು ಬಹಳ ನೆಟ್ಟಿಗೆ ಕಂಡಿರಿ. ಮೈಗಲ್ಲ ತುಂಬಿಕೊಂಡಂತೆ ಕಂಡವು. ಅಂತೂ ಹೆಂಡರು ಮಕ್ಕಳ ಕಾಟವಿಲ್ಲ, ಸಾಮಾನು-ಸಟ್ಟೆ ತರುವ ಕಾಳಜಿಯಿಲ್ಲ. ಆರಾಮ ಇದ್ದೀರಲ್ಲ? ಇರಿ. ನನಗೆಳ್ಳಷ್ಟು ಅಸೂಯೆ ಇಲ್ಲ. ಹಾಜಾಗಾದರೂ ನೀವು ಆರಾಮ ಇದ್ದರೆ ಅದೇ ನನ್ನ ಆರಾಮು. ನಮ್ಮವ್ಯಾಪ್ತಿ, ನೀವು ನೆಟ್ಟಿಗೆ ಕಂಡಿರಿ ಅಂತ ಹಾಜಾಗೆ ಬರಿದು ಬಿಟ್ಟಿನೋ ಏನೋ. ಈಗ ಹಾಜಾಂಗೋ ಅನಿಸಲಿಕ್ಕೆ ಹತ್ತೀದ. ಈಗೇನೂ ನೀವು ಸೂರಗಿಲ್ಲ ಅಷ್ಟೇ? ಇದೆ ಹೋತ್ತಿನೋಳಿಗೆ ಬಂದು ಘೋರಿಯಿಸಿ ಕಳಿಸಿ ಕೊಡಿರಿ ನನಗೆ. ಯಾಕಂದರೆ ಇಲ್ಲಿ ಬಂದು, ಮತ್ತೆ ನಿಮ್ಮ ದೈಸ್ಯಗೆ ಸಂಸಾರ

ಹತ್ತಿತ್ತು ಅಂದರ ಈ ಮೈ ಎಲ್ಲಿ ಕರಗಿಹೋದಿತ್ತೊ ಅಂತ ನನಗೆ ಚಿಂತಿ ಹತ್ತಿದೆ.

ಈ ಸಾರೆ ನೀವು ಬಂದಾರೆ ಬರ್ತಿ. ನಿಮಗೆ ಹ್ಯಾಂಗೆ ಬೇಕೊ ನಾನು ಹಾಗೇ ಇರತ್ತಿನಿ. ನೀವು ತಂದು ಹಾಕಿದ್ದ ರೊಳಗೆ ಖಚುವುದಾಡತ್ತಿನಿ. ಹೆಚ್ಚಿನ ಖಚುವು ಏನೂ ವಾಡೋದಿಲ್ಲ. ಉದ್ದರಿ ಅಂಬೂ ಶಬ್ದಾನೇ ಮರತು ಬಿಡತ್ತಿನಿ. ಹೂದು, ನೀವು ಹೇಳೋದು ಖರ್ಚೆ ಅದೆ. ಉದ್ದರಿ ಸಾಮಾನು ಅಂದಕೂಡಲೇನ ಪುಗಸೆಟ್ಟಿ ಸಿಕ್ಕುಪ್ಪು ಸಂತೋಷ ಆಗಿ ಮನಿತುಂಬ ಸಾಮಾನಾ ತಂದು ಹಕ್ಕೊಬೇಕು ಅನುಸತ್ತದೆ. ಆಮ್ಮಾಲೆ ಪುನಿಗೆ ಅಂಗಡಿ ಕಾರರು ಎಡತಾಕಲಿಕ್ಕೆ ಹತ್ತಿದರು ಅಂದರ ತಿಂದ ಅನ್ನ ಮೈಗೆ ಹತ್ತಿಧಾಂಗ ಆಗಿಬಿಡತ್ತದೆ. ಅಂತ ಹೇಳಿ ಈ ಸಾರೆ ನಾ ಪ್ರತಿಜ್ಞಾತಿ ಮಾಡಿನಿ, ಉದ್ದರಿ ತರಿಸೋಹಾಂಗಿಲ್ಲ ಅಂತ. ನಿಮಗು ಇನ್ನೂ ಖಾತಿ ಆಗವಲ್ಲದೇನು ?

**ನಿಮ್ಮ ಪ್ರಕೃತಿ ಬಗ್ಗೆ ಬಹಾಳ ಕಾಳಜಿ ತಗೋಳ್ಳು.** ಅಲ್ಲಾ ದಿನಾ ಉತ್ತತ್ತತ್ತಿ ತಗೋತ್ತಿನಿ ಅಂತಾರ ಬರದಿರಿ. ಆದರ ನಿಮ್ಮ ಉತ್ತತ್ತಿಯೊಳಗಿನ 'ಉ'ನಡ ಹಾರಿ ಹೋಗೇದಲ್ಲಾ ? ಪತ್ತಾ ಬರಿಯೋ ಮುಂದೆ ಯತ್ನಾಗ ಲಕ್ಷ್ಯ ಇರತದ್ದೊ ಏನೋ ! ನೀವಿಲ್ಲಿ ಬಂದವ್ಯಾಲೆ ನಾನೂ ಹಾಲು-ಉತ್ತತ್ತಿ ಇಷ್ಟು ಯಾಕೆ, ಬದಾಮ್, ಕೇಸರಾ, ಪಿಸ್ತೆ ಹಾಕಿ ಹಾಲು ಮಳ್ಳಿಸಿ ಕೊಡ-ತ್ತಿನಿ. ಆತ್ತ ?

ಹತ್ತು ಲಗೂನೆ ಉತ್ತರಾ ಬರಿರಿ. ಹೂದು ನನಗೂ ಬರೇ ಅದೇ ನೆನಪು ಬರತದೆ. ಒಂದೇ ಒಂದು ದಿನಾ ಇದ್ದ ಹೋದಿರಿ. ಅಲ್ಲಾ, ಮಗಾ ಹುಟ್ಟಿದರೂ ಇನ್ನೂ ನಿಮ್ಮ ಹುಚ್ಚುಚ್ಚರಾ ಚ್ಯಾಪ್ಟಿ ಬಿಡವಲ್ಲಿ. ಅವೆಲ್ಲಾ ನಿಮ್ಮ ವಾತು ನೆನಿಸಿದರ ನನಗಿನ್ನೂ ನಗೇ ಬರತದೆ. ಅಂತೂ ಆವ್ಯಾತ್ತಿನ ದಿವಸ ಅವ್ವನ ಖಡಕ ಬಾಣಂತ್ಯನ ರ್ಯಾ ಹಿಡಿಸಿಬಿಟ್ಟುರಿ. 'ಎಲ್ಲೆ ಥಂಡಿ-ಗಿಂಡ ಮಾಡಿಕೋತ್ತಿಯೋ ಅಂತ ಅನಸೇದ' ಅಂತ ಅವ್ವ ಇನ್ನೂ ಗಾಬರಿ ಅಗ್ಗಾಳ. ಆದರ ಒಳಗಿನ ವಾತು ಹೇಳಬೇಕಂದರ ನನಗೂ ಖರ್ಚೆಯಿಂದ ಒಂದು ದಿವಸ ಬಹಾಳ ಆರಾನ್ನೂ ಕಳಧಾಂಗ ಆತು. ಕತ್ತಲೀ ಹೊಲಿಯಿಂದ ಭೇಳ್ರು ಕಂಧಾಂಗ ಆತು.

ಲಗೂನ ನಿಮ್ಮ ಪರೀಕ್ಷೆ ಮುಗಿಸಿ ಬರಿ. ಇಂಥಾ ಬೆಳಕು ಹನ್ನೆರಡು ತಿಂಗಳಾ ಕಾಣೋಣಂತೆ.

ನಿಮ್ಮ ಚರಣದಾಸಿ  
— ಜಾನಕಿ

\* \* \* \*

ಬೆಳಗಾಂವಿ

.....

ನನ್ನ ಜಾನಕಿ, ಭಾವಮೇನಕಿ,

ಆಹಾ ! ನಿಜವಾಗಿಯೂ ನನ್ನ ಭಾವಮೇನಕೆಯೇ ನೀನು. ನನ್ನ ಹೈದರಾಯಮೇನಕೆ ! ಆದರೆ ಮೇನಕೆಯಿಂದ ವಿಶ್ವಾಮಿತ್ರನಿಗಾದ ಫಜೀತಿ ನನ್ನ ಮೇನಕೆಯಿಂದ ನನಗೆ ಆಗಲಾರದೆಂಬ ಭರವಸೆ ನನಗಿದೆ.

ಜಾನಕಿ, ಉತ್ತರ್ತಿಯೊಳಗಿನ 'ಉ' ಹೋಗಿದೆಯಷ್ಟೆ ? ಸಿನ್ನ ಮಾತು ಕೇಳಿ ನನಗೆ ಕಂತಿಪರ ಸಮಸ್ಯಾಪೂರ್ತಿ ನೀನಿಸಿಗೆ ಬಂತು. ಹಂಪ ಕಂತಿ ಗೊಂದು ಸಾಲು ಕೊಡುತ್ತಾನೆ. 'ದನವುಂ ಕಡಿಕಡಿದು ಬಸದಿಗಳಿಯು ತ್ವಿರ್ದರ್' ಎಂದು. ಇದನ್ನು ಪೂರ್ವೀಸಬೇಕು ಕಂತಿ. 'ಚಂ' ಎಂದು ಹಿಂದೆ ಜೋಡಿಸಿ ಪೂರ್ವೀಸುತ್ತಾಳೆ. ನಿನ್ನ ಓಲೆಯೋಡಿದ ಮೇಲಿನಿಸಿತು, ಕಂತಿ ಹೀಗೂ ಕೊಡಬಹುದಾಗಿತ್ತು ಎಂದು. 'ತತ್ತ್ವಿಯನ್ನೊಡೆದೊಡೆದು ಹಾಲೊಳ್ಳ ಬೆರಸುತ್ತಿರ್ದರ್' ಇದರ ಮೇಲಿನ ಸಾಲು ಹೀಗಾಗಿರಬೇಕು— 'ಉತ್ತರಾದಿಮರದಾಚಾರ್ಯರು ! ತತ್ತ್ವಿಯನ್ನೊಡೆದೊಡೆದು ಹಾಲೊಳ್ಳ ಬೆರಸುತ್ತಿರ್ದರ್'....ಯಾಕೆ ? ಹೇಗಿದೆ ಸಮಸ್ಯಾಪೂರ್ತಿ ?

ಹೇಳು ಜಾನಕಿ, ನಿನಗೆ ಇಷ್ಟೆಲ್ಲಾ ಚುರುಕುತನ ಹೇಗೆ ಹಂತು ? ಇಷ್ಟೆಲ್ಲಂದು ಬಿನಾಂಗಿತ್ತಿ ನೀನು ಹೇಗೆ ಆದೆ? ಅಥವ ಹೀಗೂ ಇರಬಹುದು; ನೀನು ಇರುವ ಹಾಗೇ ಇದ್ದ ನಿನ್ನಲ್ಲಿ ಆ ಬಿನಾಂಗಿದ ಅಂದ-ಚೆಂದಗಳನ್ನು ಕಾಣುವ ದೃಷ್ಟಿ ನನ್ನ ಕಣ್ಣಲ್ಲಿದೆಯೋ? ಅದೇನೇ ಇದ್ದರೂ ಒಂದು ಗುಣ ಪಾಯಿಸ ಇನ್ನೊಂದು ಗುಣ ತುಪ್ಪ ಇದ್ದೆಂತೆ.

ನಿನಗೆ ಗೂತ್ತಿದೆಯೇ ಜಾನಕಿ, ಸೌಂದರ್ಯವು ಸತ್ಯದಲ್ಲಿರುತ್ತದೆ ಯಂತೆ. ಆದರೆ ಅದು ಸುಳ್ಳ ಎಂದು ನನ್ನ ಭಾವನೆ. ಸೌಂದರ್ಯವು

ಮುಳ್ಳಿನಲ್ಲಿರುತ್ತದೆ. ಏಕೆಂದರೆ ಈವಿಗಳು ಅಂದ ವಸ್ತುವಿನಲ್ಲಿ ಅಂದ-ಜೀಂದವನ್ನು ಕಾಣಬೇ ಅಂದವಿಲ್ಲದ ವಸ್ತುವಿನಲ್ಲಿ ಕಾಣಬುದಿಲ್ಲವೇ? ಸಹ್ಯವೇ ಸೊಂದಯು ವೆಂದರೆ ಸುಂಂದರವಿಲ್ಲದ ವಸ್ತು ಸುಂದರವಾಗುವುದು ಹೇಗೆ?

ನಿನಗೆಂದು ಕತೆ ಹೇಳಲಿಯಾ? ಒಬ್ಬ ಆಸ್ಥಾನಕವಿಯಿದ್ದನಂತೆ. ತನ್ನದೊಂದು ಇವನದಲ್ಲಿ ಒಬ್ಬ ಯುವತಿಯ ವರ್ಣನೆ ವಾಡಿದ್ದನಂತೆ. ರಾಜನು ಯುವತಿಯ ವರ್ಣನೆ ಕೇಳಿ ‘ಇಂತಹ ಸುಂದರಿ ಈ ಭೂಮಿಯ ಮೇಲುಂಟಿ?’ ಎಂದು ಆಶ್ಚರ್ಯಪಟ್ಟಿನಂತೆ. ಕವಿಯನ್ನು ಕರೆಸಿ ಕೇಳಿದ—‘ಇಂತಹ ಯುವತಿ ಭೂಮಿಯಲ್ಲಿರುವಳಿ?’ ಎಂದು. ಕವಿ ಹುಂಗುಟ್ಟಿದ. ಅವಳನ್ನು ತೋರಿಸುವಿಯಾ? ಎಂದು ಕೇಳಿದ ರಾಜ. ಕವಿ ಹೊಂಗುಟ್ಟಿದ. ರಾಜನು ಕವಿಯೊಡನೆ ತೆರಳಿದ. ಕವಿ ತನ್ನ ಮನೆಗೆ ರಾಜನನ್ನು ಕರೆತಂದ. ತನ್ನ ಈಂಡತಿಯನ್ನು ಕರೆದ ‘ಸ್ತ್ರಿಯೆ, ನಮ್ಮ ರಾಜರು ನಿನ್ನನ್ನು ನೋಡಲು ಬಯಸುತ್ತಾರೆ. ಹೊರಗೆ ಬಾ’ ಎಂಬ. ರಾಜನಿಗೆ ಕುತೂಹಲ, ಸಂಕೋಚ. ಕವಿಯ ಹೆಂಡತಿ ಹೊರಗೆ ಬಂದಕು. ಕವ್ಯವುಖಿ, ಕುಳ್ಳಿದೇಹ. ರಾಜನಿಗೆ ಅವವಾಂವೆನಿಸಿತು. ‘ಇವಕ್ಕೆ ನೀನು ಸೊಂದಯುವೆನ್ನುತ್ತೀರಾ?’ ಎಂದು ಗದ್ದರಿಸಿದ. ಕವಿ ಹೇಳಿದ: ‘ಸ್ತ್ರಾಮಿ, ಅವಳನ್ನು ನಾನು ಬಳ್ಳಿಸಿದುದು ನಾನು ಕಂಡಂತೆ, ನೀವು ಕಂಡಂತಲ್ಲ.’ ತನಗೆ ಕವಿಯ ಕಣ್ಣ ಇಲ್ಲದೆ ಹೋರಿಯಿತಲ್ಲ ಎಂದು ರಾಜಸ್ವಗೆ ಅವವಾಧಾನವಾಯಿತಂತೆ.

ಜಾನಕಿ,ನಮ್ಮಬ್ಬಿರಿಗೂ ಆ ಕವಿಯ ಕಣ್ಣೇ ಇವೆ ಅಲ್ಲವೇ? ಕವಿ ಬೇಂದ್ರೀ ಅವರ ‘ನಾನು ಬಜಪಿ ಆತ ಬಡವ’ ಎಂಬ ಕವನವನ್ನು ಮತ್ತೆ ನಿನ್ನ ನೆನಪಿಗೆ ತರುತ್ತೀನೆ. ‘ಕುಂದುಕೊರತಿ ತೋರಲಿಲ್ಲ,ಬೇಕು ಹೆಚ್ಚಿಗೇನು’— ಎಂದು ಬಡವಿ ಹೇಳಿತ್ತಾಳೆ. ಹೀಗೆ ನಿನ್ನಲ್ಲಿಯೂ ರಸಿಕತೆ ಒಡೆಯಿ ಕೆಂದರೆ ರಸಕಸಿ ತಾನೇ ವಾಯವಾಗುತ್ತದೆ. ಗಂಡನ ಕುಂದು-ಕೊರತಿಗಳನ್ನು ಕಡೆಗಟಿಸುವ ಕಣ್ಣ, ಮನನ್ನು ನಿನಗೆ ದೊರೆತ ಮೇಲೆ ಇನ್ನೀನು ಬೇಕು?

ಹೌದು, ನನಗಿನ್ನೂ ನೆನಪಿದೆ. ‘ನಿನ್ನ ಗಂಡ ಮೈಮೇಲೆ ಇನ್ನೂ ಗುಂಜಿ ತೂಕ ಭಂಗಾರ ವಾಡಿಸಿಲ್ಲವಲ್ಲ?’ ಎಂದು ನಿಮ್ಮಪ್ಪ ಕೇಳಿದ್ದಕ್ಕೆ ನೀನು ‘ಅವರೇ ನನ್ನ ಮೈಮೇಲಿನ ಭಂಗಾರ.’ ಎಂದು ಹೇಳಿದ್ದೆಯಂತೆ.

ಅಲ್ಲವೇ? ಹಾಗೇ ಗಂಡನೇ ಸರ್ವಸ್ವ ಎಂದು ತಿಳಿದು ಬಿಟ್ಟು ಮೇಲೆ ನಿನ್ನಪ್ಪು ಸಿರಿವಂತಕ್ಕು ಇನ್ನಾಗು ರು?

ನನ್ನ ಮುಟ್ಟಿಗೆ ನಾನೂ ಹಾಗೇ ತಿಳಿದಿದ್ದೇನೆ ಜಾನರೆ. ಜಾನಕಿಯೇ ನನ್ನ ಸರ್ವಸ್ವ ಎಂದು. ನೀನು ಪತಿವುತ್ತಿಯಾಗಿದ್ದರೆ ನಾನು ಸತೀವುತ್ತನೆಂದು ತಿಳಿ. ಹೆಂಡತಿಯೊಬ್ಬು ಕೇ ಸೀತಿಯಂತಿರಬೇಕು, ಗಂಡನು ಮಾತ್ರ ಶ್ರೀಕೃಷ್ಣನ ಹಾಗಿರಬೇಕೆಂಬುದು ನನ್ನ ಮನ್ಯೇಧಮವಲ್ಲ. ಹೆಂಡತಿ ಸೀತಿಯಾಗಿದ್ದ ಮೇಲೆ ಗಂಡನೆಂಬವನು ರಾಮನಂತಿರಬೇಕು ಎಂದರೇನೇ ದಾಂಪತ್ಯವೆಂಬುದು ಸಮರಸದ ಜೀವನವಾಗಬಲ್ಲದು. ಇಲ್ಲದಿದ್ದರೆ ಸಮರಸ-ಜೀವನವು ಸಮರ ಜೀವನವಾದಿತು.

ನಿನಗೆ ನೆನಿಸಿದೆಯೇ ಜಾನರೆ? ಮೊದಮೊದಲಿಗೆ ನಿನಗೆ ಸಿಹಿ ಹೆಚ್ಚು ಸೀರುತ್ತಿತ್ತು. ನನಗೆ ಹುಳಿ-ಶಾರ ಹೆಚ್ಚು ಬೇಕಾಗುತ್ತಿತ್ತು. ಆದರೆ ಒಮ್ಮೆ ನಿಮ್ಮಾವುನ ಮುಂದೆ ಹೇಳುತ್ತಿದ್ದೆ ‘ನನಗೂ ಈಗ ಸಿಹಿ ಅಂದರ ಬಾಯಿ ಕಟ್ಟಬಿಟ್ಟದ. ಯಾವಾಗಲೂ ಇನರ ಜೋಡಿ ಉಂಡುಂಡು ಹುಳಿ-ಶಾರಾನ್ನ ಹೆಚ್ಚು ಬೇಕು ಅನಂತದ.’ ಹಾಗೆ ಪ್ರತಿಯೊಂದರಲ್ಲೂ ನನ್ನ ಬಲವನ್ನು ರತ್ನ ಕೊಂಡು ನೀನು ಹೊಂಡಿಕೊಳ್ಳುತ್ತೆ ನಡೆದು ಬಂದರೆ-ಕೈಲಾಸ ಬಿನ್ನಣವಕ್ಕು-ಅಲ್ಲ, ‘ಸ್ವರ್ಗಕ್ಕೆ ಕಿಚ್ಚು ಹೆಚ್ಚುಂದ ಸರ್ವಜ್ಞ !’

ಹಾ! ಮಾತ್ರಿತೆಬಟ್ಟಿ. ವಿರಲಾಜಾಯರ ಪುರಾಣ ಅಶ್ವಮೇಧ ಕುದುರೆಯಂತೆ ಎತ್ತಿತ್ತೊಂದು ಹೋಯಿತು. ಹೊದು. ಈಗ ಸ್ವಷ್ಟವಾಗಿ ಹೇಳುತ್ತಿನೇ. ನಾನು ತತ್ತ್ವ ಸೇವಿಸಿದ್ದೇನೇ ಎಂದು. ತತ್ತ್ವ ಶಾಕಾಹಾರದಲ್ಲಿ ಬರುತ್ತದೆಂದು ಗಾಂಧಿಜಿಯವರ ಮತವಿದೆ. ಆ ಮಾತಂತ್ರಾ ಇರಲಿ. ಮಡಿವಂತ ಇಂದ ನಿನಗೆ ಇದೇನು ಹೊಲೆತನವಲ್ಲವೆಂಬುದನ್ನೂ ತಿಳಿಸಬೇಕಾಗಿದೆ. ನಿಜ ವಾಗಿಯೂ ನೋಡು ಜಾನರೆ, ಮಡಿ, ಮಡಿ, ಎಂದರೇನು? ಗಾಡಿಯೊಳಗೆ ಉಟ್ಟಿ ಮಾಡುತ್ತೇನೆ, ನೀರು ಕುಡಿಯುತ್ತೇನೆ. ಅದು ಆಪಧ್ಯಮ ಎನ್ನುತ್ತಿ. ಧಮ್ಮಕ್ಕೆ ಅನುಕೂಲತೆಯ ಮೇರಿಗೆ ಸೂಟಿ ಸಿಗುವಂತಿದ್ದರೆ ನಿರಂತರವೂ ಯಾಕೆ ಚೇಡ? ಮತ್ತು ಮಡಿ ಮಾಡುವುದೊಂದೇ ಧಮ್ಮ ಅಂತ ಯಾರಾ ದರೂ ಮೂರು ನಿನಗೆ ತಿಳಿಸಿದ್ದರೆ ನೀನು ಹಾಗೇ ನಡೆದುಕೊಳ್ಳಬಾರದು ನೋಡು.

ಮುದಿ ಎಂದರೆ ಸ್ವೇಮರ್ಚ್ಯಾ. ಇಸ್ತೀ ಅರಿವೇಳನ್ನು ಹಾಕಿಕೊಂಡು ದೇವರಪೂಜೆ ನಾಡಿದರೆ ಏನು ಅಪರಾಧ ? ಖಮಟ್ಟಿ ಧಾಬಳ—ಧಾಬಳ ಇಲ್ಲವೆ ಮುದಿ ಪಂಜೆ—ಉಟ್ಟುಕೊಂಡೇ ದೇವರಪೂಜೆ ನಾಡಿದರೆ ಮುಡಿಯೆ ? ಜಾನಕಿ, ಡಾಕ್ಟರು ನಿಮಗಿಂತಲೂ ಹೇಳು ಮುದಿವಂತಿರುತ್ತಾರೆ ಹಾಗೆ ನೋಡಿದರೆ. ಒಬ್ಬರ ಕೈ ಮುಟ್ಟಿದರೆ ಸಾಬಾಣದಿಂದ ಕೈತೊಳೆಯುತ್ತಾರೆ. ಆವರೀಶನಾ ಧಿಯೇಟರ ಹೊಕ್ಕು ನೋಡಿದರೆ ತೊ ತೀರಿಯೇ ಹೋಯಿತು. ಬರಿಗ್ರೀಯಿಂದ ಒಂದು ವಸ್ತುವನ್ನೂ ಮುಟ್ಟಿಪುದಿಲ್ಲ. ಮತ್ತು ಅವರ ಶಸ್ತ್ರೀ ಪಕರಣಗಳನ್ನು ನೋಡಿದರೆ ನಿನ್ನ ಆಘ್ಯಾತೋಪಕರಣಗಳನ್ನು ನಾಃಿಸುವಂತಿ ರುತ್ತವೆ.

ಅಲ್ಲಾ ಒಮ್ಮೆ....ನೆನಪಿದೆಯೇನು ನಿನಗೆ? ಮಾದುನೆಯಾದ ಹೊಸತಾಗಿ ಬೇಸಗೆಯಲ್ಲಿ ಜೋಡು ಜನಿವಾರಗಳಿಂದ ಬಹಳ ಕಸವಿಂದಿಗೂತ್ತದೆಂದು ನಾನು ತಿಗೆದಿಟ್ಟುಗ್ಗೆ ನೀನು ಎಂತಹ ದಂಭಾಟೆ ನಾಡಿಬಿಟ್ಟೇ ! ನಾನು ಜನಿ ವಾರ ತಿಗೆದದ್ದಕ್ಕೆ ದೇವರು ಫೋರ ಶಿಕ್ಕೆಯನ್ನು ಕೊಡುವುದಿದ್ದರೆ ಎಷ್ಟೋ ಸಮಾಜದವರು ಜನಿವಾರ ಹಾಕುವುದೇ ಇಲ್ಲವಲ್ಲ ? ಜಾನಕಿ, ಈ ಜನಿವಾರ, ಈ ಮುಂಜಿ, ಈ ಸೋಡಮುಂಜಿ ಇವೆಲ್ಲಾ ಪ್ರಾಚೀನಕಾಲಕ್ಕೆ ಮಹತ್ವದ ಸಂಸ್ಕಾರಗಳಾಗಿದ್ದ ಈಗ ಸಂಕೀರ್ತರೂಪಕ್ಕಿಳಿದಿವೆ. ಎಂದ ಮೇಲೆ ಈ ಸಂಕೀರ್ತ ಗಳ ಪ್ರಯೋಜನವೇನು ? ಅವುಗಳ ಹಿಂದಿರುವ ಭಾವನೆಯಿಂದ ಅವಕ್ಕೆಪ್ಪು ಮಹತ್ವ ಆ ಹಿಂದಿರು ಭಾವನೆಯನ್ನು ಕಳಜಿ ಬಗೆದುಬಿಟ್ಟರೆ ಯಾವುದಕ್ಕೂ ಮಹತ್ವವಿಲ್ಲ. ಅದರಿಂದೇನಾದಿತೋ ಎಂಬ ಭಿತ್ತಿಯೂ ನಮ್ಮನ್ನು ಅಧಿಕರಿಸ್ತು ವೊಡಬಾರದು. ಇದೇ ದೋಡ್ಡ ರೋಗ ನೋಡು. ಮಾಡುವುದನ್ನೆಲ್ಲಾ ಧ್ಯೇಯದಿಂದ ಮಾಡಬೇಕು.

ವೇದೋಪನಿಷತ್ತಾಲಕ್ಕೆ ಹೆಂಗಸರಿಗೂ ಮುಂಜಿ ಮಾಡುತ್ತಿದ್ದ ರಂತಿ. ಅಭ್ಯಾಸಕ್ಕೆಂದು ಬ್ರಹ್ಮಚಾರಿಗಳು ಗುರುಕುಲಕ್ಕೆ ಹೋಗುವ ಒಂದು ಸಂಸ್ಕಾರವೇ ಮುಂಜಿ. ಈಗ ಗುರುಕುಲವೂ ಇಲ್ಲ, ತರ್ಕಬಧವಾಗಿ ಮುಂಜಿಯೂ ಇಲ್ಲವೆಂದಂತಾಗಲಿಲ್ಲವೇ ?

ಪರಿಸ್ಥಿತಿಗೆ, ತಕ್ಷಂತೆ ಎಲ್ಲವೂ ಅದಬದಲಾಗುತ್ತಲೇ ಇರುತ್ತದೆ. ಧರ್ಮವೂ ಪರಿಸ್ಥಿತಿಗೆ ತಕ್ಷಂತೆ ಬದಲಾಗುತ್ತಲೇ ಇದೆ, ಇರಬೇಕು. ಪ್ರಾಚೀನ

ಧರ್ಮ ಅದನ್ನು ಹೇಗೆ ಬಿಟ್ಟುಕೊಡುವುದು ಎಂದು ಬಗೆದು ಅದರ ಸಂಕೇತಕ್ಕೆ ಮಾತ್ರ ಭಾವಿಕರು ಜೋತೆಬಿಳ್ಳಿತ್ತಾರೆ.

ಜಾನರೆ, ನಾವು ವಿಚಾರವಂತರ ಹಾದಿ ಹಿಡಿಯಬೇಕು, ಭಾವಿಕರಹಾದಿ ಅನವಶ್ಯಕ, ಅವಾಯಕರವೆನಿಸಿದಾಗ; ತಿಳಿಯಿತೆ?

ಎಂದ ಮೇಲೆ ಒಮ್ಮೆ ನನ್ನೊಡನೆ ಇರಾಣಿ ಅಂಗಡಿಯಲ್ಲಿ ಆವೇಷ್ಟು, ಕಟ್ಟಿಟ್ಟು ತಿನ್ನುವುದಕ್ಕೂ ನೀನು ಹಿಂಜರಿಯಬಾರದು, ಆಂ?

\* ಸಿನ್ನ ಶಬ್ದಶಃ  
—ಶ್ರೀರಾಮ

\* \* \* \*

ಧಾರವಾಡ

.....

### ● ರಾಮಜಂದ್ರಾ

ನಿಜ ಮನು ಶುಭತಿನುಯಿ ಕಾರುಣ್ಯಸಂದ್ರಾ ।

ಸಾಭಾಗ್ಯವತಿ ಜಾನಕಿಯಾ ತಿ ಸಾ ನಮಸ್ಕಾರಗಳು.

ಆಂತೂ ನಿಮ್ಮ ಫ್ರೈಶ್ನೆಸಲ್ ಪ್ರಾರಾಣದ ಪತ್ರ ಓದಿದೆ. ನಿಮ್ಮ ಪುರಾಣ ಉದ್ದೇಶ ನನಗೆಂಬ್ಯು ಇರಾಣಿ ಅಂಗಡಿದ್ದೊ ಕೆರಾಣಿ ಅಂಗಡಿದ್ದೊ, ಕಟ್ಟಿಟ್ಟಿಬ್ಯು. ಪಟ್ಟಿಟ್ಟಿಬ್ಯು ತಿನಿಸಬೇಕು ಆಂತ ಹೊದಲೆಲ್ಲ?

ಅಲ್ಲಾ ಒಂದು ವರ್ಷ ಬೆಳಗಾಂವಿಗೆ ಹೋಗೂ ಪುರಸ್ತಿಗಳುದ್ದುಪ್ರೇಲ್ಲಾ ದುಶ್ಯಾಂಕ ಹ್ಯಾಂಗ ಕಲಿತಿರಿ? ಇನ್ನೇನು ಬರಬರತೆ ಏಕಂಚರ್ಚಾಲಾನ್ವೀ ಸುರುವಾಗತದೂ ಏನು ಮಣಿಣಿ!

ಅಲ್ಲಾ ಅದೇನದು ಕಟ್ಟಿಟ್ಟು ಅಂದರ? ಬರೇ ಕಡ್ಡಿಹಿಟ್ಟು ಇರತೆದ್ದೊ, ಮತ್ತೇನಾರ ಸುಳ್ಳಿ ರಬ್ಬಿರಬ್ಬಿರಿ ಇರತೆದ್ದೊ? ನೀವು ಹಿಂಗೆಲ್ಲಾ ಮಾಡಿಕೂ ಹಾಂಗಿದ್ದರೆ..... ದೇವರ, ಏನು ಹೇಳಲಿ ನಿಮಗ? ಅಲ್ಲಾ ಹೀಂಗಾಂಕ ಮಾಡತ್ತೇರಿನೀವು? ನಾ ಬಾಂಡಾಗೇನೇನು ನಿಮಗ? ನಾ ಬೇಕು ಗಿಡ್ಡರ ನೀವು ಹೀಂಗ ಎರದೂ ಮಾಡತ್ತಿದ್ದಿಲ್ಲ. ಹೀಂಗೆಲ್ಲಾ ಮಾಡಿದರ ಭಾಳ ಮುಕ್ಕಾರಿಸಿದ್ದನ್ನೇ ಅಂತಾರೇನು ಜನ್ಮ ನಿಮಗ?

ನೀವು ಹೀಗೇನಾರ ಕುಲಗೆಟ್ಟಿ ಬಂದರ ನನಗ ನಾಲ್ಕು ಮಂದಿ ಯೋಳಗ ಮಾರೀ ತೋರಸಧಾಂಗ ಆಗತದೆ.

ಭಲ್ಮೋತ್ತಾಯ್ಯಿಗ ಯಾರೋ ನಿವ್ವತ್ತಿಲಿಗಿ ತಿಕ್ಕಿರಚೇಕು. ಏನು ನಿವ್ವತ್ತದ್ದ ತಲಿ ನಾದುರಸ್ತ ಆಗೇದೊ ಯಾರಿಗಿ ಗೊತ್ತು. ಇಲ್ಲವಿನ್ನರ ಇವೇನಿದ್ದು? ಹಿಂದಿನ ಕಾಲದಾಗ ಹೆಂಗಸರೂ ಮುಂಜಿವಿ.....ಧೂ ಸುಡ್ಲಿ ಇದೇನಿದು ಅವಿಚಾರ ಅಂತೇನಿ !

ಬಟ್ಟೀನುತ್ತಾನಾ ನಿಮಗ ಯೋಗ್ಯಿಲ್ಲ. ನೀವು ಎಲ್ಲೆಣ್ಣ ಮಡ್ಡಮ್ಮನೆ ಮಾಡಿಕೊಬೇಕಾಗತ್ತು. ದುರ್ದೈವಿದಿಂದ ತಪ್ಪಿನನ್ನು ಕೈ ಹಿಡದಿರಿ ಆತು. ಇನ್ನೇನು ಮಾಡೂದದ, ಮಾಡಿಕೊಂಡ ತಪ್ಪಿಗೆ ಇಬ್ಬರೂ ಅನುಭೋಗಿಸೇ ತೀರಬೇಕಲ್ಲ !

ನನಗ ಯಾಕೊ ಬಹಾಳ ಕೆಡಕು ಆನಿಸಿ ಕಣ್ಣಾಗ ನೀರು ಬರಲಿಕ್ಕೆ ಹತ್ತಾಯನ. ನಿಮ್ಮ ವೆಚ್ಚ ತಿಳಧಾಂಗ ವಾತಿ, ಮನಸಿಗಬಂಧಾಂಗ ಇರು.

ನಿಮ್ಮ ಅದ್ವಷ್ಟಗೇಡ,  
—ಜಾನಕಿ

\* \* \* \*

ಬೆಳಗಾಂವಿ

.....

ಷ್ವದಯೇಶ್ವರ,

ಅಶ್ವತ್ಥಮ್ಮನ ರಾಮನಾಮದಿಂದಾರಂಭಿಸುವ ನಿನ್ನ ಓಲೆಯ ರುಳಿಂದ ಕಮಲದಂತೆ ಕಮರಿ ಹೋಗಿದ್ದೇನೆ.

ಜಾನಕಿ, ' ಶ್ಲಾಷಾನಿಖಿನನ್ನಾಯ ' ಎಂಬುಡೊಂದು ತಾರೀಕ ಪದ ಪ್ರಯೋಗವಿದೆ. ಕಂಭವನ್ನು ಅಲುಗಾಡಿಸಿದಮ್ಮ ಅದು ಆಳವಾಗಿ ಗಟ್ಟಿಯಾಗಿ ನಿಲ್ಲಿತ್ತದಂತೆ. ಹಾಗೆ ಗಂಡಹೆಂಡಿರು ಜಗಳಾಡಿದಮ್ಮ ವೈಮಂತ್ಸಿಕಿರಾಗುತ್ತದೆಂದು ನನ್ನ ಮತ. ನಿನಗೆ ನೆನ್ನಪಿದೆಯೇ ? ಇದೇ ಬದೀಯಾಗಿ ಒಂದು ಶಕಮಂಧಿಯಾಗಿ ಹೋಯಿತು ನನ್ನ ನಿನ್ನ ನಡುವೇ? ಪರಕಾರ ಉಟ್ಟಿ

ಕೊಳ್ಳುವ ಶ್ರೀಯಂವದೆಯ ಬಗ್ಗೆ ನೀನೇನೋ ಸಂಶಯಜಾಲವನ್ನು ಬೀಸಿ ಬಿಟ್ಟಿದ್ದಿ. ಈಗ್ತು ಆವೆಲ್ಲಾಟ್-ಕಟ್ಟಿಟಾಗಳ ಬೀರುಗಾಳಿಯನ್ನು ಈ ಓಲೆಯ ಬಟ್ಟಲಲ್ಲಿ ಬೀಸಿದ್ದಿ.

ಜಾನಕಿ, ಶ್ರೀಯಂವದೆಯ ಪ್ರಕರಣದಲ್ಲಿ ನಾನು ಒಂದಿಷ್ಟು ಆವೇಶ ದಿಂದ ಬರೆದಿದ್ದಾಗ ನೀನೇಷ್ಟ್ವಾದು ಮರುಗ ಉತ್ತರ ಬರೆದಿದ್ದಿ ನೆನಪಿದೆಯೆ? ಬಹಳ ಪಶ್ಚಾತ್ತಾಪವಟ್ಟಿಕೆಯಂದು ಕರುಣೆ ಹುಟ್ಟುವಂತೆ ಉತ್ತರಿಸಿದ್ದಿ. ನನ್ನ ಹಿಂದಿನ ಪತ್ರದಲ್ಲಿ ‘ನಾವು ವಿಚಾರವಂತರ ಹಾದಿ ಹಿಡಿಯೋಣ, ಭಾವಿಕರ ಹಾದಿ ಅನವಶ್ಯಕ’ ಎಂದು ತಿಳಿಸಿದ್ದೇನೇ, ಅದನ್ನು ವಿಚಾರಿಸಿ ನೇರೀಡು ಜಾನಕಿ.

ನನಗೆ ಈ ಬಿ. ಟಿ. ಮುಗಿದ ಮೇಲೆ ದೂರ ಎಲ್ಲಿಯಾದರೂ ನೌಕರಿಯಾಯಿತೆಂದು ತಿಳಿ. ಅಲ್ಲಿಯ ವಾತಾವರಣದಂತೆಯೇ ಇರಬೇಕಾಗುತ್ತದಲ್ಲವೇ? ಅಥವ ಶಾಲೆಯಲ್ಲಿ ಒಳ್ಳೆ ನೌಕರಿ ಸಿಗಿದ್ದರೆ ಸೈನ್ಯದಲ್ಲಿ ಭರತಿ ಆಗಿ ಸಮುದ್ರನಾಟಕಿಗೆ ಹೋಗುವ ಪರಿಸ್ಥಿತಿ ಬಂತೆಂದು ತಿಳಿ. ಅಲ್ಲಿ ನಾವಿಬ್ಬರೂ ಹೋಗುವ ಪ್ರಸಂಗ ಬಂದರೆ—ಅಲ್ಲಿ ನಿನ್ನ ಮಾಡಿ-ಮೈಲರ್ ನಡೆದಿತೇ? ವಿಲಾಯತಿಯಲ್ಲಿ ಮಾಂಸಾರ್ಥಾರಿಗಳಾಗಿದ್ದ ದೇನೇ ಜೀವನೋಪಾಯವನ್ನು ಸುಲಭವಾಗಿಸಲುಬಹುದು ಎನ್ನುತ್ತಾರೆ. ಅಂತಹ ದೇಶದಲ್ಲಿ ಲ್ಲಾ ನಿನಗೆ ಸಂಪತ್ತಶುಕ್ರವಾರಕ್ಕೆ ಪಡೆವಲಕಾಯಿಯ ಸಂಭಾರವೇ ಆಗಲಿಕ್ಕೆಬೇಕು ಎಂದರೆ ಹೇಗೆ ಸಾಧ್ಯ? ಅಷ್ಟು ದೂರ ಬಿಡು. ಬಂದು ವೇಳೆ ಮುಂಬಯಿ ಯಂತಹ ಸ್ಥಳದಲ್ಲಿ ನೌಕರಿ ಮಾಡುವ ಪ್ರಸಂಗ ಬಂತೆಂದು ತಿಳಿ. ಅಗ್ರಹಾರದಲ್ಲಿ ನಿನಗೆ ಮನೆ ಸಿಗಬೇಕೆಂದರೆ ಸಾಧ್ಯವೇ? ‘ಭೀಂಡಿಬಾಜಾರ’ ದಂತಹ ಸ್ಥಳದಲ್ಲಿ ಇರಬೇಕಾಗಬಹುದು. ‘ಭೀಂಡಿಬಾಜಾರ’ ಇಂದರೆ ಅಲ್ಲಿ ಕೇವಲ ದಾಡಿಯ ಸಾಬಿರೂ ಸ್ಥಳ. ಚಾಕು-ಚೂರಿಗಳ ಪ್ರದರ್ಶನ ಆಗಾಗ ಇನ್ನದ್ದೆ. ಅಂತಹ ಸ್ಥಳದಲ್ಲಿ ಇರಾತೆ ಇಂಗಿಯೂ ಹೌದು, ಕೀರಾಣಿ ಅಂಗಡಿಯೂ ಹೌದು, ಎಲ್ಲಾ ದರಲ್ಲಿ ತಿಂಡಿತನಸುಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಜಾನಕಿ, ಧರ್ಮವೇಂದರೇನು? ಮನುಷ್ಯನು ಮಾಡತಕ್ಕೆ ಕರ್ತವ್ಯ. ಕರ್ತವ್ಯವಾಲನೇಯೊಂದು ಪೂರ್ವೀಸಲುಡಬೇಕಾದುದು. ಆದು ಹೇಗೆ ಪೂರ್ವೀಸಲುಟ್ಟಿರೇನು? ಹಾಗೆಂದು ವಾಮಪಂಥವನ್ನು ನಾನು ಉಪದೇಶಿಸುತ್ತೇನೇ ಎಂದು ತಿಳಿಯಬೇಡ, ತತ್ವತಥ್ಯಗಳನ್ನು ರಿತುಕೊಂಡು ಆಚರಿಸಬೇಕಾಗುತ್ತದೆ

ಧರ್ಮದ ತಿರುಳು ತೆಗಿನ ತಿಳಿನಂತಿರುತ್ತದೆ. ಆದರೊಳಗಿನ ಶೋಭ್ಯರ ಯನ್ನು ಹುಡುಕಲರಿಯದೆ ಬರಿ ಹೊರಿಗನ ಪರಟಿಗೆ ಬಡದಾಡಿದರೆ ಹೇಗೆ?

ವ್ಯಾಸಮಹಿಂಗಳ ನುಹಾಭಾರತದಲ್ಲಿ ಧರ್ಮವ್ಯಾಧನೆಂಬ ಒಬ್ಬ ಬೇಡನು ಬ್ರಾಹ್ಮಣಶ್ರೀಷ್ಟನೋಬ್ಬಿಗೆ ಧರ್ಮದ ತಿರುಳನ್ನು ತಿಳಿಸಿ ಹೇಳಿದ ಕೆತೆಯನ್ನು ನೀನು ಕೇಳಿದ್ದೀಯಾ? ಹಾರುವನೋಬ್ಬನು ಹಸಿರುವರದನೆರ ಉಗಿ ಸಮಾಧಿಯಲ್ಲಿ ಕುಳಿತಿದ್ದಾಗ ಒಂದು ಪಕ್ಕಿ ಉಚ್ಚಿಷ್ಟವನ್ನು ಕೆಡವಿತಂತೆ. ಶಿಡಿಗಳ್ಲಿನೀಂದ ಹಾರುವನು ಪಕ್ಕಿಯನ್ನು ನೋಡಿದೆ. ಪಕ್ಕಿ ಕಮರಿ ನೇಲಕ್ಕೆ ಉರುಳತು. ಹಾರುವನು ಭಿಕ್ಷ್ವಾಟಿನಕ್ಕೆ ತೆಳಿದ. ಗೃಹಿಣಿಯೋಬ್ಬಳು ಬೇಗನೆ ಹೊರಗೆ ಬಂದು ಭಿಕ್ಷ್ವ ಹಾಕಲಿಲ್ಲವಂತೆ. ಹಾರುವನು ಮತ್ತೆ ಶಿಡಿಶಿಡಿಯಾದ. ಗೃಹಿಣಿಯೆಂದಳು : ‘ಕಣ್ಣು ತೆರೆಯಲಿಕ್ಕೆ ನಾನೇನು ಹಕ್ಕಿಯಲ್ಲ’ ಎಂದು. ಹಾರುವನಿಗೆ ದಿಗಿಲು ಬಿತ್ತು. ‘ನಿನಗೆ ಹೇಗೆ ತಿಳಿಯಿತು?’ ಎಂದು ಕೇಳಿದ. ‘ಕೆಲವು ಯೋಜನದಂತರದಲ್ಲಿ ಧರ್ಮವ್ಯಾಧನೆಂಬ ಬೇಡನೋಬ್ಬನಿದ್ದಾನೆ. ಅವನನ್ನು ಹೋಗಿ ವಿಚಾರಿಸು’ ಎಂದಳಾಕೆ. ಹಾರುವ ಅಲ್ಲಿಗಿ ಹೋದ. ಧರ್ಮವ್ಯಾಧನು ಒಬ್ಬ ಬೇಡ. ಆದರೆ ತನ್ನ ಕರ್ತವ್ಯವೇ ತನ್ನ ಧರ್ಮವೇಂದು ಬಗೆದು ಬೇಟಿಯಾಡಿ ಮಾಂಸ ಮಾರಿ ತನ್ನ ಮುಪ್ಪಿನ ತಂಡೆತಾಯಿಗಳನ್ನು ಸೆಲಹುವುದೊಂದೆ ತನ್ನ ಕರ್ತವ್ಯವೇಂದು ಬಗೆದ್ದೆ ಅವನಿಗೆ ಅದುವೆ ಮೋಕ್ಷದ ಮಾರ್ಗವೇಂದು ತೋರಿತು. ಅದನ್ನೇ ಧರ್ಮವ್ಯಾಧನು ಹಾರುವನಿಗೆ ಅರುಹಿದ.

ಮುಖ್ಯ ಮಾತೆಂದರೆ ಇಷ್ಟೈ—ಹಾರುವನೂ ಕೂಡ ಬೇಡನೀಂದ ಧರ್ಮವೇಂದರೆನೀಂಬುದನ್ನು ಅರಿತುಕೊಂಡೆ ಎಂಬಾದು. ಮತ್ತು ಈ ಮಾತನ್ನು ವ್ಯಾಸಮಹಿಂಗಳು ಹೇಳುತ್ತಾರೆಂದ ನೇರೆಲೆ ಜಾನಕಿ, ಧರ್ಮಪು ಎಷ್ಟು ವ್ಯಾಪಕವತ್ತು ಸ್ಥಿತ್ಯಂತರಭಾಷ್ಯಗಿಡಿಯೆಂಬುದನ್ನು ನೀನೇ ತಿಳಿದುಕೊಂಡೆ.

ಹೌದು. ನಾನು ಬಲ್ಲಿ. ನೀನು ಈ ಓಳೆ ಓದುವುದಕ್ಕೆ ಬೇಸರಿಯ ಬಹುದು. ಆದರೆ ನಾವು ನಮ್ಮಿಬ್ಬರ ವಿಚಾರ ಅಭಿಪ್ರಾಯಗಳನ್ನು ಹೋಂದಿಸಿ ಕೊಳ್ಳಬೇಕಾದುದರಿಂದ ನಿನಗೆ ಇಷ್ಟೈಲ್ಲಾ ಪುರಾಣ ಹೇಳಬೇಕಾಯಿತು. ಪುರಾಣ ಬಿಟ್ಟು ಕುರಾಣದ ಆಧಾರದಿಂದ ನಿನಗೆ ಹೇಳಿದರೆ ಮಾಗು ಮುರಿಯುವ ಮಾಗುಧಿ ನೀನು.

ನುಹಾಭಾರತದಿಂದಲೇ ಇನ್ನೊಂದು ಕೆತೆಯನ್ನು ನಿನ್ನ ನೆನಪಿಗೆ ತೆರು

ತ್ತೀನೇ. ಹಿಂದೊಮೈ ಈ ಕರ್ತೀಯನ್ನು ನಿನಗೆ ಹೇಳಿದ್ದೇನೇ. ನೀನಪಿರಬಹು ದಲ್ಲವೇ ನಿನಗೆ?

ರುಕ್ಕಿಣಿ-ಸತ್ಯಭಾವೆಯರು ಒಮೈ ದ್ವಾರದಿಗೆ ಕೇಳಿದರಂತೆ: ‘ಸಾವಿರ ಹೆಂಡಿರಾದ ನಾವು ಒಬ್ಬ ಶ್ರೀಕೃಷ್ಣನ್ನು ಅಂಕಿತದಲ್ಲಿಟ್ಟುಕೊಳ್ಳುತ್ತಿ ಅಸಮರ್ಥರಾಗಿದ್ದೇವೆ. ನೀನೊಬ್ಬಳೀ ನವರು ಗಂಡರನ್ನು ಹೇಗೆ ಅಂಕಿತದಲ್ಲಿಟ್ಟುಕೊಂಡಿದ್ದೀ? ಇದಕ್ಕೇನಾದರೂ ಮಂತ್ರ ತಂತ್ರಗಳಿಂದ್ದರೆ ನಮಗೆ ಹೇಳಬಾಡಿ? ’ ಎಂದು. ದ್ವಾರದಿ ನಕ್ಕು ಹೇಳಿದಳಂತೆ—‘ನೀವು ಹೇಳುವ ಮಂತ್ರ ವಾಟಿಗಳೊಂದೂ ನನ್ನಲ್ಲಿಲ್ಲ. ಆದರೆ ಒಂಪೇ ಮಂತ್ರ ವನ್ನು ನಾನು ಬಳ್ಳೆ. ಅದೀದರೆ, ನನ್ನೊಂದರ ಒಲವುಗಳನ್ನು ಸಂಕ್ಷ್ಯಾದಿಂದ ತಿಳಿದುಕೊಂಡು ಅದರಂತೆ ಸಂತೋಷಿಸುವುದು. ’ ನೋಡಿದೆಯಾ? ದ್ವಾರದಿಯ ಚೈಷಧನೆಂತಹದಿತ್ತು? ಹೀಗೆಂದು ಇಂದಿನ ಹೊಸರುಗನಲ್ಲಿ ಶ್ರೀಯರಿಗೆ ವೈಯಕ್ತಿಕ ಅಭಿಶರ್ವಾಯವಿರದೆ ಅವರು ಗಂಡನ ಗುಳಾವುರಾಗಿರಬೇಕೆಂದು ನನ್ನಧರವಲ್ಲ; ಗಂಡನಿಗಾಗಿ ಬೇಕಾದ ತಾಂಗ ವಾಡಬಲ್ಲ ಮನಸ್ಸಿನ ಸಿದ್ಧತೆ ಇರಬೇಕು. ಜಾನಕಿ, ಪ್ರೇಮವೆಂದರೆ ಪರಸ್ಪರಿಗಾಗಿ ಪರಸ್ಪರರ ತಾಂಗ. ನನಗಾಗಿ ನೀನು ತಾಂಗ ವಾಡಬೇಕು, ನಿನಗಾಗಿ ನಾನು ತಾಂಗ ವಾಡಬೇಕು. ಇದುವೇ ಉಭಯವೈಮಸಂಪಾದನೆಯ ಸಾಧನ.

ಒಹಳುದ್ದವಾಯಿತು ಓಲೆ. ನನ್ನ ಪುರಾಣವೂ ಉದ್ದವಾಯಿತು. ಇನ್ನು ವಿಶೇಷ ಬೆಳೆಯ ಸದೆ ಈ ಕ್ಷಣಕ್ಕೇ ನಿಲ್ಲಿಸಿಬ್ಬಿಡುತ್ತೀನೇ.

ನಿನ್ನ ಶ್ರೀಮಾರ್ತಿ  
—ಜಾನಕಿರಙ್ಗಣ

\* \* \* \*

ಧಾರವಾಡ

.....

ಶಿಯ ಪ್ರಾಣನಾಥರಿಗೆ,

ನಿಮ್ಮ ಪುರಾಣದ ಮಂಗಳವನ್ನು ಕೇಳಿದೆ. ಅಂತೂ ಒಮೈ ಪುರಾಣ ಮುಗಿಸಿದ್ದ ಕಾಳಿಗಿ ದೇವರಿಗೆ ಕಾಯಿ ಒಡೆಯಿಸುತ್ತೀನೇ.

ನಿಮ್ಮ ದ್ವೈಪತಿ ಕಥೆ, ಜೀಡನ ಕಥೆ ಕೇಳಿದೆ. ಇದಕ್ಕೆ ಏನು ಹೇಳಬೇಕೋ ತಿಳಿಯದಂತಾಗೇದ.

ಹಾಂಗಾದರ ಶ್ರವಣನಾಸಾ, ಚಾತುವರ್ಣಾಸಿ, ಗೌರಿ. ಗಂಗಿ ಎಲ್ಲಿ ಬ್ಯಾಡಾ ಅಂಶೀರೀಸು? ಇದೇಸಿಯ ಬರಬರತ? ಏನಿ ಅಂದವ್ಯಾಲೆ ಕೆಬ್ಬ-ಹುಣ್ಣಿನಿ ಇಲ್ಲಿವನ್ನು. ರಬ್ಬ-ಹುಣ್ಣಿನಿ ಅಂದವ್ಯಾಲೆ ಶಾಸ್ತ್ರದ ಪ್ರಕಾರ ಹೂಡಣಾ, ಈಕಾ ವಾಪಲಿಕ್ಕೇಬೇಕಾಗತವ ನೀವು ಮುಂದಿನ ಸಂಸಾರದ ಸವಿಸವಿ ವರ್ಣನಾ ಮಾಡಕೋತ್ತ ನಮ್ಮ ಹಬ್ಬ ಹುಣ್ಣಿವಿಗೇನಿಕ ಚಕ್ಕಾ ತರಲಿಸ್ತೇ ಹತ್ತಿ ಏಲ್ಲಾ?

ಆಗಲಿ. ತಿರುಗಿ ಪುತ್ತೀನಾರ ಅಂದವ ಮತ್ತು ಸಿಟ್ಟಿಗೆ ಬರತೀರಿ. ಇನ್ನೇನು ಅನ್ನಲಿಕ್ಕೆ ಹೋಗೋದಿಲ್ಲಾ. ನೀವು ತಂದವ್ಯಾರೊಳಗ ಮಾಡಿ ಹಾಕೋಂದು ನನ್ನ ಕೆಲಸಾ. ನಿಮಗ ದೇವರು ಧರ್ಮ ಬ್ಯಾಡಾ ಅಂದ ಮ್ಯಾಲೆ ನನಗಾರ ಯಾಕ?

ಬರಬರತ ಸಂಸಾರ ಬೆಳೆಲಿಕ್ಕೆ ಹತ್ತಿತು. ಮನ್ಯಿಯೋಳಗ ಮಕ್ಕಳು ಮರಿ ಅಂದ ವ್ಯಾಲೆ ಭಂಡಾಗಿ ಸಂಸಾರ ಮಾಡೋಂದು ಬಿಟ್ಟಿ ಇದೆಲ್ಲಿ ಲಂಡ ತನಾ ಕಲತಿರೊ ಏನೋ!

ಒಳ್ಳೆಂದು. ಮತ್ತ, ನಿಮ್ಮ ನೇಳ್ಳಾಗಿ ಇರತೀವಿ ಅಂದ ಮ್ಯಾಲೆ ಹೆಚ್ಚಿಗೆ ಏನು ಬರಿಲಿ? ನನಗೂ ನಿಮ್ಮ ಪ್ರೀತಿ ಬೇಕು. ನಿಮ್ಮ ಸಲುವಾಗಿ ಈ ಜೀವಾ ಮೀಸಲಾಗೇ ಅದ. ನಿಮ್ಮ ಸೇವಾದೊಳಗಡ ದೇವರು ಮುತ್ತೀದಿ ತನದ್ದೆ ನನ್ನ ಕಣ್ಣ ಮುಚ್ಚಿದರ ಇದಕ್ಕೆ ಹೆಚ್ಚಿನ ಪ್ರಣ್ಯ ಬೇಕೇನು? ಅವ್ಯಾಲೆ ಮನ್ಯಿಯೋಳಗ ನೀವು ನಿಮ್ಮ ಮಹಾಭಾರತದ ಬ್ಯಾಡನ ಹಾಂಗ ಖಂಡಾ-ಮಾಂಸಾ ತಂದು ಕರ್ತವ್ಯನಿಷ್ಠಾ ತೋರಿಸಿರಂತ.

ನಿಮ್ಮ ಅಂಗ್ಯಿಯೋಳಗಿನ ಜೀವ,  
—ಜಾನಕಿ

ನನ್ನ ಜೀವದ ಜೀವ ಜಾನಕಿ,

ನಿನ್ನ ಪತ್ರ ಓದಿ ರೋಮರೋಮದಿಂದ ಸೂಜಿ ಚುಚ್ಚಿದಪ್ಪು ವೇದನೆ ಯಾಗುತ್ತಿದೆ ನನಗೆ. ನನ್ನ ವಿಚಾರದ್ವಷ್ಟಿ ನಿನಗೆ ಸಮೃತವೇಸದಿದ್ದರೆ ನಿನ್ನ ವಿಚಾರದ್ವಷ್ಟಿಯನ್ನೇ ಅಗ್ರಿಕರಿಸಲು ನಾನು ಸಿದ್ಧಿ ನಿದ್ದೇನೆ.

ಜಾನರಿ, ಇಂತಹ ಮಾತನಾಡಿದರೆ ನನಗೆ ನೋವಾದಿತು ಎಂಬ ಅರಿವು ನಿನಗಿದ್ದೂ ಇಪ್ಪು ನೋವು ಕೊಡುವಪ್ಪು ನಿಪ್ಪು ರಖಾದೆಯಾ?

ಈಗ ಸದ್ಯಕ್ಕೆ ಇಲ್ಲದ ಕನಸಿನ ವಿಚಾರಗಳನ್ನು ತಂಡೊಡ್ಡಿ ಚಕ್ಕಮಕ್ಕಿ ಯೆಬ್ಬಿಸಿ ನಮ್ಮ ಜೀವನವನ್ನು ಮುಳ್ಳಹಾಸಿಗೆಯನ್ನು ಮಾಡಿಕೊಳ್ಳುವ ಆಸಿ ನನಗಿಲ್ಲ.

ನಿನ್ನ ಮುತ್ತೀದಿತನದ ಸಾವಿನ ಮಾತು ನನ್ನನ್ನು ಕೊಂಡು ಒಗೆದಿದೆ. ಕವಿ ಬೇಂದ್ರೇಯವರ ‘ಮನದನ್ನೇ’ ಇನ್ನೊಮ್ಮೆ ಓದು. ‘ನನ್ನದಿದು ನಿನ್ನ ದು ಎಂದು ಬೆಂದ ಹೆಣವನೇ ಕೊಂಡು। ಭೂತಲೀಲೆಯಲೀಗ ಹೊಡಗ ಬೇಡ! ’ ಎಪ್ಪು ಮಾಮ್ರಕವಾಗಿದೆ ನೋಡು ಈ ಸಾಲು! ನಿನ್ನ ಮಾತನ ಇರಿತದಿಂದ ನಾನಾಗಲೇ ಹೆಣವಾಗಿದ್ದೇನೆ.

ಇಂತಹ ನನ್ನ ಮಾತುಗಳು ನಿನ್ನನ್ನೂ ನೋಯಿಸುತ್ತವೆ, ನನಗೆ ಗೊತ್ತು. ಅದರೆ ನನಗುಂಟಾದ ದುಃಖದ ಉದ್ದೇಶದಿಂದ ಈ ಮಾತು ಹೊರಬಿದ್ದಿವೆ.

ಜಾನರಿ, ಇನ್ನುವೇಲಿಂದ ನಿನೊ ಹೀಗೆ ಮಾತಾಡಬೇಡ. ನಾನೂ ನಿನಗೆ ಬೇಡಾದ ವಿಷಯವನ್ನೆತ್ತುವದಿಲ್ಲ. ಜೀವನಸಂಗೀತದಲ್ಲಿ ಇಂತಹ ಅಪಸ್ಥರಗಳೆಂದು ಎಲ್ಲ ಹದವನ್ನು ಕೆಡಿಸಿಬಿಡುತ್ತವೆ.

ಇನ್ನು ಪರೀಕ್ಷೆ ಬಹೆಳ ಸಮೀಪಕ್ಕೆ ಬಂತು. ಅದಪ್ಪು ಮುಗಿಸಿ ಬೇಗನೆ ಅತ್ತಕಡೆ ಬಂದುಬಿಡುತ್ತೇನೆ. ಆಮೇಲೆ ಸೌಕರಿಯ ಅಶ್ವಮೇಧ-ಕುದುರೆ ಯಾಗಿ ಸುತ್ತಾಟ, ತೊಳಳಾಟ ಸುರುವು. ಒಂದು ವಿರಾಮಧಾಮ ಶೀಫ್ರ ವಾಗಿ ಸಿಕ್ಕಿರೆ ನಾವು ಧನ್ಯರಲ್ಲವೆ? ಮತ್ತೊ ಹರುಕು ಸಗಾರ, ಹೊಟ್ಟಿಕೆಚ್ಚಿನ

ಟೊಕ್ಕಿನಾಗಕ್ಕಿಂದರೆ ಈಗಲೇ ಮೈ ರುಮಕರಿಸುತ್ತುದೆ. ದೇವರು ಸಂಸಾರದ ಎರಡೂ ಬಾಯಿಗೂಡುವವನ್ನಾದರೂ ಪತ್ರಾಪ್ತಿ ಕೊಡುತ್ತಾನೆಂದು ಹಾರ್ಡೀ ಸುತ್ತೇನೆ. ಈ ಟೊಕ್ಕಿನಾಗಳು ತಪ್ಪಿದರೆ ಮತ್ತೆತ್ತಾಂದು ಗಳಿಗೆ ನಿನ್ನೊಡನೆ ಸರಸವಾಗಿ ವೇಳೆ ಕಳೆಯಬಹುದಲ್ಲವೇ ಜಾನಕಿ?

ಜಾನಕಿ, ನಿನ್ನ ಕೋಡನಡಿತಿ? ನನ್ನ ಮುಖ ನೋಡಿ ನಿನ್ನ ಸಿಟ್ಟು ಮರೆಯಲಾರೆಯಾ?

ನಿನ್ನ ಮಗುವಿನ ಮಗು  
—ರಾವು

\* \* \* \*

ಧಾರವಾಡ

.....

ಶ್ರೀಯ ರಾ. ರಾ. ರಾಮರಾಯರಿಗೆ,

ಥಾ, ಇದೇನು ಕೂಸಿನ ಹಾಂಗ ಮಾಡತೀರಿ ನೀವು! ಇದೇನು.... ಮಗುವಿನ ಮಗು ಅಂತ ಹೀಗೆಲ್ಲಾ ಬರದರ?

ಮತ್ತ ಇಂಥಾ ಸಾವು ಕೇಡಿನ ಮಾತು ಎತ್ತಿದರ ನನ್ನ ಆಣಿ ಆಗೇದ. ಒಳತು ಅನ್ನಿರಿ. ನಾನೂ ಎತ್ತಾದಿಲ್ಲ ಆಯಿತಿ?

ನೋಡಿರಿ, ಈ ಸಾರೆ ಯಾಕೊ ನಿಮ್ಮನ್ನು ಹೆಸರುಗೊಂಡೇ ಕರೆದು ಬಿಟ್ಟೇನಿ. ನಿಮ್ಮನ್ನು ಹೆಸರುಗೊಂಡು ಕರೀಬೀಕಾದರ ಹ್ಯಾಂಗ ಹ್ಯಾಂಗೋ ಅನ್ನಿಸಿಬಿಟ್ಟು.

ಇನ್ನು ಸರ್ವಧಾ ನಾನು ನಿಮ್ಮ ಜೋಡಿ ತಪ್ಪು ಎಣಿಸಬದಿಲ್ಲ. ಹೆಚ್ಚಿ-ಹುಣ್ಣಿನಿ ಅಂತ ಸುದ್ದಾ ನಿಮ್ಮನ್ನು ಕಾಡೂದಿಲ್ಲ ಆತ್ತ? ಮನಿಯೋಳಗ ನೀವು ಬೇಕಾದ್ದು ನಿಮ್ಮ ಕಟ್ಟಿಟ್ಟೊ, ಅಮ್ಮೆಟ್ಟೊ ಮಾಡಿ ಆತ್ತ? ಆದರ ಮುಡಿ, ಅವತ್ತೆತ್ತಿಮೈ ಬಾಯಾಗ ಸಿಗ್ರೇಟ್‌ ಇಡಲಿಕ್ಕೆ ಬಂಧಾಂಗ, ಇವನ್ನೂ ನನಗ ತಿನಂಲಿಕ್ಕೆ ಬೆಂಧ್ಯಾಡಿ ಆತ್ತ.

ಹೂದು, ಈ ತಿಕೋಣಿ ಅಂದರ ಬಹಳ ತಲಿಬ್ಬಾಸರದ ಕೆಲಸಾ. ಇನ್ನು ಮಾತ್ರಾಲಿಂದ ಇಂಥಾವು ಬ್ಬಾಡಬ್ಬಾಡಾ. ಹತ್ತು ರೂಪಾಯಿ ಪ್ರಪಂಚಕ್ಕೆ

ಕಡಿಮೇ ಆದರೂ ಜಿಂತೆ ಇಲ್ಲಾ. ಅಷ್ಟೇಳಗ ಮಾಡಿಕೊಂಡು ಹೋಗ ಲಿಕ್ಕೆ ನಾನು ತಯಾರಣ ಇದ್ದೀನಿ. ಸೀವು ಯೆಂಜರ್ಲ ಎಕ್ಕಳ ಸಲುವಾಗಿ ಇಷ್ಟೆಲ್ಲಿಂದು ರಕ್ತ ಸುಡೋದು ನಾನು ನೇಡಲಾರೆ.

ಏನು ಮಾಡಿ? ಸಿನುಗ ಯಾವ ರೀತಿಯಿಂದನೂ ನಾನು ಸೇರಿವು ಆಗೋಹಾಂಗಿಲ್ಲಿಲ್ಲ ಅಂತ ಕೆಡಕು ಅನಸ್ತುದ. ದೇವರು ಈ ಸಾರೆ ಆದರೂ ನಿಮಗ ಒಂದಿಷ್ಟು ಈಡಾಗಿ ಕೈತುಂಬ ಇಗಾರ ಬರೋಹಂಗ ಮಾಡಿ ಅಂತ ಬೇಡಿಕೊತ್ತಿದ್ದೀನಿ.

ಲಗೂನ ಸೀವು ನಿಮ್ಮ ಸರೀಕ್ಕು ಮುಗಿಸಿ ಬಂದುಬಿಡ್ರಿ. ನಾನೂ ಸೀವು ಬರೋ ಹಾದಿನ್ನ ನೋಡಲಿಕ್ಕೆ ಹುತ್ತಿದ್ದೀನಿ.

ಇನ್ನು ಎಂದೆಂದೂ ಸರ್ವಧಾ ನಿಮ್ಮ ಮನಸ್ಸಿಗೆ ತ್ರಾಸ ಅನಿಸೋಹಾಂಗ ಮಾಡೋದಿಲ್ಲಾ.

ನೀವು ಪರೀಕ್ಷೆ ಮುಗಿಸಿ ಬರೇ ಇದರೊಳಗ ಇನ್ನೇನು ಪತ್ರಾ- ಉತ್ತರಾ ಹಾಕೋದು ಆಗತದೊ ಇಲ್ಲಿನ್ನಿ ನಿಮಗ. ಯಾಕಂದರೆ ಸೀವು ಇನ್ನು ಅಭಿಪ್ರಾಯದ ಗಡಿಬಿಡಿಯೋಳಗ ಬಿಂಳಿತಿರಿ. ಆದರೆ ಎಂದ ಬರತಿರಿ ಅದನ್ನು ರತ್ನದೆ ತಿಳಿಸರಿ ಆತು. ನೀವು ಬರೋ ದಿವಸ ನಾನೂ ನಿಮ್ಮ ಮುದ್ದು ಹೋಹನನೂ ಶ್ರಂಗಾರಾಗಿ ನಿಮ್ಮ ಹಾದಿ ಕಾಯಕೋತ್ತ ಇರತ್ತಿದ್ದೀನಿ.

ನೀವು ಸಿಪ್ಪು ಬಿಂಪ್ಪು ನಗತಿರಿ ಹೊದಲೆಲ್ಲಿ?

ನಿಮ್ಮ ನಿಜವಾದ ಅಥಾರಂಗ,  
—ಜಾನಕಿ

\* \* \* \*

ಚೆಳಗಾಂವಿ

ನನ್ನ ಯ್ಯಾದಯಂಜರದ ಅರಗಳ ಜಾನಕಿ,

ಜಾನಕಿ, ನಾಳೇ ನಮ್ಮ ಪರೀಕ್ಷೆ. ಪರೀಕ್ಷೆಯ ಮುನ್ನಾದಿನ ನಿನಗೆ ಹತ್ತು ಬರೆಯುತ್ತ ಕುಳಿತರೆ ನನ್ನ ಬಿ. ಬಿ. ಇಲ್ಲೇ ಕಂತಿಗೆ ಕೂತಿತ್ತು. ಆದರೇನು ಮಾಡಲಿ! ನಿನ್ನ ಅಂತರಂಗಸ್ವರ್ಮಿಯಾದ ಮಾರ್ವಿಕ ಪತ್ರನನ್ನೇನ್ನೀಡಿ

ಈ ಪತ್ರ ಬರೆಯಾದೆ ಸಾಧ್ಯವಾಗಲ್ಲಿಲ್ಲ. ನನ್ನ ಮುದ್ದು ಜಾನಕಿ ! ನಿನ್ನನ್ನು ಬಹಳ ಸೋರಿಸಿದೆನೇ ನಾನು ? ನೀನು ನೋಂದುಕೊಳ್ಳಬೇಡ ಜಾನಕಿ. ಜಾನಕಿಗೆ ತಕ್ಕ ರಾಮನಂತೇ ನಾನಿರುತ್ತೇನೇ. ರಾಮನಾಗಿಯೇ ಉಳಿಯುವೆ ನೆಂದು ರಾಮವಚನವನ್ನೀಯುತ್ತೇನೇ. ಕ್ಕೆ ತಾ.

ಹುಂ ! ಕೈಯನ್ನೆಂದೂ ಕೊಟ್ಟಬಿಟ್ಟಿದ್ದೀ ಅಲ್ಲವೇ ? ಜಾನಕಿ, ಒಂದೊಂದು ಕ್ರಾಣಕ್ಕೆ ನೀನು ಮನಸ್ಸು ಮರಗಿ ಎಂತಹ ಕಲ್ಲು ಮನಸ್ಸಿನವರನ್ನೂ ನಾಚಿಸುವಂತೆ ವಾಡಬಡ್ಡತ್ತೀ. ನನ್ನ ಹಿಂದಿನ ಪತ್ರಕ್ಕೆ ನೀನೂ ಮತ್ತೊಮ್ಮೆ ಸಿದುಹೀನಿಂದ ಪತ್ರ ಬರೆದಿದ್ದರೆ ಮತ್ತೀ ಅದರ ವಿವರಿತ ವರಿಷಾಮು ಹೇಗಾಗುತ್ತಿತ್ತೊ ಏನೋ ಯಾರು ಬಳ್ಳರು ?

ನೀನು ಎನ್ನು ಕೋಮಲೆಯೂ ಅಷ್ಟೇ ಜಾಣಿ, ಜಾನಕಿ ! ಅಂತೆಯೇ ಇಂತಹ ರಸಭರಿತ ಪತ್ರ ಬರೆದಿದ್ದೀ.

ಇನ್ನು ನಿನ್ನನ್ನು ನೋರಿಸಿದರೆ ವೋಹನನ ಅಣಿ, ಅಯಿತೆ. ಇಲ್ಲ, ನನ್ನ ಮತ್ತೀ ! ನಿನ್ನನ್ನು ನೋರಿಸುವುದಿಲ್ಲ. ನಿನ್ನಂತಹ ಕೋಮಲೆಯ ಮನಸ್ಸನ್ನು ನೋರಿಸಿ ನಾನಾವ ವಾಪಕ್ಕೆ ಗುರಿಯಾಗಲಿ?

ಜಾನಕಿ, ಇನ್ನು ಪತ್ರವನ್ನು ಇಷ್ಟಕ್ಕೇ ಮುಗಿಸಬೇಕಾಯಿತಲ್ಲ. ಎನ್ನು ದೊತ್ತಾದರೂ ಇದೇ ರಾತ್ರಿಯೊಳಗಾಗ ಈ ಟಿಲೆ ಮುಗಿಸಿ ಅಂಚಿ ಕಾಣಿಸಿ ಬರಬೇಕೆಂದು ಕುಳಿತಿದ್ದೇನೆ. ಏಕೆಂದರೆ ನಾಳಿ ನಸುಕೆನಲ್ಲೀ ಟಿಪಾಲು ಕಟ್ಟು ತ್ತದೆ. ಸಂಜಿಗೇ ಇದು ನಿನ್ನ ಕೋಮಲ ಕೈಗೆ ಸಿಗಬೇಕೆಂಬುದು ನನ್ನ ಮನಿಷಿ. ಅಂತೆಯೇ ಇನ್ನು ಧಾವಿಸುತ್ತಿದ್ದೇನೆ. ನಾಳಿ ಸಂಜಿ ನೀನು ಈ ಪತ್ರ ಟಿದಿ ಉಲ್ಲಾಸವಹುತ್ತಿರುವಾಗ ನಾನು ‘ ಎರಡು ವೇಸರು ಮುಗಿದು ವಲ್ಲಷ್ಟು ! ’ ಎಂದು ಅಲ್ಪವಿರಾಮದ ಉಸಿರನ್ನೆಳಿಯುತ್ತಿರುತ್ತೇನೆ.

ಜಾನಕಿ, ನೇರೋ ನನಿಗೆ ಶ್ರೀಗಾರ ವಾಡಲಿತ್ತೇ ಸ್ತಾರಂಭಿಸು. ನೀನೂ ನಿನ್ನ ಪ್ರಸಾಧನಕ್ಕೆ ತೋಡಗು. ಒಂದು ವಾರಾಂತ್ಯದಲ್ಲಿ ವಾಸಕಸಚ್ಚಿಕೆಯಾದ ನಿನ್ನ ಬಳಿ ಹಾರಿ ಬರುವೆನು, ನನ್ನ ಪ್ರಾಣವಾರಿವಾಳವೇ ! ಸಮರಸವೇ ಜೀವನವೆಂಬ ಸಂಗೀತಕ್ಕೆ ಸ್ವರ ಹಕ್ಕಿಲಿರುವ,

ನಿನ್ನ ನೋಹದ  
—ನೋಹನಕಿ ಭಾಷೆ

ಫಾರವಾಡ

.....

ಮೋಹನನ ಬಾಪ್ತಾಜಿಗೆ,

ಸಾಕು ! ಹೆಂಡತಿಯ ಕಾಗದ ಬಂತೆಂದು ಪರೀಕ್ಷೆಯ ಕಾಗದವನ್ನೇ ಮರೆತೀರಿ ! ಅಥವ ಹೆಂಡತಿಯ ಓಲೆಗೆ ಉತ್ತರವನ್ನು ನಿಮ್ಮ ಪರೀಕ್ಷೆಯ ಪೇರವಿನಲ್ಲೀ ಬರೆದಿರಿ. ಯಾಕಂದರ ನಿಮ್ಮಲ್ಯಾ ಸ್ವಲ್ಪ ಕವಿಗಳ ಅಂಶ ಅದ. ಅದಕ್ಕೂ ಅಂಜಿಕೆ.

ವಾರದ ಕಡೀಕೆ ಅಂದರ ಶನಿವಾರ ರಾತ್ರಿ ಗಾಡಿಗೆ ಬರತೀರಿ ಹೊದಲೆನ್ನು ? ನನಗ ಗೊತ್ತು, ಹಗಲೊತ್ತಿನ ಗಾಡಿಗೆ ಬಂದರ ಹನ್ನೇರಡ ತಾಸು ಹ್ಯಾಂಗ ಕಚೀಯೋಮು ಅಂತ ನಿಮಗ ಪ್ರತ್ಯೇ ಇರತದ. ಹಾಂಗು ಮಾಡಿ. ರಾತ್ರಿ ಗಾಡಿಗೆ ಬರಿ. ಬಿಸಿ ಬಿಸಿ ಆಕಿಗಿ ಮಾಡಿ, ಹಸ್ಪಿಳ ಸಂದಿಗಿ ಕರಿದು ಇಬ್ಬರಿಗೂ ತಾಟು ಮಣಿ ಹಾರೆ ಹಾದಿ ಕಾಯತಿರತೀನಿ, ಮೋಹನನ್ನು ಮಲಗಿಸಿ. ನೀವು ಬಂದ ಕೂಡ್ಲೆ ಇಬ್ಬರೂ ಕೂಡೆ ಉಟಿಕ್ಕೆ ಕೂಡೂಣಂತ. ಕೂಡೆ ಉಟಿಕ್ಕೆ ಕೂಡೂಣಂದರ ಮತ್ತು ಒಂದ್ ತಾಟಿನೊಳಗಲ್ಲಾ. ಇದು ನಿಮ್ಮ ತೌರಮನಿ; ಬ್ಯಾರೆ ಬ್ಯಾರೆ ತಾಟಿನೊಳಗ ಕೂಡೂಣಾ. ಮುಂದ ನಿಮಗ ನೋಕರಿ ಹತ್ತಿಂದ ಅದು ಅಲ್ಲಾ, ಒಂದೇ ಕಲೇಂದ ತಾಟಿನೊಳಗ ಕೂಡೂಣಂತ ಆದ್ ? ಆಗಲಿ, ಆ ಸಂಭ್ರಮನೂ ಆಗಲಿ, ನನಗ ನೀವು ಅಶ್ವೀಶನಾ ಹಾರೇರಂತ, ನಿಮಗ ನಾ ಹಾಕತೀನಂತ. ಲಗೂನ ಉಟ್ಟಾ ಕೆಲಸಾ ಮುಗಿಸಿದವರೆ (ಅಂದರ ನೀವೂ ಕೆಲಸಕ್ಕ ಮದ್ದತ ಆಗರಿ ಅಂತ ಅರ್ಥಲ್ಲ) ಮೊದಲ ತಯಾರ ವಾಡಿಟ್ಟೆ ವಿಡಾ ಬಾಯಾಡಿಸಿಗೋತ ಅಟ್ಟಿಕ್ಕೆ ಏರೋಣಂತ. ಒಟ್ಟೀದು ಉಟಿಕ್ಕೆ ತಾಟು ಎರಡು ಮಾಡಿದರೂ ಹಾಸಿಗಬೇಕಾರ ಒಂದ್ ಮಾಡೂಣಂತ ಆದ್ ? .....ಥೂ ಮಡ್ಲಿ ನನಗು ನಾಚಿಗಿ ಬರತದ ಹೀಗೆಲ್ಲಾ ಬರೀಲಿಕ್ಕೆ. ಇಂಥಾವೆಲ್ಲಾ ಪತ್ರ ಮತ್ತು ತಪ್ಪಿ ಇನ್ನೊಂದುಕ್ಕೆಗೆ ಸಿಕ್ಕಿರ ಪಂಚೇತಿ, ಹೊದಲೆನ್ನು ? ಏನು ಮುಚ್ಚಬ್ಬಾರ ಬಡೀತಾವಿವು ಗಂಡಾ-ಹೆಂಟೆ ಅಂದಗಿಂಥಾರೂ !

ಹೊಂ. ಇವೋತ್ತುನ್ನು ಸೋಮವಾರ. ರಾತ್ರಿ ಆಗೇದ ಅಂದಮ್ಮಾಲ ಸೋಮವಾರೇನು ಲೆಕ್ಕದೊಳಗಿಲ್ಲ. ಮಂಗಳವಾರ, ಬುಧವಾರ, ಗುರುವಾರ, ಶನಿ ಅಲ್ಲ, ಸುಳ್ಳಿ ಶುಕ್ರವಾರೊಂದದ ಅಲ್ಲಾ ನಡುವೆ. ಓಳತು, ಶುಕ್ರವಾರ ಅಂದರ ಲಕ್ಷ್ಮೀ ವಾರಲ್ಲಾ ಹಾಂಗೆಲ್ಲಾ ಚೈಂಬಾರದು.

ಅಂತೂ ಶನಿವಾರ ರಾತ್ರಿ ಆಗೂದು ತಪ್ಪಿತು, ನಿಂವು ಬರೂದು ತಪ್ಪಬ್ಬಾಡಿ. ಮಲಕೊಂಡ ಮೋಹನಗ ನಿಮ್ಮ ಹೆಸಲೆ ಒಂದು ಮುತ್ತು ಕೊಟ್ಟು ಅದರ ಸಿಹಿ ಇದರೊಳಗ ಹಾಕಿ ಕಳಿಸಿನ್ನಿ.

ನಿಮ್ಮ  
—ತಬರಿ

\* \* \* \*

ಬೆಣಗಾಂವಿ

ಶಾದಿರುವ ಶಬರಿಗೆ,

ರಘುವರನ ವಂದನೆ, ಅಲ್ಲಲ್ಲ ಆಶೀರ್ವಾದಗಳು. ಬೆಳಗಾಂವಿಯಿಂದ ಬರೆಯುವ ಕೊನೆಯ ಪತ್ರ ಇದು. ಅಂತೇ ಈ ದಿನ ಬರೆಯುತ್ತಿದ್ದೀನೆ. ಜಾನಕಿ, ಹೇಪರು ಎಲ್ಲಾ ನೇಟ್ಟಾಗಿನೆ.

ಹೋಗ್ಗಿ ಬಿಡು, ಹೇಪರ ತೊಗೊಂಡು ಏನು ಮಾಡತಿ. ಮೋಹನನ ಮುತ್ತಿನ ಸವಿ ನೋಡಿ ಅದಕ್ಕೂ ಹೆಚ್ಚಿನದಕ್ಕೆ ಕಮಲದ ಮಕರಂದದ ವಾಸನೆ ಬಡೆದು ಭ್ರಂಗದಂತೆ ಹಾರುತ್ತ ಬರಲಿರುವ,

ನಿನ್ನ ರಸಿಕ  
—ರಾಮಚಂದ್ರ

\* \* \* \*

ತಾ. ಕ.

ಜಾನಕಿ, ಇನ್ನು ಹತ್ತು ಬರೆಯುವ ಪ್ರಸಂಗ ತಪ್ಪಿತು. ಯಶ್ವನಿನ್ನು ಅಲಕಾನತಿಗೆ ತೆರಳಲಿದ್ದಾನೆ. ನಾಳೆ ಮಧ್ಯಾಹ್ನ ಹೊರಡುತ್ತೇ ಇನೆ. ಈ ಹತ್ತು ಸನಗಿಂತ ಒಂದೆರಡು. ತಾನು ವೊದಲು ವಾತ್ರ ಮೇಘದೂತನಂತೆ ನಿನ್ನ ಬಳಿ ಬರಬಹುದು, ಅಷ್ಟೇ.

ಇತಿ ಹತ್ತಪುರಾಣೀ ರೇವಾಖಿಂದೇ ಅಂತಿಮೀಧಾತ್ಯಾಯಃ ಸಮಾಪ್ತಃ.

ನಿಷ್ಠ  
—ಜೀನೋಽಂ



ವಿದ್ಯಾ ಬಂದು ಬಾಗಿಲು ಬಡೆದರೂ ರಾಮನಾಥಸಿಗೆ ಎಚ್ಚರವಿರಲಿಲ್ಲ. ಓಲೆ-ಮಾರೋಲೆಗಳ ಸುರುಳಿ ರಾಮನಾಥನ ಕಣ್ಣ ಮುಂದೆ ಹೊಸದೊಂದು ವಾಕ್ ಚಿತ್ರಸ್ವಾಷಿಯನ್ನೆ ಸುಳಿಯಿಸಿತು. ಯಾವದೋ ಯಶ್ವಿಂದೋ ಕೈ ಭಾವರಕ್ಕೆಗಳನ್ನು ಹಚ್ಚಿಕೊಂಡು ಹಾರಿಹೋಗಿದ್ದ ರಾಮನಾಥಸಿಗೆ ಬಾಗಿಲು ಧಡಧಡ ಬಡೆದು ಗಂಟೆಯಾಗಲು ರಕ್ಷೆ ಕಳಚಿಕೊಂಡು ಅಂತರಿಕ್ಷದಿಂದ ದೊಪ್ಪನೇ ನೆಲಕ್ಕೆ ಬಿದ್ದಂತಾಯಿತು. ಓಲೆಗಳ ಸುರುಳಿಯನ್ನು ಲಗುಬಗೆ ಯಿಂದ ಕಪಾಟಿನಲ್ಲಿರಿಸಿ ಹಸಿಯಾದ ಕಣ್ಣಗಳನ್ನು ಒರಸಿಕೊಳ್ಳುತ್ತ ಧಾವಿಸಿ ಬಂದು ಬಾಗಿಲು ತೆರೆವ :

‘ ಏನು ವಿದ್ಯಾ ಇಷ್ಟ ಹೊತ್ತಾಯಿತು ? ’

‘ ಹೌದು ರಾಮ್, ಆಫೀಸ ಬಿಟ್ಟುಕೂಡೆ ಪ್ರೀಂಧ್ಯ ಸಿಕ್ಕಿದ್ದರು. ‘ಮದಾಂ ಬೇವಾರಿ’ ಪಿಕ್ಕರಿಗೆ ಹೋಗಿದ್ದವೇ.’

‘ ಫೇರಂಧ್ಯ ಅಂದರಿ ? ’

‘ ಹೌದು, ಪುರುಷರು. ಒಳಗಾದರೂ ಬರುತ್ತೇ ಇನೆ ರಾಮ್. ಆಮೇಲೆ

ಪ್ರಾರಂಭಿಸುವಿಯಂತೆ ನಿನ್ನ ನಿತ್ಯದ ಪುರಾಣ. ’ ವಿದ್ಯು ಕಾಲೋಳಗಿನ ‘ಶ್ರೀಜ’ ಬಿಂಬಿ, ಜಾರ್ಜೆಟ್‌ಬ್ರಾ ಪತ್ತಲನ್ನು ಭಿರ್ಮನೆ ಕಳೆದು ತಂತಿಯ ಮೇಲೆ ಹಾಕಿ, ಪರಕಾರದ ಮೇಲೆ ಬಾಧ್ಯರೂಗೆ ಹೊಗಿ ‘ವಾಶ್’ ಮಾಡಿಕೊಂಡು ಬಂದವೇ ತನ್ನ ಹೆಸರಿನಿಂದ ಟೀಪಾಯ್ ಮೇಲೆ ಕಾದಿದ್ದ ಕನ್ನರ ಒಂದನ್ನು ಒಡಿದು ಕಾಗದ ಬಿಂಬಿ ಓದಲೊಡಗಿದಳು. ತಕ್ಷಣವೇ ‘ಟೀಬಲ್‌ಲ್ಯಾಂಪ ಸ್ವಿಚ್ ಆ:ನಾ’ ಮಾಡಿ ಅದಕ್ಕೆ ಮಾರೋಲೆಯನ್ನೂ ಬರಿದಳು. ಸೂಟ್‌ಕೇಸ್ ತೆಗೆದು ಒಂದು ಅಂಚೆ-ಪಾರೇಟಿನಲ್ಲಿ ಅದನ್ನು ಸೇರಿಸಿನಾಲಗೇಯ ತುದಿಯಿಂದ ಪಾರೇಟಿನ ತುದಿಯನ್ನು ಹಾಸಿ ಮಾಡುತ್ತ— ‘ಹುಡುಗ ಉಟ್ಟಿದ ಡಬ್ಬೆ ಕೊಟ್ಟಿ ಹೊಗಿದ್ದಾನೆಯೆ ರಾಮ್?’ ಎಂದಳು. ರಾಮನಾಥ ಗೋಳಾ ಹಾಕಿ ‘ಹೊಂ’ ಎಂದ. ವಿದ್ಯು ಪಾರೇಟು ಮಂಡಜಿ, ‘ನಿನ್ನ ಉಟ್ಟಿವಾಗಿದೆಯೆ ರಾಮ್?’ ಎಂದು ಕೇಳಿದಳು.

‘ನನಗಿ ಹಾಸಿವೆಯಿಲ್ಲ ವಿದ್ಯು.’ ರಾಮನಾಥನೆಂದ.

‘ಹಾಗಾದರೆ ನನ್ನ ಜೊತೆಗೆ ಸ್ವಲ್ಪ ತೆಗೆದುಕೊ. ಒಂದೇ ಡಬ್ಬೆಯೋಳಗೆ ಉಟ್ಟ ಮಾಡೋಣ.’

ಥಟ್ಟನೆ ರಾಮನಾಥನಿಗೇನೊ ನೆನಪಾಯಿತು. ಸುಮ್ಮನೆ ಹಾಸಿ ಮುಗುಳುನಿಗೆ ನಕ್ಕೆ. ವಿದ್ಯು ಡಬ್ಬೆ ಬಿಂಬಿದಳು. ರಾಮನಾಥನೂ ನಿವಾರಕ ವಿಲ್ಲದೆ ಉಟ್ಟಿದ ಶಾಸ್ತ್ರ ಮಾಡಿದ.

‘ನಾಳೆ ನಾನು ಪುಣಿಗೆ ಹೊಗಬೇಕು ರಾಮ್. ನಮ್ಮ ಅಣ್ಣನ ಪತ್ರ ಬಂದಿದೆ. ಮೊಸ್ಸೆ ಮೊನ್ನೆ ರಾಜಪುತಾನಾದಿಂದ ಪುಣಿಗೆ ವರ್ಗವಾಗಿ ಬಂದಿ ರುವನೆಂದೆನಲ್ಲ, ಮಿಲಿಟರಿ ಎಂಜನಿಯರಿದ್ದವನು? ಅವನದು. ಅಲ್ಲಿಗೇ ನಮ್ಮ ಅಕ್ಕೆ ಬಂದಿದ್ದಾಳಂತೆ ಡೆಹರಾಡೂನಾನಿಂದ. ಭಾವನೂ ಬಂದಿದ್ದಾರಂತೆ.’ ಅಂಜ್ಲಾ ಎಂದು ತೇಗುತ್ತ ಸುವಾಸಿಕ ಸುವಾರಿಯ ಚೀಟಿ ಸುಲಿದು ಬಾಯಾಡಿ ಸುತ್ತು ಮಾತು ಮುಗಿಸಿ, ರಾಮನಾಥನ ಒಸ್ಪಿಗೆಯ ಉತ್ತರವನ್ನು ಕಣಿಕೆ ಅಪೇಕ್ಷಿಸಿದೆ ರೇತನ್ ಕಚೇರಿಗೆ ರಜಾ ರಿಪ್ರೋಚ್‌ ಬರಿಯತೊಡಗಿದಳು....

‘ಒಂದೇ ಕಲೀದ ತಾಟಿನೋಳಗ ಉಟ್ಟಾ ಮಾಡೂಣಂತ..... ಮೊದಲ ತಯಾರ ಮಾಡಿಟ್ಟು ವಿಡಾ ಬಾಯಾಡಿಸಿಗೊತ್ತ ಅಟ್ಟಿಕ್ಕೆ ಏಕೋ ಇಂತ....’ ರಾಮನಾಥನ ಕಣ್ಣಿನುಂದೆ ಕಟ್ಟಿದ್ದು ಇನ್ನೂ ಅ ಚಿತ್ರ!.....

‘ ಸಮುದ್ರ ದಂಡೆಯತ್ತ ತಿರುಗಾಡಿ ಬರೋಣವೆ ರಾಮ್ ? ’ ವಿದ್ಯಾ  
ಕೇಳಿದಳು.

‘ ನಾನೊಲ್ಲೀ. ನನಗೆ ನಿದ್ರೆ ಬಂದಿದೆ. ’

‘ ನಾನು ಸ್ವಲ್ಪ ತಿರುಗಾಡಿ ಬರುತ್ತೇನೆ. ಭಾಗಿಲು....? ’

‘ ಇರಲಿ. ’

‘ ತೆರೆದೇ ಇರಲೆ ? ’

‘ ಹುಂ. ನಾನು ಎಚ್ಚತ್ತೇ ಇರುತ್ತೇನೆ. ’

‘ ಆಂ ? ಆಗಲೆ ನಿದ್ರೆ ಬಂದಿದೆಯೆಂದೆಯಲ್ಲ ? ’

‘ ಮರೆತೆ. ನನಗೆ ಸ್ವಲ್ಪ ಬರೆಯುವುದಿದೆ ವಿದ್ಯಾ. ’

‘ ನಾಳೆ ನಾನು ಹೋದ ಮೇಲೆ ಬರೆಯುವಿಯಂತೆ. ಬಾ ರಾಮ್ ? ’

‘ ನೀನು ಹೋಗಿ ಬಾ ವಿದ್ಯಾ. ’

‘ ಓ. ಕೇ. ’

ವಿದ್ಯಾ ಹಂಚಾಬೀ ಪೈಜಾಮಾ ಧರಿಸಿ, ಒಂದು ನಿಲುವಂಗಿ ಹಾಕಿ  
ಕೊಂಡು, ಮೇಲೊಂದು ಉತ್ತರೀಯ ಹೊಸ್ಟ್ ಕೊಂಡು, ಕೆಂಪುವರ್ಣದ  
ಸೆಲಿಲಾಯ್ದ್ ಚಪ್ಪಲಿ ಮೆಟ್ಟಿಕೊಂಡು, ವೂರನೆಯ ಮಜಲಿನಿಂದ ಭಿರಭಿರಿ  
ಕಾಲು ಸಪ್ಪಳ ನಾಡುತ್ತ, ಸಪ್ಪಳಕ್ಕೆ ಸರಿಯಾಗಿ ಸಿಳ್ಳುಹಾಕುತ್ತ ಕೆಳಗಿಳಿದು  
ಶಿವಾಜಿಪಾರ್ಕನ್ತು ನಡೆದಳು.

ರಾಮನಾಥನಿಗೆ ಅವಕ್ಷಿತ್ತ ಹೋದಳು, ಏಕೆ ಹೋದಳು, ಯಾರೊಡನೆ  
ಹೋದಳು, ಒಂದೂ ಬೇಕಾಗಿರಲಿಲ್ಲ. ಅವನಿಗೆ ಬೇಕಾಗಿದ್ದುದು ಜಾನಕಿಯ  
ಸರಸಸಹವಾಸ. ಹಸಿದು ಕಂಗಾಲನಾಗಿ ಹರಿದು ತಿನ್ನುವಂತೆ ಓಲೆಗಳನ್ನು ಬಿಚ್ಚಿ  
ಟಿದತೊಡಗಿದನು ಮತ್ತೆ ! ಮತ್ತೆ ಎರಡು ವರುಷದ ಹಿಂದಿನ ಚಿತ್ರಗಳೆಲ್ಲಾ  
ಜೀವಂತವಾಗಿ ಸುಳಿದು ರಾಮನಾಥನನ್ನು ಸ್ವಪ್ನಲೊಕಕ್ಕೆ ಕೊಂಡೊಯ್ದವು.

‘ಇದೊ ಪ್ರಿಯಂವದೆಯ ಫೋಟೋ ಕಳಿಸಿದ್ದೇನೆ....ನೇನೀಡು ಪರಕಾರ  
ಪ್ರೋಲಕ ಶಾರಿಕೊಂಡು ಹೇಗೆ ನಗುತ್ತ ನಿಂತಿದ್ದಾಳಿ.....ಸಂಶಯವನ್ನೈ  
ತಿಗಿದುಕೊಳ್ಳಬೇಕೆಂದು ಹೊರಟಿ ಮೇಲೆ ಸಂಶಯಕ್ಕೆ ಎಷ್ಟು ಅನ್ನ ಸಿಕ್ಕರೀನು ?  
ಮಧ್ಯರಾತ್ರಿಯಲ್ಲಿ ಸಾವಿರ ತರುಣರ ಮಧ್ಯದಲ್ಲಿ ನೀನಿದ್ದರೂ ನನಗೆ ನಿನ್ನ

ಅಚಾರದ ಬಗ್ಗೆ ಏನೂ ಸಂಶಯ ಬರಲಾರದೆಂದು ನನ್ನ ನೈತ್ಯರದಿಂದ ಬರೆದು ಕೊಡುತ್ತೇನೀ.....

‘ ಜಾನಕಿ, ನಿನ್ನ ಆ ಬಾಣಂತಿಯ ಕೋಣೆ, ಅಲ್ಲಿಯ ಲೋಭಾನದ ವಾಸನೆ, ಎಷ್ಟು ಅರಿಷಿಣದ ನಿನ್ನ ಹಸಿಮೈ.....’

‘ ಆ ಕವಿತೆಯನ್ನು ಓದುತ್ತಿರುವಾಗಲೇಲ್ಲಾ ಜಾನಕಿ ನನಗೆ ನಿನ್ನದೇ ನೇನಪು.....’

‘ ನಾನು ತಲೆಬಾಗಿಲು ತಪ್ಪಿದಾಗಲೂ ನಿಮ್ಮ ಹರಟಿ ಭರಾಟಿಯಿಂದ ನಡೆದಿರಬೇಕು. ಜಾನಕಿ, ಆಗ ನಡೆದಿರಬೇಕೇನು ? ನಿನ್ನ ಬಾಯಿಂದ ನನ ವಣಿ.....’

ಜಾನಕಿ, ಜಾನಕಿ, ಜಾನಕಿ ! ಯಾವ ಕವಿತೆಯನ್ನೇಇದರೂ ಅಷ್ಟು, ಯಾವ ಕತೆಯನ್ನು ಬರೆದರೂ ಅಷ್ಟು. ಜಾನಕಿಯ ನೇನಕೇ ಹೊರತಾಗಿ ಇನ್ನು ಜಾನಕಿ ಬರಲಾರಳು ! ಜಾನಕಿ....ಬರಲಾರಳು....! ಜಾನಕಿ ಬರಲಾರಳು ಎಂಬ ವಿಚಾರ ರುಗ್ಗನೇ ಹೊಳೆದಾಗ ರಾಮನಾಥನಿಗೆ ನಿಜವಾಗಿಯೂ ತನ್ನನ್ನೇ ತಾನು ಸಂಬಳಾರದಂತಾಯಿತು.

ಎರಡು ವರುಷಗಳಾಗುತ್ತು ಬಂತು. ಎರಡು ವರುಷಗಳ ಅವಧಿಯಲ್ಲಿ ಎಂತಹ ಅವಾಂತರ ! ಲಾಯಿಟ್, ನಳ ಇದ್ದಮನನೆ ಹಿಡಿಯೋಣವೆಂದಿದ್ದಳು ಜಾನಕಿ. ಇವುತ್ತುನಾಲ್ಕು ತಾಸೂ ಲಾಯಿಟ್ ನಳ ಇರುವ ಮನೆ ಶಿಕ್ಕಿದೆ ರಾಮನಾಥನಿಗೆ; ಆದರೆ ಜಾನಕಿಯಿಲ್ಲ ! ರಾಮನಾಥನ ಪೂರ್ಣೀಯೋ ಕಸೂತಿಯ ನಕ್ಷೆಯಲ್ಲಿ ಹೆಣೆಯ ತುಂಬಿ, ಕಟ್ಟು ಹಾಕಿಸಿದದ್ದಳಿ ಜಾನಕಿ; ಆದರೆ ತಾನೇ ಇಲ್ಲ ! ಬಿ. ಟಿ. ಆದ ಮೇಲೆ ಒಷ್ಟೇ ನೌಕರಿ ಎನ್ನುತ್ತಿದ್ದಳು; ಮುಂಬಯಿ ಯಂತಹ ಪಟ್ಟಿಣಿದಲ್ಲಿ ಸರಕಾರಿನಾಕರಿ ! ಓರಿಯಂಟಲ್ ಟ್ರಾನ್ಸ್‌ಲೆಂಪರ್ ಕಚೇರಿಯಲ್ಲಿ ರಾಮನಾಥನಿಗೆ ಕನ್ನಡವಿಭಾಗದ ಅಧಿಕಾರಿ. ರಾಮನಾಥನಿಗೆ ಕನ್ನಡ ಟ್ರಾನ್ಸ್‌ಲೆಂಪರ್ ! ಕನ್ನಡ ಭಾಷಾಂತರಕಾರ ! ಆದರೆ ಜಾನಕಿಯೊಡನೆ ತನ್ನ ಕನ್ನಡ ಕೃತಿಯಲ್ಲಿ ಭಾಷಾಂತರಿಸಲು ಸಮರ್ಥನಾಗದೆ ಹೋದ ರಾಮನಾಥ !

ಎರಡು ವರುಷಗಳ ಅವಧಿಯಲ್ಲಿ ಎಂತಹ ಅವಾಂತರ ! ಹೊಟ್ಟಿಯ ಮಗು ಒಬ್ಬರ ಪದರಿನಲ್ಲಿ ! ಕೈ ಹಿಡಿವ ಹೆಂಡತಿ ಪರಿಹೋಕದಲ್ಲಿ ! ತಾನೋ

ಪರಸ್ಪರ ಉದ್ದೇಶ—ಅನಾಥನಾಗಿ ಬಂದು ನಿಂತಿದ್ದಾನೆ, ಮತ್ತೊಂದು ಸಂಸಾರ ವೆಂಬ ನಾಟಕ ಹೊಡಿ.....

ಎರಡನೆಯ ಸಂಬಂಧ ! ಎರಡನೆಯ ಸಂಸಾರ ! ಎರಡನೆಯ ಯಾವ ಮಾತನ್ನೆತ್ತಿದರೂ ರಾಮನಾಥನಿಗೆ ಬೇಡವೆನಿಸಿತ್ತು. ಮತ್ತೆಮತ್ತೆ ಜಾನಕಿಯ ನೆನಪು. ಅದೋಂದೇ ಅನ್ನಿಗೆ ಆಸರವಾಗಿತ್ತು. ಕಣ್ಣಿ ಮುಚ್ಚಿ ತಾವಿಬ್ಬಿರೂ ಕೂಡಿ ಕಳಿದ ರಸಿನಿವಿವರಗಳನ್ನು ಚಿತ್ರಿಸಿಕೊಳ್ಳುಹತ್ತಿದನು. ಮತ್ತೆ ಜಾನಕಿಯ ಓಲಿಗಳನ್ನು ಮುಗುಚ್ಚಿತ್ತೊಡಗಿದನು.

‘ನೀವು ಪರೀಕ್ಷೆ ಮುಗಿಸಿ ಬರೋದರೋಳಗ ಇನ್ನೇನು ಪತ್ರಾ-ಉತ್ತರಾ ಕಾಕೋಂದು ಆಗತದೂ ಇಲ್ಲಿ.....’

‘ನೀವು ಬರೋದಿವಸನಾನೂ ನಿಮ್ಮ ಮುದ್ದುವೋಹನನೂ ಶ್ರಂಗಾ ರಾಗಿ ನಿಮ್ಮ ಹಾದಿ ಕಾಯಕೋತ ಇರತ್ತಿರಿ.....’

‘ನಿಮ್ಮ ಹಾದಿ ಕಾಯಕೋತ ಇರತ್ತಿರಿ’ಎಂಬ ವಾಕ್ಯವು ರಾಮನಾಥನ ಅರಂಭಕರಣದಲ್ಲಿ ಮುಳ್ಳುಚುಚ್ಚಿ ಅಲುಗಾಡಿಸಿದಂತಾಯಿತು. ಜಾನಕಿ ಎಲ್ಲಿ ಹಾದಿಕಾಯುತ್ತ ನಿಂತಿರಬಹುದು ?....ಮುದ್ದು ವೋಹನನನ್ನೂ ತನ್ನನ್ನೂ ನಡುಸಿರಲ್ಲಿ ಕೈ ಬಿಟ್ಟು ಎಲ್ಲ ಹೋಗಿ ನಿಂತು ಕೈಮಾಡಿ ಕರೆಯುತ್ತಿರ ಬಹುದು ಜಾನಕಿ ?.....ಹೃದಯದ ಉತ್ತರಟ ಸಂವೇದನೆಯಿಂದ ರಾಮ ಸ್ವೇಧಿಸಿ ಹುಳ್ಳಿಸಿ ನಂತಹ ಕುಳಿತುಬಿಟ್ಟಿನು. ಎಲ್ಲಿಂದಲೂದರೂ ಜಾನಕಿಯನ್ನು ಹಿಡಿದುತರಲಿಕ್ಕೆ ಸಾಧ್ಯವೇ ಎಂದೂ ಸಹ ಹವಣಿಸಿದನು. ಪಾವ, ಏನೇನೋ ಜಾನಕಿಯ ಸುತ್ತಲೂ ಹೆಣಿಯಲ್ಪಟ್ಟಿನೆನಹುಗಳು ಚಿತ್ರಿಭಿತ್ತಿಯ ಮೇಲೆ ಚಿತ್ರಿಸರಣಿಯಾಗಿ ಸುಳಿದು ಹೋದುವು. ಎಲ್ಲ ನೆನಪುಗಳು ಅಚಲವಾಗಿವೆ ಅವುರವಾಗಿವೆ. ಜಾನಕಿಯೊಬ್ಬಳೇ ಇಲ್ಲ. ಜಾನಕಿಯನ್ನು ನೆನೆಸಿಕೊಂಡು ಕಣ್ಣಿ ಮುಂದೆ ಸುಳಿದು ಹೋದ ಚಿತ್ರಗಳನ್ನು ಧ್ವನಿಸಿಕೊಳ್ಳುವುದೇ ಒಂದು ತಾತ್ಪರ್ಯತ್ವಕ ಸುಖವೆನಿಸಿತ್ತು.....’

ಆ ರಾತ್ರಿಯನ್ನು ನೆನೆದಾಗ ರಾಮನಾಥನಿಗೆ ಇನ್ನೂ ಮುಗುವಿನ ಹಾಗೆ ನಡುಕ ಹುಟ್ಟಿ ಭಯವಾಗುತ್ತಿತ್ತು. ಅದೇ ಜಾನಕಿಯ ಕೊನೆಯ ರಾತ್ರಿ ! ಬೀಳಗಾಂವಿಗೆ ಬಂದು ನಿಂತು ಮೂರೇ ತಿಂಗಳಲ್ಲಿ ಜಾನಕಿ ತನ್ನ ಮನೋರಥದ ಸಂಸಾರರಥವನ್ನೇರಿ ಮಾರು ತಿಂಗಳನ ಜೀವನಯಾತ್ರಿಯನ್ನು

ಮುಗಿಸಿಬಿಟ್ಟಿಳು.

'I am very sorry for you Mr. Ramnath, the case is out of control' ..... ಡಾಕ್ಟರರು ಈ ಮಾತುಗಳನ್ನು ಹೇಳಿದಾಗ ರಾಮನಾಥನ ಕೈಯೊಳಗಿದ್ದ ಡಾಕ್ಟರರ ಬ್ರಾಗು ಕೈತಪ್ಪಿ ಕೆಳಗೆ ಬಿಡ್ಡಿತ್ತು. ರಾಮನಾಥನ ಸಲುವಾಗಿ ವಂಸೆಯವರಂತೆ ಶಿಳದು ಡಾಕ್ಟರರು ಉಪಚರಿಸುತ್ತಿದ್ದರು. ಟಾಂಗಾದವನಿಗೆ ಬಾಡಿಗೆ ಕೊಡಲಿಕ್ಕೆ ರಾಮನಾಥನ ಒಳ ಹಣ ವಿಲ್ಲದಾಗ, 'Never mind' ಎಂದು ಡಾಕ್ಟರರು ತಾವೇ ಕೊಡುತ್ತಿರುವುದನ್ನು ಜಾನಕಿ ಮರಣಶಯ್ಯೆಯಲ್ಲೇ ನೋಡಿ ಮರುಗಿ ಕಣ್ಣಿಗೆ ಇರು ಸುರಿಸುತ್ತಿರುವಾಗ ಡಾಕ್ಟರರು, 'ಹೂಂ....ಹೂಂ ! ಹಾಗೆ ಮಗುವಿನ ಹಾಗೆ ಮಾಡಬಾರದು.' ಎಂದು ಹೇಳಿದಾಗ ಜಾನಕಿ ಮಗುಭ್ರಾಗಿಯಂದ ಕಣ್ಣಿಗೆ ಇರು ಕುಡಿದು ಬಿಡಲಿಕ್ಕೆ ಪ್ರಯತ್ನಿಸಿದ್ದಿಲ್ಲ. .... 'ಇದು ಬರಿ ಆಗ್ನಿಮಿಯಾ ಅಲ್ಲ..... ಇನ್ನೇನಿಂದಿಂದಿರಬಹುದೋ' ಎಂದು ರಾಮನಾಥನು ಕಂಗಿಟ್ಟು ಡಾಕ್ಟರರಿಗೆ ನೋರೆಯಿಟ್ಟು ಕೇಳುತ್ತಿರುವಾಗ ಡಾಕ್ಟರರು ರಾಮನಾಥನ ಸಂಕಟವನ್ನು ರಿಂಗ್ ಬೇನೆಯ ಹೆಸರನ್ನು ಹೇಳಿದೆ 'ಕೊರ್ಕುವಿನಾ' ಇಂಜಕ್ಟ್ನಾ ಕೊಟ್ಟಿಗ ರಾಮನಾಥನು ಕದ್ದು ಅದು ಯಾತಕ್ಕೂಗಿ ಮದ್ದು ಎಂಬ ಕುತ್ತಾಹೆಲಿದಿಂದ ಲೇಬಲ್ ಓದಹೋದಾಗ ಡಾಕ್ಟರರು ಟಿಫ್ಫಾಬ್ ಕಸಿದು ಚಲ್ಲಿ ರಾಮನಾಥನ ತಲೆಯ ಮೇಲೆ ಕೈಯಾಡಿಸಿ 'Do'nt you worry' ಎಂದು ಹೇಳಿದ್ದರು. ..... ಸಾಯುವ ಮುನ್ನಾದಿನ ಕೂಡ ರಾಮನಾಥನಿಗೆ ತನ್ನ ಅತ್ಯೇ ಮಾವಂದಿರನ್ನು ಕರೆಯಿಸುವದಾಗಿಲ್ಲ. ಅವರನ್ನು ಕರೆಯಿಸಬಾರದು ಗಾಬರಿಯಾಗುತ್ತಾರೆ ಎಂದು ಜಾನಕಿಯ ಹೆಟ. ಅವಳ ಹಟವನ್ನು ಲೇಕ್ಕೆ ಸದೆ ತಾನು ಕರೆಯಿಸಿಬಿಟ್ಟರೆ ನಿಜವಾಗಿಯೂ ತನಗೆ ಅಂತ್ಯವಸ್ಥೆಯೇ ಉಂಟಾಯಿತೇನೂ ಎಂದು ಜಾನಕಿ ನಂಬಿ ಎದೆಯೊಡೆದುಕೊಂಡಾಳು ಎಂದು ಅಂಜಿ ರಾಮನಾಥನೂ ಆ ಗೊಜಿಗೆ ಹೋಗಿರಲಿಲ್ಲ. ಆದರೆ ಡಾಕ್ಟರರು, 'Case is out of control' ಎಂದಿದ್ದಾಗ ಮಾತ್ರ ರಾಮನಾಥನಿಗೆ ಎದೆಯೊಡೆದು ನೀರಾಯಿತು. ಮಗುವಿನ ಹಾಗೆ ಅತ್ಯುಬಿಟ್ಟಿನು. ಶಾಲೆಯ ಸಹೋದೆಯ್ದೀಗಳಾದ ದೇಸಾಯಿ, ಪರಾಂಜಿಪೆ ವೊಸ್ತರೆನ್ನು ಕರೆದು ಕೊಂಡು ಬಂದ. ಧಾರವಾಡಕ್ಕೆ ತಂತಿ ಕಳಿಸಬೇಕೆಂದರೆ ಕಿಸೆಯಲ್ಲಿ ಕಾಸಿಲ್ಲ. ಶಿಂಗಳ ಕೊನೆಯ ದಿನಗಳು. ಕೇಳಬಾರದವರನ್ನು ಹೇಳಿ ನಿರಾಸಿಗೊಂಡಿದ್ದರೂ

ತಲೆ ಕೆಟ್ಟು ಕೊನೆಗೆ ಮೋಹಸನ ಕೊರಕೊಳಗಿನ ಜೀತಿತಾಳಿ ಮಾರಿ ಬಂದು ಒಂದಿಪ್ಪು ಕ್ಕೆ ತುಂಬಿಸಿಕೊಂಡ. ಧಾರವಾಡಕ್ಕೆ ಎಕ್ಕೆಪ್ಪೇಸ್ ತಂತ್ರಿ ಕಳಿಸಿದ. ಜಾನಕಿಯ ಕೊನೆಯ ಸೇವೆಗಿಂದು, ತನ್ನ ಪ್ರಾಣದ ಪ್ರಾಣವಾದ ಜಾನಕಿಯ ಜೀವರಶ್ವನನ್ನು ಲಿಸಿಕೊಳ್ಳುವ ಕೊನೆಯ ಪ್ರಯತ್ನವೆಂದು ಸಿನಿಲ್ ಸರ್ಜರಿನನ್ನು ಕರೆದುಕೊಂಡು ಬಂದ. ಅದರೇನೂ ಉಪಯೋಗ ಬೀಳ ಲಿಲ್ಲ. ಯಾರೋ ಹೊಮಿಯೋಪಥಿ ಉಪಯೋಗ ಬೀಳಬಹುದೆಂದು ಸೂಚಿಸಿ ದಾಗ ಅದಕ್ಕಾಗಿಯೂ ಹತ್ತಿಪ್ಪತ್ತು ರೂಪಾಯಿ ವೆಚ್ಚು ಮಾಡಿದ. ಅದರೇನೂ ಉಪಯೋಗ ಬೀಳಲಿಲ್ಲ. ಜಾನಕಿಯ ಜೀವನಪ್ರವಾಹವು ಅನಂತದತ್ತ ಧಾರಿಸುತ್ತಿತ್ತು. ಧಾರವಾಡದ ಜನರೂ ಬಂದರು. ಮಗಳನ್ನು ಬದುಕಿಸಿ ಕೊಳ್ಳಲಿಕ್ಕೆ ತಾಯಿ-ತಂದಿಗಳಿಗೆ ಸಾಧ್ಯವಾಗಲಿಲ್ಲ..... ಸಾಯಂವ ವರೆಗೂ ಜಾನಕಿಗೆ ಪ್ರಜ್ಞೆಯಿತ್ತು. ಕೊನೆಯ ನಿಮಿಷ ಸಮೀಪಿಸಿತೆಂದು ಅವಳಿಗೆ ತೋರಿತೇನೋ, ಮೋಹನನನ್ನು ಸನ್ನೀಯಿಂದ ಸಮೀಪ ಕರೆದಳು. ತಾಯಿ ದುಃಖೋದ್ದೀರ್ಗನನ್ನು ತಡೆಹಿಡಿಯಲು ತುಟೆ ಕಚ್ಚಿಹಿಡಿದು, ಮೋಹನ ನನ್ನು ಬಳಿ ಕರೆದು, ಜಾನಕಿಯತ್ತ ಬೊಟ್ಟಿಮಾಡಿ ತೋರಿಸಿದಳು. ಜಾನಕಿ ತಾಯಿಯ ಸೇರಗು ಜಗ್ಗಿ ಮೋಹನನ ವೇರಿಳಿ ಹೊಚ್ಚಿದಳು. ತಾಯಿಗೆ ಅದರ ಅರ್ಥವಾದಾಗ ದುಃಖದ ಉಕ್ಕು ವದೆಯೊಡೆದು ಚಿಮ್ಮಿ ಬಂತು. ಯಜವಾನ ರನ್ನು ಕರೆದಳು ಜಾನಕಿ. ಬದಿಯಲ್ಲಿರುವ ಹಿರಿ-ಕೆರಿಯರ ಪರಿವೆಯಿಲ್ಲದೆ ರಾಮನಾಥನ ಹಣಿಗೆ ಮುತ್ತಿನಿಟ್ಟಿಳು. ಜಾನಕಿಗೀಗ ನಾಚಿಕೆಯಿನಿಸಲಿಲ್ಲ ವೇನೋ ! ‘ ಏನು ಹೇಳುತ್ತಿ ನನಗೆ ಜಾನಕಿ ? ’ ಎಂದು ಆಕೆಲ್ಲೋಶದಿಂದ ಕೂರಿಕೊಂಡ ರಾಮನಾಥ. ಜಾನಕಿ ಮಗುವಿನತ್ತ ಬೊಟ್ಟಿಮಾಡಿ ತೋರಿದಳು. ತನ್ನ ತಂನೇ ತಾಯಿಯತ್ತ ಬೊಟ್ಟಿಮಾಡಿ ತೋರಿದಳು..... ‘ ಮತ್ತೀನು ಜಾನಕಿ ? ’ ಎಂದು ಹುಟ್ಟಿನಂತೆ ಕೂಗುವ ರಾಮನಾಥನಿಗೆ ಜಾನಕಿ ತನ್ನ ಕುಂಕುಮದ ಬೊಟ್ಟಿ ತೋರಿಸಿದಳು. ರಾಮನಾಥನಿಗೆ ಇದರ ಅರ್ಥವಾಗಲಿಲ್ಲ. ಇಂತಹ ಸಂಜ್ಞೆಗಳಿಂದ ದುಃಖಕ್ಕಿಂತ ಗಾಬರಿಯೆ ಹೆಚ್ಚಿಯುತ್ತಿ ಜಾನಕಿ ಕೊರಕೊಳಗಿನ ಗುಂಡಿನ ಸರ ಕೊಟ್ಟಿಳು. ಅದಕೊಳಗಿನ ಕೀರ್ತಿಕ್ಕೆ ಹಿಡಿದು ತನ್ನ ಟ್ರಿಂಕು ತೆಗೆಯಲು ಸೂಚಿಸಿದಳು. ರಾಮನಾಥನು ಯಂತ್ರದಂತೆ ಅನಳ ಅಪ್ಪುಣಿ ಪಾಲಿಸಿದ. ಟ್ರಿಂಕು ತೆಗೆಯಿಸಿ ಜಾನಕಿ ತಾನು

ತುಂಬುತ್ತಿರುವ ಜರದ ಪೋಟೊ ಅಚ್ಚನ್ನು ರಾಮನಾಥನ ಕೈಯಲ್ಲಿ ಕೊಟ್ಟಳು. ರಾಮನಾಥನ ಚಿತ್ರವನ್ನು ಜಾನಕಿ ಆದರಲ್ಲಿ ಕೊಡಿಸಿ ಹೇಣಿದ್ದಳು. ಇನ್ನೊಂದು ಸುಳವು ಹಾಗೇ ಇತ್ತು. ಜಾನಕಿ ಇನ್ನೂ ಪೋಟೊ ತೆಗೆಯಿಸಿರಲಿಲ್ಲ. ಅದನ್ನು ರಾಮನಾಥನ ಕೈಯಲ್ಲಿ ಕೊಟ್ಟು ಕಣ್ಣೀರು ಹಾಕುತ್ತಿದ್ದವು, ಜಾನಕಿ ಹಾಗೇ ಕಣ್ಣು ಮುಂಚ್ಚಿಬಿಟ್ಟಳು.....

ರಾಮನಾಥನು ಗೋಡಿಗೆ ಹಾಕಿದ ಗಡಿಯಾರದತ್ತ ನೋಡಿದನು. ರಾತ್ರಿ ಹನ್ನೆರಡು ಹೊಡಿಯಲು ಇನ್ನೆರಡು ನಿಮಿಷಗಳದ್ದುವು. ಗಡಿಯಾರದ ಬಾಲ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿತ್ತು. ಆ ಸೆಂದ್ರ್ಯಲಂನೊಂದಿಗೆ ಅತ್ತಿಂದಿತ್ತ ಕಣ್ಣು ಸುಳಿಯಿಸುತ್ತಿತ್ತು. ರಾಮನಾಥ ಹಾಗೇ ಗಡಿಯಾರದ ಮೇಲೆ ಕಣ್ಣು ಸುಳಿಯಿಸಿದ. ಜರದ ಚೌಕಟ್ಟಿನಲ್ಲಿ, ಜರದ ಸುಳವು-ಹೊಳೆವಿನಲ್ಲಿ ವಿದ್ಯು-ರಾಮನಾಥರ ಭಾಯಾಚಿತ್ರಗಳು ಕಂಗೊಳಿಸಿದುವು. ಹನ್ನೆರಡು ಬಡೆಯಿತು. ಹೊರಗೆ ಬೆಲ್ಲಾ ಬಾರಿಸಿದ ಸಪ್ಪಳವಾಯಿತು. ಬಂದಿದ್ದವರು ವಿದ್ಯು. ಬಂದವಳೇ ಬಾಗಿಲು ಬಂದುವಾಡಿ ಶ್ರುಜ ಬಿಂಬಿ ಬಹುಕೃತ ವೇವವನ್ನು ಬದಲಾಯಿಸಿದಳು. ಶಯ್ಯೆವೇವದಲ್ಲಿ ತನ್ನ ಮಂಜದ ಮೇಲೇರಿದಳು. ರಾಮನಾಥನಿಗೆ ವೇಷ ಬದಲಾಯಿಸುವ ಪ್ರಸಂಗವಿರಲಿಲ್ಲ.

\*

\*

\*

\*

ರಾಮನಾಥನಿಗೆ ಮತ್ತೆ ಒಂಟಿಗನಾಗಿದ್ದಾನೆ. ವಿದ್ಯು ಪುಣಿಗೆ ತಮ್ಮಣ್ಣನ ಮನೆಗಿಂದ ಹೋಗಿದ್ದಾಳೆ. ರಾಮನಾಥನಿಗೆ ಮತ್ತೆ ಖಾನಾವಳಿಯ ಕೊಳೆ ತಪ್ಪಲಿಲ್ಲ. ವಿದ್ಯು ಇದ್ದಾಗಲಾದರೂ ಆವಳ ಕೈಯಿಂದ ಉಟ್ಟಮಾಡಿದ ಪ್ರಸಂಗಗಳು ಬಹಳ ಕಡಿಮೆ.

ರಾಮನಾಥನಿಗೆ ಖಾನಾವಳಿಯ ಉಟ್ಟಿವೆಂದರೆ ಬೇಸರೆ. ಆದರೂ ನಿವಾಹವಿಲ್ಲ. ಬಂದೊಂದು ದಿನಸ ಕಚೇರಿಯಿಂದ ಬರಬೇಕಾದರೆ ಬಹಳ ಹೊತ್ತಾಗಿ ಯಾವುದಾದರೊಂದು ಇರಾಣಿ ಅಂಗಡಿಯಲ್ಲಿ ಬ್ರೇಡ್ ಆವೈಲ್ಟ್‌ಟ್ರೋ ತೆಗೆದುಕೊಂಡು ಹಾಗೇ ಮನೆಗೆ ಬಂದು ಸ್ವಸ್ಥವಾಗಿ ಮಲಗಬಿಡುತ್ತಿದೆ.

ಅನಾಯಾಸವಾಗಿ ಬೇಸಗೆಯ ಬೆಳ್ಳಂಗಳಿದ್ದು ದರಿಂದ ರಾಮನಾಥನು ಮೇಲ್ಬ್ರಾಹಿಗೆಯ ಮೇಲೆ ‘ಬಿಚಾನಾ’ ಹಾಕಿ ಮುಸಾಫಿರನಂತೆ ಮಲಗುತ್ತಿದ್ದನು. ಮತ್ತೆ ರಾಮನಾಥನಿಗೆ ತನ್ನ ವೇದದಲಿನ ಏಕಾಂತರ್ಜಿವನದ ನೀನಪ್ಪೆ ಬರುತ್ತಿತ್ತು.

ರಾಮನಾಥನು ಮುಂಬಯಿಗೆ ಬಂದಾಗ ವಿಧುರನಾಗಿದ್ದ. ಯಾವುದೋ ಒಂದು ಹಕ್ಕಿಯ ಮುಗಿಲೆತ್ತರದ ಮಾಳಗಿಯೊಂದರಲ್ಲಿ ಹತ್ತು ಜನರೋಂದಿಗೆ ಹನ್ಮೈಂದನೆಯವನಾಗಿ ಕನ್ನಡಿಗರ ಕೋಟಿಯೊಂದರಲ್ಲಿ ಪ್ರವೇಶ ಪಡೆದಿದ್ದೆ.

ಆ ಕನ್ನಡಿಗರ ಕೋಟಿ ಹೊರನಾಡಿನ ಕನ್ನಡಿಗರಿಗೆಲ್ಲಾ ಅತಿಧಿಗೃಹ ವಾಗಿತ್ತು. ಅದರ ಒಡೆಯರು ಶೂಪಾಲ್ಯ ಯವರು. ಶೂಪಾಲ್ಯ ಶಾಮಾಚಾರ್ಯರೆಂದೇ ಅವರನ್ನು ಗಳಿಯರು ಕರಿಯುವುದು. ಶಾಮಾಚಾರ್ಯರು ಸಿ. ಟಿ. ಟಿ. (ಸೆಂಟ್ರುಲ್ ಪಿಲಿಗ್ರಾಫ್ ಅಫೀಸ್) ದಲ್ಲಿ ಅನೇಕ ವರುಷಗಳಿಂದ ಕೆಲಸ ಮಾಡುತ್ತ ಕಣೆರಿಯಲ್ಲಿಯೂ ಕೋಟಿಯಲ್ಲಿಯೂ ಕನ್ನಡಿಗರಿಗೆಲ್ಲಾ ಜೀದಾರ್ಯ ಅತಿಧಿಗಳನ್ನು ತೋರುತ್ತ ಕನ್ನಡಿಗರ ಸಂಘಟನಾಕಾರ್ಯಕ್ರಮ ವನ್ನು ಸಾಗಿಸುತ್ತಿದ್ದರು. ಮುಂಬಯಿಯಲ್ಲಿ ಯಾವುದೇ ಕನ್ನಡ ಚಟುವಟಿಕೆ ಜರುಗಿದರೆ ಶಾಮಾಚಾರ್ಯರ ಸ್ವಯಂಸೇವೆ ಇದ್ದಿರಲೇಬೇಕು.

‘ಶಾಮಾಚಾರ, ಎವ್ವು ದಿವಸದಿಂದ ಇದೊಂದು ಕೋಟಿ ಹಿಡಕೊಂಡು ಇದ್ದಿರಿ. ನಿವ್ಯಾದು ಮದುವೆ ಆಗಿಲ್ಲೇನು?’ ಎಂದು ಅನೇಕರು ಶಾಮಾಚಾರ್ಯರಿಗೆ ಕೇಳಿದ್ದಾರೆ. ‘ಇಲ್ಲಾ, ವರ್ಷದೊಳಗ ಮೂರು ತಿಂಗಳು ಬಾಣಂತನ ಅಂದಮ್ಮಾಲೆ ಮನೆಯವರು ತೋರುಮನಿಗೆ ಅಂದರ ಜಮುಖಂಡಿಗೇ ಹೋಗಬೇಕಾಗತದ’—ಎಂದು ಶಾಮಾಚಾರ್ಯರ ಜಮುಖಂಡಿಯ ಗಳಿಯರೊಬ್ಬರು—ಅವರೂ ಸಿ. ಟಿ. ಟಿ. ದಲ್ಲೀ ಕೆಲಸಮಾಡುವವರು— ಅನೇಕ ಸಲ ಉತ್ತರಕೊಟ್ಟಿದ್ದ್ಲಾ ಉಂಟು.

‘ಅಂದರ ಶಾಮಾಚಾರ ಸಂಸಾರನೂ ಇದೇ ಕೋಟಿಯೊಳಗ ಏನು?’ ವಿಂದೊಬ್ಬರು ಪ್ರಾಂಜಲಮನಸ್ಸಿನಿಂದು ದೃವಿಸಿದ ಕುತೂಹಲ ಪ್ರಕ್ಷೇಯೊಂದನ್ನು ಕೇಳಿದಾಗ—

‘ಇಲ್ಲಾ, ಗಿರಗಾಂವದೊಳಗ ನಮ್ಮ ಷಟ್ಕರೊಬ್ಬರು ಇತ್ತಾರ. ಗಷ್ಠಮೇರಂಟ ಸೆಂಟ್ರುಲ್ ಪ್ರಸ್ತಿನೊಳಗ ಕೆಲಸ ಮಾಡಿತಾರ. ಸಂಸಾರದ

ಮಹಿಳೆಗೆ— ಅಂದರೆ ಉಟ್ಟಿ-ಉಪಚಾರಕ್ಕೆ ಅಲ್ಲೇ ಹೋಗತಿರತೀನಿ ಮನೆಯವರಿದ್ದಾಗು' ಎಂದು ಶಾಮಾಚಾರ್ಯರು ಪ್ರಾಂಜಲ ಪ್ರಶ್ನೆಗೆ ಪ್ರಾಂಜಲಂತ್ರ ರವನ್ನು ಕೊಟ್ಟು ಸಂಪೂರ್ಣ ಸಿದ್ಧಂಟು.

ರಾಮನಾಥನು ಮುಂಬಯಿಗೆ ಬಂದಾಗ ಶಾಮಾಚಾರ್ಯರೇ ಓ. ಟಿ. ಅಭಿಸಿನ ವರಿಗೆ ಹೋಗಿ ರಾಮನಾಥನ ಗುರುತುಮಾಡಿಕೊಂಡು ಅವನ ಗಂಟುಗದಡಿಗಳನ್ನು ತಮ್ಮ ಅತಿಥಿಗೃಹಕ್ಕೆ ಸಾಗಿಸಿದ್ದರು. ರಾಮನಾಥನಿಗೆ ಶಾಮಾಚಾರ್ಯರ ಕೋಣೆಯ ಉಪಯೋಗ ಒಂದು 'Cloak-room' ನ ಮಹಿಳೆಗೆ ಮಾತ್ರ ಇತ್ತು. ಹೆಸಿದು ದಣೆದು ಎಲ್ಲಿಯೋ ಉದರನಿವಾಹಕದ ಮಹಿಳೆಗೆ ಉಪಕಾರ ಮುಗಿಸಿ, ಕುಂಟುತ್ತ ಕೂರುತ್ತ ಮುಗಿಲೆತ್ತರ ನಾಳಿಗೆ ಯನ್ನೇರಿ ಕೊಣೆಯೋಳಿಗನ ಹಾಸಿಗೆ ಹೋತ್ತುಕೊಂಡು, ಬಮ್ಮೆ : ಟಿರೇಸ್ ಹತ್ತಿದನೆಂದರೆ ಉತ್ತೀಂದು ಕಾಲು ಚಾಚಿ, ಅಂಗಾತನಾಗಿ ಚಿಕ್ಕೆ ಚಂದ್ರಾಮರ ಜೊಳಿಗೆ, ಸರಸಸಲ್ಲಾಪಗ್ಗಿಯುವವರಂತೆ ಮಲಗಿಕೊಳ್ಳುತ್ತಿದ್ದ ರಾಮನಾಥ. ಬರುವುದು ಸ್ವಲ್ಪ ಹೊತ್ತಾಯಿತೆಂದರೆ ಹಾಸಿಗೆ ಹೋತ್ತುಕೊಂಡು ಮತ್ತೆ ಎರಡು-ಮೂರು ಮಜಲು ಏರುವುದೆಂದರೆ ದೊಡ್ಡದೊಂದು ಜೂಗ ಗೆದ್ದಂತಾಗುತ್ತಿತ್ತು. ಮಜಲು ಮಜಲಿಗೂ ಕಟ್ಟಾಂಜನದ ತುಂಬ ಚಾಳಿನ ಜಸರು ಗಂಡು ಕೆಣ್ಣಿನ ಅಂತರವಿಲ್ಲದೆ ಸಾಲಾಗಿ ಮಲಗಿಬಟ್ಟಿರಬೇಕು. ಅಲ್ಲಿಂದು ಮೂಲೆಯಲ್ಲಿ, ಇಲ್ಲಿಂದು ಮೂಲೆಯಲ್ಲಿ ನವದಂಪತ್ತಿಗಳು ಕವಿನೆರಳನಲ್ಲಿ, ಎಲಡಿಕೆ ಮೇಲ್ಲಿತ್ತ, ಮೇಲ್ಲಿಮೇಲ್ಲನೆ ಸರಸಸಲ್ಲಾಪವಾಡುತ್ತ, ರಸನಿಮಿಷಗಳನ್ನು ಕಳೆಯುತ್ತಾವುದನ್ನು ರಾಮನಾಥನು ಸೋಡಿದಾಗ, ಇಂತಹ ಕೂಲಿಕಾರ ಜನರೂ ಎಷ್ಟು ಸುಖದಿಂದಿರುವರಲ್ಲ ಎಂದುಕೊಂಡು ಅವರ ಸುಖಕ್ಕಾಗಿ ಅಸೂಯಿ ತಾಳದೆ, ತನ್ನ ಅನವಸ್ಥೆಗಾಗಿ ತಾನೇ ಮರು ಗುತ್ತ ಹಾಗೇ ಮೇಲಕ್ಕೇರಿ ಅದೇ ವಿಚಾರದ ಸುಳಿಯಲ್ಲಿ ಸಿಕ್ಕು ನಿದೆಬಾರದೆ ಮತ್ತೆ ಹೀದಿನ ನೆನಹುಗಳನ್ನೇ ರೂಪಿಸಿಕೊಳ್ಳುತ್ತ ರಾತ್ರಿಯನ್ನು ಕಳೆಯುವ ಪಾಡು ರಾಮನಾಥನದಾಗಿತ್ತು.

ಈಗ ವಿದ್ಬಾಬಂದಿದ್ದಾಗಿ. ತನ್ನ ಬಾಳಿನ ತೆರವನ್ನು ತುಂಬಿದ್ದಾಗಿ. ಕಳಚಿ ಹೋಡ ಕೈಯನ್ನು ತಂದಿದ್ದಾಗಿ. ಆದರೂ ರಾಮನಾಥನಿಗೆ ನೆನ್ನುದಿಯಲ್ಲ. ಈಗ ಒಬ್ಬೊಂಟಿಗನಾಗಿ ಮೇಲ್ಲಾಳಿಗೆಯಲ್ಲಿ ಚಿಕ್ಕೆ ಚಂದ್ರಾಮರನ್ನು

ನೋಡುತ್ತೇ ಮಲಗುವ ಪ್ರಸಂಗ ಬಂದಾಗ ರಾಮನಾಥನಿಗೆ ಮತ್ತೆ ಅದೇ ನೆನಪು—ಶೋಪಾಲಿ ಶಾಮಾಚಾರ್ಯರ ಕೊಳ್ಳಿಯಲ್ಲಿ ಕಳೆದ ದಿನಗಳು!....

ಜಾನಕಿಯ ಆಸ್ಥಿಯೆನ್ನು? ಉತ್ತಾಹವೆನ್ನು? ಅದೇ ಜಾನಕೀಯಿದ್ದು ಬೆಳಗಾಂವಿಯಿಂದ ಮುಂಬಯಿಗೆ ಜಾನಕಿ ವೋಹನರನ್ನು ಕರೆದುಕೊಂಡು ಇದೇ ಮನೆಯಲ್ಲಿ ಬಂದಿದ್ದುದಾದರೆ?....ಇದು ಅರಮನೆಯಾಗಿರುತ್ತಿತ್ತು! ತಾನು ರಾಜನಂತಿರುತ್ತಿದ್ದ! ‘ಸ್ವರ್ಗಕ್ಕೆ ಈಚ್ಛೆ ಹಜ್ಞು’ ಎನ್ನತ್ತಿದ್ದ! ದುರ್ದೈವಿ ಜಾನಕಿ! ಬೆಳಗಾಂವಿಯ ಜೀವನವನ್ನು ಪೂರ್ಣವಾಗಿ ಅನುಭವಿಸಲಿಲ್ಲ, ಅನಂದಿಸಲಿಲ್ಲ. ಜಾನಕಿ ದುರ್ದೈವಿಯಲ್ಲ, ತಾನೇ ದುರ್ದೈವಿ! ಅಂತಹ ಸರಸ ಜೊತೆಗಾತಿಯನ್ನು ಕೆಳೆದುಕೊಂಡು ಜಿನಕೆಷ್ಟಿಂದು ಜೋಡು ಬೇಕೆಂದು ಮುಂಬಯಿ ನಗರದಲ್ಲಿ ಮುದುವೆಯ ಮಾರ್ಕೆಟ್‌ನಲ್ಲಿ ಬಂದು ಕಲಿತ ಹೆಣ್ಣಿನ ಕ್ಷೇತ್ರದಿಂದ. ರಜಿಸ್ಟರ ಮುದುವೆ ಮಾಡಿಕೊಂಡು ಸಂಸಾರ ಸಾಗಿಸುವ ಕಾಂಟಾಕ್ಸ ಮಾಡಿಕೊಂಡೆ.....

ತಾನೇಕೆ ಈ ಎರಡನೆಯ ಸಂಬಂಧವನ್ನು ಗಂಟು ಹಾಕಿಕೊಳ್ಳಬೇಕಿತ್ತು? ಎಂಬ ಪ್ರಶ್ನೆ ಕಣ್ಣಿ ತೆರೆದು ಕಣ ಮುಂದೆ ನಿಂತಾಗ ಆ ದುರ್ಬಲ ನಿಮಿಷವನ್ನು ನೆನೆದು ತಾನೇ ನಾಚಿ ತಲೆ ಕೆಳಗೆ ಹಾಕಿದನು. ....

ಮುಂಬಯಿಯಂತಹ ಲಕ್ಷ್ಮಿಯ ಮಯಾನಗರದಲ್ಲಿ ಮನುಷ್ಯನು, ಅದರಲ್ಲೂ ವಿಧುರನು ನೀತಿಮಯಾರ್ಥಿಗಳನ್ನು ಕಾಯ್ದುಕೊಂಡು ಬದುಕು ವುದು ಕಿರಿ. ಹೆಚ್ಚಿಹೆಚ್ಚಿಗೆ ಒಂದಿಲ್ಲಿಂದು ಮಾಯೆಯ ಬಲೆಯು ನಮ್ಮನ್ನು ಸೆಳೆಯುತ್ತಿರುತ್ತದೆ. ಟ್ರಾಮ್‌ನು-ಟ್ರೀನುಗಳ ಸಂತೆಯಲ್ಲಿ, ಗಂಡು ಹೆಣ್ಣಿಗಳಿಂಬ ಭೀದಭಾವವಿಲ್ಲದೆ ಜೀವಂತ ಸರಕುಗಳು ಒಳಗೆ ಅಡಕಲೇರುತ್ತಿರುವಾಗ, ಸ್ತ್ರೀಸ್ವರ್ಚವೆಂದರೇನೆಂಬುದನ್ನು ಮರಿಯುತ್ತೇ ಬಂದಿದ್ದ ರಾಮನಾಥನಿಗೆ ಅನೇಕ ಸಲ ಆ ವಿದ್ಯುತ್ತಿನ ಚುರುಕು ಹತ್ತಿತ್ತು. ಈ ಹೆಣ್ಣಿಗಳು ತಿಳಿದು ವಾಡುತ್ತವೆಯೋ ತಿಳಿಯದೆಯೇ ವಾಡುತ್ತವೆಯೋ ರಾಮನಾಥನಿಗೆ ಅರ್ಥವಾಗುತ್ತಿರಲಿಲ್ಲ. ಟ್ರಾಮುಗಳಲ್ಲಿ, ಲೋಕಲ್‌ ಟ್ರೀನುಗಳಲ್ಲಿ ಪ್ರವೇಶದ ಬಾಯಿಗೇ ನಿಂತುಬಿಟ್ಟು ಹಾಯ್ದಾಡುವ ಜನರಿಂದ ಮುಟ್ಟಿಗೆಯಾಗಿ ಹೋಗುತ್ತಿದ್ದರೂ ಯಾವುದೂ ಎಗ್ಗಿಲ್ಲದೆ ಕಟ್ಟಾಡಿಸಿದಂತೆ ಒಳಗೊಳಗೇ ನಗುತ್ತಿರುವ ಹೆಣ್ಣಿಗಳನ್ನು ನೋಡಿದಾಗ ರಾಮನಾಥನ ಗಾಂಭೀರ್ಯವೂ ಶಿಧಿಲಿಸಿ

ತತ್ತ್ವರಿಸುವಂತಾಗಿದ್ದಲ್ಲಿ ಅಚ್ಛರಿಯಲ್ಲ. ಇಂತಹ ಹೊಣ್ಣಿ-ದೇಹಗಳಲ್ಲಿ ಸೋಗಸೀತ್ತು ಬಂತು, ಶೃಂಗಾರವೆತ್ತು ಬಂತು, ಸೌಂದರ್ಯವೆತ್ತು ಬಂತು? ಬಾಃಬಾ ಮಾಡಿಸಿ ಘ್ರಾಃಕ್ ಹಾಕಿಕೊಂಡು ಹೇಂಪೀರಿಸಿದ ಯೋಧನಂತಿ ಎನ್ನೆಯೀರಿಸಿ ಕೊಂಡು, ಸುತ್ತಲಿನವರಿಗೆ ಮೈಗೆ ಬಳಿದುಕೊಂಡ ವಾಸನೆಗಳನ್ನು ಬೀರುತ್ತಾ ನಿಂತರೂ ಅಪ್ಪೆ, ದೇಹಕೊಂಡು ಗೋಲು ಸುತ್ತಿ, ಒಳಗಿನ ಬಾಡಿಗಾಗಿ ಬ್ಲೂಎಂಜ್ ತೊಟ್ಟು ಕೈಯೊಳಗೊಂದು ಹೆಣಿಕೆಯ ಕೈ-ಹಿಡಿಕೆಯ ಚೀಲ ಹಿಡಿದು, ಕ್ಷಣ-ಕೊಳ್ಳಿಸ್ತು ತಲೆಯ ಹಿಂದೆ ಜೋಲು ಬಿದ್ದ ಮಾಲೆಯನ್ನು ಮುಟ್ಟಿ ಮುಟ್ಟಿ ನೋಡಿದರೂ ಅಪ್ಪೆ. ಆ ಹೆಣ್ಣಿನ ಸೋಗಸುಗಾರಿಕೆ, ನಯ, ಸೌಕರ್ಯಾರ್ಥ ರಸವಂತಿಕೆಗಳಿಲ್ಲದ ಮೇಲೆ ಬರಿ ದೇಹಗಳಪ್ಪೆ!

ಒವೊಣ್ಣಿಮೈನದ ಪೇಟಿಗಳಿಂದ ಮೂಗು ಮುಚ್ಚಿಕೊಂಡು ಬರುವ ರಾಮನಾಥನಿಗೆ ಕಣ್ಣಾ ಮುಂಚ್ಚಿಕೊಂಡು ಬಂದಿದ್ದಲ್ಲಿ ಒಳತೆನಿಸುವಂತಿತ್ತು. ಮೀನಗಳನ್ನು ಮಾರುತ್ತಿದುವ ತರುಣ ಸೀರೆಯರು ಮೊಳಕಾಲ ಮೇಲೇರಿಸಿ ಹೇಗೊ ಸುತ್ತಿದ ಬಂದು ಸೀರೆ, ಸೌಂದರ್ಯರಾಶಿಯಿನಿಸದಿದ್ದರೂ ಸೆರೆಹಿಡಿ-ಯುವ ಮುಖಲಕ್ಷಣ, ತುಂಬಿದ ತಾರುಣ್ಯಗಳಿಂದ ವೊನಗಳನ್ನು ಮಾರುವ ಮೀನಾಕ್ಷಿಯರೆ ದೃಷ್ಟಿಯ ಜಾಲ ಹಾಸಿ,ಕೊಳ್ಳಬಂದ ಮಳ್ಳರನ್ನು ಸೇಟಿಯ ಸಮುದ್ರದಲ್ಲಿ ಬೇಟಿಯಾಡುತ್ತಿರುವಂತಿ ತೊರುತ್ತಿತ್ತು. ಇಂತಹ ಮೀನದ ಪೇಟಿಗಳಲ್ಲಿ ಬುಟ್ಟಿಗಳಲ್ಲಿ ರಾಶಿರಾಶಿಯಾಗಿ ಬಿದ್ದ ವಿಧ ಪ್ರಕಾರದ ನಿಜೀವ ಜಂತುಗಳು ಮನುಷ್ಯಲೋಕಕ್ಕೆ ‘ಇಂತಹ ಮೀನಗಾರರ ಜಾಲದಲ್ಲಿ ನೀವೂ ಬಿಳಬೇಡಿರಿ’ ಎಂದು ಹೇಳುವಂತಿತ್ತು. ಒಂದೆರಡು ಸು ರಾಮನಾಥನು ಮೇಜಿನಿಂದ ಮೀನದ ಪೇಟಿಯನ್ನು ಹೊಕ್ಕು ಬಂದರೂ ತಾನು ಮೀನದ ಗಿರಾಕೆ ಅಲ್ಲವೆಂದು ತನ್ನಾಳಗೇ ಸನಾಥಾನಪಟ್ಟನು.

ಒವೊಣ್ಣಿಮೈಯಂತೂ ದಾದರಿಸಿಂದ ಗಿರಗಾಂವಿಗೆ ಹೋಗುವಾಗ ‘ಫೆರಾಸ್ ರೋಡ್’ ಬಂದಾಗ ಇಕ್ಕೆಲದಲ್ಲಿ ನೆಲದಿಂದ ಮೂರು ಮುಜಲು ಗಳ ವರಿಗೆ ಮಾರಾಟಕ್ಕಾಗಿ ಬಿಭಿಂಬವೆನಿಸುವ ಮಟ್ಟಿಗೆ ದೇಹಪ್ರದರ್ಶನ ಮಾಡುತ್ತಿರುವ, ಮನೆಯ ಮಜಲಿನಂತಿ ಕೌರಾಷ್ಯದ ಶೀಲನನ್ನೇರಿ ಆದರೊಳಗೆ ಜಂಭಬಟ್ಟು ಅಟ್ಟಿಹಾಷದಿಂದ ಮೆರೆಯುತ್ತಿರುವ ಹೊಣ್ಣಿ-ಜಾತಿ ಯನ್ನು ನೋಡಿದಾಗಲೇಯಾಗಿ ರಾಮನಾಥನಿಗೆ, ಒಂದೇ ವಿಭಾರ ಬರುತ್ತಿತ್ತು..

ತನ್ನ ಜಾನಕಿ ಇಂತಹ ನರಕ ನಗರದಲ್ಲಿ ಸಂಸಾರ-ರಥ ನಡಸುವ ಮೊದಲೆ ಕಣ್ಣ ಮುಚ್ಚಿ ಪುಣಿವಂತಿಯಾದಳು ಎಂದು.

ದಿನದಿನವೂ ನಡಿಯುತ್ತಿರುವ ಈ ಅಸಹ್ಯವ್ಯಾಪಾರವನ್ನು ನೋಡಿ ನೋಡಿಯೀ ರಾಮನಾಥನಿಗೂ ಆದು ದಡ್ಡಿ ಬಿಡ್ಡಂತಾಯಿತು. ಮಂಟಿನಾ ಅಂಗಡಿಗಳಿಗೆ ಹೇಗೋ ಹೋಗಿ ಅಲ್ಲಿ ಮಡಿವಂತಿಕೆಯಿಂದ ಮುದುರಿಕೊಂಡಿ ದ್ವರೆ ಆಗದು, ಹೆಣ್ಣಿನ ಪ್ರದರ್ಶನದ ಬೀದಿಯಲ್ಲಿ ಸಾಗುತ್ತಿರುವಾಗ ಹೆಣ್ಣಿಗಿಂತ ನೂರ್ವೆಡಿ ತಾನೇ ನಾಚಿ ಮುಖ ಕೆಳಗೆ ಹಾಕಿದರೆ ತನ್ನನ್ನು ನೋಡಿ ಜನರು ನಗಬಹುದು, ತಾನು ಕುಳಿತ ಬೆಂಚಿನಲ್ಲಿ ಹೆಣ್ಣಿಂದು ದಿಗ್ನಿಸೆ ಬಂದು ಕುಳಿತಾಗ ತಾನೇ ನಾಚಿ ಬದಿಗೆ ಸರಿದರೆ ನಗಿಸಿಕೊಳ್ಳಬಹುದು ಎಂಬೆಲ್ಲ ಭಾವನೆಗಳಿಂದ ರಾಮನಾಥನೂ ಬರಬರುತ್ತ ಮುಂಬಯಿಯ ವಾತಾವರಣ-ದಲ್ಲಿ ವೈ-ಭಳಿ ಬಿಟ್ಟು ಓಡಾಡವುದಕ್ಕೆ ಅಭ್ಯಾಸ ಮಾಡಿಕೊಂಡನು.

.....ಆದಿನ ಶ್ರಿವಾರ. ಮಧ್ಯಾನ್ತ್ರಂ ಒಂದು ಗಂಟೆಗೇನೇ ಕಚೇರಿಗಳಿಗೆ ಬಿಡುವು. ಮಾಚರ ತಿಂಗಳದ ಉರಿ ಆಗಲೆ ಪ್ರಖಿರವಾಗಿತ್ತು. ಅಂಥ ಸಮಯದಲ್ಲಿ ‘ಜ್ಯೋತಿರಾ ಘಾಂಟನಾ’ ನಿಂದ ಟ್ರಾಮ್ ಆಗಲಿ ಬಸ್ ಆಗಲಿ ಹಿಡಿಯುವುದೇಂದರೆ ಒಂದು ರೇಸ್ ಗೆದ್ದಂತೆಯೆ. ರಾಮನಾಥನು ಕಚೇರಿ ಮುಗಿಸಿ ಧೋಬಿತಲಾವ ಟ್ರಾಮ್ ಕಾಯುತ್ತಿದ್ದನು. ಟ್ರಾಮ್ ತುಂಬಿ ಸ್ಥಳ ವಿಲ್ಲದೆ ಬಸ್ಸಿಗೆ ಹಾತೊರೆದು ಆತ್ಮ ಧಾವಿಸುವುದು; ಅಷ್ಟರೊಳಗೇ ಬಸ್ ಬಿಟ್ಟುಬಿಡಲು ಹತ್ತೆ ಟ್ರಾಮಿಗೂ, ಮತ್ತೊಂದು ‘ರೊಟ್’ ಬಸ್ಸಿಗೂ ಓಡಾಡುವ ಹೊಯ್ದಾಟದಲ್ಲಿ ಯಾವ ವಾಹನವೂ ದೊರಕದೆ ಅತ್ಯಂತ ನಿರಾಸೆಯಿಂದ ಪುನಃ ಟ್ರಾಮ್ ಸ್ವಾಫ್ಯಂಡಿಗೇ ಬಂದನು. ಟ್ರಾಮೂ ಬಿಡುವದರಲ್ಲಿತ್ತು. ನಿಯಮಬಾಹ್ಯವಾದರೂ ಅನಿವಾಯ ಪ್ರಸಂಗವೆಂದು ಗಡಬಡಿಸಿ ಟ್ರಾಮಿನ ಮುಂಭಾಗದಿಂದಲೇ ಏರಿದನು. ಡೈಪ್ಪನ್ನೆ ರನ್ನೂ ಸಹಾನುಭೂತಿಯವನಿದ್ದು ದರಿಂದ ಮುಗಿಳ್ಳಿಗೆ ನಕ್ಕು ಸುಮ್ಮನಾದನು. ಕಂಡಕ್ಕರನು ಹಾರ ಜಗ್ಗಿ ಬೆಲ್ಲಾ ಬಾರಿಸಿದನು. ಖಟ್-ಖಟ್ ಸೆಪ್ಪಳ ಮಾಡುತ್ತ ಟ್ರಾಮು ಮುಂಜರಿಯಿತು. ಅಷ್ಟರಲ್ಲೇ ತರುಣಯೋಬ್ಬಳು ಹೆಗಲಿಗೆ ಹಾಕಿದ ಕಪ್ಪು ಬಣ್ಣದ ಮನಿಬ್ರಹ್ಮಗನ್ನು ಎಡಗೈಯಿಂದ ಬೆನ್ನುಹಿಂಡೆ ಹಿಡಿದುಕೊಂಡು ಬಲಗೈ-ಯಲ್ಲಿ ಗಾಗಲ್ಲು ತೆಗೆದು ಹಿಡಿದು ‘ಹೋಲ್ಡಿನ್’ ಎಂದು ಕೂಗುತ್ತು

ಧಾವಿಸುತ್ತು ಟ್ರಾಮು ಏರಲೆತ್ತಿಸಿದಳು. ಅವಳ ಅಸಹಾಯಕ್ಕಿಂತಿಗೆ ರಾಮು ನಾಥನು ತೀರ ಸಹಜವಾಗಿ, 'Instinctively' ಎಂಬಂತೆ ಕೈಚಾಚಿದನು. ಚಾಚಿದ ಕೈಯನ್ನು ಮಾನ್ಯ ಮಾಡಿ ತರುಣಿ ಆದರ ಸಹಾಯದಿಂದ ಟ್ರಾಮು ಏರಿದಳು. ಬಹಳ ವಿನಯವಿಂದ ಮುಗುಳ್ಳಿಗೆ ನಕ್ಕು, 'Thank you for offering your hand' (ಕೈನೀಡಿದ್ದ ಕಾವುಗಿ ನೆನೆಕೆಗಳು.) ಎಂದಳು. 'Thank you for seeking it' (ಅದನ್ನು ಸ್ವೀಕರಿಸಿದ್ದ ಕಾವುಗಿ ನಿಮಗೆ....) ಎಂದು ರಾಮನಾಥ ಉತ್ತರ ಕೊಟ್ಟು. ಉತ್ತರದಲ್ಲಿ ಏನೋ ವ್ಯಂಗ್ಯಾರ್ಥವಿದ್ದಿರ ಬೇಕೆಂದು ಆಮೇಲೆ ತರುಣಿಗೆ ಹೊಳೆದಿರಬೇಕು. ಆದರೂ ಮುಗುಳ್ಳಿಗೆ ಯಿಂದಲೇ ಉತ್ತರ ಸೂಚಿಸಿದಳು. ಕಂಡಕ್ಕೆರನು ತಿಕೆಟ್ರಾ ಹಂಚುತ್ತ ಬಂದನು. ತರುಣಿ ಹತ್ತುರೂಪಾಯಿಯ ನೋಟು ಕೊಟ್ಟು 'ಮೆಟ್ಟಿಲ್' ಎಂದಳು. ಶಂದ ಕ್ಕರನು 'ನೋ ಜೇಂಜ್' (ಚಿಲ್ಲರಿಲ್ಲ) ಎಂದು ಸನ್ನೆಮಾಡಿ ನೋಟು ಹಿಂತಿರುಗಿ ಕೊಟ್ಟು. 'ಮಂಗ ಕಾಯ ಕರಾಯಚ ?' (ಹಾಗಾದರೆ ಏನು ಮಾಡಬೇಕು !) ತರುಣಿ ಗೊಂದಲಗೆಟ್ಟಿಲ್ಲ. ರಾಮನಾಥನು ಆಷ್ಟರಲ್ಲೇ, 'Never mind' (ಪರವಾಯಿಲ್ಲ) ಎಂದವನೇ ಎರಡಾಣಿಯ ಚೂರು ಕೊಟ್ಟು, 'ದೋನ್ ಮೆಟ್ಟಿಲ್' ಎಂದನು. ಎರಡೂ ತಿಕೆಟು ಮಡಚಿ ತನ್ನ ರಿಸ್ಟ್ರಾಚಿನ ಬೆಸ್ಟ್ ಗಾನಿಸಿದನು. ತರುಣಿ ಕೃತಜ್ಞತಾಪೂರ್ವಮಾಖದಿಂದ ರಾಮನಾಥನಿಗೆ ಹತ್ತುರೂಪಾಯಿಯ ನೋಟು ಕೊಟ್ಟು, 'ನಂತರ ತುಮಿ ಜೇಂಜ್ ದಾಳ್' (ಆನಂತರ ಚಿಲ್ಲರು ಕೊಡಬಹುದು ನಿಷ್ವ.) ಎಂದಳು. 'That's all right. You have it' (ಸಂ. ಸಂ. ಇರಲಿ ನಿಮ್ಮ ಹತ್ತಿರವೆ ಇರಲಿ.) ಎಂದು ರಾಮನಾಥ ಬಲವಂತದಿಂದ ಮರಳಿ ಕೊಟ್ಟು. ಬದಿಬದಿಗೆ ನಿಂತುಕೊಂಡೇ ಪ್ರವಾಸ ಮಾಡಿ ಧೋಬಿತಲಾವಿಗೆ ಇಬ್ಬರೂ ಇಂದರು. 'ಆಷ್ಟು, 'Thanks very much' (ಬಹಳ ಉಪಕಾರವಾಯ್ತು.) ಎಂದು ತರುಣಿ ಮೆಟ್ಟಿಲ್ ಧಿಯೇಟಿನತ್ತ ನಡೆದಳು. ರಾಮನಾಥನೂ 'Thank you' ಎಂದು ಬೆರಳಿನಿಂದ ನಮಸ್ಕಾರ ಮಾಡಿ ಬದಿಯ ಹೋಟಿಲಿಗೆ ಹೋಗಿ ತಂಪು ಪಾನೀಯ ಸೇವಿಸಿ ತುಸು ವಿಶ್ವಮಿಸಿದ. ತುಸು ಹೊತ್ತಿನ ಮೇಲೆ 'ಮೆಟ್ಟಿಲ್' ಧಿಯೇಟಿರಿಗೆ ಹೋಗಿ ಮಾನ್ಯಪ್ಪಿನಿ ಆಟದ ಬಂದು 'ಆಡ್ವಾನ್' ಟಿಕೆಟ್ರಾ ಕೊಂಡುಕೊಂಡ. 'ಬೇದಿಂಗ್ ಬಾಷ್ಟಿ' ನಡೆದು ಬಂದು ವಾರ

ಕಳೆದು ಹೋದುದರಿಂದ ಒಂದೂಕಾಲು ರೂಪಾಯಿಯ ತಿಕೆಟ್ ಸುಲಭವಾಗಿ ಸಿನ್ಹಿತು. ಒಳಗೆ 'Air-condition' ನಲ್ಲಿ ಕುಳತುಕೊಂಡರೆ ಸ್ವಲ್ಪ ಹಾಯ್ ಎನಿಸಿ ಹೊರಗಿನ ತಾಪವನ್ನೂ ಮರೆಯಬಹುದೆಂದುಕೊಂಡು ಪ್ರವೇಶ ದ್ವಾರವು ತೆರೆಯುತ್ತಲೇ ಒಳಗೆ ಹೋಗಿ ತನ್ನ ಅಂಕೆಯ ಕುಚಿರು ಮೇಲೆ ಕುಳತುಕೊಂಡು ಮುಂದಿನ ಕುಚಿರು ಕೆಳಗೆ ಕಾಲು ಚಾಚಿ ಆಕಳಿಸಿ, ಕೊಟ್ಟಿ ತೆಗೆದು ಮಡಚಿ ಕೈಮೇಲೆ ಹಾರಿಕೊಂಡನು. ಸಿನೇಮಾ ಪಾರಂಭವಾಗಲು ಹತ್ತು ನಿಮಿಷಗಳಿದ್ದಾಗ ನಸುಗತ್ತಲೀಯೋಳಿಗಿಂದ ಓವರ್ ತರುಣಿ ದ್ವಾರಪಾಲಕನ ಟಾಚಿನ ಬೆಳಕನ್ನು ನುಸರಿಸಿ ಬಂದು, ಹಿಂದೆ ಬಿದ್ದ ಮನಿಬ್ರಾಗನ್ನು ಮುಂದಕ್ಕೆ ಸರಿಸಿಕೊಂಡು, ಅಂಗ್ರೇಯಿಂದ ಹಿಂಬದಿಯ ಸಿರೆಯನ್ನು ಮೆಲ್ಲನೇ ತೀಡಿಕೊಂಡು ನಯವಾಗಿ ಕುಳತುಕೊಂಡು, ಬ್ಯಾಗಿನಿಂದ ಅಂಗ್ರೇಯಗಲ ಕರವಸ್ತು ತೆಗೆದು ಬೆವರೊರಸಿಕೊಂಡು, ಚಿಕ್ಕ ಕನ್ನಡಿಯಲ್ಲಿ ಮುಖ ನೋಡಿಕೊಂಡು, ಕೂದಲು ಓರಣಗೊಳಿಸಿ, ಬ್ಯಾಗ ಮುಚ್ಚಿ ಮೆಲ್ಲನೇ ತನ್ನಾಳಗಿ, ಕೇಳಿಸದ ಹಾಗೆ ಸಿಳ್ಳು ಹಾಕುತ್ತ ಎಡಬಲಕ್ಕೆ ನೋಡಿದಳು. ಭಗ್ನಿನೇ ಅವಳ ಬಿಸಿಯುಸಿರು, ಸ್ನೇಹಾಸನೆ ಬಡೆದು ರಾಮನಾಥ ಕುಶಾಕಲ ದಿಂದ ಆಚಿಗೆ ಮುಖ ತಿರುವಿದ. ಗುರುತಿನ ಮುಖ! 'You have come for the Bathing Beauty'; ( ಏನು : ಬೆದಿಂಗ್ ಬ್ಯಾಟ್ ನೋಡಿಕ್ಕೆ ಬಂದಿರಾ? ) ರಾಮನಾಥನನ್ನು ಗುರುತಿಸಿ ನಗೆಯಾಡಿದ್ದಾಕೆ. 'Yes only Bathing Beauty, not soothing beauty' ( ಹೋದು ಬೆದಿಂಗ್ ಬ್ಯಾಟ್ ಮಾತ್ರ; ಇನ್ನೇನೂ ಅಲ್ಲ.) ಎಂದುತ್ತರಿಸಿದ. ಅವಳೂ ನಕ್ಕಳು. ನಸುಕೊತ್ತು ಮೌನ. 'How is it, your number is only next to mine?' ( ಅದು ಹೇಗೆ, ನಿಮ್ಮ ನಂಬರು ನನ್ನ ಹತ್ತರವೇ ಬಂದದ್ದು? ) ಎಂದ್ಜಾಕೆ.

'To give you a helping hand.' ( ನಿಮಗೆ ನೇರವಿನ ಕ್ಕೆ ನೀಡುವ ದಕ್ಕಾಗಿ.)

'You want to offer your hand again?' ( ಮತ್ತೊಮ್ಮೆ ಕ್ಕೆ ನೀಡಬೇಕೆಂದಿರಾ? ) ಇಬ್ಬರೂ ಜೋರಾಗಿಯೆ ನಕ್ಕರು. ಮರುಕ್ಕೊನ್ನೇ 'offer your

hand again' ಎಂಬ ಪ್ರಶ್ನೆಯ ದ್ವಿಂದಾಪ್ತಾರ್ಥವು ಅವನನ್ನು ಸ್ಪೇಲ್‌  
ಅಥೀರನನ್ನು ಮಾಡಿತು. ಆದರೂ ಅದಕ್ಕೆ ವಿಶೇಷ ಗಮನ ಕೊಡದೆ ಹಾಗೇ  
ಸರಸಸಂಭಾಷಣೆಯನ್ನು ಮುಂದರಿಸಿದ—

‘ You have come alone ? ’ ( ಒಬ್ಬರೇ ಬಂದಿದ್ದೀರಾ ? )

‘ Yes. And yourself ? ’ ( ಹೌದು. ನೀವು ? )

‘ Alone. I did not want to miss it today. ? ’ ( ಹೌದು  
ನಾನೂ ಒಬ್ಬಕ್ಕೆ ಬಂದಿದ್ದೀನೆ. ಇಂದು ತೆಪ್ಪಿಸಿಕೊಳ್ಳಬಾರದಿಂದು ಬಂದೆ. )

‘ Have you seen this Bathing Beauty once before ? ’  
( ಬೇದಿಂಗ್ ಬ್ರಾಹ್ಮಿ ಈ ವೊದಲೆಗೆ ನೋಡಿದ್ದೀರಾ ? )

‘ Not this one... ’ ( ಈ ಬೇದಿಂಗ್ ಬ್ರಾಹ್ಮಿ ಅಲ್ಲ..... )

‘ ನಾಹಿ ತಿರು ? .....ಯಮುನಾಜಳ ಬ್ರಾಹ್ಮಿ ಮಣತಾ ಕಾಯ್ ? ’  
( ಅಲ್ಲದಿದ್ದರೆ ‘ ಯಮನಾ ಜಳ ಬ್ರಾಹ್ಮಿ ’ ಏನು ಮತ್ತಿ ? ) ಇಬ್ಬರೂ  
ಜೋರಾಗಿ ನಕ್ಷರು.

‘ I say, in which department do you work? ’ ( ಅಲ್ಲ, ನೀವು  
ಯಾವ ದಿವಾರ್ಪನೆಯಿಂಬಿನಲ್ಲಿ ಕೆಲಸ ಮಾಡುತ್ತಿರಿ ? ) ಸಲುಗೆಯಿಂದ  
ಕೇಳಿದಳು ತರುಣಿ.

‘ ಓ. ಟಿ. ಓ. ಅಫೀಸ್ ’ ರಾಮನಾಥನು ಉತ್ತರ ಕೊಡುತ್ತೆ, ‘ And  
yourself ? ’ ಎಂದು ಪ್ರಶ್ನಿಸಿದ.

‘ This Rationing department , ’ ಬೇಸರವಟ್ಟಿಂತೆ ಹೇಳಿದಳಾಕೆ.

‘ Oh ! so you are a rational animal. ’

‘ ಹೂಂ ? And yourself... ? ’

‘ I am an emotional animal. ’ ತರುಣಿಗೆ ಅಪಧ್ಯವೇನಿಸದಂತೆ  
ಸೌಮ್ಯವಾಗಿ ಉತ್ತರ ಕೊಟ್ಟು ರಾಮನಾಥ.

‘ What is your native place ? ’

‘ Dharwar.’

‘ I see ! ’

‘ And yourself ? ’

‘ I belong to South-Kanara.’

‘ You know Kannada ? ’

‘ Yes, and your mother-tongue must be Canarese.’

‘Not Canarese but Kannada...ಇದೇನು ನೀವು ಕನ್ನಡ ಬಲ್ಲವರೂ ಕ್ಷಮಿಸಿದ್ದ ಅಂತೀರಲ್ಲ?’

ತರುಣೆ ನಕ್ಕು — ‘ Is there a G. R. to that effect ? ’  
ಎಂದಳು.

‘ಹುಂ! G. R. ಅಷ್ಟೇ ಯಾಕೆ, Canarese ಅಂದರೆ ಬಿಟ್ಟೀ ಆದೀತು! ’

ಇಬ್ಬರ ನಗಿಯ ಪ್ರವಾಹಗಳೂ ಸಂಗಮವಾಗುವಷ್ಟು ರೊಳಗೇ ಶೋ’ ಪ್ರಾರಂಭವಾಯಿತು. ಆ ತರುಣೆಗೆ ಕನ್ನಡ ಬರುತ್ತಿದೆ ಎಂಬ ಮಾತು ಕೇಳಿದಾಗಿನಿಂದ ಏನೋ ಒಂದು ಆತ್ಮೀಯಭಾವನೆ, ಅಭಿಮಾನಗಳು ರಾಮನಾಥನಲ್ಲಿ ಜಾಗೃತಗೊಂಡುವು. ಈ ಆತ್ಮೀಯಭಾವನೆ ಅನೇಕೇನ್ನವಾಗಿ ಪರಿಣಮಿಸಿತೆಂದು ಹೇಳಬಹುದು. ಇಲ್ಲವಾದರೆ ‘ Bathing Beauty’ಯೊಳಗಿನ ಕೆಲಕೆಲವು ಸನ್ನಿಹಿತಗಳನ್ನು ನೊಡಿದಾಗ ಇಬ್ಬರೂ ಅದನ್ನು ನೋಡಿ ನಕ್ಕು ಅನಂದಿಸುವಷ್ಟು ಸಲುಗೆ ಹುಟ್ಟುತ್ತಿರಲಿಲ್ಲ.

‘ ಹಾಗಾದರೆ ಇಷ್ಟೇವ್ತಿನವರಿಗೂ ಒಂದೂ ಕನ್ನಡ ಮಾತಾಡದೆ ಬಂಧಂಗೇಂಡಿ ಮರಾತಿ ಅಡಿದಿರಲ್ಲ ? ’

‘ ಮುಂಬಯಿಯೊಳಗಿದ್ದಕೊಂಡು ಒಮ್ಮೆಲೆ ಕನ್ನಡ ಹೇಗೆ ಮಾತಾಡುವುದು ? ’

‘ ಹಾಗಾದರೆ ನಾವು ಕನ್ನಡಿಗರೂ ಅನ್ನವುದು ಗೊತ್ತಾಗುವುದು ಹೇಗೆ ? ’

‘ ನಿಮ್ಮ ಹರುಕುಮಾರುಕು ಮರಾತಿಯಿಂದ....’ ಇಬ್ಬರೂ ಜೋರಾಗಿ ನಕ್ಕರು.

‘ ನಿಮಗೂ ಮರಾತಿ ಚೆನ್ನಾಗಿ ಬರೋದಿಲ್ಲ ಹಾಗಾದರೆ ? ’  
ರಾಮನಾಥ ಕೇಳಿದ.

‘ ನಿಮಗೆ ಹೇಗೆ ಎನಿಸಿತು ? ’

‘ ಮರಾತಿಯ ಸೂಕ್ತ ಲಿಂಗಭೇದಗಳು ನನಗೇನು ತಿಳಿಯಬೇಕು ? ’

‘ ಸ್ತ್ರೀಲಭೇದವಾದರೂ ತಿಳಿಯುತ್ತದಲ್ಲ ? ’

‘ಹುಂ! ಗಂಡಸರು ಯಾರು ಹೆಂಗಸರು ಯಾರು ತಿಳಿಯುತ್ತದೆ. ’

‘ ಸರಿ. ಅವ್ಯಾದರೂ ತಿಳಿದರೆ ಅಡ್ಡಿಯಿಲ್ಲ. ’

ರಾಮನಾಥನು ಅದೇ ಸಗೆಯು ಓಷ್ಣದಲ್ಲಿ ‘ ಮುಂಬಯಿಯಲ್ಲಿ ಕನ್ನಡ ಜನರನ್ನು ಗುರುತಿಸಲಿಕ್ಕೆ, ಲೋಕಲ್ ಗಾಡಿಗಳಲ್ಲಿ, ವಾಹನಗಳಲ್ಲಿ ಕನ್ನಡ ಕಾದಂಬರಿಗಳನ್ನೊಂದಲು ತೊಡಗಬೇಕು. ಕನ್ನಡಪ್ರಮರಗಳು ಕನ್ನಡದ ವಾಸನೆಗೆ ಹಾರುತ್ತೆ ಬರುತ್ತವೆ. ’

‘ ಹೌದು, ಅದೇನು ಸುಳ್ಳಿಲ್ಲ. ಕಾರಂತರೆ ‘ಮರಳ-ಮಟ್ಟಿಗೆ’ ಮುಗಿಸುವ ವಷ್ಟರಲ್ಲಿ ನಾನು ಅನೇಕ ಜನರ ವರಿಚಯ ವರಾಡಿಕೊಂಡಿದ್ದೇನೇ. ’

‘ ಗಂಡಸರದೋ ಹೆಂಗಸರದೋ ? ’

‘ ಕನ್ನಡಿಗರದು. ’

‘ ಕನ್ನಡಿಗರಿಗೂ ಲಿಂಗಭೀಂದವಿಲ್ಲೇನು ? ’

ಸಿನೇಮಾವು ಪ್ರಾರಂಭವಾಗಿರದಿದ್ದರೂ ಪ್ರಾರಂಭವ ಸುಧಿ-ಚಿತ್ರಗಳಿಗೆ ಬೀಳರಗಳಿಗೆ ವೊದಲಾಗಿ, ತಮ್ಮಿಗೆ ಗದ್ದಲವಾಗುತ್ತದೆಂಬ ಸಂಖ್ಯೆಯನ್ನು ಎಡಬಲದವರು ಇವರತ್ತೆ ದುರುದುರು ನೋಡಿ ಸೂಚಿಸಿದರು. ಇವರೂ ಅದನ್ನು ಗ್ರಹಿಸಿ ಸುಮೃದ್ಧಿಸಿದರು. ಮಧ್ಯಾಂತರದ ವಿಶ್ವಾಂತಿಯ ವರಿಗೆ ತುಟಿ ಎರಡು ಮಾಡಿದ್ದ ರೂ ಕಣ್ಣಿ-ಮುಗಳನ್ನಿಗಳಿಂದ ಲಭಿಸುತ್ತಿದ್ದರು. ಅಗಾಗ ಸಹಜವಾಗಿ ಒದಗುವ ಸ್ವರ್ಥಗಳು ಇಬ್ಬರಲ್ಲಿ ಇನ್ನುಷ್ಟು ಆತ್ಮೀಯತೆಯನ್ನೇ ತರುತ್ತಿದ್ದುವೆಂದೇ ಯಾರೂ ಅವನ್ನು ಆಕ್ಸ್‌ಪ್ರೇಸ್‌ವಾಗಿ ಗ್ರಹಿಸುತ್ತಿರಲಿಲ್ಲ. ಸ್ವರ್ಥದ ಪರಿಣಾಮವನ್ನೊಂದು ಸಹಜವಾಗಿ ಬರುತ್ತಿದ್ದು ಅನುಭಿನ್ನಿಸಿದರೂ, ಹೊರಗೆ ಇಬ್ಬರೂ ತೋರಿಗೊಡಲಿಲ್ಲ. ಇವುಂದ ರಾಮನಾಥನಿಂದ ಸಹಜವಾಗಿ ಬರುತ್ತಿರುವ ಕೈಸೋಂಕು ಒನ್ನೊಮ್ಮೆ ಉದ್ದಿಷ್ಟವಾಗಿ ಬರುತ್ತಿತ್ತೀಂದರೂ ಆ ತರುಣಿ ದೊಡ್ಡ ಮನಸ್ಸಿನವರಿಂದ ಕಂಪುಬರುತ್ತಿತ್ತು. ರಾಮನಾಥನಿಗೆ ವಿಚಿತ್ರ ಅನುಭವ. ಈ ಹಿತಸ್ವರ್ಥದ ಸೋಂಕೇ ಇಲ್ಲದ ಅವನಿಗೆ ಪನೊ ಒಂದು ಸಿಗಬಾರದ ಸುಖ ಸಿಕ್ಕಿಂತಾಯಿತು.

‘ Interval ’ ಆಯಿತು. ದೀನ ಹತ್ತಿದಾಗ ರಾಮನಾಥನ ಸಗೆಯಲ್ಲಿ ಒಂದಿಷ್ಟು ಪೆಚ್ಚುತನನಿತ್ತ. ಅದರ ಅಫ್ ಆ ತರುಣಿಗಾದರೂ ಅದರ ಬಗ್ಗೆ ಆಕೆ ಏನೂ ಪ್ರತಿಕ್ರಿಯೆ ತೋರಿಲಿಲ್ಲ, ಎಂದರೆ ಆಕ್ಸ್‌ಪ್ರೇಸ್‌ತ ಲಿಲ್ಲ. ಮಧ್ಯಾಂತರವನ್ನೀ ಇಬ್ಬರೂ ‘ಆರ್ಎಂಜ-ಜ್ಯಾಸ್’ ವಾನಮಾಡಿದರು.

ವಿಶೇಷ ವಾತು-ಕತೆಗೆ ಮುಂದುವರಿಯುವವ್ಯವರ್ಲೇ ಮತ್ತೆ ಕತ್ತಲೆಯಾಯಿತು. ತಮ್ಮ ತಮ್ಮ ಗ್ಲೂಸುಗಳನ್ನು ಕೆಳಗೆ ಬದಿಗೇ ಇಟ್ಟರು. ‘ಇವು ನಮ್ಮೊರ ಅಡಿಕೆ’ ಎಂದು ರಾಮನಾಥನು ಒಂದೆರಡು ರಾಶಿಯ ಹೊಳೆ ಕೊಟ್ಟನು. ತರುಣೆ ಭಾಯಲ್ಲಿ ಸ್ವಿಕರಿಸಿದಳು. ಎಷ್ಟೋ ಹೊತ್ತಿನ ಮೇಲೆ ‘ಡಿಂಕ್ಸ್’ ನವನು ಗ್ಲೂಸು, ರೊಕ್ಕೆಗಳಿಗಾಗಿ ಬಂದನು. ರಾಮನಾಥನೇ ರೊಕ್ಕೆ ಕೊಟ್ಟನು. ಗ್ಲೂಸುಗಳಿಗಾಗಿ ಕುಚೀಯ ಕೆಳಗೆ ಕೈಯಾಡಿಸಿದಾಗ ಎರಡು ಮೂರು ಸಲ ತರುಣೆಯ ಪಾದಪ್ರಶಾಂತಿಕಾಯಿತು. ಕಾಲು ತಾಕಿದಾಗೊಮ್ಮೆ ತರುಣೆ ‘I am sorry’ (ಕ್ವೈನಿಸಿ). ಎನ್ನುವಳು. ರಾಮನಾಥನು ಮತ್ತೆ ಮತ್ತೆ ಗ್ಲೂಸು ಹುಡುಕತ್ತೆಂದಿದನು. ಗ್ಲೂಸು ಸಿಕ್ಕಷ್ಟು. ಇನ್ನೇನು ಮತ್ತೆ ದೀಪ ಅರುವ ದಾರಿ ಕಾಯಬೇಕು.

‘ ಸಿಕ್ಕುರ ಮುಗಿದ ಮೇಲೆ ನೀವೇಲ್ಲಿಗೆ ಹೊಗೆನುಡು ? ’

‘ ಲೇಡಿಜ ಹಾಸ್ಟೇಲ್ಜ್ . ’

‘ ಆಂ ! ನೀವಿನ್ನೂ ಕಲಿಯುತ್ತೀರೇನು ? ’

‘ ಹೂಂ . ’

‘ ಏನು ? ಯಾವ ಪರೀಕ್ಷೆಗೆ ತಯಾರಿ ? ’

‘ ಎಂ. ಎ. ’

‘ ಓ ! ಏಕೆ ಬಿ. ಎ. ಸಾಕಾಗಲಿಲ್ಲವೇನು ? ’

‘ ಏನಿದೆ ಬಿ. ಎ. ದಲ್ಲಿ? ಕೊನೆವರೆಗೂ ರೇಶನಿಂಗನಲ್ಲೀ ದುಡಿಯುವುದೇ? ’

‘ ಕೊನೆಯವರೆಗೂ ರೇಶನಿಂಗ್ ಎಲ್ಲಿರುವುದು ಬಿಡಿರಿ. ’

‘ ಅಂತೇ ನಾನು M. A. ಮಾಡುತ್ತಿದ್ದೇನೇ. ’

‘ M. A. ಆಗಿ ? ’

‘ ಆಗಿ ಏನು, ಆಗುವುದು, ವಾಸ್ಟರ ಆಫ್ ಆಟ್‌ಫ್ರೆ. ’

‘ And Mistress of Home ? ’ (ಮತ್ತು ಮನೆಯ ಒಡತಿ ? )

‘ No. bachelor in life ! ’ (ಅಲ್ಲ. ಅಡೀವ ಬ್ರಹ್ಮಚಾರಿ)

‘ ಹೌದು, ಹಾ:ಲಿವ್ಡ್‌ದಲ್ಲೂ ಎಲ್ಲರೂ ಬ್ರಾಚಲರೇ ಇರ್ತಾರಂತಿ! ’

‘ ಇದು ಹಾ:ಲಿವ್ಡ್ ಅಲ್ಲವಲ್ಲ. ’

‘ ಅಂತೇ ಒಬ್ಬರು ಒಬ್ಬರನ್ನೇ ಮದುವೆಯಾಗಬೇಕು. ಲೀಲಾವತಿ ಮನ್ಮಿಯವರು ಮದುವೆಯ ರೇಶನ್ ಕಾಯಿದೆ ತಂದಿದ್ದಾರಲ್ಲ.....’

‘ ಹೌದು ಅದು ಗಂಡಸರಿಗೆ—’

‘ಅದರೂ ಸಾಸಾಫ್ ನದೊಳಗಿನ ಗಂಡಸರು ಸುರಕ್ಷಿತವಾಗಿಯೆ ಇದ್ದಾರೆ.’

‘ ನಿಮ್ಮದೂ ಸಂಸಾರನವೇನು ? ’

‘ ಅಲ್ಲ’ Anarchy. ನನ್ನ ಜೀವನವೇ ಒಂದು Anarchy.’

‘ So you are not the monarch of yourself. ’

‘ ಸಾಮಾಜಿಕಿಯಲ್ಲಿದ ಸಮಾರ್ಪಿ ನಾನು. ’

ತರುಣಿ ಇದಕ್ಕೇನು ಉತ್ತರ ಕೊಡಬೇಕೆಂದು ಬಗೆದಿದ್ದ ಶೋ! ಒಮ್ಮೆಲ್ಲಿ ದೀಪವಾರಿದುವು. ಒಬ್ಬರೂ ಚಿತ್ರದಲ್ಲಿ ಚಿತ್ರವುಳ್ಳವರಾದರು.

\* \* \* \*

ಸಿನೇಮಾ ಮಾರಿದಾಗ ಇನ್ನೂ ಆರು ಹೊಡಿರಲಿಲ್ಲ. ಸಂಯುಕ್ತನು ಅಖಂಡವಾಗಿದ್ದ. ಗಗನಸಮಾರ್ಪಿನಾಗಿದ್ದರೂ ಪಕ್ಷಿಮಸಾಮಾಜಿಕಿ ಇನ್ನೂ ವಶವಾಗಿರಲಿಲ್ಲ.

‘ ನಿಮ್ಮೆಲ್ಲಿಗೆ ಹೋಗುವುದು ? ’ ತರುಣಿ ಕೇಳಿದಳು.

‘ ಕೊಂಡವಾಡ ಸೇರುವ ನೊದಲು ಸ್ವಲ್ಪ ಅತಿತ್ತ ಮೇಯ್ಯ ಬರಬೇಕೆನ್ನುತ್ತೇನೆ. ’

‘ ನನ್ನೊಳಿಟ್ಟಿಗೆ ಬರುವಿರಾ ? ’

‘ ನಿಮ್ಮ ಮೇಯಿಸುತ್ತಿರೇನು ? ’ ರಾಮನಾಥ ಚೋರನೆ ನ್ಹೆ.

‘ ಅದೋ ಬಸ್ ಬಂತು.....’

‘ ಹುಂ. ಬಸ್ ಬಂದರೆ ಅದೋ ಕ್ರಾಂ ನೋಡಿರಿ, ಮೈಲುದ್ದ ! ’

‘ ಟ್ರಾಮಿಗೆ ಹೋಗೋಣವೆ ? ’

‘ ಎಲ್ಲಿಗಳಿಯುವುದು ? ’

‘ ನಿಮ್ಮ ರೂಪಿಗೆ. ’

‘ ನಿಮ್ಮ ರೂಪು ಎಲ್ಲಿ ? ’

‘ ಭಾಯಿಬಳಾ. ’

‘ ಸ್ತ್ರೀಯರ ವಸತಿ ಎಂದಿರಿ ? ’

‘ತಪ್ಪೇನಾಯ್ತು ?’

‘ನಾನು ಪುರುಷನಾಗಿದ್ದು ದು—’

‘ಪರವಾಯಿಲ್ಲ. ನಮ್ಮ ‘Brother’ ಅಂತಹೇಳುತ್ತೀನೆ.’

‘Brother ?’ ರಾಮನಾಥನಿಗೆ ಏನು ಹೇಳಬೇಕೊ ತಿಳಿಯಲಿಲ್ಲ.

‘ಯಾಕ ?’

‘ಮತ್ತೆ ಮುಖಗಳು ಒಂದೇ ಇಲ್ಲವಲ್ಲ ಅಂದರೆ ?’

‘Cousin-brother ಎಂದು ಹೇಳೋಣವೇ ?’

‘ಉಂ ಹೂಂ. ಮುಖಗಳು ಒಂದೇ ಇರದಿದ್ದ ರೇನಾಯಿತು, ಮನಸ್ಸು ಒಂದೇ ಇನೆ ಎಂದು ಹೇಳೋಣ.’

‘ಸರಿ. ಅಂತೂ Brother ಎನ್ನುವುದಕ್ಕೆ ನಿಮ್ಮದೇನೂ ಆಕ್ಷೇಪ ಇಲ್ಲವಷ್ಟೇ ?’

‘ಅದೋ ಟ್ರಾಮ್ ಬಂತು.’

ಅಂತೂ ಗದ್ದಲದಲ್ಲಿ ನುಗ್ಗುತ್ತ ಹೋಗುವುದು ತೀರ ದುಸ್ತರವೆನಿಸಿ ತರುಣಿ ಸ್ವಲ್ಪ ಹಿಂಡಿದಂತೆ ತೋರಲು, ರಾಮನಾಥನು ಅವಳ ಕೈಗಿಡಿದು, ಭುಜ ಹಿಡಿದು ದಾಬಿಸಿದನು. ಅಂತೂ ನಿಲ್ಲುವುದಕ್ಕಾದರೂ ಸ್ಥಳ ದೂರೆಯು ವುದು ಅಸಾಧ್ಯವೆನಿಸಿ, ಇಬ್ಬರೂ ಸುಗ್ಗಸುಗ್ಗಾಗಿ ಹೋದರು. ಇಂಥದರಲ್ಲಾ ಪ್ರವಾಸಿಗರ ಮತ್ತೊಂದು ತೆರೆ ಬಂದು ಅಪ್ಪಳಿಸಲು ಅನಿವಾರ್ಯವಾಗಿ ಜೋಲಿ ಹಿಡಿಯಲು ತರುಣಿಯ ಭುಜಗಳನ್ನೂ ಶಯಿಸಬೇಕಾಯಿತು. ಇದನ್ನು ನೋಡಿ ಯಾವನೊ ಬಬ್ಬ ಪುಂಜ, ‘ಯೇ ಭಯಾಗ್ಯ, ಉಧರ ಚೈರತ್ತಾ ಲೋಕ, ದೇವಿತಾ ನಹಿ ?’ ಎಂದು ಗದ್ದರಿಸುತ್ತು ಮುಂದೆ ಬಂದು ತಾನೇ ತರುಣಿಯ ಬಳಿ ನಿಲ್ಲಲೇತ್ತಿಸಿದ. ಅಷ್ಟರಲ್ಲೇ ಹಂತ್ಯಾಬ್ಬಿ—‘ಆರೆ, ಯೆ ತೋ ಇಸ್ತಿ ಚೈರತ ಹೈ.’ ಎಂದು ಇವನ ಬಾಯಿ ಗಪ್ಪ ಮಾಡಿದ. ತರುಣಿ ರಾಮನಾಥನನ್ನು ನೋಡಿ ಒಳಗೊಳಿಗೇ ನಕ್ಕಳು. ರಾಮನಾಥನೂ ಅದನ್ನು ಸ್ವಾರಶ್ಯವಾಗಿ ಸ್ವೀಕರಿಸಿದ. ಆ ಚಕ್ರವರ್ತುತ್ವದಲ್ಲಿ ಸಿಕ್ಕು ಒದ್ದಾಡಿದರೂ ಇಬ್ಬರೂ ಚಕ್ರವಾಕಗಳಂತೆ ಅತ್ಯಂತ ಸಾಮಿಷ್ಯವನ್ನು ಅನುಭವಿಸಿದರು. ಸಾಮಿಷ್ಯವೆಂದರೇನು, ಮೈಗ ಮೈ ತಾಕಲಾಡಿದವು. ತರುಣಿಯ ಮುಡಿ ರಾಮನಾಥನ ಮೂಗಿಗೇ ಬಂದು ಅನುತ್ತಿರುವಾಗ ಆ ಪರಿಮಳವು ಮಾಡಕ

ದ್ರವ್ಯದಂತಿ ಅವನಿಗೆ ಹುಂಚ್ಚು ಹಿಡಿಸುವಂತಾಯಿತು. ಮತ್ತೆ ಮತ್ತೆ ಬಗ್ಗೆ ಆ ಪರಿಮಳವನ್ನು ಸವಿಯುತ್ತಿದ್ದೆ. ಶಕೇಯಿಂದ ಸೂಸುವ ಅವಳ ಸ್ವೀದದ ಪರಿ ಮಳವು ಸಹ ತುಂಬಿಗೆ ತಾನರೀಯ ರಸದಂತೆಸುತ್ತಿತ್ತು ರಾಮನಾಥನಿಗೆ. ಕೂಟಕೂಟಕ್ಕೆ ಜನರಂಟ ಹೆಚ್ಚುತ್ತಲಿದ್ದಪ್ಪು ರಾಮನಾಥನ ಹುರುಪಿನ ರಭಸವು ಹೆಚ್ಚಾಗುತ್ತಿತ್ತು. ತರುಣೀಯ ಮುಡಿಯಿಂದ ಸೂಸುತ್ತಿರುವ ವಾಸ ನೇಯ ಜಾಡು ಹಿಡಿದು ರಾಮನಾಥನ ಕ್ಲ್ಯಾನೆಯು ಜಾನರೀಯ ಜೊತೆಗಿನ ರಸನಿಮಿವಗಳನ್ನು ಕಣ್ಣಿಂದೆ ತಂದುಕೊಟ್ಟಿತ್ತು, Associations ಎಂದು ಹೇಳುವರಲ್ಲಿ, ಆ ವೊದರಿಯಲ್ಲಿ. ಒಂದು ಸಂಗೀತವನ್ನೇ ಕೇಳಲಿ, ಸವಿ ತನಿಸನ್ನೇ ತಿನ್ನಲಿ, ವಿಶಿಷ್ಟಭಂದು ವಾಸನೆಯನ್ನೇ ಮೂಸಲಿ, ಇಯಾ ಸಂದರ್ಭದ ಸಹವಸ್ತುಗಳು ಮತ್ತೊಂದು ಕಾಲಕ್ಕೆ ಆದೇ ಸಂಗೀತವನ್ನು, ಆದೇಸವಿಯನ್ನು, ಆದೇ ವಾಸನೆಯನ್ನು ಆಹುಭವಿಸಿಡಾಗ ದಂಪ್ತಿ ಕ್ಲ್ಯಾನೆಯಮಾಂಡಿ ರೊಕವೆತ್ತುನಿಲ್ಲಿತ್ತವೇ | ತರುಣೀಯ ಮುಡಿಯಿಂದ ಸೂಸಿದ ವಾಸನೆಯಾವುದೆ ಹೂವಿನ ಮಾಲೆಯಿಡಿದ್ದರೂ ಅವಳ ಹೆಳಲ ತೈಲದ ವಾಸನೆಯಪ್ಪೆ ಸಾಕಾಗಿತ್ತು, ರಾಮನಾಥನಿಗೆ ಜಾನರೀಯ ನೆನಪು ತರುವುದಕ್ಕೆ....

ಮುದುವೆಯಾದ ಹೊಸತಾಗ ಒವೆನ್ಹಾಮ್ಮೆ ಬಿಸಿಲು ಹೊತ್ತೆ ರೀದಾಗ ಜಾನಕಿ ಬಾವಿಯ ನೀರು ಜಗ್ಗುತ್ತಿರುವಾಗ ಬಿಸಿಲಲ್ಲಿ ಕಷ್ಟಪಡುತ್ತಿರುವ ಅವಳಿಗೆ ನೆರವಾಗಲೆಂದು ನೀರು ಜಗ್ಗಲು ಹಿಡಿಯುವಾಗ ಅವಳ ಹೆಳಲಿನ ಸೀವಾಪದ ವಾಸನೆ ಅದು ಎಸ್ಟೇ ಅಸ್ವಾರಸ್ಯವೇನಿಸಿದ್ದೋ ಏನೋಽ ಅವ ನಿಗೊಂದು ಜುಮ್ಮು ಹಿಡಿಸುವ ರೋಹಿಂಜ ಆದರಲ್ಲಡಿರುತ್ತಿತ್ತು. ಆ ಮೋಹಕ ರಸನಿಮಿವನೀಗ ರಾಮನಾಥನಿಗೆ ಜಾನರೀಯಿಂದಗೆಲಿದ ಆಸಹಾಯತೆಯ ತೀವ್ರವೇದನೆಯಸ್ಸುಂಟಿಪರಾಡಿತು. ಆ ತರುಣೀಯ ಜಾನಕಿಯಾಗಿದ್ದರಿ ?....ಎಂಬ ಹುಂಚ್ಚು ಕ್ಲ್ಯಾನೆಯೂ ಒಂದು ತ್ವರ್ತಿ ಭಾವನೆಯ ಓಟದಲ್ಲಿ, ಕ್ಲ್ಯಾನೆಯ ಪೂಟದಲ್ಲಿ ತರುಣಿ ತನ್ನನ್ನು ನೋಡಿದಾಗೊನ್ನು ಏನೋ ಅಧೀರತೆಯ ಹುಂಚ್ಚು ಮುಗ್ಗುಗೆಯೊಂದನ್ನು ಸುಳಿಸಿ ಹಾಗೇ ನಿಲ್ಲುತ್ತಿದ್ದನು. ಪ್ರೇಮದ ವಸ್ತುವೆಂದಿರಿದ್ದರಿಂದ ಪ್ರರುಣಿಗೆ ಜೀವನವು ನೀರವ ನಿಸ್ಖಾರವೇನಿಸುವುದೇನು ಸೋಜಿಗ! ರಾಮನಾಥನಿಗೀಗ ಪ್ರೇಮವೆಂಬುದು ದೇವತ್ವದ ಮಟ್ಟವನ್ನು ಮುಟ್ಟಿದೆ ದೇಹದ ಸುಖದ ಮಟ್ಟಗಳಿದು ಅವನ

ನೈಕ್ತೇಶವನ್ನೇ ಮುಟ್ಟಿಗೆ ವಾಡಿಬಿಟ್ಟಿತು. ಹಸಿದ ಹೊಟ್ಟಿಗೆ ಒಗ್ಗೆ ರಣಿಯ ನಾಸನೇ ನೀನೇನೋ ಮಾಡಿಬಿಡುತ್ತದೆ. ರಾಮನಾಥನ ಅವಸ್ಥೆ ಬಹಳ ಅಸಹಾಯ ವಾಗಿತ್ತು. ತಾಯಿಯನ್ನು ಕಳೆದುಕೊಂಡ ಮಗು ಕಂಡವರನ್ನು ತಾಯಿಯಂತೆ ಕಾಣಹೋಗುತ್ತದೆ; ಅದನ್ನು ಕಂಡವರಲ್ಲಿ ಕಸಿಕರವನ್ನು ಹುಟ್ಟಿಸುತ್ತದೆ.

ಟುರಮು ಜೆ. ಜೆ. ಹಾಸ್ಪಿಟಲ್ ಕೂಟಿಗೆ ನಿಂತಿತು. ತರುಣಿ ಅಲ್ಲಿಯೆ ಇಳಿಯೋಣ ಎಂದು ಸನ್ನೇಮಾಡಿದಳು. ರಾಮನಾಥ ಇಳಿದುಬಿಟ್ಟಿ. ಮತ್ತೊಮ್ಮೆನ್ನು ನೂಕುಸುಗ್ಗ ಲಿಂದ ಹೊರಬರುವದರೊಳಗೆ ಸಾಕಾಗಿಹೋಯಿತು. ತರುಣಿ ಟುರಮು ಇಳಿದು, ತಲೆ ಅಲ್ಲಾಡಿಸಿ ಕೂದಲು ಓರಣ ವಾಡಿಕೊಂಡು, ಕೈಯೊಳಗಿನ ಕೆರುಗಡಿಯಾರ ಸರಿಪಡಿಸಿಕೊಂಡು, ಕತ್ತು ಕೆಳಗೆ ವಾಡಿ ತನ್ನ ಮ್ಮೆ ತಾನೇ ನೋಡಿಕೊಳ್ಳುತ್ತ, ಜಾರಿ ಬಿದ್ದ ಸೆರಗನ್ನು ಮತ್ತೆ ಎಡಭುಜದ ಮೇಲೆ ನಿಲ್ಲಿಸಲೆತ್ತಿಸಿದಳು. ಅದೆಷ್ಟು ಮುಟ್ಟಿಗೆ ಸ್ಥಿರವಾಗಿ ನಿಂತಿತೋ ಹೇಳಲಿಕ್ಕೆ ಬಂದರು.

‘ನಮ್ಮ ರೂಪಿಗೆ ಹೋಗೋಣವೇ ?’

‘ನಿಮ್ಮ ಯುನಾನಾದಲ್ಲಿ ನಮಗೆಲ್ಲಿಯ ಪ್ರವೇಶ ?’

ತರುಣಿ ನಕ್ಕಳು. ಮತ್ತೆ ಮುಂದುವರಿಯುತ್ತ—

‘ಪರವಾಯಿಲ್ಲ ಬನ್ನಿರಿ. ನನ್ನ ಗೆಳತಿಯಾರಿಗೆ ನಿಮ್ಮ ಪರಿಚಯ ವಾಡಿಕೊಡುತ್ತೇನೇ.’

‘ಯಾರೆಂದು ಪರಿಚಯ ವಾಡಿಕೊಡುತ್ತೀರಿ ?’

‘ನನ್ನ Friend ಎಂದು.’ ತರುಣಿ ರಾಮನಾಥನ ಮನಸ್ಸನ್ನು ನೋಡಲು ಬೇಕೆಂದೇ ಬೇರೆ ತರಹ ಹೇಳಿದಳು.

ರಾಮನಾಥ ಸುಮ್ಮನಿದ್ದ.

‘ಹಾಗಾದರೆ ನಮ್ಮುಣ್ಣ ಬಂದಿದ್ದಾರೆ ಮಂಗಳಾರಿನಿಂದ, ಎಂತಲೆ ಹೇಳಲೆ ?’

ರಾಮನಾಥ ಸುಮ್ಮನಿದ್ದ.

‘ವೀಕೋ ಬಹಳ ಯೋಚನೆಯಲ್ಲಿದ್ದಂತೆ ಕಾಣುತ್ತದೆ ?’

‘ಇಲ್ಲಿಯೇ ಎಲ್ಲಾದರೂ ಒಂದು ಇರಾಣಿ ಹೋಟ್ಟಿನಲ್ಲಿ ಆವ್ಯಾಪ್ತಿಗೊಳ್ಳೋಣವೇ ? ನನಗೆ ತುಂಬಾ ಹಸಿವು.’

‘ ಹಾಗಿದ್ದರೆ ಸ್ತೋರೀಟ್‌ನಲ್ಲೇ ತಕ್ಕೊಳ್ಳುತ್ತಿದ್ದಿನಲ್ಲ ? ’

‘ ಇರಲಿ, ಈಗ ಮತ್ತೆ ಸ್ತೋರೀಟ್‌ಗೆ ಬೇಡ. ಸ್ತೋರೀಟ್‌ಗೆ ನಾಳೆ ಹೊಗೋಣಂತೆ.’

‘ ನಾಳೆ ಸ್ತೋರೀಟ್‌ಗೆ, ನಾಡಿದ್ದು ? ’ ತರುಣೆ ನಗುತ್ತ ಕೇಳಿದಳು.

‘ ನಾಡಿದ್ದು ಕೊರೀಟ್‌ಗೆ.’ ವಿಕೀರ್ಣ ಅಧ್ಯವಸ್ನಿಜ್ಞಿ ದೆ ಕೇವಲ ಪ್ರಾಶದ ಭಳದಿಂದ ಉತ್ತರಿಸಿದ ರಾಮನಾಥ.

‘ ಕೊರೀಟ್‌ಂಗ್ ಮಾಡಲಿಕ್ಕೆ ಕೊರೀಟ್‌ಗೆ ಹೊಗುತ್ತಾರೇನು ? ’  
ತರುಣೆ ನಗುತ್ತ ಕೇಳಿದಳು.

‘ ಕೊರೀಟ್‌ಗೆ ಅಂದರೆ ಟೀನಿಸ್ ಕೊರೀಟ್‌ಗೆ ಅಂತ ನಾನಂದದ್ದು.

‘ ನೀವು ಟೀನಿಸ್ ಆಡುತ್ತೀರಾ ? ’

‘ ನೀವು ? ’

‘ ನಾನೂ ಆಡುತ್ತೀನೆ.’

‘ ಹಾಗಾದರೆ ಇಬ್ಬರೂ ಆಡೋಣವೆ ? ’

‘ ಇದೇನು ಈಗಲೇ ಆಟ ಹೂಡುವವರೇನು ಮತ್ತೆ ನೀವು ? ’

‘ ನಾವಿಬ್ಬರೂ ಸರಿಯಾದ ಹುದ್ದರಿಗಳಲ್ಲವೆ ? ’

‘ ಜೀವನವೂ ಒಂದು ಟೀನಿಸ್ ಕೊರೀಟ್ ಅಲ್ಲವೆ ? ’

ನಗುತ್ತ ಇಬ್ಬರೂ ಒಂದು ಇರಾಣಿ ಹಾಟೀಲ್ಲಿಗೆ ಬಂದರು. ಒಂದು ಘ್ರಾಮಿಲಿ ರೆಂಪ ಪ್ರವೇಶಮಾಡಿದರು. ತೆರೆ ಎಳಿದರು. ಸಾವಾನ ತಂದಿಟ್ಟು ಹೊಗುತ್ತಿರುವ ‘ ಭಾ:ಯ್ಜ್ಞ ’ ಇವರ ಸ್ವಾತಂತ್ರ್ಯವನ್ನೇನೂ ಅವಹರಿಸಲಿಲ್ಲ. ಅಮ್ಲಾಟ್ ಆಯಿತು, ‘ ವೇಫಾರ್ ’ಆಯಿತು, ‘ ದೋಚಾ ’ಎಂದು ರಾಮ ನಾಥ ಆಚ್ಛಾಪಿಸಿದ.

‘ ಇಶ್ವರ, ನನಗೆ ಈ ವಾವಡರ ಚಹಾ ಓಕರಿಕೆ ಇಟ್ಟುಹೊಗಿದೆ. ಏನಾದರೂ ಡ್ರಿಂಸ್ ಹೇಳಿರಿ. ’

‘ ದೋರಾಜಸ್ ಆರೆಂಜ್ ಲಾನಾ ! ’

‘ ಈಗ ತಂಪಾಯಿತಲ್ಲವೆ ? ’ ಪಾನೀಯ ಮುಗಿಯುತ್ತಲೆ ಕೇಳಿದಳು ತರುಣೆ.

‘ ಜ್ಞಾಲಾಮುಖಿಯ ಮೇಲೆ ಆಯಿಸ್ ಇಟ್ಟಿಂತೆ. ’

‘ ಎಷ್ಟು ಭಂದಾಗಿ ಮಾತಾಡ್ತಿರಿ ನೀವು ? ’

‘ ನಾನು ಮಾತಾಡೋದಿಲ್ಲ, ಒಳಗಿನ ಹೃದಯ ಮಾತಾಡಿಸ್ತುದೆ.’

‘ ಏನು ನಿಮ್ಮ ಹೃದಯದೊಳಗೇ ಜ್ಞಾಲಾಮುಖಿ ಇದ್ದವರ ಹಾಗೆ ಮಾತಾಡುತ್ತಿರಲ್ಲ ? ’

‘ ಬಹಳ ಸರಿಯಾಗಿ ಹೇಳಿದಿರಿ.’

ರಾಮನಾಥನ ಈಗಿನ್ನಿಂದಿತವಾಯ್ತು. ತರುಣ ಸ್ವಲ್ಪ ಅನುಮಾನಿಸುತ್ತ ಮಾತಾಡಿದಳು :

‘ ಪ್ರಥಮಪರಿಚಯಕ್ಕೇ ಬಹಳ ಮಾತಾಡಿದೆನಲ್ಲವೇ ? ’

‘ ನನ್ನೊಡನೆ ಇಷ್ಟು ಆಹ್ವಾಗಿ ಮಾತಾಡುವವರು ಇಲ್ಲಿ ಒಬ್ಬರೂ ನನಗೆ ದೊರೆತಿರಲಿಲ್ಲ.’

‘ ನಾನೂ ‘accidentally’ ದೊರೆತಿನಲ್ಲವೇ ? ’

‘ Accidentally ’ ಎಂಬ ಶಬ್ದ ರಾಮನಾಥನನ್ನು ಸೇರಿಹಿಡಿಯಿತು.

‘ Life is an accident. Love is an accident.’ ( ಜೀವನ-ವ್ರೋಂದು ಆಕ್ಸಿಕ್ಟೆ. ಪ್ರೇಮವ್ರೋಂದು ಆಕ್ಸಿಕ್ಟೆ.)

‘ ನೀವು ಬಹಳ ನೋಂದುಕೊಂಡವರಂತೆ ತೋರುತ್ತಿರಲ್ಲ ? ’  
ರಾಮನಾಥ ಇದೇ ನೂತನ ಸರಣಿಯನ್ನು ಮುಂದರಿಸಲು ಇಷ್ಟಪಡಲಿಲ್ಲ.

‘ ನನ್ನ ಕತೆ ದೊಡ್ಡದಿದೆ.’

‘ ಹೂಂ ! ನೀವೂ ದೊಡ್ಡವರಂತೆ ಕಾಣುತ್ತಿರಿ. ’ ತರುಣಿಯ ಬೆಂಗುಬಿನ್ನಾಣದ ಮಾತುಕತೆ, ನಡೆನುಡಿಗಳ ಚಾಕ್ಕಾಕ್ಕೆತೆ ರಾಮನಾಥನಲ್ಲಿ ಏನೇನೋ ಭಾವನೆಗಳನ್ನು ಹುಟ್ಟಿಸಿದ್ದವು. ಜಾಸ್ತಿಯೋಡನೆ ಇಷ್ಟು ಸರಿಸುವಾಗಿ ಸರಿಸುವಾಗಿ ತಾನು ಮಾತಾಡಿರಲಿಲ್ಲವೇನಿಸಿತು. ಸುಶಿಕ್ಷಿತದಾಂತರ್ಯಾಫ್ ಹೇಗಿರುತ್ತದೆ ಎಂದು ರಾಮನಾಥನಿಗೆ ಆಗಾಗ ಒಂದು ನೋಂಜಿಗವು ತೋರುತ್ತಿತ್ತು. Accidentನಿಂದ ಉಂಟಾದ ಈ ತರುಣಿಯ ಪರಿಚಯವನ್ನು ಧ್ವಂಸಿಸಬೇಕೆಂಬ ಚಾಪಲ್ಯಕ್ಕೆ ಹೆಚ್ಚಿಟ್ಟು ಆವೇದ ಮಾಡಿಕೊಟ್ಟಿತು.

ರಾಮನಾಥ ತರುಣಿಯ ಕ್ಷೇತ್ರಿರುವಿ ಅವಳ ಗಡಿಯಾರ ನೋಡಿ—‘ಈ ಹೊತ್ತು ಯಿತು ! ’ ಎಂದ.

‘ ಯಾತ್ಕೇ ? ’

‘ ಹೊಮ್ಮೆ ಅದೂ ನಿಜನೇ. ಯಾವುದಕ್ಕೂ ಹೊತ್ತುಗೆಲಿಲ್ಲ. ಹೋರ್ಬೆಲಿ. ನವನು ಕೊರೆಗೆ ಹಾಕಿಯಾನು ಅಂತ ಅಂದೆ ಆಷ್ಟೆ. ’ ತೆರುಣಿ ಬೆಲ್ಲೊ ಬಾರಿಸಿ-ದಳು. ಭಾಃಯ್ಯ ಬಂದ. ‘ಅಫಿ ದೊರ್ಚೆ ವೇಷರ್‌ಲಾನಾ’ ಎಂದಳು. ‘ಅಚ್ಚಾ ದೊರ್ಚೆ ಚಾಭೀ ಲಾನಾ’ ರಾಮನಾಥನೇಂದ.

‘ ಇದೇನು? ಇದಿಗೆ ತಂಪಾಯಿತು. ಈಗಾಗಲೆ ಬಸಿಯೇ? ’

‘ ಜೀನನವೆ ಹಾಗಿದ್ದತ್ತದೆ. ತಂಪಾದ ಮೇಲೆ ಬಿಸಿ, ಬಿಸಿಯಾದ ಮೇಲೆ ತಂಪಿ. ’

ವೇಷರ್ ಸೀನಿಸತ್ತೆ ಚಹ ಕುಡಿಯುತ್ತಿರುವಾಗಲೇ ರಾಮನಾಥನಿ-  
ಗೊಂದು ಸಾರ್ಥಕ ಹೊಳೆಯಿಂದ. 'Let us exchange our cups' (ನವ್ಯ  
ಕಪ್ಪಗಳನ್ನು ಬದಲಿಸೋಣ) ಎಂದು ಹೇಳಿದ.

‘ Sorry, నాను కస్తినిందలే కుడిదిద్దే ఇనే.’

‘ నాను సక, అదక్కింతలే కేళిదు.’

తరుణి ఒప్పువంతి తోఏరలిల్ల. మాగువినంధ మనస్సినిఁద కనికరబట్టి కేళుత్తిరువ రామనాథన క్షైదయవన్ను శూక్షేత్రవాగి ఓడికొంచెళు తరుణి. ఒబ్బరమ్మెంబ్బరు ముగుళ్లగుత్త నోఁడిదరు. కప్పుగళు బదలాదవు. వోదలనేయ సురుకు ఎళీదాగ అదర బిసి నాలగెగి చేపుకు కత్తెలిల్ల. రామనాథన క్షైదయాంతరాళవన్నేళురు-గుట్టిసితు. వేళ్ళు ముఖవాడి తరుణియు క్షై హిదిద. తరుణియూ భావశ్శాంకవాగి అవనన్నే నోఁడుత్త సుచ్చానిద్దిళు ఎష్టోఁ హోత్తు ఇబ్బరూ నొసందించిద్దరు. మాన్సుగళు, క్షైదయగళు సమీప బందు-వేందు తోఏరిసలు ముఖగళు మోడలు సమీప బందును. ప్రేమద సవియన్నో హిరువంతి రామనాథ కసువినిఁద తరుణియ కుట్టిగి ముత్తిట్టి. బాయ్య బిల్లు తండివలు బళగే బందాగ అవరిగే బాణ బిట్టుంతాయితు. బిల్లు కోట్టు హోరబందరు.

‘ నాళీ ప్రోఫెసర్ కోగెలాణవే ? ’

ಸ್ಥಳ ವೇಳೆ ನಿಶ್ಚಯವಾದುವು. ಮರುದಿನ ಸಂಜೀಗೆ ಸರಿಯಾಗಿ ಆರು ಗಂಟೆಗೆ ‘ಕೆಟ್ಟಕ್ಕಾಟ್ಟೊ’ನಲ್ಲಿ ಬೆಟ್ಟಿಯಾದರು. ....

‘ನಾಳೆ ಗೇಟ್‌ವೇದಲ್ಲಿ ಬೆಟ್ಟಿಯಾಗೋಣವೇ?’

ಸ್ಥಳ ವೇಳೆ ನಿಶ್ಚಯವಾದುವು. ಮರುದಿನ ಸಂಜೆ ಸರಿಯಾಗಿ ಆರು ಗಂಟೆಗೆ ‘ಗೇಟ್‌ವೇ’ ಬಳಿ ಬೆಟ್ಟಿಯಾದರು. ಸಮುದ್ರವು ಶಾಂತವಾಗಿದ್ದರೂ ದೆಂಡಿಗೆ ಅಪ್ಪಳಿಸುವ ತೆರಿಗಳ ಅಬ್ಜರ ಕಡಿಮೆಯಾಗಿರಲಿಲ್ಲ. ‘ಜಲೋ ಚಾರ ಚಾರಾನಾ. ಹರೇಕ ಚಾರಚಾರಾನಾ.’ ಬೋಟಿನವ ಕೊಗುತ್ತಿದ್ದ. ಇಬ್ಜರೂ ಸೇರಿ ಬೋಟಿಂಗ ಮಾಡಿ ಬಂದರು. ಬೋಟಿಂಗ ಮುಗಿಸಿ ಭಾರತದ ಮಹಾದ್ವಾರದಿಂದ ಹಾಯ್ದುಬಂದಾಗ, ಪರದೇಶದ ಪರಕೀಯ ದೇಹಗಳಿರಿಂದ ಸ್ವದೇಶ ಭೂಮಿಯ ಅತ್ಯುರುಣಿಯನು ಪಡೆದು ಪ್ರವೇಶ ಮಾಡಿದುವು.....

‘ನಾಳೆ ಚನಿರೋಡ ಗಾಡ್‌ನಾನಲ್ಲಿ ಬೆಟ್ಟಿಯಾಗೋಣವೇ?’

ಸ್ಥಳ ವೇಳೆ ನಿಶ್ಚಯವಾದುವು. ಮರುದಿನ ಸಂಜೆ ಸರಿಯಾಗಿ ಆರು ಗಂಟೆಗೆ ಚನಿರೋಡ ಗಾಡ್‌ನಾದಲ್ಲಿ ಬೆಟ್ಟಿಯಾದರು. ಎತ್ತರದಲ್ಲಿ ಕೆಂಪು ಬಣಿದಿಂದ ಕಂಗೋಳಿಸುವ ‘50’ ಸಾಬಾಣದ ಜಾಹೀರಾತು ಉನ್ನತವಾಗಿ ಮೇಲೆಯುತ್ತಿತ್ತು. ಸುತ್ತುಲೂ ಒಬ್ಬಿದ ಮಲಬಾರ ಬೆಟ್ಟಿದ ಪ್ರೇಕ್ಷಣೀಯ ದೃಶ್ಯ! ಚೌಪಾಟೀಯ ವಿಸ್ತಾರವಾದ ಪುಲಿನಸ್ಥಳ, ಅಚ್ಚುಕೆಟ್ಟಿಗಿ ಅಂದವಾಗಿ ಓಡಾಡುತ್ತಿರುವ ಮಾನವಚಕ್ರವಾಕಗಳು, ನಿಮಿಷಕ್ಕೊಮ್ಮೆ ವಾಯುವೇಗ ದಿಂದ ಓಡಾಡುತ್ತಿರುವ ರುಗರುಗಿಸುವ ಕಾರುಗಳು, ಎಲ್ಲವೂ ಅವರ ಮನಸ್ಸಿನ ಮೇಲೆ ಏನೋ ಒಂದು ಬಗೆಯ ಭವ್ಯಕಲ್ಪನೆಯನ್ನು ಮಾಡಿಸಿದ್ದರು. ಜೀವನವು ‘Accident’ ಎಂದರೂ ಆದರೆಲ್ಲಾಂದು ಕೌತುಕವಿದೆ. ‘Life is after all interesting’ (ಅಂತೂ ಜೀವನವು ಮೋಚಿಸಿದಾಗಿದೆ.) ಎಂದು ಯಾರೋ ಹೇಳಿದಂತೆ ಆ ಮಾತಿನ ಕಲ್ಪನೆ ರಾಮನಾಥನಿಗೆನಿಸಿತ್ತೇಂದರಿತು. ಚನಿರೋಡ ಗಾಡ್‌ನಿನಲ್ಲಿ ಎಷ್ಟೇಷ್ಟು ಮಾತುಕತೆಯಾಡಿ ತಮ್ಮ ಭವಿಷ್ಯ ಜೀವನವನ್ನು ಹೇಗೆ ರೂಪಿಸಬೇಕೆಂಬಾದನ್ನೂ ಚಿತ್ರಿಸಿಕೊಂಡರು!

ದಿನಕೊಂಡು ಸ್ಥಳ. ದಿನಕೊಂಡು ವಿಚಾರ. ದಿನಕೊಂಡಿಪ್ಪು ಸಾಮಿಸ್ತೆ. ಯಾವೋ ಎರಡು ಮುಖಗಳು ಸಮೃದ್ಧಿವಾಗಿ ಇಪ್ಪು ಸಮೀಕಷಾಗುತ್ತಿರುವುದು ಕೇವಲ ಒಂದು ‘Accident’ ಅಲ್ಲ, ಈಶಸಂಕಲ್ಪ ಎಂದು ರಾಮು ನಾಧನಿಗೆಸತ್ತೊಡಗಿತು. ಹೀಗೇ ಎಪ್ಪು ಸಲ, ಎಪ್ಪು ಸ್ಥಳಗಳಲ್ಲಿ ಅರಿತ್ತಲ್ಲಿಂದ ರೂ ಬೆರಿತು ವಾತನಾಡಿದರೂ ಎಣಿಕೆಯಿಲ್ಲ.

‘ಹಾಗಾದರೆ ನಾಳಿ ರಜಿಸ್ಟ್ರಾರ್ ಕಚೇರಿಯಲ್ಲಿ ಕೊಡೋಣವೇ?’

‘ಹಾ! ಕೋಣೀಫನಲ್ಲಿಲ್ಲ ಮತ್ತೆ!’ ತರುಣಿ ನಷ್ಟಿಳ್ಳು.

‘ಟೂ—ಟೂ’....ಎಂದು ಕೆಂಪು ಕರಸ್ತುದಿಂದ ‘Signal’ ಕೊಟ್ಟಿಳ್ಳು. ಮರುದಿನವೇ ಇಬ್ಬರದೂ ರಚಿಸ್ತೇರ ವಿವಾಹವಾಯಿತು. ಅವರಿಬ್ಬರನ್ನೂ ಒಂದುಗೂಡಿಸಿದು ಅಧಿನ ಅವಳ ಅಂಗಾಂಗಸಾಮೀಸ್ಯ, ಅವನ ಮನಸ್ಸಿನ ಅಸಾರಸ್ಯ. ಅಂತೂ ಇಬ್ಬರೂ ಬೆರಿತರು. ಅರಿತರೆಷ್ಟು ಅವರಿಗೇ ಗೊತ್ತಿರಲಿಲ್ಲ.

ಆ ತರುಣಿಯೇ ವಿದ್ಯಾ.

॥      ॥      ॥      ॥

ಕೀರುಕುಳಿ ರಚೆ ಮುಗದುಹೋದರೂ ವಿದ್ಯಾ ಇನ್ನೂ ಮುಂಬಯಿಗೆ ಬರಲಿಲ್ಲ. ರಾಮನಾಧನಿಗೆ ಏಕಾಂತವಾಸ ಬೇಸರವಾಗಹತ್ತಿತ್ತು. ಹೊತ್ತು ಹೊತ್ತಿಗೆ ಉಟ್ಟಿವಿಲ್ಲ, ಉಡಿಗೆಯಿಲ್ಲ. ಒಂದು ದಿನ ಬರಿ ಹಣ್ಣು-ಹಂಪಲಗಳ ಮೇಲೆ ಹೊಟ್ಟಿಗೆ ಭರತಿ ಆಗಬೇಕು. ಮತ್ತೊಂದು ದಿನ ಬರಿ ಆಮ್ಲು ಟೂ ವೇಲೇ ಸಾಗಬೇಕು. ಒಮ್ಮೆಯೆಲ್ಲ ರಾತ್ರಿ ಪೇಟೆಯಿಂದ ಹಲ್ವಾ-ಫೋಟಿ ಇಂಥನೇನಾದರೂ ಕಟ್ಟಿಕೊಂಡು ಬಂದು ತಿಂದು ಮಲಗಬೇಕು. ರಾತ್ರಿ ಮನೆಗೆ ಬರುವಾಗ ಬದಿಯ ಮನೆಯ ಸಹಸ್ರಬುದ್ಧಿ ಅವರ ಆಡುಗೆಮನೆಯಲ್ಲಿ ಒಲೆಯ ಕಟ್ಟಿಯಾ ಕೆಳಗೆ ದುಂಡುಪಂಜ್ಯಾಯಲ್ಲಿ ಗಂಡ-ಹೆಂಡತಿ-ಮಕ್ಕಳು ನಡುವೆ ಅಡಿಗೆಯನ್ನು ಹರಹಿಕೊಂಡು ವಿನೋದದಿಂದ ಚೀಷ್ಪೈ ಮಾಡುತ್ತ ಜೀವನದ ಸುಖನನ್ನೇ ಸವಿ ಮಾಡಿಕೊಂಡು ಉಟ್ಟ ವಾಡುತ್ತಿರಿವಂತೆ ತೋರುತ್ತಿತ್ತು. ಕನ್ನಡಿಯಂತಹ ಈತ್ಯೇಲದ ಮೇಲೆ ಉಟಕ್ಕೆ ಮಣಿಗಳು ಸರ್ವ ಬೇಕಾಗದೆ ಸಹಸ್ರಬುದ್ಧಿಕಾಕಾ ಅವರು ಕಾಲು ಚಾಚಿಕೊಂಡು ಉಟಕ್ಕೆ ಕುಳಿತ್ತರಬೇಕು. ಅವರೋಂದಿಗೆ ರಾಮನಾಧನು ಸಾಕಷ್ಟು

ಕಾಲ ಕೂಡಿ ವಾಸವಾಗಿದ್ದರೂ ಇಬ್ಬರೂ ಒಬ್ಬರಿಗೊಬ್ಬರು ಮುಖಪರಿಚಯ ಕೂಡ ಇಲ್ಲದ ಹಾಗೆ ಇರುತ್ತಿದ್ದರು. ಇದು ಯಾರದೆ ಉದಾಹಿಸಿನತೆ ಇಲ್ಲವೇ ಅಹಂಕಾರ ಇಲ್ಲವೇ ಅಪ್ಯೇಮಭಾವವೆಂದು ಹೇಳಲಿಕಾಜುಗದಿದ್ದರೂ ಆಲ್ಲಿಯ ಜೀವನದ ರೀತಿಯೇ ಅವರನ್ನು ಈ ರೀತಿ ಮಾಡಿತ್ತೀಂದು ಹೇಳಬಹುದು. ಒಬ್ಬರ ಅಡುಗೆಮನೆಯ ಗ್ರಾಲರಿಯಲ್ಲಿ ನಿಂತರೆ ಇನ್ನೊಬ್ಬರ ಅಡುಗೆ-ಮನೆ ನಡು-ಮನೆಯೋಳಿಗಿನ ವ್ಯವಹಾರವೆಲ್ಲ ಬಯಲಾಟದಂತೆ ಬಹಿರಂಗವಾಗಿ ಸ್ಥಾಪಿತಿದ್ದರೂ ಒಬ್ಬರ ಗೊಡವೆ, ಆಸಕ್ತಿ, ಕುತೂಹಲ ಇನ್ನೊಬ್ಬರಿಗಿಲ್ಲ ದವ್ಸು ಸ್ವೀಗತ ರೀತಿಯಲ್ಲಿ ಯಾಂತ್ರಿಕವಾಗಿರುತ್ತಿದ್ದರು. ಎಷ್ಟೋ ಸಲ ರಾಮನಾಥನು ಸ್ವಾನ ಮಾಡಿಕೊಂಡು ಗ್ರಾಲರಿಯ ಹೊರಗೆ ಬಂದಾಗ ಎದುರಿಂ ಮನೆಯ ಗೃಹಿಣಿಯರು, ತರುಣಿಯರು ಇವನನ್ನು ನೋಡಿಯೂ ನೋಡದವ್ಸು ಆಲಕ್ಷ್ಯದಿಂದ ಹೇಳಲು, ‘ಮೇರಕಪ್ಪು’, ಪ್ರಸಾಧನಗಳನ್ನೆಲ್ಲಾ ನಡೆಯಿಸುತ್ತಿದ್ದರು. ಒಂದೊಂದು ಸಲ ಆವರು ವೈ ಕಾಣುವಾಗಿ ಮಾಡುತ್ತಿರುವ ಈ ಮೇರಕಪ್ಪುಗಳೆಲ್ಲಾ ಮತ್ತೊಬ್ಬರನ್ನು ಮರುಳು ಮಾಡುವೇದಕಾಜುಗಿಯೋ ಇಲ್ಲವೇ ಇನ್ನೊಬ್ಬರ ಗೊಡವೆಯಿಲ್ಲದೆ, ದರಕಾರು ಇಲ್ಲದೆ ತಮ್ಮೋಳಿಗೆ ತಾವು ಮಗ್ನಾರಾಗುವ ರೀತಿಯೋ ಅವನಿಗೆ ತಿಳಿಯತ್ತಿರಲಿಲ್ಲ.

‘ಭಬಿ’ ಸಹಸ್ರಬುದ್ಧಿಯವರ ಹಿರಿಯ ಮಗಳು. ಅವಳರು ಬಹಳ ಗಳಬಿಳಿಸ್ತುಭಾವ. ಯಾರಾದರೂ ‘ನದಿಲ ಆಹೆತ ಕಾಯು?’ (ತಂದೆಯ ವರಿದ್ವಾರೀನು?) ಎಂದು ಕೇಳುತ್ತೇ ಬಂದಾಗ ಅವರಾರು, ಅವರ ಹೆಸರೀನು, ಗೋತ್ತಮೆನು, ಯಾತ್ಕೈ ಬಂದದ್ದು, ಏನೆಂದು ತಿಳಿಸಬೇಕು, ಮತ್ತೆ ಯಾವಾಗ ಬರುವರು ಎಂದೆಲ್ಲಾ ರಾವಾಯಣ ಕೇಳಿ, ಹೇಳಿ ಕೊನೆಗೆ ಕಾಗದ ಪೆಸ್ಸಿಲ್ಲಾ ಕೊಟ್ಟು ಅವರಿಂದ ಬಂದ ಉದ್ದೇಶವನ್ನು ಬರೆಯಿಸಿಕೊಂಡು ಇಡುತ್ತಿದ್ದಳು. ಅವರೊಡನೆ ಇಸ್ತೇಲ್ಲಾ ಪ್ರಶ್ನೋತ್ತರಗಳು ನಷ್ಟದಾಗ ತಾನು ಸುಮ್ಮುಸುಮ್ಮನ್ನೆ ಹೊಂಡಾದ ಹೇಳಲನ್ನು ಮತ್ತೆ ಹೆಣಿದುಕೊಳ್ಳುವದು, ಹೆಣಿದುಕೊಂಡ ಹೇಳಲನ್ನು ಭುಜದ ಮೇಲಿಂದ ಎದೆಯ ಮೇಲೆ ನೀಇಂಗಿ ಬಿಡುವುದು, ಮತ್ತೊಮ್ಮೆ ಗಕ್ಕನೆ ಎಡಕ್ಕೆ ಕತ್ತು ಹೊರಳಿಸಿ ಹೇಳಲನ್ನು ಹಿಂದೆಮಾಡಿಕೊಳ್ಳುವುದು. ಇದೂ ಆದ ಮೇಲೆ ಸುಮ್ಮುಸುಮ್ಮನೆ ಸೆರಗು ಸರಿಪಡಿಸಿಕೊಳ್ಳಬೇಗಿ ಇನ್ನೊಷ್ಟು ಶಿಥಿಲ

ಮಾಡಿಕೊಳ್ಳುವುದು. ಭಬಿ ಸಹಸ್ರಬುದ್ಧೀಯವರ ಮನೆಯ ಒಂದು ವಿದ್ಯುಲ್ತಿಯಾಗಿದ್ದಳು. ನೀಳವಾದ ದೇಹ, ನೀಳವಾದ ಮೂಗು, ಚೂಪಾದ ಶಾಲಾದ ಹೆಲ್ಲಾಗಳು, ಸ್ವಲ್ಪ ಕಸಿರುಭಾಯೆಯ ಮೇಲೆ ಕಟ್ಟಿನ ಆಲೆಗಳು. ದೇಹ ನೀಳವಾದರೂ ತುಂಬಿಕೊಂಡ ಮೈಕ್ಕೆ. ಭಬಿ ಕಾಲೇಜಿನಲ್ಲಿ ಓದುತ್ತಿದ್ದಳು. ಮನೆಯಲ್ಲಿ ಹೆಚ್ಚು ವೇಳೆ ಅಭ್ಯಾಸದಲ್ಲಿ ಹೋಗುತ್ತಿರಲಿಲ್ಲ, ಅಡಗೆ-ಮನೆಯಲ್ಲಿ ಹೋಗುತ್ತಿರಲಿಲ್ಲ—ವಿಶೇಷವಾಗಿ ಮೇಕಪ್ಪಿನಲ್ಲಿ, ರೇಡಿಯೋ ಇಚ್ಚುವುದರಲ್ಲಿ. ಸಿನೇವಾ ಸಂಗೀತವೆಂದರೆತೀರಿತು, ಭಬಿಗೆ ಮಿತಿಮಿರಿದ ಹುಚ್ಚು. ಹಗಲು ಹನ್ನೆರಡು ತಾಸೂ ಸಿನೇವಾ ಸಂಗೀತವೆ ಅವಳ ಬಾಯಲ್ಲಿ. ಬಾಯಿ ಬಂದ್ರು ಇದ್ದಾಗ ರೇಡಿಯೋ ಕೇಳುವುದರಲ್ಲಿ ಕೆವಿ ಕೆಲಸ ವಾಡುತ್ತಿತ್ತು, ಅಷ್ಟೇ. ಭಬಿಗೆ ಇಪ್ಪತ್ತೊಂದು, ಇಪ್ಪತ್ತೆ ದುವಯಾಸ್ತ್ರಿಗರಬೇಕು. ಒಂದೆರಡು ವರುಷ ಇಂಟಿರ ಯಾತ್ರೆ ಆದುದರಿಂದ ಈ ಸಲ ಜ್ಞಾನಿಯರ ಬಿ.ಎ.ದಲ್ಲಿ ಓದುತ್ತಿದ್ದಳು. ಅದೇ ಹೋಸತಾಗಿ ‘ಇಂಪಿರಿಯಲ್’ ಧಿಯೆಟರಿನಲ್ಲಿ ‘ರತನ’ ಚಿತ್ರ ಬಂದಿತ್ತು. ಪ್ರತಿಯೊಂದು ರವಿವಾರದ ‘ಮಾನ್ಯಾಟನ್’ಗೂ ಭಬಿಯ ಹಾಜರಿ ಇದ್ದದ್ದೆ. ಸಿನೇವಾ ಮುಗಿಸಿ ಬಂದೊಡನೆಯೆ ‘ಅಖಿಯ ವಿಲಾಕೆ.....ಜಲೆ ಸಹಿ ಜಾನಾ’ ಎಂಬ ಸಂಗೀತ ಸುರಂಗ. ಬ್ರೀಕ್ ಎಂಬುದೇ ಇಲ್ಲ. ರಾಮನಾಥನಿಗೆ ಕೇಳಿ ಕೇಳಿ ಈ ಗೀತ ಮುಖಗತವಾಗಿ ಹೋಗಿತ್ತು.

ಭಬಿಯ ಈ ಸಿನೇವಾ ಆಸಕ್ತಿಗೆ ಹೆಚ್ಚು ಪುಟ ಸಿಗುವುದಕ್ಕೆ ಸಹಸ್ರಬುದ್ಧೀಯವರು ಜಿ.ಆಯ್. ಪಿ.ದಾದರಿನಲ್ಲಿ ಒಂದು ‘ಫಿಲ್ಮಡಿಸ್ಟ್ರಿಬ್ಯೂಟಿಂಗ್’ ಕಚೇರಿಯಲ್ಲಿ ಕೆಲಸ ವಾಡುತ್ತಿದ್ದೂ ದೂ ಕಾರಣವಾಗಿತ್ತು. ಅವರ ಮುಖಾಂತರ ಭಬಿಗೆ ಕೆಲವು ಧಿಯೆಟರಿಗಳ ಸ್ವಾದಿಯೋಗಳ ಪರಿಚಯವೂ ಆಗಿತ್ತು. ಯಾವಾಗಲಾದರೊಮ್ಮೆ, ಏಕೆ ಹೆಚ್ಚುಗೂ, ‘ಬೆಸಿಫಿಟ್’ಶೈಲಿನೇ ಆಗುತ್ತಿತ್ತು ಭಬಿಗೆ. ತಮ್ಮ.ಕಚೇರಿ ಕೆಲಸದ ಅವೃವಣಿತ ವೇಳೆಯ ಮೂಲಕ ಸಹಸ್ರಬುದ್ಧೀಯವರು ಯಾವಾಗ ಮನೆಗೆ ಬರುತ್ತಿದ್ದರೂ ಯಾವಾಗ ಹೋಗುತ್ತಿದ್ದರೂ ಇದೇ ತಿಳಿಯುತ್ತಿರಲಿಲ್ಲ.

ರಾಮನಾಥ ಶಸಿವಾರಕ್ಕೊಮ್ಮೆ ಕಚೇರಿ ಮುಗಿಯುತ್ತಲೇ ಮಧ್ಯಾನ್ತೆ ಎರಡು ಗಂಟೆಯೋಳಗಾಗಿ ಮನೆಗೆ ಬಂದುಬಿಡುತ್ತಿದ್ದು. ಮನೆಗೆ ಬಂದ

ಮೇಲೆ ಮತ್ತೊಂದು ಕೆಪ್ಪು ಸ್ವರೇಯ ಚಹ ಕುಡಿಯಬೇಕೆಂದರೆ ಅವನಿಗೆ ಸಿಗುತ್ತಿದ್ದಿಲ್ಲ. ಏಕೆಂದರೆ ಹಾಲೇ ಉಳಿಯುತ್ತಿರಲಿಲ್ಲ. ನಷುಕಿನಲ್ಲಿ ಬಂದು ಹೋದ ದೂದಭಯಾಜ್ಞ ಮತ್ತೆ ಮಧ್ಯಾನ್ತ ಒಂದು ಗಂಟೆಯೊಳಗಾಗಿ ಹಾಲು ಕೊಟ್ಟಬಿಟ್ಟು ಹೋಗಿರುತ್ತಿದ್ದನು. ವಿದ್ಶೈ ಪ್ರಣಿಗೆ ಹೋದಾಗಿನಿಂದ ರಾಮು ನಾಥ ಮಧ್ಯಾನ್ತ ದಲ್ಲಿ ಹಾಲು ತೆಗೆದುಕೊಳ್ಳಲಿದನ್ನೇ ಬಿಟ್ಟುಬಿಟ್ಟಿದ್ದನು. ಇಕ್ಕಲಗತ್ತಿಯೂ ಮನೆಯ ಕಡೆಗೆ ಬರುತ್ತಿರಲಿಲ್ಲ. ಆದರೆ ಶನಿವಾರಕೊನ್ನೆಂದು ಮಧ್ಯಾನ್ತ ಹಾಲೇ ಇರುತ್ತಿರಲಿಲ್ಲ. ಬೆಳಗಿನ ಹಾಲಿನಲ್ಲೇ ಉಳಿಸಿ, ಕಾರ್ಯ ಸಿಟ್ಟು ಹೋಗಬೇಕೆಂದರೆ ಅಷ್ಟೇಂದು ಜಾಗರೂಕತೆಯಿಂದ ನೋಡಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆ ಉಳಿಸಿಟ್ಟು ಹೋದಾಗ ಹಾಲು ಕೆಟ್ಟು ಹೋಗಿರುತ್ತಿರುವ ಸಂಭವವೂ ಹೇಚ್ಚಾಗಿರುತ್ತಿತ್ತು.

ಇಂದಿನಿಂದ ಮಾತ್ರ ರಾವನಾಧನು ಶನಿವಾರಕೊನ್ನೆಂದು ಮಧ್ಯಾನ್ತ ಹಾಲು ತೆಗೆದುಕೊಳ್ಳಲಿದ ವ್ಯವಸ್ಥೆ ಏನಾದರೂ ನಾಡಬೇಕೆಂದೆಂದಿಸಿದ. ಬೆಳಗ್ಗೆ ಕಚೇರಿಗೆ ಹೋಗಿನ ಹೊತ್ತಿಗೆ ಇದೇ ನೊದಲನೆಯ ಸಲ ಸಹಸ್ರಬಾಧೀಯವರ ಮನೆಯಲ್ಲಿ ಹಾಲಿನ ಪಾತ್ರ ಕೊಟ್ಟು ಹೋಗಬೇಕೆಂದು ಮನಸ್ಸು ಮಾಡಿದ. ಸ್ವಾನ ಮುಗಿಸಿ, ದೈಸ್ ಮಾಡಿಕೊಂಡು, ಬಾಗಿಲು ತೇಲಿ ಹಾಕಿ, ಕೈಯೊಳಗೆ ಪಾಪುಸೇರಿನ ಸ್ವೇನಲೆಸ್ ಪಾತ್ರ ಹಿಡಿದುಕೊಂಡು, ಸುಮೃನೆ ಹೊರಗೆ ನಿಂತ. ಎದುರಿಗಿನ ಬಾಗಿಲು ತೆರೆಯಲಿಲ್ಲ. ಸ್ವಲ್ಪಹೊತ್ತು ಹಾದಿಕಾಯ್ದು ಎದುರಿಗಿನ ಬೆಲ್ಲ ಬಾರಿಸಿದ. ಎಲ್ಲಿಂದಲೂ ‘ಕೋಣ ಆಹೇಣ’ (ಯಾರನರು?) ಎಂದು ಧ್ವನಿ ಬಂತು. ‘ಮೀಆಹೆ’ (ನಾನು) ಎಂದು ಸ್ವಗತಪಾತ್ರದಂತೆ ಗುಣ ಗುಟ್ಟಿದ. ‘ಕೋಣ’ (ಯಾರು) ಎಂದು ಧ್ವನಿ ಸುಮಿಂದ ಬಂತು. ತಲೆಬಾಗಿಲಿನ ಮಧ್ಯದಲ್ಲಿದ್ದ ಕಣ್ಣಿನಾಕಾರದ ಜಾಳಿಗಿಯ ಕಿಂಡಿಯಿಂದ ಹಷಿಕು ಭಾಯಿಯ ಕಣ್ಣಿಂದೇ ಕಂಡಿತು. ‘ಮೀ’ (ನಾನು) ಎಂದು ಮತ್ತೆ ಮೇಲ್ಲಿಗೆ ನುಡಿದ ರಾಮನಾಥ. ಬಾಗಿಲು ತೆರೆಯಿತು. ‘ಆಪಣ ಕೋಣ?’ (ನೀವಾರು?) ಎಂದು ಎಲ್ಲಿ ಕೇಳುವರೋ ಎಂದುಕೊಂಡಿದ್ದ ರಾಮನಾಥನಿಗೆ ‘ಆಪಣ ಹೋಯಾ!’ (ನೀವೇನು!) ಎಂದು ಮುಗಳುಗೆಯು ಉತ್ತರ ಬಂದುದಕ್ಕೆ ಬಹಳ ಖಾಸಿಯಿನಿತು. ಹಾಲಿನ ಪಾತ್ರಿಯನ್ನು ಮುಂದೆ ಮಾಡಿ ರಾಮ ನಾಥನು, ‘ದೂರವಾಳಾ ಆಲಾ ತರ ಪಾವಸೇರ ದೂರ ಫ್ರಾಲ ಕಾಯಾ?’

ಹಾಲಿನವ ಬಂದರ್ಮಿಪಾವಸೇರು ತಿಗಿದುಕೊಳ್ಳುವಿರಾ ?) ಎಂದು ಒಹೆ ಸೌಜನ್ಯದಿಂದ ಕೇಳಿದ ರಾಮನಾಥ.

‘ಬಡರ್’ (ಆಗಲಿ) ಎಂದವಳ್ಳೀ ಭಬಿ ‘ಆಯೀಡ್’ ಎಂದು ಪಾತ್ರೀ ಯನ್ನು ತೆಗೆದುಕೊಂಡು ಒಳಗೇ ಹೋದಳು. ಆಮೇಲೆ ಹೋರಗೆ ಬಂದು ‘ಬಡರ ಹಾ ಫೇತೆ’ (ಒಳ್ಳೀದು, ತೊಗೊತ್ತೀನಿ ಅಂ.) ಎಂದುತ್ತರಿಸಿದಳು. ರಾಮನಾಥ ‘Thanks very much’ ಎಂದು ಮೆಟ್ಟುಲೆಡಿಗೆ ಸಾಗಿದ. ‘No mention please’ ಎಂದಳು ಭಬಿ. ರಾಮನಾಥ ಮುನುಳ್ಳಗೆಯುಂದ ಕೆಳಗಿಳಿದು ಹೋದೆ.

దుడ్నేవదింద ఆ దినవే రామనాథసిగె కచ్చేరియల్లి విశేష కేలస బిడ్డ సంజీ ఆరుగంటియు ‘ ఫాష్పు ’ గాడి హిడియబేకాయితు.

‘ అంద్య గొళ్లనేయ సమ్మంబరగనేయ తారిఖు ! జిన్నె సాకేఒర  
 ‘ డిరెక్ట ఆర్క్యూనో ’ ద పరిణామ. ఫాస్ట్ గాడి హిడియచేందు ధావిసి  
 చచ్చగేటిగి బరచిశేన్నువష్ట రల్లి ‘ దంగే ఆరంభవాగిదే ’ ‘ భీండి-బజార  
 దల్లి మూరు ఇరితగళాదువు ! ’ ‘ వాధ్యనా సవాజద బళయిందలీ  
 దంగిగి ప్రారంభవాయితు!..’ ఎందు వోదలాగి లూర తుంబెల్ల, గుల్లు,  
 గుడుగు, గాబరి ! ‘ కఫ్ఫూర్ ’ సారబహుదు ఎందు ఎల్లరూ బేగ  
 బేగ మనేయత్త ధావిసువవరి ! గాడియ పుట్టా చోఏఫ్ మేలే సహ  
 నిల్లదష్ట విపరిత జన ! జనరు గాడియల్లి మరినో లాయిన్నింద  
 చచ్చగేటిగి బందు స్ఫుళ హిడిదుకోళ్లుత్తిద్దరు. అంతూ రా మనాథనిగే  
 ఈ. ఇంక్కే ఎల్లనిల్లాణగళగూ నిల్లువ గాడియోందు సిగబేకాదరి సాకు  
 బేకాగి హోయితు. రామనాథను బేసత్తు సిక్కుష్టే స్ఫుళదల్లి కుత్తు  
 సురుబడుత్త కచ్చిణద బారు హిడిదుకోండు ఎద్దు నింతను. గ్రౌంట  
 రోడిగాదరూ స్ఫుళ దేలారకువదేనో ఎందు హవణిసుక్కిరువాగ  
 ఎల్లిల్లద హిందుజన కుడుగియరు ఎగ్గిల్లదే ఒళగి నగ్గిదరు. ‘గరజకు  
 ఆక్కులోనికి’ ఎంబంతి. ప్రతినిత్యవూ ఇదే కాడు లోకలూ గాడిగళదు.  
 ఇంతక పరిస్కారియాల్లి హేగాదరూ వాడి ‘ఫాజెగట్టి’ ముట్టిదరాయితు  
 ఎంబ తవకదల్లి స్త్రీమయాఫదే, నయభయగళన్న పాలిసువష్టు

ತಾಳ್ಳೈ ಎಲ್ಲಿಂದ ಬರಬೇಕು? ಅದರಲ್ಲೂ ಇಂದಿನ ಕಳವಳದ ಸುದ್ದಿಯು ಎಲ್ಲರನ್ನು ಅಧಿಕೃತರನ್ನು ಮಾಡಬಿಟ್ಟಿತ್ತು. ಒಳನ್ನಗ್ರಹ ಹುಡಿಗಿಯಾರ ಹಿಂಡು ರಾಮನಾಥನನ್ನು ಹಿಷ್ಪೆ ಮಾಡಬಿಟ್ಟಿತ್ತು. ಅಂಥದರೊಳಗೆ ರಾಮನಾಥಸ್ವಲ್ಪ ಎಲ್ಲಿಯಾದರೂ ಆಸರ ಹುಡಿದುಕೊಂಡು ನಿಲ್ಲಬೇಕೆಂದು ನೋಡುತ್ತಿರುವ ಶ್ವರಣೀಯಾಗಿ ಜೋಲಿ ಹೊಗಿ ಒಂದು ಹುಡಿಗಿಯ ಮೇಲೆ ಜೀಕ ಹೊಡಿದ ಉಳಿದ ಹುಡಿಗಿಯಾರಲ್ಲ ಬೊಳ್ಳನೆ ನಷ್ಟರು. ಅದರೂ ಯಾರೂ ವಿಶೇಷ ಆಕ್ರೋಸವೆತ್ತಲಿಲ್ಲ. ಜೋಲಿ ಹೊಡಿದಿದ್ದ ವಳ ಕ್ಷೇತ್ರವಾಯಾಚನೆ ವಾಡಬೇಕೆಂದು ‘I am very sorry’ ಎಂದ. ಅವಾರೊ ಮುಖನುದ್ದೆ ನೋಡುವ ಶ್ವಲ್ಪವಿನಲ್ಲಿ. ‘No mention please’ ಎಂದು ಉತ್ತರ ಬಂತು. ಯಾವುದೋ ಪರಿಚಯದ ಧ್ವನಿ! ಪ್ರಯತ್ನಪಟ್ಟಿ ಶ್ವಲ್ಪ ಹೊರಗೆ ನುಗ್ಗಿ ಬಂದು ಕುತೂಹಲದಿಂದ ಮುಖ ಸೋಡಿದರೆ ಅವಳು ಭಟ್ಟಿ! ‘I am verry sorry’ ಎಂದು ಮತ್ತೆ ಹೇಳಿದ. ‘ಅವಾಗ್ಯ, ಅವಣ ಹೋಯ್!’ (ತಾವೇನು?) ಎಂದಿಳಾಕೆ. ಇಬ್ಬರೂ ಶ್ವಲ್ಪಹೊತ್ತೆ ಮೌನಿಗಳಾದರು. ಭಟ್ಟಿಯ ಗಳತಿ ಕುತೂಹಲದಿಂದ ಮೆಲ್ಲಿಗೆ ಅವಳನ್ನು ಚಿವುಟಿ ‘ಯಾರು?’ ಎಂದು ನೋಡಿಗೊಂಡು ಕೇಳಿದಕ್ಕು. ಭಟ್ಟಿಗೆ ಅತಿಥಿಗಳ ಪರಿಚಯ ವಾಡಿಕೊಡುವ ಶ್ವಲ್ಪ ತನಗೇ ಪರಿಚಯವಿರಲಿಲ್ಲ. ಗಾಡಿ ಎಲಾಫಿನಾಸ್ಸನಾರೋಡ ದಾಟಿ ದಾದರ ಸಮೀಕ್ಷಿತ್ತು. ಹಿಂದಿನಿಂದ ಇನ್ನೊಂದು ಫಾಸ್ಟ್ ಗಾಡಿ ಮಿಂಚಿನ ವೇಗದಿಂದ ಬಂದು ಇದನ್ನು ಹಿಂದೆ ಹಾಕಿತು. ಹಿಂದೆ ಹಾಕಿ ವಾಡಿಕೆಯ ಪಾಲ್ಯಾಟಿಫಾರ್ಮಗೆ ಬರದೆ ವಾತೆನ್ನಿಂದ ಪಾಲ್ಯಾಟಿಫಾರ್ಮಗೆ ಹೋಯಿತು ‘ಸರಿ, ನಿನ್ನನ್ನು ಹೇಗೆ ತಪ್ಪಿಸಿದೆ?’ ಎಂದು ಕಣ್ಣಿ ಚಿವುಟಿ ಸೀಟಿ ಹೊಡಿಯುತ್ತ ನಡೆದ ಗಾಡಿಯ ಬೆನ್ನು ಹತ್ತಿ ಜನರು ಆಚಿಯ ಪಾಲ್ಯಾಟ್ ಫಾರ್ಮಗೆ ಓಡಿತ್ತೊಡಗಿದರು. ಇದೇ ಹೊತ್ತಿಗೆ ಬೊರಿನಲಿಯಿಂದ ಇಚ್ಚಿನ ಫಾಸ್ಟ್ ಗಾಡಿಯಾಂದು ವಿರುದ್ಧ ದಿಕ್ಕಿನಿಂದ ಬಾದುಬಿಡಬೇಕೆ? ಜನರು ದಿಗಿಲಾಗಿ ಹುಚ್ಚಿದ್ದ ಆಚಿಗೆ ಈಚಿಗೆ ಹರಿದಾಡಹತ್ತಿದರು. ಸಿಕ್ಕಿ ಗಾಡಿಯನ್ನು ಕಳೆದುಕೊಳ್ಳಬಾರದೆಂದು ಜನ ಜೀವದ ಪರಿವೇಯಿಲ್ಲಿದೆ ಧಾವಿ ಸುತ್ತಿದ್ದರು. ಹಾಕಾ ಎನ್ನು ವುದರೊಳಗೆ ಒಂದು ಅವಫಾತ ಸಂಭವಿಸಿಯೇ ಹೋಯಿತು. ಜನಜಾತಿ ನೆರೆಯಿತು. ಮಾರುಕ ಹುಟ್ಟಿ ನೆರೆದವರಿಗಿಂತ ಕುತೂಹಲ ಹುಟ್ಟಿ ನೆರೆದವರೆ ಎಲ್ಲಾ ಎಂದೆನ್ನಬೇಕು.

‘ ಬೋರಿವಿಲಿ ಫಾಸ್ಟ್‌ಗಾಡಿ ಬರುವಾಗ ಕೊನೆಯ ಪ್ಲಾಟಿಫಾರ್ಮನ್‌ನ ಗೇಟಿನಿಂದ ಕ್ರಾಸ್ ಮಾಡಲಿಕ್ಕೆ ಹೋದನಂತೆ ಪಾಸ್ !’ ಎಂದು ಆ ಗುಂಪಿ ನಿಂದ ಬಂದವರೊಬ್ಬರು ಇಲ್ಲದ ಮರುಕವನ್ನು ತಂದುಕೊಂಡು ಮಾತಾಡ ಹಕ್ತಿದರು. ಶರಿ, ಮುಂಬಯಿಯಂತಹ ಮಹಾ ಸಮುದ್ರದಲ್ಲಿ ಎಷ್ಟು ಪ್ರಾಣಿಗಳು ನಿತ್ಯ ಹೀಗೆ ಏಳುತ್ತವೆಯೋ, ಮುಳುಗುತ್ತವೆಯೋ ಅದರ ಗೊಡವೆ ನಮಗೇಕೆ ಎನ್ನುವಂತೆ ಗೇಟಿನ ಬಳಿ ಜನ ಕಿಕ್ಕಿರಿಯುವ ವೋದಲೆ ತಾವು ಪಾರಾಗಬೇಕೆಂದು ಅಲಿವ್ ಜನರು ಗೇಟಿನತ್ತ ಧಾವಿಸಿದರು. ಇನ್ನು ಕೆಲವರು ಗೇಟಿಗೆ ಜನ ಕಿಕ್ಕಿರಿದಾಗಲೆ ನುಗ್ಗುತ್ತ ಮುನ್ನಡೆಯುವುದೆ ವಿಶೇಷ ವೋಚೆಂದು ಬಗೆದು ಯಾರನ್ನು ತಡೆಹಾಯಬೇಕೆಂದು ಆಚೆ ಈಚೆಹಾದಾಡುವವರನ್ನೇ ಮಿಶೆಮಿಕಿ ಸೋರ್ಡೆತ್ತ ನಿಂತಿದ್ದರು. ಎಂಥ ದುಫ್ರಾಟನೇ ಸಂಭವಿಸಿದೇನು, ಅಕ್ಕೆ ಸತ್ತರೆ ಅವಾವಾಸ್ಯೆ ನಿಟ್ಟುತ್ತದೆಯೆ ಎನ್ನುವಂತೆ ಹಾದಿಯೋಳಿಗೆ ಸಿಕ್ಕ ಪ್ರಾಣಿಯನ್ನು ಲೆಕ್ಕಿಸದೆ ಫಾಸ್ಟ್‌ಗಾಡಿ ಬಿರುಗಾಳಿಯಂತೆ ಮತ್ತೆ ಮುನ್ನೋಟ ಕೊಟ್ಟಿತು.

ಭಬೆ ಇಳಿದ ಡಬ್ಬೆಯಿಂದಲೆ ರಾಮನಾಥನೂ ಇಳಿದ. ಇಬ್ಬರದೂ ಒಂದೇ ಹಾದಿಯೆಂಬ ದೃಷ್ಟಿಯಿಂದ ಭಬೆ ರಾಮನಾಥನನ್ನು ಸ್ವಲ್ಪ ನೋಡಿದಳು. ಆಕೆಯ ಜೊತೆಗೆ ಗೆಳತಿಯರಾರೂ ಇಳಿಯಲ್ಲಿವೆಂದು ರಾಮನಾಥನೂ ಆವಳೋಡನೆ ನಡೆಯುವ ಆವೇಕ್ಕ ತೋರಿದ.

“ ಅರೇಚ್ಚೆ, ವೋರಾಚ್ ಸೀರಿಯಸ್ ಐಸ್ಟಿಡೆಂಟ್ ರೂಲೇಲಾ ದಿಸ್‌ತೊಯ್ ” (ಎಲೆ ಇವನ, ದೊಡ್ಡ ಅಸಫಾತ ಆದ ಹಾಗೆ ಕಾಣುತ್ತದೆ!) ಎಂದು ಎಲ್ಲಿಂದಲೋ ಒಂದು ದನಿ ಬಂತು. ಭಬೆ ರಾಮನಾಥನನ್ನು ನೋಡಿದಳು. ಇಬ್ಬರೂ ಗದ್ದಲದತ್ತ ಸಾಗಿದರು.

“ ಫೇಟೆಲ್ ” ಕಾಹಿ ನಾಹಿ..... ....” (ಜೀವಕ್ಕೇನೂ ಥಕ್ಕೆ ಇಲ್ಲಿ) ಎಲ್ಲಿಂದಲೋ ಇನ್ನೊಂದು ದನಿ ಬಂತು. ಭಬೆ ರಾಮನಾಥನನ್ನು ನೋಡಿದಳು. ಇಬ್ಬರೂ ಗದ್ದಲದತ್ತ ಸಾಗಿದರು.

ಆ ಪ್ರಾಣಿಗೆ ವಿಶೇಷ ಗಾಯವಾಗಿರಲಿಲ್ಲ. ಮೈಮೇಲೆ ಎಚ್ಚರವಿರಲಿಲ್ಲ. ತಲೆಯಿಂದ ರಕ್ತ ಹೊರಬರುತ್ತತ್ತು. ಕಾಲ ಬೆರಳುಗಳು ಜಬ್ಬಿಯಾಗಿ

ದ್ವಾರ್ಪು. “ ಗಾಡಿ ಬರುಬರುವ ಮುಂದೆ ರೇಲ್‌ಕ್ರಾಸ್ ( ಹೀಗೆ ದಾಟಲಿಕ್ಕೆ ವೊಡಲಿಕ್ಕೆ ಹೊದ ವೊರಾಯಾ ! ” ವಂತ್ತೆ ಯಾರೋ ವೊತ್ತಾಡಿದರು.

“ ಯಾರವರು ? ಎಲ್ಲಿಯೋ ನೋಡಿದ ಹಾಗಿದೆ ! ”

‘ ಹೆಚ್ಚಿಡಿ ನಾಯಗಾಂವ್ ರೋಡಲ್ಲಾ ಫಿಲ್ಮ್ ಕಂಪನಿತ್.....

( ಇವರು ಇಲ್ಲೆ ನಾಯಗಾಂವ್ ರೋಡಲ್ಲಿ ಫಿಲ್ಮ್ ಕಂಪನಿಯಲ್ಲಿ..... ) ಭಬಿಯ ಎದೆ ಧಸ್ ಎಂದಿತು. ರಾಮನಾಥನ ಲಕ್ಷ್ಯವಿಲ್ಲದೆ ತಾನೇಂಬ್ರಜ್ಿನ್ ಗದ್ದಲದಲ್ಲಿ ಧಾವಿಸಿದಳು. “ ದೇವರೆ ! ಸನ್ನ ತಂದೆಗೆ ಇನ್ನೇನಾದರೂ ಆಗಿರಿದಿರಲಿ ! ” ಎಂದು ಒಳಗೊಳಿಗೆ ಅಸಹಾಯ ಅಂತಹಿಕರಣವು ಈಗುತ್ತಿತ್ತು. ಹತ್ತಿರ ಬಂದಳು. ಮುಖದ ಮೇಲಿನ ಮುಸುಕು ತೆರೆದಳು. “ ಮತ್ತಾ ಹೊಲೋ..... ” ಪ್ರೋಟೆರನು ಜಬರು ವೊಡಿದ. ಭಬಿಗೆ ಅತ್ಯುಲಕ್ಷ್ಯವೇ ಇಲ್ಲ ರಾಮನಾಥನು ಪ್ರೋಟೆರನ ಕೂಗಿಗೆ ಸಮೀಪಕ್ಕೆ ಬಂದನು. ಭಬಿ ಷ್ಟೈಟ್‌ಯ ಮುಖದ ಮುಸುಕು ತೆಗಿಯುವವನ್ನು ಧ್ವನಿ ವೊಡಿಬಿಟ್ಟಿದ್ದಳು. ರಾಮನಾಥನಿಗೂ ಗುರುತು ಸಿಕ್ಕಿತು. ಭಬಿ ನೈಮರೆತುಹೋದಳು. ಮುಗಿಲು ಹರಿದುಬೀಳುವ ಹಾಗೆ ಆಕ್ರೋಶ ವೊಡಬೇಕೆಂಬವು ಭಾವನಾವೇಶ ಬಂದರೂ ಹೇಗೊ ಸುತ್ತಲಿನ ಸಮಾಹ ನೋಡಿ ಅದರುತ್ತಿರುವ ತುಂಬಿಗಳನ್ನು ಕಚ್ಚಿಹಿಡಿದು ಮೆಲ್ಲನೆ, ತೀರ ಮೆಲ್ಲನೆ—ತನ್ನ ಕಾಕಾತನ್ನು ಕಿವಿಮಾತನ್ನು ಕೇಳಿ ಉತ್ತರಿಸುವನೇನೊ ಎಂಬಂತೆ— ‘ ಕಾಕಾಟ ’ ಎಂದು ದುಃಖವನ್ನು ಅತ್ಯಂತ ನಿಗ್ರಹದಿಂದ ತಡೆದು ವೊತ್ತಾಡಿದಳು. ಕಾಕಾಉತ್ತಿರ ಕೊಡಲಿಲ್ಲ. ರಾಮನಾಥನು ಭಬಿಯ ಕೈಹಿಡಿದು ಬೆನ್ನುತಟ್ಟಿ ತುಂಬಿಬಂದ ಅಂತಹಿಕರಣದಿಂದ ಅವಳ ಸಮಾಧಾನ ವೊಡ ಹೋಗಿ ತಾನೇ ಬಂದೆರಡು ಹನಿ ಕಂಬನಿ ಸುರಿಸಿದನು. ಭಬಿ ರಾಮನಾಥನನ್ನು ತನ್ನ ತಾಯಿಯೆಂದು ತಿಳಿದುಕೊಂಡಕ್ಕೂ ಏನೋ ಅವನನ್ನು ತಬ್ಬಿಕೊಂಡು, ‘ ಕಾಕಾಟ ’ ಎಂದು ಮೆಲ್ಲನೆ ಗೋಗರೆದಳು. ಅವಳ ಕಟ್ಟಿರು, ಬಿಸಿಯುಸಿರು ರಾಮನಾಥನ ಬಟ್ಟಿಗಳಿಂದ ಒಳಗೆ ಇಂಗಿ ಅಂತರಂಗವನ್ನು ಮುಟ್ಟಿದುವು.

ಪಂಚನಾಮೆ ನಡೆಯಿತು. ರಾಮನಾಥ ಎಲ್ಲಾ ವಿವರಗಳನ್ನು ಹೇಳಿದ. ಹಾಗೇ ಸಹಸ್ರಬುದ್ಧಿಯವರನ್ನು ಕೆ. ಇ. ಎಂ. ಹಾಸ್ಪಿಟಲ್‌ಗೆ ಸಾಗಿಸಿದರು. ಭಬಿ ಹೆಚ್ಚಿಗೆ ರಾಮನಾಥನನ್ನುಗಲದೆ ಇರುತ್ತಿದ್ದಳು.

“ಹೀಗೆ ಸ್ವಾಸ್ಥ್ಯಬಿಂಗಚೀ ಕೇನ ಕೇ ಕಾರು? ” (ಇದು ಇರಿತದ ಕೇಸುಗೇಸೇನು?)

‘ಆಜ್ಞೆ ಕ್ವಿಂಟ್ ಕ್ವಿಂಟ್ ಏಕ ಧಜನ್ ತರಿಗೆ ಕೇಸಿನ್ ಆಲ್ಯಾಪಸತೀಲ್. ’ (ಇಂದು ಪನಿಲ್ಲೆಂದರೂ ಒಂದು ಡಜನ್ ಕೇಸಾದರೂ ಬಂದಿರಬೇಕು.)

ಭಬಿಯ ಎಡ ಮತ್ತೆ ಹೊಡಿದುಕೊಳ್ಳಬಹುತ್ತಿತು. ರೈಲು-ಆಸ್ಟ್ರೋಡೆಂಟ್ ಎಂಬುದು ಪ್ರತ್ಯೇಕ ಗೊತ್ತಿದ್ದರೂ ರಾಮನಾಥನಿಗೆ ಕನಿಕರದಿಂದ ಕೇಳಬಂತು: ‘ಹೀಕಾಹೀ ಸ್ವಾಸ್ಥ್ಯಬಿಂಗಚೀ ಕೇನ ನಷ್ಟಿನಾ? ’ (ಇದೇನು ಇರಿತದ ಕೇಸಲ್ಲಿಲ್ಲ) ರಾಮನಾಥ ಹುಸಿನಿಗೆ ನಕ್ಕು ಅವಳ ಭುಜದ ಮೇಲೆ ಕೈಯಿಟ್ಟು ‘Don’t lose your heart’ (ಡೈಯ್ ಬಿಡಬೇಕು) ಎಂದು ಹೇಳಿದ.

ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಎಲ್ಲಾ ನಡೆಯಿತು. ಮನೆಯವರಿಗೆ ಈ ಸುದ್ದಿಯನ್ನು ಹೇಗೆ ತಿಳಿಸುವುದು, ಎಂಬುದೊಂದು ಪ್ರಶ್ನೆಯಾಗಿತ್ತು ರಾಮನಾಥನಿಗೆ. ಕೂರಗೆ ಕಷ್ಟ್‌ಬೇರೆ. ಏನಾದರೂ ವಾಹನದ ವ್ಯವಸ್ಥೆ ಆಗಬೇಕು.

‘Patient is alright. He is to be in the hospital at least for three weeks. You make your other arrangements.’ (ವೇತಂಟನ ಜೀವಕ್ಕೆನೂ ಅಪಾಯಿವಿಲ್ಲ. ಕನಿಷ್ಠ ಮೂರು ವಾರ ದವಾಖಾನೆಯಲ್ಲಿಯೇ ಇರಬೇಕಾಗುವುದು. ನೀವು ಇತರ ವ್ಯವಸ್ಥೆ ವಾಡಿಕೊಳ್ಳಬಹುದು). ಎಂದು ಸ್ವೇಧಿಸಿಕೊಂಡಿನ ಬಿಲ್ಲೆಯನ್ನು ಕೈಗೆ ಬಡೆಯುತ್ತ ಗಂಭೀರವಾಗಿ ಹೇಳಿದರು ಸಚ್ಚನ್.

ತಾವಿಬ್ಬರೂ ಕೂಡಿಯೇ ಮನೆಗೆ ಹೊಗಿ ಬರುವುದಾಗಿ ಹೇಳಿ ‘hospital van’ (ದವಾಖಾನೆಯ ಮೋಟರ್)ಗಾಗಿ ವಿನಂತಿಸಿಕೊಂಡರು. ಸಚ್ಚನ್ ರು ಪವ್ಯತೀಸಿದರು. ಭಬಿ ರಾಮನಾಥರು ವ್ಯಾಪ್ತಿನಾನ್ನಲ್ಲಿ ಹೋದರು. ರಾಮನಾಥನು ತನ್ನ ಬದಿಗೆ ಕುಳಿತುದನ್ನು ಸ್ವಾಗತಿಸುವ ತಾಳ್ಳೆಯನ್ನು ಭಬಿ ತೋರಿದಳು. ವ್ಯಾಪ್ತಿನನ್ನು ‘ವ್ಯಾಸಿಂಟ್’ ರೊಡಿಗೆ ಬಮ್ಮೆಲೆತಿರಿಗಿಸಿಕೊಳ್ಳು-ವಾಗ ರಾಮನಾಥನು ಸ್ವಲ್ಪ ಜೋಲಿ ತಪ್ಪಿ ಭಬಿಯ ಮೇಲೊರಗುತ್ತಿದ್ದವನು ತಾನೇನಿಗ್ರಹಿಸಿಕೊಂಡನು. ಆದರೂ ಭುಜಕ್ಕೆ ಭುಜವು ಸಮೀಪವಾಗಿ ಬಂತು. ಭಬಿ ಯಾವುದಕ್ಕಾಗೆ ಆಲಕ್ಕುವಾಗಿಯೇ ಇದ್ದಳು. ಸಸುಯ ಸಂದರ್ಭಗಳನ್ನು ರಿತು ಕೊಂಡು ರಾಮನಾಥನು ಇನ್ನಾವುದೆ ಬಗೆಯ ಆಸ್ತಿ ಕಲ್ಪನೆಯನ್ನು ತಂದು

ಕೊಳ್ಳಲು ಸಾಧ್ಯವಿಲ್ಲದಿದ್ದರೂ ಅವನ ಒಳಗಿನ ಒಳಗಿನ ಮನಸ್ಸಿನಲ್ಲಿ ಏನಾದ ರೊಂದು ದೋಮಾಂಚಕ್ಕಾನೆ ಸುಳಿದು ಹೋಗಿದ್ದರೆ ಅದು ಅವರುನುವು ವೇನೂ ಅಲ್ಲ. ಮನೆ ಸಮೀನ ಬಂತು. ಭಬಿ ಕಣ್ಣಿರಹಿಕೊಂಡಳು. ರಾಮು ನಾಥನು ಭಬಿಯ ವೈದಿಕವಿ ‘Don’t you worry. Everything will be alright’ಎಂದು ಹೇಳಿದ. ಅವಳ ಬಿಗಿಯುಸಿರು ರಾಮನಾಥನ ಬೆಣ್ಣೆಯುತ್ತಹ ಅಂತಃಕರಣವನ್ನಾಗಿ ಕರಗಿಸಿತು.

“Stop here” (ಹಾಂ, ತಡೆ) ಎಂದು ರಾಮನಾಥ ತೈಪ್ಪಣಿಗೆ ಕೂಗುವಾಗ ಗಾಡಿ ಮನೆಯಿಂದ ಹತ್ತು ಹೆಚ್ಚೆ ದೂರ ಹೋಗಿತ್ತು.

ರಾಮನಾಥ ಓ. ಟಿ. ಯಿಂದ ನಿತ್ಯ ಬೇಗನೆ ಮನೆಗೆ ಮರುಳುತ್ತಿದ್ದು. ಸಾಯಂಕಾಲ ಕೆ. ಇ. ಎಂ. ಹಾಸ್ಪಿಟಲ್‌ಗೆ ಬೆಟ್ಟಿ ಕೊಟ್ಟು ಬರುವುದೊಂದು ವಾಡಿಕೆಯ ದಿನಚರಿಯಾಗಿಬೆಟ್ಟಿತ್ತು.

ಆದಿನ ರಾತ್ರಿ ಅವನು ಸಹಸ್ರಬುಢೆಯವರಿಗಾಗಿ ಅನ್ನ ಕಟ್ಟಿ, ನಿದ್ದೆ ಕಟ್ಟಿ ಅಂತಃಕರಣಪೂರ್ವಕವಾಗಿ ಮಾಡಿದ ಸಹಾಯಕ್ಕಾಗಿ ಭಬಿಯ ತಾಯಿ ‘ಸೈನಿ’ ಅಕ್ಕೆಂತ ಕೃತ್ಯಾತ್ಮಕೆ ತೋರಿದರು; ರಾಮನಾಥನು ನೇರಿಯವನ್ನಲ್ಲ ಮನೆಯವನೆಂದೇ ಕಾಣತೂಡಿದರು.

ಮೂರು ನಾಲ್ಕು ದಿನಗಳಲ್ಲಿ ಸಹಸ್ರಬುಢೆಯವರು ಗುಣಮಖರಾಗುತ್ತು ಬಂದರು. ಹೆಂಡತಿಯ ಮುಂದೆ, ಮಗಳ ಮುಂದೆ ಆಗಾಗ ಅಂದಿನ ತಮ್ಮ ಅನಾಹುತದ ಪ್ರಕರಣವನ್ನು ಕಥೆಮಾಡಿ ಹೇಳುತ್ತಿದ್ದರು. ಭಬಿ, ವೈನಿ ಇಷ್ಟಿರೂ ರಾಮನಾಥನ ಸಹಾಯ, ಅವನ ಸಹಾನುಭೂತಿ, ಒಳ್ಳೆಯ ಗುಣಗಳನ್ನು ಅವರ ಮುಂದೆ ಕೊಂಡಾಡಿದಾಗ ಸಹಸ್ರಬುಢೆ ಅವರೂ ರಾಮನಾಥನ ಬಗ್ಗೆ ಒಳ್ಳೆ ಅಭಿವೃದ್ಧಿ ತಾಳಿ ಶ್ರೀತಿಯಿಂದ ಕಾಣತ್ತೆ ಬಂದರು.

ವಿದ್ಯಾ ಏಳು ದಿನ ರಜೆ ತೆಗೆದುಕೊಂಡು ಹೋದವಳು ಇನ್ನೂ ಮುಂಬ ಯಿಗೆ ಮರಳಲ್ಲ. ರಾಮನಾಥನಿಗೆ ಇದರ ಕಾರಣವೇ ತಿಳಿಯಲ್ಲಿ. ಪುಣಿಯವರಿಗಾದರೂ ಹೋಗಿ ಬರಬಹುದಿತ್ತು; ಹೋಗಿಬರಬೇಕೆಂದೂ ಎನಿಸುತ್ತಿತ್ತು. ಆದರೆ ಮತ್ತೊಂದು ಕ್ಷೇತ್ರ, ಹೋಗಬಾರದೆಂದೂ ಎನಿಸಿ ಬಿಡುತ್ತಿತ್ತು.

ಭಜಿಯನ್ನು ದವಾಶಾನೆಯಿಂದ ಮನೆಗೆ ಕಳಿಸುವ ಪಾಠ ಅನೇಕ ಸಲ ರಾಮನಾಥನ ಪಾಲಿಗೇ ಬರುತ್ತಿತ್ತು. ರಾಮನಾಥನೂ ಅಲ್ಲಿಗಳೆಯತ್ತಿರ ಲಿಲ್ಲ. ಅವನೂ ಒಬ್ಬ ತಮ್ಮ ಮನಸೆಂದು ಒಮ್ಮೆ ವಿಶ್ವಾಸದಿಂದ ಕಾಣುತ್ತ ಬಂದ ಸಹಸ್ರಬಂದ್ದೆ ದಂಪತಿಗಳಿಗೆ ರಾಮನಾಥನ ಬಗೆಗೆ ಅನ್ಯಥಾ ಭಾವಿ ಮನುದು ಒಂದು ನರಕ ಕಲ್ಪನೆಯೆನಿಸುತ್ತಿತ್ತು. ರಾಮನಾಥನಿಗೂ ಅವರ ವಿಶ್ವಾಸದ ಬೆಲೆ ತಿಳಿದು, ಅದನ್ನು ಕಾಪಾಡಿಕೊಳ್ಳುವಲ್ಲಿಯೆ ತನ್ನ ಬೆಲೆ ಯೆಂದು ಭಾವಿಸುತ್ತೇ ಬಂದ.

ಅಂದು ಶನಿವಾರ. ರಾಮನಾಥ ಬೇಗನೆ ತನ್ನ ಕಚೇರಿ ಮುಗಿಸಿ ಮನೆಗೆ ಬಂದುಬಿಟ್ಟು. ತೈಸ್ ಬದಲಿಸಿದವನೆ ಎದುರಿನ ಮನೆಯ ಬಾಗಿಲನ ಬೆಲ್ಲ ಬಾರಿಸಿದ. ಭಜಿ ಒಳಗೆ ತನ್ನೊಳಗೇ “ ಪಿಯಾಫೇರ ಆಜಾ ಆಜಾನ್ ” ಎಂಬ ನ್ಯೂತ್ತಿಗಾನವನ್ನು ಗೊಣಗುತ್ತಿದ್ದಳು. ಬೆಲ್ಲ ಬಾರಿಸಿದ ಸ್ವರ ಕೇಳಿ ‘ ಕೋಣ್...’ ( ಯಾರು ? ) ಎಂದು ಒಳಗಿಸಿದೆಲೇ ಕೂಗಿ ದಳು. ಬೆಲ್ಲ ಬಾರಿಸುವ ಶೈಲಿಯ ಮೇಲೆಯೇ ಅದಾರೆಂಬುದನ್ನುರಿತು— ‘ ಆಲೇ ಹಾ....’ ( ಬಂದೆನಾ..... ) ಎಂದವೇ ಲಗಬಗಿಸುತ್ತೇ ಬಂದು ಬಾಗಿಲ ತೆರಿದು ‘ ಮೀ ಓಳಬಲ, ಆವಣಾಚ್ ಮಣಾನ್ ’ ( ನೀವೇ ಇರ ಬೇಕೆಂದು ಗುರುತಿಸಿದೆ ) ಎಂದು ನಗುತ್ತೇ ಕೇಳಿದಳು.

“ ಆಪ್ತಣ ಗಾಣ್ಯಾಚ್ಯಾ ಲಹರೀತ್ ಆಹಾತ್, ತೇವ್ಣಾ ಘರಿ ಕೋಣ ನಾಹಿ ವಾಟಿತ್ ” ( ನೀವು ಹಾಡುವ ಲಕ್ಷರಿಯಲ್ಲಿದ್ದೀರಿ ಎಂದೆ ಮೇಲೆ ಹುಸೆಯಲ್ಲಿ ಯಾರೂ ಇಲ್ಲವೆಂದು ಕಾಣುತ್ತದೆ ? )

“ ವಾ- ವಾ- ವಾ! ಅಮುಚ ಗಾಣ ಇತಕೆ ವಾಯಿಟ್ ಆಸತಕೇ ಕಾಯ ? ” ( ವಾ- ವಾ ನಮ್ಮ ಹಾಡೂ ಅಂದರ ಇಷ್ಟ್ ಇರತದೇನು ? )

“ ತರೀಹಿ ಮೀ ಆಯಿಕಲ The poet sings and world over-hears ” ( ಅಂದರೂ ಕೇಳಿದೆನಲ್ಲ. ಕವಿ ಹಾಡುತ್ತಾನೆ, ಇಗತ್ತು ಮರೆಯಾಗಿ ಕೇಳುತ್ತದೆ.)

“ ಓಹೋ ಹೋ ! But I am not a poet ” ( ಆದರೆ ನಾನು ಕವಿ ಅಲ್ಲಲ್ಲ. )

“He is also a poet who feels and sings. ( ಅನುಭವಿಸಿ ಕಾಡುವವನೂ ಕೇವಿಯು. )”

“But I am not he” ಭಬಿ ಜೋರಿನಿಂದ ನಕ್ಕಳು.

“ಧಾಂಬಾ ಹೂ, ಏಕ ಕಪ್ಪಾ ಚಹಾ ಕರೊನ ಆಣತೆ” (ನಿಂದರ್ಶಿ ಬಂದು ಕಪ್ಪಾ ಚಹಾ ಮಾಡಿ ತರಲ್ಪೇನಿ) ಎಂದವಕ್ಕಿ ಸೈನ್ಯಕ್ಕೆ ಕ್ಯಾಹಾಕಿದಳು.

“ಅಹೋ ಹಟಣ ಏಕಚ ಕಪ್ಪಾ ಮ್ಮೆಣಾರೆ ಏಕಚ ವ್ಯಾಲಾ ಹೋಯಿಲ.”

ಇಬ್ಬರೂ ದ್ವೀಪದ್ವಿಹಾಸ್ಯದಲ್ಲಿ ಮುಳಗಿದರು. ಐದೇ ನಿಮಿಷಗಳಲ್ಲಿ ಚಹ ಇಳಿಸಿಟ್ಟಿವಳೆ, ಬಾಧಾರೂವಾಗೆ ಹೋಗಿ ಮುಖ ತೊಳಿದುಕೊಂಡು ಬಂದಳು. ಹಣೆಯ ಮೇಲೆ ಸಾಬೂನಿನ ನೊರೆ ಅಂಟಿಕೊಂಡಿತ್ತು. ಮುಖ ಕೆನ್ನಿಂದು ಕಾಂತಿ ಬಂದಿತ್ತು. ‘ನ್ಯಾಪ್-ಕೆನ್ನಾ’ನಿಂದ ಮುಖ ಒರಿಸಿಕೊಳ್ಳುತ್ತು ಹೊರಬರಲು, ರಾಮನಾಥ “Why, you wanted to sing again?”, ( ಏನು, ಮತ್ತೆ ಹಾಡಬೇಕಾಗಿತ್ತೂ? ) ಎಂದು ನಕ್ಕು.

“No. why,” ( ಇಲ್ಲ, ಯಾಕೆ? )

“You went to the bath-room” ( ಬಜ್ಜುಲ ಮನೆಗೆ ಹೋದಿರ. )

“ತುಮ್ಮಿ ಫಾರ ವಿಟಿ ದಿಸ್ತ್ರೆ.”

“ವಿಟಿ ಆಹೆ, ಹಟಣ ವಾಯಿಟ ನಾಹಿ ನಾ?”

“ತೆ ಮುಲಾ ಕಾಯ ಪಾಹಿತೆ?” ( ಅದು ನನಗೆ ಹೇಗೆ ಗೊತ್ತು?)

“What is your name ಭಬಿ? ” ( ನಿಮ್ಮ ಹೆಸರೇನು, ಭಬಿ?)

ರಾಮನಾಥ ವಿಷಯಾಂತರ ಮಾಡಬೇಕೆಂದೇನೂ ಪ್ರತ್ಯೇ ಮಾಡದೆ, ಅದು ತಾನಾಗಿಯಿ ವಿಷಯಾಂತರ ವಾಯಿತು.

‘ ಅಹೋ ಹೇ ಕಾಯ್? ಭಬಿ ಮಣತಾ, ಆಣವಿನ್ನ ನಾವ ವಿಚಾರತಾ ’ ( ಏನಿ, ಬಾಯಿಲೆ ಭಬಿ ಅಂತಿರಿ, ಮತ್ತು ಹೆಸರೇನು ಅಂತ ಕೇಳತ್ತಿರಲ್ಲ ? )

‘ No, your christian name.’ ( ನಿಮ್ಮ ಶ್ರೀಶ್ರೀಯನ್ನ ಹೆಸರು. )

‘No, I am not a christian’ (ನಾ ಶ್ರೀಶ್ರೀಯನ್ ಅಲ್ಲ.)

ರಾಮನಾಥ ಜೋರಿಸಿದ ನಕ್ಷೆ ‘ತುಮು ಘಾರ ವಿಟಿಸ್ತೂ’ ಎಂದು ಸಂದಭೋರ್ಚಿತವಾಗಿ ಉತ್ತರಿಸಿದ.

‘ವಿಟಿ ಆಹೆ ಪಟಣ ವಾಯಿಟಿ ನಾಹಿ ನಾ ? ’ ಎಂದು ಮಾಮೀಕ ವಾಗಿ ನಕ್ಷೆಳು ಭಟ್ಟಿ.

‘But what is your name please?’ (ಆದರೆ ನಿಮ್ಮ ಹೆಸರೇನು ? )

‘I will tell you ,’ (ಹೇಳತೇನಿ ) ಎಂದು ಚಹ ಸೋನಿ ಎಡೆ ಕಷ್ಟಿಸಲ್ಪಿ ಹಾಕಿ, ಟ್ರೈಡ ಮೇಲಿಟ್ಟುಕೊಂಡು, ಒಂದು ಬಸಿಯೊಳಗೆ ಖಾರಾ ಬಿಸ್ಟರ್ ಹಾಕಿ ಅದೇ ಟ್ರೈಡಲ್ಲೀ ಒಂದು ಮಗ್ಗಲಿಗಿಟ್ಟುಕೊಂಡು ಟೀಪಾಯ್ ಮೇಲಿಟ್ಟು—‘ಬಸಾ’ (ಕೂಡಿ) ಎಂದು ರಾಮನಾಥನನ್ನು ಕುಶ್ಚಿರಿಸಿದಳು.

‘Tell me what is your name ? ’ (ಹುಂ, ಹೇಳಿ, ನಿಮ್ಮ ಹೆಸರೇನು ? )

“ಭಟ್ಟಿ.”

‘No. this is only your pen-name ,’ (ಉಹುಂ. ಇದು ನಿಮ್ಮ ಕಾವ್ಯನಾಮ.)

“I am not a poet please” ಅಹೋ ಪಟಣ ಆಪಲಂ ನಾನ್ ಕಾಯ್ ? (ನಾ ಕವಿಯಲ್ಲ ಅಂತ ಹೇಳಲಿಲ್ಲೇ. ತಮ್ಮ ಹೆಸರೇನು ? )

“But ಭಟ್ಟಿ is not a good name. A girl below five is called ಭಟ್ಟಿ.” (ಉಹುಂ. ಭಟ್ಟಿ ಎಬಿ ಹೆಸರು ಜನಪ್ರಾಗಿಲ್ಲ. ಏದು ಪರ್ವದ ಕೆಳಗಿನ ಮಕ್ಕಳಿಗೆ ಭಟ್ಟಿ ಎನ್ನು ತಾರಿ.)

“Yes. I am below five.” (ಹೌದು. ನಾನು ಏದು ಪರ್ವದ ಕೆಳಗಿದ್ದೇನೇ.)

‘Yes below five into five ’ (ಹೌದು, ಐಡ್ಯೆದಲೆ.)

ರಾಮನಾಥ is not a good name. Why not have it only as ‘am or Nath ? ’ (ಆದರೆ ರಾಮನಾಥ ಎಂಬ ಹೆಸರು ಚೆನ್ನಾಗಿಲ್ಲ ಬರೇ ರಾಮ್ ಅಥವಾ ನಾಥ ಎದೇಕೆ ಇಟ್ಟುಕೊಳ್ಳಬಾರದು?)

‘But how can I be a Nath for all?’ (ಎಲ್ಲರಿಗೂ ನಾಥನಾಗಿ ರುವದು ಹೇಗೆ ಸಾಧ್ಯ?) ಭಬಿ ಮತ್ತೆ ನಗುತ್ತ—‘ಆಪ್ತಣ ಘಾರಚ ವಿಟಿ ಆಹಾ’ ಎಂದಳು. ಹಾಗೆ ಮುಂದರಿಯುತ್ತ ‘So you be Nath for your Mrs. and Ram for all.’ (ಹಾಗಾದರೆ ನೀವು ನಿವ್ವ ಶ್ರೀಮತಿಗೆ ನಾಥನಾಗಿ ಉಳಿದವರಿಗೆ ರಾಮನಾಗಿರಿ.)

‘ಮ್ಹಾಣಜಿ? ಅಮುಚಾಷ್ಯ ಮಿಸೆಸ್‌ಲಾ, ರಾಮನಾವೂಚಿ ಪುಣಿ ನಕ್ಕೋರೆ ಕಾಯು?’ (ಎಂದರೆ ನಮ್ಮ ಶ್ರೀಮತಿಗೆ ರಾಮನಾವೋಚಾರದ ಪುಣಿ ಬೇಡವೇನು?)

‘ಅಹೋ ತುಮಚಿ ಮಿಸೆಸ್ ಅಜೂನಿ ಕಢಿ ಯೇಣಾರ? ’  
(ನಿಮ್ಮ ಮನೆಯವರು ಎಂದು ಬರುವವರು?)

ರಾಮನಾಥನೇಕೊ ಉತ್ತರ ಕೊಡಲು ಉತ್ತಾಹ ತೋರಿಸಲಿಲ್ಲ. ಸೂಕ್ಷ್ಮದರ್ಶಿಯಾದ ಭಬಿ ಅದನ್ನೊಂದಿ ಅರಿತುಕೊಂಡು “ಅಹೋ ತುಮಚೇ ಮಿಸೆಸ್ ಆಲ್ಯಾನಂತರ ಮಾಲಾ ‘introduce’ ಕರೊನ್ ದ್ವಾರಾ” (ನಿಮ್ಮ ಮನೆಯವರು ಬಂದ ಮೇಲೆ ಪನಗಿ ಅವರ ಗುರುತು ಮಾಡಿ ಕೊಡಿರೆಲ್ಲ.)

‘Oh yes. (ಅಗತ್ಯ) ಎಂದು ರಾಮನಾಥನು ಉತ್ತರ ಕೊಟ್ಟಿರೂ ಅದರಲ್ಲೂ ಉತ್ತಾಹವಿರಲಿಲ್ಲವೇಂದು ಭಬಿಗೆ ತಿಳಿಯಿತು.

‘ಅಹೋ ತುಮಚಾಷ್ಯ ಮಿಸೆಸ್ ಅತ್ತ್ರಾ ಗಾವಾಲಾ ಕಾಗೇಲ್ಯಾ?.... ಕಾಹಿತರಿ ವಿಶೇಷ?....’ (ನಿಮ್ಮ ಮನೆಯವರು ಈಗೇಕೆ ಉರಿಗೆ ಹೋಗಿದ್ದಾರೆ? ಏನಾದರೂ ವಿಶೇಷ?....?) ಮತ್ತೆ ಅನಿಸಿತು ಭಬಿಗೆ ಇದೂ ರಾಮನಾಥನಿಗೆ ಇಷ್ಟವಿಲ್ಲವೇಂದು. ಆದರೂ ಮತ್ತೆ ಅದನ್ನೇ ಸ್ವಲ್ಪ ವಿನೋದ ಮಾಡಿ ರಾಮನಾಥನನ್ನು ಮನರಂಜಿಸುವ ಉದ್ದೇಶದಿಂದ ‘ಅಹೋ ತುಮ್ಮೀ ಪಹಿಲೇ ಹೇಡಿ ಕಢಿ ದೇಣಾರ? ಎಂದಳು.’

‘My ಪಹಿಲಾ ಘೇಡಾ is at Dharwar.’

ಭಬಿಗೆ ಏನೂ ಅಧ್ಯವಾಗಲಿಲ್ಲ. ‘ಮ್ಹಾಣಜಿ?’ (ಅಂದರೆ?) ಎಂದು ಕುತ್ತಾಹಳದಿಂದ ಪ್ರಶ್ನೆ ಮಾಡಿದಳು.

“ಭಬಿ, this is my second wife...’ (ಇದು ನನ್ನ ಎರಡನೆಯಾ ಸಂಬಂಧ) ಎಂದಿಷ್ಟು ಹೇಳುವದರೊಳಗೆ ರಾಮನಾಥನ ಕಂಠ ಗಡ್ಡದಿತ ವಾಗಿತ್ತು.

‘ ಬಿಸ್ಟೀಟಿ ಫ್ರೆಂಚ್ ನಾ ? ’ (ಬಿಸ್ಟೀಟಿ ತೊಗೋಳ್ಟಿಲ್ಲ) ಕೈಯಿಂಚೆತ್ತಿ ಕೊಟ್ಟಿಳು ಭಬಿ. ರಾಮನಾಥ ಯಂತ್ರವಶ್ತುಗಿ ಬಿಸ್ಟೀಟಿ ಸ್ಪೇಕರಿಸಿದ. ಮತ್ತೆ ಚೇತರಿಸಿಕೊಂಡಂಡಂತವನ್ನಾಗಿ ಭಬಿಯನ್ನು ನೇರ್ಹಿಸಿ ಸುಮ್ಮನೆ ಮುಗುಳ್ಳಿಗೆ ನಕ್ಕೆ.

“ ಮ್ಹೀಣಜೆ, ಅಮಂಚೀ ಫ್ರಾಂಕ್ಲಿ ವೈನೀ ಧಾರವಾಡಜೀ ! ” (ನಮ್ಮ ಮೊದಲನೆ ವೈನಿ ಧಾರವಾಡದವರೇನು ? ) ರಾಮನಾಥ ಭಬಿಯ ಕೈ ಹಿಡಿದ. ದುಃಖವಾಕ್ಯೇರಿ ಬರಹತ್ತಿತು. ಅವಳ ಕೈಗಟ್ಟಿಯಾಗಿ ಹಿಡಿದು ಕಣೀ ಏರು ಹಾಕುತ್ತು “ ಭಬಿ, don't mistake me ” (ನನ್ನನ್ನ ತಪ್ಪಿ ತಿಳಿಯಬೇಡ) ಎಂದು ಮೆಲ್ಲಿನೆ ನುಡಿದ. ಭಬಿ ಸೆರಿಗಿನಿಂದ ರಾಮನಾಥನ ಕಣ್ಣೀರು ಒರಿಸಿದಳು.

“ ಭಬಿ, ಮಾರು ರಾಮಾಯಣ ಪುನಃ ಕೆವ್ವಾ ತರಿ ಸಾಂಗತ್ಯೀ. ಅತ್ಯಾ ಕ್ಷಮಾಕರಾ ಹಾ ? ” (ನನ್ನ ರಾಮಾಯಣ ನುತ್ತೀ ಯಾವಾಗಲಾ ದರೂ ಹೇಳುತ್ತೀನೆ ಈಗ ಕ್ಷಮಾಸುವಿರಾ ? ) ಭಬಿ ಮತ್ತೊಮ್ಮೆ ಮೆಲ್ಲಿನೆ ರಾಮನಾಥನ ಕೈಹಿಡಿದು. ‘ Execuse me. ಅಮೀ ಉಗೀಚ ತುವ್ವಾಲಾ ತ್ರಾಸ ದೇಲಾ, (ಕ್ಷಮಿಸಿರಿ. ನಿಮಗೆ ಸುಮ್ಮನೆ ತ್ರಾಸಕೊಟ್ಟಿ.) ಎಂದು ಅವನ ಬೆನ್ನೆ ನೇರೀ ಕೈಯಾಡಿಸಿದಳು.

‘ತ್ರಾಸ ಕಸಚೊ ! you have done your sisterly duty. ’ (ತ್ರಾಸ ಎಲ್ಲಿಯದು. ತಂಗಿಯ ಕರ್ತವ್ಯಮಾಡಿದಿರಿ) ಭಬಿಗೆ ಏನೋ ಒಂದು ಆಪಾರ ಸಮಾಧಾನವಾಗಿ, ಎರಡೂ ಕೈಗಳಿಂದ ಗಟ್ಟಿಯಾಗಿ ರಾಮನಾಥನ ಕೈ ಹಿಡಿದು ತಲೆಯ ನೇರೀಟ್ಟುಕೊಂಡು, ‘ Good men like you are very rare !...girls in Bombay have to be very careful before they can give out their heart ’ (ನಿಮ್ಮಂಧ ಒಳ್ಳಿ ಗಂಡಸರು ಬಹಳ ವಿರಳ. ಮುಂಬ್ಯೆಯಲ್ಲಿಯ ಹುಡಿಗಿಯರು ತಮ್ಮ ಗುಟ್ಟು ಕೊಡುವ ಮೊದಲು ಬಹಳ ಜಾಗರೂಕರಾಗಿರಬೇಕಾಗುತ್ತದೆ.)

ಆ ದಿನ ಇಬ್ಬರೇ ಹಾಸ್ಪಿಟಲ್ ವ್ಯಾಖ್ಯಾಸಿನಲ್ಲಿ ಬರುವಾಗ ಅಂತಹ ಗಂಭೀರ ಸಮಯದಲ್ಲಿ ತನ್ನಲ್ಲಿ ಯಾವುದೋ ಒಂದು ರೋಮಾಂಚ ಕಲ್ಪನೆ ಸುಳಿದುಹೋಗುವುದು ನಿಜವಾಗಿಯೂ ಆಮಾನುಷವೆಂದು ಈಗನಿಸಿತು. ಭಬಿಯ ಕೊನೆಯ ವಾಕ್ಯವು ಚಾಬುಕದ ಏಫಿನಂತೆ ಅವನ ಸರ್ವಾಂಗವನ್ನೂ

ಜಾಗ್ರತ್ತಗೊಳಿಸಿತು....‘ girls in Bombay have to be very careful .....ರಾಮನಾಥ ಕ್ರಿಂಕೊತ್ತು ಮರ್ನಿನ ತಾಳಿದ.....ಹಾಗಾದರೆ ವಿಷ್ಣು ಎಷ್ಟು ಶೀಫ್ರವಾಗಿ ವಶವಾಗಿಕೋಡಳಿಲ್ಲ ?.....

“ What are you thinking about ? ” (ಏನು ವಿಚಾರ ಮಾಡುತ್ತಿದ್ದೀರಿ ? )

“ ಭಬಿ, yon must learn Kannada you will be my life-long sister”(ನೀನು ಈನ್ಯದ ಕಲಿಯಲೇಬೇಕು. ಅಂದರೆ ನೀನು ನನ್ನ ಆಜೀವ ತಂಗಿಯಾಗುವೆ.) ಭಬಿ ನಕ್ಕಳು. ಆ ನಗೆಯ ಅರ್ಥವೂ ರಾಮನಾಥನಿಗೆ ಆಯಿತು.

‘ I am a mad man, is it not ? ’ (ನಾನು ಹುಕ್ಕೆ, ಅಲ್ಲವೇ ? )

‘ Don’t say like that. I respect you ಆಪಣ ಮಾಲಾ ಒಡೀಲ ಬಂಧು ಸಾರಪಿ ಆಹಾತಾ . ’ (ಹಾಗೆನ್ನಬೇಡಿರಿ. ನಿಮ್ಮಿಂದಿಗೆ ನನಗೆ ಅದರ ವಿದೆ. ನೀವು ನನಗೆ ಹಿರಿ ಅಣ್ಣನ ಸಮಾನ.)

ರಾಮನಾಥ ಭಬಿಯ ಕೈಹಿಡಿದು ತನ್ನ ವರಡೂ ಕೈಗಳಿಂದ ಎದೆಗೆ ಅಮುಚಿಕೊಂಡ.

‘ Shall we go out for a walk ? ’ (ತಿರುಗಾಡಲಿಕ್ಕೆ ಹೋಗೋಡಿ ಇವೆ ? )

‘ ಪಟ್ಟ, ಪಹಿಲ್ಯಾಂದಾ ಹಾಸ್ಪಿಟಲ್‌ಲಾ ಜಾಪ್ಪಾ’(ಮೊದಲು ದವಾ ಖಾಸೆಗೆ ಹೋಗೋಡಿ)

‘ Oh, yes ! ’ (ಆಗಲಿ)

‘ ತಾರ, ಮೀರಲುಗಡು ಬದಲತೆ’ (ಸೀರಿ ಬದಲಾಯಿಸುತ್ತೀನೆ.) ‘ ಕ್ರಿಂಕೊತ್ತು ಆಲಾ ಭಾಗ್ಯಾಚಾ ’ ಎಂದು ಗುಣಿಗುಡುತ್ತೆ ಒಳಗೆ ಹೋಡಳು. ಭಬಿಯ ಸರಳತೆ ರಾಮನಾಥನನ್ನು ಮುಗ್ಧಿನನ್ನಾಗಿ ಮಾಡಿತ್ತಾರೆ. ಭಬಿ....ಎದು ವರುಷವ ಮಾರ್ಗವಿನ ಹೆಸರು ....ಹೌದು ಭಬಿಯ ಕೈದಯ ಅಷ್ಟು ಸರಳ, ಅಷ್ಟು ಮುಗ್ಧ, ಅಷ್ಟು ಪವಿತ್ರ !

ಎದು ನಿಮಿಷಗಳಲ್ಲಿ ವೇನು ಬದಲಿಸಿ, ಟಾಯಲೀಟ್ ಮಾಡಿಕೊಂಡು, ಹಿಮ್ಮತ್ತಿಗೆ ಬಾಗಿ ನೋಡಿಕೊಳ್ಳತ್ತೆ ‘ ಚಲಾ ’(ನಡೆಯಿರಿ) ಎಂದು ಆದೇ

**ಹಾಡು ಗುಣಾಗುಡುತ್ತೆ – The poet sings & the world overhears!**  
 ಎಂದು ತನ್ನ ಹಾಡಿಗೆ ತಾನೇ ಚೇಷ್ಟೆ ಮಾಡುತ್ತೆ ಮುಗ್ಳುಗೆಯಿಂದ ಮುಂದೆ  
 ಬಂದು ಚಪ್ಪಲಿ ಹಾಕೆಕೊಂಡಳ್ಳು. ಹೆಚ್ಚೆಹೆಚ್ಚೆಗೂ ಭಬೆಯ ಮುಗ್ಳು ಸ್ವಭಾವ  
 ವನ್ನು ನಲ್ಲೋಕಿಸುತ್ತೆ ನಿಂತಿದ್ದ ರಾಮನಾಥ ಭಬೆಯನ್ನು ಅವೇಶದಿಂದ ತಬ್ಬಿ  
 ಕೊಂಡು ‘ ಭಬೆ, you are a goddess and your heart is golden’  
 (ಭಬೆ, ನೀನೊಷ್ಟು ದೇವಿ! ನಿನ್ನ ಮನಸ್ಸುಬಂಗಾರದಂತಹದು.) ಎಂದು ನಡಿದ.

ಆದೇ ಹೊತ್ತಿಗೆ ಹೊಡಗಿ ‘ ಬೀಲ್ ’ ಬಾರಿಸಿತು. ರಾಮನಾಥ ಸ್ವಲ್ಪ  
 ಗಾಬರಿಗೊಂಡಂತೆ ಭಬೆಯನ್ನು ನೋಡಿದ. ಭಬೆ ಯಾಥಾಪ್ರಕಾರವಾಗಿ,  
 ‘ ಕೊಣ ಆವೆ? ’ (ಯಾರಂರು?) ಎಂದು ಒದರಿದಳು. ಸಮೀಪ ಬಂದು  
 ಬಾಗಿಲು ತೆರೆದಳು. ವಿದ್ಯಾ!

ಭಬೆ ವಾತನಾಡದೆ ರಾಮನಾಥನನ್ನು ನೋಡುತ್ತೆ ನಿಂತಳು. ರಾಮ  
 ನಾಥ ಬಾಗಿಲಿಗೆ ಬಂದು ನೋಡಿದ. ವಿದ್ಯಾ ! ಕೈಯೊಳಗೊಂದು ಹ್ಯಾಂಡ್  
 ಬ್ಯಾಗು, ಕ್ರಿಂಗ್ ಗೆ ಗಾಗಲ್ನು, ಹೆಗಲಿಗೊಂದು ಮನಿಬ್ಯಾಗು.

‘ ಕೀ ? ’ ಎಂದು ಕೈಸನ್ನೆಯಿಂದ ಕೇಳಿದಳು ವಿದ್ಯಾ. ರಾಮನಾಥ  
 ಕೀಲಿಯ ಕೈ ಕೊಟ್ಟು. ವಿದ್ಯಾ ತಮ್ಮ ಮನೆಯೊಳಗೆ ಹೋಡಳು. ರಾಮನಾಥ  
 ಹೋಗಲಿಲ್ಲ.

‘ ಕಾಯು ? ಇಥಜ ಬಸಲಾ ? (ಏನು, ಇಲ್ಲೋ ಕೂತಿರಿ ?)

‘ That’s all right ’ (ಏನು ಅಡ್ಡಿ ಇಲ್ಲ.)

ಭಬೆಗೆ ಸ್ವಲ್ಪ ಅನುವಾನವಾಯಿತು. ಗಾಬರಿಯೂ ಆಯಿತು.  
 ‘ She may misunderstand ’ (ಆಕೆ ಏನಾದರೂ ತಪ್ಪು ತಿಳಿಯ  
 ಬಹುದು ) ಎಂದು ಮೆಲ್ಲನೆ ರಾಮನಾಥನ ಕಿವಿಯಲ್ಲಿ ಉಂಟಿದಳು

‘ Don’t worry ’ (ನೀವೇನೂ ಚಿಂತಿಸಬೇಡಿರಿ.) ಎಂದು ಸುಮ್ಮನಾಗಿ  
 ಬಿಟ್ಟು ರಾಮನಾಥ.

‘ No that’s not right ’ ಆವಣ ಫೂರಿ ಜಾ. ಮೀ ಹಾಸ್ಪಿಟಲಾಲಾ  
 ಜಾತೀ. ಪುನಃ ಭೀಟ್ಟು, (ಹಾಗೆ ಮಾಡುವದು ಸರಿಯಲ್ಲ ಅದು. ನಿಂತು  
 ಮನೆಗೆ ಹೋಗಿರಿ. ನಾನು ದವಾಶಾನೆಗೆ ಹೋಗುತ್ತೇನೆ. ಮತ್ತೆ ಭೀಟ್ಟಿಯಾ  
 ಗೊಣ,) ಭಬೆ ರಾಮನಾಥನನ್ನು ಮುಂದಟ್ಟಿಕೊಂಡೇ ಬಾಗಿಲ ಕೀಲಿ

ಹಾಕಿದಳು. ಜಡವಾದ ಕಣ್ಣಗಳಿಂದ ರಾಮನಾಥ ಭಬೆಯನ್ನು ನೋಡುತ್ತೇನಿಂತ. ಭಬೆಯೂ ಅಂತಃಕರಣಪೂರಿತ ದೃಷ್ಟಿಯಿಂದ ನೋಡುತ್ತೇಂದೊಂದೇ ಮಜಲು ಇಳಿದು—ಒಳಗೆ ಹೋಗುವಂತೆ ಅವನಿಗೆ ಸನ್ನೇಹಾಡಿ, ಕರವಸ್ತು ಹಿಡಿದು “Bye, bye” ಎಂದಳು.

ರಾಮನಾಥ ಒಳಗೆ ಬಂದಾಗ ವಿದ್ಯಾ ವೇಷ ಬದಲಾಯಿಸುತ್ತೇ “ದುಸಿಯಾ ಬದಲ್ಲಿ ಹೈ ” ಎಂಬುದೊಂದು ಗೀತವನ್ನು ಗುಣಿಸುತ್ತಿದ್ದ ವಳು—‘The poet sings and world overhears’ ಎಂದು ನುಡಿದಳು. ಆ ನುಡಿಯ ಕೆಡಿ ರಾಮನಾಥನನ್ನು ತಾಗದಿ ಇರಲಿಲ್ಲ. ಆದರೂ ಉಪ್ಪೇಗವನ್ನು ತಡೆಹಿಡಿದ.

“ನಾನು ಬಂದು ನಿಮ್ಮ ಮಾರ್ಗದೊಳಗೆ ಅಡ್ಡ ಬಂದಂತಾಯಿ ತೇನೋ....? ” ಎಂದು ಮತ್ತೆ ಕೊಂಕು ಮಾತನಾಡಿದಳು ವಿದ್ಯಾ.

“ನಿಮ್ಮ ಮಾರ್ಗ ರಾಜಮಾರ್ಗ ವಿದ್ಯಾ. ರಾಜಮಾರ್ಗದೊಳಗೆ ಎಷ್ಟು ಎಡಿತಡಿಗಳು ಬಂದರೂ ಮಾರ್ಗ ಸಾಗಲು ಯಾವ ಅಡ್ಡಿಯೂ ಆಗುವುದಿಲ್ಲ,”

“ಸಾಕು ನಿಮ್ಮ ಅಲಂಕಾರಿಕ ಭಾಷೆ.”

“Vidya, it is you that owes an explanation” (ಹಂ ! ಜವಾಬು ಕೊಡಬೇಕಾದವರು ನಿನು.)

“Explanation ? ಇದೇನು ನೀವೇ ನಿಮ್ಮ ಕಚೇರಿಯ ಬಾಸ್ ಆಗಿ ಬಿಟ್ಟಿರಲ್ಲ ?..... ಇದೇನು ಎರಡು ವಾರದೊಳಗೆ ಇಸ್ತೇಂದು ಸ್ಥಿತ್ಯಂತರ ವಾಗಬಿಟ್ಟಿದೆ ನಿಮ್ಮಲ್ಲಿ ? ”

‘ವಿದ್ಯಾ, ಸ್ಥಿತ್ಯಂತರ ಯಾರಲ್ಲಿ ಉಂಟಾಗಿದೆಯೋ ವಿಚಾರ ಮಾಡಬೇಕಾದ ವಿಷಯ. ಒಂದು ವಾರದೊಳಗಾಗಿ ಬರುತ್ತೇನೆಂದು ಹೇಳಿ ಹೋಡವಳು ಬಾರದೆ ‘Courtesy’ಗಾಗಿ (ಶಿಷ್ಯಾಚಾರಕ್ಕಾಗಿ) ಕೊಡ ಕ್ಷಮೆ ತೋರದ ನಿನ್ನಲ್ಲಿ ಸ್ಥಿತ್ಯಂತರವುಂಟಾಗಿದೆಯೋ..... !

‘.....ಇನ್ನೊಬ್ಬ ಸಂಗಡಿಗರನ್ನು ಹುಡುಕಿಕೊಂಡ ನಿಮ್ಮಲ್ಲಿ ಉಂಟಾಗಿದೆಯೋ ವಿಚಾರಿಸಬೇಕಾದ ವಿಷಯ,’

‘ ವಿದ್ಯಾ, ಇದೇನು ಕಾಳಿಗದ ಕುದುರೆಯನ್ನೇ ಏರಿ ಬಂದವರ ಹಾಗೆ ಮಾಡುತ್ತಿದ್ದೀರಲ್ಲ ? ’

‘ ಮನೆಯೊಳಗೆ ಕಾಲಿಡುವ ವೇದಲೆ ನೀವು ಕಾಳಿಗದ ಕಹಕೆಯನ್ನೇ ಉದಿಭಿಟ್ಟಿದ್ದೀರಲ್ಲ ? ’

‘ ವಿದ್ಯಾ, ಹೆಂಗುಸು ಎವ್ವು ಸುಶೀಕ್ಷಿತಳಾದರೇನು ? ಹೆಂಗುಸಿನ ಸ್ವಭಾವ ಅವರನ್ನು ಬಿಡಲಾರದು. ಹೆಂಗುಸಿನ ಮನಸ್ಸೆಂದರೆ ಸಂಶಯ ಪಿಶಾಚಿಯ ತವರುಮನಿ. ಜಾನಕಿ ನಿನ್ನಷ್ಟು ವಿದ್ಯಾವಂತಳಿದ್ದಿಲ್ಲ. ಅವಳ ಲಿಂದ ಸಂಶಯಸ್ವಭಾವ ನಿನ್ನಲ್ಲಿ ಇದೆ. ಸಂಶಯದ ಹೊರತಾಗಿ ಅವಳ ಸಂಸ್ಕೃತಿ ಎಂತಹೆಡು, ಅವಳ ಹೈದರಾಯನೆಂತಹೆಡು!.... ನೀನು ಅವಳಿಗಂತಲೂ ವಿದ್ಯಾವಂತಿ. ಆದರೆ....ಆದರೆ....’ ರಾಮನಾಥಸಿಗೆ ಮುಂದೆ ಮಾತಾಡುವ ಆಶೀಯಾಗಲಿಲ್ಲ. ವಿದ್ಯಾನೂ ಮಾಡುತ್ತಿನ್ನು ಮುಂದರಿಸುವ ಅವೇಕ್ಷೆ ತೋರಿಸದೆ ಬಾಧಾರೂಮಿಗೆ ಹೋಗಿ ಹಿಂದಿನಿಂದ ಧಡಕ್ಕನೆ ಬಾಗಿಲು ಹಾರಿಕೊಂಡಳು. ಆ ಬಾಗಿಲದ ಧಡಕ್ಕಾ ಎಂಬ ಶಬ್ದದಲ್ಲಿ ಅವಳ ಹೈದರಾಯದ ಉದ್ದೇಂಗವು ಪ್ರತಿ ಧ್ವನಿತವಾಗಿತ್ತು. ರಾಮನಾಥ ನಿಶ್ಚಯಾಗಿ ಪಾಯಿಜಾಮಿನ ಮೇಲೇ ಕೋಟಿ ಚಪ್ಪಲಿ ಧರಿಸಿ ಮಾಹಿಮನಿಂದ ಬರುವ ಬಸ್ತಾ ಹಿಡಿದು ಪರೇಳ ಕಡೆಗೆ ನಡೆದ. ಕೆ. ಇ. ಎಂ. ಹಾಸ್ಪಿಟಲ್ ಸ್ವಾಃಃಸಿಗೆ ಇಳಿದವನೇ ಅತ್ಯಧಾವಿಷವಷ್ಟರಲ್ಲಿ ‘ ರಾಮೂ ! ’ ಎಂದು ದೂರಿಂದ ಯಾರೊ ಕೂಗಿದ ಹಾಗಾಯಿತು. ಹಿಂದೆ ಹೊರಳಿ ನೋಡುವಾಗ ದಾದರ ಟ್ರಾಮಿನಲ್ಲಿ ಭಬಿ! ಟ್ರಾಮೂ ಹಿಡಿಯಬೇಕೆಂದು ಆಚಿಗೆ ಕಂಗಿಟ್ಟು ಓದುವಷ್ಟರಲ್ಲೀ ಟ್ರಾಮು ಬಿಟ್ಟುಬಿಟ್ಟಿತು. ರಾಮನಾಥನು ಎಲ್ಲಿ ಏನಾದರೂ ಅಪಾಯಿಮಾಡಿಕೊಳ್ಳುವನ್ನೋ ಎಂದು ಅತ್ಯಂತ ಕಾತರಳಾಗಿ ಭಬಿ ಕುಲಿತವಳಿದ್ದು ದಂಡೆಗೆ ಬಂದು ನಿಂತು ಅವನಿಗೆ ತಡೆಯುವಂತಿ ಸನ್ನೆಮಾಡಹತ್ತಿದಳು. ರಾಮನಾಥ ಟ್ರಾಮಿನ ಬಾರು ಹಿಡಿದು ಹತ್ತುವುದರಲ್ಲಿದ್ದು. ಭಬಿ ತಾನೇ ಹೊರನುಗ್ಗಿ ಬಂದು ಕಂಡಕ್ಕರನನ್ನು ಆಸುಗೊಳ್ಳದೆ ಟ್ರಾಮಿನ ಕೆಳಗೆ ಜಿಗಿದುಬಿಟ್ಟುಳು. ರಾಮನಾಥ ಅವಳಿಗೆ ಅಧಾರ ಕೊಡ ಹೋಗಿ ತಾನೇ ಜೋಲಿ ಹೊಡಿದನು. ಅವನೊಂದಿಗೆ ಭಬಿಯೂ ಜೋಲಿ ಹೊಡಿದು ಇಬ್ಬರೂ ಕೊಪ್ಪರಿಸಿಕೊಂಡು ಬಿದ್ದಬಿಟ್ಟುರು. ಸುತ್ತಲಿನ ಜನಸಮಾಹ ಇವರನ್ನು ನೋಡಿ ತೋಳ್ಳನೆ ನಕ್ಕಿಟ್ಟುಕು.

ಯಾರೋ ಒಬ್ಬರು — ‘ಅಯ್ಯೇ ಪಾಪ, ಪಾತಕವೆಲ್ಲಾ ಮಟ್ಟು ಗೂಡಿ ಹೋಯಿತು !’ ಎಂದು ಕೊಗಿದರು. ಅದೇ ದಸಿಗೂಡಿಸಿ ಇನ್ನೊಬ್ಬರು ಶಿಕಿಗೇಡಿತನದಿಂದ— ‘ಒಳಗಿನ ಆ ಲಂಗಾನೂ ಮಣ್ಣಿಗೂಡಿಹೋಯಿತು.’ ಎಂದು ವಿಕ್ ವಿಕ್ ನಕ್ಕೆದ್ದು ಕೇಳಿಸಿತು. ಭಜಿಗೆ ಅವಮಾನ ಅಸಹ್ಯವಾಯಿತು. ರಾಮನಾಥನು ಬಳಿಯಿರುವಾಗ ಈ ತರಹದ ಅವಹೇಳನೆ ಅವಳಿಗೆ ತಿರೀ ಅಸಹ್ಯವೇನಿಸಿತು. ಒಳಗೆ ಕೋಪದ ಹೋಗೆ ಹಾಯುತ್ತದ್ದರೂ ರಾಮನಾಥನನ್ನು ನೋಡಿ ಮುಖ ವೆಚ್ಚು ಮಾಡಿ ಹುಸಿನಗೆ ನಗಲೀತ್ತಿಸಿದಳು. ಅವಳ ಅವಮಾನನೇ ತನ್ನ ಅವಮಾನವೇಂದು ಬಗೆದ ರಾಮನಾಥನು ಅವಳ ಗಿಂತ ಇನ್ನುಡಿಯಾಗಿ ಆ ಶಿಕಿಗೇಡಿಗಳ ಹೇಳಿ ಶಿಕಿಗಾರಿದನು. ತನ್ನ ಕರವಸ್ತುದಿಂದ ಅವಳ ಸೆರಿಗಿಗೆ ಅಂಬಿದ ಹುಡಿಯನ್ನು ಕೊಡವಿದನು. ಅವನ ಉಪಚಾರವು ಭಜಿಯಲ್ಲಿ ಅಷ್ಟೇ ಉಪಕೃತಭಾವವನ್ನು ಹುಟ್ಟಿಸಿತು. ಕೃತಜ್ಞತೆಯಿಂದ ಮೂಡಿದ ನಗೆಯ ನೋಟದಿಂದ ರಾಮನಾಥನನ್ನು ನೋಡಿದಳು. ಆ ಸ್ಥಳದಿಂದ ಸುರಕ್ಷಿತ ದೂರ ಬಂದುದನ್ನು ನೋಡಿಕೊಂಡು, ‘ಕಾಯ ವಾಯಿಟ ಲೋಕ! ’ (ಏನು ಕೆಟ್ಟಿ ಜನ ಇದು!) ಎಂದು ರಾಮನಾಥನ ಮುಂದೆ ನುಡಿದು ನಕ್ಕುಬಟ್ಟೆಳು.

ರಾಮನಾಥ ‘ Hopless fellows ’ (ನಿರ್ಬಜ್ಞರು!) ಎಂದು ಉದ್ದರಿಸಿದ.

‘ ಪಟಣ ನಾಯಿಹೋವಿಕತರೀ ಲೆದೆಂಗ್ವಾಲಾ ಫಾಣ ಲಾಗಲಿ ಮ್ಹಾಣಾಲಾ ನಾಹಿ? ’ (ಒಳಗಿನ ಲಂಗಾ ಕೂಡ ಹೊಲಸಾಯಿತು ಎಂದೆನ್ನಲಿಲ್ಲವೇ ಒಬ್ಬ?)

ರಾಮನಾಥನಿಗೆ ಆ ಮಾತನ್ನು ಮತ್ತೆ ನೆನೆದು ಅವಳನ್ನು ಕೇರಳಿಸುವುದು ಬೇಡವಾಗಿದ್ದರೂ ಅವಳೇ ಆ ವಾತನ್ನೆತ್ತಿದ್ದಾಗ ಅವಳ ಕೋಪ-ವ್ಯಧಿಗಳಿಲ್ಲ ಅಡಗಿದುವೇಂದರಿತು ಸಮಾಧಾನಗೊಂಡ. ‘ Why do you rake it again? ’ (ಅದನ್ನೇಕೆ ಮತ್ತೆ ನೆನಸುತ್ತೀ? ) ಎಂದಿಷ್ಟೇ ಕೇಳಿದ.

‘ನಾಹಿ, ಪಟಣ ಶೆತಿ ವಾಯಿಟ ಲೋಕಹೋ? ಕಾಹಿತರಿ ಭಲ್ಲುಚ ಬೋಲತಾತ ’ (ಆದಕಲ್ಲ; ಆದರೆ ಎಂಥಾ ಕೆಟ್ಟಿ ಜನ ಅಂದೆ! ಬಾಯಿಗೆ ಬಂದದ್ದು ಅಂತಾರೆ! ) ಆ ಮಾತನ್ನು ಮತ್ತೆ ಮತ್ತೆ ಆಡಿ ತೋರಿಸುವಲ್ಲೇ ಹೆಚ್ಚಿನ ಶೃಂತಿಯೇನೋ ಎನ್ನುವಂತೆ ನುಡಿದಳು. ‘ Were you hurt? ’ (ನಿನಗೆ ನೋವಾಯಿತೆ?) ಎಂದು ಕೇಳಿದ ರಾಮ

ನಾಥ. ಭಬೆ ಲಕ್ಷ್ಮಿ ಹೊಡಿದು ‘ಇಲ್ಲ’ ಎಂದು ಸೂಚಿಸಿದಳು. ಇನ್ನೊಂದು ಬ್ರಾಹ್ಮಣ ಹತ್ತುವ ಢೈಯರವಾಗದೆ ದಾದರ ಸ್ವಾರ್ಥಿಂದಿನ ವರೆಗೆ ಹಾಗೇ ನಡೆಯುತ್ತ ಬಂದರು. ಇಬ್ಬರೂ ಎದುರಿಗೇ ಬರುವ ಇರಣಿ ಅಂಗಡಿ ಯೋಂದನ್ನು ಸೋಡಿ ‘ಪಕೇಕ್ಕಾ ಕಪ್ಪ ಚಹಾ ಫೇನ್‌ರೂ ?’ (ಒಂದೊಂದು ಕಪ್ಪ ಚಹಾ ತಗೋಂಬೋಣ.) ಎಂದ ರಾಮನಾಥ. ‘ಕಶಾಲಾಹೋ’ (ಯಾತ್ಕೃಷ್ಣ,) ಎಂದು ಇಲ್ಲವೆಂದರೂ ಪುಣ್ಯ ಆಸನ್ಯುತಿಯನ್ನೇನೂ ಸೂಚಿಸಲಿಲ್ಲ ಭಬೆ. ‘ನುಸ್ತಾ ಏಕಚ ಕಪ್ಪ’ (ಒಂದೇ ಕಪ್ಪ ಮಾತ್ರ) ರಾಮನಾಥ ಮತ್ತೆ ಆಗ್ರಹವಡಿಸಿದ. “ಅಹೋ ಹಣ ಏಕಚ ಕಪ್ಪ ಮ್ಯಾಣಾನ ಏಕಚ ಪ್ರಾಲಾ ಹೋಯಿಲ!” ಎಂದು ಭಬೆ ಚೀಪ್ಪೆ ಮಾಡಿದಳು. ‘You are really witty’ (ನಿನ್ನ ಬುದ್ಧಿ ಬಹಳ ಚುರು ಕಿದೆ ಅ! ಎಂದು ರಾಮನಾಥ ಮೆಲ್ಲನೆ ಬೆನ್ನು ಮೇಲೊಂದು ಗುದಿಕೆ ಕೊಟ್ಟು. ಭಬೆ ಆದನ್ನು ಬಹಳ ಪ್ರಸನ್ನತೆಯಿಂದ ಸ್ವೀಕರಿಸುತ್ತೆ ‘ಆಯಿಗಾ!’ ಎಂದು ಮೂಗು ಮುದುರಿಸಿ ನಕ್ಕು ಹಿಂದಿನಿಂದ ಬೆನ್ನು ಮುಟ್ಟವಂತೆ ಕತ್ತು ಮೇಲ ಕೈತ್ತಿದಳು. ನಗುವಾಗ ಅವಳ ಸಾಲಾದ ಹಲ್ಲಿನಿಂದ ಹೋಳಪು ಹೋವಿತ್ತು. ನಿಡಿದಾದ ಆದರೂ ಕೊನೆಗೆ ಜಾಡವಾಗಿ ಮೊಟಕಾದ ಹೆಳಲು ಧೋಪುನೆ ನೆಲಕ್ಕೇ ಬದ್ದಿತೇನೂ ಎನ್ನುವಂತೆ ತೋರಿತು. ಕುತೂಹಲದಿಂದ ಅದನ್ನೇ ನಿಟ್ಟಿಸುತ್ತೆ ರಾಮನಾಥ ಹೋಟಲ್ಲಿನ ಕಟ್ಟಿ ಹತ್ತಿದನು. ಇಬ್ಬರೂ ‘ಫ್ಯಾಮಿಲಿ ರೂಮ್’ ಗೆ ಹೋದರು. ‘ಕಾ ತುಮಚ್ಚು ಮಿಸೆಸ್ ಲಾ ಸೋಡೊನ ಆಲಾ?’ (ನಿಮ್ಮ ಶ್ರೀಮತಿಯವರನ್ನು ಯಾಕೆ ಬಿಟ್ಟುಬಂದಿರಿ?) ಭಬೆ ಪ್ರಶ್ನೆ ಮಾಡಿದಳು. ರಾಮನಾಥನಿಗೆ ಚಹದೊಳಗೆದ್ದಿದ್ದ ಬಿಸ್ಟೀಟನ್ನು ಎತ್ತಿಕೊಳ್ಳಲಾಗದೆ ಅದು ಕರಗಿ ಚಹದ ತಳ ಕಂಡಿತು. ಭಬೆಯ ಪ್ರಶ್ನೆಗೆ ಮಲಗಿ ಎಷ್ಟವನಂತೆ ‘ಆಂ ?’ ಎಂದು ಪ್ರಶ್ನೆಮಾಡಿದ. ರಾಮನಾಥನ ಮನಸ್ಸು ಸ್ವಫ್ಟವಿಲ್ಲವೆಂದು ಭಬಿ ಅರಿತುಕೊಂಡು ‘ಫ್ರಾಕಡೆ ಜಾವ್ರಾ?’ (ಮನೆಯ ಕಡೆಗೆ ಹೋಗೋಣವೇ?) ಎಂದಳು.

‘Let us go to Dadar beach.’ (ದಾದರ ಬೀಳಿಗೆ ಹೋಗೋಣ) ಇಬ್ಬರೂ ಖಾದಾದಾದ್ ಸರ್ಕಾರ್ ನಿಂದ ಪುಟ್ಟ ಪಾಧಿನ ಮೇಲೆ ನಡೆಯುತ್ತಲೇ ಹೋರಬೇರು.

‘ತುವ್ವಿ ಪಾಪಿಲ ಕಾ ?’ (ನೀವು ನೋಡಿದಿರೇನು ?) ರಾಮನಾಥ ಒಮ್ಮೆಂದೊಮ್ಮೆಲೆ ಪ್ರಶ್ನಿಮಾಡಿದ.

‘ಕಾಯ್ ?’ (ಏನು ?)

‘ಆಮಚ್ಚ್ಯಾ ಹೆಡಾಮಾಸ್ತರನಾ ?’ (ನಮ್ಮ ಹೆಡಾಮಾಸ್ತರನ್ನು.)

ಭಜೆ ನಸುವೆ ಮುಗುಳ್ಳಿಗೆಯೊಂದನ್ನು ಬೀರಿ, ‘ಹೋ, ಹೆಣ—’ (ಹೋ. ಅದರ.....)

‘ತುಮ್ಮಾಲಾ ತ್ಯಾಂಚೀ ಓಳಿಖ್ಯಾ ಕರೂನ ದ್ವಾರ್ಯಚೀ ಆಹೆನಾ ?’ (ಆವರ ಪರಿಚಯ ನಿಮಗೆ ಮಾಡಿಕೊಡಬೇಕಾಗಿದೆಯಲ್ಲವೇ ?)

‘She seemed to be worried’ (ಆಕೆ ಚಿಂತಾಮನ್ಯಾಳಾದಂತೆ ಕಂಡಿತು.)

‘ಭಜೆ, ಶ್ರೀಯಾನಾ ಸಂಶಯವ್ಯತೀ ಅಸಾಯಚೀಚ್ಯಾ. Jealousy, thy name is woman ಮ್ಮಾವ ಲಾಗೀಲ.’ (ಶ್ರೀಯರಲ್ಲಿ ಸಂಶಯವ್ಯತೀ ಇದ್ದದ್ದೇ ಭಜೆ. ಹೆಂಗಸೆಂದರೆ ಅಸಾಯೆಯ ಮಂತ್ರ ಎನಬೇಕಾಗುತ್ತದೆ.)

‘ಶಂಕಾ ಕಶಾ ಬದ್ದಲ ?’ (ಸಂಶಯ ಯಾತರ ಬಗ್ಗೆ ?)

‘My wife seems to be.....ಭಜೆ, don’t worry, let it go.’ (ನನ್ನ ಹೆಂಡತಿ.....ಹೋಗಲಿ ಭಜೆ ಬಿಟ್ಟಿಬಿಡು.) ಭಜೆಗೆ ಯಾವುನೂ ತಿಳಿಯಲಿಲ್ಲ.

‘ಭಜೆ, ಮೀ ಸಾಂಗತೊ, my first wife also was of suspicious nature..... ಪುಣ ತೀ ತಿಕಲೀಲಿ ನಷ್ಟತೀ. ತರೀ ಹಿ, what a cultured soul ! ಭಜೆ, I am of opinion that culture and education do not go together.’ (ಭಜೆ, ನನ್ನ ಮೌದಲಿನ ಹೆಂಡತಿಯಾ ಸಂಶಯ ಸ್ವಭಾವದವಳೀ. ಆದರೂ ಈ ಹಿತವಳ್ಳ. ಆದರೂ ಏನು ಆ ಹ್ಯಾದರು ಸಂಸ್ಕಾರ! ಭಜೆ, ಸಂಸ್ಕೃತಿಗೂ ಕಿಕ್ಕಣಕ್ಕೂ ಆಗಿಬರಿಸದಿಲ್ಲವೆಂದು ತೋರುತ್ತದೆ.)

“So your first marriage was happier?” (ಹಂ, ಹಂಗಾರ ನಿಮ್ಮ ವೊದಲ ಸಂಬಂಧ ಸುಖಕರವಾಗಿತ್ತು ಅಂದ್ದ್ವಂಗಾಯಿತು.)

“Definitely ..... ತರೀ ಮಲಾ ವಾಟಿತ ಹೋತ, I should have married an educated woman, who could prove a better

companion in life, who could read and better understand the book of my mind and heart. ಹೇಳಿ, I am all the more unhappy and miserable, ಭಜಿ! '(ನಿಸ್ಪಂಶಯ. ಆದರೂ ನನ್ನ ಜೀವನದಲ್ಲಿ ಜೊತೆಜೊತೆಯಾಗಿ ನಿಂತು, ನನ್ನ ಅಂತಃಕರಣದ ಗ್ರಂಥವನ್ನು ಓದಿ ತಿಳಿದು ಕೊಳ್ಳುವ ಮುಕ್ಕಿತ್ತಳನ್ನು ನುಡುವೆಯಾಗಬೇಕಾಗಿತ್ತು ಎಂದು ನನಗೆ ಆನಿಸದೆ ಇಲ್ಲ. ಆದರೆ.....ಅದಾಗಿಯಾ ನಾನು ಮುಖಿಯಾಗಲಿಲ್ಲ!) ಎಂದು ಹಾದಿ ಯನ್ನು ಮುಂದೆ ಸಾಗಬೇಕೆಂಬ ಆರಿವಿಲ್ಲದೆ ಷಿಳಕ ಬ್ರಿಜ್ ಮೇಲೇ ನಿಂತು ಆವೇಶದಿಂದ ವಾತನಾಡಲೊಡಗಿದನು. ಒಬ್ಬಿಬ್ಬಿ ಹಾದಿಹೋಕರಿಗೆ ಇತ್ತು ಕಡೆ ಸ್ವಲ್ಪ ಕುತೂಹಲವಾದರೂ ಬಸ್ತಿಗಾಗಿ ದಾರಿ ಕಾಯುತ್ತಿರಬಹುದೆಂದು ಎಣಿಸಿ ಹಾಗೇ ಮುಂದೆ ಸಾಗಿದರು. ಬಹುಜನರಿಗೆ ಮುಂಬಯಿಯಂತಹ ಶಹರದಲ್ಲಿ ಹಾದಿಯಲ್ಲಿ ಇನ್ನೊಬ್ಬರ ಬಗ್ಗೆ 'ಕೆತ್ತಿಬಜೆ' ವಾಡುವಷ್ಟು ಕುತೂಹಲ, ಅವಕಾಶ, ಸೋಚಿಗಗಳಿರುವುದಿಲ್ಲ. ಅಂತೆಯೇ ರಾಮನಾಥಸಿಗೆ ಆವೇಶಪೂರ್ವಾಣವಾಗಿ ವಾತನಾಡುವುದಕ್ಕೆ ಯಾವ ಆತಂಕವೂ ಉಂಟಾಗಲಿಲ್ಲ. ಭಜಿ ಅವನ ಅವಾತರಣವಾದ ಆವೇಶಪೂರ್ವ ಭಾವನೋದಾಧಿಕಾರಿಗಳನ್ನು ತಡೆಯಲು ಸಾಧ್ಯವಾಗದೆ, ನಡುನಡುವೆ ಹೂಂಗುಟ್ಟಿವುದಕ್ಕೆ ಸಾಧ್ಯವಾಗದೆ, ಕಣ್ಣಿನಿಂದಲೇ ಅವನಿಗೆ ಉತ್ತರ ಕೊಡುತ್ತಿದ್ದಳು.

'ಭಜಿ, ನನ್ನ ಜಾನಕಿ ನನ್ನಷ್ಟೇ ಕಲಿತವಾಗಿದ್ದರೆ ಇಬ್ಬರೂ ಎಷ್ಟೇಂದು ಸರಸವಾಗಿ ಇರುತ್ತಿದ್ದಿವು! ನನ್ನ ಜಾನಕಿ ಕಲಿತಿದ್ದರೆ ಅವಕೆಂದೂ ಈ ರೀತಿ ವರ್ತಿಸುತ್ತಿರಲಿಲ್ಲ. ಅವಳ ಹೃದಯಸಂಸ್ಫಾರಕ್ಕೆ ಇನ್ನೊಷ್ಟು ಶಿಕ್ಷಣ ಸಿಕ್ಕಿದ್ದರಿ.... ಎಂದು ಆಗಾಗ ಚಿಂತಿಸುತ್ತಿದ್ದೆ. ಈಗ ಸುತ್ತಿಸ್ತೇತ ಹೆಂಡತಿ ಸಿಕ್ಕಿದ್ದಾಳೆ, ಆದರೆ ಆ ಹೃದಯವಂತಿಕೆಯಿಲ್ಲ. ಏರಡರಲ್ಲಿ ಯಾವುದು ಬೇಕು? ಎಂದು ದೇವರು ನನ್ನ ಪ್ರಶ್ನೆ ವಾಡಿಕೆಳಿಂದೇ ಈ ಪರಿಸ್ಥಿತಿ ತಂದೊಡ್ಡಿದನೇನೂ ಎಂದೇನಿ ಸುತ್ತಿದೆ ನನಗೆ. ಭಜಿ, ಜಾನಕಿಯಂತಹ ಈಂಡತಿ ಇಲ್ಲದ ಮೇಲೆ ಜೀವನದಲ್ಲಿ ಸ್ವಾರಸ್ಯವಿಲ್ಲ ಎನಿಸುತ್ತದೆ. ಜಾನಕಿಯೆಂದರೆ ಜಾನಕಿಯೇ ಆಗಿದ್ದ ಇಲ್ಲ....' ಎಂದು ಹಲವಾರು ತರಹದಲ್ಲಿ ರಾಮನಾಥನು ಭಜಿಗೆ ತಿಳಿಯುವಂತೆ ತನ್ನ ಹರಕುಮುರಕು ಮರಾತಿಯಲ್ಲೇ ಮಾತ್ರಾಡಿದ. ಅನಾಯಾಸವಾಗಿಯೇ ಬಸ್ತು ಬಂದು ನಿಂತಿತು. ಭಜಿ ಬಸ್ತಿನಲ್ಲಿ ಏರುವಂತೆ ಸನ್ನೆಮಾಡಿದಳು. ಇಬ್ಬರೂ ಬಸ್ತಿನಿಂದ ಶಿವಾಜಿವಾರ್ಕನ ಕೂಟಕ್ಕಿಳಿದರು.

‘ Let us go to sea-beach ’ ( ಸಮುದ್ರದ ಬೀಚಿಗೆ ಹೋಗೋಣ ) ಎಂದಳು ಭಬಿ. ರಾಮನಾಥ ತನ್ನ ಭಾವನೆಯ ಓಷ್ಣದಲ್ಲಿ ಮುಮ್ಮನ್ನೆ ಅವಳನ್ನು ಹಿಂಬಾಲಿಸಿದ.

ಸಂಜೆಯ ಸಮಯ. ದಾದರ ಬೀಚು ಉಳ್ಳು ಸಮಯವಾಗಿ ರಂಗುರಂಗಿ ನಿಂದ ಹೇರಿಯುತ್ತಿತ್ತು. ಸಮುದ್ರದ ಭರತಿಗು ವೇಳಿ ಇದ್ದು ದರಿಂದ ತೀರೆಗಳು ಅಬ್ಬರಿಸಿ ಬರುತ್ತಿದ್ದವು. ಎಳೆಯ ಮಕ್ಕಳು ತೀರೆಯ ನೊರೆಯೊಡನೆ ಆಟ ವಾಡುತ್ತಿದ್ದರು. ತಂದೆತಾಯಿಗಳು ಸ್ವಲ್ಪ ದೂರದಲ್ಲಿ ಕುಳಿತು ಮಕ್ಕಳ ಆಟವನ್ನು ನೋಡಿ ಆನಂದಪಡುತ್ತಿದ್ದರು. ಶೀಖದಂಪತ್ತಿಗಳ ಮುದ್ದು ಮಗು ಪ್ರೋಂದು ತೀರೆ ಬರುತ್ತಲೇ ಉಸುಬಿನ ಮೇಲೆ ಕಾಲು ಅಪ್ಪಳಿಸಿ ಇಡುವಾಗ ಕಾಲೋಳಗಿನ ಚಪ್ಪಲಿಯೊಂದು ಜರಿದು ತೀರೆಯೊಡನೆ ಹೊರಳುವು ವಾಡಿತು. ಬಾಲಕ, ‘ ನನ್ನ ಚಪ್ಪಲಿಯನ್ನು ಸಮುದ್ರ ತೀಗೆದುಕೊಂಡು ಹೋಯಿತು ’ ಎಂದು ಅಳಹತ್ತಿದ. ಅವರವು ‘ಹೋಗಲಿ ಬಿಡು’ ಎಂದರೂ ಕೇಳದೆ ಆ ಚಪ್ಪಲಿಯನ್ನು ತಂದೇ ಕೊಡಬೇಕೆಂದು ಹಟ ಹಿಡಿದ. ಅಂತೂ ಸರದಾರಜಿ ಏರುಗಳ್ಳಿ ಹಾರೆ ಸಮುದ್ರಕ್ಕೆ ಇಳಿಯಬೇಕಾಯಿತು. ಚಪ್ಪಲಿ ಸಾಕಷ್ಟು ದೂರ ಹೋಗಿತ್ತು. ಆದರೂ ಸರದಾರಜಿ ಧಾರಿಸಿ ಪಳ್ಳತ್ತು ಬೀಳತ್ತು ಚಪ್ಪಲಿ ಹುಡುಕಿ ತಂದ; ಮಗು ಹಿಗ್ಗಿ ನಿಂದ ಕೇಕೆಹಾಕುತ್ತ ಮತ್ತೆ ಚಪ್ಪಲಿಯನ್ನು ಕಾಲೋಳಗೆ ಹಾರಿಕೊಂಡು ‘ಭೀಲ್’ ಎಂದು ಕೊಗುತ್ತಿದ್ದವನ ಕಡೆಗೆ ಲಕ್ಷ್ಯಿ ಹಾಕಿದ. ಇದನ್ನೇ ಕುತೂಹಲದಿಂದ ನೋಡುತ್ತಿದ್ದ ರಾಮನಾಥನಿಗೆ ಜೀವ ನಿಲ್ಲಲಿಲ್ಲ. ತನ್ನ ಕಿಸಿಯೋಳಗಾದ ಎರಡಾಣೆಯ ‘ಭೀಲ್’ ಕೊಂಡುಕೊಂಡು, ‘ಬಚ್ಚೆ ಯೇ ಲೆವ್’ ಎಂದು ಕೊಟ್ಟು. ರಾಮನಾಥನ ಅಂತಃಕರಣದ ಕೃತಿ ಸರದಾರ ದಂಪತ್ತಿಗಳನ್ನು ಕೃತಜ್ಞರನ್ನಾಗಿ ವರ್ಣಿಸಿತು. ‘ ಬಾಬೂಜಿ ಮೈ ದೇಸಕ್ತಾಹೂಂ ’ ಎಂದು ಸರದಾರಜಿ ಹಣ ತೀಗೆದು ರಾಮನಾಥನ ಕೈಗೆ ಕೊಡಹೋದರೆ ರಾಮನಾಥ ಕೇಳಲಿಲ್ಲ. ಸರದಾರಜೀ ಪತ್ತಿ ಮುಗುಳ್ಳಿಗೆ ಯಿಂದಲೇ ಕೃತಜ್ಞತೆಯನ್ನು ಸೂಚಿಸುತ್ತಿದ್ದಳು. ‘ ಸ್ನೇ, ಮಾನ ಕರ್ನಾ ಸರದಾರಜಿ. ರಹನ್ನೇ ದೋ. ಶುಕ್ರಿಯಾ ’ ಎಂದು ಹಣ ಸ್ವೀಕರಿಸದೆ ಸ್ವಲ್ಪ ಮುನ್ನ ಡಿದ. ಆ ಮುದ್ದು ಮಗುವಿಶಲ್ಲಿ ಇಷ್ಟಿಷ್ಟಿದು ಆಸ್ಥಿ ತೋರಿದ ರಾಮನಾಥನನ್ನು ಭಬಿ ಮತ್ತೂ ಆತ್ಮೀಯತೆಯಿಂದ, ಸ್ವಿಗ್ಧಭಾವದಿಂದ ಕಾಣಹತ್ತಿದಳು.

‘ ಶೋಮುಲಗಾ ಫಾರ ಆವಡ್ಲ್ಲ ತುವ್ನ್ಯಾಲಾ ? ’ ( ಆ ಹುಡುಗ ನಿಮ್ಮ ಮನಸ್ಸಿಗೆ ಬಂತೀನು ಬಹಳ ? ) ಎಂದು ಪ್ರಶ್ನೆ ಕೇಳಿದಳು.

‘ ಭಬಿ, ತು ‘ಕಾಬೂಲಿವಾಲಾ’ ಟಾಗ್ನೇರಾಂಚೀ ಗೊಣ್ಣು ವಾಚಲೀ ಅಹೆಸನಾ ? ’ ( ಟ್ಯಾಗ್ನೇರರ ಕಾಬೂಲಿವಾಲಾ ಓದಿದಿ ಆಲ್ ? ) ಎಂದು ಪ್ರಶ್ನೆವಾಡಿ ತನ್ನ ಸರ್ವ ಹೃದ್ದತವನ್ನು ಅಡೋಂದು ಪ್ರಶ್ನೆಯಲ್ಲೇ ಆಡಕ ವಾಡಿ ಹೇಳಿದ.

‘ ಓಹೋ ! ಮ್ಮೆಣಜೆ, ತುಮುಚಾ ಪಟಿಲಾ ಹೇಥಾ ! ಲಕ್ಷ್ಮಿಂತ ಆಲ.’ ಎಂದಳು ಭಬಿ.

‘ ಭಬಿ, ಅಮುಚಾ ಹೋಹನ ಚಂದ್ರಹಾಸಾ ಸಾರಖಾ.....’ ಮುಂದಿನ ಮಾತು ಬಾರದಿ ರಾಮನಾಥ ಮೂನಿಯಾಗಿಬಿಟ್ಟೆ.

ಭಬಿ ಸೂರ್ಯಾಸ್ತವನ್ನುವಲೊಕೆಸುತ್ತು ‘What a beauty !’ ಎಂದು ಉದ್ದೂರವೆತ್ತಿದಳು. ಇಬ್ಬರೂ ಜನರ ಬಣ್ಣಗಳ ಸಂತೋಷಿಂದ ದೂರವಾಗಿ ‘ ವಲ್ರ್ ‘ಯತ್ತ ನಡೆದರು. ಹಾದಿಯಲ್ಲಿ ಎತ್ತದ ಆವಾರದ ಸೃಶಾನವನ್ನು ನೋಡಿ ರಾಮನಾಥನು ‘ ಹತ್ತು ಹೆಚ್ಚೆಗಳಾಚೆ ಎಂತಹ ಜಿವಂತ ಸಂಭ್ರಮ ! ಹತ್ತು ಹೆಚ್ಚೆಗಳಿಂಚಿ ಏನು ಸೃಶಾನ ವರೋನ ! ’ ಎಂದು ತನ್ನೊಳಗೇ ಉದ್ದೂರವೆತ್ತಿದನು. ‘ ಭಬಿ, What a contrast between that sound and this silence ! ’ ( ಆ ಶಬ್ದಕ್ಕೂ ಈ ಮೌನಕ್ಕೂ ಏನು ವ್ಯತ್ಸ್ಯಾಸ ಭಬೆ ! ) ಎಂದು ಭಬಿಯನ್ನುದ್ದೇಶಿಸಿನುಡಿದನು. ‘ಹೇ ಹೋನಿಂಹಿ ನಕ್ಕೊ, ತಿಸರೀ ಕಡೆ ಜಾವು ’ ( ಇವೆರಡೂ ಬೇಡ. ಮೂರನೇ ಕಡೆಗೆ ಹೋಗೋಣ ) ಎಂದು ಭಬಿ ತೆಂಗಿನ ಮರಗಳಿಂದ, ಹಸಿರು ನೆಲದಿಂದ ಕಂಗೊಳಿ ಶುವ ರಮಣೀಯ ದೃಶ್ಯವನ್ನು ದಾಟಿ ‘ಕ್ಕಾಡೆಲ್ ’ ರೋಡಿಗೆ ಕರೆದೊಯ್ದಳು. ರಾಮನಾಥ ಭಬಿಯ ಹೆಗಲ ಮೇಲೆ ಕೈಯಿಟ್ಟು ಆವಳ ಆಸರೆಯಿಂದ ನಡೆಯುತ್ತಿದ್ದು. ಎದುರಿಗೇ ಬಂಡಳು ಪಿದಾಯ್ ! ಭಬಿ ಭುಜದ ಮೇಲಿನ ರಾಮ ನಾಥನ ಕೈ ಸರಿಸಿದಳು ‘ ಕಾಯ್ ? ’ ಎಂದು ಪ್ರಶ್ನೆವಾಡಿದ ರಾಮ ನಾಥ. ಭಬಿ ಉತ್ತರ ಕೊಡುದೆ ವಿದ್ಯಾವತಿಯನ್ನು ಪೆಚ್ಚುಮುಖಿಂದ ನೋಡಿ ನೋಡುತ್ತೆ ‘ ಕಾಯ್ ? ವಾಕಿಂಗಲಾ ಚಾಲ್ಲ್ ? ’ ( ಏನು ತಿರುಗಾಡಲಿಕ್ಕೆ ಹೋರಿಟ್ಟಿರಾ ? ) ತಾನಾಗಿಯೆ ಅವಳನ್ನು ಮಾತಾಡಿಸಿದಳು ಭಬಿ.

‘ ಅವಣ ? ’ ( ನೀವು ? ) ಎಂದು ವಿದ್ಯಾ ಪ್ರಶ್ನೆಯಾಕಾರದಲ್ಲಿ ಹುಬ್ಬು ಕೊಂತಿಸಿದಳು. ಭಬಿ ಸುಮೃನೆ ಇದ್ದಳು. ರಾಮನಾಥನೂ ಸುಮೃನೆ ಇದ್ದ. ವಿದ್ಯಾ ಚಿಪ್ಪನೆ ನಡಿದಳು. ಭಬಿಗೆ ನಿಜವಾಗಿಯೂ ಗಾಬರಿ ಯಾಯಿತು. ರಾಮನಾಥನ ಮುಖವನ್ನೇ ನೋಡುತ್ತೆ ಮುಂದೆ ಎಲ್ಲಿ ಹೋಗ ಬೇಕೆಂಬುದೆ ತಿಳಿಯದೆ ಸುಮೃನೆ ನೀಂತುಬಿಟ್ಟುಳು.

‘ ತಾಂ ರಾಗಾವಲಾ ವಾಟತ ! ’ ( ಸಿಟ್ಟಿಗೆದ್ದಾರ ಕಾಣಸ್ತುದ. )

‘ Don’t you worry ! ’ ( ಅದನ್ನೆಲ್ಲ ಬಿಂತಿಸಬೇಡ. )

‘ ಮಲಾ ಕಸಟರಿ ವಾಟತ ’ ( ನನಗ ಹೇಗೆ ಹೇಗೊ ಅನಿಸುತ್ತದೆ. )

‘ ಮೃಣಜೆ ? ’ ( ಅಂದರೆ ? )

‘ She seems to be suspecting us. ’ ( ಆಕೆ ನಮ್ಮನ್ನು ಸಂಶಯ ದಿಂದ ನೋಡಿದಂತೆ ಕಾಣುತ್ತದೆ. )

‘ What if ? ಅಮಚೆ ಮನ ಶುದ್ಧ ಆಹೆ. Our conscience is clear. We need fear none. ’ ( ಆವರೇನು ? ಮನಸ್ಸು ಶುದ್ಧ ಅದೆ ನಮ್ಮದು. ವಿನೇಕ ಜಾಗ್ರತ ಅದೆ. ಅಂದಮೇಲೆ ಯಾರಿಗೂ ಹೆಡರಬೇಕಾಗಲ್ಲ. )

‘ Clear ಆಹೆ ತುಮಚೆ conscience ? ’ ಓಡುತ್ತಿರುವ ಕುದುರೆಯನ್ನು ಲಗಾಮು ಹಾಕಿ ಜಗ್ಗಿದಂತಾಯಿತು. ರಾಮನಾಥ ಏನೋಂ ವಿಚಾರಿಸತ್ತೊಡಗಿದ. ಅವನ ಹೈದರಾಬಾದಲ್ಲಿ ವಿನೇಕದ ವಿದ್ಯಾದ್ವಿಷೇಷ ಹತ್ತಿ ಪಾಪದ ಗುರುತು ಅಲ್ಲಲ್ಲಿ ಸ್ವಷ್ಟವಾಗಿ ಕಾಣತೊಡಗಿತು. ‘ ಭಬಿ, ತಿಕಡೆ ಬಸೂ ’ ( ಅತ್ತಲಾಗ ಕೂಡೊಣ ) ಎಂದು ಭಬಿಯನ್ನು ಕೈಹಿಡಿದು ಕರೆದುಕೊಂಡು ಸ್ವಲ್ಪ ದೂರ ನಡಿದ. ಅಲ್ಲಿಯೆ ಜಿಕ್ಕೆ ಫಾಟದಂತಿರುವ ಪಾಪಟಿಗೆಯ ಕಟ್ಟಿಯ ಮೇಲೆ ಕುಳಿತುಕೊಂಡ. ‘ clear ’ ಆಹೆ ತುಮಚೆ conscience ? ಮತ್ತೆ ಮತ್ತೆ ಜಾಟಿಯ ಪಟ್ಟು ಕೊಟ್ಟಿಂತೆ ಭಬಿಯ ಪ್ರಶ್ನೆ ರಾಮನಾಥನ ವಿನೇಕವನ್ನು ಕೆಳಕಹತ್ತಿತು. ಪಾಪದ ಭಿತ್ತಿ, ಅದರ ಅರಿವು ಹೆಚ್ಚಾಗತೊಡಗಿತು. ಸ್ವಲ್ಪ ಹೊತ್ತು ಕಣ್ಣ ಮುಚ್ಚಿ ಸುಮೃನಾದ. ಭಬಿಯ ತೊಡಿಯ ಮೇಲೆ ತಲೆ ಯಿಟ್ಟು. ಭಬಿ ಮೇಲ್ಲಿನೆ ರಾಮನಾಥನ ಕುರುಳು ತೀರಿದಳು.

‘ ಭಬಿ, ಮೀ ಪಾಸಿ ಆಹೆ. ಮಾರ್ಪಿ ಮನ ಶುದ್ಧ ನಾಹಿ. ಭಬಿ, when I was with you in the Hospital-van my mind was not

pure; when I saw you changing your dress my mind was not pure; ಭಜಿ when I saw your long thick braid of hair stretching down your thighs my mind was not pure...ಭಜಿ ಮಲಾ ಕ್ಷಮಾ ಕರ್! I want to admit my sin and purify my mind. ಭಜಿ, ತುಮ್ಮಿ ಕಾಹಿಗೀ ಪ್ರಾಯಕ್ಷಿತ್ತ ದ್ವಾ, ಏಗೇ ಫೇಯಿನ. ಮಾರು ಮಟನ ಶುದ್ಧ ಕರೂನ ಫೇತೊ.' ( ಭಜಿ, ನಾನು ವಾಪಿ ಇದ್ದೇನೆ. ನನ್ನ ಮನಸ್ಸು ಶುದ್ಧವಿಲ್ಲ. ದವ ಲಾಸೆಯ ಮೇರ್ಟಾರಿಸಲ್ಲಿ ನಾನು ನಿಂನು ಕುಳಿತು ಹೊರಬೂಗ ನನ್ನ ಮನಸ್ಸು ವಿಚಲಿತವಾಗಿತ್ತು; ನಿಂನು ನಿನ್ನ ವೇಷ ಬದಲಿಸುವಾಗ ನನ್ನ ಮನಸ್ಸು ಹರಿದಾಡಿತ್ತು; ನಿನ್ನ ನೀಳವಾದ ಹೆಳಲನ್ನು ನೋಡಿಯೂ ನನ್ನ ಮನಸ್ಸು ವಿನ್ಯಾಲಗೊಂಡಿತ್ತು. ಭಜಿ, ನನ್ನನ್ನು ಕ್ಷಮಿಸು. ನನ್ನ ಪಾಪವನ್ನು ಒಸ್ಪಿ ನನ್ನ ಮನಸ್ಸನ್ನು ತೊಳೆಯಬೇಕಾಗಿದೆ ನನಗೆ. ನಿಂನು ಕೊಟ್ಟಿ ಪ್ರಾಯಕ್ಷಿತ್ತವನ್ನು ತೆಗೆದುಕೊಳ್ಳಲು ಸಿದ್ಧಿಸಿದ್ದೇನೆ. )

‘ರಾಮ್, ತುಮಚ ಮಟನ ಶುದ್ಧಚ ಅಹೇಚ.’ Mahatma became a Mahatma by admitting his own follies ( ರಾಮ್, ನಿನ್ನ ಮನಸ್ಸು ಶುದ್ಧವೇ ಇದೆ. ಮಹಾತ್ಮೆ ತನ್ನ ತಪ್ಪು ಒಸ್ಪಿಯೇ ಮಹಾತ್ಮೆ ನಾದ. )

‘What a comparison ಭಜಿ! but ಭಜಿ, admission of errors shall not mean further license for committing sin.’ ( ಯಾರನ್ನು ಯಾರಿಗೆ ಹೋಲಿಸುವೆ ಭಜಿ! ತಪ್ಪು ಒಪ್ಪುವದು ಮತ್ತೆ ಹೆಸಡಾಗಿ ತಪ್ಪು ಮಾಡುವದಕ್ಕೆ ಅಲ್ಲ. )

‘That is your lookout. ಭಜಿ, ತುಮ್ಮಿಚೊ ಆಜ್ಞಾ ಮಾರೆಯ ಡೊಳಿ ಉಫ್ಫಡ್ಲೀ ( ಅದು ನಿನ್ನ ದೃಷ್ಟಿ. ಭಜಿ, ನಿನೇ ಇಂದು ನನ್ನ ಕಣ್ಣು ತೆರಿದೆ.) ಆವೇಶಪೂರ್ವವಾಗಿ ಮಾತನಾಡಿ ಭಜಿಯ ಕೈಹಿಡಿದು ಅದೇ ಕೈ ಹಗೆ ಹೆಚ್ಚಿಕೊಂಡ.

‘ಹಾ ಮಾರು ಪ್ರಕಾಸು, ಮಾರುಣಿಪೇಕ್ಷಾ ಲಹಾನ ಅನ್ನೆಲಾ ಭಜಿಲಾ ನವ್ವೆ, ಮಾರುಾಪೇಕ್ಷಾ ಭೋರ ಅನ್ನೆಲಾ ಭಜೇಚಾ ಮಾತ್ತೆ

ಹೃದಯಾಲ್ಲಾ, ಮಾತ್ರವಣಾಲಾ.' ( ಇದೂ, ನನ್ನ ನಮಸ್ಕಾರ. ನನ್ನ ಗಿಂತಲೂ ಚಿಕ್ಕವೇಂದ ಅಲ್ಲ, ನನಗಿಂತಲೂ ದೊಡ್ಡದಾದ ಅವಳ ಮಾತ್ರ ಹೃದಯಕ್ಕೆ ತಾಯಿತನಕ್ಕೆ, ಈ ನನ್ನ ನಮಸ್ಕಾರ ! )

ಕಣ್ಣೀರು ಕೋಡಿವರಿದು ಭಜಿಯ ಸೇರಗನ್ನು ತೋಯಿಸಿಟ್ಟಿತು. ಸಣ್ಣ ಮಗುವಿನಂತೆ ದನಿ ತೆಗೆದು ಅತ್ಯಂಚಿಟ್ಟ ರಾಮನಾಥ. ಸಣ್ಣ ಮಗು ವನ್ನು ರಮಿಸುವಂತೆಯೇ ರಮಿಸಿದಳು ಭಜಿ. "ಅನ ಕರೂನಯೆ ಗಡೆ" ( ಹಾಗೆ ಮಾಡಬಾರದು ) ಎಂದು ಬುದ್ಧಿ ಹೇಳುವ ಅಧಿಕಾರವಾಟೆಯಿಂದಲೇ ವಾತನಾಡಿದಳು. ಭಜಿ ಇಷ್ಟಕ್ಕೆ ರಂಡು ವಯಸ್ಸಿನ ತರುಣೀಯಾಗಿರಲಿಲ್ಲ ಈಗ; ಎಪ್ಪತ್ತು ವಯಸ್ಸಿನ ತಾಯಿಯಾಗಿದ್ದಳು. ರಾಮನಾಥ ಮೂವತ್ತು ವಯಸ್ಸಿನ ನಡುವರಿಯದ ಗಂಡುಸಾಗಿರಲಿಲ್ಲ; ಮೂರು ವರುಷದ ಮುಗ್ಧ ಬಾಲಕ ನಾಗಿದ್ದನು. ತನ್ನ ತಾಯಿಯ ತೋಳತೋಟ್ಟಿಲ್ಲ ಲೋಲಾಹುತ್ತಿರುವಾಗ ಇಷ್ಟ ಸುಖ ಪಡೆದಿರಲಿಸ್ತೀಲ್ಲ ರಾಮನಾಥ. ಏಕೆಂದರೆ ಈಗ ಸುಖದ ಕಲ್ಪನೆಯಾಗುತ್ತಿದ್ದಿಲ್ಲ, ಸುಖದ ಆರ್ಥ ತಿಳಯುತ್ತಿದ್ದಿಲ್ಲ. ಈಗ ಸುಖದ ಆರ್ಥವನ್ನು ಬಲ್ಲ ಮಂಗುವಾಗಿ ಆ ದಿವ್ಯಶಾಂತಿಯನ್ನು ಅನುಭವಿಸಿದನು. ಕೆಲಹೊತ್ತು ಇಬ್ಬರೂ ಹೌನೆ. ಎಮ್ಮೆ ಹೊತ್ತಿನ ಮೇಲೆ ನಿದ್ರೆಯಿಂದಿಚ್ಚತ್ತವರಂತೆ ಸುತ್ತಲೂ ನೋಡಿ—' ಭಜಿ, ಜಾನಕಿಚಾ ಮಾಂಡಿವರ ದೇಶಿಲ ಮೀ ಹೇ ಸುಖ ಅನುಭವಿಲೇ ನಾಹಿ' ಭಜಿ, (ಜಾನಕಿಯ ತೋಡಿಯ ಮೇಲೆ ಕೂಡ ನಾನು ಈ ಸುಖ ಅನುಭವಿಸಿರಲಿಲ್ಲ !) ಎಂದು ಉದ್ದಾರವೆತ್ತಿದ. ಭಜಿಗೂ ಏನೋ ಹೊಳೆದಂತಾಯಿತು.

' ಆಂ ? ಕಾರು ನ್ನು ಕೊಳಾಲಾ?' ( ಆಂ, ಏನಂದೆ ? ) ಎಂದು ಕೇಳಿದ್ದು.

' ಭಜಿ, ಮೀ ಪುನಃ ಚುಕ್ಕೆಲೊ....ಚುಕ್ಕೆಲೊ. ಭಜಿ, How can I plead of purity of my mind when I have betrayed my faithfulness to ಜಾನಕಿ, having married an educated second wife... No, I cannot plead innocence. Why ಭಜಿ, even when I was the beloved husband of ಜಾನಕಿ, today I admit before you my mind was at this craving for an educated partner in my life. I was thinking, perhaps foolishly that I would have been happier if Janaki were educated or if I had married an

educated wife...ತಂರ ಭಜಿವಾರ್ತ್ಯೇ ಮತನ ಕುದ್ದ ಆಹೆ ಅವ ಕಸ ಮಣಿ ಯಚೆ?...ಭಜಿ, I am a hopeless creature. And why for heaven's sake did I marry a second wife ? And this one ? It was that physical hunger in me that made me corrupt....ಭಜಿ, even like a hungry dog clutching at a broken piece of bone, so did I clutch at this flesh and blood out of hunger, out out passionate hunger. ' (ಭಜಿ, ಮತ್ತೆ ತಪ್ಪಿದೆ. ಜಾನಕಿಯಂತಹಳ್ಳಿನ್ನು ಮರೆತು ಎರಡನೆಯ ಲಗ್ಗೆ ವಾದ ನನ್ನ ಮನಸ್ಸಿನ ಶುದ್ಧತೆಯನ್ನು ಏನೆಂದು ಹೇಳಿ ಕೊಳ್ಳಲಿ? ಭಜಿ ನಾನು ಜಾನಕಿಯ ಸ್ತಿರ್ಯವಲ್ಲಭನಾಗಿದ್ದಾಗಲೂ ಈಡನನ್ನು ಮನಸ್ಸು ಕಲಿತವಳ್ಳಿಬ್ಬಿಳನ್ನು ಮಾಡಿಕೊಳ್ಳಬೇಕೆಂದು ಒಳಗೊಳ್ಳೋ ಹಾತೀಲೆಯುತ್ತಿತ್ತು. ಜಾನಕಿ ಕಲಿತವಳಾದರೆ....ಅಥವಾ ಈಲಿತವಳನ್ನು ಬೇರೆಯವಳನ್ನು ನಾನು ಮದುವೆಯಾಗಿದ್ದರೆ..ಇದಕ್ಕೂ ಸುಖಿಯಾಗುತ್ತಿದೆ ಎಂದು ನನ್ನ ಮನಸ್ಸು—ತಪ್ಪೇ ಇರಬಹುದು—ಲೆಕ್ಕೆ ಹಾಕುತ್ತಿತ್ತು. ಹಿಗಿದ್ದೀ ನನ್ನ ಮನಸ್ಸು ಶುದ್ಧ ಇದೆ ಎಂದು ಹೇಗೆ ಹೇಳಲಿ ? ನಾನು ದುಢ್ಣವಿ ಭಜಿ!.... ಎರಡನೆಯ ಮದುವೆಯಾಕೆ ಮಾಡಿಕೊಂಡೆನೋ ಅನಿಸುತ್ತದೆ. ಅದರಲ್ಲಿಯೂ ಈಕೆ!....ಆ ದೈಹಿಕ ಪಿವಾಸೆ ಹೀಗೆ ನನ್ನನನ್ನ ತಗ್ಗಿಗೆ ತಳ್ಳಿತು. ನಾಯಿ ಎಲಬು ಕಚ್ಚಿನಂತೆ ನಾಸಿ ವೊಂಸದ ನೂದ್ದೆಯನ್ನು ಕಚ್ಚಿದೆ, ಕಾಮದ ಹಸಿವೆಗಾಗಿ.) ರಾಮನಾಥನಿಗೆ ಹೆಚ್ಚಿಗೆ ಮಾತು ಬಾರದಾದುವು. ಸುಮ್ಮನೆ ಕಣ್ಣೀರು ಒರಸಿಕೊಳ್ಳುತ್ತ ಅದೂ ಸಾಧ್ಯವಾಗದೆ ಕಣ್ಣೀರ ಧಾರೆ ಹರಿಯಿಸುತ್ತ ಹಾಗೇ ಕುಳಿತುಬಿಟ್ಟು. ಭಜಿ ಸುತ್ತಲೂ ನೋಡಿದಳು. ಬಂದ ಜನ ಸಂತೆ ಮುಗಿಸಿ ಕೊಂಡು ಹೋದಂತೆ ಹೋಗಿಬಿಟ್ಟಿದ್ದರು. ಒಮ್ಮೆಲೆ ಎಚ್ಚರದಿಂದ ಗಾಬರಿ ಗೊಂಡು 'ಉಹೋ ಸದಾ ಕಪ್ಪೂರ್ ಆಹೆ ನಾ?' (ಕಪ್ಪೂರ್ ಇದೆಯೆಲ್ಲವೇ?) ರಾಮನಾಥನಿಗೂ ಗಾಬರಿಯಾಯಿತು. 'ಆಂ!' ಎಂದ.

ಇಬ್ಬರೂ ಕಳ್ಳಿತನದಿಂದ ಶಿವಾಜಿಪಾರ್ಕಿನ ಕೂಟಿಗೆ ಬರುತ್ತಿದ್ದರು. ದಾರಿಯಲ್ಲಿ ಪೂಲೀಸ ತರುಬಿದ.  
 ' ಕೋಣ ಆಹೆ ? ' ( ಯಾರೆವರಾ ? ) ಎಂದು ಪ್ರಶ್ನೆ ಮಾಡಿದ.  
 ' ಅಮ್ಮೀ ಫರೀ ಜಾತ ಆಹೋ ' (ನಾವು ಮನೆಗೆ ಹೋಗುತ್ತಿದ್ದೇವೆ.) ಭಜಿ ಸುಡಿದಳು.

‘ಹೋ! ಪಟಣ ಕಷ್ಟ್ಯಾರ್ ಆಹೆ.’ (ಹೊದು; ಅದರೆ ಕಷ್ಟ್ಯಾರ್ ಅದೇ.)

‘ತತರ ಕಾಯ ಕರಾಯಬೇಕು? ಕಷ್ಟ್ಯಾರ್ ಅತ್ಯ ಸುರು ರುಬಾಲನಾ? ಜವಳಿಚೆ ಆಹೆ ಅವುಜೆ ಘರ.’ (ಇದ್ದರೆ ಏನು ಮಾಡಬೇಕು! ಇದೀಗ ಸುಗುವಾಗಿರ ಬೇಕು. ಸನ್ನು ಮನೆ ಇಲ್ಲಿ ಸಮೂಪದಲ್ಲಿದೆ.) ಭಬಿಯ ವಿದುಮಾತಿನಿಂದ ಹೋಲಿಸ ಸ್ವಲ್ಪ ಅನುಮಾನಕ್ಕೊಳಗಾದ. ಆಚಿಗೆ ಗೋವಿಲೆ ರೋಡಿನಿಂದ ವಿಲಿಟರಿ ಸಾರ್ಜಂಟರಿ ಜೀವ ಕಾರು ಬಂತು. ಎಲ್ಲಿಯೂ ಕಲ್ಲು ಬಿಡ್ಡವೆಂದು ಬಬ್ಬಾಟವಾಗಿ ಸ್ವಲ್ಪ ಗದ್ದಲವೆದ್ದುದರಿಂದ ಸಾರ್ಜಂಟರಿ ಓಡಾಟ ಜೋರಾ ಗತ್ತು. ಈ ಗಲಾಟಿ ಕೇಳಿ ಭಬಿ ಸ್ವಲ್ಪ ಗಾಬರಿಗೆಂಡಳು. ರಾಮನಾಥನಿಗೂ ಒಂದಿಷ್ಟು ಗಾಬರಿಯಿಸಿತು. ಇವರನ್ನು ನೋಡುತ್ತುಲೇ ಸಾರ್ಜಂಟನ ಕಾರು ನಿಂತಿತು.

‘ಯೇ ಕೌನ ಹೈ? ’ (ಇವರಾರು?) ಅಧಿಕಾರಿಗಳಾರೊ ಹೋಲಿಸ ರನ್ನು ಪ್ರಶ್ನೆ ಮಾಡಿದರು.

‘We could not notice the time; we were sitting at the beach’ (ನಮಗೆ ಹೊತ್ತಾದದ್ದು ಗೇತ್ತಾಗಲಿಲ್ಲ. ನಾವು ಇಲ್ಲಿ ಬೀಚದ ಕ್ತಿರ ಕುಳಿದ್ದೇವು.) ರಾಮನಾಥ ಪ್ರಮಾಣಿಕತನದಿಂದ ಮಾತನಾಡಿದ.

‘Be careful; one stabbing case is reported from Gokhale road south.’ (ಇಲ್ಲೇ ಗೋವಿಲೆ ರೋಡಿನಲ್ಲಿ ಇರಿತವಾಗಿದೆಯೆಂದು ವರದಿಯಾಗಿದೆ. ಎಚ್ಚರಿ!) ಹೋಲಿಸ, ರಾಮನಾಥ ಭಬಿಯರನ್ನು ಅಷ್ಟಕ್ಕೇ ಬಿಡಲಿಲ್ಲ. ಅಧಿಕಾರಿಗಳ ಕಾರು ಮುಂದೆ ಓಡಿತು. ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ವಿಲಿಟರಿ ‘ಲಾರಿ’ ಬಂತು. ಅಂತೂ ರಾಮನಾಥ ಭಬಿ ಅವರು ಆ ಲಾರಿಯಲ್ಲಿ ದಾದರ ಹೋಲಿಸ ಕಚೇರಿ ಕಾಣಬೇಕಾಯಿತು. ಅಲ್ಲಿ ಲಾರಿ ಪುರಾವೆ ನಡೆಯಿತು. ರಾಮನಾಥ ತಾನೂ ಸರಕಾರಿ ಸ್ಟೋರ್ ಎಂದು ಹೇಳಿ ತನ್ನ ಬಗ್ಗೆ ಎಲ್ಲಾ ವಿವರಗಳನ್ನು ಕೊಟ್ಟಿನು.

“And why were you sitting at sea-beach?” (ಬೀಚ ಹ್ತಿರ ನೀವು ಕುಳಿತದ್ದೀಕೆ?) ಹೋಲಿಸ ಇನ್ ಪ್ರೈಕ್ಕೆರ ಕೇಳಿದರು.

“We were very much worried!” (ಏನೋಇ, ಮನಸ್ಸಿಗೆ ಬೇಸರ ಬಂದಿತ್ತು.)

“ Is she your wife ? ” ( ಆಕೆ ನಿಮ್ಮು ಹೆಂಡತಿಯೇ ? )

“ Yes. ” ( ಹೌದು. )

ರಾಮನಾಥನಿಗೆ ಬಿಡುಗಡೆಯಾಯಿತು. ಅವನ ವಿವೇಕಕ್ಕೆ ಬಿಡುಗಡೆ ಯಂಗಲಿಲ್ಲ. ಅವರಿಬ್ಬರನ್ನು ಅದೇ ಲಾರಿಯಲ್ಲಿ ಶಿವಾಚಿಪಾರ್ಕನ ವರೀಗೆ, ಅವರ ಮನೆಯ ವರಗೂ ತಂದಿಲಿಸಲಾಯಿತು. ಮನೆಯ ಮಜಲು ಏರು ವಾಗ ರಾಮನಾಥನಿಗೆ ಮತ್ತೆ ದುಃಖ.

‘ ಭಬಿ, ಮಲ್ಲಾ ಮಾಫ ಕರೊ. ’ ( ಭಬಿ, ನನ್ನನ್ನು ಕ್ಷಮಿಸು. )

‘ ಈ ? ’ ( ಯಾಕ ? )

“ You know why.....The situation was such.” ( ಯಾಕೆ, ನಿನಗೇ ಗೊತ್ತು. ಪರಿಸ್ಥಿತಿಯೇ ಹಾಗಿತ್ತು. )

‘ Oh, don’t mind.’ ( ಓ, ಮರೆತುಬಿಡಿ ಅದನ್ನು ) ಎಂದು ಭಬಿ ರಾಮನಾಥನು ಶ್ರೋಲಿಸರಿಗೆ ಕೊಟ್ಟಿ ಹೇಳಿಕೆಯನ್ನು ಬಹಳ ಹಗುರಾಗಿ ತೆಗೆದುಕೊಂಡಳು.

ಕೊನೆಯ ಮಜಲಿಗೆ ಬಂದರು.

‘ ಬಾ:ಯ್, ಬಾ:ಯ್ ’ ಎಂದಳು ಭಬಿ.

‘ ಆತ ಪರ್ಯಂತ ಶ್ರೋಚನ್ನೂ ಕಾಯ ? ’ ( ಒಳತನಕ ಕಳಿಸಲು ಬರಲೇಂಬಿತ್ತು ) ರಾಮನಾಥ ಕೇಳಿದ.

‘ Not necessary ’ ( ಅಗತ್ಯವಿಲ್ಲ. ) ಎಂದಳು ಭಬಿ.

\* \* \*

‘ ಕೊಣ ಆಹೆ ? ’ ( ಯಾರವರು ? ) ಎಂದು ಒಳಗಿಸಿಂದಲೇ ಒದರಿದಳು ವಿದ್ಯಾ, ಬಾಗಿಲದ ಬೆಲ್ಲು ಸಪ್ಪಳ ಕೇಳಿ ರಾಮನಾಥ ಓ ಕೊಡದೆ ಮತ್ತೊಮ್ಮೆ ಬೆಲ್ಲಾನ್ನೆ ಬಾರಿಸಿದ.

‘ ಕೊಣ ಆಹೆ ? ’ ( ಯಾರಿದ್ದೀರಿ ? )

ಮತ್ತೆ ಬೆಲ್ಲು ಸಪ್ಪಳ.

ವಿದ್ಯಾ ಸ್ವಲ್ಪಹೊತ್ತು ಸುಮ್ಮನಿಧ್ದಳು.

ರಾಮನಾಥ ಬೇಸರಗೊಂಡು ಬಾಗಿಲು ಗುದ್ದಿ ‘ ಬಾಗಿಲು ತೆರೆಯ ಬಾರದೆ ವಿದ್ಯಾ? ’ ಎಂದು ಕಾಗಿದ. ವಿದ್ಯಾ ಬಾಗಿಲು ತೆರೆದಳು.

‘ ಬೆಲ್ಲಾ ಕೇಳಿಸಲಿಲ್ಲವೆ ವಿದ್ಯಾ? ’

‘ ಕೇಳಿಸಿತು. ’

‘ ಬಾಗಿಲು ತೆರೆಯಬಾರದೇನು? ’

‘ ಬೆಲ್ಲಾ ಬೇಕಾದವರು ಬಾರಿಸಬಹುದು. ’

“ ಬೇಕಾದವರು ಯಾರು ಬರುತ್ತಾರೆ ಈ ಸಮಯದಲ್ಲಿ? ”

“ ಉರೋಳಗೆ ಗದ್ದಲ ನಡೆದಿದೆ, ಕೇಳಿಲ್ಲವೇನು? ”

ರಾಮನಾಥ ಮಾತು ಬೆಳಿಸಲಿಲ್ಲ. ತಾನು ಬಾಗಿಲ ಬೆಲ್ಲಾ ಬಾರಿಕುವ ಶೈಲಿಯ ಮೇಲೆಯೇ ಗುರುತಿಸಿದ ಭಟೆಯ ರಸಿಕತೆ ಅವನ ಕಣ್ಣಿಮುಂದೆ ನಿಂತಿತು.

‘ ನಿನ್ನ ಉಟ ಆಯಿತೆ ವಿದ್ಯಾ? ’

‘ ನಿನ್ನ ಹೊಟ್ಟಿಯೊಂದು ತುಂಬಿದೆಯಿಲ್ಲ? ನಾಕು. ’

‘ ನನಗೆ ಕಪ್ಪು ಲಕ್ಷ್ಯ ಕ್ಷೇತ್ರ ಬರಲಿಲ್ಲ ವಿದ್ಯಾ. ’

‘ ಸರಿ. ಹೇಗೆ ಲಕ್ಷ್ಯ ಕ್ಷೇತ್ರ ಬರಬೇಕು ಪಾವ! ’

‘ ವಿದ್ಯಾ ನನಗೂ ಹಸಿವೆ. ’

‘ ಬಾಜೂ ಮನೆ ಇದೆಯಲ್ಲ? ’

ರಾಮನಾಥ ಮುಮ್ಮನೆ ಇದ್ದ. ಒಳಗೆ ಹೋಗಿ ವಾಶ ಮಾಡಿಕೊಂಡು ಹೊಟ್ಟಿತುಂಬ ನೀರು ಕುಡಿದ. ಹೊರಗೆ ಗ್ರಾಲರಿಯಲ್ಲಿ ಆರಾಮ ಕುಚ್ಚಿ ಹಾಕಿಕೊಂಡು ಮುಮ್ಮನೆ ಕುಳಿತುಕೊಂಡ.....

• • • • •

ಅಂದು ಭಟ್ಟೆಯ ಅವಾವಾಸ್ಯಿ. ಜಾನಕಿ ತಾರುಮನಸೆಯಲ್ಲಿದ್ದಳು.

~~ಸತ್ಯಾಗಾರ~~ ಮುಟ್ಟಿರಲಿಲ್ಲ. ರಾಮನಾಥ ಜಾನಕಿಯನ್ನು ಕರೆಯುವುದು ದಕ್ಕಿಂದು ಬಂದಿದ್ದನನು ಆತ್ಮಿ-ಮಾವಂದಿರ ಒತ್ತುಯಕ್ಕಾಗಿ ಒಂದೆರಡು ದಿನ ಇರಬೇಕಾಗಿ ಬಂದಿತ್ತು. ಭಟ್ಟೆಯು ಅಮಾವಾಸ್ಯೆಯ ದಿನ ಅವರ ಒಳಿಯಲ್ಲಿಯು

ಹನುಮಂತದೇವರ ಗುಡಿಯಲ್ಲಿ ಕೀರ್ತನವಾಗುತ್ತಿತ್ತು. ಬಹುದಿನಗಳಿಂದ ನೆಡೆದುಬಂದ ಸಂಪೂರ್ಣದಾಯವಿದು.

‘ ರಾತ್ರಿ ನಿಮಗೆ ಬೇಗ ಉಟ ಮುಗಿಸಿ ನಾನು ಅವುನೊಂದಿಗೆ ಕೀರ್ತನಕ್ಕೆ ಹೋಗಿ ಬರುತ್ತೇನೇ. ’ ಜಾನಕಿ ನುಡಿದಳು.

“ ಈಗಾಗಲೆ ಮಷಿಪಂಚಿಮಿ ಹಿಡಿದುಬಿಟ್ಟಿಯೇನು ? ”

‘ ಪ್ರತಿ ವರುಷ ನಮ್ಮಲ್ಲಿ ಇದು ಇದ್ದಂತೆ ಅಟ್ಟಿಗೊಮ್ಮೆ, ಮುಂದೆ ಕಾತೀರ್ ಕಹಚ್ಚಿದಾಗೋಮ್ಮೆ. ’

‘ ಪ್ರತಿ ವರುಷ ಇರಲಿ. ಈ ವರುಷ ಬೇಡ. ’

‘ ಬೇಡ ಅಂದರೆ ಹೇಗೆ ? ಮನೆಯೊಳಗೆಲ್ಲಾ ಏನಾದರೂ ಚೇಷ್ಟೆ ಮಾಡುತ್ತಾರೆ. ಬಿಟ್ಟು ಕೂಡಲಿಕ್ಕೆ ನೆಟ್ಟಿಗೆನಿಸುವುದಿಲ್ಲ. ಸಾಧ್ಯವಾದವು ಲಗೂ ಬಂದುಬಿಡುತ್ತೇನೇ. ’

ರಾಮನಾಥನ ಮನಸಿನ ಅರ್ಥ ಜಾನಕಿಗಾದರೂ ಜಾನಕಿಯ ಪರಿಸ್ಥಿತಿಯ ಅರ್ಥ ರಾಮನಾಥನಿಗಾಗಲಿಲ್ಲ. ಅಂದು ಬೇಕೆಂದೇ ರಾಮನಾಥ ಸ್ವಲ್ಪ ತಡಮಾಡಿ ಮನಗೆ ಬಂದ. ಬಾಗಿಲು ತಟ್ಟಿದ ಜಾನಕಿಯ ಚಿಕ್ಕ ತಮ್ಮ ಬಾಗಿಲು ತೆರೆದ. ಜಾನಕಿಯ ಸೋದರತ್ತಿ ಉಟಕ್ಕೆ ಬಡಿಸಿದರು. ರಾಮನಾಥ ನಿರ್ವಾಹವಿಲ್ಲದೆ ಎಲೆಯ ಮೇಲೆ ಕೂತು ಮುರುಕ ಮಾಡಿ ಎದ್ದುಬಿಟ್ಟು. ಕಣ್ಣ ಕಡಿದರೂ ನಿದ್ರೆ ಬರಲಿಲ್ಲ. ಹಾಗೇ ಅವ್ಯಾಕ್ಘಾನಿ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದೆ. ಮನೆಯವರೆಲ್ಲರೂ ಬೆಂಬೆಕಾದರೆ ಸರಿರಾತ್ರಿ ಆಗಿಹೋಗಿತ್ತು. ಜಾನಕಿ ಮೆಲ್ಲನೇ ತಮ್ಮ ಸೋದರತ್ತಿಯ ಬಳಿ ಹೋಗಿ “ ಅತಾಯಾ, ಉಟೂ ಮಾಡಿದರೇನು ? ಬಹು ತಡಾಮಾಡಿ ಬಂದರೇನು ? ಏನಾದರೂ ಅಂದರೇನು ? ” ಒಂದೇ ಉಸುರಿನಲ್ಲಿ ನಾಲ್ಕೆಂಬು ಶತ್ರು ಕೇಳಿದಳು. ಅತ್ಯಾ ಸಮಾಧಾನದಿಂದ ಉತ್ತರ ಹೇಳಿ “ ಪ್ರಾಣಿ ಏನೂ ಉಟ ಮಾಡಲಿಲ್ಲ. ಬಡಿಸಿದ ಎಲೆ ಹಾಗೇ ಆದ, ನಿನ್ನ ಸಲುವಾಗಿ ಬಡಿಸಿ ಇಟ್ಟಾಂಗೆ. ” ಜಾನಕಿ ತಾನೂ ಉಟಿದ ಶಾಸ್ತ್ರ ಮುಗಿಸಿದಳು. ಒಟ್ಟೇ ಕೆನೆವೊಸರು ಅವಲಕ್ಷಿಕಲಿಸಿಕೊಂಡು ಚುಡಿಯುನ ನೀರಿನ ತಂಬಿಗೆ ತೆಗೆದುಕೊಂಡು ಅಟ್ಟಿದ ಮೇಲೆ ನಡೆದಳು. ಜಾನಕಿಯ ಕಾಲು-ಸಪ್ತಳ ಕೇಳಿ ರಾಮನಾಥ ನಿದ್ರೆ ಹತ್ತಿರುಧ್ವರೂ ಗೋರಕೆ ಹೊಡಿಯತೋಡಿದ. ಜಾನಕಿ ಟೀಪಾಯ ಮೇಲೆ

ಅವ ಲಕ್ಷ್ಯಿಯ ಪಾತೇಲಿ ಇಟ್ಟು ಮೇಲೆ ಬಸಿ ಮುಚ್ಚಿ ನೀರಿನ ತಂಬಿಗೆಯಿಟ್ಟು ರಾಯರ ಬಳಿಗೆ ಬಂದಳು. ಅವಳ ಮುಡಿಯ ಕಾಮಕೆಸ್ತುರಿಯ ವಾಸನೆ ರಾಮನಾಥನನ್ನು ಭಗ್ಗನೆ ಎಬ್ಬಿಸಿತು. ಕಣ್ಣ ತೆರೆದೆ. ಜಾನಕಿ ಮುಗುಳು ನಗೆಯಲ್ಲೇ ಪಶ್ಚಾತ್ತಪದ ಕಳಿ ಬೆರೆಸಿ ದೀನಮುದ್ರೆಯಿಂದ ಗಂಡನನ್ನು ನೋಡಿ “ನನ್ನದು ತಪ್ಪಾಯಿತು” ಎಂದಳು. ಅವನ ಮನಸ್ಸನ್ನು ಸಂಪೂರ್ಣವಾಗಿ ಬಲ್ಲ ಜಾನಕಿ ಮಗ್ಗುಲಿಗೆ ಕುಳತುಕೊಂಡು ಮಿದುವಾದ ವರಾತಿನಿಂದ, “ನಿಮ್ಮ ಪ್ರೀತಿಯ ಜೀನಸು ತಂದಿದ್ದೇನೆ, ಬಲ್ಲೆಂದರೆ ನನಾ ಈಯಾಗಿದೆ.” ಎಂದುಸಿರಿದಳು.

‘ನನ್ನ ಪ್ರೀತಿಯ ಜೀನಸು ಎಂದರೇನು ?’

ಎನಕಿ ಪ್ರೀಪಾಯ ಕಡೆಗೆ ಬೋಟ್ಟು ಮಾಡಿ ಶೋರಿಸಿದಳು.

‘ಅದಲ್ಲ.’ ಎಂದ ರಾಮನಾಥ.

ಅವನ ಮನಸ್ಸನ್ನು ಸಂಪೂರ್ಣವಾಗಿ ಬಲ್ಲ ಜಾನಕಿ ರಾಮನಾಥನಿಗೆ ಬೇಕಾದ ಮೊದಲನೆಯ ಪ್ರೀತಿಯ ಜೀನಸನ್ನು ಕೊಟ್ಟು, ಆ ಮೇಲೆ ಅವ ಲಕ್ಷ್ಯಿಯ ಪಾತೇಲಿ ಕೆಳಗಟ್ಟಿಳು. ರಾಮನಾಥನಿಗೆ ಹಾಸಿಗೆಯ ಮೇಲೇ ಕುಳತು ತಿನ್ನಲಿಕ್ಕೇ ಹೇಳಿದಳು.

‘ನಾನೋಲ್ಲೇ.’ ಎಂದ ರಾಮನಾಥ.

ಜಾನಕಿಗೆ ಗೊತ್ತು. ತಾನೂ ಅದೇ ಪಾತೇಲಿಯಲ್ಲಿ ಪಾಲುಗೂಡಿದಳು. ರಾಮನಾಥನ ಹೊಟ್ಟೆ ತಣ್ಣಾಗಾಯಿತು. ನೀರು ಕುಡಿದು ‘ಆಬ್ಜ್’ ಎಂದು ತೇಗಿದ.

‘ಇಪ್ಪು ಹಸಿವೆ ಇಟ್ಟುಕೊಂಡು ಹಾಗೇ ಮಲಗುತ್ತಿದ್ದಿರಲ್ಲ ?’

‘ಇಪ್ಪು ಪ್ರೀತಿ ಇಟ್ಟುಕೊಂಡು ನೀನು ಹಾಗೇ ಹೋಗಿಬಿಟ್ಟಿಯಲ್ಲ ?’

ಸರಿ, ಇಬ್ಬರೂ ನಕ್ಕರು. ಕೊವವು ಪ್ರಣಯದಲ್ಲಿ ಪಯ್ಯವಸಾನ ಗೊಂಡಿತು.....

• • •

ಸರಿರಾತ್ರಿಯಾಗುತ್ತ ಬಂದರೂ ರಾಮನಾಥನು ಆರಾಮ ಕುಚೀ ಇಟ್ಟು ಕದಲಲಿಲ್ಲ. ವಿದ್ಯಾ ದೀಪ ಆರಿಸಿ ಮಲಗಿಕೊಂಡುಬಿಟ್ಟಿದ್ದಳು. ರಾಮ

ನಾಥನ ಹೊಟ್ಟಿಯೋಳಗಿನ ಕಸಿವಿಸಿ ಹೇಳತಿರದು. ಜಾನಕಿ ಯಾವಾಗಲೂ ಹೇಳತ್ತಿದ್ದಳು: “ಗಂಡ-ಹೆಂಡಿರಜಗಳ ಉಂದು ಮುಲಗುವ ತನಕೆ” ಎಂದು. ಆದರೆ ಆ ಮಾತ್ರ ಆ ಸಂಸ್ಕೃತಯುಳ್ಳ ಆ ಹೈದರಯವುಳ್ಳ ಜಾನಕಿಯಂಥ ವರಿಗೆ. ಜಾನಕಿಯಾ ಎಷ್ಟೀಲ್ಲೇ ಸಲ ಕೋರಿಸಿಕೊಳ್ಳುತ್ತಿದ್ದಳು. ಆ ಕೋರಿಸ ಅವರ ಪ್ರೀಮಸಂವರ್ಧನಕ್ಕೆ ಪುಟ ಕೊಡುತ್ತಿತ್ತು. ಈ ಕೋರಿಸದ ಜಾತಿಯೆ ಹೊಸದೆಸಿತು ರಾಮನಾಥನಿಗೆ. ಮನಸ್ಸಿನ ಬೇಸರ ಹೆಚ್ಚಿಸಿದಪ್ಪು ರಾಮ ನಾಥನಿಗೆ ಕುಚ್ಚಿಯ ಮೇಲೆ ಬಿದ್ದ ಕೊಂಡಿರುವುದು ಅಸಾಧ್ಯವೆನಿಸತ್ತೊಡಗಿತು. ದಡದಡ ಎದ್ದವನೇ ಒಳಗೆ ಬಂದ. ದೀಪ ಹೆಚ್ಚಿದ. ವಿದ್ಘಾ ಹೊದ್ದು ಕೊಂಡ ಚಾದರವನ್ನು ಓಸರಿಸಿದ.

‘ ವಿದ್ಘಾ ! ’ ಎಂದು ಹಣ್ಣಾದ ದನಿಯಿಂದ ಕೂಗಿದ. ವಿದ್ಘಾ ಕಣ್ಣ ಪಿಳುಕಿಸಿದಳು ಮಾತ್ರ. ‘ ವಿದ್ಘಾ, ನನ್ನನ್ನೆ ಅಪರಾಧಿಯನ್ನಾಗಿ ಎಣಿಸುತ್ತಿದ್ದಿಯಲ್ಲ ? ’

‘ ವಿದ್ಘಾ ಮತ್ತೆ ಮೋರೆಯ ಮೇಲೆ ಮುಸುಕಿಕೆಳಿದುಕೊಂಡಕು. ರಾಮನಾಥ ಮತ್ತೆ ಮುಸುಕು ಓಸರಿಸಿದ.

‘ ವಿದ್ಘಾ ನನ್ನಲ್ಲೇನು ಅಪರಾಧ ಕಂಡಿದ್ದೀ ? ’ ಮತ್ತೆಪ್ಪು ಹಣ್ಣಾದ ದನಿಯಿಂದ ಕೇಳಿದ ರಾಮನಾಥ.

‘ ಎಪ್ಪು ಧೈರ್ಯದಿಂದ ಕೇಳತ್ತಿದ್ದಿರಲ್ಲ ? ಯಾವ ಸೀತಿಯ ನೇಲದ ಮೇಲೆ ನಿಂತು ಈ ಮಾತನಾಡುತ್ತಿದ್ದೀರಿ ? ’

‘ ವಿದ್ಘಾ ನನ್ನ ವಿನೇಕದ ಕಣ್ಣ ತೆರೆದಿಟ್ಟು ಮಾತನಾಡುತ್ತಿದ್ದೀನೇ. ಭಬಿಯೋಡನೆ ನಾನು ಓಡಾಡುತ್ತಿದ್ದೆನೆಂದ ಮಾತ್ರಕ್ಕೇ ನೀನು ಅಪನಂಬಿಗೆ ಯನ್ನು ವ್ಯಕ್ತಮಾಡುವುದು ನಿನ್ನ ವಿಶಾಲ ಮನಸ್ಸಿಗೆ ಶೋಭಿಸುವುದಿಲ್ಲ.’

‘ ರಾಮನಾಥ, ನೀವು ಅತ್ಯಾಚಾರದಿಂದ ನಡೆಯುತ್ತಿದ್ದೀರೆಂದು ನನ್ನ ಆರೋಪವಿಲ್ಲ. ನನಗೆ ಅನ್ಯಾಯ ಮಾಡುತ್ತಿದ್ದೀರೆಂದು ನನ್ನ ಅಂತಃಕರಣಕ್ಕೆ ಆದ ಸೋವನ್ನು ವ್ಯಕ್ತಮಾಡಿದೆ.....ಪುರುಷರಿಗೆ ಪಾತಿಪ್ರತ್ಯವನ್ನು ಉಧವಾ ಸಾತೀವ್ರತ್ಯವನ್ನಲ್ಲಿ— ಕಲಿಸಬೇಕೆಂದು ನನ್ನ ಅವೇಕ್ಕೆಯಿಲ್ಲ. ಪುರುಷರ ಚಂಚಲವ್ಯತ್ಯಾಗಿ ಕೃತಫ್ಳತೆ ಅವಿಶ್ವಾಸಗಳು ಯಾವ ಮಟ್ಟದವಿರುತ್ತವೆಂಬುದು ನನಗೆ ಗೇತ್ತು.’

‘ ಇದೇನು ವಿದ್ಯಾ? ಪುರುಷರ ಅನುಭವ ಬಹಳ ಖಮಡಕರ ಹಾಗೆ ಮಾತನಾಡುತ್ತಿದ್ದೀರುಲ್ಲ? ’

‘ ನಿನ್ನ ಕೊಂಕುತನದ ಅರ್ಥವಾಗದವ್ಯು ಧದ್ದಿ ನಾನಿಲ್ಲ ರಾಮ್. ’

‘ ವಿದ್ಯಾ, ನಿನ್ನ ಬಗ್ಗೆ ನಾನು ಒಮ್ಮೆಯಾದರೂ ಅಪನಂಬಿಕೆಯ ಮಾತನ್ನಾಡಿದ್ದೀನೆಯೆ? ’

‘ ಅಂತಿಯೆ ನಾನೂ ಆದಬಾರದೆಂದು ನಿಮ್ಮ ಅಭಿಪ್ರಾಯವೆ? ’

‘ ವಿದ್ಯಾ, ನಿನ್ನ ಮನೋವ್ಯತ್ತಿಯಲ್ಲಿ ಬದಲಾವಣೆ ಬಹಳಾಗಿದೆ! ’

‘ ನನ್ನನ್ನ ಸೋಧುವ ನಿನ್ನ ದೃಷ್ಟಿಯಲ್ಲಿ ಬದಲಾವಣೆ ಬಹಳಾಗಿದೆ. ’

‘ ವಿದ್ಯಾ, ಒಂದು ವಾರಕ್ಕೆ ತಿರುಗಿ ಬರುವೆಸೆಂದು ಹೇಳಿ ಪುಣಿಗೆ ಹೋದೆ. ನಿಮ್ಮಣ್ಣನ ಮನೆಯೆಂದೆ. ನಿಮ್ಮಕ್ಕೆ ಬರುವವರೆಂದೆ....ನಿಮ್ಮಣ್ಣನ ಪರಿಚಯ ಕೂಡ ನನಗಿಲ್ಲವಲ್ಲ. ’

‘ನಿಮ್ಮಣ್ಣನ ಪರಿಚಯವಾದರೂ ನನಗಿಲ್ಲಿದೆ ರಾಮ್? ನಿಮ್ಮ ಮನೆತನ ವೇಸೋ ನಿನ್ನ ಪೂರ್ವೇರಿತಿಹಾಸವೇಸೋ—ನಾನಾದರೂ ಸೋಡಿದ್ದೀ ನೇಯೆ? ’

‘ವಿದ್ಯಾ, ನಿಮ್ಮಾರು ಮಂಗಳಾರು ಎಂದು ಹೇಳಿದೆ, ಈಗ ನಿಮ್ಮಾರು ಪುಣಿಯಾಗಿದೆ. ನಾಳಿ....’

“ ರಾಮ್ ಬಹಳ ದಾರಿ ತಪ್ಪಿ ವಾತನಾಡುತ್ತಿರುವಿ. ನನ್ನ ವಂಶಾವಳಿ, ನನ್ನ ಕುಲಾರೋತ್ತರ, ನನ್ನ ಜನ್ಮಕುಂಡಲಿಗಳನ್ನು ಸೋಡಿ ಮಾಡಿ ಕೊಳ್ಳುವುದಿದ್ದರೆ ನನೆನ್ನಡನೆ ರಚಿಸ್ತರ ವಿವಾಹವೇಕೆ ಬೇಕಾಗಿತ್ತು? ’

“ ವಿದ್ಯಾ, ನಿನೆನ್ನಡನೆ Courting (ಬೇಟಿ) ಮಾಡಿದ್ದ ಸಹ ಅಲ್ಪವೇ. ರಚಿಸ್ತರ ವಿವಾಹಕ್ಕೆ Courting ಆದರೂ ಇರುತ್ತದೆ. ವಿದ್ಯಾ, ನನ್ನ ಪ್ರಮಾದ ವನ್ನು ಒಮ್ಮೆ ಒಪ್ಪಿಕೊಂಡುಬಿಡುತ್ತೇನೆ. ನನಗೆ ದೇಹದ ಹಸಿವೆ, Flesh appitite ಎನ್ನುವರಲ್ಲ ಅದು ನಿನ್ನ ಕೈ ಹಿಡಿಯ ಹೆಚ್ಚಿತು. ಮುಂಬಯಿ ಯಂತಹ ಮಹಾ ಸಮುದ್ರದಲ್ಲಿ ನೀರು ಕಾಣದ ವಿಎನಿನಂತೆ ಕಂಗಾಲಾಗಿ ತಿರುಗುತ್ತಲಿದೆ. ದೇಹನೊಬ್ಬಿದ ಹಂಪಹಣಿ ನನ್ನನ್ನ ದುರ್ಬಲನನ್ನುಗಿ ಮಾಡಿತು. ಜಾನಕಿಯ ವಿರಹವೇದನೆಯನ್ನು ಮೆರುಪುದಕ್ಕೆ ಅನುಕೂಲ ವಾದರೂ ಆಗಲೆಂದು....’ ”

‘ ರಾಮ್, ರಾಮ್ ಏನೆಂದೆ ? ಜಾನಕಿಯ ವಿರಹ ? ಜಾನಕಿ ಯಾರು ರಾಮ್ ?....ಅಯ್ಯೋ ನಾನು ಕೆಟ್ಟಿ, ಕೆಟ್ಟಿ. ನಾನು ಕೆಟ್ಟಿ. ದೇವರೆ ಈ ಪುರುಷರ ಆಳ ಕೊನೆಗೂ ನನಗಿ ನಿಲುಕದೆ ಹೋರಿಯಿತೆ ? ” ಎಂದು ಹುಚ್ಚಿ ಯಂತೆ ಹುಚ್ಚಿದ್ದು ಹರಿದಾಡಿದಳು. ಹೊದ್ದುಕೊಂಡ ಶಾದರವನ್ನು ಕಿತ್ತು ಚೆಲ್ಲಿದಳು. ತಲೆಗಿಂಬಿಗೆ ಕೈ ಅಪ್ಪಳಿಸಿ ಬಿಕ್ಕಿ ಬಿಕ್ಕಿ ಆಳಹತ್ತಿದಳು.

‘ ಇದೇನು ವಿದ್ಯಾ, ಹೀಗೇಕೆ ಹುಚ್ಚಿಯಂತೆ ವರಾಡುವೆ ? ’

‘ ಹುಚ್ಚಿಹಿಡಿಸಿ ಮತ್ತೆ ನನಗೇ ಪ್ರಶ್ನೆ ಮಾಡುತ್ತೀರುಲ್ಲ ಬಹು ಸಂಖ್ಯನಂತೆ ? ’

‘ ವಿದ್ಯಾ, ನಿನ್ನ ಮಾತಿನ ಅರ್ಥವಾಗುತ್ತಿರುವುದಿಲ್ಲ ನನಗೆ. ’

‘ ನಿನ್ನ ಮನಸ್ಸಿನ ಅರ್ಥವಾಗುತ್ತಿರುವುದಿಲ್ಲ ನನಗೆ. ’

‘ ನಿನ್ನ ಮನಸ್ಸು ಕನ್ನಡಿಯಂತಿದೆಯೆಂದು ಹೇಳಿದರೆ ನಿನೇಕೆ ನಂಬು ಪುದಿಲ್ಲ ವಿದ್ಯಾ ? ನಿನಗಂತಲೂ ನಾನು ನನ್ನ ವಿವೇಕಕ್ಕೆ ಹುಚ್ಚಿ ಅಂಜುತ್ತೀನೇ. ’

‘ ವಿವೇಕವಂತರೂ ಏನೋ ‘ಜಾನಕಿಯ ವಿರಹ’ ಎಂದು ನುಡಿದಿರಲ್ಲ? ’

‘ ವಿದ್ಯಾ, ಜಾನಕಿಯೆಂದರೆ ನನ್ನ ಪಾಲಿನ ದೇವತೆ. ನನ್ನನ್ನಗಲಿ ನಡು ನಿರಿನಲ್ಲಿ ಕೈಬಿಟ್ಟು ಕಣ್ಣರೆಯಾದ ನನ್ನ ಅರ್ಥಾಂಗಿ, ಧರ್ಮಪತ್ನಿ!..... ಜಾನಕಿಯೆಂದರೆ ವೃಭಿಜಾರಕ್ಕಾಗಿ ಟ್ರಾನ್ಸು ಬಸ್ಸುಗಳಲ್ಲಿ ಪ್ರಣಯದಾಟ ಹೂಡಿದ ಯಾವುದೇ ಬೆಲೆವೆಣ್ಣಲ್ಲ. ’ ಎಂದು ಎನ್ನು ಕೋಪದಿಂದ ಮಾತಾಡಿ ದನೋ ಅಷ್ಟೇ ದುಃಖದಿಂದ ಬಿಕ್ಕಿಬಿಕ್ಕಿ ಕಂಬನಿಗರೆದನು ರಾಮನಾಥ.

ವಿದ್ಯಾ ಬಹಳ ಶಾಂತಭಾಗಿ ರಾಮನಾಥನನ್ನು ಮಾತನಾಡಿಸಿದಳು—  
‘ ರಾಮ್, ಒಮ್ಮೆಯಾದರೂ ನನ್ನ ಮುಂದೆ ನೀನು ಒಪ್ಪಿಕೊಂಡಿದ್ದೀರೂ.... ನಾನು ಹಿಡಿದ ಈ ನಿನ್ನ ಕೈ ಎಂಜಲದ್ದೀಂದು ?..... I have accepted a hand that is a Second-hand !.....’

“ ಹೊದು ವಿಧಾ. Second-hand ಗಂಡನನ್ನು. ನೀನು ಕೈಹಿಡಿದೆ. ಇನ್ನೂ ಹೇಳುವೆ ನಿನ್ನ ಸವತಿಗೆ ಮಗನೂ ಒಬ್ಬಿನಿದ್ದಾನೆ. ಇನ್ನು ಮೇಲೆ ನಿನಗೆ ಯಾವುದೇ ಅವಿಶ್ವಾಸ ಬೇಡ. ಟ್ರಾನ್ಸುನಲ್ಲಿ ವ್ಯೇಕ್ಕೆಗಳ ತಿಕಾಪಡಿಂದ ಇಕವುಕಿಸಿ ಹುಟ್ಟಿದ ಪ್ರೇಮ ನಮ್ಮುದು. ಅಂತೆಯೆ ಇದಕ್ಕೆ ಸ್ನೇಹಿತ ಹಿನ್ನೆಲೆ

ಯಿಲ್ಲ; ಸಂಸ್ಕೃತಿಯ ಬೆಂಬಲವಿಲ್ಲ; ಹೀಂದುಮುಂದಿನ ಗೊತ್ತುಗುರಿಯಿಲ್ಲ. ಮುಂಬಯಿ ಪೇಟಿಯಲ್ಲಿ ಕೊಂಡುಕೊಂಡ ಪ್ರೀತಿಯ ಸರಕು ಇದು.....’

“ನನಗೆ ನೀನು ಹೀಗೆ ಮೋಸ ಮಾಡಬಾರದಾಗಿತ್ತು. ”

‘ಪುರುಷರ ಸಾಮಾನ್ಯ ಚಿತ್ತಕಾಂಚಲ್ಯದ ಮೇಲೆ ವ್ಯಾಖ್ಯಾನ ಹೇಳಿದೆಯಲ್ಲ ವಿದ್ಯಾ, ಯಾವ ಅನುಭವದ ಮೇಲಿಂದ ಹೇಳಿದೆ? ’

‘ಹೇಳುತ್ತೇನೆ ರಾಮನಾಥ, ಹೇಳುತ್ತೇನೆ. ನಿನ್ನ ಹಾಗೇ ರೀತನಾ ಖಾತೆಯೋಳಗೆ ಒಬ್ಬ ಯುವಕ ನನ್ನ ಕೈ ಹಿಡಿಯಲು ಬಂದಿದ್ದೆ; ತಾನಿನ್ನೂ ಅವಿವಾಹಿತನೇಂದೇ ಹೇಳಿ ಕೈ ಹಿಡಿಯಬೇಕೆಂದು. ಕೈ ಸುಟ್ಟುಕೊಳ್ಳುವ ಮೊದಲೇ ಗೊತ್ತಾಯಿತು, ಆತ ಮೂರು ಮುಕ್ಕಳ ತಂಡಯಾಗಿದ್ದ ಲಘಂಗ ಎಂದು.....ನಿನ್ನ ಕೈಹಿಡಿಯವ ಮೊದಲೇ ನಿನ್ನನ್ನೂ ಕಂಡುದು ಟ್ರಾಮಿ ನಲ್ಲಿ. ಹೌದು ಮುಂಬಯಿ ಪೇಟಿಯಲ್ಲಿ ಶೀರಬಜಾರನಲ್ಲಿ ಕೂಂಡುಕೊಂಡ ಸರಕು ಎಂಬುದನ್ನು ನಾನೂ ಬಲ್ಲೆ. ಆದರೆ ಅಲ್ಲವೇಕೆಂದು ನಿನ್ನ ಕೈದಯ ಒಳ್ಳೆಯದೆಂದು ಕಂಡುಕೊಂಡೆ. ನಿನ್ನಲ್ಲಿ ನಿಂಬತನವಿಲ್ಲೆಂಬುದನ್ನು ಅರ್ತಿಸೂಂಡೆ. ಸಾಲದುದಕ್ಕೆ ನಿನು ಕನ್ನಡ ಮಾತನಾಡಿದೆ. ನಿನ್ನ ನಯ-ವಿನಯಗಳಿಗೆ ಮುಗ್ಧ ಖಾದೆ. ಆದರೆ ಹೀಗೆ ಮೋಸ ಹೊಗುವೇನೇಂದು ನಾನರಿತಿರಲಿಲ್ಲ. ’

‘ಎಂಥ ಮೋಸ ಮಾಡಿ ನಿನ್ನ ಪಾಪವನ್ನು ಕಟ್ಟಿಕೊಂಡೆ ಹೇಳು ವಿದ್ಯಾ? ಇದ್ದ ಹೆಂಡತಿಯ ಮೇಲೆ ಇನ್ನೊಬ್ಬಳ ಕೈಹಿಡಿದು ಕಡಲಲ್ಲಿ ಮುಳುಗಿಸಿಲ್ಲವಷ್ಟೇ?.....’

‘ಇದ್ದ ಹೆಂಡತಿಯ ಮೇಲೆ ಇನ್ನೊಬ್ಬಳ ಕೈಹಿಡಿಯವ ಕಾಯಿದೆ ಇಲ್ಲವೆಂದು ನಿರುಪಾಯರಾಗಿರಬಹುದು ಗಂಡಸರು. ಹೆಂಗಸರ ಕೈವಾರಿಯಾಗಿ ಲೀಲಾವತಿ ಮುಸ್ಯ ಅವ್ಯಾದರೂ ಪುಣ್ಯ ಕಟ್ಟಿಕೊಂಡಿದ್ದಾಳೆ. ’

‘ಹೌದು. ವಿಧುರನು ಮದುವೆಯಾಗಬಾರದೆಂದು ಕಾಯಿದೆ ಮಾಡಿಲ್ಲವಷ್ಟೇ ಹೀಗೆಕಾರ? ’

‘ಅದಕ್ಕೆ ಸರಕಾರದ ಕಾಯಿದೆ ಬೇಡ. ನಿನ್ನ ಜಾನರೆಯೇಂದು ಹೇಳಿದೆ ಯಲ್ಲ ಅವಳ ಮೇಲಿನ ನಿನ್ನ ಪ್ರೇಮನಿಷ್ಟೆಯಿದ್ದರೆ ಅಷ್ಟೇ ಸಾಕು! ’

ಅಂತಃಕರಣಮೊಳಗೆ ಎಲ್ಲಿಯೋ ಒಂದು ಮೂಲೀಯಲ್ಲಿ ಮುಳ್ಳು ಚೆಚ್ಚಿ ದಂತಾಯಿತು ರಾಮನಾಥನಿಗೆ. ಗದ್ದಿನಿಸ್ತ್ವ ಹೇಳಿದ :

‘ಹೂಡು. ನೀನು ಹೇಳಿದ ಮಾತು ನಿಜ. ನಾನು ಪಾಪಿ! ನಾನು ಜಾನರ್ಕಿಗೆ ನಿಸ್ತೇ ತೋರಲಿಲ್ಲ....ನಾನು ಪಾಪಿ! ನಾನು ಭಜಿಯ ಮುಂದೆ ನನ್ನ ವಿವೇಕವನ್ನನು ಸರಿಸಲಿಲ್ಲ. ಭಜಿಯ ಬಗ್ಗೆ ನನ್ನಲ್ಲಿ ಪಾಪದ ವಿಚಾರ ಸುಳಿದು ಹೋಗಿತ್ತು....ನನಲ್ಲಿ ನೀತಿಮತ್ತೆ ಚೈಷದಕ್ಕೂ ಇಲ್ಲ. ನನ್ನಲ್ಲಿ ಸಾತ್ವಿಕತೆಯೆಂಬುದಿಲ್ಲ, ಸಂಶ್ಯಾತಿಯೆಂಬುದಿಲ್ಲ.....’ ರಾಮನಾಥ ತಲೆ ಹಿಡಿದು ಕೊಂಡು ಸ್ನಾನ ಕುಳಿತುಬಿಟ್ಟು.....ಭಜಿಯೆಂದ ಮಾತು ನೇನವಾಯಿತು—‘ರಾಮ್ ತಮರ್ಚ್ಚವನ್ನಾಶ್ವರ್ದು ಆಹೆ! Mahatma became a Mahatma by admitting his own follies ’.....ಆಣ್ಣ ಪಾಪಕ್ಕೂ ಅನುಭವಿಸುತ್ತಿರುವ ಪಶ್ಚಾತ್ಯಾಂಶವೇ ಸಾಕು, ರಾಮನಾಥನು ಪಶ್ಚಾತ್ಯಾಂಶವನಲ್ಲ, ಮಾನವನೆಂದು ಸಾರಿ ಹೇಳುವುದಕ್ಕೆ. ಇದು ವಿದ್ವಾನತಿಗೆ ಹೊಳೆಯಿರ್ಬೊ ಇಲ್ಲವೂ. ಉತ್ಸಿ ಬರುತ್ತಿರುವ ತ್ವೇಷವನ್ನು ಸ್ವಲ್ಪ ಬಿಗಿ ಒಂದಿದು ವಿದ್ವಾ ರಾಮನಾಥನ ಬಳಿಗೆ ಬಂದು ಕೇಳಿದಳು : ‘ನಿನ್ನ ಮನಸ್ಸು ಕನ್ನಡಿಯಂತಲ್ಲವೇ? ಕನ್ನಡಿಯಲ್ಲೇ ಕಂಡುಬಂದಿತಲ್ಲ ನಿನ್ನ ಪಾಪದ ಮತ್ತಿ....ನಿಮ್ಮ ವಿವೇಕಕ್ಕೆ ಅಂಜಿದಿರೂ ಇಲ್ಲವೂ, ನನಗಾದರೂ ಅಂಜಿದಿರಿ ಸಾಕು.’

‘ವಿದ್ವಾ, ನನ್ನ ಹೊಟ್ಟಿಯನ್ನು ಹರಿದು ಒಳಗಿನ ಗುಟ್ಟನ್ನು ಬಯಲಿಗಟ್ಟಿದ್ದೇನೆ. ಭಜಿಯೋಂದಿಗೆ ನಾನು ಪಾಪದ ವ್ಯಾಪಾರವನ್ನೇನೂ ಮಾಡಿಲ್ಲ. ಪಾನವಸ್ಪಭಾವಕ್ಕೆ ಸಹಜವಾಗಿ ಉದ್ದೇವಿಸಿದ ಭಾವನೆಗಳನ್ನು ಅವಳ ಮುಂದೆ ಯಾವ ಪಶ್ಚಾತಾಪ ಮನಸ್ಸಿನಿಂದ ಹೇಳಿದೆನೂ ಅಷ್ಟೇ ಪಶ್ಚಾತಾಪ ಮನಸ್ಸಿನಿಂದ ನಿನ್ನ ಮುಂದೆ ಹೇಳಿದೆ. ನೀನು ಅದನ್ನು ನಿನ್ನ ಬಂಡವಾಳ ಮಾಡಿಕೊಂಡು ನನ್ನ ಮೇಲೆ ಎರಗಬಿಂತುತ್ತಿದ್ದೀ....ಪುಣಿಯಲ್ಲ ಇಷ್ಟು ದಿನ ನಿನೇನು ವಾಡಿದೆಯೆಂಬುದಕ್ಕೆ ಮಾತ್ರ ಮೌನಮುದೆ.’

‘ಓಹೋ! ಈಗ ನನ್ನ ಮೇಲೆ ‘table turn’...ವಾಡುತ್ತಿದ್ದೀರಾ?....’

‘Table turn ಮಾಡುತ್ತಿರುವುದಿಲ್ಲ. ಮಹಾತ್ಮಾಜಿಯವರ ಘೋಟೀಗೂ ನಿನ್ನ ಕೈಯಲ್ಲಿ ಕೊಡುತ್ತಿದ್ದೇನೆ....’ ಎಂದು ಗೋಡಿಗೆ ತಗುಲಿಸಿದ ಘೋಟೀಗೂ ವಿದ್ವಾವತಿಯ ಕೈಗೆ ಕೊಟ್ಟು ‘ವಿದ್ವಾ, ಈ ಹೊತ್ತು ಇಬ್ಬರದೂ ಪ್ರಮಾಣಿಕ

ಒಪ್ಪಿಗೆಯಾಗಿ ಹೋಗಲಿ. ಯಾರ ಮನಸ್ಸು ಎವ್ವು ಪವಿತ್ರವಾಗಿದೆ, ಎನ್ನು ಪಾಪಪೂರ್ತಿವಾಚೆಯೆಂಬು ಮರ ನಿಣಿಯವಾಗಿಬಿಡಲಿ. ಹೇಳು ವಿದ್ಯಾ, ನಿನ್ನ ಆಶ್ಚರ್ಯಸಾಕ್ಷಿಯಾಗಿ ಹೇಳಿ. ನಿನ್ನ ವಿವೇಕವನ್ನು ವಿಜಾಂಸಿ ಹೇಳು....'

‘ಹುಂ! ಎರಡನೆಯ ಸಂಬಂಧವೆಂದು ಸುಧಿಯುತ್ತಿರುವ ನಾಲಗೆ ಪವಿತ್ರವೆಂದು ಮಹಾತ್ಮರ ಸಾಕ್ಷಿಯಾಗಿ ಸಾರುವುದೇ? ಭಜಿಯೊಂದಿಗೆ ಪಾಪದ ಭಾವನೆಗಳನ್ನು ತಾಳಿದ್ದೇನೆಂದು ಸಾರುವ ನಾಲಗೆ ಪವಿತ್ರವೆಂದು ಮಹಾತ್ಮರ ಸಾಕ್ಷಿಯಾಗಿ....’

‘ವಿದ್ಯಾ, ಎರಡನೆಯ ಸಂಬಂಧವೆಂದು ಒಪ್ಪಿಕೊಂಡಿರುವೆ. ಭಜಿಯೊಂದಿಗೆ ಹುಟ್ಟಿದ ಹುಚ್ಚಭಾವನೆಗಳನ್ನು ಒಪ್ಪಿಕೊಂಡಿರುವೆ. ಮಹಾತ್ಮರ ಸಾಕ್ಷಿಯಾಗಿ ಈಗ ಒಪ್ಪಿಕೊಳ್ಳುತ್ತಿದ್ದೇನೆ, ಇನ್ನುಮುಂದೆ ಇಂತಹ ಪಾಪದ ಹಾದಿ ತುಳಯಬಾರದು ಎಂದು. ಹೇಳಿ, ಹಾಗೆ ಒಪ್ಪಿಕೊಂಡು ಒಳ್ಳೀ ವಾಗಿ ಹಿಡಿಯುವ ನಿರ್ಮಲ ಅಂತಃಕರಣ ನಿಃಸ್ವಾಧ ಪ್ರೇಮ ನಿರ್ವಲಿದೆಯೆ?....’

‘ರಾಮ್! ನಾನು ಹೇಳಿಲ್ಲವೆ, ಪುರುಷರಲ್ಲಿ ನನಗೆ ನಂಬಿಗೆಯಿಲ್ಲ ಎಂದು? ಗಂಡಸು ವಾಟಿದ ಪಾಪ ಅವನು ಒಡೆದು ಹೇಳಿದ ಹೊರತು ಗೊತ್ತಾಗುವುದಿಲ್ಲ. ಹೆಂಗಸು ವಾಟಿದ ಪಾಪದ ಕೃತಿ ಅವಳ ದೇಹದೇಂದಿಗೆ ಅಂಟಿಕೊಂಡು ಬೆಳೆಯುತ್ತದೆ. ಅದನ್ನು ಮತ್ತೆ ಬಿಂಬಿ ಹೇಳಬೇಕಾದ ಅಗತ್ಯ ವಿರುವುದಿಲ್ಲ.’

‘ವಿದ್ಯಾ, ಬಹಿರಂಗವಾಗಿ ತೋರಿಗೊಡದೆ ಅನೀತಿಗೆಳಸುವುದೂ ಸಾಧ್ಯ ವಿದೆ.’

ವಿದ್ಯಾ ಮಹಾತ್ಮಾಜಿಯವರ ಫ್ರೋಟೊ ಥೊಪ್ಪನೆ ಕೆಳಗೆಗೆದಳು. ರಾಮನಾಥ ಒಮ್ಮೆಲೆ ಅದನ್ನು ಹಿಡಿದೆತ್ತಿದ. ಫ್ರೋಟೊಕ್ಕೆ ಫಾರುವೇನೂ ಆಗಿರಲಿಲ್ಲ. ರಾಮನಾಥನಿಗೆ ಬಹಳ ಸಂತಾಪವಾಯಿತು, ದುಃಖವೂ ಆಯಿತು.

‘ಯಾರ ಸಿಟ್ಟು ಯಾರ ಮೇಲೆ ವಿದ್ಯಾ? ಕೈಯೊಳಗಿರುವುದು ಬರ ಕಾಗದದ ಜಿತ್ತು, ಕಾಜಿನ ಚೋಕಟ್ಟು ಅಲ್ಲವುದು; ವಿಶ್ವಮಾನ್ಯಪುರುಷನಿಂದು....’

‘ವಿಶ್ವವಂಸ್ಯನಿಗೆ ನಾನು ಅವವಾನ ಬಗೆಯಲಿಲ್ಲ.’

‘ನನಗೆ ಬಗೆದೆ ಆಲ್ಲವೇ?’

ವಿದ್ಯಾ ಸುಮ್ಮನಾದಳು. ರಾಮನಾಥನೂ ಸುಮ್ಮನಾದ. ಸಂತತವೂ

ಯಂತ್ರಗಳ ತಿರುಗಣಿಯಿಂದ ಒರಲುವ ಮುಂಬಯಿ ಮಹಾನಗರವು ಶಾಂತ ವಾಗಿ ನಿದಿಸಿತ್ತು. ದೂರಿಂದ ಸಮುದ್ರದ ತೆರಿಗಳ ಹೊರಿತ ಕೇಳಬರುತ್ತತ್ತು. ಅಕಾಶವು ನಿರಭರವಾಗಿತ್ತು. ಸ್ಕ್ಯಾಟರ್‌ಗಳು ಸೂರ್ಯಾ-ಜಂಡ್ರರ ಕಣ್ಣ ತಪ್ಪಿಸಿ ಹೇಗೆ ಬಂದಿದ್ದೇವೆ— ಎಂದು ಕಣ್ಣ ಹೊಡಿಯುತ್ತಿದ್ದ್ವಾಗಿ. ಅಷ್ಟರೊಳಗೆ ಬಸ್ಸಿನ ಸರ್ವಾಖವಾಯಿತು. ‘ಸಿಟಿ.ಲಾಯಿಟ್‌’ ಸಿನೇಮಾದ ಕೊನೆಯ ಶೋ ಮುಗಿಯಿತೆಂದು ಗೊತ್ತಾಯಿತು. ರಾಮನಾಥ ದೀಪ ಆರಿಸಿ ಹಾಸಿಗೆಯ ಮೇಲೆ ಬಿದ್ದ ಕೊಂಡ.

\* \* \* \*

ರಾಮನಾಥ ಹಾಸಿಗೆಯಿಂದದ್ದ್ವಾಗಿ ಸೂರ್ಯನ ಬಲಿತ ಜೀಲು ಗ್ರಾಲರಿಯಿಂದ ಹಾಯ್ದು ಬಂದು ಮುಗ್ಗುಲಾಗಿ ಬಿದ್ದ ಕೆಂಡಿತ್ತು. ಕಚ್ಚೇರಿಗೆ ಹೊತ್ತಾಯಿತೆಂದು ರಾಮನಾಥ ಗಡಿಬಿಡಿಯಿಂದ ಮುಖಕ್ಕೆ ರಕ್ಷೆ ತೊಡಗಿದ. ಹೊರಗೆ ಬೆಲ್ಲಾ ಬಾರಿಸಿತು. ಬಾಗಿಲು ತೆರಿಯ ಹೋಡರೆ ಬಾಗಿಲು ಮುಂದೆ ಆಗಿತ್ತು. ಹಿಂದೆ ಹೊರಳಿ ನೋಡಿದ. ವಿದ್ಯು ಹಾಸಿಗೆಯ ಮೇಲಿರಲಿಲ್ಲ. ಬಾಗಿಲು ತೆರಿಯುತ್ತಿಲೇ ಅಂಚೆಯವ ಬಂದು ದಪ್ಪನ್ನು ‘Express delivery’ ಟಿಪಾಲು ಕೊಟ್ಟು ಹೋಡ. ವಿಳಾಸ ವಿದ್ಯುವತ್ತಿಯದಾಗಿತ್ತು. ಹೀಗೆ ಬೆಳಕಿನಲ್ಲಿ ಹಿಡಿದು ನೋಡಿದ. ಒಳಗಿನ ಅಕ್ಕರೆಗಳು ಕಾಣಲಿಲ್ಲ. ಒಡೆದು ನೋಡಬೇಕೆಂಬ ಕುತ್ತಾಹೆಲವಾದರೂ ಕೈ ಏಳಲಿಲ್ಲ. ಅದನ್ನು ತನ್ನ ಪರಿಸರ ಮಾಡಿಕೊಳ್ಳಲಿಟ್ಟು ಕಿಸಿಗೆ ಹಾಕಿದ. ತ್ರಿಸ್ತೊಡಿಕೊಂಡು ಟಃಯಿಮ್‌ನೋಡಿದ. ಗಂ-ಗಳರ ಫಾಸ್ಟ್‌ಗಾಡಿಗೆ ಇನ್ನೂ ಅಂ ನಿಮಿಷಗಳಿದ್ದವು. ಐದು ನಿಮಿಷ ಭೆಜಿಗಾಗಿ ‘spare’ ಮಾಡಬಹುದೆಂದರಿತು ತನ್ನ ಮನೆಯ ಬಾಗಿಲು ಶೀಲ ಹಾಕಿ ಶೀಲಕೈ ಕೊಡುವ ನೀವ ಮಾಡಿಕೊಂಡು ಭೆಜಿಯ ಮೇಯ ಬೆಲ್ಲಾ ಬಾರಿಸಿದ. ಬಾಗಿಲು ಬರಿ ಮುಂದೆ ಮಾಡಿತ್ತು. ಒಳಗೆ ಹೋಡ. ಭೆಜಿಯ ತಮ್ಮ ಐದು ವರುಷದ ಬಾಳನೊಬ್ಬನೇ ಬಣ್ಣದ ಕಟ್ಟಿಗೆಯ ತುಂಡು ಗಳಿಂದ ಮನೆ ಕಟ್ಟಿವ ತನ್ನ ಆಟದಲ್ಲಿ ಮಗ್ಗನಾಗಿದ್ದೆ.

‘ಭೆ ಆಮೆ ಕಾಯ ಬಾಳ್‌? ’ (ಭೆ ಇದ್ದಾಳೆಯೇ?) ಎಂದು

ರಾಮನಾಥ ಬಾಳನ ಬೆನ್ನುಮೇಲೆ ಕೈಯಾಡಿಸುತ್ತು ಕೇಳಿದ. ಬಾಳ ತನ್ನಾಟ್ಟಿ ದೊಳಗೇ ಮನ್ನಾಗಿದ್ದ.

‘ಬಾಳ ಹೇ ಬಟಫಾ’ (ಇದು ನೋಡು ಬಾಳ.) ಎಂದು ಕಿಸೀಯೊಳಗನ ‘ಗಾ:ಗಲ್ಲು’ ತೋರಿಸಿದ. ‘ಮಲಾ ಪಾಯಿಚೆ, ಮಲಾ ಪಾಯಿಚೆ’ (ನನಗೆ ಬೇಕು) ಎಂದು ಬಾಳ ರಾಮನಾಥನ ಮೇಲೆ ಮುಗಬಿದ್ದ.

‘ತಡರ ಅಕ್ಕಾಲಾ ಬೋಲಾನ ಆಣ’ (ಹಂಗಾದರ ಅಕ್ಕನ್ನು ಕರಕೊಂಡು ಬಾ.) ಎಂದು ಗಾ:ಗಲ್ಲು ಬೆನ್ನುಹಿಂವೆ ಹಿಡಿದುಕೊಂಡ ರಾಮನಾಥ.

‘ಅಕ್ಕಾ’ ಎಂದು ಒಳಗೆ ಹೊಗಿ ಕೊಗಿದನೊ ಇಲ್ಲಿಷ್ಟು, ಅಕ್ಕನಿಂದ ಉತ್ತರದ ಗೋಜಿಗೆ ಸಹ ಹೊಗಿದೆ ಮತ್ತೆ ಓಟಿ ಬಂದು—‘ಮಲಾ ಪಾಯಿಚೆ’ ಎಂದು ಮತ್ತೆ ರಾಮನಾಥನ ಕೊಟ್ಟು ಹಿಡಿದು ಜಗ್ಗತೊಡಿದ. ಭಬಿ ಮೈ ತೊಳೆಂದು ಬಾಯಿಂದ ಸೆರಿಗನ ಶುದ್ಧಿ ಹಿಡಿದುಕೊಂಡು ಬೆಳ್ಳೀವಿನಿನ ಚಿರಡಿ ಹಾರಿಕೊಳ್ಳುತ್ತ ಹೊರಗೆ ಕಾಲಿಡುವ ಪುರಸ್ತಿಲ್ಲಿದೆ, ಬಾಳ ಕಣ್ಣಿಗೆ ಗಾ:ಗಲ್ಲು ಹಾರಿಕೊಂಡು ಕೈಯೊಳಗೊಂದು ಸಣ್ಣ ಕೋಲು ಹಿಡಿದುಕೊಂಡು ಸ್ಪೃಂಟ್ ಚಿತ್ರಪಟದ ಸನ್ನಿಹಿತವನ್ನನು ಸರಿಸುತ್ತು ‘ಲೇರ್! ’ ಎಂದು ಕುಚೀಯಿಂದ ಜಿಗಿದು ‘ಪಾಯಿಂಟಾಪ್ ರಾಲರ ಹ್ಯಾಂಚಪ್’ (ಪಾಯಿಂಟ್ ಆಪ್ ರಿವ್ಯಾಲವ್ ರ ಹ್ಯಾಂಡ್ ಆಪ್) ಎಂದು ಭಬಿಗೆ ಗಂಟುಬಿದ್ದ. ಬೆಳ್ಳೀವಿನಿನ ಚಿರಡಿ ಹಾರಿಕೊಳ್ಳುವ ಅವಸಾನವನ್ನೂ ಸಹ ಕೊಡದೆ ಭಬಿಗೆ ‘ಹ್ಯಾಂಚಪ್’ ಎಂದು ಗಂಟುಬಿದ್ದ. ಅಂತೂ ಭಬಿ ಕೈ ಮೇಲಕ್ಕೆತ್ತ ಬೇಕಾಯಿತು. ರಾಮನಾಥನಿಗೆ ನಗೆ ಬಂತು. ಭಬಿ ಭಟ್ಟನೆ ಕೈಗೆ ಬಿಟ್ಟುಜು.

‘ಬಗಾ ಕಿತಿ ಚಾವಟೆ ಆಪೆ’ (ನೋಡಿ ಎಂಥಾ ಲಾಚ್ಯಾ ಇದ್ದಾನ!) ಎಂದು ಮೆಲ್ಲನೆ ಬಾಳನ ತಲೆಗೊಂದು ಏಟು ಕೊಟ್ಟು ‘ಬಟಾ’, ಅತ್ತಾ ಚಲ’ (ಸಾಕು ನಡಿ ಇನ್ನು.) ಎಂದು ಗಾ:ಗಂಗ್ಯಾ ಕಸಿದುಕೊಂಡಳು. ಅವನ ಕಾಟತಪ್ಪಿಸಿಕೊಳ್ಳಲು ಅವನ ಕೈಗೊಂದು ಬಿಸ್ಸಿಏಟು ಹಚ್ಚಿದಳು. ಗಾ:ಗಲ್ಲು ರಾಮನಾಥನ ಕೈಗೆ ಹಚ್ಚಿ ‘ತುಮಚ ಹೊಯ? ದಾಖವೂ ನಕಾ ತ್ವಾಲಾ’ (ನಿಮ್ಮವರ? ಅವರಿಗೆ ತೋರಿಸಬ್ಬಾಡಿ.) ಎಂದಳು.

‘ರಾಹುದೆ ಇಧಂಚ, ತ್ವಾಲಾ ಕಾಯ್.’ (ಇಲ್ಲಿ ಇರವಲ್ಲವ್ಯಾಕ, ಅವಕ್ಕೇನು.)

‘ಮ್ಯಾಣಜೆ ಪುನಃ ಹಾ ಚಾವಟಿ ದುಸರ್ಕ್ಯಾಂಚಾ ಸಮೂರೆ ‘hands up’ ಮ್ಯಾಣನ ಏತೊ. stunt pictureಇ ವೇಳೆ ಲಾಗಲ ಆಹೆ ತ್ಯಾಲಾ.’ ( ಅಂದು, ಮತ್ತೆ ಈ ಲುಕ್ಕೆ, ಮಂದಿ ಎದುರಿಗೆಲ್ಲಾ ‘ಹ್ಯಾಂಚ್ ಆಪ್’ ಅನಕೇಂತ ಬರತಾನ. ಸ್ವಂಟಿ ಚಿತ್ರದ ದುಚ್ಯು ಹಿಡಿದದ ಅವಗ.)

‘ಭಬಿ, ಮೀ ತರಿ ದುಸರಾ ನಾಹಿ ನಾ?’ ( ಭಬಿ, ನಾನಾರೆ ಏನು, ಹೂರಗಿನವನೇನು ? )

‘ತುಮ್ಮಾಗ್ಲಾ ಕಸ ನಾಟತ?’ ( ಸಿಮಗ ಹ್ಯಾಂಗ ಅನಸತದ?)

‘ನಾಹಿ ಮ್ಯಾಣನ.’ ( ಅಲ್ಲ ಅಂತ.)

‘ತರ ನಾಹಿ.’ ( ಹಂಗಾದರ ಅಲ್ಲ.)

‘ಭಬಿ, ಏಕ ಗೋವ್ನ ಸಾಂಗಾಯಿಚ ಆಹೆ. ಅತ್ಯಾ ಮುಲಾ ವೇಳ ನಾಹಿ. ದುಪಾರಿ ‘half day leave’ ಸಾಂಗೂನ ಏತೊ.’ ( ಭಬಿ, ಒಂದು ಮಾತ್ರ ಕೇಳಬೇಕಾಗೇದ. ಈಗ ಹೊತ್ತಿಲ್ಲ. ಮಧ್ಯಾನ್ತೆ ಅಧ್ಯಾದಿವಸದ ರಜ ತಗೊಂಡು ಬರತೇನಿ, ಅಂ.)

‘ವಿಶೇಷ ಕಾಯ?’ ( ಏನಾದರೂ ವಿಶೇಷ.......)

‘ಪುಷ್ಟಳ ಆಹೆ.’ ( ಹುಂ. ಬಹೆಳ ಆದ.)

‘ಬುರ್. ’ ( ಆಗಲಿ.)

ರಾಮನಾಥ ಹೊಡುವ ಹೊತ್ತಿಗೆ ಬಾಳ ಬಿಸ್ತೀಬಿ ಮುಗಿಸಿ ಮತ್ತೆ ಒಂದು—‘ಮುಲಾ ತೇ ಪಾಹಿಜೆ.’ ಎಂದ.

‘ಅರೀಂ! ’ ಎಂದು ಭಬಿ ಕಣ್ಣ ತೆರೆದಳು.

ರಾಮನಾಥ ಗಾ:ಗಲ್ಲ ಬಾಳನ ಕೈಗೆ ಕೊಟ್ಟಬಿಟ್ಟೆ.

‘ಕಾಯ ಪುನಃ ಕಾಬಳಿವಾಲಾಚ ಆರವಣ ರುಳಲ ವಾಟತ?’

( ಯಾಕ, ಮತ್ತೆ ಕಾಬಳಿವಾಲಾನ ನೆನಪು ಆತು ಕಾಣಸತದ)

‘ಹೊ. ತೇಂಚ ಸಾಂಗಾಯಿಚ ಆಹೆ.’ ( ಹೌದು, ಅದನ್ನೇ ಹೇಳಬೇಕಾಗಿದೆ.)

‘ಬುರ ಕಿತಿ ವಾಜತಾ ಯೇಣಾರ?’ (ಆಗಲಿ. ಎಪ್ಪೆತ್ತಿಗೆ ಬರುವವರು?)

‘ತುಮ್ಮಾಲಾ ಆಣವಿ ಕಾಮು ಆಹೆ? ’ (ಇನ್ನೂ ಏನಾದರೂ ಕೆಲಸ ಇದೆಯೇನು? )

‘ಉದ್ದ್ಯೋ ಕಾಕಾ ಫೋರಿ ಏಣಾರ್. ಫೋರ್ಡಾ ತಯಾರಿ. ಆಜ ಪುನಃ ದವಾಶಾನಾಲಾ ಜಾವಲಾಗೇಲ್. ’ (ನಾಳೆ ಕಾಕಾ ಮನಿಗೆ ಬರುವನವರಿದ್ದಾರೆ. ಸ್ವಲ್ಪ ತಯಾರಿ ಮಾಡಬೇಕಾಗಿತ್ತು. ಇವತ್ತು ಮತ್ತು ದವಾಶಾನಿಗೆ ಹೋಗಬೇಕು.)

‘ಬ್ರಿಡರ್ ಅಸ್ಟ್ರಿಟ್ಲಾಹೆನ ಕಿಂಗ್ಸ್ ಸರ್ಕರ್ಲಾ ಕಡೆ ಜಾಪ್ನಾ. ’ (ಹುಂ. ದವಾಶಾನೆಯಿಂದ ಕಾಂಗ್ ಕಿಂಗ್ಸ್ ಸರ್ಕರ್ಲಾ ಕಡೆಗೆ ಹೋಗೋಣ.)

ರಾಮನಾಥ ಎನ್ನು ಧಾರ್ವಿಸಿದರೂ ಪ್ರಿಭಿಕಬ್ರಿಜ್‌ಗೆ ಬರುವುದಕ್ಕೇ ಗಂಗರ ಘಾಸ್ವಗಾಡಿ ಮೆಲ್ಲನೆ ಮುಂದುವರಿದು ವೇಗಗೊಂಡು ಓಡಿತು. ಮತ್ತೆ ಪಾಲ್ಯಾಟ್‌ಫಾಮ್‌ ಬದಲಿಸಿ ಗಂ-ಶಿಂಗರ ಸೇಲ್ಲ್‌ ಗಾಡಿ ಹಿಡಿಯಬೇಕೆಂದು ಆಚೆಗೆ ಗಡಬಡಿಸಿದೆ. ಸೇಲ್ಲ್‌ ಗಾಡಿ ಆದುದರಿಂದ ಕೂಡುವುದಕ್ಕು ಸ್ವಲ್ಪ ಸ್ಥಳ ಸಿಕ್ಕಿತು. ಕಚೇರಿಗೆ ಸ್ವಲ್ಪ ತಡವಾಗಬಹುದೆಂದೆನಿಸಿದರೂ ಗಾಡಿಯಲ್ಲಿ ಇಪ್ಪತ್ತು ನಿಮಿಷ ‘Privacy.....Privacy ಎಂದರೇನು ತನ್ನ ಷಟ್ಕೆ ತಾನು ಕೂಡಲಿಕ್ಕೆ, ಓದಲಿಕ್ಕೆ ಸಮಯ, ದೊರಕುವುದಲ್ಲಾ ಎಂದು ಸಮಾಧಾನವೂ ಆಯಿತು. ಗಾಡಿ ದಾದರ ಬಿಡುತ್ತಲೇ ಒಳಕೆಸೆಯೋಳಿಗಿನ ಪತ್ರವನ್ನು ಒಡೆದು ಬಿಟ್ಟು. ಎಡಬಲಕ್ಕೆ ಅರಿಯದವರಿದ್ದರೂ ಒಮ್ಮೆ ಅವರ ಮುಖ ನೋಡಿದೆ. ಅವರೂ ಇವನೆಂತೇ ಅಂದಿನ ಪೇಪರ ಓದುವುದರಲ್ಲಿ ಮಗ್ಗರಾಗಿದ್ದು ದರಿಂದ ಇವನಿಗೆ ಕಾಗದ ಓದಿಕೊಳ್ಳಲಿಕ್ಕೆ ಅನುಕೂಲವಾಯಿತು.

ಡೆಕ್ಕನ್ ಜಿಂಬಾನಾ  
ಪುಜೆ ೪

Beloved Vidya,

ಸ್ತ್ರೀಮಿಯಂತೆ ಹೈತ್ರೆಕ್ ನೀಗೂ ‘beloved’ ( ಪ್ರಿಯ )....ಎಂದು ಬರೆಯುವ ಅಧಿಕಾರವಿದೆ ವಿದ್ಯಾ. ಅಂತೆಯೇ ನೀನು ತಪ್ಪು ತಿಳಿಯಲಾರಿ ಎಂದುಕೊಂಡು ಹಾಗೆ ಬರೆದಿದ್ದೇನೆ. ‘Orthodoxy’, ಸಂಕುಚಿತ ಬುದ್ಧಿ

ಮಹಿಳೆಯರ ಪ್ರಗತಿಯಲ್ಲಿ ಅಡ್ಡ ಬರುತ್ತೇವೆ. ‘Education and orthodoxy do not go together’

ಇದಿರಲಿ ವಿದ್ಯಾ, ಈ ಪತ್ರ ನಿನ್ನ ಕಚೇರಿಯ ವಿಳಾಸಕ್ಕೇ ಬರೆಯ ಬೇಕೆಂದು ಮಾಡಿದ್ದೆ. ಆದರೆ ‘ಡೇಶನ್’ ಕಚೇರಿಯೆಂದರೆ ಒಂದು ‘fish market’ ( ಮೀನದ ಹೇಟಿ ) ಇದ್ದ ಹಾಗೆ. ನಿನ್ನ ‘Personal’ ( ವೈಯ ಶ್ರೀಕ ) ಪತ್ರಗಳನ್ನು ನಿಮ್ಮ ಯಜಮಾನರು ಬಡೆಯುವುದಿಲ್ಲ ಎಂದು ನಿನ್ನ ಹೇಳಿದ್ದರಿಂದ ಇನ್ನು ಮೇಲೆ ಮನ್ಯಿ ವಿಳಾಸಕ್ಕೇ ಬರೆಯಬೇಕೆಂದು ಮಾಡಿದ್ದೇನೆ. ‘ಮಾದುವೆಯಾದರೇನಾಯಿತು, ನಮ್ಮ ಸ್ನೇಹದೆಂಬಂಧಕ್ಕೆ, ಸ್ವಾತಂತ್ರ್ಯಕ್ಕೆ ಏನೂ ಆತಂಕ ಬರಲಾರದು’ ಎಂದು ನಿನ್ನ ಹೇಳಿದುದು ನೇನಿಸಿದೆಯನ್ನೇ?

ನಿನ್ನ ‘Hobbies’ ಬೆಳೆಯಿಸಿಕೊಳ್ಳುವುದನ್ನೂ ನಿನ್ನ ಬಿಡಬೇಡ ವಿದ್ಯೆ ‘As a friend’ ( ಗೆಳತಿಯೆಂದು ) ನಿನಗೆ ಇದರಲ್ಲಿ ಎಷ್ಟು ಬಗೆಯ ಸಹಾಯ ಬೇಕೋ ಆಪ್ತು ನೂಡಲು ನಾನು ಸಿದ್ಧಾತ್. ಅದು ನನ್ನ ಕರ್ತವ್ಯವೆಂದು ತಿಳಿಯುತ್ತೇನೆ. ಸ್ನೇಹಿತೋ ‘ಸ್ವಾತ್ಮ’ ತೆಗೆಯಲು ಅವಶ್ಯ ಕಲಿಸುತ್ತೇನೆ.

ಹಾ ! ನಿನ್ನ ಸಂಗೀತಸಾಧನೆ ಎಲ್ಲಿಗೆ ಒಂತು ? ‘ಗಂಧರ್ವವಿದ್ಯಾಲಯ’ ಕ್ಷಾಗಿ ಗಿರಗಾವಿನವರೆಗೂ ಹೋಗಿಬರಬುದು ದೂರವೆನಿಸುತ್ತಿದ್ದರೆ, ‘ಭಾರತೀಯ ಸಂಗೀತ ವಿದ್ಯಾಲಯ’ ಕ್ಷಾದರೂ ಹೆಸರು ಹಣ್ಣಿಸು. ಅದು ದಾದರದಲ್ಲಿ ಇದೆ. ಸಾಕಷ್ಟು ಪತ್ರ್ಯಕ್ಕೀಸೋ ಆದ ಸಂತರ ನಿನ್ನ ರೀಡಿಯೋ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಪ್ರಯತ್ನಿಸುತ್ತೇನೆ. ‘ಲಿಸ್ಟರ್’ ದಲ್ಲಿ ನಿನ್ನ ಸ್ನೇಹಿತೋ ಸಹ ಬರಬಹುದು ! ಗ್ರಾಮೋಫೋನ್ ಕಂಪನಿಯವರು ನಿನ್ನ ‘ರೀಕಾರ್ಡ್’ ಮಾಡಿಕೊಳ್ಳಲು ಹಾತೀರೆದು ಬರಬಹುದು!

ಹೌದು. ‘ಲಿಸ್ಟ’ ಮತ್ತು ‘ರೀಕಾರ್ಡ್’ ಸಾಬಾಣ ಕಂಪನಿಗಳಿಗೆ ನಿನ್ನ ಸ್ನೇಹಿತೋ ಕಳಿಸಿದ್ದೇನೆ. ಮಾಂಜುಯಿಯಲ್ಲಿದ್ದುಕೊಂಡು ಸೀನೇ ಇದನ್ನು ಮಾಡಬಹುದಾಗಿತ್ತು. ನಿನೇನೇ ಆಕ್ರಷಣಕೆವಾಗಿ ‘ಬಸ್ಟ’ ಸ್ನೇಹಿತೋ ತೆಗೆಯೆಂದು ‘ಪ್ರೋಜೆ’ ಕೊಟ್ಟಿ. ಆದರೆ ಜಾಹೀರಾತಿನಲ್ಲಿ ಅವರು ಅಚ್ಚು ಕಾಳುವುದು ಕೇವಲ ಮುಖವನ್ನು ಮಾತ್ರ. ‘ಪ್ರೇರಣಾಯಿಲ್’ ನಲ್ಲಿ ನಿನ್ನ

ನೀಳವಾದ ಮೂಗು ಸುಂದರವಾಗಿ ಕಾಣುತ್ತದೆ. ಕೇವಲ ನಿನ್ನ ಮೂಗು, ಮುದ್ದು ಬಾಯಿಗಾಗಿಯೇ ಕಂಪನಿಯ ವರು ನಿನಗೆ ಕಸಿಪ್ಪು ಮೂರುನೂರೆ ವರಿಗೆ ಕೊಡುಹುದು. ‘ಲಕ್ಷ್ಮಿ’ ಸಾಬಾಣವನ್ನು ಹಯೋಗಿಸುವ ವಿದ್ಯಾ ಏನೆನ್ನು ತ್ವರಿ?..... “Let this white and pure soap with the lovely perfume keep your skin lovely!” (ಈ ಪರಿಶಾಂಕ್ವಾದ ಸುವಾಸಮಯ ಸುಂದರ ಬಿಳಿ ಸಬಕಾರವು ನಿಮ್ಮ ಆಂಗಕಾಂತಿಯನ್ನು ಹೆಚ್ಚಿಸಲಿ.) ಎಂದು ಎಲ್ಲಾ ಹೇರರುಗಳಲ್ಲಿ ನಿನ್ನ ಜಾಹೀರಾತು ಒಂದಾಗ ನಮ್ಮೆಲ್ಲರ ಕೈಗೆ ನಿಲುಕದಂತಿ ಮುಗಿಲ ವೇ ಲೇರಬಹುದಲ್ಲವೇ ನಿನು? ಅದರಿ ಒಂದೇ ಸಂಶಯ. ಇನ್ನೇಮಾ ನಟಿಗಳ ಹೂರತು ಉಳಿದವರ ಜೆಸರು ಶ್ರಾಂಕಿಂಧಿ ಸುವರೊ ಇಲ್ಲವೋ?

ಹೌದು. ಸಿನೇಮಾ ‘ಶೂಟಿಂಗ್’ ತೊರಿಸಬೇಕಲ್ಲವೇ ನಿನಗೆ? ದಾದರ ‘ಶ್ರೀ ಸೌಂಡ’ ದಲ್ಲೀ ಶಾಕತ್ತಾ ಹುಸೇನರ ಜುಗುನು ಚಿತ್ರ ನಡೆದಿದೆ. ಶಾಕತ್ತಾ ಹುಸೇನ ಎಂದರೆ ಯಾರು ಗೊತ್ತಿ? ನೂರಾಜಹಾನಳ ಗಂಡ. ‘ಶ್ರೀ ಸೌಂಡ’ರ ‘ಸೌಂಡ ರಿಕಾಡಿಸ್ಪ್ರೆ’ ನನ್ನ ಕೇವಲ ಮಿತ್ರರು. ನಿನ್ನನ್ನು ಅವಶ್ಯ ಕರೆದುಕೊಂಡು ಹೋಗುತ್ತೇನೆ. ಬೆಳತನಕ್ವಾ ನೋಡಬಹುದು. ಆದರೆ ಒಮ್ಮೆಂದೇ ಮೈಲೆ ‘ಸ್ವಿರೇನ್’ ಮಾಡಬೇಕೆಂದು ನಿನಗೂ ಸ್ವಾತ್ಮ ಒಂದರೇನು ಗತಿ? ‘ಅದದ್ದೆಲ್ಲಾ ಒಳತಿ ಆಯಿತು’ ಎನ್ನಬೇಕು.

ವಿದ್ಯಾ, ನಿನಗೆ ರೇಡಿಯೋ ಸೆಟ್ ಒಂದು ಬೇಕಾಗಿತ್ತಲ್ಲವೇ? ರೇಡಿಯೋ ‘ಸ್ವಾರ್’ ನಿನಾದ ಮೇಲೆ ಗ್ರಾಮೋಫ್ರೇನ್ ಕಂಪನಿಯವರೇ ನಿನಗೆ ಒಂದು ರೇಡಿಯೋ ಕಾಣಿಕೆಯಾಗಿ ಕೊಡುಹುದು. ಸದ್ಯಕ್ಕೇ ಬೇಕೆಂದರೆ ಹಾಗೂ ವ್ಯವಸ್ಥೆ ಮಾಡುವೆ.

ವಿದ್ಯಾ, ಕೆಜ್‌ಆನ್ ವರೆಗೂ ‘Coupe’ದಲ್ಲಿ ಪ್ರವಾಸ ಮಾಡಿ ಕೆಜ್‌ಆ ಚೂಡಾ ತಿಂದು ನಿನ್ನನ್ನು ಬೀಳಿಬ್ಬಿಟ್ಟು ಪುಣಿಗೆ ಮರಳುವ ವರೆಗೂ ನಿನ್ನ ‘Coupe’ ವಿನೋದವನ್ನು ಸೆನೆನೆನೆದು ನಂಬ್ಬಿಳಗೆ ನಕ್ಕೆ. ಇದೇ ಪ್ರಥಮ ಬಾರಿ ನಿನ್ನಂತಹ ಸುಶೀಲಿತಳು ಸನ್ನಿಧನೆ ‘Coupe’ದಲ್ಲಿ ಪ್ರವಾಸ ಮಾಡಿದೆ ಎಂಬ ಸವಿನೋದ ಆಶ್ಚರ್ಯದೊಂದಿಗೆ ‘Couple’ ಎಂದು ಬೆದ್ದಿದೆಯಲ್ಲ ಇದರಲ್ಲ! ಪ್ರವಾಸ ಮಾಡುವವರು ‘Couple’ನ ಇರಬೇಕೇನು?’ ಎಂದು

ನನ್ನನ್ನ ಮುಗ್ಳ ಆಶ್ಚರ್ಯದಿಂದ ಕೇಳಿದ ಹಾಕ್ಕಿ, ಅದರೊಂದಿಗೆ ‘Coupe’ ಇದ್ದುದನ್ನು ‘Couple’ ಎಂದು ಒಮ್ಮನ ನಿನ್ನ ರಸಿಕ ಬಿನ್ನಾಣಗಳನ್ನೆಲ್ಲಾ ನೇನೆಡು ಈಗ ಬರೆಯುವುದನ್ನು ಬಿಟ್ಟು ನಗಬೇಕು ಎಂದೆನಿಸುತ್ತದೆ.

ಇರಲಿ ಮತ್ತೊಮ್ಮೆ ‘Coupe’ದಲ್ಲಿ—‘Couple’ ಆಗಿ ಅಲ್ಲ ಮತ್ತೇ— ಸಹಪ್ರವಾಸ ಮಾಡುತ್ತಿರುವಾಗ ವಿಶೇಷ ವಿಷಯಗಳನ್ನು ಮೀಸಲಿರಿಸಿ ಇಲ್ಲಿಗೆ ಮುಗಿಸುತ್ತೇನೆ.

ನಿನ್ನನ್ನ ಶ್ರೀಕಿಸುವ  
‘ಮನು, ಜ.’  
(ಮಜನು ಅಲ್ಲ ಮತ್ತೇ)

ಗಾಡಿಯೆಲ್ಲಾ ತೀರವಾದಾಗ ಇದು ‘ಚಚ್ಚ ಗೇಟ್’ ಎಂಬುದು ಗೊತ್ತಾ ಯಿತು ರಾಮನಾಥನಿಗೆ..... ಈ ‘ಮನು, ಜ’ ಯಾರಿದ್ದಿರಬೇಕು? ಎಂದು ಸಂಕಬಿದ ಕುತ್ತಾಹೆಲ ಅವನಿಗೆ. ತನ್ನೊಳಿಗೆ ಏನಿಲ್ಲದ ತರ್ಕವಿತಕ್ರ ನಡುತ್ತ ನಡೆದ. ‘ಮನು’ ಎಂದು ಯಾರ ಹೆಸರಿರಲಿಕ್ಕೆ ಸಾಧ್ಯ? ಕೋನಿಗೆ ‘ಜ’ ಎಂದರೇನು? ‘ಜಕ್ಗೀರದಾರ’ ಎಂದಿರಬಹುದೆ? ‘ಮ. ಸು.’ ಎಂಬಿವು ಹೆಸರಿನ ಹೊದಲಕ್ಕರಗಳಿರಬಹುದೆ? ಆದರೆ ಮನುವಿನ ಮುಂದೆ ಇದ್ದ ಅಲ್ಪವಿರಾಮ ನೋಡಿ ‘ಮನು’ ಎಂಬ ಹೆಸರಿನ ಮನುಜನಾಗಿದ್ದಿರಬಹುದೆ ಎಂಬ ಗೊಳಿ ಕಂಕೆ ಇವನನ್ನು ತಿಕ್ಕಿಮುಕ್ಕಿ ಕಾಡಕ್ತಿತು. ಹೇಗೊ ಕಚೇರಿ ವ್ಯಾಟ್ಟಿದ. ಸುದ್ದೆವಕ್ಕೆ ಅಂಚೇ ಒಂದು ‘out-door duty’ ಬಿತ್ತು. ಸೆಂಟ್ರಲ್ ಪ್ರೆಸ್ಸಿನಲ್ಲಿ ಅಚ್ಚಾಗಲಿರುವ ಒಂದು ಸರ್ಕಾರಿ ಕೈಪಿಡಿಯ ಕನ್ನಡ ಪ್ರತಿಯ ‘ಪ್ರಾರ್ಥಾ’ ನೇರೀಡಲು ಹೋಗಬೇಕಾಗಿತ್ತು. ಒಳ್ಳೆ ಕಾರಣ ಸಿಕ್ಕಿ ತೀಂದುಕೊಂಡು ಅಲ್ಲಿಂದಲೇ ತಿರುಗಿ ಬರಲಾಗುವುದಿಲ್ಲವೆಂದು ‘ಪ್ರೋನಾ’ ಮಾಡಿದರಾಯಿತು ಎಂದು ನೇನೆಡ. ತಲೆಯೋಳಿಗೆ ವಿಚಾರದ ತಿರುಗಣಿ ನಡೆದೇ ಇತ್ತು. ಪತ್ರವನ್ನು ವಿದ್ಯಾವತಿಗೆ ಕೊಡಬೇಕೊ ಬೇಡವೇ? ಈ ವಿಷಯವನ್ನು ಅವಳ ಮುಂದೆ ಹೇಗೆ, ಏನೆಂದು ಎತ್ತುವುದು? ಇದರಲ್ಲಿ ಭದೆಯ ಸಲಹೆ ಏನೆಂದು ಪಡೆಯುವುದು? ಇನ್ನೆಲ್ಲಕ್ಕೂ ಮಿಗಿಲಾಗಿ ಈ ‘ಮನುಜ’ ನೆಂಬ ಮಹಾನ್ ಭಾವ ಯಾರು ಎಂಬುದನ್ನು ಹೇಗೆ ಸಂಶೋಧಿಸಬೇಕೆಂಬ ಕಾಝರ. ಇದೇ ವಿಚಾರಭರದಲ್ಲಿ ಗಾಡಿ ‘ಮರೀನಾ ಲಾಯಿಸ್’ಗೆ

ಬರುತ್ತಲೇ ಅಲ್ಲಿ ಗೋಡಿಗೆ ತಗುಲಿಸಿದ 'Bovril' ಎಂಬ ಬೈಷಧದ ಜಾಹೀರಾತಿನ ಪಾಟಿ ನೋಡಿ ಆದು 'ಬೊರಿವಲಿ' ಎಂದರಿತು ಭಟ್ಟಿನೇ ಇಳಿದುಬಿಟ್ಟು. 'ಪ್ರೀಣ' ಎಂದು ವಿದ್ಯುತ್ತಿನ ಬೆಲ್ಲಾ ಆಗಿ ಇನ್ನೇನು ಗಾಡಿ ಹೊರಡುವುದರ ಲೀಡಿ ತು; ಆಷ್ಟುಲ್ಲಿ ಹೆಚ್ಚಿಯ ಹುಂಬನಂತೆ 'ಯಾವ ಸ್ವೀಕರಿಸು ಇದು?' ಎಂದು ಒಬ್ಬರನ್ನು ಕೇಳಿ ಆವರು ನಕ್ಕು 'ಬಾಬಾ, ಯೆ ಮರಿನ ಲೈನ್ಸ್ ಹೈ' ಎಂದು ಚೆಣ್ಪೆ ಮಾಡುತ್ತ ಹೇಳಲು ಚಲಿಸುತ್ತಿರುವ ಗಾಡಿಯನ್ನೇ ಓಡಿ ಹತ್ತಿದನು. ಪುಣಿಕ್ಕೆ ಸುರಕ್ಷಿತವಾಗಿ ಪ್ರವೇಶಿಸಿದ. ಮುಂದಿನ ನಿಲ್ವಾಳಕ್ಕಿನ 'Bovril' ಬಂತು. ತನ್ನ ಹುಳ್ಳತನಕ್ಕೆ ತಾನೇ ನಾಟಿ, 'ಚನಿರೋಡ' ಎಂದರಿತು ಇಳಿದ.

ಪುರುಫ್ರಾ ಕೆಲಸ ಮುಗಿಸಿ ಹಾಗೇ ಗಾಡಿ ಹತ್ತಿ 'ಎಲಾಫಿನಾ ಸ್ವೀನ್ ರೋಡಿ'ಗೆ ಇಳಿದ. ಅಲ್ಲಿಂದ ಪರೇಳ ಕೂಟಿನ ಟ್ರಾವ್‌ರೂ ಹಿಡಿದು ಕೆ.ಇ.ಎಂ. ಕಾಸ್ಟಿಲಾ ನತ್ತು ನಡೆದುಬಿಟ್ಟು, ಭಟ್ಟಿ ಅಲ್ಲಿಯೇ ಬಂದಿರಬಹುದೆಂದು ಮನಸ್ಸಿನಲ್ಲಿ ನಿಶ್ಚಯಿಸಿ.

'ಹಲೆಲ್ಲಿ ರಾಮನಾಥ !'

ಕೂಗಿದವರು ರಾಮನಾಥನ ಹಳೀಯ ಗೆಳೀಯರೊಬ್ಬರು. ಆ ವ್ಯಕ್ತಿಯನ್ನು ನೋಡುತ್ತಲೇ ರಾಮನಾಥನಿಗೂ ಸಂತೋಷವಾಲಿತು. ಅತ್ಯಂತ ಸಂಭ್ರಮದಿಂದ 'ಎಲಾ ನಿನ? ಇದೇನೊ ಶ್ರೀಸಿ!' ಎಂದು ಸ್ವೀಕರಣಾ ವಾಗಿ ಹೈ ಕುಲಾಕಿಸಿದನು.

'ಎಲಾ ನಿನ!'

'ಇಲ್ಲೆಲ್ಲೆ ಇರತಿ? ಮುಂಬಯಿಯಂಥಾ ಸಮುದ್ರದೊಳಗಿಂದ ಮುತ್ತು ಸಿಕ್ಕಂಗ ಆತು ನೋಡು ಶ್ರೀಸಿ!' ಎಂದು ಆನಂದವುಕ್ಕಿ ಮಾತಾಡಿದನು ರಾಮನಾಥ. ಬೇಗುದಿಗೊಂಡ ಮನಸ್ಸಿಗೆ ಬಂದಿವ್ಯು ಆರಾಮವೇನಿಸಿಸಿತು.

'ಇಲ್ಲೇ 'ಗ್ಯಾರ್ಡಿಂಟ ಮೆಡಿಕಲ್' ಕಾಲೇಜ'ದೊಳಗ M.D. ಗೆ ಅಭಾವ ನಡಿಸಿನೀ. ನೀನವಾ?'

'ನಾಯಿಲ್ಲೀ 'ಪ.ಟಿ.' ಆಫ್ಸಿಸನೊಳಗ ಕನ್ನಡ ಭಾಷಾಂತರಕಾರ ಅಂತ ಕೆಲಸ ಮಾಡತ್ತಿನೀ.'

'ಬಹಾಳ ಭಲೋ ಆತು ಬಿಡವಾ. ಯಾವಾಗಾರ ನವ್ಯ ಹಾಸ್ಪಿಲ್'

ಇಡೀ ಬರತ ಇರು. ‘Sand-hurst Road’ಗೆ ಇಳಿದಿ ಅಂದರಹತ್ತುಹೆಚ್ಚಿ ಯೋಳಗ ನಮ್ಮ ಹಾಸ್ಪಿಲ್ಲು. ’

‘ ಮತ್ತು ಈಗೇನು ಭೆಂಡಿಬಜಾರ ಸಮೀಕ್ಷೆ ಅದಲ್ಲ! ’

‘ ಅದಕ್ಕೆ ಹೊರಟೀಕ್ಕೇಗೆ. ’

‘ ಎಲ್ಲಿಗೆ? ’

‘ ಕೆ. ಇ. ಎಂ. ಗೆ. ’

‘ ಅಲ್ಲಿ ಒಂದೆರಡು ‘Stabbing Cases’ ನೋಡಿಕೊಂಡು ಬರಬೇಕಾಗೇದ. ನಡೀ ಬೇಕಾದರ ಆ:ಪರೇಶನ್ ಧಿಯೇಟರ’ ಗೆ ಕರಕ್ಕೊಂಡ ಹೋಗತ್ತಿನೀ. ’

‘ ನಾನೂ ಅಲ್ಲಿಗೇ ಹೊರಟಿದ್ದೆ, ನಡಿ. ’

‘ ಅಲ್ಲಿಗಾಷಕ? ’

‘ ನಮ್ಮ ಬಾಜಾದ ಮನಿಯ ಒಂದು ‘ ಪೇಶಂಟ್ ‘ ಆದ. ಬೆಟ್ಟಿಗೆ ಅಂತ. ’

ರಾಮನಾಥ ಭಬಿ ಒಂದಿಲ್ಲವೆಂದರಿತು ಶ್ರೀಸಿಯೋಡನೆ ‘ಆ:ಪರೇಶನ್ ಧಿಯೇಟರ’ನಲ್ಲಿ ಸ್ರವೇಶ ಮಾಡಿದ, ತಾನೂ ಅವನೊಡನೆ ವಿದ್ಯಾರ್ಥಿಯೆಂಬ ನೆವದಿಂದ. ದೂರದಿಂದ ಅಲ್ಲಿಯ ದೃಷ್ಟಿ ನೋಡಿದಾಗ ರಾಮನಾಥನಿಗೆ ಬುದ್ಧಿನ ಜೀವನದ ಸೆನಪಾಯಿತು.

ಮೋರಿಗೆ ಬಿಳಿಯ ಮುಸುಕು ಹಾಕಿ ಒಂದು ವ್ಯಕ್ತಿಯನ್ನು ಟೀಬಲ್‌ಮೇಲೆ ಮುಲಗಿಸಿದ್ದು. ವ್ಯಕ್ತಿಗೆ ಎಚ್ಚರಿಕಲಿಲ್ಲ. ನಡುವರಯದವ. ಮುಖ್ಯ ಸರ್ಕಾರ ಗಂಜಿಯ ಗುಳ್ಳಿಯಂತಹ ಶುಭ್ರವೇಷದಲ್ಲಿ ಕೈತುಂಬ ಚೀಲ ರಾಕಿಕೊಂಡು ಶಸ್ತ್ರ ಧರಿಸಿ ನಿಂತಿದ್ದು. ಇಬ್ಬರು ಮೂವರು ನಸುಗಳು ಅಷ್ಟೇ ಶಭ್ರವಸ್ತುಧಾರಿಗಳಾಗಿ ಮೇಲ್ಮೈಲಸಕ್ಕೆ ನಿಂತಿದ್ದರು. ಟೀಬಲ್‌ತುಂಬೆಲ್ಲಾ ಆ:ಪರೇಶನ್ ಉಪರೋಕ್ಷಾಗಳು, ಆರ್ಥಿಕನ್ ಬಾಟ್ಲಿ, ಕ್ರಿಷ್ಣಾರ್ಥ ಸಣ್ಣದೊಡ್ಡ ಬಾಟ್ಲಿಗಳು. ಆ:ಪರೇಶನ್ ಮಾಡುವ ಹೊದಲು ರಕ್ತಹೊರ ಸೂಸದಂತೆ ನರಗಳನ್ನು ಹಿಡಿದು ಇಂಜಕ್ಸನ್ ಕೊಟ್ಟಿದ್ದರು. ಎಚ್ಚರವನ್ನುಂತೂ ನೋಡಲೇ ಕಳಿದುಬಿಟ್ಟಿದ್ದರು.

ಸರ್ವಾ ಗಾಯದಲ್ಲಿ ಏನೇನೋ ಚೈಷಣ ಹಾಕಿದ. ಚೂರಿ ಒಳಗೆ ಎಪ್ಪುದ್ದ ನಟ್ಟಿತ್ತೆಂಬುದನ್ನು ನೇರೆಡಬೇಕಿತ್ತು. ತನ್ನ ಖಾಕೂದಿಂದ ಕೆ-ಕ್ಕುನೇ ಇನ್ನುಹಿಂದು ಕೊಯ್ದು ಕೈಕಾರಿ ವೆಟ್ಟಿಗೆಯೋಳಿಗನ ಸಾಮಾನು ತೆಗಿಯು ವಂತೆ ಹೊಟ್ಟಿಯೋಳಿಗೆ ಕೈಕಾರಿ ಒಳಗಿನ ಕರುಳನ್ನೇ ಹೊರಗೆಳಿದನು. ಗಾಯ ಕೆಳಹೊಟ್ಟಿಯ ಮೇಲಾಗಿತ್ತು. ಅಂಥೂ ಫಾಯವನ್ನು ಅದರುದ್ದ ಕೊಷ್ಟಿಸಿ ಪಾಯಿಂದಿನ ಶೋಳಿದುದಾಯಿತು. ಆಮೇಲೆ ಗಾಯವನ್ನು ಚುಟ್ಟಿಕೆ ಹಾಕಿ ಹೊಲೆದುಬಿಟ್ಟರು, ಹರಿದ ಅರಿವೆಯನ್ನು ಹೊಲೆಯುವಂತೆ. ಇದನ್ನೆಲ್ಲಾ ನೋಡುತ್ತ ಸಿಂತಿದ್ದ ರಾಮನಾಥನಿಗೆ ದಿಕ್ಕು ತಪ್ಪಿ, ಎಚ್ಚರನ್ನು ತಪ್ಪಿನಂತೆ ಆಗಿತ್ತು. ಮತ್ತೆ ತಾನೇ ನಿಗ್ರಹಿಸಿಕೊಂಡ.....ಮನುಷ್ಯದೇಹವೆಂದರೆನು? ಮಾಂಸದ ಹೊರತಾಗಿ ಇನ್ನೇನೂ ಇಲ್ಲ. ‘Everything in man and woman is flesh, flesh and nothing but flesh!’ (ಹೆಣ್ಣು-ಗಂಡಿನ ದೇಹದಲ್ಲಿಲ್ಲ ಇದ್ದದ್ದೇನು? ಬರಿ ರಕ್ತ-ಮಾಂಸದ ಮುದ್ದೆ; ಆದನ್ನು ಬಿಟ್ಟರೆ ಇನ್ನೇನೂ ಇಲ್ಲ.) ದೇಹದೊಳಿಗೆ ಇರುವುದು ಹೈದರಾಯವಂತೆ! ಅದರಲ್ಲಿರು-ವುದು ಭಾವನೆಯಂತೆ! ಪ್ರೇಮವಂತೆ! ಅದಕ್ಕೂಂದು ಅತಃ ಕರಣವಿದೆಯಂತೆ! ಆತ್ಮವಿದೆಯಂತೆ! ಎಲ್ಲಿಯ ಆತ್ಮ? ಎಲ್ಲಿಯ ಹೈದರಾಯ? ಎಲ್ಲಿಯ ಅಂತಃಕರಣ? ಹೈದರಾಯವೆಂಬಾದೊಂದು ಮಾಂಸ? ಮನಸ್ಸು ಕರುಳು ಎಂಬು ದೀಂದು ಮಾಂಸ! ಪ್ರೇಮವೆಂಬಾದೊಂದು ಮಾಂಸ! ಮಾಂಸದ ಮುದ್ದೆಯೇ ಪ್ರೇಮದ ಆಗರ. ಆ ಮಾಂಸದ ಮುದ್ದೆಯೋಳಿಗೆ ಹೈದರಾಯವೆಂಬುದು ಸಿಗ-ಬೇಕೆಲ್ಲಿ? ಆತ್ಮವೆಂಬಾದು ಸಿಗಬೇಕೆಲ್ಲಿ? ಆತ್ಮವೆಂಬುದಿದ್ದರೆ ಬಸಿರು ಬಗೆಯುವ ಡಾಕ್ತರ ರೆಚ್ಚಿಗೆ ಅದೇಕೆ ಸಿಗಬಾರದು?.....ಹಾಗಾದರೆ ನಗೆ, ಕಂಬನಿ ಗಡೆಂದ-ರೇನು? ಸುಖ-ದುಃಖಗಳಿಂದರೆನು? ಮಾಂಸದ ಎಳೆವಳಿಗಳ ಜಲನವಲನ! ಮಾಂಸಕ್ಕೆ ಆನಂದವೆನಿಸಿದರೂ ಆಷ್ಟೇ, ದುಃಖವೆನಿಸಿದರೂ ಆಷ್ಟೇ—ಕಣ್ಣಾಗುಡ್ಡಿಯ ಹಿಂದಿರುವ ನರಗಳ ಎಳೆದಾಟದಿಂದ ಹೊರವುಕ್ಕುವ ಹನಿಗಳೇ—ಅಶ್ವಗಳು. ದುಃಖಕ್ಕೂ ಅವೇ ಅಶ್ವ ಬರುತ್ತನೆ, ಸುಖಕ್ಕೂ ಅವೇ ಅಶ್ವ!....ಎಂತಲೇ ಭಗವಂತನು ಸಾರಿಲ್ಲವೇ ‘ಸುಖದುಃಖೇ ಸಮೇ ಕೃತಪ್ರಾ’ ಎಂದು!....‘ವಾಸಾಂಸಿ ಜೀಜಾರಾನಿ ಯಥಾ ವಿಹಾಯ’ ಎಂದೂ ಅದೇ ಭಗವಂತನೇ ಸಾರಿಲ್ಲವೇ? ಇದೇಗ ನಡೆದುದೇನು? ದೇಹದ ರಸೇಂ!

ಹರಿದ ಆರಿವೆಯನ್ನು ಹೊಲೆಯುವಂತೆ ಸರ್ಕಾರ ವರಾಂಸಕ್ಕೆ ದೇಹದ ಶೋಗಲು ಹೊದಿಸಿ ಹೊಲೆದ. ಗಡಿಯಾರದ ಯಂತ್ರಗಳನ್ನು ಹೊರತೆಗೆದು ಮತ್ತೆ ರಿಪೇರಿ ವಾಡಿ ಮುಚ್ಚಿವಂತೆ ದೇಹದ ಗಡಿಯಾರವನ್ನು ನೆಟ್ಟಿಗೆ ಮಾಡಿದ ಸರ್ಕಾರ ! ಗಡಿಯಾರಕ್ಕನ್ನು ದೇಹಕ್ಕೂ ಯಾವ ಅಂತರವಿದೆ ? ಯಂತ್ರ ಸರಿಯಿರುವ ವರಿಗೆ ಎರಡೂ ನಡೆಯುತ್ತವೆ. ಆಮೇಲೆ ಎರಡೂ ಬಂದುಬೀಳುತ್ತವೆ, ಸಿಕ್ಕುಯೋಜಕವಾಗುತ್ತವೆ.....

‘ನಡಿ ಹೊಗೋಣು’ ಎಂದು ಶ್ರೀಸಿ ರಾಮನಾಥನಿಡುಬ್ಬ ಚಪ್ಪರಿಸಿ ದಾಗ ಮಾಲಗಿದವನಂತೆ ಎಚ್ಚುತ್ತ ರಾಮನಾಥ.

‘ಇದೆನೂ ರೋಗಿಗಂತ ನಿನಗೇ ಕೈಲ್ಲೋರೋಫಾರ್ಮ ಕೊಟ್ಟಿವರ ಹಾಂಗ ಮಾಡಿದೆಲ್ಲಾ ? ’

ರಾಮನಾಥ ಏನೂ ಮಾತಾಡಲಿಲ್ಲ.

‘ನಡಿ, ಒಂದೊಂದು ಕಪ್ಪು ಚಹಾ ಹಾಕಿ ಬರೊಣು. ’

‘ಶ್ರೀಸಿ, ಇನ್ನೊಮ್ಮೆ ಬರತಿನಿ. ಈಗ ನನ್ನ ಬಟ್ಟಿಬಿಡು. ’

‘ಚಹಾ ತಗೊಂದು ಬರೀ ಅಂತ ಬಾ. ’

ಶ್ರೀಸಿಯ ಬಲವಂತಕ್ಕೆ ರಾಮನಾಥ ಚಹ ಮುಗಿಸಿ ಮತ್ತೊಮ್ಮೆ ಬರುವುದಾಗಿ ಮಾತು ಕೊಟ್ಟು ಅವನನ್ನು ಬೀಳೊಷ್ಟಿಟ್ಟು ಬಂದ. ಭಬಿ ಇನ್ನೊಬಂದಿರಲಿಲ್ಲ. ಟುಪ್ಪಿನಿನ ದಾರು ಕಾಯುತ್ತ ರಾಮನಾಥ ಸೂರ್ಯಾ ಸಿನೇ ಮಾದ ಬಳಿ ಸುಮ್ಮನೆ ಅಲೆದಾಡುತ್ತಿದ್ದು. ತಿಕೆಂಟಿಗಾಗಿ ಹತ್ತಿದ ಕ್ಕೂ ಬಂದು ಫಲಾರಂಗಿನ ವರಿಗೆ ವ್ಯಾಹಗಟ್ಟಿ ನಿಂತತ್ತು. ವಾಳಿ ಹತ್ತುವನರೆಗೂ ಹೊತ್ತು ಗಳಿಯುವುದಕ್ಕೂಗಿ ಕೆಲವರು ‘ಸೇಂಗಾದಾಣಿ’ ಮೇಲಕು ಹಾಕುತ್ತಿದ್ದರು; ಕೆಲವರು ಅದೇ ‘ಅನವೋಲಫಾಡಿ’ ಚಿತ್ರಪಟದ ಗೀತಾವಳಿಯನ್ನು ಮೇಲಕು ಹಾಕುತ್ತಿದ್ದರು; ‘ಲೋಕಶತ್ರೀ’, ‘ಸಕಾಳ’ ಗಳನ್ನು ಮೇಲುಕು ಹಾಕುವ ವರೂ ಇದ್ದರು. ಬಿಸಿಲಿನ ಚುರುಕು ಕಡಿಮೆಯಾಗಿರಲಿಲ್ಲ. ತಲೆಗೆ ಮೆತ್ತಿ ಕೊಂಡ ಎಣ್ಣೆ-ಬೆನುರು ಬಂದುಗೂಡಿ ಕುತ್ತಿಗೆಯಿಂದ ಬೆನ್ನ ವರಿಗೆ ಧಾರೆಗಟ್ಟಿ ಹರಿಯುತ್ತಿದ್ದರೂ ಮತ್ತೆ ಶರ್ಟಿಗೆ ಫೌಂಟನ್‌ಪೇಸ್‌ನಂತೆ ಸಿಲುಕೆಸಿದ ಸಣ್ಣ ಹಣಿಗೆ ತೆಗೆದು ಕಾಪ್ರ ತೀಡಿಕೊಂಡು ಕಾಡಿಗೆಗಣ್ಣು ಒರಸಿಕೊಂಡು ಉರಿ ಬಿಸಿಲ ತಾಪವನ್ನು ಲೆಕ್ಕಿಸದೆ ವಾಳಿ ಹಚ್ಚಿ ಕಾಯುತ್ತಿದ್ದರು ಒಂದು ಗಳಿಗೆಯ

ಕಣ್ಣ ಸುಖಕ್ಕಾಗಿ ಈ ಜನರು ಎಷ್ಟು ಕಷ್ಟ ಸೆಟಿಸುವರಲ್ಲ !—ಎನಿಸಿತು ರಾಮನಾಥನಿಗೆ. ಎರಡು ತಾಸುಗಟ್ಟೆಲೆ ಕ್ಕಾಗಿ ಹೆಚ್ಚೆ ಕಾಯುತ್ತ ನಿಲ್ಲಿವು ದೆಂದರೆ ! ಆದರೆ ಮರುಕ್ಕೆಣಕ್ಕೇ ಅವರಿಗಾಗಿ ಸಹಾನುಭೂತಿ, ಕರುಣೆ ಅಂತು ರಿಸಿದುವು. ದಿನ ಬೆಳಗೂ, ದಿನರಾತ್ರಿಯೂ ಗಿರಣಿಗಳಲ್ಲಿ ಡ್ರಾಫ್ಟೆ ಮಾಡಿ ಗಿರಣಿಯ ಗಾಲಿಯಂತೆ ಗಿರ್ಮ್ ಎಂದು ಜೀವನಚಕ್ರ ತಿರುಗುತ್ತಿರುವಾಗ, ಕ್ಕೆಣ ಹೊತ್ತು ಮನುಷ್ಯನಿಗೆ ಮನರಂಜನೆಯಂಬುದು ಬೇಕೆನಿಸುತ್ತದೆ. ಇಲ್ಲ ದಿದ್ದರೆ ಅವರಿಗೆ ಇನ್ನೊಂದು ಸುಖವೇನಿದೆ ? ಎಲ್ಲರಿಗೂ ಸುಖ ಬೇಕೇ ಬೇಕಲ್ಲವೇ ?

ಹಾಗೇ ಅಡ್ಡುಡುತ್ತ ರಾಮನಾಥ ‘ ದಾವೋದರ ಹಾಲಿ’ನತ್ತ ನಡೆದ. ಅಲ್ಲಿಯೂ ಯಾವುದೋ ಒಂದು ನಾಟಕ ನಡೆದಿತ್ತು. ಮಗ್ನಲಿಗೇ ತಗುಲಿಸಿದ ಬೋರ್ಡ್ ಸೋಡಿದ. ‘ ದೇವಮಾಣಾಸ ’ ಎಂದು ಬರೆದಿತ್ತು. ನಾಟ್ಯಗೃಹದ ಹೊರಮಗ್ನಲಿಗೆ ಒಬ್ಬ ಭಿಕ್ಷು—ಅಬಲೆಯೆಂದರೆ ಅಪ್ಪರ್ ರಶಃ ಅಬಲೆ—ಓಡಾಡುವುದಕ್ಕೂ ಪರಸ್ಪಾಧಿನಳಾಗಿ ಬಿದ್ದುಕೊಂಡಿದ್ದಾಳೆ. ಉಬ್ಬಿದ ಹೊಟ್ಟಿ, ಕಡ್ಡಿಯಾದ ಕೈಕಾಲು, ಸಿಗಿದು ಹೋದ ಕಣ್ಣ, ಅಷ್ಟಾವಕ್ರಮುಳು, ಮಗ್ನಲಲ್ಲಿ ಒಂದು ಮಗ್ನ ಅಳುತ್ತ ಬಿದ್ದಿದೆ....‘ ದೇವರೆ ! ಇಂತಹ ಪಾಣಿಗೂ ಮಕ್ಕಳನ್ನು ಹಡೆಯುವ ಬಂಧಿಯೆ ? ನಿನ್ನ ಲೀಲೆ ಅಗಾಧವಲ್ಲ, ಆಸಹ್ಯ !.....ಾಧವಾ ಅಂತಹ ವಾಂಶದ ಮುದ್ದೆಗಾಗಿ ಪ್ರೇಮದಾಮಿಷವನೆಂದು ಹಾತೋರಿಸಿರಬಹುದು ?..... ಎಂತಹ ದೇವಮನುಷ್ಯನವನು ! ಎಷ್ಟು ಜೀವಗಳ ಪಾಪ ಕಟ್ಟಿಕೊಂಡಿದ್ದಾನೋ ..... !’

ಆದೇ ವೈರಾಗ್ಯವಿಜಾರದಲ್ಲಿ ಮನುಷ್ಯದೆಯುತ್ತಲೇ ಮೂರು ನಾಲ್ಕು ವರುವದ ಹುಡುಗಿಯೋಂದು ‘ ಅಖಿಯ ಮಿಲಾಖೆ.....’ ಎಂದು ಹಾಡುತ್ತ ಕೈಯೊಡ್ಡಿತ್ತು ! ಅಭಿನಯದ ಪಾತ್ರದಂತ ದೈಸ್ಯ ಹುಟ್ಟುವಂತೆ ಖಿನ್ನ ಮುದ್ರೆಯಿಂದ ಕನಿಕರದುಂಬಿ ಬೇಡಿಕೊಂಡಿತ್ತು. ರಾಮನಾಥ ಹುಡುಗಿಯ ಕೈಗೆ ಅರ್ಥ ಆಣಿಯ ಚೂರೊಂದನ್ನು ಹಚ್ಚಿದ. ಮಗುವಿನ ದೈಸ್ಯವೆಣ್ಣೋ ಹಾರಿ ನಗುತ್ತ ಕೇರೆ ಹಾಕುತ್ತ ಓಡಿ ಹೊಗಿ ಆ ಚೂರನ್ನು ತನ್ನ ಅಕ್ಕನ ಕೈಯಲ್ಲಿ ಕೊಟ್ಟಿತ್ತು. ಹುಬ್ಬಿಹಾರಿಸುತ್ತ ರಾಮನಾಥನ ಕಡೆಗೆ ಬೋಟ್ಟೆ

ಮಾಡಿ ತೋರಿಸಿತು. ರಾಮನಾಥನ ಲಕ್ಷ್ಮೀ ಆಚೆಗೆ ಹೋಯಿತು. ಹದಿನಾರು ಹದಿನೇಳು ವರುವದ ಆ ಹುಡುಗೆ ರಾಮನಾಥನ ಬಳಿ ಮುಗುಳ್ಳಿಗೆ ಬೀರುತ್ತು, ‘ ಏಕ ಅನಾ ದೇ ಬಾಬಾ ! ’ ಎಂಬ ಪಲ್ಲವಿಯನ್ನು ಪ್ರಾರಂಭಿಸಿ ‘ ಜಿಂದಗೀಕ ಕಾರವಾನ | ಜಿಂದಗೀಕ ಕಾರವಾನ | ....ಆಜಯ ಹಾ ಕಲ್ಲಾ ವಹಾ ’ ಎಂದು ಸುಸ್ಪುರಕೆಂಠದಿಂದ ಹಾಡತೊಡಗಿದಳು. ಮುಂಬಯಿಯೋಳಿಗಿನ ಗಳಿಕೆಯ ಪಾರ್ಗಗಳನ್ನೂ ರೀತಿನೀತಿಗಳನ್ನೂ ಕಂಡು ರಾಮನಾಥನಿಗೆ ಜಿಗುಸ್ಪೀಗಿಂತ ಕರುಣೆಯಿ ಹುಟ್ಟಿತು. ಅವಳಿಗೆ ದುಡ್ಡ ಕೊಡುವುದಕ್ಕಿಂತ ಬಿಡುವುನೆ ಲೇಸೆಂದು ತೋರಿತು. ಆದರೂ ಅವಳ ಕೈಗೆ ವರಡಾ ಕ್ಷಯ ಚೂರು ಹಚ್ಚಿದ. ‘ ಭಗವಾನ್ ಆಪಕಾ ಭಲಾ ಕರೇಗಾ ’ ಎಂದಳಾಕೆ. ಅವಳ ಬದಕ್ಷಿನ ರೀತಿಯನ್ನು, ಉದ್ದೇಶವನ್ನು ತಿಳಿದುಕೊಳ್ಳಬೇಕೆಂಬ ಕುಶಾಹಲ ರಾಮನಾಥನಿಗೆ:

‘ ತುನೂರಾ ಗಾಂವ ಕೋನ್ನೂ ಹೈ ? ’

‘ ಬಹುತ ದೂರಸೆ ಆಯಾ ಹಂ. ’

‘ ಕಿಧರಸೇ ? ’

‘ ರಾಯಚೂರಸೇ..... ’

ರಾಮನಾಥ ಧಕ್ಕಾದ. ‘ ರಾಯಚೂರಸೇ ! ಕಾನಡೀ ಜಾನತಾ ಹೈ ? ಕನ್ನಡ ಬರತದೇನು ? ’

‘ ಬೇಕಾದೋಟೀ ಬರತ್ತೆತ್ತಿ. ’

ರಾಮನಾಥನ ಕುಶಾಹಲ ಇನ್ನುಷ್ಟು ಹೆಚ್ಚಿತು.

‘ನಿಮ್ಮ ತಂದಿ-ತಾಯಿ ಎಲ್ಲಿದ್ದಾರವಾ ? ’

‘ ಯವ್ವು ಎಲ್ಲೀ ತಂದಿರಿ ! ಹೊಟ್ಟಿಗೆ ಕೂಳಿಲ್ಲದ ಬರಗಾಲಕ ಈಡಾಗದ ಸತ್ತು ಹ್ಯಾದನಿ. ನಮ್ಮಪ್ಪೆಗ ನಾಕ ಮಂದಿ ಹೆಣ್ಣುಮಕ್ಕಳಿ ನಾವು. ನಿನ್ನೆ ಅಲ್ಲಿ, ಇಂದಿಲ್ಲಿ ಅಂತ ಸಿಕ್ಕ ಗಾಡಿ ಹತ್ತೂದರಿ, ಬಿಕ್ಕಿ ಬೇಡಾದರಿ. ತಿಗೇಟಿ ಇಲ್ಲಾಂತ ರೈಲಿನಾವರು ಇಳಿಸಿದಲ್ಲಿ ಇಳಿಯೋದರಿ. ಹಾಂಗ ಹೀಂಗ ದೂಡಿ ಕೊಂತ ಇಲ್ಲಿಗೆ ಬಂದು ಮುಟ್ಟೇದಿವಿ. ಅಂತೂ ಇಲ್ಲಿಇಟ್ಟು ಪಾಡ್ಯೆತಿರಿ.’

‘ ನಿಮ್ಮ ಆಕ್ಕಾವು, ಆವ್ಯಾ ಎಲ್ಲಿದಾರ ? ’

‘ ಒಬ್ಬೊಬ್ಬು ಉಂದೊಂದು ತಾವಲ್ಲಿ ತಿರಗತಿವಿ. ’

‘ನಿಮ್ಮ ಆಕ್ಷಾವು ಮದಿವಿ ಅಗೇತೀನು?’

ಹುಡುಗೆ ರೆಡಿಗೇಡಿತನದ ನಗೆ ನಕ್ಕಳು. ಪ್ರಶ್ನೆ ಕೇಳಿದ್ದೇ ಹುಚ್ಚುತನ ಎನಿಸಿತು ರಾಮನಾಥನಿಗೆ. ಹುಡುಗೆಯೆ ಹೇಳಿದಳು:

‘ಯವ್ವಾ, ಮನಿ-ಮಾರು-ಬದುಕು ಅಂತಿದ್ದರ ಮದಿವೀನೂ ಆಕ್ಷೈಪ್ಪತ್ತಿ ಎಲ್ಲಾನೂ ಆಕ್ಷೈಪ್ಪತ್ತಿ. ಹೊಟ್ಟಿಗೇ ಇಲ್ಲಾತಂದರ ಮರ್ಮಾದಿನೂ ನಾರಿಕೊಳ್ಳು ಬೇಕಾಕ್ಷೈಪ್ಪತ್ತಿ ನೋಡಿತ್ತಿ.’

ಹುಡುಗೆಯ ನಾತುಕತೆ ಅವಳ ಕಟ್ಟು ಅನುಭವವನ್ನು ನಾಮಿಕ ವಾಗಿ ಪ್ರತಿಬಿಂಬಿಸಿದುವು. ರಾಮನಾಥ ಮತ್ತೊಂದು ನಾಲ್ಕುಣಿಯ ಚೂರು ಹುಡುಗೆಯ ಕೈಗೆ ಹಚ್ಚಿದ. ‘ಮತ್ತೊಮ್ಮೆ ಬೆಟ್ಟಿ ಆದಾಗ ಮತ್ತೆ ಕೊಡ ತೀನಿ ಅಂ?’

‘ದೇವರು ನಿಮಗ ಕಲ್ಪಣ ನಾಡಿಲ್ಲಿ. ’ ಓರೆಗಣ್ಣಿನಿಂದ ಮುಗುಳ್ಳಿಗೆ ನಕ್ಕು ಹೋದಳು ಭಿಕಾರಿಣಿ.

ಅತ್ಯಂತ ಜಡವಾದ ಹೃದಯದಿಂದ ರಾಮನಾಥ ದವಾಖಾನೆಗೆ ಬಂದ. ಸಹಸ್ರಬುದ್ಧಿಯವರ ಕೋಣೆ ಖಾಲಿಯಾಗಿತ್ತು. ಭಬಿ ಏನೆಂದು ತಿಳಿದು ಕೊಂಡಳೊ ಎಂದು ಮತ್ತೆ ದಾದರಿನತ್ತ ಧಾವಿಸಿದ. ‘ಪಾಲ್ಯಾರ್ಮಾ’ ಸಿನೇವಾದ ಬಳಿ ಭಬೆಯನ್ನೇ ಎದುರಿಗೆ ಸಂಧಿಸಿದ.

‘ಕುರ ಚಾಲಾ?.....I am sorry ಭಬಿ. I came to see you much earlier and much later, never in time. I was simply loafing round about.....ಬ್ರಾಹ್ಮ, ಕುರ ಚಾಲಾ?’ (ಎಲ್ಲಿಗೆ?.....ಬಹಳ ಬೇಗನೆ, ಇಲ್ಲವೆ ಬಹಳ ತಡವಾಗಿ,— ಅಂತೂ ಹೊತ್ತಿಗೆ ಸರಿಯಾಗಿ ಬರೋದು ಆಗಲಿಲ್ಲ. ಕ್ವಮಿಸಿ. ಇಲ್ಲೇ ಸುಮ್ಮನೆ ತಿರುಗಾಡುತ್ತಿದ್ದೆ.)

‘ಆಪಲ್ಲಾ ಕಡೇಚ, ’ (ನಿಮ್ಮ ಕಡೆಗೇ.) ಭಬೆಯ ಧ್ವನಿಯಲ್ಲಿ ನಡುಕ ನಿತ್ತು, ಕಾತರವಿತ್ತು.

‘ಮ್ಮಾಜೆ?’ (ಅಂದರೆ?)

‘ಮೀ ಫೋನ್ ಕರಾಯಲಾ ಜಾತಹೊತಿ.’ (ಫೋನ್ ಮಾಡಲಿಕ್ಕೆ ಹೊರಟಿದ್ದೆ.)

‘ಆಪಲ್ಲಾ ನಡೀಲ ಫಾರಿ ಆಲ್ಯಾತ ನಾ?’ (ನಿಮ್ಮ ತಂಡೆ ಮನೆಗೆ ಬಂದರೇನು?)

‘ಹೋ! ಹೋ! ಆಲೆ.....He is o. k but.....’

‘ಆಂ?’ ರಾಮನಾಥ ಬಹಳ ಗಾಬರಿಗೊಂಡು ಕೇಳಿದ.

‘ತಾರ್ ಆಲೆ ತಮ್ಮುಳ್ಳಾ?’ (ತಾರು ಬಂದಿದೆ ನಿಮಗೆ)

ಸಮಾಚಾರವೇನು ಎಂಬುದನ್ನು ಹುಟ್ಟಿನಿಂದಲೇ ಕೇಳಿದನು ರಾಮನಾಥ. ಭಜಿ ಮಾತನಾಡಿದೆ ತಂತಿಯನ್ನು ರಾಮನಾಥನ ಕೈಯಲ್ಲಿ ಕೊಟ್ಟಳು.

‘Mohan ill start immediately no anxiety’ (ಹೋಹನನಿಗೆ ಅಜಾರಿ. ಕೂಡಲೇ ಹೋರಟು ಬರಬೇಕು. ಗಾಬರಿಯಾಗಬೇಡ).

ರಾಮನಾಥನ ಮುಖ ಬಹಳ ಶಿಶ್ವಪಾಯಿತು. ಏನೂ ಮಾತನಾಡಿದೆ ಬಹಳ ಚಿಂತಾಮನ್ಯನಾಗಿ ಭಜಿಯನ್ನು ನುಸರಿಸಿ ಮನಗೆ ನಡೆದ.

‘ಮೀ ಧಾರವಾಡಲಾ ಚಾಪೂನ ಏತೀಂ ಭಜಿ..... leave application ಏಕ ಪಾಠವಾಹಿಲಾ ಪಾಹಿಜೆ’ (ಹಾಂಗಾದರ ನಾನು ಧಾರವಾಡಕ್ಕೆ ಹೋಗಿ ಬರತ್ತೇನಿ. ರಜಾ ಅಜ್ಞ ಒಂದು ಕಳಿಸಬೇಕಲ್ಲ....) ಭಜಿಗೇ ನೇರ-ವಾಗಿ ಹೇಳಲು ರಾಮನಾಥನಿಗೆ ಸಂಕೋಚವಾಯಿತು

‘ತುಮ್ಮೆ ಕಾಳಜಿ ಕರೂ ನಕಾ. ಮೀ ತುಮಚಾ ಅಜ್ಞ ದೇಪೂನ ಏತಿ.’

(ಕಾಳಜಿ ಮಾಡಬೇಡಿ. ನಾನು ಹೋಗಿ ಮಣಿಕ್ಕಿಂ ಬರುತ್ತೇನೆ).

ರಾಮನಾಥ ಕೃತಜ್ಞತೆಯಿಂದ ಭಜಿಯನ್ನು ನೋಡಿದ.

‘So I think tomorrow morning I start by 8-30 express... ದಾದರಹೊನಚ ಚಡತೀಂ. ’ ‘(ನಾಕೆ ಮುಂಜಾನೆ ಲ-ಇಂರ ಎಕ್ಸ್‌ಪ್ರೆಸ್‌ಗೇ ಹೋರಡುತ್ತೇನೆ, ದಾದರದಿಂದ. ’)

ಭಜಿ ಸಮೃತಿ ಸೂಚಿಸಿ, ರಾಮನಾಥ ಬಹಳ ಶಿಶ್ವನಾದುದನ್ನು ಕಂಡು ನುಡಿದಳು:

‘No anxiety ಮ್ಮೆ ಇಂನ ಲಿಹಿಲ ಆಹೆ ಕಾಳಜಿಂಚ ಕಂಹಿ ಕಾರಣ ನಾಹಿ (ಗಾಬರಿ ಬೇಡ ಎಂದು ಬರೆದಿದೆಯಲ್ಲ ?)

‘Yes, perhaps just to console me. ’ (ಹೊದು. ಆದರೂ ಮುಮ್ಮೆನೆ ಸವಾಧಾನಕ್ಕೆ ಬರೆದಿದ್ದರೆ....)

‘ಆಜ ಆವಲೀ ಮಿಸೆಸ್ ಫಂ ದಿಸತ ನಾಹಿ? ’ (ಇವತ್ತು ನಿಮ್ಮ ಮನೆಯವರು ಕಾಣಿಸಲಿಲ್ಲ ಮನೆಯಲ್ಲ ?)

'She might have gone with some of her friends. (ತನ್ನ ಯಾರಾದರೂ ಗೆಕ್ಕೆಯರ ಕೂಡ ಹೋಗಿರಬೇಕು.)

ಭಟೆಗೆ ಸ್ವಲ್ಪ ಗೊಂದಲವಾದಂತೆ ಕಂಡಿತು. 'ಆಂ?' ಎಂದಳು.

'ಹೇ ಪಹಾ ತಾಂಚಿ ವಿತ್ತಾಚ ಪತ್ತ' (ಇಕಾ ಅವಳ ಗೆಕ್ಕೆಯರ ಪತ್ತ) ಎಂದು ಪಾಕೀಟನ್ನು ಭಟೆಯ ಕೈಗಿತ್ತ. ಭಟೆ ರಾಮನಾಥನ ಮುಖ ವಸ್ತೇ ನೋಡುತ್ತೆ ಪಾಕೀಟನೊಳಗಿನ ಪತ್ತ ಬಿಚ್ಚಿದಳು. ಅವಳಿಗೇನೂ ಅರ್ಥವಾಗಲಿಲ್ಲ. ಸುಮೃದ್ಧಿ ಮುಗಳುಗೆ ಸತ್ಕು 'ಹೇ ಅಮೃತಾ ಲಾ ಗ್ರೀಕ್ ಎಂಡ್ ಲ್ಯಾಟಿನ್!' (ಇದೇನು ನಮಗೆ ಗೋಡೆ!) ಎಂದು ತೀರುಗಿ ಕೊಟ್ಟಿಲ್ಲ. ರಾಮನಾಥನೂ ನಗುತ್ತ ಆದನ್ನು ಮಣಿಚಿ ತಿರುಗಿ ಪಾಕೀಟಿಗೆ ಸೇರಿಸಿ ಮತ್ತೆ ಅದನ್ನು ರೆಸೆಯಲ್ಲಿರಿಸಿದ.

'ಭಟೆ, ವಿದ್ಯಾ Seems to be.....what shall I say ಭಟೆ?' ರಾಮನಾಥನ ಕಣ್ಣಲ್ಲಿ ದುಃಖ ಹಸಿಯಾಗಿತ್ತು.

'Don't worry ರಾಮನಾಥ, please.....'

'ವಿದ್ಯಾ thinks I am very conservative. She thinks I do not allow her freedom to develop her hobbies. She thinks.....she thinks so many things ಭಟೆ. She must learn photography, she must learn music, she must be an all-round Star.....' (ವಿದ್ಯಾ ನನ್ನನ್ನು ಅಪ್ರಗತಿಶೀಲ ಎಂದು ತಿಳಿದಿದ್ದಾ ಚೆ. ಅವಳ ಸ್ವಾತಂತ್ರ್ಯಕ್ಕೆ ನಾನು ಅಡ್ಡಿಗ್ದೇನೆ ಎಂದು ಅವಳ ಭಾವನೆಯಾಗಿದೆ. ಇಷ್ಟೇ ಅಲ್ಲ, ಇನ್ನೂ ಏನನ್ನೇ ತಿಳಿದುಕೊಂಡಿದ್ದಾ ಚೆ....ನೋಟೋ ತೆಗೆಯು ವದು ಕಲಿಯುತ್ತಾ ಳಂತೆ....ಸಂಗೀತ ಕಲಿಯುತ್ತಾ ಳಂತೆ....ಒಟ್ಟಿನಲ್ಲಿ ಸರ್ವ ವಿದ್ಯಾಪಾರಂಗತಿಗಾಗಿ ತಾರಾಮಣಿಯಾಗಬೇಕೆನ್ನುತ್ತಾ ಚೆ !) ರಾಮನಾಥ ಒಂದೇಸವನೆ ಬಡುಡಿಸುವುದನ್ನು ನೋಡಿ ಭಟೆ ಗಾಬರಿಗೊಂಡಳು. ಘಟ್ಟನೆ ಏನೋ ವಿಚಾರ ಹೊಳೆಯಿತು ರಾಮನಾಥನಿಗೆ— 'ತರ ಮೀ ಅಸ ಕರತೊ, ಹೇ ಪತ್ತ ದುಸರ್ಪ್ ಎನ್ವಲೆ ಮಧೆ ಲೇಪುನ ಅಡಿ- ಲಾಚ ಪಾರವತೊ..... 'Why should I come in the way of her hobbies? In the way of her progressive pursuits

of life ?' ಅಗಿಂದಾಗಲೇ ಕೆಸೆಯೊಳಗಿನ ಒಂದು ವಾಕೀಟ್ಟು ತೆಗೆದು ಸ್ವಿಂಟ್ ಅಕ್ಕರದಲ್ಲಿ ವಿದ್ಯಾವತ್ತಿಯ ಮನೆಯ ವಿಳಾಸ ಬರೆದು, ಅಲ್ಲಿಯೇ ಪೋಷ್ಟ್ ಮಾಡಲಿಕ್ಕೆ ಹೋದವನು ಹಿಂತಿರುಗಿ— 'ಹಾ ! Let me post it from Poona,' ಎಂದು ಮತ್ತೆ ಕೆಸೆಯೊಳಗಿಟ್ಟುಕೊಂಡ.

ಭಟೆ-ರಾಮನಾಥ ಇಬ್ಬರೂ ಮೆಟ್ಟಿಲೇರುತ್ತೆ ಬಂದರು. ವಿದ್ಯಾ ಗ್ರಾಲರಿಯಲ್ಲಿ ನಿಂತಿದ್ದಳು. ಭಟೆ ಸ್ವಲ್ಪ ಅನುಮಾನಿಸಿದಳು. ಅಂಜಿದಳಿಂದೆ ಹೇಳಬಹುದು. ಮೆಲ್ಲನೇ ರಾಮನಾಥನ ಕೆವಿಯಲ್ಲಿ— 'ಆಲ್ಯಾಟ್' ಎಂದವಳಿ ತಮ್ಮ ಮನೆಯೊಳಗೆ ತಾನು ಹೊಕ್ಕುಳು.

ವಿದ್ಯಾ ಬಾಗಿಲು ತೆರೆಯದೆ ಹಾಗೇ ನಿಂತಿದ್ದಳು. ರಾಮನಾಥ ಭಟೆಯು ಮನೆಯೊಳಗೆ ಹೋಗಿ ರೇಲಿಕ್ಕೆ ತೆಗೆದುಕೊಂಡು, ಸಹಸ್ರಬುಢ್ಣ ಯವರನ್ನು ಮಾತಾಡಿಸಿ ಬಂದ. ಭಟೆ ರಾಮನಾಥನ ಕ್ಷಯಲ್ಲಿ ರೇಲಿಕ್ಕೆ ಕೊಟ್ಟು, ಮೆಲ್ಲನೇ— 'ತೇವತ್ರ?' ಎಂದಳು. ರಾಮನಾಥನು ಅದನ್ನು ವಾರೇಟ್ನಲ್ಲಿಟ್ಟು ಮಂಡಳಿ ಒಳಕೆಸಿಗೆ ಸೇರಿಸಿದ್ದ. 'ಉದ್ಯಾ ಸಕಾಳೀ ಪೂನಾ ಏಕ್ವಪ್ರೈಸಾಲಾ ಜಾಣಾರ ಹೋಯ್?' ಎಂದಳು ಭಟೆ.

'ಹಾ—' ಎಂದ ರಾಮನಾಥ.

'ಜೇವಣ?' ( ಉಟ್ ? ) ಎಂದಳು ಭಟೆ.

'Don't worry. I will have something on the way!' ( ಶೊಂದರೆ ಬೇಡ. ಕಾದಿಯಲ್ಲಿ ಎಲ್ಲಿಯಾದರೂ ತೆಗೆದು ಕೊಳ್ಳುತ್ತೇನೆ.)

ರಾಮನಾಥ ಬಾಗಿಲು ತೆರೆದು ಒಳಗೆ ಹೋದ. ವಿದ್ಯಾ ಅವನ ಹಿಂದಿ ನಿಂದ ಒಳಗೆ ಹೋದಳು. ಒಬ್ಬರಿಗೊಬ್ಬರು ಮಾತಿಲ್ಲ, ಕತ್ತಯಿಲ್ಲ.

ರಾತ್ರಿ ಮಲಗುವ ಸಮಯ. ಒಬ್ಬರ ಬಾಯಿಂದಲೂ ಉಟ್ಟದ ವಾತೀ ಇಲ್ಲ. ವಿದ್ಯಾ ದೀಪವಾರಿಸಿ ಮಲಗುವ ಹೋತ್ತಿಗೆ ಅನಿವಾರ್ಯವಾಗಿ ರಾಮನಾಥ ಹೇಳಿದ : 'ವಿದ್ಯಾ, ನಾಳಿ ನಾನು ಒಂದು ವಾರ ರಜೆಯ ಮೇಲೆ ಹೋಗುತ್ತೇನೆ.'

ಎಲ್ಲಿಗೆ ಎಂದು ಕೇಳುವ ಕುತೂಹಲವಿದ್ದರೂ ಅದನ್ನು ಹೋರಗೊಡಲಿಲ್ಲ ವಿದ್ಯಾ. ಅವಳ ಮೌನವನ್ನೇ ಅಫ್ರಮಾಡಿಕೊಂಡು ಸುಮುನೆ ವಿವರಿತಕ್ಕೆ

ಇಡಬಾರದೆಂದು ರಾಮನಾಥನೇ ಹೇಳಿದ : ‘ ಮಗು ಮೋಹನನಿಗೆ ಅಜಾರಿ ಎಂದು ಧಾರವಾಡದಿಂದ ತಾರು ಬಂದಿದೆ. ’

‘ ಯಾರ ಮಗೂ ? ’ ವಿದ್ಯಾ ಅಂತೂ ತುಟಿಯೆರಡು ಮಾಡಿದಳು.

‘ ನಿನ್ನ ಸವತಿಯ ಮಗ ಮೋಹನ. ’ ರಾಮನಾಥನೂ ಅಕ್ಕಸತನ ದಿಂದಲೇ ಉತ್ತರ ಕೊಟ್ಟು.

‘ ಅಷ್ಟೇಕೆ ಅಬ್ಬರ ? ಗೊತ್ತಿಲ್ಲದ ವಿಷಯವನ್ನು ಕೇಳಿ ತಿಳಿದುಕೊಳ್ಳಬಾರದೇನು ? ’

‘ ನಿನ್ನ ಮಾತಿನ, ಮಾತಿನ ರೀತಿಯ ಎಲ್ಲಾ ಅರ್ಥ ನನಗಾಗುತ್ತದೆ ವಿದ್ಯಾ. ’

‘ ಆಗುತ್ತಿದ್ದರೆ ಇಷ್ಟು ವಿರಸ ಹುಟ್ಟುತ್ತಲೇ ಇರಲಿಲ್ಲ. ’

‘ ವಿದ್ಯಾ, ನಿನ್ನಾಡನೇ ವಾದಿಸುವುದು ನನಗಿಷ್ಟವಿಲ್ಲ. ನಿನಗೆ ಕೈಮುಗದು ಬೇಡಿಕೊಳ್ಳುತ್ತೇನೆ, ನನ್ನ ಮನಸ್ಸನ್ನು ಇನ್ನಷ್ಟು ಕಡಡಿ ಹುಚ್ಚಿ ಹಿಡಿಸಬೇಡ. ’

‘ ಶೈಕ್ಷಾ ಆವಾ ಯೂ....? ಎಂದು ರಾಮನಾಥ ಆಕೋಶದಿಂದ ಚೀತ್ಯರಿ ಶಿದರೆ ವಿದ್ಯಾ ನಿಜವಾಗಿಯೂ ನಡುಗಿ ಬೆದರಿಹೋದಳು. ರಾಮನಾಥ ಕಿಸೆಯೊಳಗಿನ ಪಾಕೀಟ್‌ ತೆಗೆದ. ಅವಕೆದುರಿಗೇ ಒಡೆದ. ಒಳಗಿನ ಕಾಗದಗಳನ್ನು ಅವಕ ಮುಂದೇ ಚೆಲ್ಲಿದ. ಹಿಡಿದು ಹೊಡಿಯುವನೇನೊ ಎಂಬಂತೆ ಅವೇಶಗೊಂಡು ‘ ಹೇಳಿ, ಅಡ್ಡ ಹಾದಿ ಹಿಡಿದವರು ಯಾರು?.... ಹೇಳಿ ಅಡ್ಡ ಹಾದಿ ಹಿಡಿದವರು ಯಾರು?....ಹೇಳಿ.... ’ ಎಲ್ಲಿಂದ ಅಂತಹ ಶಕ್ತಿ ಆವೇಶಗಳು ಮೈಯೊಳಗೆ ಬಂದುವೋ ಏನೋ, ಗಂಟಲು ಹರಿಯು ವಂತೆ ಚೀರಿದ ರಾಮನಾಥ.

‘ ಹೊಡಿಯಬೇಕೆಸಿಸಿದರೆ ಹೊಡಿದುಬಿಡಿರಿ. ಮುಂದಿನದು ನಾನು ಸೋಡಿಕೊಳ್ಳುತ್ತೇನೆ. ’ ಎಂದು ಗಂಭೀರವಾಗಿ ಹೇಳಿದಳು ವಿದ್ಯಾ ರುರುನೇ ಇಳಿಯಿತು ರಾಮನಾಥನ ಆವೇಶ. ನಿಶ್ಚಯನಾಗಿ ಮಾತಾಡಿದ: ‘ ವಿದ್ಯಾ, ನಿನ್ನನ್ನು ಹೊಡಿಯಲು ನಾನೂ ಪಶುವಲ್ಲ, ನೀನೂ ಪಶುವಲ್ಲ. ಇದೋ ಈ ಪಶ್ತು ಓದು. ಯಾರ ಹೃದಯ ತಿಳಿ, ಯಾರ ಹೃದಯ ಕಲುಷಿತ ನೀನೇ ಹೇಳಿ. ’

ವಿದ್ಯಾ ಪತ್ರವನ್ನು ಸಮಗ್ರವಾಗಿ ಓದಿಕೊಂಡಳು.

‘ ಇದರಲ್ಲಿ ನಿಮಗೇನು ಅಂತಹ ನರಕ-ವಿಚಾರ ಕಂಡುಬಂತು ? ’

‘ ವಿದ್ಯಾ, ಈ ಮನುಜ ಎಂದರೆ ಯಾರು ? ಮತ್ತು ವಿಷಯ ಅಲ್ಲ ಎಂದು ಬರೆಯುತ್ತಾನೆ. ’

‘ ಶಬ್ದದೊಳಗಿನ ವಿನೋದವೂ ಅರ್ಥವಾಗದೆ ಹೋಯಿತಿ ? ’

‘ ಶಬ್ದ, ಕಾವ್ಯ, ಕಾವ್ಯದೊಳಗಿನ ಅಲಂಕಾರ ಎಲ್ಲಾ ಅರ್ಥವಾಯಿತೆಂದೇ ಕೇಳುತ್ತೇನೆ. ತಾನು ಮಜ್ಞಾ ಆಲ್ಲ ಹಕೆಂದರೆ ನೀನು ಅವನ ಪಾಲಿನ ಲೈಲಾ ಆಗಲಿಲ್ಲ ಎಂದೂ ಹೇಳುತ್ತಾನೆ. ನಾನು ಬಲ್ಲೆ. ಆದರೆ ಆ ಮನುಜನೆಂಬ ಮಹಾನುಭಾವನಾರು ಎಂದು ನನ್ನ ಪ್ರಶ್ನೆ. ’

‘ ಮನೋಹರ. ನನ್ನ ಕಾಲ್ಪನೆಚ್ಚಿ. ‘ ಮನೂ ’ ಎಂದೇ ಎಲ್ಲರೂ ಅವನನ್ನು ಕರೆಯುವುದು. ’

‘ ಜ. ಏನದು ? ’

‘ ಜನಾರ್ಥನ. ಆವರ ತಂದೆಯ ಹೆಸರು. ‘ ಮನುಜ ’ ಮನೋಹರನ ‘ ನಿಕಾನೇಹಾ ’ಆಗಿದೆ.

‘ ಮನೂ ಕಾಲ್ಪನೆಚ್ಚಿ ! ಅಷ್ಟೇ ಇದ್ದಿದೆಲಿಲ್ಲನೆಂದು ತೋರುತ್ತದೆ.... play-mate..... room-mate.....’ ಎಂದು ರಾಮನಾಥ ತನ್ನ ಸಂಶಯದ ಜಾಳಗೆ ಬಿಂಬಿದೆ.

‘ ಹೌದು. ಮನೂ ನನ್ನ ‘ಲಾಯಫ್-ನೇಚ್ಚಿ ’ ಆಗಿದ್ದಾನೆಂಬು. ರಾಹೂ, ನಿನ್ನ ವಾಕ್ ಸ್ವಾತಂತ್ರ್ಯಕ್ಕೆ ನಾನೇಕೆ ಅಡ್ಡಿ ಬರಲಿ ? ’

‘ ವಿದ್ಯಾ, ನಾನು ಭಬಿಯೋಂದಿಗೆ ಕೆಲಹೊತ್ತು ಕೂಡಿ ಕಳೆದರೆ ನೀನು ಎವೆಣ್ಣಿಂದು ಸಿಡಿಸಿಡಿ ಹಾಯ್ದೆಯಲ್ಲ ? ’

‘ ರಾಹೂ ! ನಿನ್ನ ಮನಸ್ಸಿನಲ್ಲೇನಿದೆಯೋ ಅದನ್ನು ಮಾಡಬಿಡು. ಅಂಜಿಕೆಗಾಗಿ ಹೆಂಡತಿಯನ್ನು ಪ್ರೀತಿಸುವ ಪುರುಷ ನನಗೆ ಬೇಕಿಲ್ಲ. ’

‘ ಗಂಡನ ಅಂಜಿಕೆ ಹೋಗಲಿ, ವಿವೇಕದ ಅಂಜಿಕೆಯೂ ಬೇಡವೆನ್ನುವ ಸ್ತ್ರೀ ನನಗೆ ಬೇಕಿಲ್ಲ. ’

‘ ಬೇಕಿಲ್ಲದಿದ್ದರೆ ನಿನಗೆ ಬೇಕಾದುದನ್ನು ಮಾಡಬಹುದು. ನಾನು ಹೆಚ್ಚೆನು ಹೇಳಬಲ್ಲೆ ? ’

‘ ವಿದ್ಯಾ, ನಾನು ನಾಳೆ ಬೆಳಗ್ಗೆ ಉರಿಗೆ ಹೋಗಬೇಕಾಗಿದೆ. ’  
‘ ಸರಿ. ’

‘ ವಿದ್ಯಾ, ಉರಿಗೆ ಹೋಗುವ ಮುನ್ಮು ದಿನ ಇಪ್ಪು ರಸಕಿ ಬೇಡ.  
ಮೊದಲೇ ನನ್ನ ಹೈದರ್ಯ, ಮನಸ್ಸುಗಳಿರಡೂ ಆಸ್ತಿಸ್ತಿವಾಗಿವೆ. ’

‘ ನೀನು ಉರಿಗೆ ಹೋಗುವ ನಿಶ್ಚಯ ಮಾಡಿರುವಾಗ ನಾನೆಲ್ಲಿ ಅಡ್ಡ  
ಬಂದಿರುವೆ ? ನಿನ್ನ ಹೈದರ್ಯ ಮನಸ್ಸುಗಳ ಅಸಾಮ್ಯಸ್ಥಿತೆ ನಾನು ಹೇಗೆ  
ಕಾರಣಕ್ಕಾಗಿ ನನಗೇ ಗೊತ್ತಿಲ್ಲ.....ನಾನು ಕೆಲಕಾಲ ಪುಣಿಗೆ ಹೋಗಬೇಕಾ  
ಗಿದೆಯೆಂದಾಗ ನೀನು ಮುಖ ಮುದುರಿದಂತೆ ನಾನೆನೂ ಮುದುರುವುದಿಲ್ಲ.  
ಬೇಕಾದ ಹಾಗೆ ಹೋಗಿ ಭಾ ರಾವ್ಹಾ. ’

‘ ವಿದ್ಯಾ, ಎಪ್ಪು ನಿನ್ನರುಣತೆಯಿಂದ ಮಾತನಾಡುತ್ತಿದ್ದೀರುಲ್ಲ ನೀನು!’.  
ಸಿಟ್ಟಿನಿಂದ ಕೆಣಕುವುದಕ್ಕಿಂತ ಅಂತಃಕರಣ ಕರಗುವಂತೆ ತಿಳಿಹೇಳಿ ಸೋಡ  
ಬೇಕೆಂದು ರಾಮನಾಥನಿಗೆನೀಸಿತು.

‘ ರಾಮ್, ನಿನ್ನರುಣಳು ನಾನಲ್ಲ. ’

‘ ನಾನೇ ? ’

‘ ಅದನ್ನು ನಾನೇಕೆ ಹೇಳಬೇಕು. ಅಂತಃಕರಣವುಂಟು ನಿನಗೇ ತಿಳಿಯ  
ಬೇಕು. ’

‘ ನಾನೇನು ನಿನ್ನರುಣತೆ ತೀರೆರಿದ್ದೀನೇ ನಿನಗೆ ವಿದ್ಯಾ ? ’

‘ ನಾನೇನು ತೀರೆರಿದ್ದೀನೇ ರಾಮ್ ? ’

‘ ವಿದ್ಯಾ, ಹೇಳಲಿ ? ನೀನು ಸಿಟ್ಟಿ ಮಾಡಿಕೊಳ್ಳಬೇಡ. ಸೋಡು  
ಮಗುವಿಗೆ ಕಾಯಿಲೆಯಿಂದು ತಂತಿ ಬಂದಿದೆ. ಮಗುವಿಗೆ ಕಾಯಿಲೆಯಿಂದು  
ಕೇಳಿ ಎಂತಹ ಪರಕೆಯರಿಗೂ ಕನಿಕರ ಹುಟ್ಟಿತ್ತುದೆ .....’

‘ ಭಜಿ ಪರಕೆಯಳಿಲ್ಲವಲ್ಲ.....’

‘ ವಿದ್ಯಾ, ನನ್ನನ್ನು ರೇಗಿಸಬೇಡ. ನಾನು ಹೇಳುವ ಮಾತು ಕೇಳು.  
ಮಗುವಿಗೆ ಕಾಯಿಲೆಯಿಂದಾಗ ಮಗುವಿನ ತಾಯಿಯ ಸಾಫಿನದಲ್ಲಿರುವ  
ನಿನಗೆ.....’

‘ ನನ್ನ ಸವತಿಯ ಮಗು ಎಂದು ಬೋಟ್ಟಿಮಾಡಿ ತಿವಿದೆಯಲ್ಲಾ....’

‘ ವಿದ್ಯಾ, ಅಷ್ಟಿಂದು ರೋಚ್ಚೇಳಿಸಿಕ್ಕೆ ನಿನ್ನ ನಡೆ-ನುಡಿಗಳೇ ಕಾರಣ ’

‘ ಸನಗೊಬ್ಬ ಸವತಿಯಿದ್ದ ಳಂಬ ಮಾತನ್ನೆ ಮುಚ್ಚಿಟ್ಟಿ ನಿನ್ನ ನಡೆ-ನುಡಿಗಳಿಗೇನೆನ್ನ ಬೀಕು ರಾಮ್? ಮದುವೆಯ ಹೊದಲೆ ಸನಗೊಬ್ಬ ಮಗ ನಿರುವನೆಂಬ ಮಾತನ್ನೆ ಮುಚ್ಚಿಟ್ಟಿ ನಿನ್ನ ನಡೆ-ನುಡಿಗಳಿಗೇನೆನ್ನ ಬೀಕು ರಾಮ್?’

‘ ವಿದ್ವಾ, ನಾನು ಬೀಕೆಂದು ನಿನ್ನಿಂದ ಮುಚ್ಚಿಡಲಿಲ್ಲ. ನನ್ನ ನಿನ್ನ ಮದುವೆಗೆ ಯಾವ ಪೂರ್ವಾಹಾರ ವಿಚಾರಣೆಯೂ ಬೀಕೆರಲಿಲ್ಲ. ಕನ್ನಾ ಪರಿಶೈ, ಕುಲಗೋತ್ರ ವಿಚಾರ, ಗುಣಗಳ ಅನುಕೂಲಗಳನ್ನೆಲ್ಲಾ ಹರಿ ಶೀಲಿಸಿ ಅಗ್ನಿಸ್ಥಾಪಿಯಾಗಿ ಸಹ್ತಪದಿವಿಧಿಯಿಂದ ಆದ ಮದುವೆಯಲ್ಲ ನಮ್ಮದು. ಟ್ರಾಮಿನಲ್ಲಿ ಹೊಕೆತು, ಹೊಚೆಲಿನಲ್ಲಿ ಚಿಗಿತು, ಮಾರ್ಕೆಟ್‌ನಲ್ಲಿ ಮುಕ್ತಯೋಂದ ವ್ಯಾಪಾರಿ ಮದುವೆ ನಮ್ಮದು. ನಿನ್ನ ಮನೆತನವೇನು, ನಿನ್ನ ಕುಲಗೋತ್ರವೇನು, ನಿನ್ನ ಪಂಶಾವಳಿಯೇನು, ಏನೊಂದೂ ಕೇಳುವ ಗೋಜಿಗೆ ನಾನು ಹೋಗಲಿಲ್ಲ. ನೀನೂ ನನ್ನ ಬಗ್ಗೆ ಕೇಳುವ ಗೋಜಿಗೆ ಹೋಗಲಿಲ್ಲ.....’

‘ನಿನಾಗಿಯೆ ಹೇಳಿದ್ದರೆ ನಾನು ಒಲ್ಲಿನ್ನುತ್ತಿರಲಿಲ್ಲ. ನಿನ್ನ ಪ್ರಾವಂಣಿ ಕತೆ ಸಜ್ಜನಿಕೆಗಳನ್ನು ಮೆಚ್ಚಿ, ಮುಗ್ಗಳಾಗುತ್ತಿದ್ದ ನಿನ್ನ ಪ್ರೇಮವರ್ತನೆಗೆ.’

‘ ವಿದ್ವಾ, ಚಾನಕಿಯ ಕೈಹಿಡಿದು, ಜಾನಕಿಯ ಪ್ರೇಮವಲ್ಲಿರು ವೈಕ್ವಾಗಿ ಎಡೆಯೆಡೆಯಲ್ಲಿ ಬೆಳೆದು ಬಂದು, ಆವಳ ಮುಗ್ಗಾ ವಾದ ಉಚ್ಛ್ರಾತಿದ್ವೈತಕವಾದ, ಸರಸವಾದ ನಯವಾದ ನಡೆ-ನುಡಿ, ಪ್ರೇಮ, ಭಕ್ತಿಗಳಿಲ್ಲ. ನುಸಸೋತ ನನಗೆ ನಿನ್ನ ಹೃದಯಶೂಲಿನ್ನಪ್ರೇಮವು ನನ ಗೇಕೊ ವಿಚಿತ್ರವೆನಿಸಿತ್ತಿ.....’

‘ ಹೃದಯಕೂನ್ನಪ್ರೇಮವನ್ನು.....!’

‘ ಘಸಿಗೆ ಬಿದ್ದ ಕೊಂಡುಕೊಂಡೆನೆಂದು ಹೇಳಿದರೆ ಕೊಷಿಸಿಕೊಳ್ಳಬೇಡ ವಿದ್ವಾ. ಇನ್ನು ಆ ಪ್ರೇಮವನ್ನು ಸರಸವಾಗಿ ಹೇಗೆ ಮಾಡುವುದು ಎಂಬುದನ್ನು ವಿಚಾರಿಸೋಣ....ವಿದ್ವಾ, ನನ್ನ ಒಡಲೊಳಗಿನ ಗುಟ್ಟಿನ ಎನಸಿಕೆಯೊಂದನ್ನು ನಿನ್ನ ಮುಂದೆ ಹೇಳುತ್ತೀನೆ: ಜಾನಕಿಯಲ್ಲಿಲ್ಲದ ಒಳ್ಳೀಶೈಕ್ಷಣ, ಜಾನಕಿಯಲ್ಲಿದ್ದ ಒಳ್ಳೀ ಗುಣಗಳನ್ನು ನಿನ್ನಲ್ಲಿ ಕಾಣಬೇಕು; ನನ್ನ ಜೀವನವನ್ನು ಸರಸವಾಗಿಸಬೇಕು ಎಂದು ಹೊರಟೆ. ನಿನ್ನ ಕೈಹಿಡಿದೆ. ನಿನ್ನ

ಶಿಕ್ಷಣಕ್ಕೆ ಮೆಚ್ಚಿದೆ. ನಿನ್ನ ಪ್ರಥಮದಶನದ ಪ್ರಥಮೋಪಚಾರಕ್ಕೆ ಮನ ಸೋತೆ. ನಿನ್ನ ಶ್ರೀಸಾಧಾರಣ ಸೌಂದರ್ಯಕ್ಕೆ ಹೆಸಿದವಷಾದುದೊಂದ ನಿನ್ನನ್ನು ರಸಿದೆ. ಮುಂಬಯಿಯ ಜೀವನದಲ್ಲಿ ಅನಾಧನಾಗಿ, ವಿಘೂರನಾಗಿ ಏಕಾಗಿಯಾಗಿ ಬಹುದಿನ ಇರುವುದು ಸಾಧ್ಯವಿಲ್ಲಪೆಂದು ತೋರಿತು. ಮುಂಬಯಿಯಂತಹ ಮಾರ್ಯಾನಗರದಲ್ಲಿ ಹೆಚ್ಚಿಹೆಚ್ಚಿಗೆ ವರ್ಟ, ಹೆಚ್ಚಿಹೆಚ್ಚಿಗೆ ಬೇಟ, ಹೆಚ್ಚಿಹೆಚ್ಚಿಗೆ ಜಾಲ, ಹೆಚ್ಚಿಹೆಚ್ಚಿಗೆ ಎಡವಿ ಬೀಳುವ ಕಾವಸೆ. ಎಂದ ಮೇಲೆ ಮುಂಬಯಿಯಂದ ಮದುವೆ ಮಾಡಿಕೊಂಡಿರಬೇಕು ಎಂಹಿತು. ನನ್ನದು ಎರಡನೇಯ ಸಂಬಂಧಪಲ್ಲಿದಿದ್ದರೆ ನಿನ್ನನ್ನು ನಿಂತ ಕಾಲ ಮೇಲೆ ಮದುವೆಯೆ ಆಗುತ್ತಿರಲಿಲ್ಲ. ಮದುವೆಯಾದೆ.....’

‘ ಮದುವೆಯಾಗಿ ನನ್ನ ಜೀವನದ ಗುರಿಗೆ ನಿಂನು ಎರವಾಡೆ. ಮದುವೆಯ ಮುಂಗಲಸೂತ್ರ ಕಟ್ಟಿ, ನನ್ನ ಸ್ವಾತಂತ್ರ್ಯವನ್ನು ದಿಗ್ಬಂಧಗೊಳಿಸಿದೆ. ನನಗೆ ಎಪ್ಪೆಷ್ಟು ಆಶೀಷಕಂಪ್ಯೋಗಳಿದ್ದವು. ಸಂಗಿತ ಕಲಿಯಬೇಕೆಂದಿದ್ದೆ. ರೇಡಿಯೋ-ಸ್ಟ್ರೀರ್ ಆಗಬೇಕೆಂದಿದ್ದೆ. ಚಿತ್ರಕಲೆ ಕಲಿಯಬೇಕೆಂದಿದ್ದೆ. ಕ್ರಾಮೆರಾ ಕಲಿಯಬೇಕೆಂದಿದ್ದೆ. ರಾಮ್ಯ, ನಿನ್ನಂದ ನನ್ನ ‘ಹೊಬೀಜ್ಞ’ ಎಲ್ಲಾ ಮಾರುಟಿ ಸುರುಟಿ ಹೋರಿದುವು.....’

‘ ವಿದ್ಯಾ, ನಮ್ಮ ಮದುವೆಯಾಗಿ ಖವತ್ತು ವರುಷಗಳೇನೂ ಆಗಿ ಹೋಗಿಲ್ಲ. ಅಲ್ಲವೇ? ಇನ್ನೂ ಒಿಕಾದನ್ನು ಅವಧಿಯಿದೆ. ನಿನ್ನ ಮಯಾ ದಿತ ‘ಹೊಬೀಜ್ಞ’ಗೆ ನಾನೆಂದೂ ಅಡ್ಡ ಬಂದಿರುವುದಿಲ್ಲ. ನಿಂನು ಸಂಗಿತ ಕಲಿತರೆ ನನಗೆ ಅಭಿಮಾನವಿದೆ. ಆದರೆ ಕಲಿತ ಸಂಗಿತವನ್ನು ಮಾರಾಟಕ್ಕೆ ಹಕ್ಕುಬೇಕೆಂಬ ಅಭಿಪ್ರಾಯ ನನ್ನದಲ್ಲ. ಇನ್ನು ಚಿತ್ರಕಾರಳಾದರೆ ನನಗೆ ಅನಂದವಿದೆ. ಆದರೆ ಚಿತ್ರಕಾರರಿಗೆ ನಿನ್ನ ಸೌಂದರ್ಯವನ್ನು ಮಾರಿ ಕೊಂಡು.....’

‘ ಏನೆಂದೆ?’

‘ ಜೆ. ಜೆ. ಸ್ಕ್ರೂಲ್ ಆಥ್ ಆರ್ಟ್ಸ್’ ಸಲ್ಲಿ ಚಿತ್ರಕಾರನೊಬ್ಬಿ ನಿನ್ನನ್ನು ‘pose’ ಕೊಡಲಿಕ್ಕೆ ಕರೆದಿದ್ದಾನೆಂದೆಯಲ್ಲ ? ’

‘ ಅದು ನನ್ನ ‘Hobby’ ಮಾತ್ರ. ಅದರಿಂದ ಹಣ ಸಂಸಾದಿಸಬೇಕೆಂದು ನನ್ನ ಆಶೀಯಲ್ಲ.’

‘ವಿದ್ಯಾ, ಅಂತೆಯೇ ಮರ್ಯಾದಿತ ‘Hobbies’ ಗೆ ನನ್ನ ಅನುಮತಿ ಯೆಂದು ಹೇಳಿದೆ. ನಿನ್ನ ಗಂಡ ನಾನು. ನನ್ನ ಕೈಹಿಡಿದ ಹೆಂಡತಿ ನೀನು. ಇನ್ನೊಬ್ಬ ಚಿತ್ರಕಾರನೆಂದುರಿಗೆ ಅವನಿಗೆ ಬೇಕಾದ ಕಾಗೆ ನಿನ್ನ ಅಂಗಾಂಗ ಗಳನ್ನು ತೋರಿಸಿ ‘pose’ ಕೂಡಬೇಕೆಂದರೆ.....’

‘ರಾಮೂ’, ಮತ್ತೆ ಅಡ್ಡಹಾದಿ ಹಿಡಿದು ವಾತಾಡುತ್ತಿರುವೆ. ಚಿತ್ರಕಾರನು ನನ್ನ ಅಂಗಾಂಗಗಳನ್ನು ನೋಡಬೇಕೆಂದು ಚಿತ್ರ ತೆಗೆಯುವುದಿಲ್ಲ. ತನ್ನ ಚಿತ್ರಕಲೆಯನ್ನು ಜನರು ಸೋಚಿ ಅಸಂದಪಡೆಯಬೇಕೆಂದು ಅವನು ಚಿತ್ರ ತೆಗೆಯುತ್ತಾನೆ; ‘human study’ ಎಂದು ನಮ್ಮೆ ‘pose’ ಕೆಳುತ್ತಾನೆ.’

‘ಹೌದು, ‘human study’ ಎಂದೇ ಅಂಗಾಂಗಗಳನ್ನು ಅವ ಲೋಕಿಸಂಭವಹುದು. ಆದರೆ ಮಾಡಿಕೊಂಡ ಗಂಡನಿಗೆ ಆಗುವ ಹೈದರ್ಯ ಸಂಕಟ, ಮನಸ್ಸಿನ ಅವಹೇಳನೆಗಳನ್ನು ಆ ಚಿತ್ರಕಾರಕನೇನು ಬಲ್ಲ?’

‘ಅಂತೇ ಹೇಳುವುದು ರಾಮೂ, ನಿನ್ನ ಮನಸ್ಸಿನ್ನೂ ವಿಶಾಲವಾಗಬೇಕು, ಉದಾರವಾಗಬೇಕು ಎಂದು.’

‘ವಿದ್ಯಾ, ಜೆ. ಜೆ. ಹಾಸ್ಪಿಟಲ್‌ಲ್ಯಾನ್ಲಿಯರ್ ‘human study’ ಗೆಂದೇ ಹೆಣಗಳನ್ನು ರೋಕ್ಕೆ ಕೊಟ್ಟು ಕೊಂಡುಕೊಳ್ಳುತ್ತಾರೆ. ಅಂತೆ ಮನೆತನಸ್ಥರು ಯಾರೂ ಹೆಣಗಳನ್ನು ಮಾರಿಕೊಳ್ಳುವುದಿಲ್ಲ.....’

‘ರಾಮೂ! ಅಯಿಷ್ಟೇ ರಾಮನಾಥ! ಕಲೆಗೂ ಕಳೇಬರಕ್ಕೂ ಏನೂ ಅಂತರವೇ ಇಲ್ಲದಾಯಿತೆ ನಿನಗೆ?’

‘ವಿದ್ಯಾ, ಜಾನಕಿಯೋಡನೆಯ ದಾಂವತ್ಯಜೀವನದ ಒಂದು ಸಂಗತಿ ಹೇಳುತ್ತೇನೆ ಹೇಳು: ನಾನಿನ್ನು ಎಂ. ಎ.ದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಜಾನರೆಯ ತಾರುಮನಸೆಯವರೆಲ್ಲ ಒಮ್ಮೆ ಗೋರ್ಕಣಕ್ಕೆಂದು ಯಾತ್ರೆ ಹೊರಡಿಸಿದರು. ನಾವೂ ಹೋಗಿದ್ದೇವು. ಸಮುದ್ರಸ್ವಾನಕ್ಕೆಂದು ಹೋದೆವು. ಪೂಜಾರಿ ನನ್ನ ಕೈಹಿಡಿದು ಕರೆದುಕೊಂಡು ಹೋಗಿ ಮುಳುಗು ಹಾಕಿಸಿದ. ನಾನು ದಂಡಿಗೆ ಬಂದೆ. ಜಾನಕಿ ಹೋಗಬೇಕಾಯಿತು. ಪೂಜಾರಿಯ ಹೊರತಾಗಿ ಇನ್ನೂರ ಆಸರ ದೇರಿಯುವಂತಿರಲಿಲ್ಲ. ನಿವಾರಿಸಿಲ್ಲದೆ ಅವಳ ಶಂದೆ.

ತಾಯಿಯ, ಮತ್ತು ನನ್ನ ಬಲವಂತಕ್ಕೆ ಜಾನಕಿ ಪೂಜಾರಿಯೊಡನೆ ಮುಳುಗು ಹಾಕಲಿಕ್ಕೆ ಹೋದಳು. ಅಸೇಕ್ಕೆಂದು ಪೂಜಾರಿ ಅನಳ ಕೈಹಿಡಿದ್ದು. ಮುಳುಗು ಹಾರೆ ಎದ್ದವಳೀ-ಜಾನಕಿಗೆ ಪೂಜಾರಿಯ ಬಗ್ಗೆ ಏನು ಅನುಮಾನ ವಾಯಿತೋ ಏನೋ—ನಡುವಿಲ್ಲಿನಲ್ಲಿ ನಿಂತಿದ್ದವಳು ‘ನೀವು ಬಸ್ಯಿರ ಆಸರಕ್ಕೆ, ಇಲ್ಲವಾದರೆ ಯಾರೂ ಬೇಡ ನಾನೋಬ್ಬಳೇ ಬರುತ್ತಿನೆ’ಂದು ಅವು ದೂರ ಹೋಗಿದ್ದವಳು ಪೂಜಾರಿಯ ಕೈ ಕೊಸರಿಕೊಂಡು ಒಬ್ಬಳೇ ಧೈರ್ಯವಾಗಿ ಧಡಧಡ ಸಾಗಹತ್ತಿದಳು. ಹಿಂದಿನಿಂದ ಒಂದು ತೆರೆ ಅಭ್ಯರಿಸುತ್ತೇ ಒಂದು ತಡಹಾಯಿತು. ಜಾನಕಿ ಕುಸ್ವರಿಸಿಕೊಂಡು ಬಿಡ್ಡಳು. ಪೂಜಾರಿ ‘ಅಯ್ಯೋ ಅವ್ಯಾಳವರೋ! ’ ಎಂದು ಕೈಹಿಡಿಯಲು ಹೋದರೆ ಕಿಡಿಕಿಡಿಯಾಗಿ ‘ನಾನು ಮುಖುಗಿದರೂ ಚಿಂತೆಯಿಲ್ಲ. ತಮ್ಮ ಸಹಾಯ ಸಾಕು, ನಮುಸ್ತಾರಿ! ’ ಎಂದು ಬಿಟ್ಟಳು. ಆನೇಲೆ ನಾನೇ ಹೇಗೋ ಧಾವಿಸುತ್ತ ಹೋದೇ.....’

‘ಹೌದು. ನಿಮ್ಮ ಜಾನಕಿ ರುಂಬಂಸಿರಾಣಿಗಂತಲೂ ಶೂರಳು. ನನಗೆ ಅವು ಶೈಯವಿಲ್ಲ, ಧೈರ್ಯವಿಲ್ಲ. ಒಷ್ಟಿಕೊಳ್ಳತ್ತೀನೆ ಆಯಿತೋ? ಏನು ಬರೆದುಕೊಡಬೇಕೋ?’

‘ವಿದ್ಘಾ, ಶ್ರೀಯರಿಗೆ ಮಾನಮಯಾರ್ಥಿಗಳು ಭೂಷಣ. ಒಂದು ಮಯಾರ್ಥಿಯನ್ನು ಮೀರಿ ನಿಂತರೆ....’

‘ರಾಮನಾಥ, ನೀವು ‘Conservative’ ಅಷ್ಟೇ ಇಲ್ಲ ಬಹಳ ‘Puritan’ ಎಂದು ಕಾಣುತ್ತೀರಿ. ಸುಶೀಲಿತ ಶ್ರೀ ನಿಮಗೆ ಬೇಕಾಗಿತ್ತು ಎಂದು ಹೇಳಿದಿರಿ. ಸುಶೀಲಿತ ಹೆಂಡತಿ ಬೇಕು, ಅವಳಿಗೆ ಸ್ವಾತಂತ್ರ್ಯ ಕೊಡುವುದು ಬೇಡ. ಎರಡೂ ಆಸಮುಂಜಸ.’

‘ವಿದ್ಘಾ, ಸ್ವಾತಂತ್ರ್ಯವೆಂದರೇನು? ಸ್ವೇಚ್ಛಾರವಾಗಬಾರದಷ್ಟೇ?’

‘ಏನು ಹಾಗೆಂದರೆ? ಗಂಡಸೂ ಮಾನವಪೂರ್ಣಿ, ಹಂಗಸೂ ಮಾನವ ಪೂರ್ಣಿ. ನಿಮ್ಮಷ್ಟೇ ನಾನೂ ಕಲಿತವಳು. ನಿಮಗಿರುವ ಹಕ್ಕುಬಾಧ್ಯತೆಗಳು ನನಗಿರಬಾರದು ಎಂದರೆ ದೀವರ ಕಣ್ಣಿಗೆ ಅನ್ಯಾಯವಾಗಿ ಕಾಣುವುದಿಲ್ಲವೇ ಇವು?’

‘ವಿದ್ಘಾ, ಹೆಂಗಸಿಗೆ ಹೆಣ್ಣುಹೈದರುವಿರುತ್ತದೆ. ಸುಶೀಲಿತ ಹೆಂಗು ಸೆಂದು ಹೆಣ್ಣುಹೈದರುವನ್ನೇ ಬದಲಿಸಿಬಿಡುವುದೇ?’

‘ನಿನ್ನ ಮಾತಿನ ಆರ್ಥಿಕವಾಗುವುದಿಲ್ಲ ನನಗೆ.’

‘ಮುದುವೆಯಾದ ಹೆಂಗಸಿಗೆ ಗೃಹಿಣಿ ಎನ್ನುತ್ತಾರೆ. ಹೊರಗೆ ದುಡಿದು ಹಣಿದು ಬಂದ ಗಂಡನಿಗೆ ಹೆಂಡತಿ ಮಾತ್ರ ಸಾಫಿನದಲ್ಲಿದ್ದುಕೊಂಡು ಅನ್ನ ಪೂಣೀಯಾಗಿ ಉಟ್ಟಿಕ್ಕೆ ಬಡಿಸುತ್ತಾಗಿ. ಗಂಡನ ಮನಸ್ಸು ಹೆಗುರಾಗಿ, ಹುರುಪಾಗುವಂತೆ ಮನೆಯ ವಾತಾವರಣವನ್ನು ಕಲ್ಪಿಸುತ್ತಾಗಿ. ಗಂಡನ ಅಭಿರುಚಿಗಳಿಗೆ ಇನ್ನಗುಣವಾಗಿ ಉಟ್ಟಿ-ಉಪಚಾರ ಮಾಡಿ ನೀಡುತ್ತಾಗಿ. ವಿದ್ಯಾ, ನನ್ನ ಜಾನಕಿ ನನ್ನ ಮನಸ್ಸಿನ ಒಲವುಗಳನ್ನು ರಿತುಕೊಂಡು ಅದರಂತೇ ನಡೆದುಕೊಳ್ಳುತ್ತಿದ್ದಳು. ನನ್ನ ಒಲವುಗಳನ್ನು ರಿತುಕೊಂಡೇ ನನ್ನ ಹೊಟ್ಟಿಯ ಹಣಿವು ತನೆಸುತ್ತಿದ್ದಳು. ನನ್ನ ಒಲವುಗಳನ್ನು ರಿತುಕೊಂಡೇ ನನ್ನ ಹೈದರ್ಯದ ಹಣಿನನ್ನು ತನೆಸುತ್ತಿದ್ದಳು. ಜಾನಕಿಯೊಡನೆ ನನ್ನ ಜೀವನ ಮುದ್ದಣ ಮನೋರಮೆಯೆಡಂತಿತ್ತು. ಜಾನಕಿ ಜಾಣಿ, ಸುಶೀಲಿತಳ್ಳ. ಸುಶೀಲಿತಳಾದ ಜಾನಕಿಯನ್ನು ಕಾಣಬೇಕೆಂದು ನಾನು ಬಗೆದೆ. ಜಾನಕಿಯಲ್ಲದ.....’

‘ವಿದ್ಯಾ ನಿಮ್ಮ ಪಾಲಿಗೆ ಗಂಟುಬಿದ್ದಳು. ಆದರೂ ಇದೇನು, ಬ್ರಹ್ಮ ಗಂಟ್ಲು. ಪೇಟಿಯಿಂದ ಕೊಂಡು ತಂದ ಸರಗಂಟು.’

‘ವಿದ್ಯಾ, ನಿನೆನ್ನುವ ಮಾತು ನಿಜ. ನಮ್ಮ ಉಟ ಹೊಟ್ಟಿಲಿನ ಡಬ್ಬಿಯ ಉಟಿ. ನಮ್ಮ ಉಪಹಾರ ಇರಾಣಿ ಆಂಗಡಿಯ ಉಪಹಾರ. ನಮ್ಮ ಜೀವನ ಮುಶ್ವರಿ. ಈ ಪ್ರೇಮದಾಂಪತ್ಯ ಎರಡು ಗಳಿಗಿಯ ಸಿನೆಮಾ ಶೋದಂತಿ ಸಚೆದಿದೆ. ಈ ರಸವಿಲ್ಲದ, ರಾಗವಿಲ್ಲದ, ಮೇಳವಿಲ್ಲದ, ಜೀವವಿಲ್ಲದ ದಾಂಪತ್ಯ ಫಿಲ್ಮ್‌ಲ್ರಿಚ್‌ನರನೋಂದಿಗೆ ಸಿನೆಮಾ ನಟ ಮಾಡಿ ಕೊಂಡ ‘ಕಂಟಾರ್ಕ್‌’ ಪಂತೇ ಇದೆ.’

‘ರಾಮ್! ಒಂದೇ ಮಾತಿನಲ್ಲಿ ಹೇಳಿಬಿಡುವೆ. ನಾವು ಗಂಡಹೆಂಡಿ ರಾಗಿ ಒಲುಮೆಯಿಂದ ಬಗೆತನ ಮಾಡಿಕೊಂಡಿರಬೇಕಾಗಿದ್ದರೆ ನನಗೂ ಮಾನವಸಹಜವಾದ ಸ್ವಾತಂತ್ರ್ಯವಿದೆಯೆಂಬುದನ್ನು ನಿನು ಒಪ್ಪಿಕೊಳ್ಳಬೇಕು. ಸುಶೀಲಿತ ಸ್ತ್ರೀಯಾಗಿರಬೇಕು, ದಾಸಿಯೂ ಆಗಿರಬೇಕೆಂದರೆ ಸಾಧ್ಯವಿಲ್ಲ. ಮುಂಬಯಿಯಲ್ಲಿ ‘ಮೋಲ್ಯಾರ್’ ಗಳೂ ಹೆಚ್ಚು-ಸ್ವಾತಂತ್ರ್ಯಗಳನ್ನು ಕೇಳುತ್ತಾರೆ. ಸಂಖ ಕೊಟ್ಟಿರೂ ‘Slavery’ ನಿಮಗೆ ಸಿಗಲಾದು. ....ನಾನೂ ಹಣವನ್ನು ಗಳಿಸುತ್ತೇನೆ, ಎಂದ ಮೇಲೆ ನಾನೂ ಹಣವನ್ನು

ಬಳಸಲು ಬಾಧ್ಯಸ್ಥಳಲ್ಲವೇ? ನಿಮ್ಮಂತೆ ನನಗೂ ಗೆಳೆಯರು ಇದ್ದಾರೆ. ನಿಮ್ಮಂತೆಯೆ ನಮಗೂ 'Social obligations' ಇರುತ್ತವೆ. ನಿಮ್ಮ 'ಲೆಟರ್‌ಡಾ' ನಲ್ಲಿ ನಾನೂ ಪತ್ರವಹಾರಿರುತ್ತದೆ. ನಿಮ್ಮ 'ಲೆಟರ್‌ಡಾ' ನಲ್ಲಿ ನಾನೂ ಪತ್ರ ಬರೆಯಲಾರೆ. ನನಗೂ ವ್ಯಕ್ತಿತ್ವವಿದೆ. ನನಗೂ ಬೇರೆ 'ಲೆಟರ್ ಹೆಡ್' ಬೇಕಾಗುತ್ತವೆ ಇಷ್ಟೆಲ್ಲಾ ಆಗಿ ಒಂದೇ ಮಾತು ಹೇಳುತ್ತೀನೆ. ನನಗೆ ಗಂಡಸರು ಗೆಳೆಯಿರುತ್ತಾರೆಂದು ವ್ಯಭಿಚಾರವನ್ನು ಬಿಟ್ಟು ಬೇರೆ ವ್ಯವಹಾರವೇ ನನಗಿಲ್ಲವೆಂದು ತಿಳಿಯಬೇಡ. ನೀನು ಭಜೆಯೊಡನೆ ಸಲಿಗೆಯಿಂದ ಇರುವಂತೆ ನಾನೂ ನನ್ನ ಮಿಶ್ರರೋಂದಿಗೆ ಸಲಿಗೆಯಿಂದ ಇರಬಹುದು. ನಿನ್ನಂತೆಯೆ ನಾನೂ ಮಾನವಪಾರಣೆಯಾಗಿದ್ದರೂ ನಿನ್ನ ಕಾಗೆ ನನ್ನದು ಎರಡನೆಯ ಸಂಬಂಧವಲ್ಲ, ನೊದಲನೆಯ ಸಂಬಂಧವೆಂಬುದನ್ನು ಮರೆಯಬೇಡ.....' ವಿದ್ಯಾವತಿಗೆ ಹೆಚ್ಚಿಗೆ ವಾತು ಮುಂದುವರಿಸಲಿಕ್ಕೆ ಸಾಧ್ಯವಾಗದೆ ಗಪ್ಪನೆ ಕೆಳತು ಮುಖವನ್ನಾಚಿಗೆ ಹೊರಳಿಸಿದಳು; ಫಕ್ಕನೇ ದೀಪವನ್ನು ರಿಸಿ ಮುಸುಕೆಳೆದುಕೊಂಡುಬಿಟ್ಟಳು.

ಆದಿನ ಭಜೆ ರಾಮನಾಥನ ಒಂದು ಕಣ್ಣ ತೆರಿದರೆ ಇಂದು ವಿದ್ಯಾ ಇನ್ನೊಂದು ಕಣ್ಣ ತೆರಿದಳು, ಚಾಟೊಕ್ಕೆಯ ಚಾಟಿಯ ಏಟು ಕೊಟ್ಟು. ರಾಮನಾಥನಿಗೆ ಹೊಸ ವಿಚಾರಕ್ಕೆ ನೊದಲಾಯಿತು. 'ಹೌದು, ವಿದ್ಯಾ ಏನು ಅಪರಾಧ ಮಾಡಿದ್ದಳಿ?.... ಎರಡನೆಯ ಸಂಬಂಧ ಬೆಳಸಿದ ನಾನೇ ವ್ಯಭಿಚಾರಿಯಲ್ಲವೇ? ಜಾನಕಿಯನ್ನು ತ್ರಿಕರಣಪೂರ್ವಕವಾಗಿ ಪ್ರೀತಿಸಿದ ಪ್ರತಿಫಲವೆಂದು ಇನ್ನೊಂದು ಮದುವೆಯೇ?..... ಆಂ? ಜಾನಕಿಯ ಬದಲು ತಾನೇ ಕಣ್ಣ ಮುಚ್ಚಿಬಿಟ್ಟಿದ್ದರೆ, ಜಾನಕಿ ಎರಡನೆಯ ಸಂಬಂಧ ಎನ್ನುತ್ತಿದ್ದಳಿ?....ಭೀ, ಭೀ, ಭೀ, ಗಂಡಸಿಗೆ ವಾತ್ರ ಎರಡನೆಯ ಸಂಬಂಧದ ಹಕ್ಕು.... ಯಾರು ಹೇಳಿದರು ಹೀಗೆ? ಯಾರು ಮಾಡಿದರು ಈ ಧರ್ಮದ ಕಾಯಿದೆಯನ್ನು?..... ವಿದ್ಯಾ ಹೇಳಿದ್ದರಲ್ಲಿ ಏನು ತಪ್ಪಿದೆ? ಗಂಡಸಿನಂತೆ ಹೆಂಗಸೂ ಮಾನವಪಾರಣೆ. ಗಂಡಸಿನಂತೆ ಹೆಂಗಸಿಗೂ ಹೃದಯವಿರುತ್ತದೆ, ಜೀವವಿರುತ್ತದೆ, ಅಶೀಕಾಂಕ್ಷೆಗಳಿರುತ್ತವೆ. ಅವಳಿಗೂ ಸುಖವೆಂಬುದು ಬೇಕು.....ಹೌದು, ಸುಖವೆಂಬುದು ಸಕಲ ಪಾರಣೆಗಳಿಗೂ ಬೇಕು, ಎಲ್ಲರ ಹಕ್ಕು ಅದು. ಎರಡನೆಯ ಸಂಬಂಧ ಗಂಡಸಿಗಪ್ಪೆ ಏಕೆ?..... ವಿಷ್ಟೆಯ

ಮಾತು ಸರ....ವಿದ್ಯೆಯ ಮಾತು ನಾಜ್ಯಯಸಮೃತ....ಜಾನಕಿಯಲ್ಲಿ ರಹಿಕತೆಯತ್ತು, ಜಾಣ್ಯೆಯಲ್ಲಿ ಶಿಕ್ಷಣದ ಜಾಗ್ಯತಿಯದೆ. ಜಾನಕಿಪತಿಯೆ ದೃವನೆಂದು ಅನುಭವಿಸಿದ ಅಜ್ಞಾನ ಸೌಖ್ಯ, ದಾಸ್ಯಸೌಖ್ಯ ವಿದ್ಯೆಗೆ ಬೇಡ. ವಿದ್ಯೆ ವಿದ್ಯಾವತಿ..... !

ರಾಮನಾಥ ವಿದ್ಯೆಯ ಮಗ್ನಲಿಗೆ ಬಂದ. ಅವಳ ಮುಸುಕು ತೆರೆದ. ಅವನ ಕಣ್ಣು, ಅವನ ಮಂದ ಮುಗುಳ್ಳಗೆ ದೈಸ್ಯವನ್ನು ಬೀರಿ ಕ್ಷಮೆಯನ್ನು ಹೊರುತ್ತಿದ್ದವು.

‘ವಿದ್ಯಾ, ನನ್ನನ್ನ ಕ್ಷಮಿಸು.’ ಎಂದು ಅವಳ ತೀರ ಸಮೀಕ್ಷೆ ಹೊಡ. ಅವನ ಕಂಬನಿ ಅವಳ ಗಲ್ಲವನ್ನು ಹಸಿ ಮಾಡಿತು. ಬಿರುಸು ಮಾತುಗಳ ಬಿರುಗಳಿಗೆ ಎರಡೂ ಹೃದಯಗಳು ಹಣ್ಣಾಗಿದ್ದುವು ಅವಳ ಸಾಮಾಷ್ಟದಲ್ಲಿ ಸುಖ ಸಾಂತ್ವನಗಳನ್ನು ಅನುಭವಿಸಿದ ರಾಮನಾಥ.

‘ವಿದ್ಯಾ ?’

‘ರಾಮ್ !’

‘ವಿದ್ಯಾ, ನಾವು ಸುಖದಿಂದಿರೋಣವೇ ?’

‘ಹೊಂ !’

‘ವಿದ್ಯಾ ನಾವು ಸ್ತ್ರೀತಿಯಿಂದಿರೋಣವೇ ?’

‘ಹೊಂ.’

‘ವಿದ್ಯಾ ನಾಳಿ ನಾನು ಧಾರವಾಡಕ್ಕೆ ಹೊಗಿ ಬರಲೆ ?’

‘ಹೊಂ.’

‘ವಿದ್ಯಾ....’

ವಿದ್ಯಾ ಹೊನವಾಗಿದ್ದಳು. ಮೆಲ್ಲನೆ ಮುಖ ಆಲ್ಲಾಡಿಸಿದ ರಾಮನಾಥ. ವಿದ್ಯಾ ಕಣ್ಣು ಒರಿಸಿಕೊಂಡ್ರು. ರಾಮನಾಥನ ಅಂತಃಕರಣ ನೀರು ನೀರಾಗಿ ಹೊರಿಯತು.

‘ಹೊಹನನನ್ನು ಇಲ್ಲಿಗೇ ಕರೆದುಕೊಂಡು ಬರಲೆ ವಿದ್ಯಾ ?’

ವಿದ್ಯಾ ಸುಮೃನಿದ್ದಳು.

ಮರುಧಿನ ರಾಮನಾಥನೇಳುವ ಹೊತ್ತಿಗೆ ತಲೆಗಂಬಿನ ಬದಿಯ ಟೀಪಾಯ್ ಮೇಲೆ ಬಂದು ಟೀಡಲ್ಲಿ ಕಿಟ್ಟಿ, ಎರಡು ಕಪ್ಪುಬಸಿಗಳು. ಕಿಟ್ಟಿಯ

ಬಾಯಿಂದ ಹೊಗೆ ಹಾಯುತ್ತಿತ್ತು. ‘ಸೈನಲೇಸ್’ ತಟ್ಟಿಯೋಳಿನ ‘Cream crackers’ ಬಿಸ್ಕಿಲೆಪುಗಳು ಅದೇ ‘ಪ್ಯಾಕ್’ ಒಡೆದು ಬಿಚ್ಚಿಟ್ಟುಂತೆ ಕಾಣುತ್ತಿದ್ದವು. ಅತ್ತ ನೋಡುತ್ತಲೇ ರಾಮನಾಥನಿಗಾದ ಹರುವ ಅಷ್ಟವ್ಯಾಲಿ. ಮುಖ ತೊಳೆದುಕೊಂಡು ಬಂದವನೇ ಒಳಗೆ ಹೋಗಿದ್ದ ವಿದ್ಯಾವತಿಯನ್ನು ಕೊಗಿದ. ವಿದ್ಯಾ ಆಗಲೆ ಎದ್ದು ಹೊತ್ತಾಗಿತ್ತು. ತನ್ನ ‘ಟೂಯಲೀಟ್’ ಎಲ್ಲಾ ಮುಗಿಸಿಕೊಂಡು ಬಂದಳು ವಿದ್ಯಾ. ಜಹಾ ಸೋಸಿ ಕಪ್ಪು ನಾಥನ ಕ್ಷೇಯಳಿಗೆ ಕೊಟ್ಟಳು. ಕೃತಜ್ಞತೆಯಿಂದ ಸ್ವೀರಿಸಿದ ರಾಮನಾಥ.

‘ವಿದ್ಯಾ, ‘I am so glad!’ ಎಂದು ತಾನು ಇನ್ನೊಂದು ಬಿಸ್ಕಿಲೆಪು ತೆಗೆದು ವಿದ್ಯಾವತಿಗೆ ಕೊಟ್ಟಿ. ಮುಗುಳ್ಳುಗೆಯಿಂದ ಸ್ವೀಕರಿಸುತ್ತ ‘Love is a fair bargain of give and take’ ( ಪ್ರೇಮ ಎಂಬದೂ ಬಂದು ಕೊಡುಕೊಳ್ಳಿಯ ವ್ಯವಹಾರ) ಎಂದಳಾಕೆ. ರಾಮನಾಥ ನಕ್ಕಬಿಟ್ಟು.

ಎಲ್ಲ ಸಿದ್ಧತೆ ವಾಡಿಕೊಂಡು ಹ್ಯಾಂಡ್ಬಾಗಿನಲ್ಲಿ ‘Unseen powere ಮತ್ತು ಮಹಾತ್ಮರ ಆತ್ಮಚರಿತ್ರಗಳನ್ನೂ ಸೇರಿಸಿಕೊಂಡು ರಾಮನಾಥ ವಿದ್ಯಾವತಿಯನ್ನು ಬೀಳಿಕ್ಕುಂಡು ಕೆಳಗಿಳಿಯಬೇಕೆಂದಾಗ ಆಚಿಯ ಮನೆಯ ಬಾಗಲು ತೆರೆಯಿತು. ಭಬಿ ಹೊರಗೆ ಬಂದಳು. ಇಬ್ಬರ ದ್ವಾಷ್ಟಿಗಳೂ ಕೂಡಿದವು. ವಿದ್ಯಾ ಇನ್ನೂ ಬಾಗಿಲಕ್ಕೇ ನಿಂತಿದ್ದಳು. ರಾಮನಾಥ ಭಬಿಯನ್ನು ಸೋಡಿಯೂ ನೋಡದವರಂತೆ ಧಡಧಡನೆ ಕೆಳಗಿಳಿದು ಹೋದ. ನಾಲ್ಕು ಹೆಚ್ಚೆ ಮುನ್ನಡಿಯುವಷ್ಟರಲ್ಲಿ ಮತ್ತೆಮನಸ್ಸು ಹಿಂಜರಿಯಿತು.... ‘ಭಬಿಯನ್ನು ಕಡೆಗಟಿಸಿ ಬಂದಂತಾಯಿತಲ್ಲ? ಭಬಿ ಏನು ತಿಳಿದುಕೊಂಡಳೊ ಏನೋ? ಏಕೆ, ವಿದ್ಯಾಳ ಎದುರಿಗೇ ಭಬಿಗೆ ಹೋಗಿ ಬರುತ್ತೇ ನೇನೆಂದು ಹೇಳಬಹುದಾಗಿ ತ್ತಲ್ಲ! ಇದರಲ್ಲಿ ಏನು ಆಕ್ರೋಪವಿತ್ತು? ಆಕ್ರೋಪವೇನೂ ಇರಲಿಲ್ಲ. ಹಾಗಂದರೆ ಅವನ ಮನಸ್ಸಿಗೇ ತಾನು ದೂಷಿತನೆಂದು ಹೋಳಿಯಿತೆ? ವಿದ್ಯಾ ಇನ್ನೇ ನಾದರೂ ತಿಳಿದುಕೊಳ್ಳಬಹುದೆಂದು ತಾನು ತಿಳಿದುಕೊಳ್ಳಬೇಕೇಕೆ? ವಿದ್ಯಾ ಎಷ್ಟು ಸ್ವಷ್ಟವಾಗಿ, ‘Business like’ ಅಗಿ ಹೇಳಿದಳಲ್ಲ.... ‘Love is a fair bargain of give and take’ ಅಂತ!....ನಿನ್ನ ಮಾತಿನಲ್ಲಿ ಸೂತ ವರು ಯಾರು? ಇಂದು ವಿದ್ಯಾ ತಾನೇ ಜಹ ಮಾಡಿಕೊಟ್ಟು ಬಳಕ ತನ್ನದ ಗೆಲುವಲ್ಲವೇ?....’ ಎಂದೆಲ್ಲಾ ಅಲೋಚಿಸುತ್ತೆ ಗಕ್ಕನೆ ಹಿಂತಿರುಗಿದ ರಾಮ:

ನಾಥ. ಧಡಧಡ ಮುಜಲುಗಳನ್ನೀರಿ ಭಬಿಯ ಮನೆಯ ಬಾಗಿಲಕ್ಕೆ ನಿಂತ. ಬೆಲ್ಲ ಬಾರಿಸಿದ. ಭಬಿ ಹೊರಗೆ ಬಂದಳು.

‘ಭಬಿ ಮಲಾ ಕ್ವಮಾ ಕರಾ. ವೊ ತಮ್ಮಾಶಿ ನ ಬೋಲತಾ ಗೇಲೊ. Did you misundresatnd ಭಬಿ ?’ (ಭಬಿ ನನ್ನನ್ನ ಕ್ವಮಿಸು ನಿನಗೆ ತಿಳಿಸದೆ ನಾನು ಹೊರಟಿದ್ದೆ. ತಪ್ಪು ತಿಳಿದಿಯೇನು ?)

‘ಫೆ. ಫೆ. ಬಿಲ್ಲುಲ ನಾಹಿ. ತಪ್ಪಾತ ಕಾಯಾ ? (ಫೆ.ಫೆ. ಒಂದಿಪ್ಪು ಇಲ್ಲ. ಅದರಲ್ಲೇನಿದೆ?)

‘No. I have to tell you a good deal on my return.’  
(ಇಲ್ಲ, ನಾನು ತಿರುಗಿ ಬಂದ ಮೇಲೆ ನಿನಗೆ ಹೇಳಬೇಕಾದದ್ದು ಬಹಳದೆ.)  
‘ಒಂದರೆ.’ (ಆಗಲಿ).

‘ಕಾಕಾಸಾಹೇಬ ಉತ್ತರ ಆಹೇತ ಕಾಯಾ?’ (ಕಾಕಾ ಎದ್ದಾರೇನು?)  
‘ಹಾ !’

ಒಳಗೆ ಹೊಗಿ ಅವರನ್ನೂ ಬೀಳಿಷ್ಟುಂಡು ಬಂದ ರಾಮನಾಥ. ಭಬಿ ರಾಮನಾಥನನ್ನು ಕಾಣಲಿಕ್ಕೇ ಮತ್ತೆ ಅವರಾಧಿಯಂತೆ ‘ಭಬಿ, ಮಲಾ ಕ್ವಮಾ ಕರಾ’ ಎಂದ.

‘Please don’t be silly’(ಇದೇನು ಹುಳ್ಳುಚ್ಚಾರಿ!) ಎಂದಳು ಭಬಿ.

ಭಬಿಯ ನಿಮ್ಮಲ ನಿಶ್ಚಯ ಮನಸ್ಸಿನ ರೀತಿಯನ್ನು ಕಂಡು ಮುಗ್ಧನಾಗಿ ಮತ್ತೊಂದು ನೂತನಾಡಿದೆ ಕೆಳಗಿಳಿಯಬೇಕೆನ್ನುವವ್ಯಾರಲ್ಲೇ ರಾಮನಾಥನ ಮನೆಯ ಮುಂದೆ ಸೋಷ್ಟಮನಾ ಬೆಲ್ಲ ಬಾರಿಸುತ್ತಿದ್ದೆ. ರಾಮನಾಥನಿಗೆ ಮತ್ತೆ ಕುತೂಹಲ. ಆದರೂ ವಿದ್ಯಾವತಿಯ ಕಣ್ಣಿಗೆ ಬೀಳಬಾರದೆಂದು ಧಡ ಧಡನೆ ಇಲ್ಲಿಯವರು ವಿದ್ಯಾ ಹೊರಬರುವುದಕ್ಕು ಸರಿಹೊರಿತು. ಆದರೂ ರಾಮನಾಥ ಹೊರಳಿ ನೋಡದೆ ಆದದ್ದಾಗಲಿ ಎಂಮು ನೆಟ್ಟಿಗೆ ದಾದರ ಸ್ವೇಶನಾಗೆ ನಡೆದ. ಕೊಹಿನೂರ ಮಿಲ್ಲಿನ ಬಳಿ ಅನಾಯಾಸವಾಗಿ ಬಣ ನಿಂತತ್ತು. ಸರಕ್ಕನೆ ಆದರ ಒಳಗೆ ನುಸುಳಕೊಂಡ. ವಿದ್ಯಾ ಬಂದು-ಗಿಂಡಾಳಿಂಬ ಭೀತಿಯೊ ಏನೋ !

॥            ॥            ॥            ॥

ಅಂದು ರವಿವಾರ. ಮನೂ ಪುಣಿಯಿಂದ ಮೇಲಿಗೆ ಬರುತ್ತೇನೇಂದು

ಕಾಗದ ಬರೆದಿದ್ದು. ಚೆಳಗ್ಗೆ ಹನೈಶ್ವಂದು ಗಂಟೆಯೊಳಗಾಗಿ ವಿದ್ಯು ಟಾಯ್ ಲೀಟ್ ಮುಗಸಿ ಬಿಳಿಯ ಗಂಜಿಯ ಗುಜರಾತಿ ನಮೂನೆಯ ಕುಪ್ಪು ಸಹಾರೆ ಕೊಂಡು, ಕೆಂಪು ಬಣ್ಣದ ಕರಿಯ ಚಿಕ್ಕೆಚಿಕ್ಕೆಗಳ ಶೋಕಡಿಗಳುಳ್ಳ ಪತ್ತಲ ಉಟ್ಟುಕೊಂಡು, ಬೆನ್ನು ಮೇಲೆ ಬೀಳುವಂತೆ ಸಡಿಲಾಗಿದ್ದರೂ ಅಚ್ಚೆಕಟ್ಟಾಗಿ ಮುಡಿ ಕಟ್ಟಿ, ಅದಕ್ಕೂಂದು ಕರಿಯ ಜಾಳಗೆ ಸುತ್ತಿ, ಓರಣವಾಗಿ ಸದುವೇ ಬ್ಯಾತಲ ತೀಡಿಕೊಂಡು, ಬಂಗಾಲಿಯವರಂತೆ ಬ್ಯಾತಲದ ಮಧ್ಯದಲ್ಲಿ ಸಿಂಧೂ ರದ ಮೊಟ್ಟೆಟ್ಟುಕೊಂಡು, ಹೆಗಲಿಗೆ ಲಂಬಾಳಿಗಳ ಢ್ಣೆಲಿಯ ನಮೂನೆಯು ಒಂದು ಮನಿಬ್ರಾಗ ಹಾಕಿಕೊಂಡು, ಕಾಲೊಳಗೆ ಸಾಂಡಲ್‌ ಮೆಟ್ಟೆಕೊಂಡು ಜಿಂ. ಎ. ಪಿ. ದಾದರ ಸ್ವೇಶನಾಗೆ ಹಾಜರಾದಳು. ಪಾಲ್ಗ್ರಾಹಾರ್ಮಿನ ಒಳಗೆ ಪ್ರವೇಶಿಸುತ್ತು ಲೆಟರ್‌ ಕಲೆಕ್ಟರನು ‘ ಲೆಟರ್ ? ’ ಎಂದು ಕೇಳಿದ.

‘ ಫಾಸ್ ’ ಎಂದು ವಸ್ತ ಬಡೆದುಕೊಳ್ಳುತ್ತ ಅವನನ್ನು ಏನೂ ದರ ಕಾರು ಮಾಡದೆ ಒಳಗೆ ನಡೆದಳು.

ಒ-ಇಕ್ಕೆ ಗಾಡಿ ದಾದರ ಸ್ವೇಶನಾಗೆ ಬಂದಿತು. ಎಂಜಿನಿಗೆ ಸಮೀಪ ವಾಗಿಯೆ ಕೂತಿದ್ದ ಮನೂನನ್ನು ನೋಡಿದವರೆ ವಿದ್ಯು ಮುಗುಳ್ಳಗೆಯಿಂದ ಸ್ವಾಗತದ ಸಂಕೀರ್ತವಾಗಿ ಬಲಗ್ಗೆ ಮೇಲೆ ಮಾಡಿ ಬೆರಳು ಆಡಿಸಿದಳು. ವ್ಯಾಪಾರಕ್ಕಿರಂತಹ ಒಂದು ‘ ಲೆದರ ಬ್ರಾಗ್ ’ ಬಗಲೊಳಗಿಟ್ಟುಕೊಂಡು ನೀಲಿಬಣ್ಣದ ಬುಶ್‌ಕೊಳೆ, ಕಪ್ಪುಬಣ್ಣದ ಉಣಿಯು ‘ ವ್ಯಾಂಟ್ ’ ಧರಿಸಿದ ಮನೂ ಸೆಕಂಡಕ್ಕಾಸ ಡಬ್ಬಿಯೊಳಗಿಂದ ಕೆಳಗಿಳಿದನು. ವಿದ್ಯು ‘ So you have come ’ ( ಅಂತೂ ನೀನು ಬಂದೆ ) ಎಂದು ‘ ಶೇಕ-ಹ್ಯಾಂಡ್ ’ ಮಾಡಿ ‘ ಹಮಾಲ್ ! ’ ಎಂದು ಕೂಗಿದಳು.

‘ Don’t worry, I have no luggage ’ ( ತೊಂದರೆ ಬೇಡ; ನಾನೇನೂ ಸಾವಾನ ತಂದಿಲ್. ) ಎಂದ ಮನೂ.

‘ ಹಾಗಾದರೆ ವ್ಯಾ. ಟಿ. ಗೇ ಹೋಗೋಣ ? ’

‘ Why ? ’ ( ಯಾಕೆ ? )

‘ ಇವೊತ್ತು ಉಂಟು ‘ ಚೇತನಾ ’ ಇಲ್ಲ. ನಿನ್ನ ಸ್ವಾನವಾಗಿದೆಯೆ ಮನೂ ? ’

‘ಷಟ್ಹೋ! ನಿನ್ನೇ ಆಗಿದೆ.’

‘Dirty fellow! ’ ಎಂದು ಖೊಳ್ಳನೆ ನಗುತ್ತೆ ಮನೂನ ಕೈಯೊಳಗಿನ ಟ್ರೈನ್‌ನ ನ ಸುರುಳಿಯಿಂದಲೇ ಬೆಸ್ಸಿಗೆ ಪಟ್ಟು ಕೊಟ್ಟಿಳು. ಹೊರಗೆ ‘ಇಂಡಿ-ಕೇಪಿರ್’ ನೋಡಿ ಬಂದು ಗಡಬಡಿಸುತ್ತೆ ‘Come on, we shall catch the 11-30 local’ (ಗೂ-ಇಂರೆ ಲೋಕಲ್) ಗಾಡಿ ಹಿಡಿಯೋಣ ಬನ್ನಿ.)

‘ಹಾಗಾದರೆ ಇದೇ ಮೇಲಿನಲ್ಲಿ ಹೇಳಿಗಬಹುದಾಗಿತ್ತಲ್ಲ?’

‘ಹುಂ. ಹುಂ’ ಎಂದು ನಕ್ಕು ‘ಅದು ಹೇಗೆ ಸಾಧ್ಯ?’ ಎಂಬು ದನ್ನು ಸೂಚಿಸಿದಳು.

‘ಹಾಗಾದರೆ ವೀ. ಟಿ. ಟಿಕೆಟ್‌ಪ್ರೈ? ’

‘ಏನು ಕಾರಣಲ್ಲಿ, ಬನ್ನಿ.’

‘ವಿದ್ಯಾ, ನಿನ್ನ ಬಳ ವಾಸು ಇರಬಹುದು; ನನಗೆ?’

‘ನನ್ನ ಹತ್ತಿರೂ ಬಿ. ಬಿ. ಸಿ. ವಾಸು ಇದೆ.’

‘ಹಾಗಾದರೆ?’

‘ಇರಲಿ, ಗಾಡಿ ಬಂತು, ಬನ್ನಿ ಬನ್ನಿ ಬೇಗ.’ ಎಂದವರೆ ಮನೂ ನನ್ನು ಮುಂದೂಡಿ ಬ್ರಿಜ್ ಹತ್ತಿದಳು. ಗಾಡಿ ಬಂದುಬಿಟ್ಟಿತ್ತು. ಎದುರಿ ನಿಂದ ಅವಿಚಿಷ್ಟನ್ನಾಗಿ ಸೈನ್ಯದಲಗಳಂತೆ ಪ್ರಾಸಿಂಜರರು ರೀಜಿಟ್ಟಿದ್ದರು. ವಿದ್ಯಾ ಅವರ ದರಕಾರವಿಲ್ಲದೆ ನುಗ್ನಿತ್ತ ಧಡಧಡ ಕೆಳಗಿಳಿದಳು. ಇವಳ ವೇಗಕ್ಕೆ ಮನೂ ಓಡಬೇಕಾಯಿತು. ಷಟ್ಹೋರ್ಡುತ್ತ ಹಾದಿಯೋಳಿಗಿನ ಒಂದು ಬಾಕೀಹಳ್ಳಿನ ಸಿಪಿ ತುಳಿದು ಧಡಲ್ಲಿಂದು ಜಾರಿಬಿದ್ದ. ನೇರಿದವರೆಲ್ಲಾ ಖೊಳ್ಳನೆ ನಕ್ಕೆರು. ಅರಿವೆ ಹೊಲಸಾಯಿತೇನೋ ಎಂದು ಹಿಂದೆ ಮುಂದೆ ನೋಡಿಕೊಳ್ಳುತ್ತೆ, ಅವರ ನಗೆಯನ್ನು ಲಕ್ಷ್ಯಕ್ಕೆ ತಾರದೆ ತಾನೂ ಅವ ರೀಂದಿಗೆ ಖೊಳ್ಳಿಂದು ನಕ್ಕು ಕೆಳಗಿಳದ. ಸಿಕ್ಕ ಒಂದು ಡಬ್ಬಿಯೋಳಿಗೆ ಇಬ್ಬರೂ ಬಳಸುಗ್ಗಿದರು. ಡಬ್ಬಿಯೋಳಿಗೆ ಗೂಡ್ಪುಗಾಡಿಯ ಹಾಗೆ ಗಂಡು-ಹಣ್ಣಿಂಬ ಸರಕುಗಳು ಅಡಕಲೇರಿ ಕಾಲಹಲಗಿಯ ಮೇಲೆ, ಕೈಬಾರು ಹಿಡಿದುಕೊಂಡು ಜನ ಜೋತುಬಿಡ್ಡಿದ್ದರು. ಅಂಥದರೊಳಗೆ ವಿದ್ಯಾ ಬಳ ನುಗ್ನಿದಳು. ಮನೂ ಹೇಗೆ ಅವಳನ್ನನುಸರಿಸಿದ. ಇಬ್ಬರೂ ಅಷ್ಟರೊಳಗೇ ಬಾರ್ ಹಿಡಿದುಕೊಂಡು ನಿಂತರು. ಒಂದೆರಡು ಸಲ ಗಾಡಿಯ ಹೊಯ್ದಾ

ಟಕ್ಕೆ ಬಾರು ಕೈ ತಪ್ಪಿ ಬಾಜಾದವರ ಮೈಮೇಲೆ ಬಿಡ್ಡಾಗೆ, ವಿದ್ಯಾ ತನೇನ್ನ ಇಗೆ ತಾನೇ ನಕ್ಕಳು. ಪರೀಳಿಗೆ ಒಬ್ಬ ಗೃಹಶ್ಫು ತನ್ನ ಸ್ಥಳ ಖಾಲಿ ಮಾಡಿ ಅವೇಳಿಗೆ ಅನುವು ಮಾಡಿಕೊಟ್ಟು ತಾನು ಕೆಳಗಿಳವ. ‘ಧ್ವಾಂಕ್ಸ್’ ಎಂದು ವಿದ್ಯಾ ಆ ಸ್ಥಳದ ಮೇಲೆ ಕೂತುಕೊಂಡಳು. ಸ್ಥಳ ಸಿಗದೆ ಹಾಗೇ ನಿಂತಿದ್ದ ಮನೂನನ್ನು ನೋಡಿ ಕೊಂಕುನಗೆಯೊಂದನ್ನು ಬೀರಿದಳು. ಮನೂನು ಸುಳಿ ಕೊಂಡು ಅವಳ ಮಗ್ಗುಲಿಗೆ ಬಂದು ಅವಳ ಸೀಟಿನ ಬೆನ್ನು ಹಿಡಿದುಕೊಂಡು ಅವಕೆದುರಿಗೇ ನಿಂತನು. ಅಲ್ಲೇ ಅವರ ಹರಬಿ ನಿರಾತಂಕವಾಗಿ ಸಾಗಿತು. ಒಬ್ಬಬ್ರಂಧ ಗಾಂಘರಂತಹರು ಸ್ವಲ್ಪ ಬೆಷ್ಟರಾಗಿ ನೋಡುತ್ತ ನಿಂತರು. ಇವರು ಯಾರಿರಬಹುದು ಎಂದು ಅವರಿಗೆ ಕುತ್ತಳೆಲವಾಗಿರಬೇಕು. ಸುದ್ದೇವದಿಂದ ಬಾಯಾಖಾಕೈ ಬಂದು ಸ್ಥಳ ಖಾಲಿಯಾಯಿತು. ಮನೂ ವಿದ್ಯೇಯ ಮಗ್ಗುಲಿಗೇ ಸ್ಥಳ ಸಾಧಿಸಿಕೊಂಡು.

ಮನೂ ‘ಚೇತನಾ’ ನೋಡಿದುದು ಇದೇ ಮೊದಲನೇಯ ಸಲ.

The fashions of East and West have met here. ( ಪ್ರಾವ್ಯ ಪಕ್ಷಿಮದ ಆಂದಜಂದದ ಸಂಗಮವಾಗಿದೆ ಇಲ್ಲಿ ) ಎಂದು ಅಲ್ಲಿಯ ಶಿಸ್ತು ಸಿದ್ಧತೀಗಳನ್ನು ನೋಡಿ ಉದ್ದಾರವೆತ್ತಿದ. ಪ್ರವೇಶದ್ವಾರದಲ್ಲಿ ಬಾಳಿಯ ಮರಗಳು, ತಳಿರು ತೊರಟ, ಒಳಗೊಂಡು ತುಳಸಿ ವ್ಯಂದಾವನದ ತರಹ ಒಂದು ಕಟ್ಟಿ. ಅಲ್ಲಲ್ಲಿ ಇಳಕಲ್ಲಿನ ಖಣಗಳ ಮೇಲೆ ಪ್ರಾಚ್ಯ ಪದ್ಧತಿಯಲ್ಲಿ ಕನೂತಿ ತೆಗೆದು ಪ್ರದರ್ಶನ ಮಾಡಿದ ನಕ್ಕೆಗಳು, ಗೋಡೆಗೆ ಅಂಟಿಸಿದ ಚಿತ್ರಗಳು ಎಲ್ಲಾ ಮುಂಬಾಯಿಯಂತಹ ವಾಶ್ವತ್ಯನುಯ ಪಟ್ಟಣದಲ್ಲಿ ಈ ತರಹದ ಹೊರಾತ್ಯಪ್ರದರ್ಶನ ವಿಚಿತ್ರವಾಗಿಯೆ ಕಂಡಿತು.

ಉಂಟಕ್ಕೆ ಮತ್ತೆ ಮಡಿಯಾಟ್ಟುಕೊಂಡು ಕೂಡಬೇಕೇನು ? ಎಂದು ವಿನೋದ ಮಾಡಿದ ಮನೂ. ಅಷ್ಟರೆಳಿಗೆ ವಿದ್ಯಾ ಅಲ್ಲಿಯ ಏಕಾಂತ ಜಾಗೆಯನ್ನು ನೋಡಿ ಟೀಬಲ್ ‘ಮೇಲೆ ತನ್ನ ಪರ್ಸ ಇಟ್ಟು ‘ಇಂಡಿ ಯನ್’’ ಪದ್ಧತಿಯ ಎರಡು ತಾಟಿಗೆ ‘ಅರ್ಡರ’ ಮಾಡಿದಳು. ತಾಟಿನ ತುಂಬ ಸಾಧನೆಯ ಸಾಮಾನುಗಳು, ರುಖಾಕದ ಒಡೆಯಿಂದ ಹಪ್ಪಳದ ವರಿಗೆ ತುಂಬಿ ಬಿಟ್ಟುದ್ದುವು. ಇದಲ್ಲದೆ ಮೂರು ನಾಲ್ಕು ಬಟ್ಟುಲಲ್ಲಿ ಪ್ರವಾಹಿ

సాధనగళు. పరిచారకను బందు నోదలిన హెచ్చిగే తాఁసే తుంబ పురిగళన్ను సురువిద.

‘ఆహా! ఇంథా మకా హోటిల్లు! పురియ హోరతాగి మతైత్తిరదు పక్కన్నపే ఇల్లవేను నిమ్మల్లి? ఎందు విడ్చిగే పుత్తే మాడిద ఆవళే హోటిల్లన ప్రొప్రాయిటర ఇద్దు హాగే.

‘ఇంగ్లిష పద్ధతియ ఉట చీకేను కాగాదరి? తడి, కేళు త్తేసే.’ ఎందళు విద్యుత్త. మనూ ఒకళ హసిదుదరింద విశేష తడ మాడది పురిగళిగి తోళేరిసి కృహజ్ఞిద.

‘హం సావకాశవాగలి! ’ ఎందు నక్కళు విద్యుత్త.

‘ఓహే! బ్రాహ్మణరిగి ఆనంద మాడిసిబిప్పిద్ది రి ఇన్నేను! ’  
ఇబ్బరూ నగియాడిదరు.

ఉట ముగిసి కృతోళియలు హోదాగ ఇడి హోటిల్లన వ్యవస్థియన్న నోడి మనూ ‘నమ్మ బాదశాహి చోడింగిగింతలూ అచ్చుకట్టువుగిదే!

‘హం? ’ ఎందు నక్కళు విద్యుత్త.

ఉట ముగిసి మసాలేయ పానపట్టి మేల్లుత్త కాళాఫోడా ఎదురిగి ‘సేవ స్కోర్స’ ఒళ ట్రుమగాగి కాదు సింతరు.

‘విద్యుత్త, ఇనోత్తు రాత్రి ‘జంగునూ’ శూపింగ్ మత్తే!

‘షి. కె. ఒళ్ళీ సుద్ది! ’ ఎందళు విద్యుత్త.

‘కాగాదరి రాత్రియ వరీగిన కాయిక్రమ? ’ మనూ కేళిద.

‘ఇండియా కాఫి కోసు. అదు ముచ్చిద్దరే ‘విశియన’ రిస్టారింట్స’ అథవా ‘గ్రేన్స్’ అథవా ‘తాజ’ యావుదన్న ఆరిసువియో అదు. ఆనంతర మేచ్చెల్ల, లక్ష ఆయిండ రేకెల్నా కంపని మత్తు ముంచే ‘జె.జె. స్కూల్స’ ఆఫ్ ఆర్ట్స్ ఎస్టోలోఎ, కోల్సాబా అథవా పురోహిత..... ‘Last but not the least’ జంగును—షి. కె.?’

‘ ಗಾರ್ಜಂಡ್ ಫೋರ್ಗಾಮ್ ! ಕೈ ತಾ ಮೊದಲು ! ’

‘ ಸರಿ, ಹಾಗಾದರೆ ಮೊದಲು ನೇನ್ನೀವ್ಯಾಪ್ತಿಗೆ ಹೊಗೋಣ. ’

\* \* \* \* \*

ಎಲ್ಲ ಕಾರ್ಯಕ್ರಮ ಮುಗಿಸಿಕೊಂಡು ಕೊಲಾಬಾ ಜಾಯಿನಿಸ್ ಹೊಟೆಲಿನಲ್ಲಿ ಇಂಗ್ಲಿಷ್ ಪದ್ಧತಿಯ ಉಟ್ಟದ ರುಚಿ ನೋಡಲು ಹೋದರು. ಒಂದು ಏಕಾಂತ ಸ್ಥಳ ಹುಡುಕಿ ಕುಳಿತುಕೊಂಡರು. ಬಾಯ್ ಒಂದು ಅಂದಿನ ‘ ಮನೂ ’ ತಂದು ಇಟ್ಟು ಹೋದ.

‘ What will you have ? ’ ( ಏನು ತರಿಸಬೇಕು ? ) ಎಂದು ವಿನ್ಯಾಸನ್ನು ಕೇಳಿದನು.

‘ ಹೋಸ್ಟ್ ಯಾರು ? ’

‘ ಪರ್ಸೆ ಹಿಡಿದುಕೊಂಡವರು. ’

ವಿದ್ವಾ ನಂಗತ್ತು ‘ ಹಾಗಾದರೆ ಬರಿ ಆನ್‌ಲ್ಯಾಟ್ ತರಿಸತ್ತೇನಿ. ’ ಎಂದಳು.

ಮನೂ ‘ ಮನೂ ’ ನೋಡುತ್ತು ‘ ಇಕಾ, ಒಂದು ಆನ್‌ಲ್ಯಾಟ್, ಒಂದು ಕಟಲೆಟ್ ಮತ್ತು ರೈಸಕರಿ ’ ಎಂದ.

ಬಾಯ್ ಎಲ್ಲ ಸಾಮಾನುಗಳನ್ನು ಅಚ್ಚುಕಟ್ಟಾಗಿರಿಸಿ ಎರಡು ಸೂಜಿಯ ನ್ಯಾಪರೆನ್ ಇಟ್ಟು ಹೋದ.

ಮನೂ ನ್ಯಾಪರೆನ್ ತೊಡಿಯ ಮೇಲೆ ಹಾಕಿಕೊಳ್ಳದೆ ಹಾಗೇ ಫೋರ್ಸ್ ಮತ್ತು ಚಾಕುಗಳನ್ನು ಕೈಯಲ್ಲಿ ತೆಗೆದುಕೊಂಡಾಗ ‘ ಹ-ಹ-ಹ ! ಇದು ಟೀಬಲ್ ಕಾಲ್ತಾ ಅಲ್ಲ ಮತ್ತೆ ! ತೊಡಿಯ ಮೇಲೆ ಹಾಕಿಕೊಳ್ಳಲಿಕ್ಕೆ ! ನ್ಯಾಪರೆನ್ ’ ಎಂದು ಜೀಷ್ಮೆ ಮಾಡಿದಳು ವಿದ್ವಾ.

‘ ಮೈನೇಲೆ ಮುಸುರೆ ಬೀಳದಂತೆ ತಿಂದರೂ ನ್ಯಾಪರೆನ್ ಹಾಕಿ ಕೊಳ್ಳಲೇಬೇಕೆಂದು ಕಾಯಿದೆ ಇದೆಯೇನು ? ’ ಮನೂ ಉತ್ತರಿಸಿದ.

ವಿದ್ವಾ ಬ್ರೆಡ್ ಹೆಚ್‌ಲಿಕ್ ಚಾಕೂ ಉಪಯೋಗಿಸದೆ ಕೈಯಿಂದಲೆ ಮುರಿದು ಬಾಯೋಳಿಗೆ ಹಾಕಿಕೊಂಡಾಗ ‘ ಚಾಕೂ ಫೋರ್ಸ್ ಬರಿ ಆನ್‌ಲ್ಯಾಟ್ ಗಷ್ಟೆ ಅಲ್ಲ, ಶ್ರೀಡಿಗೂ ಉಪಯೋಗಿಸಲ್ಪಡುತ್ತವೆ. ’ ಎಂದು ————— ಮುಯ್ಯೆ ತೀರಿಸಿದ.

‘ ಕೈಯಿಂದ ಮುರಿದು ತನ್ನಬಾರದೆಂದು ಕಾಯಿದೆಯೇನು ? ’

ಇಬ್ಬರೂ ನಕ್ಕರು. ಅನ್ನೆಟ್ ಹೆಚ್ಚುಲಿಕ್ಕೆ ವಿದ್ಯಾ ಚಾಕು ಎತ್ತುತ್ತೆಲೆ, ‘ ಚಾಕೂ ಬಲಗೈಯಲ್ಲಿ ಹಿಡಿಯಬೇಕು, ಪ್ರೋಕೆ ಎಡಗೈಯಲ್ಲಿ ಹಿಡಿಯ ಬೇಕು.’ ಎಂದು ನಗಿಗಿ ನಗಿ ಹೊಸೆದ ಮನೂ.

ಪ್ಲೇಟಿನೋಳಿಗನ ಸಾಮಾನು ತೀರಿದಾಗ ಮನೂ ಪ್ರೋಕೆ ಮತ್ತು ಚಾಕೂ ಸಮಾಂತರವಾಗಿರಿಸಲು ‘ತಿನ್ನುವೆಡು ಮುಗಿದು ಆದು ಸಾಕಾದರೆ ಪ್ರೋಕೆ ಮತ್ತು ಚಾಕೂ ‘Cross’ ಮೇಲೆ ಇಡಬೇಕು! ’ ಸಮಯ ಸಾಧಿಸಿ ಉಟ್ಟದೊಂದಿಗೆ ಚೇಸ್ಟ್ಯೆಯನ್ನೂ ಸರಸವಾಗಿ ರುಚಿಯಾಗಿ ಬೆರಸಿ ಮುಕ್ಕಾಯಗೊಳಿಸಿದಳು ವಿದ್ಯಾ. ಬಸಿಯೋಳಿಗೆ ಬಿಲ್ಲ ತಂದಿಟ್ಟಿಬಾ:ಯ್. ಎದು ರೂಪಾಯಿ ಆರಾಣಿ ಆಗಿತ್ತು ಬಿಲ್ಲು. ವಿದ್ಯಾ ಆರು ರೂಪಾಯಿ ಇಟ್ಟಳು. ಬಾ:ಯ್ ಸಲಾಮು ಹೊಡಿದು ಒಡೆಯಿಗೆ ಹಣ ಮುಟ್ಟಿಸಿ ಹತ್ತಾಣೆ— ಎಂಟಾಣಿ ಮತ್ತು ಎರಡಾಣಿಯ ಚೂರುಗಳನ್ನು — ಅದೆಬಸಿಯೋಳಿಗೆ ಹಾಕಿ ತಂದ. ವಿದ್ಯಾ ಅವನನ್ನು ತಡೆದು ‘That's all right’ ಎಂದಳು. ಬಾ:ಯ್ ‘Thank you madam’ ಎಂದು ಷ್ವನಷ್ಟಿತವಾಗಿ ಇನ್ನೊಂದು ಸಲಾಮು ಹಾಕಿ ಬಸಿಯೀತಿಕೊಂಡು ಹೋದ.

ಹೊಟೆಲ್‌ನಿಂದ ಹೊರಗೆ ಬಂದು ‘ಬಿಡಾ’ ತೆಗೆದುಕೊಂಡು ಮೆಲ್ಲುತ್ತೆ ಬಂದರು. ಮನೂ ‘ ಕ್ಷಮೆಂಜರ’ ದ ಹೊಗೆ ಬಿಡುತ್ತ ‘ನೀನೂ ಒಂದು ಹೆಚ್ಚುತ್ತೀರೀಯೇನು? ’ ಎಂದು ವಿದ್ಯಾನೇದುರಿಗೆ ಸಿಗರೇಟ್ ಪ್ರಾಕೆಟ್ ತೆರೆದು ಹಿಡಿದ.

‘ ಇದೇನು,ಇಲ್ಲದ ಹುಚ್ಚುಚ್ಚು ಬಡಿಯಬೇಡ! Don't be silly I say! ’ ಎಂದು ಸಲುಗೆಯಿಂದ ಬ್ಯಾಡಿಜಾಕೆ.

ಮನೂ ನಗುತ್ತು ‘ ಮದಾಮ್, ನನಗೀಗೆ ‘ಟ್ರೈನ್ಸ್’ ಬೇಕು. ಫನ್ನು ದೇಹ ಮುಂದೆ ಸಾಗದು ’ ಎಂದು ಆಲ್ಲೀ ನೀಂತುಬಿಟ್ಟು.

‘ ರೀಗಲ್ ವರಿಗಾದರೂ ನಡೆಯುತ್ತೀ ಇಲ್ಲವೋ? ’

‘ ಹೂಂ, ಆಗಲಿ’ ಎಂದು ಮನೂ ಒಪ್ಪಿಕೊಂಡ. ಇಬ್ಬರೂ ರೀಗಲ್ ಸಿನೇಮಾದ ಬಳಿ ಬಂದು ಟ್ರೌಡ್ಸೆ ಮಾಡಿಕೊಂಡು ದಾದರಿಗೆ ನಡೆದರು.

‘ ಓ’ ರೂಟ್ ಹಿಡಿದು ಹೋಗೋಣ.’ ಎಂದ ಮನೂ.

‘ ಏಕೆ? ’

‘ಮಹಾಲಕ್ಷ್ಮಿ ಬಳಿಯಿಂದ ವಲ್ರ್ ಮೇಲಿಂದ ಹೋದರೆ ಸಮುದ್ರದಿಂದ ಬರುವ ತಂಗಾಳಿ ಜೆನ್ನಾಗಿರುತ್ತದೆ.’

ಗಾಡಿ ‘ಕೆಂಪ್ಲ ಕಾನ್‌ರ್‌’ ಮೇಲಿಂದ ಹಾಯ್ದಿ ವಲ್ರ್‌ಮಾರ್ಗವಾಗಿ ಸಾಗಿತ್ತು. ರೀಸಕೊಎಸ್‌ಎನ್‌ನ್ನು ಬಲಕ್ಕೆ ಹಾಕಿಕೊಂಡು ನೀಲಿ ವರ್ಣದ ಸಾಲುಸಾಲಾದ ಗ್ಯಾಸ್‌ದೀಪಗಳನ್ನು ದಾಟುತ್ತ ಹೋಗುವಾಗ ಇಬ್ಬರೂ ಅ ಸುಖದ ರಮಣೀಯ ವಾತಾವರಣವನ್ನು ಅನುಭವಿಸಿ ಅನಂದಿಸುತ್ತ ಒಬ್ಬರಿಗೂಬ್ಬಿರು ಕನ್ನಡದಲ್ಲಿ ಚೆಷ್ಟೆಮಾಡುತ್ತಿರುವಾಗ ಡ್ರಾಯವರನ್ನೊಬ್ಬ ಅಡ್ಡಬಾಯಿ ಹಾಕಿ ತನಗೂ ಕನ್ನಡ ಬರುತ್ತದೆಂಬ ಜಂಬ ತೋರಬೇಕೇ? ಇಬ್ಬರೂ ಅವನ ಕನ್ನಡ ಪೂತಿಗೆ ಮೇಡಲು ನಕ್ಕೆರು, ತಮ್ಮ ಚೆಷ್ಟೆಯ ಹೂಡಣ ಅವನಿಗೆ ಗೊತ್ತಾಯತಲ್ಲ ಎಂದು. ಅದರೆ ಮುಂಬಯಿಯಂತಹ ಉರಲ್ಲಿ ಕನ್ನಡ ತ್ರೈಪ್ಲಾಟ ಸಿಕ್ಕನಲ್ಲ ಎಂದು ಉಂಟಾದ ಕುತ್ತಾಹಲದ ಮೂಲಕ ವಿಶೇಷ ನಿರಾಶೆಯಾಗಲಿಲ್ಲ.

‘ನಿಮ್ಮಾರಾವುದು?’ ಮನೂ ಕೇಳಿದ.

‘ಮಂಗಳಾರಾಯಿತು ಸ್ವಾಮಿ.’

‘ಆ! ’ ವಿದ್ಯಾ ಸಾನಂದಾಶ್ಚಯದಿಂದ ಉದ್ದಾರವೆತ್ತಿದಳು. ಮತ್ತೆ ಮುಂದರಿದು ‘ಮೋಗವೀರರ ಸ್ವೇಕಿಯೇನು?’

‘ಅಲ್ಲಮ್ಮೆ, ಬಂಟಿರು.’

‘ಮುಂಬಯಿಯಲ್ಲಿ ವೋಗವೀರರು ಬೇಕಾದಪ್ಪು ಜನ ಇಹ್ವಾರೆ, ಅದಕ್ಕೆಂದು ಕೇಳಿದೆ.’ ಎಂದು ತಾನು ಮಂಗಳಾರಿನವಳು ಎಂಬುದನ್ನು ತೋರಿಗೊಡದೆ ಮಾತಾಡಿದಳು ವಿದ್ಯಾ.

ಪೋತುಗೀಜ ಚಚ್ಚ ಮೇಲಿಂದ, ರಾನಡಿ ರೋಡ ‘ಕ್ರಾಸ್’ ವಾಡಿ ‘ಟಿಳಕ ಬ್ರಿಜ್’ ದಾಟಿ ಖಾದಾದಾ ಸರ್ಕಲ್ಲಿನಿಂದ ‘ಚಿತ್ರಾ ಟಾಕ್‌ಇಜ್’ ಎಡಕ್ಕೆ ಪರಾಡಿಕೊಂಡು ಹೋರಳಿ, ಟಾಕ್‌ನೇ ‘ಶ್ರೀ ಸೌಂದ ಸ್ವಾದಿಯೋ’ದ ಎದುರಿಗೆ ಬಂದು ನಿಂತಿತ್ತು.

ಶ್ರೀಟಿಂಗಿಗೆ ಪ್ರಾರಂಭವಾಗಿತ್ತು. ಎತ್ತರವಾದ ವಿಸ್ತೃತವಾದ ಮಹಾರಾಯನಂತಹ ಸ್ವಾದಿಯೋ. ಅದೇ ಮುಖ್ಯ ಸ್ವಾದಿಯೋ. ಅದರಲ್ಲಿ ದೊಡ್ಡ ದೊಂದು ಅತ್ಯಾಧುನಿಕ ಶಿಕ್ಷಿನ ಒಂದು ಮನೆ. ದೊಡ್ಡ ಅಂಗಳ, ಎಡಳಾ-

ದಲ್ಲಿ ಉದ್ಯಾನ. ಕಾಗೆದದ ಹೂ—ಹಸಿರು~~ತ್ವರವಾಗೇ~~ ಮೇಂದು ಬಿಟ್ಟಿರೆ ಕಣ್ಣಿಗೆ ಶೀರ್ ಸ್ವಾಭಾವಿಕವಾಗಿ ಕಾಣಿತ್ತಿದ್ದಷ್ಟು. ಮನೆಯ ಪ್ರವೇಶಕ್ಕೆ ಎಡಬಲ್-ದಲ್ಲಿ ಕಟ್ಟಿಗಳು. ಸಮೀನಪಕ್ಕೆ ದೋಗಿ ನೋಡಿದಾಗ ಮಾತ್ರ ಬರಿ ಅರ್ವನೆ, ರಟ್ಟಿ, ಕಟ್ಟಿಗೆಗಳಿಂಬುದು ಗೊಳಾಗಬೇಕು. ಆದರೆ ಆ ಪಡನಾಲೆ, ನಡು-ಮನೆ, ನಡುವಾನೆಯೇ ನೋಡಿಗಳು, ನೋಡಿಗಳ ಬಾಗಿಲುಗಳು, ಮನೆಯ ಮಾಳಿಗೆಯಿಂದಿಳಿದ ಫಾಟು ಇವನ್ನೆಲ್ಲಾ ನೋಡಿದರೆ ಮುಂಬಯಿ ಸಬಬುಗಳಲ್ಲಿರುವ ಶ್ರೀಮಂತರ ಉತ್ತಮವಾದ ಒಂದಸ್ತಿನ ಮನೆಯಿಂಬ ವಾಯಿಯನ್ನು ಹುಟ್ಟಿಸಿತ್ತಿತ್ತು. ಈ ಸ್ವಷ್ಟಿಯನ್ನು ನೋಡಿ ವಿದ್ಯಾವತಿಗೆ ಚೆರಗಾಗಿಹೋರಿಯಿತು. ವಿಶ್ವಾಮಿತ್ರನ ಸ್ವಷ್ಟಿಯೂ ಅಲ್ಲ, ಬ್ರಹ್ಮನ ಪ್ರತಿ-ಸ್ವಷ್ಟಿಯಿಂದು ಕೊತ್ತಳೆಬಬಟ್ಟಿಗಳು. ಮುಗಿಲೆತ್ತರದಲ್ಲಿ ಜಂತಿಯ ಮೇಲೆ ನಿಂತು ಕೊಂಡು ಶಕ್ತಿಯುಕ್ತವಾದ ವಿದ್ಯಾದ್ವಿತೀಪಗಳನ್ನು ಕೊಡುತ್ತಿದ್ದರು. ಕ್ಷಮೇರಾ ಮನಾ ಗಾಲಿಗಳ ಮೇಲೆ ಹೇಗೆ ಸ್ಥೋರ್ಸ್ ಬೇಕೆರ್ಹಾಗಿಹಿಂದೆ, ಮುಂದೆ, ಮೇಲೆ, ಕೆಳಗೆ ಹೊರಳಾಡಿಸುತ್ತಿದ್ದ ತನ್ನ ಕ್ಷಮೇರಾ. ಸ್ಥೋರ್ಸ್ ತೆಗೆದು ಕೊಳ್ಳುವ ದೃಷ್ಟಿವಿಷ್ಟೆ ಮನೋರಜರವಾಗಿ ಹೆರೆಯುತ್ತಿದ್ದರೆ ಉಳಿದ ಭಾಗ-ವೆಲ್ಲಾ ಸ್ನೇಜದಿಂದ ಹಾಳು ಸುರಿಯುತ್ತಿತ್ತು. ಧ್ವನಿಮಂದ್ರಕನು ತನ್ನ ಕೋಡಿ ಯೋಳಗಿನಿಂದ ಮಾತಾಡಿದುದೆಲ್ಲಾ ಸ್ವಷ್ಟಿಯೊದಲ್ಲಿಯ ಒಂದು ಧ್ವನಿಪೆಟ್ಟಿಗೆಯಲ್ಲಿ ಕೇಳಬರುತ್ತಿತ್ತು.

ಸದ್ಯಕ್ಕೆ ‘ಶೂಟಿಂಗ್’ ನಡೆದ ದೃಷ್ಟಿ ಹೀಗಿತ್ತು: ಕಥಾನಾಯಕ, ಎಂದರೆ ದಿಲೀಪಕುಮಾರನು—ಕಥಾನಾಯಕಿಯ ಮನೆಯಿಂದ ಹೊರಬಿದ್ದ ಕಟ್ಟಿಯ ಕೆಳಗಿಲ್ಲದು ತನ್ನ ಸ್ನೇಕಲ್ ಕ್ಯೆಯೋಳಗೆ ಹಿಡಿದುಕೊಂಡು ಹಿಂತಿರುಗಿ ‘ಟಾ-ಟಾ’ ಎನ್ನುತ್ತಾನೆ. ನಾಯಕ—ಎಂದರೆನೂರಜಹಾನಾ— ಕಟ್ಟಿಯ ಮೇಲೆ ನಿಂತುಕೊಂಡು ಸ್ನೇಮಪೂರಿತವಾದ ಸ್ನೇಹಸ್ವಿಗ್ರಹಾದ ಕಣ್ಣಿಗಳಿಂದ ತಾನೂ ‘ಟಾ ಟಾ’ ಎಂದು ಚೆರಳು ಮಾಡುವಳು. ಇಲ್ಲಿಗೆ ಒಂದು ‘ಶೂಟ್’ ಮುಗಿಯುತ್ತಿತ್ತು.

‘Yes shot number fifty-two get ready.’ ಎಂದು ಧ್ವನಿಮಂದ್ರಕ ಕೊಗಿದ.

‘Yes get ready’ ಎಂದು ಚಪ್ಪಾಳಿ ಹೊಡಿಯುತ್ತ ದಿಗ್ಂಥಕ

ಕೊಕ್ಕತ ಹುಸೇನೆ ಗಡೆಬಡಿಸಹತ್ತಿದರು. ಒಂದು ಫಾಲ್ಹನ್‌ಲಾಪ್‌ಷಂಟ್, ವೇಸ್ಟ್-ಸಿಲ್ವಿನ್ ಒಂದು ಬುಶಾಕೋಟ್, ನೀಳವಾದ ಬೀಳ ಭಾಯೆಯ ಮುಖ, ವುಬಕ್ಕೆತ್ತಾಪ್ಪವಂತೆ ಕರ್ತರ್ಗೆ ಕಂಗೊಳಿಸುವ ಗುಂಗುರಗೂಡಲು ಕಾರ್ವು, ಬಗಲೊಳಗೀಂದು ಸಿನೇರಿಯೊ ಹೆಸ್ತಪ್ರತಿ ! ಪ್ರತಿಭಾವಂತ ದಿಗ್ದಿರ್ಕ ಸೆಂಬಂತೆ ರೀವಿಯಿಂದ ಕಂಗೊಳಿಸುತ್ತಿದ್ದರು.

ದಿಲೀಪಕುಮಾರ ಒಕ್ಕೇ ಶಿಸ್ತಿನ್ ‘ಪೂಲನ್‌ಸ್ಟ್ರೀಟ್’ ನಲ್ಲಿ ದಪ್ಪನಾದ ಕಾರ್ವಾ ಬಿಟ್ಟುಕೊಂಡು ಕೊಡಲಿಗೊಂದು ‘ಸ್ಟ್ರೀಫ್’ ಹಾರೆಕೊಂಡು ಸಚ್ಚಾಗಿ ಬಂದು ಸಿಂತೆ.

‘ಇವರೇನೆ ದಿಲೀಪಕುಮಾರ ?’ ವಿದ್ವಾ ಬಹೆಳ ಕುತ್ತೊಹೆಲದಿಂದ ನೋಡುತ್ತೆ ನಿಂತಳು. ಜಿತ್ರದಲ್ಲಿ ನೋಡುತ್ತಿದ್ದ ಪರಿಚಿತ ಮುಖವು ಪ್ರತ್ಯೇಕ ದಲ್ಲಿ ಕಂಡುಬಂದಾಗ ಏನೋ ಒಂದು ಹಿಗ್ನ ಮಿಂಚಿನಂತೆ ಮುಳಿದು ಹೋಯಿತು.

ಸರಿ. ನಾಯಕ ಸಿಧ್ಧನಾಗಿ ಸಿಂತೆ. ನಾಯಕಿಯೆ ಬರಲಿಲ್ಲ. ‘Get ready, get ready’ ಎಂದು ಪೆಟ್ಟಿಗೆಯೊಳಗಿನ ಧ್ವನಿ ಕೊಗಿತು. ಆಚೆಯೆ ಒಂದು ಮೂಲೆಯಲ್ಲಿ ಸೋಫಾದ ಮೇಲೆ ನೂರಜಹಾನ್ ತನ್ನ ಮಗು ವನ್ನು ಮಲಗಿಸುತ್ತಿದ್ದಳು. ವಿದ್ವಾವತಿಯ ದೃಷ್ಟಿ ಒಮ್ಮೆಂದೊಮ್ಮೆ ಆಚೆಗೆ ಹೋಯಿತು. ‘ಓ, ನೂರಜಹಾನ್ !’ ಎಂದು ಕೊಗುವುದರಲ್ಲಿದ್ದಳು. ಮನೂ ಕಣ್ಣ ಹಿಗ್ನಿಸಿದನ್ನು ನೋಡಿ ತಡೆಹಿಡಿದಳು.

‘ಆ ಮಗು ಅವಳದೊ ? ಕಥೆಯೊಳಗಿನದೊ ?’ ವಿದ್ವಾವತಿಗೆ ಅತ್ಯಂತ ಕುತ್ತೊಹೆಲ.

ಮನೂ ಮೆಲ್ಲನೇ ನಕ್ಕೆ. ‘ಜೀವನದೊಳಗಿನ ಮುಕ್ಕಳನ್ನು ಎತ್ತಿ ಮುದ್ದುಡಿ ಸಿದವರೇ ಮಾತ್ರಕ್ಕೆ ದಯವನ್ನು ತು ಅಭಿನಯಿಸಬಲ್ಲರು.’ ಎಂದು ಹೇಳಿದ.

ದಿಗ್ದಿರ್ಕರು ನಾಯಕಿಯ ಸಮೀಪಕ್ಕೆ ಬಂದು ‘ಹೊಂ. ಹೊಂ. ಚಲಿಯೆ’ ಎಂದು ಮೆಲ್ಲನೇ ರಟ್ಟಿ ತಟ್ಟಿದರು. ನೂರಜಹಾನ್ ‘ಮೇರಿನ್’ ಸರಿಮಾಡಿಕೊಂಡು ಮನೆಯ ಕಟ್ಟಿಯ ನೇಲೆ ಹೋಗಿ ನಿಂತಳು.

‘Lights on’ (ಹುಂ, ಬೀಳಕು ಬಿಡಿಂ.) ದೂರಿಂದ ಒಂದು ಧ್ವನಿ ಕೊಗಿತು. ಮುಗಿಲಿತ್ತು ರದ ಜಂತಿಯ ನೇಲಿಂದ ಎರಡು ಘೂರು ಧೀಷಗಳು ಬಂದಷ್ಟೆ.

‘ರಹಸ್ಯಲ್ಲಾ’ ಒಮ್ಮೆ ನಡೆಯಿತು. ಅಳತೆ ಮಾಡಿಟ್ಟೊಂತೆ ದಿಲೀಪ ಕುಮಾರ ಕಟ್ಟಿಯ ಕೆಳಗಿಳಿದು ಹತ್ತು ಹೆಚ್ಚೆ ಮುಂದೆ ಬಂದು ಕೈಯಲ್ಲಿ ಸ್ವೇಕಲ್ಲಾ ತೆಗೆದುಕೊಂಡು ‘ಟಾ-ಟಾ’ ಎಂದ. ನೂರಜಹಾನ್ ಮುಗುಳ್ಳ ಕ್ಷಮೆ ‘ಟಾ-ಟಾ’ ಎಂದು ಬೆರಳಾಡಿಸಿದಳು.

ದಿಗ್ನಿಶ್ವರ ಕರಿಗೆ ಇದು ಸರಿ ಬೆಲ್ಲಿಲ್ಲ. ತಾವೇ ಸ್ವತಃ ಕಟ್ಟಿ ಹತ್ತಿ, ಕೆಳಗಿಳಿದು ಹತ್ತು ಹೆಚ್ಚೆ ಮುಂದೆ ಬಂದು, ಕೈಯಲ್ಲಿ ಸ್ವೇಕಲ್ಲಾ ತೆಗೆದುಕೊಂಡು ‘ಟಾ-ಟಾಂಟ್’ ಎಂದು ಬಹು ಮೋಹಕವಾಗಿ ನುಡಿದರು. ಅದಕ್ಕೆ ನೂರಿಂದಹಾನ್ ಮುಗುಳ್ಳ ಕ್ಷಮೆ ‘ಟಾ-ಟಾ’ ಎಂದು ಬೆರಳಾಡಿಸಿದಳು. ಅದೂ ಮನಸ್ಸಿಗೆ ಬರಲಿಲ್ಲ ದಿಗ್ನಿಶ್ವರ ಕರಿಗೆ. ಕಟ್ಟಿ ಹತ್ತಿ ತಾವೇ ಬೆರಳಾಡಿಸುತ್ತೆ ಅತ್ಯಂತ ಮಾಮಿಕವಾಗಿ ಪ್ರಣಯಚೆಷ್ಟೆಯ ನಗೆ ಮೂಡಿಸುತ್ತೆ ‘ಟಾ-ಟಾಂಟ್’ ಎಂದು ಇನ್ನೊಮ್ಮೆ ಮನಮೋಹಕವಾಗಿ ನುಡಿದರು. ಅದರಂತೆ ಮಾಡಲು ದಿಲೀಪನಿಗೂ ತಮ್ಮ ಹೆಂಡತಿ ನೂರಜಹಾನಳಿಗೂ ಹೇಳಿದರು.

‘Feel yourself a lover. Imagine the situation and let me know how you would do’ (ನೀವೇ ಪ್ರೇಮಕಾವಿಯಾಗಿದ್ದೀರೆಂದು ಭಾವಿಸಿ ಸಂದರ್ಭವನ್ನು ಕಲ್ಪಿಸಿಕೊಂಡು ಮಾಡಿರಿ. ಹೇಗೆ ಮಾಡುತ್ತೀರೋ ನೋಡೋಣ.) ಎಂದು ಕಥಾನಾಯಕನಿಗೆ ಹೇಳಿದರು. ಅದೇ ರೀತಿ ತಮ್ಮ ಹೆಂಡತಿಗೆ ‘Look here. You are his lady-love. You have taken a fancy for him. You have to enthrall his heart and mind, his very soul.....now come on’ (ಇಕಾ, ನೀನು ಆತನ ಪ್ರೇಯಿ. ಆತನಿಗೆ ಮೋಹಿಸಿಬಟ್ಟಿದ್ದೀ. ಆತನ ಮನಸ್ಸನ್ನು—ಆಪ್ಸೇ ಏಕೆ ಆತ್ಮವನ್ನು ಮರುಳುಗೊಳಿಸಿ ಸೀರಿಹಿಡಿಯಬೇಕು.) ಎಂದು ಗಂಡನೇ ನಿಂತುಕೊಂಡು ತನ್ನ ಕೈಹಿಡಿದ ಹೆಂಡತಿಗೆ ಇನ್ನೊಳ್ಳಬ್ಬನೊಡನೆ ಪ್ರಣಯ ಬೆಳಸುವ ಪಾಠ ಹೇಳಿಕೊಡುತ್ತಲಿದ್ದಾನೆ! ವಿದ್ಯಾವತಿಯ ವಿಚಾರಸರಣಿ ಇನ್ನೊಂದು ವಿಧದಲ್ಲಿ ಮುಂದೋಡಿತು:

‘ಶಾಕಶಾಹಿಸೇನರ ಮನಸ್ಸು ಎಷ್ಟೊಂದು ವಿಶಾಲ, ಉದಾರವಾಗಿರ ಬೇಕು! ಗಂಡನೇ ನಿಂತುಕೊಂಡು ತನ್ನ ಹೆಂಡತಿಗೆ ಇನ್ನೊಳ್ಳಬ್ಬನೊಡನೆ ಪ್ರೇಮ ಮಾಡಲು ಕರಿಸಿಕೊಡುತ್ತಿರುವನಿಂದ.....’

ಮನೂನ ಪತ್ರದ ಬಗ್ಗೆ ತನ್ನ, ರಾಮನಾಥನ ನಡುವೆ ನಡೆದು ಹೋದ ವಾಗ್ಯದ್ದದ ಚಿತ್ರ ಮತ್ತೊಮ್ಮೆ ಅವಳ ಕಣ್ಣಂದೆ ಸುಳಿಯಿತು. ‘ರಾಮನಾಥ ಇಂತಹ ವಿಶಾಲ ಜಗತ್ತನ್ನು ಕಣ್ಣಿರೆದು ಸೋಡೇಕು. ಎಂದರೆ ಅವನಿಗೆ ವಿಶಾಲಚಿತ್ರ ಉದಯವಾದಿತು....’

‘ರಿಹರ್ಸಲ್’ ಹಾಗೇ ಮುಂದರಿದಿತ್ತು. ಒಂದು ಸಲ, ಹತ್ತು ಸಲ ನಡೆಯಿತು. ಕೊನೆಗೊಮ್ಮೆ ಮೈಕ್ರೋಫೋನ್ ಮತ್ತು ಕ್ವಾಮರಾ ‘adjustment’ ನಡೆದ ಮೇಲೆ ‘Ready for take’ ಎಂದು ಕೂಗಿದರು ದಿಗ್ದ ಶೆಕರು. ದೀಪಗಳು ರುಗ್ಗನೆ ಮೂಡಿದುವು. ‘ಶೈಲ್ಪಾ ನಂಬರ ಇಂ’ ಎಂದು ಬರಿದಿದ್ದ ಒಂದು ಬೋಡ್ಯೂ ಕ್ವಾಮರಾದ ಮುಂದೆ ಹಿಡಿದು ಒಬ್ಬ ‘Production Assistant’ ಅದಕ್ಕೆ ಹಚ್ಚಿದ ಕಟ್ಟಿಗೆ ತಾಂಡಿನಿಂದ ‘ಕಟ್ಟಾ’ ಎಂದು ಸಪ್ಪಳ ಮಾಡಿದ. ಎಲ್ಲ ಕಡೆಗೂ ನಿಶ್ಚಯಿತು. ಕಥಾನಾಯಕ ಮನೆಯ ಕಟ್ಟಿಯಿಂದ ಕೆಳಗಿಳಿದು ಬಂದ. ಹತ್ತುಹೆಚ್ಚೆ ಮುಂದೆ ಒಂದು ಕೈಯೊಳಗೆ ಸ್ವೀಕರ್ಲಾ ತೆಗೆದುಕೊಂಡು ಹಿಂತಿರುಗಿ ‘ಟೊ-ಟಾಟ್’ ಎಂದ. ಕಟ್ಟಿಯ ಮೇಲೆ ನಿಂತಿದ್ದ ಕಥಾನಾಯಕ ಕಾಲು ಎತ್ತಿರಿಸಿ ‘—ಟೊ-ಟಾಟ್’ ಎಂದು ಬೆರಳಾಡಿಸಿದಳು. ‘ಶೈಲ್ಪಾ’ ಮುಗಿಯಿತು.

‘No cut.’ ಎಂದು ಧ್ವನಿಮುದ್ರಕ ಕೂಗಿದ.

‘Light off.’ ದಿಗ್ದ ಶೆಕ ಕೂಗಿದ.

‘Retake.’ ಕ್ವಾಮೆರಾಮನ್ ಕೂಗಿದ.

ಮತ್ತೆ ಬಿಗಿಹಿಡಿದ ಧ್ವನಿಗಳು ಗಳಭಿನ್ನಿಸಿದುವು. ‘Retake’ ಸಿದ್ಧತೆ ನಡೆಯಿತು. ಮತ್ತೆ ಶ್ರೀಕೃಷ್ಣನ ಸುದಶನವನ್ನು ರುಕ್ಖಿಸುವ ಗರಣೆಯ ಬೀಸುವ ಕಲ್ಲಿನಂತಹ ‘ಘ್ರಾನಾ’ ಭಂವ್ ಎಂದು ತಿರುಗಹತಿತು.

‘Yes, ready.’ ಧ್ವನಿಮುದ್ರಕ ಕೂಗಿದ.

‘Lights on.’

‘Start.’

ಮತ್ತೆ ನಿಶ್ಚಯಿತು. ದೀನಗಳೂ ರುಗ್ಗನೆ ಹೆತ್ತಿದುವು. ಕಥಾನಾಯಕ ಕಟ್ಟಿಯಿಳಿದು ಹತ್ತುಹೆಚ್ಚೆ ಮುಂದೆ ನಡೆ ಮತ್ತೆಯಲ್ಲಿ ಸ್ವೀಕರ್ಲಾ ತೆಗೆದುಕೊಂಡು ಹಿಂತಿರುಗುವಾಗ ಕೈಯೊಳಗಿನ ಸ್ವೀಕರ್ಲಾ ಜಾರಿಹೋಯಿತು.

‘Cut’ ಎಂದು ಅಭ್ಯರಿಸಿ ಕೂಗಿದ ಕ್ಷಮೆರಾಮನ್.

ಈ ಯಾಂತ್ರೀಕ ಸಿಮಿಎಲಿಯನ್‌ನ್ನು ನೋಡುತ್ತೇ ನಿಂತು ವಿದ್ಯಾವತಿಗೆ ಬೇಸರಿಟ್ಪ್ಯಾಚ್‌ರೋಯಿತು. ಮನೂ ತನ್ನ ಇನ್ನೊಬ್ಬ ಸ್ವಾಡಿಯೊಮಿತ್ತು ನೋಂದಿಗೆ ವಿದ್ಯಾವತಿಯನ್ನು ಕರೆದುಕೊಂಡು ಮೇರ್ಕೆ ರೂಮಿನತ್ತು ನಡೆದ.

‘Oh, how boaring it is ! Shooting means shooting without killing which is much worse.’ (ಓ ! ಏನು ತಲೆಬೇಸರಿ ಇದು ! ಜೀವ ತೆಗೆದುಕೊಳ್ಳದೆ ಶೂಟ್ ಮಾಡುವದೆಂದರೆ ಇನ್ನೂ ಕೆಟ್ಟಿ.) ಎಂದು ನಗೆಯಾಡಿದಳು ವಿದ್ಯಾ. ಜೊತೆಗೆ ಮಿಶ್ರರೂ ನಕ್ಕರು.

‘And how do they manage for songs ?’ (ಹಾಡುಗಳಿಗೆ ಹೇಗೆ ಮಾಡುತ್ತಾರೆ ?)

‘No. Songs are recorded before hand. During the shooting the whole action is being photographed with the play-back, when the character simply sings it without recording’ (ಇಲ್ಲ. ಹೊಡಲೇ ಹಾಡುಗಳ ಧ್ವನಿಮುದ್ರಿಕೆ ತೆಗೆದಿರುತ್ತಾರೆ. ಶೂಟಿಂಗ್ ನಡೆದಾಗ ಈ ಧ್ವನಿಮುದ್ರಿಕೆಯ ಹಿನ್ನೆಲೆಯಲ್ಲಿಯೇ ಇಡೀ ಅಭಿನಯವನ್ನು ಪ್ರತಿರೂಪಿಸಿಕೊಳ್ಳತ್ತಾರೆ ಪ್ರೋಟೋಗ್ರಾಫಿಯಿಂದ. ಆಗ ಪಾತ್ರ ಅದೇ ಹಾಡನ್ನೇ ಮತ್ತೆ ಒಟ್ಟುಪಟ್ಟಿದರೂ ಅದು ಮೂಡುವುದಿಲ್ಲ.)

‘Is it so ?’ (ಹೇಗೇನು ?) ಎಂದು ಆಶ್ಚರ್ಯದಿಂದ ಕೇಳಿದಳು ವಿದ್ಯಾ.

‘And therefore they can use any other voice suitable for the song’- (ಅಂತೇ ಬೇಕಾದ ಧ್ವನಿಯನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಹಾಡಿಗೆ ತಕ್ಕಂತೆ.) ಮನೂ ಹೇಳಿದ.

ಮೇರ್ಕೆಪಾರೂಮಿಗೆ ಬಂದರು. ಮೂರು ನಾಲ್ಕು ಶ್ರೀಶ್ರೀನಾ ಕನ್ನಿಕೆಗಳ ಮೇರ್ಕೆಪಾ ನಡೆದಿತ್ತು. ಸುಣ್ಣಿ, ಬಣ್ಣಿ, ಸಾರಣಿ, ಕಾರಣಿಗಳನ್ನೆಲ್ಲಾ ಬಡೆಯು ವರೆಳಬ್ಬರು ಬೇರೆಯೆ. ಇವು ಮಣಿನ ಗೊಂಬಿಗಳಂತೆ ಸ್ವಾಸ್ಥ ಕುಳತು ಬಿಟ್ಟುದ್ದವು.

‘What is the next shot?’ (ಮುಂದಿನ ‘ಶೊಟ್’ ಯಾವದು?)  
ಮನೂ ಕೇಳಿದ.

‘College Hostel Scene.’ ಮಿತ್ರ ಉತ್ತರ ಕೊಟ್ಟೆ.

ಮಿತ್ರನ ಚೆಹಾವಾನದ ಆತಫ್ಯ ಮುಗಿಸಿ ಸ್ಪೃಹಿಯೋ ಪ್ರವೇಶಿಸುವುದಕ್ಕೇ ಧ್ವನಿಮುದ್ರೆಕ ‘ಟಿ. ಕೇ.೧.’ ಎಂದು ಕೂಗಿದ.

ದಿಲೀಪಕುಮಾರ ‘ಉಶ್’ ಎಂದು ಕೋಚ್ಚಿ ಕಳೆದು ಸೋಫಾದ ಮೇಲೆ ಆರಾಮಾಗಿ ಬಿದ್ದುಕೊಂಡ. ನಾಯಕೆ ಮತ್ತೆತ್ತೊ ಹೋದೇನು. ಈ ಕ್ಷಣದ ಹಿಂದೆ ಜೀವದ ಕೆಳಿಯ ಕೆಳಿದಿಯರಾಗಿ ನಡೆದುಕೊಂಡವರು, ಕ್ಷಣದ ನಂತರ ಪರಕೀಯರಂತೆ ಅವನೆತ್ತೊ ಆಕೆಯತ್ತೊ ಹೋಗಿಟ್ಟಿರು. ವಿದ್ಯಾವತಿಯ ತಲೆಯಲ್ಲಿ ಇನ್ನೂ ಅದೇ ಗುಂಗು. ಗಂಡನೇ ನಿಂತುಕೊಂಡು ಹೆಂಡತಿಯನ್ನು ಇನ್ನೊಬ್ಬರೊಡನೆ ಪ್ರೇಮಿಸಲು ಹಚ್ಚುತ್ತಾನಲ್ಲ!

ಹಾಸ್ಪಿಲ್ ಸೀನೂ ಮುಗಿಯಿತು. ಅದರಲ್ಲಿ ಆ ಶ್ರೀಕೃಷ್ಣ ಕುವರಿಯರು ಸೋಫಾದ ಮೇಲೆ ಕುಳತ್ತಿಕೊಂಡು ಹರಟುತ್ತಿದ್ದಾಗ, ದಿಗ್ನಿರ್ಣಯ ಮೇಲ್ಲನೆ ಬಂದು ಒಬ್ಬಳ ಘಾರಕನ್ನು ವೈಳಿಕಾಲಮೇಲೀರಿಸಿ ಹೋದರು. ಹಾಗೆ ಘಾರಕ ಮೇಲೀರಿಸಿಕೊಂಡೇ ಶೊಟ್ ಮುಗಿಸಬೇಕಾಗಿತ್ತು. ಎಲ್ಲವೂ ಯಾಂತ್ರಿಕವಾಗಿ ಮುಗಿಯಿತು. ವಿದ್ಯಾವತಿಗೆ ಮತ್ತೊಂದು ಕುತೂಹಲ. ‘ಇದೇನು, ಈ ದಿಗ್ನಿರ್ಣಯ ಬೇಕಾದ ‘liberty’ (ಸ್ವಾತಂತ್ರ್ಯ) ತಿಗಿದು ಕೊಳ್ಳಬಹುದೆ?’ ಎಂದು ಮನೂನನ್ನು ಕೇಳಿದಳು.

‘ಹೌದು. ಅದೆಲ್ಲ ಕರಾರಿನಲ್ಲಿಯೇ ಇರುತ್ತದೆ.’

ಶೂಟಿಂಗ್ ನೋಡಿಕೊಂಡು ಹೊರಬಿದ್ದಾಗ ಮಧ್ಯರಾಶಿ ಮೀರಿ ಎರಡು ಗಂಟಿಯಾಗಿತ್ತು. ಮನೆ ಮುಟ್ಟಿವುದಕ್ಕೆ ಯಾವ ವಾಹನಗಳೂ ಇಲ್ಲದೆ ಕಾಲನಡಿಗಿಯಿಂದಲೇ ಸಾಗಬೇಕಾಯಿತು.

‘ಇದೇನು ಮನೂ, ಶೂಕತಹುಸೇನರು ಹೀಗೆಲ್ಲಾ ತಮ್ಮ ಹೆಂಡತಿಗೆ ಪ್ರಣಯದ್ವಾರ್ಥಗಳಲ್ಲಿ ಪಾತ್ರಮಾಡಲು ಹೀಗೆ ಒಪ್ಪುತ್ತಾರೆ?’

‘ಹುಂ! ಇದು ಜೀವನವಲ್ಲ ವಿದ್ಯಾ, ನಾಟಕ.’

‘ನಾಟಕದಲ್ಲಿ ಇನ್ನೊಬ್ಬರೊಡನೆ ಪ್ರಣಯಚೇಷ್ಟೆಮಾಡಲು ಬಿಡ-ಬೀಕಾದರೂ ಮನಸ್ಸಿನ ಸಿಧ್ಧತೆ ಬೇಡನೆ?’

‘ಹುಂ ! ರೋಸ್ ಎಲ್ಲವನ್ನೂ ಮಾಡಲು ಹಚ್ಚುತ್ತೇದೆ.’

‘ದಿಗ್ದ ಶಕರು ಮುಖ್ಯನಾಯಕನ ಪಾತ್ರ ತಾನೇ ಏಕೆ ಮಾಡಬಾರದು ?’

‘ಹುಂ !’ ದಿಗ್ದ ಶಕನಾಗಿರುವವನು ಆಭಿನಯಕಾರನಾಗಿರುತ್ತಾನೆಂದು ಹೇಳಲಿಕ್ಕೆ ಬಾರದು.....ದುಷ್ಯಂತನ ಪಾತ್ರಕ್ಕೆ ತಾನೇ ಯೋಗ್ಯನೆನಿಸಿದ್ದರೆ ಶಾಂತರಾಮ್ ಮಾಡಬಹುದಾಗಿತ್ತು.’

‘ಹೌದು ತನ್ನ ಜಯಶ್ರೀಯನ್ನು ಇನ್ನೊಬ್ಬರೊಡನೆ ಆಭಿನಯಿಸಲು ‘allow’ ಮಾಡಿದ್ದಾನಲ್ಲವೇ ?’

‘ನಿನಗೂ ಸಿನೇಮಾದಲ್ಲಿ ಪಾತ್ರ ವಹಿಸಬೇಕೆಂದು ಮನಸ್ಸಿದೆಯೆ ವಿದ್ಯಾ ?’

‘ನಾನೇನು ನೂರಜಹಾನ್ ಅಲ್ಲ, ಜಯಶ್ರೀ ಅಲ್ಲ.’

‘ನಾನು ಮಾಡುತ್ತೇನೆ ನಿನ್ನನ್ನು ನೂರಜಹಾನಳನ್ನುಗಿ.’

‘ನಿನ್ನನ್ನು ಶಾಕತ್ಹುಸೇನರನ್ನಾರು ಮಾಡಬೇಕು ?’

ಮನೂ ಹಿಡಿಸಲಾರದೆ ನಕ್ಕ. ನಗೆಯ ಭರದಲ್ಲಿ ‘ನೀನು’ ಎಂದೆನ್ನುತ್ತ ಚೊಟ್ಟಿನಿಂದ ಅವಳ ಕೆನ್ನೆ ತಟ್ಟಿದ.

‘I say ಮನೂ, don’t be silly !’ ಎಂದು ದೂರಸರಿದಳು ವಿದ್ಯಾ.

‘ಹಾಗಾದರೆ ನಿನಗೆ ನೂರಜಹಾನ್ ಆಗುವ ಆಸಯಿಲ್ಲವೇನು ?’

‘ಮನೂ ನಾಳೆ ಆಲಾಜಂಡಿಯಾ ರೇಡಿಯೋಕ್ಕೆ ಹೋಗೋಣವೇ ?’  
ಅವನ ಪ್ರಶ್ನೆಗೆ ಲಕ್ಷ್ಮಿಗೊಡದೆ ಮರುಪ್ರಶ್ನೆ ಮಾಡಿದಳು ವಿದ್ಯಾ.

‘ನಿನ್ನ ಮೇಲೆ ನನಗೆ ಸಿಟ್ಟು ಬಂದಿದೆ.’

‘ಬರಲಿ. ನಾಳೆ ಎ. ಐ. ಆರ್. ಗಿ ಹೋಗೋಣವೇ ? ನಾಳೆ ನಾನೂ ಕಡೆಗಿರಿಗೆ ‘ಕ್ರಾಂಟ್ ಅಲ್ಲಿನ್ನಾ’ ಹೇಳಿಕಳಸುತ್ತೇನೆ.’

‘ನಾಳೆ ಹೋದರೆ ನಾಳೇ ಹೇಗೆ ನಿನ್ನ ಧ್ವನಿಪರಿಕ್ಕೆಯಾಗಬೇಕು ?’

‘ಮತ್ತೆ ?’

‘ಧ್ವನಿಪರಿಕ್ಕೆ ಶನಿವಾರಕ್ಕೆಮ್ಮೆ ಇರುತ್ತದೆ.’

‘ಸಂಗೀತಕ್ಕಿಲ್ಲ ಮನೂ, ನಾನು ಹೇಳಿದ್ದ—ಕನ್ನಡ ನಾಟಕದಲ್ಲಿ ಭಾಗವಹಿಸಲಿಕ್ಕೇನು ಬಂದದ್ದು ?’

‘ ಭೀ. ಭೀ. ಇಲ್ಲಿ ನಾಟಕಗಳಿರುವುದು ಮುಖ್ಯವಾಗಿ ಮರಾಠಿ, ಗುಜರಾತಿಗಳಲ್ಲಿ. ಕನಾರ್ಕಟಕಕೆಲ್ಲಂದು ಆಶಾಜಂಡಿಯಾ ರೇಡಿಯೋ ಪ್ರಾರಂಭವಾದ ಮೇಲೆ ನೀನು ಪಾತ್ರವಹಿಸಬಹುದು. ’

‘ ಏಕೆ ? ನಿನಗೆ ಗೊತ್ತಿಲ್ಲವೇನು ? ಮುಂಬಯಿ ಕೇಂದ್ರದಲ್ಲಿಯಾಕನ್ನಡ ಪ್ರಾರಂಭವಾಗಿದೆಯಂತಲ್ಲ ? ’

‘ ಓಕೋ ಹಳ್ಳಿಯ ಕಾರ್ಯಕ್ರಮಗಳು ? ’

‘ ಏನೇ ಇರಲಿ. ಅಲ್ಲಿಯೂ ನಾಟಕಗಳನ್ನಾಡುತ್ತಾರಲ್ಲವೇ ? ’

‘ ವಿಚಾರಿಸೋಣಂತೆ. ’

ಪ್ರಾಜಾದ ಬಳಿ ಬಂದರು. ಎಲ್ಲಿಂದಲೂ ಗಡಿಯಾರ ಮಾರು ಗಂಟಿಹೊಡಿದ ಸಪ್ಪಳ ಕೇಳಬಂತು.

‘ My good god ! ಮಾರು ಬಡೆಯಿತೆ ? ’ ವಿದ್ಯಾ ಸ್ವತ್ಪ ಗಾಬರಿನೊಂಡವಳಾಗಿ ಕೇಳಿದಳು.

‘ ಯಾಕೆ ? ’

‘ ಪಾಪ, ಮೋರ್ಲೂರಿಣಿ ಒಬ್ಬಳೇ ಮನೆಯಲ್ಲಿ. ’

‘ ಏನು ? ಮೋರ್ಲೂರಿಣಿಯ ಮೇಲೇ ಇಡೀ ಮನೆ ಬಿಟ್ಟು ಬರುವುದೆ ? ’

‘ ಭೀ. ಆಕೆ ವಿಶ್ವಾಸಿಕಳಿದ್ದಾಳೆ. ಹಾಗೇನೂ ಸಂಶಯಕ್ಕೆ ಎಡಿ ಇಲ್ಲ. ’

‘ ಗುಡ್ಡಾನಾಯಿಟ್‌ ’ ಎಂದು ಮನೂ ಗ್ರಾಲರಿಯಲ್ಲಿ ಮುಸುಕೆಳಿದಾಗನಾಲ್ಕು ಹೊಡಿಯಲ್ಕೆ ಬಂದಿರಬೇಕು.

ವಿದ್ಯಾ ಮನೋಹರರು ‘ಮರಿನ್‌ಲೈನ್ಸ್’ ಸ್ಪೇಶನ್ಸಿಗಳಾಗ ರೇಲ್ಸ್ ಗಡಿಯಾರದಲ್ಲಿ ಮಧ್ಯಾನ್ತ ಸರಿಯಾಗಿ ಬಂದೂವರೆ ಗಂಟೆಯಾಗಿತ್ತು. ಕ್ಷೇತ್ರದಲ್ಲಿನ ಗುಂಟು ನಡೆಯುತ್ತೆಲೆ ಬಂದರು.

ಲಿಫ್ಟ್‌ನಿಂದ ಮಾರನೆಯ ಅಂತಹಿಗೆ ಹೊರಬರುತ್ತೆಲೆ ಎದುರಿಗೆ ‘ ಟೆಲಿಪ್ರೋನ್‌ ’ ಅಪರೀಟಿರ ಇದ್ದಳು. ಅವಳ ತಲೆಯ ಮೇಲೆ ‘ All India Radio—Enquiries ’ ಎಂದು ಬೋರ್ಡ್. ಮರಾಠಿಯ ಒಂದು ವಿಭಾಗದ ‘in charge’ ಇರುವ ತನ್ನ ಮಿಶನೆಡಿಗೆ ವಿದ್ಯಾವತ್ಯಾನ್ಯನ್ನು ಕರೆದೊಯ್ದು ಮನೂ. ವಿಶ್ರುತ ತನ್ನ ರೂಮಿನಲ್ಲಿ ಟೀಬಲ್ ಮೇಲೆ ಇತರ ಸ್ಟ್ರೀಸಹೋದ್ದೌರಿಗಳೊಂದಿಗೆ ‘ಲಂಚ್‌ ’ ನಡೆಸಿದ್ದು. ಮನೂ ತನ್ನ

ಮಿತ್ರನಿಗೆ ವಿದ್ಯಾವತಿಯ ಪರಿಚಯ ಮಾಡಿಕೊಟ್ಟು. ಲಂಚ್ ಮುಗಿಸಿ ಶ್ರೀಶ್ರೀನಾ ಮೈತ್ರಿಯೊಬ್ಬಳ ಕೈಯೊಳಗಿನ ಪಿನ್ನಿನಿಂದ ಒಂದು ಸಿಗಾರೆಟ್ ಎಬ್ಬಿಸಿ ಆದೇ ಟಿನ್‌ನ್‌ನ್‌ ಮನೊನ ವಂಂದೆ ಹಿಡಿದು ‘Our friend Miss Dorothy is a very noble lady. You have it if you don’t mind’ (ನಮ್ಮ ಮೈತ್ರಿಯೊಂದ ಮಿಸ್ ದೊರೊಫಿಯವರು ಬಹಳ ಉದಾರಿಗಳು. ಏನೂ ಚಿಂತಿಸಬೇಡಿ ತೆಗೆದುಕೊಳ್ಳಿ) ಎಂದು ಚೇಷ್ಟೆಯಿಂದಲೇ ಅವಳ ಪಿನ್ನಿನ್‌ನೊಳಗಿನ ಸಿಗಾರೆಟ್‌ಗಳನ್ನು ಒಳಗಹತ್ತಿದೆ. ಆಕೆ ತಾನೂ ಒಂದು ಸಿಗಾರೆಟ್ ಹೊತ್ತಿಸಿ ಆ ಮಿತ್ರನ ಬಳಿ ಬಂದು ಅವನ ಕೊರಳಿಗೆ ತನ್ನ ಎರಡೂ ಕೈಗಳನ್ನು ಹಾಕಿ ‘And our friend Mr. Joyous (ಜೋತಿ ಅವರ ಹೇಸರು) is so very noble that he does not mind offering drinks to everybody’ (ಮತ್ತೆ ನಮ್ಮ ಮಿತ್ರರಾದ ಜೋತಿಯವರಾದರೂ ಬಹಳ ಉದಾರಿಗಳು. ಅವರು ನಮಗೇಗೆ ‘ಡ್ರಿಂಕ್ಸ್’ ಪಾನನಾಡಿಸುತ್ತಾರೆ.) ಎಂದವೇ ‘ಚಪಾಸಿ! ’ ಎಂದು ಕೂಗಿ, ಅವನಿಗೆ ‘Joyous’ ರ ಹೆಸರಿನಿಂದ ರಾಜಕ್ಷ ಆರೇಂಜ ತರಹೇಳಿದಳು.

ಮಿಸ್ ದೊರೊಫಿ ಇಂಗ್ಲೀಷ್ ಸಂಗೀತ ವಿಭಾಗಕ್ಕೆ ಸಂಬಂಧಿಸಿದವರು. ನಡುವರಯದವರು. ಇನ್ನೂ ಅವಿವಾಹಿತಳಾಗಿಯೆ ಇದ್ದು ಮಂದುವೆಯು ಆಸೆ, ವಯಸ್ಸು ಮೀರಿದ್ದು ದರಿಂದ ಕಂಡ ಮಿತ್ರರಸ್ಯೆಲ್ಲಾ ‘ನನ್ನನ್ನು ಮಂದುವೆಯಾಗುವಿರಾ?’ ಎಂದು ಕೇಳಿ ಚೇಷ್ಟೆ ಮಾಡುವರು. ರಾವ್ ಎಂಬ ಇಪ್ಪತ್ತೀದು ವಯಸ್ಸಿನ ಮುಗ್ಗೆ ತರುಣ ಅಲ್ಲಿಯೆ ಟಾಯಿಸಿಸ್ತು. ಅವನನ್ನು ಕಂಡಾಗಲೆಲ್ಲಾ ‘ನಮ್ಮ ಮಂದುವೆ ಎಂದು ರಚಿಸ್ತರ ಮಾಡಿಸೋಣ?’ ಎಂದು ಅವನ ಕರ್ತೃಪಿನ ಮೇಲೆ ಕೈಯಾಡಿಸಿದಾಗ ವಾಪ, ರಾವ್ ನವಯುವತಿಯಂತೆ ನಾಚಿ ಕೆಂಪಗಾದ ತನ್ನ ಮುಖ ಕೆಳಗೆ ಹಾಕುತ್ತಿದ್ದು. ಆದಿಂದ ಇನ್ನೆವ್ವು ತಮಾವಿಗೆ ಅವಕಾಶವಾಗುತ್ತಿತ್ತು.

ಡ್ರಿಂಕ್ಸ್ ಬಂದುವು. ಎಲ್ಲರೂ ‘ಸಾಫ್ತು’ ಬಾಯೊಳಗಿದುನ ಮೊದಲು, ‘ಜೋತಿಯರ ಆರೋಗ್ಯಕಾಗಿ’ ಎಂದು ಹೇಳಿ ದೊರೊಫಿ ಗಳುನು ಅವನ ಹಣಗಿ ಹಚ್ಚಿ ತನ್ನ ಹಣಗಿ ಹಚ್ಚಿಕೊಂಡು ಕಣ್ಣು ಮುಚ್ಚಿ ಬೈಷಧ ಕುಡಿದಂತೆ ಗಟ್ಟಕ್ಕನೆ ಕುಡಿದುಬಿಟ್ಟಳು. ಅದರ ವಿನೋದವನ್ನು ಮೆಚ್ಚಿ ಎಲ್ಲರೂ ನಗೆ ಗಡಲಿಸಲ್ಲಿ ಮುಳುಗಿ ಎದ್ದರು.

‘How was your Radio Forum yesterday?’ ಜೋತಿ  
ಇನ್ನೊಬ್ಬ ಮೈಶ್ರಿಯನ್ನು ದೇತಿಸಿ ಕೇಳಿದ.

‘ಉಫ್! It was a horrible job’—ಎದು ನಿಟ್ಟಿಸಿರು  
ಬಿಟ್ಟಿಕು. ಆಕೆ.

‘ಯಾಕೆ?’

‘ಒಮ್ಮೆ ನಾವು ಹೈಕೋಚೀಪುF ಜಜ್ಜರ ‘ನನ್ನ ಜೀವನದಲ್ಲಿಯ ವಿಚಿತ್ರ  
ಅನುಭವಗಳು’ ಎಂಬ ವಿಷಯದ ಮೇಲಿನ ಭಾಷಣವನ್ನು ಧ್ವನಿಮುದ್ರಿತ  
ಮಾಡಿಕೊಂಡು, ಅದನ್ನು ಉಪಯೋಗಿಸುವ ಮೌದಲು ಅದು ‘ಧ್ವನಿಮುದ್ರಿತ’  
ಎಂದು ತಿಳಿಯಪಡಿಸಲು ಮರೆತುಬಿಟ್ಟಿವು. ಭಾಷಣದ ರಿಕಾಡುF ಆಥF  
ಆಗರುವಾಗ, ಆ ಮೂರುF ಮಹಾಕಯ ಪ್ರಸಾರಕ ಒಮ್ಮೆಗೇ ‘ಲೈಫ್-  
ಸ್ಪೃಡಿಯೋ’ ದಲ್ಲಿ ನುಗ್ಗಿ ಬಂದು, ತಿಳಿಯದೇ ‘ಪಿಕಾ-ಆಪ್’ನ್ನು ತಟ್ಟಿಬಿಡ-  
ಬೇಕೆ? ಅದರಿಂದ ಸಡಿದ ಭಾಷಣ ಮೂರು ನಿಮಿಷ ಹಿಂದೆ ಹೋಯಿತು—  
ಅಂದರೆ ಹಾಡಿದ್ದ ಹಾಡೊ....ಆಯಿತು?’

‘ನಾನ್ಯಾಯಾಧಿಕರಿನೇ ಅದನ್ನು ಕೇಳಿರಬೇಕು?’

‘ಅವನು ಕೇಳಲಿ ಬಿಡಲಿ ನಮ್ಮೆ ‘ಚಾ:ಸಾ’ ಕೇಳಿದನೋ ಇಲ್ಲಿಸ್ತೋ?’

‘ಕೇಳಿದನಿಷ್ಪೈ ಅಲ್ಲ, ಬಂದು ಕೈ ತೆಗೆದುಕೊಂಡೇಬಿಟ್ಟಿ!

‘ಪ್ರೋನಾ ಮೇಲೆ ಹೌದಲ್ಲೋ?’ ಜೋತಿ ವಿನೋದ ಮಾಡಿದ.

ವಿದ್ಯಾವತಿಗೆ ಅಲ್ಲಿಯ ಮುಕ್ತವಾತಾವರಣ ಬಹಳ ಮೋಜಕವೆನಿಸಿತು.  
ಅಲ್ಲಿಯ ಸ್ವಾರಸ್ಯಪೂರ್ಣವಾದ ವಿನೋದದಲಹಂಗಳ ಸುಳಿಸುಳಿಯಲ್ಲಿ ಸುತ್ತಾಡ  
ಕನ್ನಡ ವಿಭಾಗದ ಚಾಲಕರನ್ನು ಕಂಡಳು ಮನೂನೇಂದಿಗೆ.

‘ಸುರಾಸುರೀ’ ಎಂಬ ಪಾನನಿರೋಧದ ಮೇಲಿನ ರೇಡಿಯೋ ರೂಪಕ  
ವೇಂದು ಅದೇ ವಾರದಲ್ಲಿ ‘ತೆಡ್ಡುಲಾ’ ಆಗಿತ್ತು. ಬಂದು ಸ್ತ್ರೀಪಾತ್ರಕ್ಕೆ  
ಒಬ್ಬ ಕಲಾವಿದೆ ಅವಕ್ಕೆವಾಗಿ ಬೇಕಾಗಿದ್ದರು, ಒಬ್ಬರ ಬದಲು ಕೆಲಸಕ್ಕಾಗಿ.  
ವಿದ್ಯಾ ಸಂತೋಷದಿಂದ ಒಪ್ಪಿಕೊಂಡಳು ಅಡಕ್ಕೆ.

ನಾಲ್ಕು ಗಂಟೆಗೆ ರಿಹಾರ್ಸF ಪ್ರಾರಂಭವೇ ಆಯಿತು. ಉಳಿದ ಪಾತ್ರ  
ವರಗಾದವರೂ ಬಂದಿದ್ದರು. ಪ್ರಥಮದಲ್ಲಿ ಸ್ಪೃಡಿಯೋ ಪ್ರವೇಶ ಮಾಡು  
ತ್ತಲೆ ಅಲ್ಲಿಯ ‘ಎಆರ್ ಕಂಡಿಕನ್’ನಿಂದ ಮೈ-ಮನಸ್ಸಿಗೆ ಹಾಯೆನಿಸಿತು.

‘ಮೊದಲು ‘ಡೆಡ್‌ರಿಹೆಸ್‌ಲ್ರ’ ತೆಗೆದುಕೊಳ್ಳೋಣ.’ ಎಂದರು ಜಾಲಕರು. ವಿದ್ಯಾವತಿಗೆ ಒಮ್ಮೆಲೆ ಅದರಫ್ರವೆ ಆಗಲಿಲ್ಲ. ಆಶ್ಚರ್ಯದಿಂದ ಅವರ ಮುಖ ನೋಡಿದಾಗ ‘ಮಾಯಿಕ್ ಇಲ್ಲದೆ’—ಎಂದು ತಿಳಿಸಿದರು. ನಾಟಕದಲ್ಲಿ ಆಗಾಗ ಪಾತ್ರ ಹಂಸುತ್ತಿದ್ದ ಮಿಸ್ಟರ್ ಹಾಗೂ ಮಿಸ್ಸೆಸ್ ರಾವ್ ಅವರ ಪರಿಚಯ: ಪೂ ಆಯಿತು ವಿದ್ಯಾವತಿಗೆ. ರಾವ್ ಕುಡುಕನ ಪಾತ್ರ ಹಂಸಿದ್ದರು. ಅವರ ಹೆಂಡತಿ ವೇಷ್ಯೀಯ ಪಾತ್ರ ಹಂಸಿದ್ದರು. ವಿದ್ಯಾ ಕುಡುಕನ ಹೆಂಡತಿಯಾಗಬೇಕಿತ್ತು.

ವೇಷ್ಯೀಯ ಮನೆಯ ದೃಶ್ಯದಿಂದಲೇ ನಾಟಕ ಪ್ರಾರಂಭವಾಗುತ್ತಿತ್ತು. ಅಲ್ಲಿ ಬರುವ ತರ-ತರಹದ ಜನರು ಅವಳಿಗೆ ಆಡುವ ತರತರಹದ ಮಾತು-ಗಳನ್ನು ಕೇಳಿ ವಿದ್ಯಾವತಿಗೆ ಸ್ಪಳ್ಪ ಸೋಜಿಗವೆನಿಸುತ್ತಿತ್ತು. ಮಿಸ್ಸೆಸ್ ರಾವ್ ಮಾತ್ರ ಹೈಫಳಿ ಬಿಟ್ಟು ಅವರವರ ಮಾತಿಗೆ ಮುರುಕ ಮಾಡುತ್ತ ಪ್ರತಿ ಮಾತನಾಡುತ್ತಿದ್ದರು. ಮಿ. ರಾವ್ ಒಳ್ಳೆ ಗಂಭೀರವಾಗಿ ಕೇಳುತ್ತಿದ್ದರು. ತಾನು ಕುಡುಕನ ಹೆಂಡತಿಯಾಗಿ ಮಾತನಾಡುವಾಗ ಮಿಸ್ಸೆಸ್ ರಾವ್ ಅವರಿಗೆ ಏನಾದರೂ ಸಂಕೋಚನಾದಿತೇನೋ ಎಂದು ತಾನು ಬಗೆದದ್ದು ತಪ್ಪು ಎಂದು ಆಮೇಲೆ ತಿಳಿಯಿತು.

ವಿದ್ಯಾ ತಾನು ಓದುತ್ತಿರುವ ಸಂಭಾಷಣೆಯಲ್ಲಿ ಒಂಪೆಡಿಗೆ ಕಂಸಿನಲ್ಲಿ ‘Baby cries’ ಎಂದಿತ್ತು.

‘ಇದನ್ನು ಹೇಗೆ ಮಾಡುವುದು ?’ ಎಂದು ಕೇಳಿದಳು.

‘ನೀವೇ ಕಾಳಜಿ ಮಾಡಬೇಡಿರಿ. ನಮ್ಮಲ್ಲಿ ಕೂಸು ಅಳುವುದು, ಸಿಂಹ ಗಜ್‌ಸುವುದು, ನಾಯಿ ಕುಂಯಾಗುಡುವುದು ಎಲ್ಲಾ ಬಗೆಯ ಧ್ವನಿ ಮುದಿಕೆಗಳನೆ’ ಎಂದರು ಜಾಲಕರು.

‘ಆದರೆ ಹೀಂದೊಮ್ಮೆ ರೆಕಾಡಿಂ ಮೂರನೆಯ ರಿಂಗನ್ನು, ಒಳಗಿನಿಂದ ಹೊರಗೆ ಹಚ್ಚುವ ಬದಲು ಹೊರಗಿಸಿಂದ ಒಳಗೆ ಹಚ್ಚಿ ಕೂಸು ಅಳುವಲ್ಲಿ ಸಿಂಹವನ್ನು ಗಜ್‌ಸಹಚ್ಚಿದಿರಿ. ಹಾಗೆ ಮಾತ್ರ ಮಾಡಬೇಡಿರಿ.’ ಎಂದು ಮಿ. ರಾವ್ ತಮಾನೆ ಮಾಡಿದರು.

‘ಹೌದು. ನಿಮ್ಮ ಮಿಸ್ಸೆಸ್‌ಗೆ ‘Maneyalli Holige’ (ಮನೆಯಲ್ಲಿ ಹೊಲಿಗೆ) ಎಂದು ಕಾಂಟ್‌ಕ್ರೈಟ್ ಕಳಿಸಿದಾಗ ‘ಮನೆಯಲ್ಲಿ ಹೊಳಿಗೆ’ ಎಂಬ

ವಿಷಯದ ತಯಾರಿ ಹೊಡಿದ್ದುದಕ್ಕಿಂತಲೂ ಏನು ವಿಶೇಷವಾಗಲಿಲ್ಲವಲ್ಲ? ' ಎಂದು ಚಾಲಕರು ಸಗೆಯಾಗಿದರು.

ರಿಹಸ್‌ಲ್ ಮುಗಿಸಿಕೊಂಡು ಹೇಳಿಗೆ ಬಂದಾಗ ಆರು ಹೊಡಿಯಲಿಕ್ಕೆ ಬಂದಿತ್ತು. ಮನೂ ಒಳಗೆ ಬಂದಿರಲಿಲ್. ಎಲ್ಲೆ ಲೈಲ್ ತಿಂಗಾಡಿ ವೇಟಿಂಗ್ ರೂಮಿನಲ್ಲಿ ಬಂದು ಕುಳಿತಿದ್ದು.

ಮರುದಿನ ಮತ್ತೆ ನಾಲ್ಕುಗಂಟಿಗೆ ರಿಹಸ್‌ಲ್. ವಿದ್ಯು ಒಬ್ಬಕೇ ಬಂದಳು. ಮಿಸ್‌ರ್ ಮತ್ತು ಮಿಸ್‌ಸ್ ರಾವ್ ಆಗಲೆ ಹಾಜರಿದ್ದರು.

‘ಹ್ಯಾಗಿದ್ದೀರಾ?’ ಮಿಸ್‌ಸ್ ರಾವ್ ಕೇಳಿದರು.

‘ಟ್. ಕೆ. ’ ವಿದ್ಯು ಮುಗಳ್ಳಿಗುತ್ತ ಉತ್ತರಿಸಿದಳು.

‘ಒಬ್ಬರೆ ಬಂದಿರಾ?’ ಮಿಸ್‌ರ್ ರಾವ್ ಕೇಳಿದರು.

‘ಹೌದು.’

‘ಮನೆಯವರು ಬರಲಿಲ್ಲವೆ?’ ಕೇಳಿದರು ಮಿಸ್‌ಸ್ ರಾವ್.

‘ಅವರು ಉರಲಿಲ್ಲ.’

‘ನಿನ್ನೆ ಬಂದಿದ್ದ ರಲ್ಲವೆ?’ ಒಮ್ಮೆಲೆ ಕೇಳಿದರು ರಾವ್.

ವಿದ್ಯು ನಕ್ಕಳು. ಮಿಸ್‌ಸ್ ರಾವ್ ಕೂಡ ನಕ್ಕ ತಮ್ಮ ಯಜಮಾನರನ್ನು ನೋಡಿದರು. ಇದನ್ನು ವಿದ್ಯು ಲಕ್ಷ್ಯಿಸಿದರಲ್ಲ.

‘ಅವರು ನನ್ನ ಪ್ರೀಂಡ್ ಮಿಸ್‌ರ ಮನೋಹರ?’ ಎಂದಳು ವಿದ್ಯು.

‘ನಿಮ್ಮ ಪ್ರೀಂಡ್ ಒಳಗೆ ಏಕೆ ಬರಲಿಲ್ಲ?’ ಮಿಸ್‌ರ್ ರಾವ್ ಸಹಜವಾಗಿ ಕೇಳಿದರೂ ವಿದ್ಯುವತ್ತಿಗೆ ಅದು ಕೆಣಕಿ ಕೇಳಿದಂತೆಸಿತು.

‘ಯಾಕೆ ಬರಬೇಕು?’ ಎಂದವಳಿಗೆ ಗಪ್ಪಿದಳು.

ಚಾಲಕರು ಬಂದು ಬಗಲೊಳಗೆ ನಾಲ್ಕುರು ದ್ವನಿಮುದ್ರಿಕೆಗಳನ್ನು ಹಿಡಿದುಕೊಂಡು ನಾಟಿಕೆದ ಹಸ್ತಪ್ರತಿಯ ನಾಲ್ಕೆ ಮುಕ್ಕಿಗಳನ್ನು ಇನ್ನೊಂದು ಬಗಲೊಳಗೆ ಇಟ್ಟುಕೊಂಡು ಗಡಬಡಿಸುತ್ತು ಬಂದರು.

‘ಹುಂ. ಇನ್ನು ‘ಮ್ಯಾಕ್-ರಿಹಸ್‌ಲ್’ ಹೊಡೊಣ. ’ ಎಂದು ಅವರನ್ನು ಸ್ವಾಡಿಯೋದಲ್ಲಿ ಕರೆದೊಯ್ದರು. ಚಾಲಕರು ರೆಕಾಡ್ಸ್ ಇಟ್ಟು ‘ಕಂಟಿಲ್‌ಲ್ ರೂಂ’ಗೆ ಹೋದರು. ಮಿಸ್‌ಸ್ ರಾವ್ ಮತ್ತು ವಿದ್ಯು ಉಳಿದ ಮ್ಯಾಡಿಯೋಗಳಲ್ಲಿ ಲಾಲು ಬಾಗಿಲು-ಗಿಂಡಿಗಳಿಂದ ಇಣಿಕೆ ನೋಡಿತ್ತೊಡಗಿದರು.

‘ ಕಂಟಿಗ್ರೇಲ್ ರೊಮೀ’ನ ಮುಂದೆ ‘ No Admission’ ಎಂದು ನೀಲಿಯ ವರ್ಣದ ಅಕ್ಷರಗಳು ಎದ್ದು ಕಾಣುತ್ತಿದ್ದವು.

‘ ಇಲ್ಲಿಂದಲೇ ಪ್ರಸಾರ ಆಗುತ್ತದೇನು ? ’

‘ ಟ್ರಾನ್ಸ್‌ಮಿಟರ್ ಇರುವುದು ವರ್ಲೆಯಲ್ಲಿ. ಅಲ್ಲಿಂದ ಪ್ರತ್ಯೇಕವಾಗಿ ಪ್ರಸಾರ ಆಗುವುದು. ಇಲ್ಲಿಂದ ಅದೆಲ್ಲಾ ವಿಸ್ತಾರ ಹೊಂದಿ ಅಲ್ಲಿಗೆ ಹೋಗುತ್ತದ್ದಷ್ಟೆ ಲಾಯಿನ್ ಮೇಲಿಂದ.’

ಮಿಸೆಸ್ ರಾವ್ ಅವರಿಗಿರುವ ಈ ಶಾಂತಿಕ ಮಾಹಿತಿಯ ಬಗ್ಗೆ ವಿದ್ಯಾವತಿ ಕಣ್ಣಿನಿಂದಲೇ ಕೌಶಲಕವನ್ನು ವ್ಯಕ್ತಪಡಿಸಿದಳು. ಕಂಟಿಗ್ರೇಲ್ ರೊಮೀನ ಬಳಿಯ ದ್ವಾರಗಳನ್ನು ತೆರಿಯುತ್ತಾ ಒಳಗೆ ಮತ್ತೆ ಎರಡು ಸ್ವಾದಿಯೋ ಇದ್ದವು. ವಿಸ್ತಾರವಾದ ‘ ಸ್ವಾದಿಯೋ ನಂ ಗ ’ ರಲ್ಲಿ ಒಂದು ಮರಾರಿ ನಾಟಕದ ಸಿದ್ದತೆ ನಡೆದಿತ್ತು.

‘ ಇದೇನು ಇವರು ಲೀಲಾ ಚಿಟ್ಟೆನ್ ಅಲ್ಲವೇ ? ’

‘ ಹೌದು. ಇನ್ನೊಬ್ಬರು ದುರ್ಗಾ ಖೋಚಿ. ಆಚೆಗಿದ್ದವರು ಮಿಸ್ಟರ ಡೇವಿಡ್. ಅದರಾಚಿಗಿದ್ದವರು ಶಾಂತಾ ಆಷ್ಟೆ.’

‘ ಆಂ ? ’ ಅತ್ಯಂತ ಆತುರಬಟ್ಟು ಸೋಡಿದಳು ವಿದ್ವಾ.

‘ ಓಹೋ ! ಇವರೇನೀನೂ ಶಾಂತಾ ಆಷ್ಟೆ !.... ಅಂತೂ ಸಿನೇಮಾ ಕ್ಷೇತ್ರದಲ್ಲಿ ಹೆಚ್ಚಿನ ಸಂಪಾದನೆ ಮಾಡಿದವರು ಇವರಲ್ಲವೇ ? ’

‘ ಏಕೆ, ಇತ್ತೀಚಿಗೆ ಸುರ್ಯಿಯಾ ಬಹಳ ಮುಂದೆ ಬರುತ್ತಿದ್ದಾಳೆ. ಅದರಿಂದ ‘ ಪ್ಲೇ-ಬ್ರ್ಯಾಕ್ ಕೋ ’ ಹಾಡಿ ಲಕ್ಷ್ಮಿಧೀಶಾಗಿದ್ದಾಳೆಲ್ಲಾ, ಅಮೀರಭಾಯಿ ಕನಾಟಕಿ ! ’

‘ ಇಲ್ಲಿದ್ದಾಳೇನು ಮಿರಬಾಯಿ ? ’

‘ ಇಲ್ಲ. ಹಾಗೇ ಮಾತು ಹೇಳಿದೆ.’

‘ ಶಾಂತಾ ಆಷ್ಟೆ ಮದುವೆಯಾಗಿಲ್ಲವಲ್ಲವೇ ? ’

‘ ಸ್ಥೀಯರ ವಯಸ್ಸನ್ನೂ ಸಿನೇಮಾ ತಾರೆಗಳ ಮದುವೆಯ ಮಾತನ್ನೂ ಕೇಳಬಾರದಂತೆ.’ ಇಬ್ಬರೂ ಅಲ್ಲಿಯೆ ಸಕ್ಕರೆ.

ವಿದ್ಯಾ ಇನ್ನೂ ಕುಶಾಹೆಲದಿಂದ ಅವರನ್ನೇ ಸೋಡುತ್ತಿದ್ದಾಗ ಜಾಲಕರು ಒಂದು ರಿಹಫೆಲ್ಲಿಗೆ ಮತ್ತೊಂದು ಸ್ವಾದಿಯೋಕ್ಕೆ ಕರೆದೊಯ ರು.

‘ನಾನು ನಿಮ್ಮ ಕೈಯಿಂದಲೇ ಕಟ್ಟಿದ ಕೊನೆಯ ಹಾಗೂ ಶ್ರೀಷ್ಠಿವಾದ ಸೌಭಾಗ್ಯಲಂಕಾರ, ನನ್ನ ಮಂಗಲಸಾತ್ರ ! ಬೇಡ, ಬೇಡ, ನಿಮ್ಮನ್ನು ಸೆರಗೊಡ್ಡಿ ಬೇಡಿಕೊಳ್ಳತ್ತೇನೇ ನನ್ನನ್ನು ಹೀಗೆ ನರಕಕ್ಕೆ ನೂಡಬೇಡಿರಿ....’ ಎಂಬ ಮಾತುಗಳನ್ನು ವಿದ್ಯಾ ಗದ್ದಿತವಾಗಿ ಅಶ್ಯಂತ ಮಾರ್ವಿಕವಾಗಿ ಹೇಳಬೇಕಾಗಿತ್ತು. ಪ್ರಕಟನೆಯ ರೂಪಿನಿಂದ ನಿಮಾರ್ಥಗಳು ಹತ್ತು ಸಲ ತಾವು ಅಂದು ತೋರಿಸಿ ಹಾಗೆ ಅನುಕರಿಸಲು ಹೇಳಿದರು. ವಿದ್ಯಾವತಿಗೆ ಅದು ಯಶಸ್ವಿಯಾಗಿ ಸಾಧಿಸಲಿಲ್ಲ.

‘ಫಂ. ಇರಲಿ ಗದ್ದಿದ ನಿಟ್ಟುಸಿರುಗಳನ್ನು ನಿಮ್ಮ ಬಳಿಗೇ ನಿಂತು ಇನ್ನೊಬ್ಬರು ವೈಕಿನ ಮೇಲೆ ಮಾಡಲು ಬಂದಿರು.’ ಎಂದರು. ವಿದ್ಯಾವತಿಗೆ ಈ ಮಾತು ಕೇಳಿ ವಿಷ್ಟು ಯದ ನಗೆ ಬಂತು.

‘ಹಿನ್ನೆಲೆಯ ಸಂಗೀತದಿಂದಲೂ ಆ ವಾತಾವರಣ ಕಲ್ಪಿಸುವುದಕ್ಕೆ ಬರುತ್ತದೆ, ಮುಂದೆ ಸಾಗಲಿ.’ ಎಂದು ಹಸ್ತಪ್ರತಿಯಲ್ಲಿಯ ನಿರ್ದೀಕಿದ ಪ್ರಕಾರ ಈನು ಅಳುವ ಮಾದ್ರಿಕೆಯನ್ನು ಹಚ್ಚಿದರು. ಹತ್ತುದಿನದ ಬತ್ತಿ ಉಸಿರು ಹಿಡಿದು ಅಳುತ್ತಿರುವುದನ್ನು ಕೇಳಿ ವಿದ್ಯಾವತಿಯು ಗಾಬರಿಯಿಂದ ಮಂಗವಿನ ದನಿ ಎಲ್ಲಿಂದ ಬರುತ್ತಿದೆ ಎಂದು ಮಾಳಿಗೆಗೋಡಿಗಳ ಕಡೆಗೆ ನೋಡಹತ್ತಿದಳು.

‘ಈ ರೇಡಿಯೋದಲ್ಲಿಯ ರಸಸ್ವಷ್ಟಿಯೇಂದರೆ ಯಾಂತ್ರಿಕ ತಂತ್ರ. ಕೇಳುಗಳಿಗನ್ನೇ ಇದರ ಭಾಸ ಉಂಟಾಗುತ್ತದೆ.’ ಎಂದರು ಮಿಸೆಸ್ ರಾವ್, ವಿದ್ಯಾವತಿಯ ಗಾಬರಿಯನ್ನು ಅಚ್ಚರಿಯನ್ನು ನೋಡಿ. ಮಿ. ರಾವ್ ದಿನಗೂಡಿದ್ದರು.

‘ಮತ್ತೆ ಈ ಫಿಲ್ಮನಲ್ಲೇ ನು ? ಒಬ್ಬರ ಕಂಠ ಒಬ್ಬರ ಅಭಿನಯ.’

‘ಅಂತೆಯೇ ನಾಟಕದಲ್ಲಿರುವ ಜೀವಂತತನ ಫಿಲ್ಮ-ರೇಡಿಯೋಗಳಲ್ಲಿ ಬರಲಾರದೆಂದು ನನ್ನ ಮತ.’

‘ಹಾ ! ತಡೆಯಿರಿ. ಮಿಸೆಸ್ ರಾವ್ ನಿಮ್ಮ ಮಾತು ಹೇಳಿರಿ.... ಇಲ್ಲಿಲ್ಲ, ಮೊದಲು ಶ್ರೀಧರರಾವ್ ತಮ್ಮ ಪ್ರೇಮಯಾಚನೆ ಮಾಡಲಿ.’ ಕೊಲಕರೆಂದರು.

ಶ್ರೀಧರನ ಪಾತ್ರದಿಂದ ಪ್ರೇಮಯಾಚನೆಯಾಯಿತು ವೇತ್ತಿ ಅದನ್ನು ಮನ್ನಿಸಿ, ‘ಸ್ಥಿಯಾ ಭಕ್ತವಶ್ವಲಾ, ನನ್ನ ಕರಪಲ್ಲವಿಯಿಂದ ನಿನ್ನ

ಕರಕಮಲದಲ್ಲಿ ನನ್ನ ಬಾಯ್ದಿಂಬುಲವನ್ನು ನೀಡುತ್ತೀನೆ. ಇದೋ ದೇವತಾ-ಪುಸಾದ....' ಎನ್ನುತ್ತಾಳೆ. ಮಿಸೆಸ್ ರಾವ್ ಹಾವಭಾವಗಳಿಂದ ಈ ವಾತ ಸಾಧುತ್ವದಾಗ ಏನ್ನರ ರಾವ್ ಅಭಿನಯವನ್ನು ನೋಡಿ, ' ಜೆನ್ನಾಗಿದೆ ! ' ಎಂದು ಉದ್ದೇಶವೇತ್ತಿದರು.

ಅಂದು ರಾತ್ರಿಯಲ್ಲಾ ಮನೆಯಲ್ಲಿ ವಿದ್ಯಾವತಿಗೆ ಮಿಸೆಸ್ ರಾವ್ ಅವರ ಸ್ವಚ್ಛಂದ ಅಭಿನಯದ ಗುಂಗೇ ಗುಂಗು. ತನ್ನಷ್ಟಕ್ಕೆ ತಾನೇ ತನ್ನ ಪಾತ್ರ-ವನ್ನು ಓದಿಕೊಳ್ಳತ್ತಿದಳು. ಹೊರಗೆ ಒಿಲ್ ಬಾರಿಸುತ್ತಿದ್ದರೂ ಲಕ್ಷ್ಯವಿರ ಲಿಲ್. ಹೊರಗೆ ಬಂದಿದ್ದವರು ಮನೂ. ಆಮೇಲೆ ಮನೂನ ಮುಂದೆ ಹಡೆಯಿತು ಅಭಿನಯ. ಮನೂ ತಲೆದೂಗಲಿಲ್ಲ. ವಿದ್ಯಾವತಿಗೆ ನಿರಾಶಿ ಆಯಿತು.

' ಮನೂ, ಮುಖ್ಯವಾಗಿ ಈ ಹೆಚೇಯ ಸಂಪುರ್ಣದಾಯದ ಪಾತ್ರ ನನಗೆ ಒಗ್ಗುವುದಿಲ್ಲ. ಶಹಾ ! ಮೂಢ ಪತಿನ್ನುತ್ತಾಳಿರೋಮುಣಿಯಂತೆ ಅಭಿನಯಿಸಬೇಕಂತೆ ! ನನಗಿದರ ಅರ್ಥವೇ ಆಗುವುದಿಲ್ಲ. ಇದು ನನ್ನ ಮನಸ್ಸಿಗೇ ವಿರುದ್ಧವಾದದ್ದು....ಮನೂ ನಾನೇ ಮಿಸೆಸ್ ರಾವ್ ಅವರ ಪಾತ್ರ ಮಾಡಿ-ದರೆ ಹೇಗೆ ? ' ವಿದ್ಯಾವತಿಗೂ ಈ ಪ್ರಶ್ನೆ ಕೇಳಲು ಅಪ್ಪು ಪ್ರಶ್ನಾವೇಸಿಸಲಿಲ್ಲ.

' ಯಾವ ಪಾತ್ರ ? ' ಮನು ಗೊತ್ತಿದ್ದೂ ಕೇಳಿದ.

' ವೇళ್ಯಿಯ ಪಾತ್ರ. '

' ಇದು ಮಾತ್ರ ನಿನ್ನ ಮನಸ್ಸಿಗೇ ಒಪ್ಪಿದ ಪಾತ್ರವೇ ? '

ಮನೂನ ಕುಚೇಪ್ಪೆ ವಿದ್ಯಾವತಿಗೆ ಚಾಟಿಯ ಏಟು ಕೊಟ್ಟಂತಾ-ಯಿತು. ಬಹಳ ಗಂಭೀರವಾಗಿ ಹೇಳಿದಳು: ' ಮನೂ, ನೀನು ಬಹಳ ಅಡ್ಡ ಹಾದಿ ಹಿಡಿದು ಮಾತಾಪುತ್ರಿದ್ದಿ, ನಾನು ನೋಡುತ್ತೇ ಬಂದಿದ್ದೇನೆ. '

ಮನೂ ನಗಲಿಕ್ಕೆ ಯಾತ್ರಿಸಿದ.

' ಸುಮ್ಮನೆ ಹಲ್ಲು ತೆರಿಯಬೇಡ. '

' ವಿದ್ಯಾ, ನೀನೂ ಬಹಳ ದಿಷ್ಟಕ್ಕೆ ಹೋಗುತ್ತಿದ್ದೀ. '

' ಅದಕ್ಕೆಂದೇ ಪುರುಷರನ್ನು ಕಂಡರೆನೇ ನನಗೆ ಸೇರಿಕೆಯಾಗುಷ್ಟಿದ್ಲಿ: '

' ವಿದ್ಯಾ ನಾನು ಹೋಗಬಿಡಲೆ ನಿನಗೆ ತೊಂದರೆಯಾಗುತ್ತಿದ್ದರೆ ? '

ನುಘಾಗೆ ಬಹಳ ಆವರ್ಣನಾದಂತಾಯಿತು.

‘ನಾನೇನು ನಿನಗೆ ಅಮಂತ್ರಣ ಕೊಟ್ಟು ಸ್ವಾಗತ ಮಾಡಿ ಕರೆಯಿಸಿಲ್ಲ.’

‘ವಿದ್ಯಾ, ಮಾತಿಗೆ ಮಾತು ಹತ್ತಿತೆಂದರೆ ನೀನು ಹುಚ್ಚಿದ್ದು ಒದರಾಡ ಹತ್ತುತ್ತೀರೋ?’

‘ಸಾಕು, ಹುಚ್ಚಿನೆಂತೆ ಬಡಬಡಿಸಬೇದ್.’

‘ವಿದ್ಯಾ, ‘ಗುಡಾಬಾಯ್’ ಧಡಲ್ ಎಂದು ಬಾಗಿಲು ಹಾಕಿಕೊಂಡು ಕೈಯೋಳಿಗೆ ಬ್ಯಾಗ್ ತೆಗಿದುಕೊಂಡು ಧಡಧಡನೆ ವಾವಟಿಗಳನ್ನು ಇಳಿದು ಕೆಳಗೆ ಹೋಡ ಮನ್ನೂ.

ವಿದ್ಯಾವತಿಗೂ ಜೀವಕ್ಕೆ ಬಹಳ ತರುಸವೇನಿಸಿತು. ಆದರೂ ಎದ್ದು ಹೋಗಿ ಮನೋಹರನನ್ನು ಕರೆಯಬೇಕೆಂದು ಅವಳಿಗನಿಸಲಿಲ್ಲ. ಅದು ತನ್ನ ಗೌರವಕ್ಕೆ ಕಡಿಮೆಯದೆಂದು ಬಗೆದಳು. ಕ್ಷುಣಹೋತ್ತು ಯಾವುದೂ ತೋಚದೆ ಹಸ್ತಪ್ರತಿ ಕಾಟಿನ ಹೀಲೆ ಒಗಿದು ಸ್ವಷ್ಟವಾಗಿ ಕೈಯೋಳಿಗೆ ಹಿಡಿದ ಕನ್ನಡಿ ಯೋಳಿಗೆ ತನ್ನ ಮುಖ ನೋಡಿಕೊಳ್ಳುತ್ತ ಮಗ್ಗು ಲಾಗಿ ಬಿದ್ದುಕೊಂಡಳು.

ಅದೇ ಹಿಂದಿನ ದಿನ ಬಹುನೋಡಿಗೆ ವಿಹಾರಹಾಡಿ ರೆಕ್ಕೊಂಡಿನಾ ಲಕ್ಷ್ಯ ಕಂಪನಿಗಳಿಗೆ ಹೋಗಿ ಫೋರ್ಟೊ ಕೊಟ್ಟು ಬಂದು ‘ಕೊಡಕ್ ಕಂಪನಿಯಲ್ಲಿ ಕೆಮರಾ ನೋಡಿಕೊಂಡು ಬಂದು ಉಟ್ಟಿ-ಉಪಹಾರಗಳಲ್ಲಿ ಸರಸವಾಗಿ ಕಾಲ ಕಳಿದು ಈಗ ಯಾವುದೂ ಕ್ಷುಲ್ಲಕ ಮಾತಿಗಾಗಿ ಅವನನ್ನು ಓಡಿಸಿಬಿಟ್ಟಿದು ಒಳಿತೇ? ಎಂದು ಮನಸ್ಸು ಒಮ್ಮೆತೇ ಅವಳನ್ನು ಪ್ರಶ್ನೆ ಮಾಡಿ ಕೇಳಿದರೂ ತನ್ನ ಗೌರವ, ಅಹಂಕಾರಗಳನ್ನು ಕೆಣಿಕಿದ ಅವಸಿಗೆ ಅದು ಯೋಗ್ಯ ಶಿಕ್ಷೆಯೇ ಎಂದು ನೇನೆಡುಕೊಂಡು ಸಮಾಧಾನ ತಂದುಕೊಂಡರೂ ಮನಸ್ಸು ಇನ್ನೂ ಸ್ತಿಮಿತಕ್ಕೆ ಬಂದಿರಲಿಲ್ಲ. ಮರುದಿನದ ರೇಡಿಯೋ ಕಾರ್ಯಕ್ರಮವನ್ನು ಮನಸ್ಸು ಹಾಕಿದೆನಷ್ಟು ಮನಸ್ಸು ಪ್ರಸನ್ನತೆ ಪಡೆದಿರಲಿಲ್ಲ. ಮನೋಹರನನ್ನು ಹಾಗೆ ದುಡುಕಿನಿಂದ ದೂಡಿಕೊಟ್ಟಿದ್ದು ತಪ್ಪಾಯಿತೇನೋ ಎಂದು ಮತ್ತೆ ಮನಸ್ಸು ಎಣಿಕೆಹಾಕತ್ತೊಡಗಿತ್ತು. ಮನೋಹರನಲ್ಲಿ ಹಂತಾ ತ್ವಾಗಿ ಚೇಸರ ಬರಲಿಕ್ಕೆ ಕಾರಣವೇನು? ಅವನು ಆಗಾಗ ಎತ್ತುತ್ತಿದ್ದ ಆಕ್ರೋಪಾಹ್ರ ಚೇಷ್ಟಿಗಳಷ್ಟೆ ಅಲ್ಲ, ಮಿಸ್ಟರ ಮತ್ತು ಮಿಸ್ಸೊ ರಾವಾ ಅವರು ಅವನನ್ನೇ ಮನೆಯವರಂದುಕೊಂಡು ಕೇಳಿದ ಲಕ್ಷ್ಯಪೂರ್ವಕ ಪ್ರಶ್ನೆಗಳು,

ಅದೂ ಅಲ್ಲದೆ ರೇಡಿಯೋ ವಾತಾವರಣದಿಂದಮಂಟಾದ ನೋಡು ಇವೆಲ್ಲಾ ಒಂದುಗೂಡಿ ಮನೂನ ವಿಷಯವಾಗಿ ದೈತ್ಯ, ತಿರಸ್ತ್ಯಾರಗಳನ್ನು ಹುಟ್ಟಿಸಿದ್ದರೂ ಉದಾಸಿಸಿನತೆಯನ್ನು ದರೂ ಹುಟ್ಟಿಸಿದವು. ಕೈಯೊಳಗಿ ನಾಟಕದ ಹಕ್ಕುಪ್ರತಿ ತೆಗೆದುಕೊಂಡಿದ್ದರೂ ಮನೂನ ಬಗ್ಗೆ ತನ್ನ ಮನಸ್ಸನ್ನು ಇನ್ನೂ ರಮಿಸುತ್ತಿದ್ದಳು. ತನ್ನ ಪರ್ತಿನೇಯೇ ಸರಿಯೆಂದು ಖಾತ್ರಿಮಾಡಿಕೊಳ್ಳಬೇಕಾಗಿತ್ತು ಅವಳಿಗೆ. ಸುಮೃದ್ಧಿ ರಾವಾ ದಂಪತಿಗಳು ಇಂತಹ ಸುಧಾರಿಸಿದವರು ಕೂಡ ಏನೋ ಕೇಳಬಿಟ್ಟರಲ್ಲ ಎಂದು ಅದರಿಂದಮಂಟಾದ ಅಸಮಾಧಾನವು ಅವಳ ಪರ್ತಿನೇ ಸರಿಯೆಂಬ ಸಮಭಾನೆಗೆ ಸಹಾಯವಾಯಿತು. ತಾನು ವೇಶೀಯ ಪಾತ್ರವಹಿಸಬೇಕೆಂಬ ಅಪೇಕ್ಷೆಗೆ ಮನೂನಿಂದ ಅನುಕೂಲ ಆಭಿಪ್ರಾಯ ಬರಲಿಕ್ಕೆಲ್ಲವೆನಿಸಿತು. ಅದು ಹೊಗಲಿ ಮನೂನಿಂದ ಇನ್ನೋನಾಗಬೇಕಾಗಿದೆ? ರೇಡಿಯೋ ಪ್ರವೇಶವಾಯಿತು. ಚಲನಚಿತ್ರದ ತೆರೆಯ ಹಿಂದಿನ ಅನುಭವ ಒಂತು—ಎಂಬ ಸಮಾಧಾನ ಹೆಚ್ಚಿನದೆನಿಸಿತು. ಮನೋಹರನೊಂದಿನ ಸೈಹದ ಗುರಿ ಏನಿತ್ತೆಂಬ ಬಗ್ಗೆ ವಿಶೇಷ ತಿಳಿಕೆಡಿಸಿಕೊಳ್ಳಲು ಹೊಗದೆ ಸಜ್ಜಕ್ಕೆ ಈ ಪ್ರಕರಣಕ್ಕೆ ಪೂರ್ವವಿರಾಮ ಕೌಡತಕ್ಕದ್ದೆಂದು ನಿಶ್ಚಯಿಸಿ ಆ ಸಂಗತಿಯ ನೇರೆ ವಿಷ್ಣುರಣದ ಉದ್ದೇಶ ತೆರೆ ಹಾರಿಬಿಟ್ಟಿಳು.

మరుదిన ఎడ్మోడనే మత్తి అదే విచార ! తాను నేళ్ళయి పాత్ర తెగిదుకొండరి కేగే ఎందు. రావా దంపతిగళన్న కండు ఒరోణవే ఎనిసితు. విభాస గోత్తురెలిల్ల.

ಮಧ್ಯಾನ್ತೇ ‘ಲಂಚ್’ ವೇಳೆಯಲ್ಲಿ ಕಾಫಿ ಹೋಸಿಗೆ ಹೋದಾಗ ಸುದ್ದೀವ-  
ದಿಂದ ಮಿಸ್ಟರ ರಾವ್ ಅಲ್ಲೇ ಬಂದಿರಬೇಕೆ? ಅವರನ್ನು ನೀಡಿದವಳಿ  
‘ಹಲ್ಲೈ! ಗುಡ್ ಮಾನಿಂಗ್ ಮಿಸ್ಟರ ರಾವ್! ’ ಎಂದು ಅವರ ಬೀಬ-  
ಲೀಗೆ ಹೋದಳು. ರಾವ್ ಅವಳನ್ನು ಬಹಳ ಉತ್ತಾಪಕದಿಂದ ಸ್ವೀಕರಿಸಿ  
ಬಾ:ಯಾಗಿ ಅಥವ್ ಡೆಜನ್ ಸ್ಟ್ರಾಂಡ್ ವಿಚೆಸ್’ ಮತ್ತು ಕೋಲ್ಡ್ ಕಾಫಿ ಹೇಳಿದರು.

‘ କେବେ କାହିଁ ଆଦିତଳ୍ପାନେ ? ’

‘ Oh yes. After all your treatment is warm. ’ ಎಂದೆಳ್ಳ. ವಿದ್ಯಾವತಿರು ಚುರುಕು ಮಾತಿಗೆ ‘Thats a good one’ ಎಂದು ಮೆಚ್ಚಿಗೆ ಸೂಚಿಸಿದರು.

‘ನಾನು ನಿಮ್ಮನ್ನೇ ಕಾಣಬೇಕೆಂದಿದ್ದೇ. ’

‘ಕಾಫಿ ಹೌಸು ನಮ್ಮನ್ನು ಕೂಡಿಸಿಯೇಬಿಟ್ಟು. ’

‘ಹೌದು ಕಾಫಿ ಹೌಸ್ ಎಂದರೆ ಕಲ್ಪನ್ನಕ್ಕದ ಮನೆಯಾಗಿದೆ.’  
ರಾವ್ ಅವರ ಚುರುಕು ವಾತಿಗೆ ವಿದ್ಯಾ ಅಷ್ಟೇ ನಾಮೀ ಕೆ ಮೆಚ್ಚುಗೆ  
ಯನ್ನು ವ್ಯಕ್ತ ವಾಡಿದಳು.

‘ಸಾಯಂಕಾಲ ಈ-ಜಿಜ್ಕುಲ್ಲವೆ ಕಾರ್ಯಕ್ರಮ ?’ ವಿದ್ಯಾ ಪ್ರಶ್ನಿಯಿತ್ತ  
ದಳು.

‘ಹೌದು. ’

‘ನೀವು ಅಫೀಸಿನಿಂದ ಮನೆಗೆ ಹೊಗಿ ನಿಮ್ಮ ಮಿಸೆಸ್ ಅವರನ್ನು  
ಕರೆತರುವಿರಾ ?’

‘ಇಲ್ಲ, ಅವಳು ನೇರವಾಗಿ ಅರ್ಜಾಕಾಲಿಗೆ ‘ಎ. ಐ. ಆರ್’ ಗೇ  
ಬಹುತ್ವಾಗಿ. ಹಾಗೇ ನಾವು ಗೊತ್ತುವಾಡಿಕೊಂಡಿದ್ದೇವೆ. ’

‘ನನ್ನ ಪಾಲಿಗೆ ನಿಮ್ಮ ಹೆಂಡತಿಯಾಗುವುದು ಬಂದಿದೆ. ’

‘ಹ—ಹ—ಹ ! ರೇಡಿಯೋ-ನಾಟಕದಲ್ಲಿ ವಾತ್ರ. ’

‘ಅದನ್ನು ತಪ್ಪಿಸಬೇಕೆಂದು ನನ್ನ ಆಸೆ. ’

‘ಅಂದರೆ ? ಅದನ್ನು ತಪ್ಪಿಸಿ ? ’

‘ಅದನ್ನು ತಪ್ಪಿಸಿ ನಾನು ವೇಷ್ಯಿಯ ಪಾತ್ರವಹಿಸಬೇಕೂ ಎಂದು. ’

‘ನೀವು ಬಹಳ ಮಡಿವಂತರಾಗಿ ಕಾಣುತ್ತಿರಿ ! ’

‘ವೇಷ್ಯಿಯರು ಮಡಿವಂತರಾಗಿರುತ್ತಾರೇನು ? ’

‘ಹೌದು, ಇನ್ನೊಬ್ಬರ ಹೆಂಡತಿಯಾಗಿ ಕೆಲಸ ಮಾಡುವುದಕ್ಕಿಂತ  
ವೇಷ್ಯಿಯ ಪಾತ್ರ ವಹಿಸಬೇಕೆಂದು ನಿಮ್ಮ ವಿಚಾರ. ಆದರೆ ನಿಮ್ಮ ನಡತೆ-  
ಯಿಂದ ನೀವೇನೊ ಪ್ರಗತಿಶೀಲ ವಿಚಾರದವರಿರಬೇಕು ಎಂದುಕೊಂಡಿದ್ದೀ  
ನಾನು. ಸವಿತಾನೂ ಹಾಗೇ ಎಂದುಕೊಂಡಿದ್ದೆಳು. ’

‘ಸವಿತಾ ಏನು ನಿಮ್ಮ ಹೆಂಡತಿಯ ಹೆಸರು ? ’

‘ಹೌದು ಏಕೆ ? ’

‘ನನಗೆ ಗೂತ್ತಿರಲಿಲ್ಲ. ’

‘ಸರ. ’

‘ ನಿಸ್ಪೇರ ರಾವ್, ತಾವು ಮಾಡಿದ ಸ್ತುತಿಗಾಗಿ ನಾನು ಕೃತಪ್ಪುಳುಳು. ನಾನು ಪ್ರಗತಿಶೀಲ ವಿಚಾರದವರೆಂದೆ ಈಗೂ ಹೇಳುತ್ತೇನೆ. ಕುಡುಕನ ಹೆಂಡತಿಯ ಪತಿವುತಾಪಾತ್ರ ನನ್ನ ಮನಸ್ಸಿಗೆ ಒಗ್ಗುವುದಿಲ್ಲ. ಅಂತೆಯೆ ನಿಮ್ಮ ಮಿಸೆಸ್ ಆದನ್ನು ಸ್ವಿಕರಿಸಿದರೆ....’

‘ ಏಕೆ ಅವಳು ಬಹು ಬಹು ಮಾಡಿವಂತಳೆಂದು ನಿಮಗೆ ಕಂಡಳೆ ? ’

‘ ಆದಕ್ಕಿಲ್ಲ. ಅವರು ಯಾವ ಪಾತ್ರವನ್ನೂ ಯಶಸ್ವಿಯಾಗಿ ಮಾಡಿ ತೋರಿಸಬಲ್ಲರು. ’

‘ ಘ್ರಾಂಕ್‌ನ್ಯಾ. ಆದರೆ ನಾನು ಅವಳ ಅಭಿಪ್ರಾಯ ಕೇಳಬೇಕೇ ಹೇಳಲಿ ? ಸ್ತ್ರೀಯರಿಗೆ ಇವ್ವಾ ಸ್ವಾತಂತ್ರ್ಯ ಬೇದವೆ ? ’

‘ ಇಮ್ಮು ಉದಾರ ವಿಚಾರಗಳುಳ್ಳವರೆಂದರೆ ನಾನು ನೋಡಿದವರಲ್ಲಿ ನಿರ್ವೋಬ್ಜರಿ ! ’

‘ ಗಂಡಸರೆಲ್ಲಾ ನಿರಂಕುಶಪ್ರಭುಗಳೆಂದು ನಿರ್ವು ಅಭಿಪ್ರಾಯ ಮಾಡಿ ಕೊಂಡಿದ್ದಾರೂ ದರೂ ಏಕೆ ? ’

‘ ಅದೇ ಎಂದಿಲ್ಲ, ಆ ತರಹ. ಅದಿಲ್ಲವಿದ್ದರೂ ಸಾಮಾನ್ಯವಾಗಿ ಎಲ್ಲ ಗಂಡಸರೂ ಸ್ವಾರ್ಥಸಾಧಕರೇ. ’

‘ ನಿಮ್ಮ ವಾದಸರಣಿ ಸರಿಯಾಗಿಲ್ಲ. ’

‘ I appreciate your honest opinion. ’ (ನಿಮ್ಮ ಪಾರಮಾಣಿಕ ಅಭಿಪ್ರಾಯಕ್ಕಾಗಿ ಮೆಚ್ಚಿದೆ.)

ಬಾ:ಯಾ ‘ ಸ್ವಾಂಡ ವಿಚಿಸ್ ‘ ತಂದಿಟ್ಟು. ರಾವ್ ವಿದ್ಯಾವತೀಯ ಕೈಯಲ್ಲಿ ಒಂದು ಸ್ವಾಂಡವಿಚ್ಚಾ ಕೊಟ್ಟು ‘ತೆಗೆದುಕೊಳ್ಳಿ’ ಎಂದ. ‘ಘ್ರಾಂಕ್‌ನ್ಯಾ’ ಎಂದು ಸ್ತ್ರೀಕರಿಸಿದಳು ವಿದ್ಯಾವತಿ.

‘ ಹಾಗಾದರೆ ವಿದ್ಯಾವತಿಯವರೆ, ಸ್ವಾಯಂಕಾಲ ಸವಿತಾ ಬಂದಮೇಲೆ ಕೇಳೋಣ. ಅವಳನ್ನು ವಿಚಾರಿಸದೆ ಮಾಡಬೇ ನಾನು ಏನೂ ಹೇಳಲಾರೆ. ನಿರ್ವು ತಪ್ಪು ತಿಳಿಯಲ್ಕಿಲ್ಲೆಂದು ಆಶಿಸುತ್ತೇನೆ. ’

‘ ಎಲ್ಲಾ ವಿಷಯದಿಲ್ಲಾ ನಿರ್ವು ಅವರ ಅಭಿಪ್ರಾಯ ಕೇಳುತ್ತೀರೇನು ? ’

‘ ಹೌದು ಎಲ್ಲಾ ವಿಷಯವಲ್ಲಿ. ಎಷ್ಟೋ ಸಲ ಅವಳ ಸಲಹೆ ನನಗೆ ಮಾರ್ಗದರ್ಶಿಯಾಗಿರುತ್ತದೆ. ’

ರಾವ್ ಅವರ ಬಗ್ಗೆ ವಿದ್ಯಾವತಿಯ ಅಭಿಪ್ರಾಯ ಇನ್ನೂ ಅಷ್ಟು ತಿಳಿಯಾಯಿತು.

‘ಹಾಗೇ ಆಗಲಿ ಮಿಸ್ಟರ್ ರಾವ್, ನಿಮ್ಮ ಮನೆಯವರನ್ನು ಕೇಳಿಯೆ, ವಿಚಾರಿಸೋಣ..ನಿಮಾರ್ತ್ತಗಳ ಅಭಿಪ್ರಾಯವನ್ನು ಕೇಳಬೇಕಾಗಬಹುದು.

‘ಬರಾಬರಿ. ನೀವೆಂದದ್ದು ತೀರ ನಿಜವಾದದ್ದು.’

‘ಬ್ರಾಹ್ಮಕಾಸ್ಟಿಗೆ’ ಜರೂರ ಅರ್ಥತಾಸು ಉಳಿದಿತ್ತು. ವಿದ್ಯಾವತಿಯ ಸೂಚನೆಗೆ ಮಿಸೆಸ್ ರಾವ್ ಅವರದೇನೂ ಅಡ್ಡಿಯಿರಲಿಲ್ಲ. ನಿಮಾರ್ತ್ತಗಳು ವಿದ್ಯಾವತಿಯಿಂದ ವೇಶ್ಯಿಯ ಪಾತ್ರ ಓದಿಸಿದರು. ರಾವ್ ದಂಪತ್ತಿಗಳೂ ಮೆಚ್ಚಿಹ್ವಿದರು.

‘ಚೆನ್ನಾಗಿ ಸಾಧಿಸಿತು.’ ಚಾಲಕರೆಂದರು.

‘That is because the role fits me’ (ಹೌದು; ಯಾಕಂದರೆ ಆ ಪಾತ್ರನೇ ನನಗೆ ಅಷ್ಟು ಒಪ್ಪುತ್ತದೆ.) ವಿದ್ಯಾ ಎಂದಳು.

‘Not the cap’—ಎಂದು ತುಂಬಿಕಳಿಸಿ ಬಂದ ಮಾತನ್ನು ಒಳಗೇ ನುಂಗಿಕೊಂಡರು ರಾವ್, ಸಭ್ಯತೆಯನ್ನಿರತು.

‘ನಿನ್ನೆ ಮಿಸೆಸ್ ರಾವ್ ಮಾಡಿತೋರಿಸಿದಂತೆ ಇಂದು ಅವರ ಅನುಕರಣ ಮಾಡಲು ನನಗೆ ಸುಲಭವಾಯಿತು.’ ಎಂದಳು ವಿದ್ಯಾ. ಮಿಸೆಸ್ ರಾವ್ ಆಗಿಂದಾಗಲೇ ಕುಡುಕನ ಹೆಂಡತಿಯ ಪಾತ್ರ ಯಶ್ವಿಯಾಗಿ ಮಾಡಿತೋರಿಸಿದರು. ಎಷ್ಟರೂ ಮೆಚ್ಚಿದರು.

‘Choice ಇಲ್ಲದೆ ನೀವು ಯಾವ ಪಾತ್ರವನ್ನು ಯಶ್ವಿಯಾಗಿ ಮಾಡಬಳ್ಳಿರಿ.’ ವಿದ್ಯಾ ಮಿಸೆಸ್ ರಾವಾರ ಗುಣಗಾನ ಮಾಡಿದಳು.

‘ನಾಟಕಾಭಿನಯ ಎಂದರೆ ಎಲ್ಲಾ ಸುಳ್ಳಾ ಎಂದರ್ಥ. ಇನ್ನೊಬ್ಬ ರಂತೆ ನಟಿಸುವುದಕ್ಕೆ ನಮ್ಮ ಸ್ತುಭಾವವೇನೂ ಅಡ್ಡ ಬರಲಾರದು.’ ಸವಿತ್ರಾ ದೇವಿಯ ಉತ್ತರ ವಿದ್ಯಾವತಿಯನ್ನು ಕ್ಷಣಹೊತ್ತು ವಿಚಾರಿಸಹಕ್ತಿತು.

ಧಾರವಾಡ ಲೈನ್‌ಬಾಜಾರ ಹನುಮಂತದೇವರ ಗುಡಿಯ ಸಮಾಪ್ತದಲ್ಲಿ ಒಂದು ಮಂಗಳೂರೀ ಹೋಟ್‌ಲ್ಸ್. ಸಂಜೀ ಈ-ಜಂ ಗಂಟೆಯಾಗಿತ್ತು. ನಾಲಗೆಗೆ ರುಚಿಯಿಲ್ಲದಿದ್ದ ರೂ ಮನಸ್ಸಿಗೆ ಚೈನೆವಿಲ್ಲದಿದ್ದ ರೂ ರಾಮನಾಥ್ ಸುಮೃನೆ ಗಂಟೆಲಕ್ಕೊಂದಿಷ್ಟು ಬಿಸಿಯಾದರೂ ಹತ್ತೆಲೆಂದು ಷೈಟೆನೊಳಗಿನ ಒಂದೇ ಭಜಿಯನ್ನು ತುಸು ತುಸುವೆ ಕಡಿದು ತಿನ್ನುತ್ತೆ ಕಪ್ಪಿನಿಂದ ‘ಸುರಕ್ಷ’ ಎಂದು ಒಂದೊಂದೇ ಗುಟ್ಟಿಕು ಚಹೆ ಕುಡಿಯುತ್ತಿದ್ದನು. ಮನಸ್ಸು ಮೋಡಗವಿದು ಮುಖದ ಮೇಲೆ ತನ್ನ ಕೆಪ್ಪು ನೇಳಲನ್ನು ಕೆಡವಿತ್ತು.

ಈ-ಜಂ ಆಯಿತು.

‘ಕನ್ನಡ ಕಾರ್ಯಕ್ರಮ ಹಣ್ಣಿರಿ !’ ಯಾರೋ ಭಕ್ತರು ಕೂಗಿದರು. ಮಾಲಕ ಅಲಕ್ಕೆ ದಿಂದ ಯಂತ್ರದ ಬಿರದೆ ತಿರುಗಿಸಿದ.....

‘.....ಆಲ್ ಇಂಡಿಯಾ ರೇಡಿಯೋ ಮುಂಬಯಿ. ಕನ್ನಡ ಹಳ್ಳಿಯ ಬಂಧುಗಳ ಕಾರ್ಯಕ್ರಮ’....ಪ್ರಸಾರಕನ ಬೆಸ್ಸಿಗೆ ಒಂದು ವೋಹಕವಾದ ವಾದ್ಯಮೇಳದ ಧ್ವನಿಮುದ್ರಿಕೆ ಮೆಲ್ಲನೆ ಪ್ರಾರಂಭವಾಗಿ ಜೋರಾಗಿ ಮತ್ತೆ ಕ್ರಮವಾಗಿ ಮಂದವಾಯಿತು.

‘....ಈಗ ಒಂದು ಚಿಕ್ಕ ನಾಟಕ. ‘ಸುರಾಸುರೀ’. ಇದನ್ನು ಬರೆದ ವರು ಪಿ. ಟಿ. ಮೂತ್ರಿಯವರು. ಇದರಲ್ಲಿ ಭಾಗವಹಿಸುವವರು: ವಿ. ಪಿ. ರಾವ್, ಸವಿತಾದೇವಿ ರಾವ್, ಶ್ರೀಧರರಾವ್ ಮತ್ತು ವಿದ್ಯಾವತಿ ಆರಾ. ನಾಥ್ ಆವರು....’

ಕೊನೆಯ ಹೆಸರು ಕೇಳುತ್ತೆ ರಾಮನಾಥನ ಕೆವಿ ಸೆಟ್ಟಿಗಾದುವು. ತನ್ನ ಆಶ್ಚರ್ಯವನ್ನುನೇರಿದವರೆದುರು ತೋರಿಗೊಡದೆ ಸಹಜವಾಗಿ ಕೇಳುತ್ತಿರುವವರಂತೆ ಸಟಿಸಿದ. ಶಬ್ದ ಶಬ್ದವನ್ನೂ ತಪ್ಪಿಸಿಕೊಳ್ಳದೆ ಕಥಾಸೂತ್ರವನ್ನು ಅನುಸರಿಸುತ್ತು ಪಾತ್ರಗಳು ಬದಲಾದಂತೆ ಧ್ವನಿಗಳ ಜಾಡ ಹಿಡಿದು ಕೇಳುತ್ತಿದ್ದನು.....

‘.....ದಿವ್ಯ ಸುಂದರೀ, ನನ್ನ ಕಾಮಕ್ಷೇಮಧುರಂದರೀ ನಿನ್ನ ಆಧರ ಮಧುಪ್ರಸಾದವನ್ನು ನೀಡಿ ಈ ಭಕ್ತನನ್ನು ಧ್ರಿಸಲಾರೆಯಾ ? .....’

‘ಪ್ರಿಯಾ ಭಕ್ತವಶ್ವಲಾ ನನ್ನ ಕರಪಲ್ಲಿವಿಯಿಂದ ನಿನ್ನ ಕರಕಮಲದಲ್ಲಿ ನನ್ನ ಬಾಯ್ದುಂಬುಲವನ್ನು ನೀಡುತ್ತೇನೆ.....’

ಹೌದು, ಖಂಡಿತವಾಗಿಯೂ ವಿದ್ಯೇಯ ಧ್ವನಿ ! ವಿದ್ಯಾ ವಹಿಸಿದ ಪಾತ್ರ ಯಾವುದು ? ಕಥಾಸೂತ್ರವನ್ನು ಕೂಲಂಕನವಾಗಿ ಅನುಸರಿಸತ್ತೀಳಿದ್ದಿದನು. ವಿದ್ಯಾವತಿ ವೇಶೀಯಾಗಿದ್ದಾಗಿ ! ಬೆಲೆವೆಣ್ಣಿನ ಪಾತ್ರ ವಹಿಸಿದ್ದಾಗಿ ! ದುಃಖದಿಂದ ಹೊಗಿಸುತ್ತಿದೆ ಬಗೆಯಲ್ಲಿ ಕಿಡಿಗಳು ಹಾರಿದಂತೆನಿಸಿತು. ವಿದ್ಯಾ ವತಿಯ ಗತಿ ಈವರಿಗಳಿಯಿತೆ ? ನಾಟಕದ ಒಂಪೊಂದು ಸಂಭಾಷಣೆಯೂ ಕಿವಿಯೋಳಗೆ ಬೀಳುತ್ತಲೇ ಕಾಸಿ ಕರಗಿಸಿದ ಸೀಸವನ್ನು ಕಿವಿಯೋಳಗೆ ಹೊಯ್ದಂತೆನಿಸಹಕ್ತಿತು. ವೈಯೇಯ ಧ್ವನಿ ಕೇಳುತ್ತಿದ್ದಾಗಲಂತೂ ವಿಲಕ್ಷಣ ಸಂಕಟವೆದ್ದಂತೆ ತೊರುತ್ತಿತ್ತು. ವಿದ್ಯಾ ಯಾರೆಂಬಾದು ಅಲ್ಲಿಯವರಿಗೇನು ಗೊತ್ತು ಎಂದುಕೊಂಡು ಸುವ್ಯಾಸಿರಲೆತ್ತಿದ್ದಾಗಲೂ, ‘ಬಂದು ಮಾಡಿರಿ’ ಎಂದು ತನಗೆ ತಿಳಿಯಬೇಯಿ ಮಾಲಕರಿಗೆ ಒದರಿ ಹೇಳಿದ. ತಂಬಾಕ ತುಂಬಿದ ಬಾಯಿಂದ ಮಾತಾಡಲಾಗದೆ ‘ತಡೆಯಿರಿ’ ಎಂದು ಸುವ್ಯಾಸೆ ಕೈಮಾಡಿ ಹೇಳಿದ ಮಾಲಕ. ಎದ್ದು ಹೊರಟಿಯೊಗಬೇಕೆಂದು ಬಾಗಿಲು ಸಮೀಪಕ್ಕೆ ಬರುತ್ತಲೇ ‘ಏಕ ಇಸಂ ದೋನಾಣಿ.’ ಎಂದು ಕೂಗಿದ ಮಾಣಿ. ಮತ್ತೆ ಕಾಲು ಹಿಂತಿಗೆದು ಮಾಡ ಕನ ಗಲ್ಲಿಯ ಬಳಗೆ ಬಂದು ಕಿಸೆಯೋಳಿನ ಎರಡು ರೂಪಾಯಿಯ ನೋಟೊಂದನ್ನು ಕೊಟ್ಟಿನು. ಮಾಲಕ ಚೆಲ್ಲರೆ ಎಣಿಸಿ ಕೊಡುವ ಹೊತ್ತಿಗೇ ನಾಟಕ ಮುಗಿಯಿತು.

‘ಲಕ್ಷ ಆತುನೋಡು ನಾಟಕ !’ ಎಲ್ಲಿಂದಲೊಬಂದು ಉದ್ದಾರ ಬಂತು.

‘ಸುಂದರಿ ಪಾರ್ಪುಸಜ್ಞಾಗಿತ್ತು ನೋಡು !’ ಇನ್ನೆಣ್ಣಂದು ದನಿಕೇಳಿಸಿತು.

ಮತ್ತೊಂಬ್ಬನು ಸುಂದರಿಜನ್ನು ಕುರಿತು ವಿಟನು ಹಾಡಿದ ‘ಮಾತಿನ ಗಿಂಡಿಯೆ ಪ್ರೀಯ ಕಡೆಯೆ ’ ಎಂಬ ಹಾಡನ್ನು ಗೊಣಗುತ್ತಿದ್ದೆ.

ಹೆಚ್ಚಿಗೆ ನಿಲ್ಲಲಿಕ್ಕಾಗದೆ ರಾಮನಾಥ ಹೊಟೆಲಿನಿಂದ ಹೊರಬಿದ್ದ ಹೊಡೆ. ಹಾದಿಯಲ್ಲಿ ಗುರುತಿನ ಮುಖಗಳು ಕಂಡರೆ ಮರೆಮಾಡಿಕೊಂಡು ಅಡ್ಡ ಹಾದಿ ಬಿಡ್ಡ ಮುಖ ತಪ್ಪಿಸುತ್ತೇ ನಡೆದ. ಸಾಧ್ಯವಾದಮ್ಮು ಬೇಗ ಉರಹೊರಗೆ ಬೀಳಿಸೆಕೆಂದು ಬೆಳಗಾವಿಯ ರಸ್ತೆಯಗುಂಟೆ ನಡೆದ. ಬೆನ್ನು ಹಿಂದಿನಿಂದ ವಿದ್ಯೇಯ ವೇಶ್ಯಾಭೂತವು ಗಿಂಜೆ ಕುಣಿಸುತ್ತ ಗಾಳಗುಂಟೆ ಬೆನ್ನು ಹತ್ತಿದೆಯೇನೋ ಎಂಬಂತೆ ದುಡುದುಡು ಓಡುತ್ತಿದ್ದ. ಗೋಳಿ ಗ್ರಾಂಡಿನಲ್ಲಿ ಏಕಾಂತ ಶ್ವಾಷೊಂದನ್ನು ನೋಡಿಕೊಂಡು ಕುಳಿತುಕೊಂಡ. ....

..... ವಿದ್ಯಾ ಇಷ್ಟು ಉಳ್ಳ ಹಾದಿಗೆ ಬಿಡ್ಡಳ್ಳಿ? ಅವಳು ರೀದಿಯೋಪ್ಪವೇಶ-ವನ್ನೇಂತು ಮಾಡಿದಳು? ರೀದಿಯೋದಲ್ಲಿ ಪಾತ್ರವಹಿಸಿದರೂ ಇಂತಹ ಮರ್ಯಾದೆಹಿಗೆ ಪಾತ್ರವಹಿಸುವುದೆ? ಮರ್ಯಾದಸ್ಥಿತಿ ಗೃಹಸ್ಥನ ಗೃಹಿಣಿಯಾಗಿ ಬೀದಿಯ ಒಸವಿಯಂತೆ ನಡೆದುಕೊಳ್ಳುವುದೆ? .....

.... ರಾಮನಾಥನಿಗೆ ಉಡುಪಿಯಲ್ಲಿಯ ಮಕ್ಕಳ ಸಮ್ಮೇಲನದಲ್ಲಿ ಮುಖ್ಯ ಅತಿಥಿಯಾಗಲು ಅಮಂತ್ರಣ ಬಂದಿತ್ತು. ರಾಮನಾಥ ಜಾನಕಿಯನ್ನು ಕರೆದುಕೊಂಡು ಹೋದ. ಉಡುಪಿಯ ಯಾತ್ರೆಯಾಗುವುದೆಂದು ಜಾನಕಿಗೂ ಹಿಗ್ನಿ. ಆದು ಹರ್ಯಾಯದ ಪರಾಪ ಚೇರಿ. ಆದೇ ಸುಮಾರಿಗೆ ರಾಮನಾಥನಿಗೆ ಅಮಂತ್ರಣ ಬಂದುದು ನೋಡಿ ತಮ್ಮ ಪುಣ್ಯದ ಬಲದಿಂದಲೇ ಯಾತ್ರೆಯಾಯಿತೆಂದು ಜಾನಕಿ ತಿಳಿದಳು. ಉಡುಪಿಯಲ್ಲಿ ಇಬ್ಬರಿಗೂ ರಾಜಸನ್ನಾನ, ರಾಜಸ್ವಾಗತ. ಕಾರ್ಯದರ್ಶಿ ಇವರ್ನ್ನು ಇಳಿಸಿದ್ದ ಮನ್ಯ ಯವರ ಅತಿಧ್ಯಾನಂತರ ಹೇಳತೀರದು. ವಾಸಂತಿಬಾಯಿ ಇನ್ನೂ ಕುಮಾರಿ. ಅತ್ಯಂತ ಉತ್ಸಾಹದಿಂದ ಅತಿಥಿದಂತಹಿಗಳಿಗೆ ಈತರೆ ಮನೆ ನಿಂತರೆ ಮನೆ ಮಾಡುತ್ತಿದ್ದಳು. ಆದರೇಕೊಜಾನಕಿ ಅವಳ ಅತಿಯಾದ ಸಲುಗೆ. ಅವಳ ನಡೆನುಡಿ ನೋಡಿ ಬಂದಿನಿಸು ಬೇಸರಪಟ್ಟಿಕೊಳ್ಳುತ್ತಿದ್ದಳು. ಶೂಕ್ರತ ವಾಗಿ ನೋಡುತ್ತ ಬಂದ ರಾಮನಾಥನಿಗೆ, ಜಾನಕಿಯು ವಾಸಂತಿಬಾಯಿಗೆ ಬಂದಿನಿಸು ಉದಾಹಿಸಿ ನತಿ ತೋರುವುದು ಗೊತ್ತಾಗಿ ಅನಮಾಧಾನವಾಯಿತು. ಆದರೆ ಮರುದಿನನಂತರ ಜಾನಕಿ ಉಡುಪಿ ಕೃಷ್ಣನ ಮಂದಿರವನ್ನೇ ಹಿಡಿದು ಬಿಟ್ಟಿ ವಾಸಂತಿಯ ಮನೆಗೆ ಏನು ಮಾಡಿದರೂ ಬರಲಿಲ್ಲ. ರಾಮನಾಥನು ಅವಳ ಅಕ್ಷಿಪ್ರತತನಕ್ಕೆ ಕಿಡಿಕಿಡಿಯಾಗಿ ಜಬರಿಸಿದ. ಜಾನಕಿಯೂ ಅಪ್ಪೆ ಕಿಡಿಕಿಡಿಯಾಗಿ ‘ನನಗೆ ನಿಮ್ಮ ಅತಿಧ್ಯಾ ಚೇಡ. ನನಗೆ ದೇವರ ಗುಡಿಯ ಅಶ್ರಯವೇ ಸಾಕು. ಮನೆತನಕ್ಕೆ ರು ಉಳಿದುಕೊಳ್ಳುವ ಮನೆ ಅಲ್ಲ ಅದು. ಸುಮ್ಮನೆ ನನ್ನ ಮಾತು ಕೇಳಿರಿ.’ ಎಂದಾಗ ರಾಮನಾಥನಿಗೆ ದಿಗಿಲಾಗಿ ಹೋಯಿತು. ಕೊನೆಗೆ ಜಾನಕಿಯ ಕೃತಿಯನ್ನೇ ರಾಮನಾಥ ಗೌರವಿಸಬೇಕಾಯಿತು.....

ವಿದ್ಯುವತ್ತಿಯ ಹಂಬಲಗಳ ಬಗ್ಗೆ, ಅವಳ ಸ್ವಾತಂತ್ರ್ಯದ್ವಿಷ್ಟಿಯ ಬಗ್ಗೆ ರಾಮನಾಥನಿಗೆ ಹೇಗೆ ಗೆಲಿಯಿಟ್ಟುಹೊರಿಯಿತು. ಹೀಗೇ ಅವಳ ಸಂಬಂಧ ವನ್ನು ತಪ್ಪಿಸಿಕೊಂಡುಬಿಡಲೆ ಎನಿಸಿತು.

ಕಂದವರ ಮಾರಿ ತಪ್ಪಿಸಿ ಬರುತ್ತಿರುವಾಗ ಕೆರೆಯ ಕೆಳಗಿನ ಓಟಿಯ ಯದುವತ್ತಿರಾಯರು ಎದುರಿಗೆ ತರುಬಿಯೆಬಿಟ್ಟಿರು.

‘ ಓಹೋಹೋ, ಏನವಾ ರಾಮೂ ಯಾವಾಗ ಬಂದಿ ? ’

‘ ಎರಡುಮೂರು ದಿವಸಾಯಿತು ’ ರಾಮನಾಥನೆಂದ.

‘ ಮತ್ತೆ ನೀಲ್ಲಾ ಆರಾಮ ? ..... ಏನವಾ ಹೀಂಗ ಎಷ್ಟು ದಿವಸ ಮದಿವಿ ಬಿಡತಿ ? ಮಾಡಿಕೊಂಡುಬಿಡು. ಇನ್ನೂ ಚಿಕ್ಕವ ಇದ್ದೀದಿ. ಎರಡನೆ ಸಂಬಂಧ ಆದರಾರೆ ಏನು, ಕನ್ನಾತ್ಕೇನು ಕಡಿಮಿ ? ಮತ್ತು ಮನಿಯೊಳಗ ನಿನ್ನ ಹೇಣ್ಣಿ ತಂಗಿನ ಇರಬೇಕಲ್ಲ ? ಯಾಕ ಮಾಡಿಕೊಬಾರದವಾ ? ಅಂತಃ-ಕರಣದೊಳಗ ಆಗಿಹೋಗತದ .’

ರಾಮನಾಥ ಸುಮೃನೆ ಎಲ್ಲದಕೂ ‘ಹೋಂ’ಗುಟ್ಟಿ ಮುಂದೆ ಸಾಗಿದ. ಎರಡನೆಯ ಸಂಬಂಧ ! ಇನ್ನು ಎಷ್ಟು ಸಂಬಂಧಗಳಾದರೇನು ? ಜಾನಕಿಗೆ ಒಮ್ಮೆ ದೋಹ ಬಗೆದರೇನು ಸಾವಿರ ಸಲ ದೋಹ ಬಗೆದರೇನು ?....

ಮನಿಗೆ ಬಂದಾಗ ರಾತ್ರಿ ಎಂಟೊವರೆ ಮೇಲಾಗಿತ್ತು. ಬಂದವನೆ ಮೊದಲು ಕೋಣಿಯೊಳಗೆ ಹೋಕ್ಕ. ನೋಹನನ ಬಳ ಮೊಳಕ್ಕೆಮೇಲೆ ತಲೆ ಯಿಟ್ಟುಕೊಂಡು ಅಡ್ಡಾಗಿದ್ದ ಶಾರದಾ—ಜಾನಕಿಯ ತಂಗ—ಚಟ್ಟನೆ ಎದ್ದು ಒಳಗೆ ಹೋದಳು. ಕಣ್ಣ ತೆಗೆದು ಸುಮೃನೆ ಮಲಗಿದ ಮೋಹನನನ್ನು ಮೈದದವಿ ಅಂತಃಕರಣದಿಂದ ಉದ್ದೇಭರುವ ದೃಷ್ಟಿಯನ್ನು ಬಿರಿ—‘ ಮೋನೀ ಆರಾಮ ಇದ್ದೀಯೆನವಾ ? ’ ಎಂದು ಕೇಳಿದ. ಮೋನಿ ತಂದೆಯ ಮುಖ ನೋಡಿ ಸುಮೃನೆ ಮಂದಹಾಸ್ಯ ಬಿರಿದ. ತಂದೆಯ ಹೋಸ ಗುರು ತಾಗಿ ಐದಾರು ದಿನಗಳಾಗಿದ್ದವಷ್ಟೇ. ಜ್ವರ ಆರಿ ಈಗೆನೊ ಸ್ವಲ್ಪ ಕಣ್ಣ ತೆಗೆದು ಬಂದವರನ್ನು ನೋಡಿ ತಾನೂ ನಗುತ್ತಿದ್ದ ಮೋಹನ.

ರಾತ್ರಿ ಉಂಟಕ್ಕೆ ಕುಳಿತಾಗ ರಾಮನಾಥನ ಅತ್ತೆ ರುಕ್ಷಣಿಬಾಯಿ, ‘ ಮೋನ್ನಾನ ಬೈಷಣ ತಂದದದೇನು ಸಂಜೀಮ ? ’ ಎಂದು ಕೇಳಿದರು. ರಾಮನಾಥ ಅಶ್ವಂತ ಚಡವಡಿಸುತ್ತು—‘ ಆಯ್ದ್ರೋ ಮರೆತೇಬಿಟ್ಟಿ! ಈಗ ನೋಡಿ

ಬರುತ್ತೇನೆ.’ ಎಂದಾಗ ‘ಇರಲಿ. ನಾಳಿಗೇ ತಂದರಾತು. ಹ್ಯಾಂಗಾದರೂ ಆರಾನು ಅದ ಈಗ.’ ಎಂದರು ರುಕ್ಷಿಣಿಬಾಯಿ. ಮತ್ತೆ ಮೂಕತನದಿಂದ ಉಟ್ಟ ಸಾಗಿತು ರಾಮನಾಥನನ್ನು.

ರುಕ್ಷಿಣಿಬಾಯಿ ಎಲೆಯ ಮೇಲೆ ಜಪಾತಿ ಹಾಕಿದರು. ತುಪ್ಪಕ್ಕೆ ಮತ್ತೆ ಮುಸುರಿಗೆಯನ್ನು ಶೋಳಿದುಕೊಳ್ಳಲ್ಲಿದೆ ಶಾರಕ್ಕನನ್ನು ಒದರಿದರು. ಹೊರಗಿನ ಕೊರ್ಕೆಯಲ್ಲಿ ಶಾರಕ್ಕನಿಗೆ ಜೊಂಪು ಹತ್ತಿತ್ತು. ಒಮ್ಮೆಲೆ ಎದ್ದು ಬರಲಿಲ್ಲ. ಗೋಪಾಳರಾಯರು-ಮನೆಯ ಯಜವಾನರು, ಜಾನಕಿ-ಶಾರಕ್ಕರ ತಂಡ—‘ಶಾರೀ, ಯೇ ಶಾರವ್ಯಾ, ತುಪ್ಪಾ ಹಾಕಿ ಹೊಗುಬಾ’ ಎಂದು ಒದರಿದರು.

‘ಆಂ! ಬಂದೇ’ ಎಂದು ಶಾರಕ್ಕ ಕಹೊಂಡಿಸುತ್ತೆ ಬರುತ್ತಿರುವಾಗ ರುಕ್ಷಿಣಿಬಾಯರು ‘ಯಾಕ ತುಪ್ಪಾ ಬಡಿಸಲಿಕ್ಕೆ ನಾಚತ್ತಿಯೇನು?’ ಎಂದು ಚೇಷ್ಟೆ ಮಾಡುತ್ತ ತಮ್ಮೊಳಗೇ ನಕ್ಕರು.

‘ಯಾಕ ನಾಚಲಿಕ್ಕೆ ಅರೇದನರು ಯಾರಿದ್ದಾರ? ’ ರಾಯರೆಂದರು.

ರಾಮನಾಥನಿಗೆ ಪ್ರಶಾಂತಿನಿಸಿದೆ, ‘ಹೌದು, ಶಾರಕ್ಕ ಎರಡು ಪರುಷ ದೊಳಗ ದೊಡ್ಡಾಕಿ ಆಗಿಬಿಟ್ಟುಳ’ ಎಂದು ಸಲುಗೆಯಿಂದ ಮಾತನಾಡಲೆತ್ತಿರಿದ. ಶಾರಕ್ಕ ಮುಗುಳನಗುತ್ತೆ ತುಪ್ಪ ಬಡಿಸಲಿಕ್ಕೆ ಬಂದಳು. ಉಟಕ್ಕೆ ಕೂತಾಗ ಒಮ್ಮೊಮ್ಮೆ ನೊಳಕಾಲ ಮೇಲೆ ಮುಂದೆ ಕೈಚಾಚಿಕೊಂಡು ಕೂಡುವುದು ರಾಮನಾಥನ ಸ್ವಭಾವ. ಹಿಗೆ ಕೂತಾಗೊಮ್ಮೆ ಜಾನಕಿ ‘ಬಡಿಸುವವರು ಎಡವಿಕೊಂಡು ಬೀಳುವಂತೆ ಹಾಗೇಕೆ ಅಡ್ಡ ಕೈಚಾಚುತ್ತಿರಿ’ ಎಂದು ಚೇಷ್ಟೆ ಮಾಡಬೇಕು. ಒಮ್ಮೆ ರುಕ್ಷಿಣಿಬಾಯರು ಬಡಿಸುವ ಮುಂದೆಯೂ ಹಿಗೆ ಮೇಮರೆತು ಕೈಚಾಚಿ ಕೂತಾಗ ಜಾನಕಿ ರಾಮನಾಥನಿಗೆ ‘ತಗೀರಿ ಆ ಆನಿ ಸೊಂಡಿಯಂಥಾ ಕೈ. ಹ್ಯಾಂಗ ಬಡಿಸಬೇಕು, ಅವ್ಯಾ?’ ಎಂದು ಹೇಳಿದಾಗ ರುಕ್ಷಿಣಿಬಾಯಿಗೆ ನಗೆ ತಡೆಯಲಿಕ್ಕಾಗದೆ ಬಿದ್ದು ಬಿದ್ದು ನಕ್ಕಿದ್ದರು. ಶಾರಕ್ಕ ತುಪ್ಪ ಬಡಿಸಲಿಕ್ಕೆ ಬಂದಾಗ ರಾಮನಾಥನು ಕೈಚಾಚಿದುದನ್ನು ಕಂಡು ಆಚಿಗೆ ತಮ್ಮವ್ಯಾನ ಕಡೆಗೆ ಮುಖ ಮಾಡಿ ಮುಗುಳುಗೆ ನಕ್ಕಿತ್ತು. ರುಕ್ಷಿಣಿಬಾಯಿಗೆ ಜಾನಕಿಯ ಚೇಷ್ಟೆಯ ಮಾತು ಕೆವಿಯೊಳಗೆ ಸುತ್ತಾಡಿಕೊಡೆದಂತೆನಿಸಿತು. ಅಂತೂ ತಡೆಯಲಾರದೆ ಯಜಮಾನರಿಗೆ ಹೇಳುವ ನೆವದಿಂದ ರಾಮನಾಥನಿಗೆ ತಿಳಯುವಂತೆ ‘ನೊಂಡ್ರಿ ಶಾರಕ್ಕಗ ಯಾಕ ನಾಚಿಗಿ ಬಂತು

‘ ದುಸ್ಪೇಶಿ ರಂಡೇದು....ನೋನಾನ್ನ ದೊಡ್ಡಾವ ಆದ ವಾಯ್ಲೆ ಯಾಂಗ ವಾಡತೀನಿ, ಹೀಗೆ ವಾಡತೀನಿ ಅಂತ ಬರೇ ಬಡುಡುಕಿದ್ದಳು....ಬಂಮೊ ಕಾಣಲಿಲ್ಲ! ’

ರುಕ್ಕಿಳಿಬಾಯರು ಜಾನಕಿಯ ನೆನೆನ್ನು ತೆಗೆದಾಗೆಲ್ಲ ರಾಮನಾಥನಿಗೂ ಅಂಥನೇ ವಾತುಗಳನ್ನಾಡಬೇಕು ಎನಿಸುತ್ತಿತ್ತು. ತಾನೂ ಮುಂದರಿಸಿ ‘ನಮ್ಮ ನತೀಬ. ಆದಕ್ಕೆ ಯಾರೇನು ವಾಡಿತ್ತೇದು. ಹೀಂದಕ ನಾ ಬಂದಾಗೆಲ್ಲಾ ಮನಿ ಎಷ್ಟು ತುಂಬಿರಬೇಕು! ’

‘ ಆಯೆಷ್ಟೀಯೆಷ್ಟೀ. ಆಕಿ ಒಬ್ಬರೆ ಮನ್ನಾಗ ಇದ್ದರ ಹತ್ತುನುಂದಿ ಇದ್ದಾಂಗ ಅಪ್ಪಸತಿತ್ತು. ದರವೊಂಚ್ ಶ್ಲೋಎಷ್ಟು ಉಮೇದಿ, ಎಷ್ಟು ಉತ್ಸಾಹಾ. ಬಂದು ಹೆಚ್ಚಿ ಬರಲಿ, ಬಂದು ಹೆಚ್ಚಿನಿ ಬರಲಿ, ದೊಡ್ಡದೊಂದು ಮನಿನಿ ಮಾಡಿಧಾಂಗ ಮೂಡಬಿಡುತ್ತಿದ್ದಳು.....ಬಂದು ಡೀಪಾವಳ್ಯಾಗ ನೋಡತ್ತಿದ್ದಿರಲ್ಲಿ ಉಣಿಸೇನು, ತಿನಸೇನು ಥರಥರದ ಜಿನಸು ಹಾಡಿ ಫರಾಳಕ್ಕ ಕರೆಯೋದೇನು, ಬೆಳೆತನಕಾ ಪಗಡಿ ಆಡಿದರ ಬೆಳೆತನಕಾನು ಚಹಾ ಅವಲಕ್ಕಿ ತಯಾರ ವಾಡಿದ್ದ ಒಮ್ಮೆ ಅಂತೂ. ’

‘ ಹೆಂಗಸರೊತ್ತಪ್ಪಿಗೆ ಗಂಡಸರೊತ್ತಪ್ಪಿಗೆ ಅಂತ ಆದಾಗ ‘ನಾ ಎತ್ತಾಗ ? ’ ಅಂದರ ‘ನೀಯೇನು ಎಣ್ಣಿಗುಂಡಿಗಿ’ ಅಂತಿದ್ದು ನನಗ..... ಶಾರದಾನೂ ತನಗೆನಿಸಿದ ವಾತುಗಳನ್ನು ಹೇಳಿದಳು.

ರುಕ್ಕಿಳಿಬಾಯರ ವಾತುಗಳು ರಾಮನಾಥನನ್ನು ಏಳು ವರುಷದ ಹಿಂದಿನ ಸ್ತ್ರೀಪಥಕ್ಕೆ ಎತ್ತಿಕೊಂಡೊಯಾದ್ದ ಕಲ್ಪನೆಯು ಲೋಕದಲ್ಲಿ ಜಾನಕಿಯ ಬಳಿಯಲ್ಲಿಸಿದುವು.....

ರಾಮನಾಥನಾಗ ಜ್ಯೋನಿಯರ ಬಿ. ಎ. ದಲ್ಲಿ ಅಭ್ಯಾಸವಾಡುತ್ತಿದ್ದ. ಡೀಪಾವಳಿಯ ಬಿಡುವಾಗಿತ್ತು. ಅತ್ತೆನೂವಂದಿರ ಆಗ್ರಹಕಾಂಗಿ ವಿಜಯಪುರಕ್ಕೆ ವಿಜಯಗೃಹದಲ್ಲಿ ಅಲ್ಲಿಯೇ ಉಳಿದುಕೊಂಡ ಹೆಚ್ಚಿಕಾಂಗ. ಗೋಪಾಳರಾಯರು ಮನೆಯಲ್ಲಿ ಅಲ್ಲಿಯನೆ ಹೆಚ್ಚಿಸಿಕೊಂಡಿದ್ದರು. ವಿಜಯಪುರಕ್ಕೆ ಅಮಂತ್ರಣ ಹೋಯಿತು. ಆದರೆ ಬಂದವರು ರಾಮನಾಥನ ಅತ್ತಿಗೆ ಹುಡುಗರು ಆಷ್ಟೇ. ಸರ್ಕೇರೆಟಿನ ನೇರೆಲೆ ಹೋಗಿದ್ದ ರಾಮನಾಥನ ಅಣ್ಣಿನ ಸರ್ಕಲ್ ಇನಾಸ್ಪೆಕ್ಟರ್ ಬರುವುದಕಾಗಿಲ್ಲ.

ಅಂದು ಅಮ್ಮನ ಚವತಿ. ಹಗಲೆಲ್ಲಾ ಸ್ವಾತಿಯ ಮಳೆ ಹೊಡಿದು

ರಾತ್ರಿ ಸ್ವಲ್ಪ ಹೊರವಾಗಿತ್ತು. ಪಗಡಿಯಾಟಿ ಹೂಡಿದರು. ಗಂಡಸರೀಂದು ಪಕ್ಕ, ಹೆಂಗಸರೀಂದು ಪಕ್ಕ. ಗಂಡಸರ್ತ್ಯಾಯ ಜಾನಕಿ ಅಜ್ಞ, ರುಕ್ಣೀಣಿಬಾಯಿ ಯವರ ತಂಡಿ ಸ್ವಾಮಿರಾಯರು ಎತ್ತಿದ ಕೈ. ಕಾಯಿ ಬಿಡುವುದಕ್ಕೆ ಎಹ್ವಾ ಹುಷಾರಿಯೋ ಯಾರಾದರೂ ನಿರುಪಯೋಗಿ ಫಾತಿ ಹಾಕಿದರೆ ಅವರನ್ನು ಭೀ ಹಾಕುವುದರೂ ಅಷ್ಟೇ ಚುರುಕು. ಹೆಂಗಸರಲ್ಲಿ ಜಾನಕಿಯ ಸೋದರತ್ತಿ ಸುಂದರಕ್ಕು ಹಿರಿಹುದ್ದರಿ. ಅಂದಿನಾಟ ಒಳ್ಳೀ ರಂಗಗೇರಿತ್ತು. ಸ್ವಾಮಿರಾಯರು ಒಳ್ಳೀ ರಾಜಕಾರಣಿಯಂತೆ ಖದ್ದೆದು ಶಾಸು ಮಿಜಿ ಮಿಜಿ ನೂಡಿ ಕಾಯಿ ಬಿಡುವರು. ಒಮ್ಮೆ ಕಿತ್ತಿಟ್ಟಿ ಕಾಯಿಯನ್ನು ಮತ್ತೊಮ್ಮೆ ಸರಿಪಡಿಸುತ್ತಲೇ ಸುಂದರಕ್ಕೆ ನಿರುಪಯೋಗಿ ವಾಗಿ ಇಂದು. ‘ಹೀಂಗಾದರ ನಾ ಆಟಕ್ಕೆ ಒಲ್ಲೆ. ಇದೇನಿದು ವೇದಾಂತ ಮಿನಾ ಮೇವಾ ನೂಡಿಕೊತ್ತ ಕಾಯಿ ಬಿಡುವು, ಮತ್ತು ಕಿತ್ತೊದು.’ ಸ್ವಾಮಿರಾಯರೂ ಅಷ್ಟೇ ಆಭರಣಿಯಿಂದ ‘ಅಂದರಿ? ನಮ್ಮ ಕಾಯಿ ನಾವು ಜೀರ್ಣಧಾಂಗ ಬೇಕಾದವ್ಯಾ ಸಾರೆ ಹಚ್ಚುತ್ತಿರು. ನಿನೇನು ಕೇಳತ್ತಿರಿ? ಹಂಗೆಲ್ಲ ದಂಟ್ಯ ತಗದರ ಪಟ್ಟ್ಯಾ ದೀತಿ ಒಗಿತ್ತಿರಿ!’, ವಾತಾವರಣ ಬಿಸಿಯಾಗಲು ರುಕ್ಣೀಣಿಬಾಯಿ ‘ಇಲ್ಲ ಬಿಡ್ದೇ ಸುಂದರಕ್ಕು, ಕಾಯಿ ಸೋಲತಾವ ಕಾಯಿ ಗೆದಿತಾವ. ಅದಕ್ಕೂ ಬದದಾಟ ಸುಡ್ಡಿ—ಕೌರವ ಪಾಂಡವರಲ್ಲಂಗ?’ ರಾಮನಾಥ ಜಾನಕಿಯರಿಗೆ ಆಟದಲ್ಲಿ ವಿಶೇಷ ಅಸ್ತ್ರೀಯಿಂದ ಬಿಬ್ರ ರೆನ್ನೊಬ್ಬರು ಕದ್ದು ಸೋಂದುವುದು, ಆಟದಿಂದ ಹುಟ್ಟುವ ಹಾಸ್ಯವನ್ನು ಕಾರಣವಾಕೊಂಡು ತಮ್ಮ ತಮ್ಮೊಳಗೆ ನಗೆಯ ಸಂದೇಶ ತಿಳಿಸುವುದು ಅವರ ಸುಖಸಂಕ್ಷಾವಾನಿಸೋದವಾಗಿತ್ತು. ಅಂತೂ ಆಟ ತುರುಸಿನಿಂದ ಸಾಗಿ ಗಂಡಸರದೇ ವೋದಲು ಕಡ್ಡವಾಗಿ ಒಂದೊಡೇ ಕಾಯಿ ಮಲಗಹತ್ತಿದುವು. ಹೆಂಗಸರ ಹಣೇಬರೆಹಕ್ಕೆ ಒಂದು ಕಡ್ಡ ಸಹ ಆಗಿದ್ದಿಲ್ಲ. ಸುಂದರಕ್ಕೆ ನೆಟ್ಟಿ ವೇರೆಯನ್ನು ಸೋಂದುವ ಹಾಗಿವಿಲ್ಲ. ‘ಅತ್ಯಾ ಏನು ತೊಗೊಳಿ? ’ ಎಂದು ಜಾನಕಿ ಕುಂಟ ಜೀಷ್ಟೆಯ ಪ್ರಶ್ನಾನೂಡಿದಾಗ—‘ಏನು ತೊಗೊಳಿ ನನ್ನ ಜೀವಾ ತೊಗೊ ಥಣ್ಣಾಗ....ದೋನಿ, ತಿನಿ ಒಗಿ ಸಾಕು’ ಎಂದು ಗದ್ದರಿಸಿ ಚೈದಾಗ ಜಾನಕಿ ರಾಮನಾಥನನ್ನೆನ್ನೊಮ್ಮೆ ಮುಗುಳ್ಳಿಗೆ ನಕ್ಕು ಸೋಂದಿ ಕವಡಿ ಹಾಕಿದಾಗ ಪಂಚವಿಎಸ ಬಿದ್ದು ಬಿಟ್ಟಿತು. ‘ನಿನ್ನ ಧಾಡಿ ಬಲ್ರ್ ಎಂದು ಸುಂದರಕ್ಕು ಸೋಟಿಯನ್ನೆ ಹಿಂಡಿಬಿಟ್ಟಿರು. ಜಾನಕಿಗೆ ನಗೆ ಬಂದರೂ

ಯಜಮಾನರ ಮುಂದೆ ಸ್ವಲ್ಪ ಅಪಮಾನವೇನಿಸಿ ಕಣ್ಣ ಕೆಂಪಗೆ ವಾಡಿ-  
ಕೊಂಡು ಧಡಕ್ಕನೇ ಎದ್ದುಹೋಗಿ ಮುಸುಗು ಹಾಕಿಬಿಟ್ಟುಳು. ಆಗ ರಾಮು  
ನಾಥನಿಗೆ ಒಳಗೊಳಿಗೇ ಚಡಪಡಿಕೆಯಾಗಿ ಕೊನೆಯೆ ಕಾಯಿಯೂ ಮಲಗೆ: ವ  
ಹೊತ್ತಿಗೆ ಸ್ವಾಮಿರಾಯರು ಹುರುಪಿನಿಂದ—‘ರಾಮನಾಥರಾವ್ ಒಂದು  
ದೋನೀ ಹಾಕಿಬಿಡು’ ಎಂದು ಹೇಳುತ್ತಿದ್ದಾಗಲೇ ರಾಮನಾಥ ದಶ್ವ ಒಗೆದು  
ಬಿಟ್ಟು. ಹೆಂಗಸರೆಲ್ಲಾ ಖೊಳ್ಳನೇ ನಕ್ಕಬಿಟ್ಟರು. ಸ್ವಾಮಿರಾಯರು ಏನೂ  
ಮಾತಾಡಲು ಸಾಧ್ಯವಾಗದೆ ಸಿಟ್ಟಿನಿಂದ ಹೆಚ್ಚಿನಂತೆ ಹೊನ ತಾಳಿದರು.  
ಒಂದೆರಡುಕೈಯೊಳಗೆ ಹೆಂಗಸರು ಕಡ್ಡ ಕೈ ಕಾಯಿ ಹಚ್ಚೇ ಬಿಟ್ಟರು. ಮುಸುಕೈ  
ಹಾಕಿ ಮಲಗಿದ್ದ ಜಾನಕಿಯನ್ನು ಒಳ್ಳೇ ಸಂಖ್ಯಾಮದಿಂದ ಬಡಿದೆಬ್ಬಿಸಿ ‘ಏಳವಾ  
ಕಡತದ ಕೈಯಾಕೇ’ ಎಂದಳು ಅತ್ಯಾ. ‘ಸಾಕು ನೀನೇ ಇದ್ದೀಯಲ್ಲಾ ಕಡ್ಡದ  
ಕೈಯಾಕೆ.’ ಎಂದು ಉತ್ತರಿಸಿದಳು ಜಾನಕಿ. ಸುಂದರಕ್ಕೆ ‘ಇಲ್ಲಿ ಏಳು. ಯಜ  
ಮಾನ್ಯಗೆ ಮತ್ತೆಲ್ಲಿ ತಲೀನರ್ಗ್ಯಾಲೆ ಬುಟ್ಟಿ ಬರತದೇನೇ ಅಂತ ಆಜಿಕೆಯಿಂದ  
ತಪ್ಪು ಫಾಸಿ ಹಾಕಿಕೊಟ್ಟಾರ ಏಳು ಯಜಮಾನ್ಯು’ ಎಂದಳು. ರುಕ್ಷಿಣಿ  
ಬಾಯಿ ‘ಇಲ್ಲಿ ಬಿಡ್ಡೆ, ನೀವು’ ಎಂದು ನಕ್ಕಳು. ಸ್ವಾಮಿರಾಯರು ಕೋವ  
ತಡೆಯಲಾರದೆ ತಾಳ್ಳೆ ಕೈಮಿರಿ—‘ಇಲ್ಲಿ ನಿಮ್ಮಪ್ಪುಚ್ಚೆ ನೀವು ಮುನ್ಮೂಡಿ  
ಆಡ್ರಿ’ ಎಂದರು. ಜಾನಕಿ ಇನ್ನು ಎದ್ದು ಬಂದು ಕೈಯೊಳಗೆ ಕವಡಿ  
ಹಿಡಿಯವನಳಿದ್ದಳು, ಸುಂದರಕ್ಕೆ ಹೇನದಿಂದ ‘ಹಾಂಗಾರ ನೋಡಿ  
ಆಕಿ ಕೈನೂ ನಾನೇ ಆಡ್ರಿನೀ’ ಎಂದು ಕವಡಿಷ್ಟು ಲ್ಲಿಸಿದಳು. ದೋನೀಗೆ  
ಕಡ್ಡವಿತ್ತು. ಹೆಂಗಸರೆಲ್ಲ ನೆಲ ಚಿವುಟುತ್ತ ಕುರಕುರ ದೋನೀ ಕುರಕುರ  
ದೋನೀ’ ಎಂದು ಒದರುತ್ತಿರುವಾಗಲೇ ಸಂದರಕ್ಕೆ ಕವಡಿಗಳನ್ನುನಾಲ್ಕುಬೆರಳ  
ಮೇಲೆ ಇಟ್ಟು ಸರಕ್ಕನೇ ಕೈ ಸರಿಸಿಕೊಂಡರು. ‘ಹೌದು ದೋನೀ! ’ ಎಂದು  
ಎಲ್ಲರೂ ಹುರುಪಿಗೆದ್ದು ಒದರಿದರು. ಕಡ್ಡವಾಯಿತು. ಕಾಯಿ ಕಣೆದರು.  
ಆದರೆ ಸ್ವಾಮಿರಾಯರು ತಂಬಿ ತಗೆದರು, ‘ಇಲ್ಲಾ ಜಾನಿ ಕೈ ಜಾನಿನಡ  
ಅಡ್ಡಿ. ನಾವು ಕೇಳಿಹೋದಿಲ್ಲ. ಏಳ ಜಾನಿ ಆಡೇಳು.’ ಎಂದು ಒದರಾಡಿ-  
ದರು. ಸುಂದರಕ್ಕನಿಗೂ ಸಹನೆ ಮೀರಿತು. ‘ಘಣ್ಣಗ ಪಟ್ಟು ಕೆತ್ತಿ  
ಒಗಿರತ್ತಾಗ. ಬಾಯಾಗ ಬಾಯಿ ಇಲ್ಲಿಲ್ಲ ನೀವು! ಜಾನಿ ಕೈ ಆಡ್ರಿ ಅಂತ  
ನೀವೇ ಹೇಳಿ ಈಗ ಮತ್ತು ಬಾಯಿ ಒದಲಿ ನೂಡತೀರೇನು? ಹೊಗಿರತ್ತಾಗ

ಎಂದು ಬಹಿಗೆ ಸರಿದರು. ‘ಹೊಂ! ನಿಮಗೆ ಜೋಡಿಸಿಕೊಂಡು ಆಡೂದು ಬೇಕಾಗಿರತದ....ವಾಟಿಗದಾಗ ಕವಡಿ ಹಾಕಿ ಘ್ರಲ್ಲಿಸಿ ಅಡ್ಡಿ ನೋಡೋಣು’ ಎಂದು ಸ್ವಾಮಿರಾಯರು ಬಾಯಿನಾಡಿದರು. ‘ಹೋಗ್ಗಿ ಬಿಡೊ ಆಣ್ಣಾ, ಸುಮ್ಮನ ಯೋಕ ಆಷ್ಟು ಬಾಯಿ ವಾಡ್ಡಿ. ಕಾಯಿ ಸೋಲತಾವ ಕಾಯಿ ಗೆದೀ ತಾವ. ಆದೆಲ್ಲಾ ಬಿಟ್ಟು ಅದೇನೋ ಅಂತಾರಲ್ಲ....ಬರಿ ಬರಿ ಸುಂದರಕ್ಕೆ ಇನ್ನೊಂದು ಆಟಾ ಹಚ್ಚೊಣು.’ ಎಂದರು ರುಕ್ಕಿಣಿಬಾಯಿ. ‘ಸಾಕು ನಿಮ್ಮ ಅನ್ವಯರಂಭಾದಾಟ. ವಾಟ್ವಾಗ ಕವಡಿ ಹಾಕಿ ಆಡೂಹಂಗಿದ್ದರ ಆಡೋಣು.’ ಸ್ವಾಮಿರಾಯರೆಂದರು. ‘ಇರಲಿ ಇಲ್ಲಿಗೆ ಒಂದಂಕ ಆಗಲಿ....ಜಾನಮ್ಮೆ ಏಳು ಲಕ್ಷ್ಯ ಚಹಾ ಅವಲಕ್ಷ್ಯ ಆಗಲಿ’ ಎಂದು ಗೋಪಾಳರಾಯರು ಜಾನಮ್ಮೆ ನೆನ್ನೆಬ್ಬಿಸಿದರು. ಅಂತೂ ಜಾನಮ್ಮೆ ಮತ್ತೆ ಹೆಲ್ಲನೆ ಮುಸುಕು ತೆಗೆದು ಢರಿ ತುಂಬ ಚಹೆ, ಪಾತೀಲಿ ತುಂಬ ಅವಲಕ್ಷ್ಯ ಹಚ್ಚಿದಳು. ಸುಂಗರಕ್ಕೆ ವಾಟಿಯಲ್ಲಿ ಕವಡಿ ಹಾಕಿ ಆಡುವುದಕ್ಕೆ ಒಷ್ಟಿದ್ದರಿಂದ ಆಟವೇನೂ ಸಾಗಲಿಲ್ಲ.

ಮುಂದೆ ಎಷ್ಟೋ ದಿನಗಳ ವರೆಗೆ ತಾವಿಬ್ಬರೇ ಹರಬಿಗೆ ಕೂತಾಗೇನ್ನೆ ಸುಂದರಕ್ಕೆ ಸ್ವಾಮಿರಾಯರ ಪಗಡಿಯ ಉದ್ದೇಶವನ್ನೂ ತಮ್ಮ ಅನಾಸಕ್ತಿ ವಿನೋದವನ್ನೂ ನೇನೆನೆದು ನಗುತ್ತಿದ್ದರು.....

....ರಾಮನಾಥ ಮತ್ತೆ ಜಾನಕಿಯ ವಿಷಯಕವಾಗಿ ಆಸಕ್ತಿಯಿಂದ ಕೇಳಿತೊಡಗಿದ. ರುಕ್ಕಿಣಿಬಾಯಿ ಮುಂದರಿಸಿದರು :

‘ಆಕಿ ಆಸ್ಥಾನಾರ ಎಷ್ಟೇಷ್ಟುತ್ತು ಹೇಳತಿರದು....ಅವ್ವು ನಮ್ಮ ಮೋನ್ನಾನ ಜಾವಳಾ ಮಂತಾರಲಯದೊಳಗ ಮಾಡೂಣಂತ. ನಾ ಹಾಂಗ ಬೇಡಿಕೊಂಡಿನಿ ಅನಬೇಕು. ಮುಂಜ್ಜಿಗೆ ನಿನಗೊಂದು ಬನಾರಸಿ ಪತಲ್ಲಾ ಉಡಸತಿನಿ ಅಂತ ಅನಬೇಕು. ಮೋನ್ನಾ ದೊಡ್ಡಾವಾಗಿ ಘಳಸಲಿಕ್ಕೆ ಹತ್ತಿದಾ ಅಂದರ ನಿನಗ ಕಾಶಿಯಾತ್ಮ ಮಾಡಿಸಿಕೊಂಡು ಬರತಾನ ನೋಡವ್ವು ಅನಬೇಕು....ಏನು ಒಂದೆ....ಎರಡೆ....ಬರೇ ನೇನು ಹಾಕಾಂಗ ಮಾಡಿಟ್ಟು ಹೋದ್ದು ಆತು.....’ ಉಟಿಕ್ಕೆ ಕೂತಿದ್ದುದು ಗೊತ್ತಿದ್ದರೂ ಅನಿವಾರ್ಯವಾಗಿ ಕಣ್ಣೀರು ಚಿನ್ನಿ ಬಂದುವು ರುಕ್ಕಿಣಿಬಾಯಿರಿಗೆ.

‘ಹೋಗ್ಗಿ ಬಿಡು, ಬರೇ ನೇನಿಸಿದರ ಬರೋಡೇನು. ಒಟ್ಟೀನು

ಭಂಗಾರದಂಥಾ ಅಳಯಾನ ಜೋಡಿ ಮತ್ತು ಷ್ಟ್ರೆ ದಿನಸ ಸಂಬಂಧ ಉಳಿಸ-  
ಲಿಲ್ಲಾ ಅತು ದೇವರು....' ರಾಯರೂ ಖಿನ್ನರಾಗಿ ಮಾತನಾಡಿದರು.

' ಸಂಬಂಧ ಏನು ಇಟಿಕೊಂಡರ ಅದ' ಯಜಮಾನತಿ ಎಂದರು.  
' ಹಾಂಗಂದರ ಹೆಂಗ, ಅವರಿಗ್ಯಾರ್ಟ ಸತ್ತ್ವ ಕ್ರಾಂಗ ಬರಬೀಕು?.....  
ಅತು ಅವರಿಗೆ ಇನ್ನು ಮುಂದಾರ ಗೃಹಸೌಖ್ಯ ಅಂಬೂದು ಕೊಡು ದೇವರೆಡ  
ಅಂತಿಮಿ, ನಮ್ಮ ಮಗಳೊಬ್ಬಳು ದುಡ್ಯೇವಿ ಆದರೇನಾತು '

' ಗೃಹಸೌಖ್ಯ ಗಿಗಿಂದಕ್ಕೇನು. ಏನು ಮುದುಕರ್ತ ತದಕರ್ತ, ಜೀಕಾ  
ಧಾಂಗ ಚಿಕ್ಕವರಿದ್ದಾರ. ನಾ ಮುಂದ ನೀ ಮುಂದ ಅಂತ ಬರತಾವ ಈನ್ನಾ?'

' ಕನ್ನಾ ಬರತಾವ. ವೊಡಲಿನ ಸ್ವಾರಸ್ಯ ಬರತದೇನು ? ' ರಾಯರು  
ರಾಮನಾಥನ ಕಡೆಗೆ ನೋಡುತ್ತ ಪ್ರಶ್ನೆ ಮಾಡಿದರು.

ರಾಮನಾಥ ಯಾವುದೇ ಮಾತನಾಡದೆ ಜಾಸಕಿಯ ನೆನಪಿನ ಕೆಡಿ  
ಯಿಂದ ಅವನ ಪ್ರಾವಾನಸುಭವದ ಕಪ್ಪಿರಪು ಭಗ್ಗನೆ ಹೊತ್ತಿಕೊಳ್ಳಲು  
ಅದರ ರುಳದಲ್ಲಿ ರಾಮನಾಥನ ಕರುಳು ಕಮರಿಹೋಗುವಂತಾಯಿತು. ಅದೇ  
ಕ್ಷೇತ್ರದಲ್ಲಿ ವಿದ್ಬಾಪತಿಯ ಉದ್ದತ್ತಮನನೋಷ್ಟಿಯ ಪ್ರತೀಕವಾದ ಅವಳ  
ರೇಡಿಯೋ ಪ್ರಯೋಗವು ಉರಿಯೋಳಗೆ ಎಣ್ಣೆ ತೂರಿದಂತಾಯಿತು. ತಾನೆಲ್ಲಿ  
ಕೂತಿರುವೆ, ಏನು ನಡೆದಿದೆ ಎಂಬುದರ ಕಡೆಗೆ ಲಕ್ಷ್ಯವೇ ಇಲ್ಲದೆ ಶಾಸ್ಯ  
ಮನಸ್ಸನಾಗಿ ಕೂತುಳಿಟ್ಟು.

' ಶಾರಿ ಮೊನ್ನೆ ಹೇಟ್ಟಿರ್ಹೋಗ ಅವೆರಡು ಆರತಿಹಾಡು ಕೂಡಿಸಿ  
ದ್ದೆಲ್ಲಾ ಅವರು ಬರದುಕೊಟ್ಟಿದ್ದು ' ಎಂದು ರಾಮನಾಥನನ್ನು ಕಣ್ಣಿನಿಂದಲೇ  
ತೋರಿಸುತ್ತ, ' ಬಾಯಿಲೆ ಹೇಳಿಕೊಂತ ಬಾರಿಸಿ ತೋರಿಸು ನೋಡೊಣಿ. ' ಶಾರದಾ ತಾಯಿಯ ಕಡೆಗೊಮ್ಮೆ ರಾಮನಾಥನ ಕಡೆಗೊಮ್ಮೆ ನೋಡುತ್ತ  
ಅನುಮಾನಿಸಹತ್ತಿದಳು. ತನ್ನ ಮನಃಸ್ತಿಯನ್ನು ಮುಖದ ಮೇಲಿಂದಲೇ  
ಓದಿಕೊಂಡು ಶಾರದೆ ಈ ರೀತಿ ಅನುಮಾನಿಸುತ್ತಿರುವಳಿಂದು ರಾಮನಾಥ  
ಅನುಮಾನಿಸಿ ' ಹೇಳಲಾ ಕೇಳಾಣ ' ಎಂದು ಹುರುಪನ್ನು ತೋರಿಸಲು  
ಹಂತಿಸಿದ.

ಶಾರಕ್ಕು ಹೇಟ್ಟಿ ತಂದು ಹಾಡು ಪ್ರಾರಂಭಿಸಿದಳು.

' ಶ್ರೀರಾಮಗಿ ಅರುತಿಯನು || ನೀರೆಯರೆಲ್ಲರು ಬೆಳಗುವೆವು ''

ಎಂದು ‘ನಾ ಮೇಳುವೆ ನಿನಗೋಂದುವಾಯಾ’ ಎಂಬ ನಾಟಕ ಪದದ ಚಾಲಿಯ ಮೇಲೆ ಹಾಡಿದಳು.....

....ಹೌದು ರಾಮನಾಥನಿಗಿನ್ನಾನ್ನೆನೆಸಿದೆ. ಜಾನಕಿಯ ಪ್ರತಿಯ ಹಾಡು ಅದಾಗಿತ್ತು. ಗ್ರಾಮೋಷ್ಟೋನ್ ಮೇಲೆ ಯಾವಾಗಲೂ ಅದೇ ಹಾಡು ಹಚ್ಚಿ ಹಚ್ಚಿ ಅದರಂತೆಯೆ ಹಾಡಲು ಕಲಿತಿದ್ದ ಳು. ರಾಮನಾಥನಿಗೆ ಹೇಳಿ ಆ ಹಾಡಿನ ಚಾಲಿಯ ಮೇಲೆ ಮೇಲಿನ ಆರತಿಯ ಹಾಡು ಕಟ್ಟಿಸಿಕೊಂಡಿದ್ದ ಳು. ಆದರೆ ಶ್ರೀರಾಮಗೆ ಎಂದು ಪ್ರಾರಂಭವಾಗುತ್ತಿರುವುದರಿಂದ ಅದನ್ನು ಹೇಳುವುದಕ್ಕೇ ನಾಚಿಕೆ ಅಳಿಗಿ. ‘ದೇವರ ಹೆಸರಿಗೇನು ಹೇಳಬಾರದೆ? ಹಾಗೆಲ್ಲಾ ದೇವರ ಜೀಷ್ಣೆ ವಾಡಬಾರದು’ ಎಂದು ರುಕ್ಷ್ಯುಳಿಬಾಯಿ ಬುದ್ಧಿ ಹೇಳಿದ ಮೇಲೆ ಯಾವಾಗಲಾದರೂಮೈ ಆ ಹಾಡು ಹೇಳುವಳು. ಒಮ್ಮೆ ಮನೆಯಲ್ಲಿ ಸೇರಿ ಮನೆಯ ಸಾಬಕ್ಕುನಿಗೆ ಕುಪ್ಪುಸ ವಾಡಿದಾಗ ಅರಿಷಿಣಕುಂಕುಮದ ಕಾಲಕ್ಕೆ ಆರತಿ ಹಾಡು ಹೇಳುವುದು ಜಾನರೆಯ ಪಾಲಿಗೆ ಬಂದಿತ್ತು. ಜನರ ಜುಲು ಮೆಗೆ ಜಾನರೆ, ‘ಶ್ರೀರಾಮಗೆ ಆರುತ್ತಿಯನು’ ಎಂಬ ಹಾಡನ್ನೇ ಹಾಡ ಬೇಕಾಯಿತು. ಸುದ್ದೆವದಿಂದಲೊ ದುರ್ಘಟವದಿಂದಲೊ ರಾಮನಾಥ ಅದೇ ಹೊತ್ತಿಗೆ ಬಂದುಬಿಟ್ಟು. ಆರತಿ ಅರ್ಥಕ್ಕೆ ಉಳಿಯಿತು. ಚಟ್ಟನೆ ಎದ್ದವಲೇ ಓಡಿಹೋದಳು. ರಾತ್ರಿ ರಾಮನಾಥ ಕೇಳಿದ ಜಾನರೆಗೆ ‘ಇದೇನು ಆರತಿ ಬಿಟ್ಟುಕೊಟ್ಟು ಅರ್ಥಕ್ಕೇ ಓಡಿಹೋಗುವುದೇನು?’

‘ಮತ್ತು ಬಂದಿರೆಲ್ಲಾ ನಿನ್ನ ನಮ್ಮೆ ಮಂಗಳಾರತಿ ಮಾಡಲಿಕ್ಕೆ.’

‘ಈಗ ಆ ಹಾಡು ಹಾಡಿತೋರಿಸು.’

‘ಸಾಕು ಹೋಗ್ರಿ, ಮಲಕೊಂಡವರೆಲ್ಲಾ ಗಾಬರಿ ಆದಾರು!’

‘ಇಲ್ಲಾ ನನ್ನ ಕಿವಿಯೊಳಗೆ ಹೇಳು.’

ಅಂತೂ ಜಾನರೆಯೇ ಸೋತಳು. ರಾಮನಾಥನಿಗೆ ಶೆವಿ-ಹಾಡು ಹೇಳಿದಳು. ರಾಮನಾಥನಿಗೆ ಜಾನರೆ ಅವನ ಮುಖವನ್ನು ತೇಲುಗಣ್ಣಿನಿಂದ ಸೋಡುತ್ತು ‘ಶ್ರೀರಾಮಗೆ.....’ ಎನ್ನುತ್ತಿರುವಾಗ ಹೃದಯ ಹಿಗ್ಗಿನಿಂದ ಕುಣಿಯಿತು.....

ಶಾರದೆ ರಾಮನಾಥನ ಮುಖ ಸೋಡಿ ಮೆಲ್ಲನೆ ಹೇಟೀ ಬಂದ್ರ ಮಾಡಿ ದಳು. ರುಕ್ಷ್ಯುಳಿಬಾಯರು ‘ಯಾಕ ಹೇಳಲ್ಲ..... ರಾಮದೇವರ ಹೆಸರು

ತಗೊಳ್ಳುತ್ತೇ ನಿನಗೂ ನಾಚಿಕೆ ಬರತದೇನು? ’ ಈ ಚೇಸ್ತೇ ವಾಡಲಿಕ್ಕೇ ದುಃಖವೇನಿಸಿದರೂ ಬಲವಂತದಿಂದ ಈ ಮಾತನ್ನೂಡಿ ಮೆಲ್ಲನೇ ರಾಮನಾಥನ ಮುಖ ನೋಡಿದರು ರುಕ್ಷೀಣಿಬಾಯಿ. ರಾಮನಾಥನ ಮುಖದ ಮೇಲೆ ಮುಗುಳ್ಳಗೆಯಿದ್ದರೂ ಹೃದಯದೊಳಗೆ ಅದು ಅರಳಿರಲಿಲ್ಲ.

ಶಾರದಾ ‘ದಶರಥನ ಪ್ರೇಮಪುತ್ರನಿಗೆ’ ಎಂದು ಧ್ವನಿ ಏರಿಸುವಾಗ ಅಷ್ಟು ಏರದೆ ಅಪಸ್ತರವಾಗಿ ಧ್ವನಿ ಒಡೆಯಲು ಗೋಪಾಳರಾಯರು ನಂಗತ್ತು, ‘ಭಿ, ಹೋಗೋ ನಿನ. ಸಾಕ ತಗಿ ಮಾರಾಯ್ದು. ನೀಯೇನು ಕನ್ನಾ ಪಾಸಲ್ಲ ತಗಿ. ದೇವರ ಹಾಡು ಹಾಡಬೇರಿತ್ತು ನಮ್ಮ ಜಾನಮ್ಮುನ್ನ’ ಅದಕ್ಕೇ ದನಿಗೂಡಿಸಿ ರುಕ್ಷೀಣಿಬಾಯಿ ‘ಒಂದು ಆರತಿ ಹಾಡೆ, ಒಂದು ದೇವರ ಹಾಡೆ, ಒಂದು ರಾಯರ ಹಾಡೆ! ’ ಸಂಹತಾಸುಕ್ಕುರವಾರಂತೂ ಮಂಗಿ ನೋಳಗ ಗಾಡೆ ಇಟಗೊಂಡು ಕೊಯಿಮತತ್ತೂರ ಪತ್ತಾ ಉಟಗೊಂಡು ‘ಪ್ರಾಜಿ ಮಾಡುಣು ಬನ್ನಿ ರೆ’ ಅಂತ ಹಾಡಿಕೊಡತ ನಿಂತಳಂದರ ಎಲ್ಲಿ ಹುಡಿಗ್ಗೆ ದೃಷ್ಟಿ ಆಗತದೊ ಆನಂದಬೇಕು..... ಆಕ್ರಿನ ನಮ್ಮ ಮನ್ನೇ ಶುಕ್ರವಾರದ ಲಕ್ಷ್ಮಿ ಇಡ್ಡಾಂಗ ಇದ್ದಳು.’

ತನ್ನ ಈಗಿನ ಗೃಹಲಕ್ಷ್ಮಿಯನ್ನು ನೆನೆದು ಅವಳನ್ನು ಕಂಡರೆ ರುಕ್ಷೀಣಿ ಬಾಯಿಯಂಥವರು ಏನೆನ್ನುಬಹುದೋ ಎಂಬ ಅರಿವಾಗಿ ರಾಮನಾಥ ಸುಮ್ಮನಿದ್ದನು.

‘ಯಾಕ ನಾಳಿ ಮದಿವಿ ಆಗಿಂದ ನಮ್ಮ ಶಾರವ್ಯನೂ ಹಾಂಗು ಕಾಣಸ್ತೂಲ’ ರಾಯರೆಂದರು.

‘ಈಗ ಏನು ಕಲೀತಾಳ ಶಾರಕ್ಕು? ’ ರಾಮನಾಥನೇಂದ.

‘ಆಕ್ರಿಸ್ಟ ಕೇಳ್ತಿ. ’ ರುಕ್ಷೀಣಿಬಾಯಿ ಹೇಳಿದರು.

‘ಏನು ಕಲೀತಿಯವಾ ಶಾರಕ್ಕು? ’

ಶಾರಕ್ಕು ನಾಚಿ ನಾಲಗೆಯಿಂದ ತುಟಿ ಸವರುತ್ತ ಮುಖ ಕೆಳಗೆ ಹಾಕಿದಳು.

‘ಯಾಕ ಹೇಳಲ್ಲ? ಈಗೇನು ಕನ್ನಾಪರೀಕ್ಕ ನಡಫಾಂಗ ಮಾಡಿ ಯಲ್ಲ? ’

‘ಸಾಲಿಗಿ ಹೋಗೋಡಿಲ್ಲ. ಹೊಲಿಗಿ ಕಾಲಿಗಿ ಹೋಗತೀನಿ. ’

‘ ಕಲೀ ಅಂದರ ಕಲೀಲ್ಲಿ ಯೋಡಿ. ಇಂಗ್ರೀಜಿ ಎರಡ್ದೀ ಎತ್ತಾಕ್ಕೆ ನಾವಾಸಾಗ ಕೈ ಬಿಟ್ಟಿಬಿಟ್ಟಿಳು.’

‘ ಇರಲಿ. ಅಂತೂ ತನ್ನಕ್ಕನರೆಂತಾ ಒಂದೆರಡಾರ ಎತ್ತಾ ಹೆಚ್ಚಿಗಿ ಕಲ್ಲಾಳ. ’ ರುಕ್ಷಿಣಿಬಾಯರೆಂದರು.

‘ ಆತು. ಮನಿ ಆದಮ್ಮಾಲೆ ಆಕಿ ಯಜಮಾನ್‌ನ ಕಲಿಸವಲಾಗುತ್ತಿಕೆ.’ ರಾಯರೆಂದರು.

‘ ಮತ್ತು ನನ್ನ ಜಾನಕ್ಕೆ ಏ. ಬಿ. ಸಿ. ಇ ಮುದ್ರಾ ಕಲ್ಲಿದ್ದಳ್ಲಿ ಮನಿ ಆದಮ್ಮಾಲೆ.’ ಬಾಯಿಯರೆಂದರು.

ರಾಮನಾಥನಿಗೆ ಈ ಪ್ರಶ್ನೆಗೂತ್ತೆ ರೆಂಜಿ ರೀತಿ ಎಲ್ಲಿಗೆ ಹೋಗಿ ಮುಟ್ಟು ವ್ಯಾಪ್ತಿ ತಿಳಿಯದಂತಾಗಿ ದಿಗಿಲಾದಂತಾದ.

ಶಾರಕ್ಕೆ ಪೇಟಿ ಎತ್ತಿಟ್ಟಿಬಿಟ್ಟಿಳು. ಶ್ರೀಸು ವೇಳೆ ಹೊನ. ಹೊನವನ್ನು ಬಹಳ ಹೊತ್ತೆ ಚೆಕ್ಕಿಯಗೊಡಬಾರದೆಂದು ಗೋವಾಳರಾಯರು ‘ ಅಂತೂ ಮುಂಬಯಿಯೊಳಗ ಉಟ್ಟಾ ಉಟ್ಟಿ ಎಲ್ಲೆ ಹಾಂಗಾರ ? ’ ಕೇಳಿದರು.

‘ ಮನೇಗೆ ಡಬ್ಬಿ ತರಸ್ತಿ ನಿ. ’

‘ ಯೋಲಿಗೆ ಹೊದಲ್ಲಿನ್ನಿ ? ’

‘ ಇಲ್ಲಾ ಯೋಲಿಕಿಂತಾ ಸ್ವಲ್ಪ ಸುಲಭದೊಳಗ ಕೆಲ ದಿನಗಳ ಮಟ್ಟಿಗೆ ಮನೆ ಸಿಕ್ಕುದೊಂದು. ’

‘ ಅಂದರ ಸರಕಾರಿ ವತ್ತಿಯಿಂದನೆ ಸಿಕ್ಕುದೇನೋ ? ’

‘ ಇಲ್ಲಾ ಆಫ್ಸಾತಿನೋಳಗ. ’

‘ ಅಂದರ ? ’

‘ ನನ್ನ ಮಿತ್ರರೊಬ್ಬರು ವರ್ಗ ಆಗಿ ಹೋಗ್ಗಾರ. ಅವರ ಹೆಸಲೆನ ಇರತ್ತಿನಿ. ಪಾಗಡೀ ವರ್ಗಾರ ಏನೂ ಹತ್ತಿಲಿಲ್ಲ ಪುಣ್ಯಕ್ಕೆ. ’

‘ ಖಾನಾವಳಿ ಉಟಂದರೂ ಬಾಷಪರಿಟ್ಟಿ ಹೋಗತದ. ’

‘ ಹೊದು ಅದೂ ಖರೆ. ’

‘ ಶಾರಕ್ಕೆ ನಡೀವಾ ಒಮ್ಮೆ ಮುಂಬಯಿಗೆ ಹೋಗಿ ಬರೋಣಾ, ಎಲ್ಲಾ ಶೋರಿಸಿಕೊಂಡು ಬರತ್ತಿನಿ ನಿನಗ. ’

‘ ಥಣ್ಣಿಗ ಅಲ್ಲೇ ಒಂದು ವರಾ ನೋಡಿ ಕೊಟ್ಟು ಬಂದಬಿಡಿ. ಮುಂಬಯಿ ಮದಿವೇನು ಒಂದು ತಾಸಿನೊಳಗ ಮುಗೀತಾವಂತ.’

‘ ಮತ್ತೆ ಮುಂಬಯಿ ವರಾ ಇಲ್ಲೇ ಅದಲ್ಲ, ಅಪ್ಪು ಧೂರಾರ ಯಾಕ ? ’ ಜಾಲವನ್ನು ವಿಸ್ತಾರವಾಗಿ ಬಿಸಿ ಸುತ್ತುಗಟ್ಟಿ ಒಮ್ಮೆಲೆ ಬಲಿ ಹಾಕಿ ಸರಗುಣಿಕೆ ಎಳೆದಂತೆಸಿತು ರಾಮನಾಥನಿಗೆ. ರುಕ್ಖಿಣಿಬಾಯರ ಈ ಮಾತು ಬಹೆ ವಿನಯಾತೀತವೆನಿಸಿತು ರಾಮನಾಥನಿಗೆ. ಅದನ್ನು ಹೇಗೆ ಸ್ವೀಕರಿಸಬೇಕೆಂಬುದೆ ಆವನಿಗೆ ತಿಳಿಯಲ್ಲಿ. ಈ ಪ್ರಸಂಗ ಸ್ವಲ್ಪಿ ಅಚಾತುರ್ಯದ್ವಾಯಿತೆಂದು ಸೂಕ್ಷ್ಮವಾಗಿ ಅರಿತುಕೊಂಡ ಗೋಪಾಳ ರಾಯರು ವಾತಾವರಣ ಎಲ್ಲಿ ಕಟ್ಟಿತೋ ಎಂಬ ಉತ್ಸಂಪೆಯಿಂದ ತಾವೇ ನೇರವಾಗಿ ವಿಷಯವನ್ನೆತ್ತಿಬಿಟ್ಟರು :

‘ನೋಡಿ ರಾಮನಾಥರಾವ್’, ಜಾನಮೃಸ್ವಲಿದಂತಾದರೂ ನಮ್ಮ ಸಂಬಂಧ ನಮ್ಮ ಅಂತೇಕರಣ ಹಾಗೇ ಉಳಿಯಬೇಕು ಅಂತ ನಮ್ಮ ಆಶಾ.’ ಎಂದು ಮಾತು ಮುಂದಿರಿಸಬೇಕೆನ್ನುವವ್ವರಲ್ಲೇ ರುಕ್ಖಿಣಿಬಾಯಿ ಬಾಯಿ ಹಾಕಿ ‘ಜಾನಮ್ಮಸುದಾಧಿ ಸಾಯೋ ಕಾಲಕ್ಕೆ ಮೋನ್ನಾನ್ನನನ್ನು ಉಡಿಯೋಳಗ ಹಾಕಿ ಶಾರಿ ಕಡೆನೇ ಬಟ್ಟೆಮಾಡಿ ತೋರಿಸಿದ್ದು.’ ಎಂದರು.

‘ ಅದಕ್ಕಂತ ಎರಡನೆಯ ಸಂಬಂಧ ಆದರೂ ನಮಗೇನು ಎಗ್ಗನಿಸೋ ದಿಲ್ಲ, ’ ರಾಯರೆಂದರು. ಅದಕ್ಕೆ ರುಕ್ಖಿಣಿಬಾಯಿ ದಸಿಗೂಡಿಸಿ ‘ ತುಪ್ಪ ಭಲ್ಲಿದರೂ ಪಾಯಸದೊಳಗ ಅಂಬೂ ಹಾಂಗ, ಎರಡನೇ ಸಮ್ಮಂಧ ಆದರೂ ಅಂಥ ಕೆರಡಣದೊಳಗಂ ಅಂಬೂ ಸಮಾಧಾನ ಹೆಚ್ಚಿನದು,’ ಎಂದುಹೇಳಿದರು.

‘ ಅದಕ್ಕಂತ ನಾವು ಎರಡನೇ ಕಡೆ ಎಲ್ಲಾ ನರಾ ಹುಡುಕಲಿಕ್ಕೆ ಹೋಗಿಲ್ಲಾ. ’ ರಾಯರೆಂದರು.

‘ ನಮ್ಮ ಶಾರಕ್ಕೆ ಸುದಾಧಿ ಕಬೂಲಬಟ್ಟಾಳ. ಮತ್ತೊಂದಾರ ಇಮ್ಮನಿ ವರಾ ಆಗಿದ್ದರ ಮೂಗು ಮುರಿಯೂವಾಕೇನ್ನ ಈಕೆನ್ನ. ’ ಬಾಯರೆಂದರು.

‘ ನಿಮ್ಮ ಕಢಿ, ನಿಮ್ಮ ಹಾಡು ಅಂದರ ತೀರಿಹೋಯಿತು ನಮ್ಮ ಶಾರಿಗೆ, ಜೀವಾನ್ ಕಳಕೋತಾಳ.’

ರಾಮನಾಥ ಯಾವುದಕ್ಕಾಳಿ ಉತ್ತರ ಕೊಡದೆ, ಒಳಗಿನ ಅಭಿಪ್ರಾಯ ವನ್ನು ವ್ಯಕ್ತಪಡಿಸದೆ ದಿಗಿಲಾಗಿ ಎರಡೂ ಮೋಳಕಾಲಿಗೆ ಎರಡೂ ಕ್ಷೇತ್ರದಲ್ಲಿ ಅಪ್ಪಿಗೆ

ಹಾಕಿಕೊಂಡು ಸುಮ್ಮನೆ ವಿಚಾರದ ಒಟ್ಟಕ್ಕೆ ತಾಳ ಹಾಕುವಂತೆ ಬಲಗಾಲಿ ನಿಂದ ನೇಲ ಬಡಿಯುತ್ತೆ ಕೂತುಕೊಂಡ.

‘ನಿಂವು ಹೊಂ ಅಂದುಬಿಟ್ಟಿರ ಮತ್ತು ನಿಶ್ಚಯ ಕಾರ್ಯಾನ್ವಾಸ ಮುಗಿಸಿ, ಮುಂದಿನ ಮುಹೂರ್ತ ಕ್ಷೇತ್ರ ಅಕ್ಷಯಕಾಳು ಹಾಕಿಬಿಡಲಿಕ್ಕೆ ಆಗತದ, ’ ರುಕ್ಷಿಣಿ ಬಾಯರೆಂದರು.

‘ ಅಕ್ಷಯಕಾಳು ಅಲ್ಲಿಕ್ಕೇನು ದೋಡ್ಡ ಸಂಭ್ರಮದಿಂದ ಮಾಡಲಿಕ್ಕೆ ಯಾರಿಗೆ ಉಮೆದಿ ಆದ. ಸುಮ್ಮನೆ ಸುಗ್ರೀಕೇರಿಗೆ ಹೊಗಿ ಒಂದಿತ್ತು ಒಂದಿ-ಲ್ಲಾಂತ ಮೂರು ತಾಸಿನಾಳುಗ ಮದಿನಿ ಮುಗಿಸಿಬಿಡೂದು. ’ ರಾಯರುಂದು ಹೆಚ್ಚಿ ಮುಂದೆ ಹೊದರು.

ರಾಮನಾಥ ಸುಮ್ಮನಿದ್ದು.

‘ನಿಂವು ಹೊಂ ಅಂತಂದಬಿಟ್ಟಿರ ಮತ್ತು ತಯಾರಿ ಮಾಡಲಿಕ್ಕು ನೆಟ್ಟಿ ಗಾಗತದ. ಸುಗ್ರೀಕೇರಿಯೊಳಗ ಅಂದ ವರ್ಣಲೆ ಮೂತಾರ್ ಸುದ್ದಾ ಕೇಳಲಿಕ್ಕೆ ಬಾಡಾ. ’—ರುಕ್ಷಿಣಿಬಾಯಿ ರಾಮನಾಥನ ಬಾಯಿಂದ ಉತ್ತರ ಹೊರಡಿಸುವ ಯತ್ತ ನಾಡಿದರು.

ರಾಮನಾಥ ಸುಮ್ಮನೆ ಇದ್ದ. ಅವನ ಒಳಗಿನ ಕೋಲಾಹಲದಿಂದ ಎದೆ ದಡದಡ ಹಾರಹತ್ತಿತು. ಹೊರಗಿನವರಿಗೆ ಆದರ ಕಲ್ಪನೆ ಬರುವಂತಿರ ಲಿಳಿ. ಅವನ ದೀರ್ಘ ವರ್ಣನ ದುಕ್ಕಿಣಿಬಾಯರ ಶೀಪ್ರೇ ತಾಳ್ಳೀಯನ್ನು ಕೀಳುವಂತೆ ತೋರಿತು.

‘ ಮನಸ್ಸಿರಲಿಕ್ಕಿಲ್ಲ..... ಸುಮ್ಮನೆ ಯಾಕೆ ಜುಲಿವಿ ಮಾಡೋದು? ’ ರುಕ್ಷಿಣಿಬಾಯಿ ಯಜಮಾನರಿಗೆ ಹೋಳಿದರು.

ರಾಮನಾಥನಿಗೇನು ಹೇಳಬೇಕೊ ಈಯಲಿಲ್ಲ.

‘ ಅದೂ ಖರೇ ಆದ. ನಾನ್ ಒಲ್ಲಿಂದರ ನಮ್ಮಪ್ರ ಯಾರಿಗೆ ಮದ್ವ ಮಾಡತಾನ ಅಂತಾರಲ್ಲ ಹಾಂಗ....’ ರಾಯರೆಂದರು.

‘ ನಾವೇನೊ ಹಚ್ಚಿಗೋಬೇಕು ಅಂತಿವಿ. ಹಾಂಗಂತ ತಿಳಕೊಂಡು ಹುಡುಗನ್ನು ಧೋಡ್ಡದ ನಾಡಿದಿವಿ....’

ಬಾಯರ ಮಾತು ರಾಮನಾಥನಿಗೆ ಬಾಣದಂತಿ ತಾಗಿತು. ‘ ಹುಡಿ-ಗನ್ನ ಜೋವಾನ ಮಾಡಿದ್ದ ಕ್ಷೇತ್ರ ನಾ ಸಾಯಂತನಕ ನಿಮ್ಮ ಮಣದೊಳಗ ಇರ-

ತೇನಿ.....ಅದರ ಉಪಗಾರಾ ಹ್ಯಾಂಗಾರ ತೀರಸ್ತಿನಿ. ' ರಾಮನಾಥನ ಮನಸ್ಸು ಮೊದಲೇ ತತ್ತ್ವರಿಸಿ ಹೋಗಿತ್ತು, ಏನು ಮಾತನಾಡಬೇಕೆಂದು ತಿಳಿಯದೆ ಏನೋ ಮಾತಾಡಿಬಿಟ್ಟು. ಕೊನೆಯ ಮಾತು ಹೇಳಹೇಳುವವ್ಯು ರಲ್ಲಿ ಕೆಣ್ಣು ಕೆಂಪಗಾಗಿ ಕುಶ್ತಿಗೆಯ ಸಿರಪುಬಿಂದಾವು.

' ಭೀ. ಭೀ. ನೀವು ಹಾಂಗೇನೂ ತಪ್ಪು ತಿಳಕೋಬಾಡಿ ರಾಮನಾಥ ರಾವ್. ನಾವು ಅಂದದ್ದು ಏನಾದರೂ ತಪ್ಪಿದ್ದರ ಕ್ಷಮಾ ಮಾಡಿ. ' ರಾಯರೂ ಕಂಠ ಬಿಗಿದುಕೊಂಡು ಕೈಜ್ಞೋಡಿಸಿದರು.

' ಮೊದ್ದ ನನ್ನದೇ ತಪ್ಪಾತು. ಏನೋ ಸಧಿಲೆ ನಾ ಮಾತಾಡಲಿಕ್ಕೆ ಹೋದೆ.....ಒಲ್ಲೆ ಅನಲಿಸ್ಟೀಲಾಲ್ ಅಂತ ನಮಗನಿಸಿತ್ತು. ನವ್ಯಾಂದ ಮಾತು ಬರಲಿಲ್ಲಾ ಅಂತ ಹೀಂಗ ಆಗಬಾರದು ಅಂತ ನಾನೇ ತಗಡಿ. ಮೊದಲನೇ ಘಾಯಾ ನಿಮಗೆಸ್ಟುದನೋ ನಮಗೂ ಅಷ್ಟು ಅದ.....ಯಾರಿಗ್ನಾತ್ತು. ಎರಡನೇ ಸಂಭಂಧಾ ಅಂತ ವರದಕ್ಕಿಣಿ ಕೊಡತಾರೋ ಇಲ್ಲೊ ಅಂತ ಅನಿಸಿರಬೇಕು. ವರದಕ್ಕಿಣಿನೂ ಕೊಡಬಹುದಾಗಿತ್ತು. ಇನ್ನೇನು ಧೋಡ್ದ ಸರಕಾರೀ ನೌಕರ ಹತ್ತೀರಂತ ಬಡವರಿಂದ ಅಷ್ಟ ವರದಕ್ಕಿಣಿ ಕಿಗತದೋ ಇಲ್ಲೊ ಅಂತ ಅನಿಸಿರಬಹುದು.....' ಬಾಯರೆಂದರು.

' ಮನ್ಯನ ಕೂಡ ನೀನು. ಇಲ್ಲಿಲ್ಲದ್ದ ಅಧಿಕಪ್ರಸಂಗತನದ ಮಾತಾಡಿ ಮನಸ್ಸು ಕೆಡಿಸಬಾಡಾ.'

ರಾಮನಾಥ ದುಡುದು ಅಟ್ಟಿ ಏರಿ ಹೋದ. ರುಕ್ಣೀಣಿಬಾಯಿ ಕಣ್ಣೀರಧಾರೆ ಸುರಿಸಿದರು. ರಾಯರು ನಿಟ್ಟುಸಿರು ಬಿಟ್ಟು ಹಾಸಿಗೆ ಉರುಳಿಸಿದರು. ಶಾರದೆ ಮೋಹನನನ್ನು ಮಗ್ನಿಲಿಗೆ ಮಲಗಿಸಿಕೊಂಡು ಮುಸುಗಿನಲ್ಲೋ ದುಃಖಿಸುತ್ತಿದ್ದಳು.

ರಾಮನಾಥ ಹಾಸುಗೆಯ ಹೇಳಿ ಉರುಳದನವ್ಯು. ನಿದ್ರೆಯೆಂಬುದೇ ಇಲ್ಲ. ಎಲ್ಲರಿಗೂ ಎವ್ಯು ಸಂತಾಪ ಕೊಟ್ಟಿಸಲ್ಲ! ಆವರನ್ನು ಎಷ್ಟೇಂದು ನಿರಾಶೆಪಡಿಸಿದೆನಲ್ಲ! ಕೆಳಗೆ ಹೋಗಿ ಇದ್ದ ಸಂಗತಿಯನ್ನು ಹೇಳಬಿಡಲೇ— ಜಾನಕಿಯ ತಂಗಿ ಪ್ರಣವಂತಿಯಾದ ಇಂದದೆಯ ಕೈಪುಡಿಯುವ ಯೋಗ್ಯತೆ ತನಗಿಲ್ಲವೆಂದು? ಶಾರದೆ ಎವ್ಯು ನೊಂದುಕೊಂಡಿದ್ದಾಳು! ತಮ್ಮ ಅಕ್ಷನ ಮೇಲಿನ ಅಕ್ಷರೆಯಿಂದ, ಮೋಹನನ ಮೇಲಿನ ಮುತ್ತೆಯಿಂದ 'ಇನ್ನನೆ'ಯ

ವರನಾದರೂ ಕೈಹಿಡಿಯಲು ಕಬುಲ ಆಗಿದ್ದಾಗೆ....ರುಕ್ಷಿಣಿಬಾಯರೆಂದು ಮಾತಿನ ಶಿಭ್ರರಭ್ರಸ್ತೂ, ಅಕ್ಷರಕ್ಕಾರಪೂ ಸೂಜಿಯ ಮೊನೇಯಾಗಿ ಒಳಗಿನ ಕರುಳನ್ನು ಬುಚ್ಚಿದುವು. ರಾಮನಾಥನಿಗೆ ಸಂಕಟವಾಗಿ ಹೋಯಿತು..... ಇನ್ನು ಇವರೆಲ್ಲರ ಪ್ರೇಮಸಹಾನುಭಾತಿಗಳುತ್ತನ್ನ ಮೇಲೆ ಉಳಿಯಬಹುದೆ? ....ಮುದ್ದುಮೋಹನನ ಗತಿಯೇನು? ಅವರ ಮಾತು ಮನ್ನಿಸದೆ, ಅವರಿಗೆ ಉಪಯೋಗವಾಗದೆ ಅವರ ಉಡಿಯಲ್ಲಿ ಪುಗುವನ್ನು ಹಾಕಿ ತಾನು ಮತ್ತೆ ಘರೀರನಂತೆ ಹೋಗುವುದು ಬಳ್ಳಿದಾದೀತಿ? ಆವರೇನೆಂದುಕೊಂಡಾರು?. ಹಾಗಾದರೆ ಮೋಹನನನ್ನು ಜೋತಿಗೆ ಕರೆದುಕೊಂಡು ಹೋಗುವುದೆ? ಕರೆದು ಕೊಂಡು ಹೋದರೆ ಮುಂದೇನು? ಮೋಹನನ ಹೊಟ್ಟಿ-ನೆತ್ತಿ ನೋಡುವನ ರಾರು? ವಿದ್ಬಾ ಜೋಸಾನ ಪಾಡುವಳಿ? ಉರಿದೇಳಬಹುದು ಮೋಹನನ ಮೋರಿ ನೋಡಿದರೆ. ಹಾಗಾದರೆ?.....ಹಾಗಾದರೆ?.....ಹೌದು. ಭಜಿ ನೋಡಿಕೊಂಡು ಹೋಗಬಹುದು. ಮೋಹನನು ಬಾಳನೋಂದಿಗೆ ಆಪಿ-ವಂಡುತ್ತು ಇರಬಹುದಲ್ಲ? ಹೌದು. ಚಂದ್ರಹಾಸನಂತೆ ಮೋಹನನೂ ನೇರೆ-ಮನೆಯ. ವರ ಸ್ವರವಿನ ನೆಳಲಲ್ಲೇ ಬೆಳೆಯಲಿ!

.....ಸರಿ ಮರುದಿನ ಮುಂಬಯಿಗ ಹೋರಜುವುದು. ಮೋಹನನನ್ನು ಕರೆದೊಯ್ಯಿಸುವುದು. ಜಾನಕಿಯ ಮನೆಗೊಮ್ಮೆ ಕೊನೆಯ ಸಲ ನಮಸ್ಕಾರ ಹೇಳಬಹುದು. ಕ್ವಾನಾಯಾಜನಿ ಮಾಡಿ ಬೀಳೊಳ್ಳಂಡು ಬಿಡು-ವುದು. ಹೌದು ಇದರ ಹೋರತು ಬೇರೆ ಉಪಾಯವಿಲ್ಲ! ಇದ್ದ ಸಂಗತಿ ಯನ್ನು ಹೇಳಬಟ್ಟರೆ ಮುಂದೇನು ಗತಿ? ಶಾರದೆಯ ಕೈಹಿಡಿಯುವ ವಾತಂತೂ ದೂರೇ ಉಳಿಯಿತು. ಸುದ್ದಿ ಅಣ್ಣ ಅತ್ತಿಗೆಯಂಗೆ ತಿಳಿಯ-ಬಹುದು.....ತಿಳಿದರೇನಾಯಿತು. ಭೀ. ಬೇಡ. ಸುದ್ದಿಯನ್ನು ಒಡೆಯ ತಕ್ಕೆದ್ದಲ್ಲ.....

‘....ಹೌದು. ನಾ ಆವ್ವನ ಕಡಿಂದ ವಚನ ತೊಗೊಂಡಿನಿ ಶಾರದಾನ್ನು ನಿಮಗೆ ಕೊಡಬೇಕು ಅಂತ. ಬಲ್ಲೆ ಅನಬ್ಬಾಡಿ. ನನಗ ಸವತಿ, ಬರೂದರ-ಕೆಂತಾ ತಂಗಿ ಬಂದಾಳ ಅಂಬೂ ಸವಾರಾನ ಇರತದ.....ಜಾನರೆ ಸ್ವತಃ ಮುಂದರಿದು ಮದುವೆ ನಡಸಿದ್ದಾಗೆ. ತಾನೇ ನಿಂತು ಉರುಟಿಣಿ ವಾಡಿಸು ತ್ತಿದ್ದಾಗೆ ಶಾರದೆಯ ಕೈಯಿಂದ.....ಎಂತಹ ಸಂಶಯವ್ಯತ್ಯಿಯ ಜಾನರೆ

ತಾನೇ ನಿಂತು ಎರಡನೆಯ ಮನುವೆ ವೊಡಿಸುತ್ತಿದ್ದಾಳಲ್ಲ ಎಂದು ರಾಮು ನಾಥನಿಗೆ ಅಶ್ವಯು. ಶಾರದೆ ಜಾನಕೀಯ ಸಣ್ಣ ಆವೃತ್ತಿಯಾಗಿ ಮತ್ತೆ ಉರುಟಣಿ ನಾಡುತ್ತಿರುವಂತೆ ಕಾಣುತ್ತದೆ. ಅದೇ ನಾಚಿಗೆ, ಅದೇ ಮಂದ-ಸ್ವಿತ್, ಅವೇ ಕಣ್ಣು, ಅದೇ ಮಂಗು-ತದ್ವಾಪ ಜಾನಕಿಯೆ! ಹೀಗೆಂದರೂ ಜಾನಕಿಯೇ ಸಾಕ್ಷಾತ್ ಅಲ್ಲ ಸಾಕ್ಷಾತ್ ಜಾನಕಿ ಉರುಟಣಿ ವೊಡಿಸಲಿಕ್ಕೆ ನಿಂತಿದ್ದಾಳೆ. ಜಾನಕಿಗೆ ಒಂದು ಕಣ್ಣಲ್ಲಿ ಆನಂದಾಶ್ರು, ಇನ್ನೊಂದು ಕಣ್ಣಲ್ಲಿ ದುಃಖಾಶ್ರು! ಎರಡೂ ಕಣ್ಣು ಒರಿಸಿಕೊಳ್ಳುತ್ತ ತಂಗಿಗೆ ಉಡಿ ತುಂಬು ತ್ತಿದ್ದಾಳೆ; ಇನ್ನೆ ತುಂಬಿಸಿ ಕೊಡುತ್ತಿದ್ದಾಳೆ. ಶಾರದೆಯ ಕಣ್ಣಲ್ಲಿಯೂ ನೀರು!.....

ರಾಮನಾಥ ಫಕ್ಕನೆ ಗಾಬಿರಿಯಾಗಿ ಕಣ್ಣು ತೆರೆದ. ಶಾರದೆಯ ಕಣ್ಣಲ್ಲಿ ನೀರು! ಇಹದ ಕಷ್ಟನ್ನು ಟೀಬಲ್ ಹೇಳಿಟ್ಟು ಮೇಲೆ ಬಸಿ ಮುಚ್ಚಿ ಹೋಗುತ್ತಿದ್ದಾಳು. ಬಸಿಯ ಕಷ್ಟ ವಾಯ್ತು. ರಾಮನಾಥನಿಗೆ ಫಕ್ಕನೆ ಎಚ್ಚರವಾಯ್ತು. ಗಾಬರಿಗೊಂಡು ಎದ್ದವನೆ ಶಾರದೆಯ ಮುಖ ನೋಡಿ ‘ಎನ್ನು ಹೇಡದದವಾ ಶಾರವ್ವಾ? ’ ಎಂದ.

‘ಯೇಇಂದರ.’ ಶಾರದಾ ಮೇಲ್ಮನೆ ಪಾನಟಿಗೆಯ ಭಾಗಿಲಕ್ಕೆ ಬಂದಳು.

‘ಇಲ್ಲಿ ಬಾ ಶಾರದಾ,’ ರಾಮನಾಥ ಮೇಲ್ಮನೆ ಕರೆದ.

ಶಾರದೆ ನಿಲಲಿಕ್ಕೆ ಧೈರ್ಯವಿಲ್ಲ, ಹೋಗಲಿಕ್ಕೆ ಮನಸ್ಸಿಲ್ಲ.

‘ಬಾ ಶಾರದಾ. ನಾಚಿಗೊಂಬೇಡ ಬಾ.’

ಕಣ್ಣೊರಸಿಕೊಳ್ಳುತ್ತ ಶಾರದಾ ಸುಮೃನೆ ನಿಂತಳು. ರಾಮನಾಥನ ಹೃದಯದಲ್ಲಿ ಕಳವಳವಾಯಿತು.

‘ಹೇಳು, ಕಣ್ಣಾಗ ನೀರು ಯಾಕ? ’

‘ಮೋನಾಝಾಗ ಮತ್ತು ಮೈ ಸ್ವಾಲ್ಪಿ ಬಿಸಿ ಆಗ್ಯಾವ. ಮ್ಯಾಲೆ ಸುದಾರು ಎದ್ದಿಲ್ಲ. ಅವ್ಯಾ ಅತಗೊತ ಕೂತಾಳ.’

‘ಆಂ? ’ ಗಡಬಡಿಸಿಕೊಂಡು ಎದ್ದು ನಿಂತ ರಾಮನಾಥ. ಮುಖ ತೊಳಿಯಲ್ಲ. ಚಹ ಕುಡಿಯಲ್ಲಿ ಶಾರದೆಯನ್ನು ಹೆಚ್ಚಿಗೆ ಮಾತಾಡಿಸದೆ ಧಡಧಡ ವಾನಟಿಗಿಗಳ್ಳಿದು ಧಾವಿಸಿ ಬಂದ.

‘ನೋನಿೱ್ಱ’ ಮೋಸಿಗೆ ಸ್ವಲ್ಪ ಹೆಚ್ಚಿನ ತಿಳಿವಳಿಕೆಯಿದ್ದರೆ ಕಣ್ಣೇ ಇರು

ಬರಬೇಕು, ಅಮ್ಮೆಂದು ದೈನಾಸದಿಂದ ಹೋಸಿಯನ್ನು ಮಾತನಾಡಿಸಿದ ರಾಮನಾಥ. ಹೋಸಿ ರಾಮನಾಥನನ್ನು ನೋಡಿ—‘ಚಾಲಕಜ್ಞ’ ಎಂದು ಶಾರಕ್ಕನನ್ನು ಅಂಗಲಾಚಿ ಕರೆಯಹ್ತಿದನು.

‘ಭಾರವಾ ಶಾರಕಜ್ಞ ನೀನಿಟ ಕೂಡ ಬಾ ಸ್ವಲ್ಪ ಹತ್ತಿಲ್ಲ.’ ಅಂತೊ ಶಾರಕ್ಕ ಬಂದು ಹತ್ತಿರ ಕೂಡಳು. ಹೋಹನ ‘ಕರಕೋ’ ಎಂದು ಹೈ ಮೇಲೆ ಮಾಡಿದ. ಶಾರಕ್ಕ ಮೆಲ್ಲಿನೆ ಎತ್ತಿಕೊಂಡಳು

‘ಯಾಕ ಆಜೀಎ ಏನಾರೆ ಆಗೇದೇನು? ಏನಾರ ತಿಂದಿಗಿಂದಾನೇನು?’ ರಾಮನಾಥ ರುಕ್ಷಣಿಬಾಯರನ್ನು ಕೇಳಿದ. ರುಕ್ಷಣಿಬಾಯಿ ಅಪರಿಚಿತರಂತೆ ಆಚಿಗೆ ಮುಖ ತರುವಿ, ‘ಏನೋ ಎಂತೋ’ ಎಂದರು. ಈ ಉದಾಸಿನ ಉತ್ತರದಿಂದ ರಾಮನಾಥ ಸಂಕಟವೆತ್ತು ಚೀರಿಕೊಳ್ಳುವಷ್ಟು ನೋಂದುಕೊಂಡ. ಯಾವ ಮಾತೂ ಆಡದೆ ಶಾರದೆಯ ಬಗಲೊಳಿಗಿಂದ ಹೋಹನನನ್ನು ಎತ್ತಿಕೊಂಡು ಬರಿ ಅಂಗಿಯ ಮೇಲೇ ಡಾಕ್ಟರರ ಕಡಿಗಿಂದು ನಡೆದ. ಶಾರದೆ ‘ಅಂಗ-ಬೊಪ್ಪಿಗೆ ಹಾಕಿ ಕೂಡತಿನೀ ಹೋನಾಜ್ಞಗ’ ಎಂದು ಮೆಲ್ಲಿಗೆ ನುಡಿದಳು.

‘ಇಲ್ಲಿ, ಇಲ್ಲಿ....’ ಉತ್ತರಕೊಡದೆ ಹೋಗುವುದು ತೀರುಳಿಟ ಆತನವಾದಿತೆಂದು ರಾಮನಾಥ ಶಾರದೆಗೆ ಉತ್ತರ ಹೇಳಿ ಹೋಹನನನ್ನು ಎತ್ತಿಕೊಂಡು ಹೋದ. ಅವುಗಳಿಗೆ ಶಾರದೆ ಹೋಹನನ ತಲೆಯ ಮೇಲೆ ಒಂದು ಮಘಾರ್ಜು ದೊಱ್ಱಿದ್ದಳು....ಹಾದಿಯೋಳಿಗೆಲ್ಲಾ ನಸುಕಿನ ಕನಸಿನದೇ ವಿಚಾರ. ವಿಚಿತ್ರವಾದ ಕನಸು..! ಜಾನರೆಯೇ ನಿಂತುಕೊಂಡು ಶಾದೆಯಿಂದ ಉರುಟಣಿ ಮಾಡಿಸುತ್ತಿದ್ದಳು! ಎಂತಹ ಬೈದಾಯ ಜಾನಕಿಯದು! ಜಾನರಿ ಸತ್ತುಹೋಗಿರುವಳಿಂಬ ಕಲ್ಪನೆಯೇ ಆಗುವಂತಿಲ್ಲ ರಾಮನಾಥನಿಗೆ. ಇದೇ ಕನಸೇ ಕೊನೆವರೆಗೂ ಉಳಿಯಬಾರದಾಗಿತ್ತೆ ಎನಿಸಿತು ರಾಮನಾಥನಿಗೆ. ಶಾರದೆಯಿಂದ ಉರುಟಣಿ ಮಾಡಿಸಿಕೊಳ್ಳುತ್ತಿದ್ದವನು ಅದೇ ಸಕ್ಕರೆಯ ಸವಿಯಲ್ಲಿ ನಿದ್ರಿಸುತ್ತಿದ್ದಾಗ ಕಪ್ಪುಬಸಿಯ ಸಪ್ಪಳಕ್ಕೆ ಎದ್ದು ಕಣ್ಣಿರ್ದಾಗ ಶಾರದೆ ಎದುರಿಗೇ ಇದ್ದಾಳೆ, ಆದರೆ ಜಾನಕಿಯಲ್ಲ. ಶಾರದೆ ಕುಮಾರಿಯಾಗಿಯೇ ಇದ್ದಾಳೆ!....ಹೌದು ಜಾನಕಿಯ ಆತ್ಮತನ್ನನ್ನು ಸುತ್ತುತ್ತಿರಬಹುದೆ?....ಇದೊಂದು ಜಾನರಿಯ ವಾಸನೆ ಇದ್ದಿರಬಹುದೆ?....ಭೀ. ಜಾನಕಿ ವಾಸನಾ-

ಬಂದ್ಜಿ ವಿವಿಯಾಗಿದ್ದಿರಲಾರಳು....ಆದರೆ ಗಂಡನ ವೇಲಿನ ಮೋಹನವೇನು ಅಲ್ಪವೇ ಜಾನಕಿಯದು ?....ರಾಮನಾಥ ಶಾರದೀಯ ಕೈಗಿಡಿಯಬೇಕೆಂದು ಜಾನಕಿ ಬಯಸಿರಬಾರದೇಕೆ ?....ಹೂಡು ಬಯಸಿದ್ದಿರಬೇಕು, ಹಾಗೆ ರುಕ್ಖಿಯಿಂದ ಬಾಯಿರಿಗೆ ವ್ಯಕ್ತಮಾಡಿಯೂ ತೋರಿಸಿದ್ದಾಳಲ್ಲ. ಇನ್ನು ಜಾನಕಿಯ ಇಚ್ಛೆಯನ್ನು ಹೇಗೆ ಪೂರ್ಯಿಸುವುದು ?....ವಿದ್ಯಾವತಿಯನ್ನು ಹೈದರಾಯಗಿಂಹಾನನ ದಿಂದ ತಳ್ಳಬಿಡುವುದೆ ? ಭಿ ! ಅನ್ನಾಯ. ಈ ಅನ್ನಾಯಕ್ಕೆ ಅಂಧದಿದ್ದರೂ ದ್ವಿಪತ್ತಿ ಕಾಯಿದೆಯದೆಯಲ್ಲ !....ಇನ್ನು ಮುಂಬಿಯಿಗೆ ಹೊಗುವುದೆ ಬಿಟ್ಟುಕೊಟ್ಟು ಬಿಡಬಾರದೇಕೆ ? ವಿದ್ಯಾವತಿಗಾರರೂ ಎಲ್ಲಿ ಬೇಕಾಗಿದೆ ರಾಮನಾಥನ ಸಂಬಂಧ ?....ದೇಹಿಯೋದಲ್ಲಿ ಮತ್ತೊಬ್ಬು ನಾಯಕನನ್ನು ಆರಿಸಿಕೊಳ್ಳಬಹುದಲ್ಲ ?....ಆದರೆ !....ಎಂತಹ ಧರ್ಮಸಂಕಟ !.....ಶಾಂದೀಯ ಮುದುವೆಯನ್ನು ತಪ್ಪಿಸುವುದು ಹೇಗೆ ?....ಅಥವ ಶಾರದಾನಾಟಕವನ್ನು ಹೊಡಿಬಿಡುವುದೆ ?.....ಹೊಂ ಎಂದುಬಿಟ್ಟಿಲ್ಲ ರುಕ್ಖಿಯಿಂದಬಾಯಿರಿಗೂ ಎಪ್ಪು ಸಂತೋಷವಾಗಬೇಡ ? ಗೋಪಾಳರಾಯರಿಗೆನ್ನು ಸಂತೋಷವಾಗಬೇಡ ?....ಆದರೆ ತನ್ನ ಸ್ನೇತಿಕ ನೆಲೆಗಟ್ಟೀನು ?....‘ ಏಕಲಜ್ಞಾಂಪರಿತ್ಯಜ್ಯ ಸರ್ವತ್ರ ವಿಜಯೀ ಭವ ’ ಎನ್ನುವಂತಾಗಬಾರದಲ್ಲವೆ ?.....

ಡಾಕ್ಟರಿನ್ನೂ ಬಂದಿರಲಿಲ್ಲ. ಟೀಬಲ್‌ನೇಲಿನ ನರ್ತನಾನಪತ್ರ ನೋಡುತ್ತು ಕೂತ ರಾಮನಾಥ. ಹಿಂದಿನ ದಿನದ ಟಾಯಿನ್ನು ಪತ್ರಿಕೆ. ವಿಶೇಷ ಆಸಕ್ತಿಯಿಲ್ಲವೇ ಒಂದೊಂದೆ ಪುಟ ತೆರಿಯಹತ್ತಿದ.....

‘Let this white and pure soap with the lovely perfume keep your skin lovely.’ ಲಕ್ಷ್ಮಿ ಸಾಬಾಣದ ಜಾಹೀರಾತು. ಆದರೆ ಬೆನ್ನಿಗೇ ಒಂದೇ ಮುಖದ ಮೂರು ಚಿತ್ರಗಳು ಒಂದಕ್ಕಿಂತ ಒಂದು ಆಕಾರದಲ್ಲಿ ಕೀರಿದಾಗುತ್ತೆ ಹೆಚ್ಚೆಚ್ಚು ಮುಸುಕಾದಂತಿ ತೋರುತ್ತಿತ್ತು. ಎಲ್ಲಕ್ಕೂ ಮುಂದಿನ ಮುಖವೇ ‘ಲಕ್ಷ್ಮಿ’ ದ ಧವಲಕಾಂತಿಯಿಂದ ಕಂಗೊಳಿಸುತ್ತಿತ್ತು. ಹೂಡುವಿದ್ಯಾವತಿಯದೆ ಆ ಮುಖ !.....ಹುಂ ! ಮುಖವನ್ನು ಮಾರಿಕೊಂಡಳಿ ವಿದ್ಯಾ?....ಮುಖದೊಂದಿಗೆ ಮರ್ಯಾದೆಯನ್ನೂ ಮಾರಿಕೊಂಡು ಬಟ್ಟಳಿ ?.. ಆ ದಿನ ವೇತ್ತಿಯಾಗಿ ರೇಡಿಯೋದಲ್ಲಿ ಪಾತ್ರನಾಡಿದಳು ! ಮನೆತನಸ್ಥರ ಇರುವಿಕೆಯೇ ಇದು ?....ಆ ದಿನ ವಿದ್ಯಾ ಆಡಿದ ಮಾತುಗಳು ಮತ್ತೆ ಮುಳ್ಳಾಗಿ

ಚೆಚ್ಚಿದುವು ರಾಮನಾಥನ ಅಂತಃಕರಣದಲ್ಲಿ. ಕಲೆಯ ಭಕ್ತಿಭಾದ ವಿದ್ಯಾ ಚಿತ್ರಕಾರನೊಬ್ಬಸಿಗೆ ‘ಪ್ರೋಜ್ಞ’ ಕೂಡಲು ಪ್ರಯತ್ನಿಸುತ್ತಿದ್ದೇ!....ಚಿತ್ರಕಾರನು ಅವಳ ಅಂಗಾಂಗಳನ್ನು ಚಿತ್ರಿಸಿದರೂ ಆದು ಕಲೋಪಾಸನೆಯಂತೆ! ಇಂಥ ಕಲೋಪಾಸನೆ ರಾಮನಾಥಸಿಗೆ ವ್ಯಖಿಚಾರವಲ್ಲದೆ ಇನ್ನೇನೂ ಅಲ್ಲ ಎನಿಸಿತು.....

ಡಾಕ್ಟರರು ಬಂದರು.

‘ವಿನು ಮತ್ತು ಜ್ಞರೂ ಬಂದಾವೇನು? ’ ಡಾಕ್ಟರರು ಕೊಂಟು ತೆಗೆ-ದಿಡುತ್ತಲೇ ಮಾತನಾಡಿದರು. ‘ಯಾಕವಾ ಮೋಹನ?....ಅಂ? ನಗತಾನ ನೋಡೋ?....’ ಎಂದು ಮೋಹನನನ್ನು ರಮಿಸಿದರು. ಘಾಷುಮಿಲಿ ಡಾಕ್ಟರ ರಿದ್ದುದರಿಂದ ಮೋಹನನ ಪರಿಸ್ಥಿತಿ ಅವರಿಗೆ ಗೊತ್ತಿತ್ತು. ಟಿಂಪರೇಚರ ನೋಡಿದರು. ‘ವಿಶೇಷವೇನೂ ಜ್ಞರವಿಲ್ಲ. ತೊಂಬತೊಂಬತ್ತೂವರಿ....’ ಎಂದು ಪ್ರಿಸ್ಟಿಪ್ಸ್ಟ್ನೋ ಬರಿದು ಕೊಟ್ಟರು.

‘ಡಾಕ್ಟರ್, ಈ ಸಲ ಹುಡುಗನನ್ನು ಮುಂಬಯಿಗೆ ಕರೆದುಕೊಂಡು ಹೊಗಬೇಕೆಂದಿದ್ದೇನೇ. ’

ಡಾಕ್ಟರರಿಗೆ ಸ್ವಲ್ಪ ಆಶ್ಚರ್ಯವಾಯಿತು. ‘ಆದರ ನೋಡಿಕೊಂಬುವವ ರಾಘರು ಮೋಹನನ್ನು? ನಿಮ್ಮ Mother-in-law (ಆಶ್ರಮಿಯವರು) ಬರ್ತಾರೇನು?’

‘ಇಲ್ಲಾ. ಅಲ್ಲೇ ಬಾಜೂದ ಮನೆಯೋಳಗ ಜೊಡಿಹುಡುಗರು ಇದ್ದಾರ. ಅವರೂ ಬಹಾಳ ಹಜಿಗೊಂಡು ಹೋಗ್ತಾರ! ’

‘ಆದರ ಮಿಸ್ಟರ ರಾಮನಾಥ್, ಹೀಗ ಎಷ್ಟು ದಿವಸ ಇರುವವರು ನೀವು?....ಮತ್ತೊಂದು ಯಾಕ ಮದಿವಾಗಬಾರದು?....ಏನು, ಮತ್ತು ಮುಂಬಯಿಯೋಳಗ ಎಲ್ಲಾಯಿರ ನೋಡಿಕೊಂಡಿರೋ? ಅಲ್ಲೇನು ‘ಜುಹುದ’ ಮಾತ್ರಲೇ, ಬಸಿನೋಳಗ, ಮದವಿ ಆಗತಾವಂತ’ ಡಾಕ್ಟರರು ತಮ್ಮ ವಿನೋದಕ್ಕೆ ತಾವೇ ನಗಹತ್ತಿದರು. ರಾಮನಾಥ ಯಾವುದೂ ಮಾತಾಡದೆ ಸುನ್ನನೇ ಇದ್ದ. ಸಹಾನುಭೂತಿಗಾಗಿ ಡಾಕ್ಟರೆಂದನೆ ತಾನೂ ನಗೆಯಲ್ಲಿ ಬೆರೆತ. ರಾಮನಾಥನ ನಗೆಯಿಂದ ಅವನನ್ನು ‘Innocent’ ಆಗಿ ಭಾವಿಸಿದ್ದು ಡಾಕ್ಟರರು.

‘ಬೈಷಧ ತೆಗೆದುಕೊಂಡು ‘ಘಾಬರಾಗೂದೇನು ಕಾರಣಲ್ಲ ಹೌದಲ್ಲಿ?’ ಎಂದು ಕೇಳಿದ ರಾಮನಾಥ.

‘ಕಾರಣಿಲ್ಲ ಖರಿ. ಆದರೆ ಫೋಬರಿಆಗೂದು ನಿಮ್ಮ ಸ್ವಭಾವನ್ತ ಅದ.’

‘ಅಂದರೆ ಉರಿಗೆ ಕರಕೊಂಡು ಹೋಗಲಿಕ್ಕೇ ಕೇಳದೆ.’

‘ಒಂದೆರಡು ದಿವಸ ಚೈಪಧ ನಡೀಲಿ. ಆಮ್ಮಾಲೆ ಕರಕೊಂಡು ಹೋಗಲಿಕ್ಕೇ ಏನೂ ಹರಕತ್ತಿಲ್ಲ,—ಆಂದರೆ ಡಾಕ್ಟರನಾತೇದ್ದೆ ಹೇಳಬೇಕಾದರ.

‘ಪ್ರೀಂಡ್’ ನಾತೆದಿಂದ ಅಲ್ಲಿ ಕರಕೊಂಡು ಹೋಗಿ ಹ್ಯಾಂಗ ವಾಡ್‌ರಿ ಅಂತ ಕೇಳುತ್ತಿನಿ?

‘ನೋಡೊಣು, ನೋಡೊಣು ದೇವರಿದ್ದಾನ! ’

ರಾಮನಾಥ ಮೋಹನನನ್ನು ಎತ್ತಿಕೊಂಡು ಕೈಯೊಳಗೆ ಚೈಪಧದ ಬಾಟಲಿ ತೆಗೆದುಕೊಂಡು ಹೋರಬಿ. ಡಾಕ್ಟರರೆ ‘ಟಾಯಿನ್ಸ್’ ವಶ್ರಿಕೆ ಬಗಲೊಳಗೇ ಇತ್ತು. ಮತ್ತೆ ತಿರುಗಿ ಬಂದು ‘ಡಾಕ್ಟರ್ ಕ್ವಾನ್ಸಿಂ, ಹೇವರು ಮರಿತು ಹಾಂಗ್ ತೊಗೊಂಡು ನಡದಿನಿ.’

‘ಏನು ಇರವಲ್ಲಿಕೆ, ಹೇಳಿದು. ನಿಮಗೇನಾರ ಮಹತ್ವದ ವಿಷಯ ಅದರೊಳಗಿದ್ದರ ಒಯ್ಯಬಹುದು.’

‘ಹಾಂಗೇನಿಲ್ಲ.’

ಹೇವರ ತಿರುಗಿ ಕೊಟ್ಟು ಮನೆಗೆ ಹೋದ.

ರಾತ್ರಿ ಉಬ್ಬವಾದ ಮೇಲೆ ರಾಮನಾಥ ಮತ್ತೆ ಮಾತ್ತಿದ: ‘ನಾಳೆ ನೂ ಹೊರಡಬೇಕು ಮೇಲಿಗೆ.’

‘ನಾಳಿಗೇ ಹೋಗಬೇಕೇನು?’ ಗೋಪಾಳರಾಯರೆಂದರು.

‘ಹೋದು. ನಾಡದ ನಾ ಕೆಲಸಕ್ಕ ಹಾಜರ ಆಗಲಿಕ್ಕೆಬೇಕು. ನಾಡದ ಅಂದರೂ ಎರಡು ತಾಸು ತಡು ಆಗೇ ಹೋಗಬೇಕಾಗತದ.’

‘ಹೋದು. ಆದರ ಮುಂಜಾನಿ ಉಬ್ಬದ್ದು ತ್ರಾಸ ಆಗತದ.’

‘ಏನಿಲ್ಲಾ. ಲಂಡ್ ಟಾಯಿನ್ಸ್ ನೋಳಗ ಅಲ್ಲಿ ‘ಭಾಯಾ’ ದೊಳಗ ತೊಗೊಡೆತ್ತಿನ್ನು.’

‘ಬರೇ ಚಹಾ ಯಾಕ, ಚವಾತಿನಾರ ಒಂದಿನ್ನು ಹಾಕತ್ತಿನಿ! ’ ರುಕ್ಕಿಣಿಬಾಯಿ ಗಂಭೀರವಾಗಿ ಮಾತನಾಡಿದರೂ ಅದರೊಳಗೆ ಕಳಕಳಿಯ ಧ್ವನಿಯಿತ್ತು.

‘ಇಲ್ಲಾ ‘ಭಾಯಾ’ ಅಂದರ ಅಲ್ಲಿ ಉಬ್ಬಾನೂ ಸಿಗತದ.’

‘ ಅಂತೊ ನಾಳೆ ರಾತ್ರಿ, ಗಾಡಿಯೊಳಗಾರೆ ಬೇಕೆಲ್ಲಾ ? ’ ಗೋಪಾಳ ರಾಯರು ನುಡಿದರು.

‘ ಮೋನಾಷ್ಯನ್ ಕರಕೊಂಡು ಹೋಗಬೇಕೆಂತಿನೀ. ’

ರುಕ್ಕಣಿಬಾಯರಿಗೆ ಈ ಹಾತು ಕೇಳಿ ಗುಂಡು ಬಡಿದೆತ್ತಾಯಿತು. ‘ ಏನು ಹೇಳೋಣ ಹಿಂಗಂದರ ? ಹುಡುಗನ್ನ ನಾವೆ ಜ್ಯಾಪಾನಾ ಮಾಡೋ ದಿಲ್ಲಾಂತ ನಿಮಗೆ ಅವಿಶ್ವಾಸ ಇದ್ದರ ಕರಕೊಂಡು ಹೋಗರಿ..... ವೊಡಲ ನಿಮಗೆ ವನವಾಸ, ಅದ್ದೊಳಗ ಪೂರು ನಾಕಾ ವರುವದ ಬತ್ತಿನ್ನ ಕಟ್ಟಿಗೊಂಡು, ಅದನ್ನೂ ಇನ್ನ ನೇಬ ಮನಿ ಪಾಲ ಮಾಡುವಂದರ..... ’ ರುಕ್ಕಣಿಬಾಯಿ ಬಹಳೇ ಕೇಡುಕ್ಕಿಸಿಕೊಂಡರು. ಹೆಚ್ಚು ಸಧಿಯಿಂದ ಸಲುಗಿಯಿಂದ ಹೇಳಿ ವುದಕ್ಕಾಲ್ಯ ಅಧ್ಯಾವರಾನಿಸಿ ‘ ನಮಗೂ ಹೆಚ್ಚಿಗಿ ಹೇಳೋದಕ್ಕೆ ಸಧಿಯಿಲ್ಲ. ನಮ್ಮ ವಸತ್ತಿನ ಇಲ್ಲಾ ಅಂದ ಮ್ಯಾಲೆ ನಮ್ಮದಾರಿ ಹ್ಯಾಂಗ ನಡೀಬೇಕು.... ಆದರೇನು ಮಾಡೋದು.... ಅಂಗಾಲಿಗಿ ಹೇಸಿಗಿಲ್ಲ, ಅತೇಕರಣಕ್ಕೆ ನಾಳಿಗಿಲ್ಲಾಂತ ತಡಿಲಾರದ ಮಾತಾಡಬೇಕಾಗತದ.... ’

ಶಾರದಾ ಗಾಬರಿಗೊಂಡು ತಾಯಿಯ ಕಡೆಗೊಮೈ ರಾಮನಾಥನ ಕಡೆಗೊಮೈ ನೋಡಂತ್ತೆ, ಬಗಲೊಳಗಿತ್ತಿಕೊಂಡಿದ್ದ ಮೋಹನನನ್ನು ಗಟ್ಟಿಯಾಗಿ ಅಮುಚಿಕೊಂಡಳು- ಮೋಹನನನ್ನು ತನ್ನ ಬಗಲೊಳಗಿಂದ ಯಾರೂ ಬಿಡಿಸಿಕೊಳ್ಳಬಾರದಂದೇನೋ.

‘ ನಿಂಬ ಹಾಂಗೇನೂ ತಪ್ಪು ತಿಳಕೊಬ್ಬಾಡಿರಿ. ಅಂತೇಕರಣ ಎಲ್ಲಿ ಹೋಗತದ ? ಮಗಳು ಇಲ್ಲಾಂತ ವೊಮ್ಮುಗ ಸುಳಾದಾನೇನು ? ’ ರಾಮನಾಥ ಅತ್ಯೇಯವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ.

ಇದೇ ಮಾತನ್ನೆ ಎತ್ತಿಕೊಂಡು ಗೋಪಾಳರಾಯರೆಂದರು:

‘ ರಾಮನಾಥರಾವಾ, ಮುದುಕಾಗಿ ನನಗ ನಾಳಿಗಿಲ್ಲಾಂತ ನೀವಂದರೂ ಚಿಂತಿಲ್ಲ. ಹೆಣ್ಣುಮಕ್ಕಳು ಹಡೆದ ತಪ್ಪಿಗೆ ನಾಚಿಗಿ ಬಿಟ್ಟ ಮಾತಾಡಬೇಕಾಗತದ. ಅದರೊಳಗೂ ಅಂತೇಕರಣವ ವಿಷಯಾ ಅಂದಮ್ಯಾಲೆ ಮತ್ತೊಂದು ಹೇಳಬೇಕಾಗತದ. ಅದಕ್ಕಂತ ಇನ್ನೂ ಬಮೈ ಹೇಳಿತ್ತಿನೀ. ನಾಕೇವಲ ಹುಡುಗಿ ಬಿಳಿದಾಳ ಹ್ಯಾಂಗಾರ ನಿಮ್ಮ ಕೊಳ್ಳಾಗ ಕಟ್ಟಬೇಕೂ ಅಂತ ಹೇಳೋದಿಲ್ಲ ನಮ್ಮ ನಿಮ್ಮ ಸಂಬಂಧ ಮತ್ತು ಬಿಳಿಸಿಕೊಂಡಾಂಗ ಆಗತದ,

ಮುಖ್ಯ ಅಂದರ ನಮ್ಮ ಮೋನಾಗ ಪರದೇಶಿತನಾ ಅಂಬಂದು ತಪ್ಪತದ ಅಂತ ನಮ್ಮ ಅಂಜೋಹಾ....'

'ಮೋನಾಗ ಪರದೇಶಿತನಾ ತಪ್ಪತದ'-ಎಂಬ ಮಾತು ರಾಮ ನಾಥನ ಅಂತರಂಗವನ್ನು ತಲ್ಲಿ ಮನಸ್ಸನ್ನು ಬಡಿದೆಬ್ಬಿಸಿತು. ಬಹಳ ವಿಚಾರಕೊಳ್ಳಬಾದ. ಕಾಸಿದ ತುಪ್ಪದ ಪರಿಸ್ಥಿತಯಾಯಿತು. ಅವನ ಮೋನಮುದ್ರೆಯನ್ನೇ ಕುತ್ತಾಹೆಲದಿಂದ ನೋಡುತ್ತೆ ಉತ್ತರವನ್ನು ಕಾಯ ತೊಡಗಿದರು ರುಕ್ಷಿಣಿಬಾಯಿ. ಶಾರದೆ ಅವರ ಕಣ್ಣ ತಪ್ಪಿಸಿ ತಲೆಬಾಗಿಲ ಹಾಕುವ ನೇವ ಮಾಡಿಕೊಂಡು ಪಡಸಾಲಿಗೆ ನಡೆದಳು. ರಾಯರೂ ರಾಮ ನಾಥನ ಮುಖವನ್ನೇ ನೋಡುತ್ತಲಿದ್ದರು. ಎಷ್ಟೋ ಹೊತ್ತಾದ ಮೇಲೆ ರಾಮನಾಥ ಏನೂ ಹೇಳಲಿಕ್ಕೆ ಸಮರ್ಥನಾಗದೆ 'ಒಕ್ಕೀದು, ವಿಜಾಗ ಮಾಡಿ ತಿಳಿಸ್ತೀನಿ.' ಎಂದುಬಿಟ್ಟು. ಸದ್ಯಕ್ಕೂಂತೂ ಬಿಕ್ಕಿಟ್ಟಿನಿಂದ ವಚನಬಧನಾಗದೆ ಪಾರಾಗುವುದಕ್ಕೆ ಇದರ ಹೊರತು ಇನ್ನೋನೂ ಉಪಾಯ ತೋರಿಲಿಲ್ಲ.

ರಾಯರಿಗೆ, ಅವರ ಹೆಂಡತಿಗೆ ಅಷ್ಟೇ ಹಗುರೆಸಿತು. ಕತ್ತಲೆಯಲ್ಲಿ ಒಂದು ಚೆಳಕೆನ ಕಿರಣ ಹೊಳೆದಂತಾಯಿತು. ಇದನ್ನೇ ಹೆಚ್ಚಿಗೆ ಕೊರಿ ಉಸಯೋಗವಿಲ್ಲವೆಂದು ಗಂಡಹೆಂಡಿರು ಮತ್ತಿಲ್ಲ ನಿರಾಶೆಯ ಕಾವಳ ಕವಿದೀತೋ ಎಂದು ಅಂಜಿ ಆಸ್ಯಾಸ್ಯೆ ಸುಮ್ಮನಾದರು. ವಿವರವನ್ನೇ ಬದಲಿಸಿ 'ಮೋನಾಷ್ಟ ಈಗೇನು ಕಳಿಸೋದು ಬ್ರಾಹ್ಮ. ಸುಳ್ಳ ಹುಚ್ಚನ್ನಾಗ ಅವನ ಕರಕೊಂಡು ಹೋಗೋ ಗೋಜಿಗೆ ಹೋಗಬ್ಬಾಡಿ.'

'ಇಲ್ಲಾ, ಅಲ್ಲಿಲ್ಲ ಮಾಂಟಿಸರಿ ಸ್ವಾಲ್ಪ ಅವ. ಯಾವದೇ ಕಾಳಜಿ ಮಾಡಫಾಂಗ ಹುಡಗರ್ತು ಜೋಪಾನ ಮಾಡತಾರ ಅವರು. ಉಟ್ಟ, ಉಡಿಗಿ, ಅವಕ್ಕ ಹಾಸಿಗ-ಹಂಪುಡಿ ಯಚ್ಚಾವತ್ತೂ ನೋಡಿಕೋತಾರ.... ಇಲ್ಲಿದಿದ್ದರ ನನ್ನ ರೂಧಿನ ತಪ್ಪಿ ಹೋಗತದ ಅವಗ.... ಹಿಂದಾಗಡಿ ಸೋರಾಬ್ರ ರುಕ್ಷುಂರ ಹಾಂಗ ತಂದಿ ಮಗನ ದರ್ಶನಾನೆ ಇಲ್ಲಫಾಂಗ ಆದಿತು.... ಇದಕ್ಕೆ ನಿಷ್ವ ಸುಳ್ಳೀ ಅಡ್ಡ ಬರಬ್ಬಾಡಿ. ಯಾವುದೇ ರೀತಿ ನಿಮ್ಮ ಮ್ಯಾಲೆ ಬ್ರಾಹ್ಮರ ಮಾಡಿಕೊಂಡು ನಾ ಕರಕೊಂಡು ಕೋಗೋಡಿಲ ಹುಡುಗನ್ನು. ಅದರ ನನ್ನ ಅಭ್ಯಾಸ ಆಗಲಿ, ಮುಂಬಯಿಯಂಥಾ ಜಾತೀಯೋಳಗ ತಪ್ಪಿಸಿಗೊಂಡ ಬಂದಾಪ್ತ ಹಾಂಗ ಇರೋಡಕ್ಕಿಂತ ಹುಡುಗನ ಮಾರ್ಯಾರ ನೋಡಿಕೆ

ಸಿಗತದ.....' ರಾಮನಾಥನಿಗೂ ಹೆಚ್ಚಿಗೆ ಹೇಳುವುದು ಅಸಾಧ್ಯವೆನಿಸಹತ್ತಿ ಅಪ್ಪಕ್ಕೆ ಮಾತು ಮುಗಿಸಬಿಟ್ಟು.

ಮರುದಿನವೆಲ್ಲಾ ಶಾರದೆಗೆ ಎಲ್ಲಾ ಬರಿದು, ಬರಿದು ಎನಿಸತ್ತೊಡಗಿತು. ಮೋಹನನನ್ನು ಎತ್ತಿಕೊಂಡ ಗೊಮ್ಮೆ 'ಮೋಹನನನ್ನು ಎತ್ತಿಕೊಳ್ಳುವುದು ಇನ್ನು ಆರೇ ತಾಸು' 'ಮೋಹನನನ್ನು ಎತ್ತಿಕೊಳ್ಳುವುದು ಇನ್ನು ನಾಲ್ಕೇ ತಾಸು....' ಎನ್ನತ್ತೆ ಹುಟ್ಟಳಿಂತಾಗಿಹೋದಳು.

'ಮೋನ್ನಾನ ಅರಿವಿ ಎಲ್ಲಾ ನನ್ನ ಬ್ರಾಹ್ಮಿನೊಳಗ ಹಾರಿಬಿಡವಾ ಶಾರದಾ' ಉಂಟಕ್ಕೆ ಕೂಡುವ ಮುಂದೆ ಹೇಳಿದ ರಾಮನಾಥ. ಶಾರದೆಗೆಪ್ಪು ದುಃಖ ! ತಟ್ಟನೆ ಕಣ್ಣು ಇಗಿನಿಂದ ಒಂದೆರಡು ಹನಿ ಪಳಕ್ಕುನೆ ಉದುರಿದುವು. ರಾಮನಾಥ ಉಂಟಕ್ಕೆ ಕೂತಾಗ ಮೋಹನನ ಆರಿವೆಗಳನ್ನು ಕೂಡಿಸಹತ್ತಿದಳು ಶಾರದೆ. ಆಡಿತ್ಯೋರಿಸದಂತಹ ಕಟ್ಟಿ ವಿಚಾರಗಳು ಅವಳ ತಲೆಯಲ್ಲಿ ಸುಳಿಯ ಹತ್ತಿದುವೇ. ರುಕ್ಷಿಣಿಬಾಯರೇಕೊ ಹೊರಗೆ ಬಂದಾಗ ಮೋಹನನ ಅರಿವೆಗಳನ್ನೆಲ್ಲ ಕೂಡಿದುತ್ತ ಶಾರದಾ 'ನಮ್ಮ ಮೋನೀ ಕಡೀ ಸೇವಾ ಇದು !' ಎಂದಳು. ರುಕ್ಷಿಣಿಬಾಯರ ಎಡೆಗೆ ಬರೆ ಕೊಟ್ಟಿಂತಾಯಿತು. ಮೆಲ್ಲಿಗೆ ಸುದಿದರು :

'ಸಾಕು ತಗಿ. ಏನಂತ ಹಾಂಗ ಹುಟ್ಟುಚ್ಚಾರ ಮಾತಾಡಿದರ. !'

'ಮತ್ತೀನು ? ಇನ್ನ ಯಾರ ಉಡ್ಡಾಗ ಬೀಳತಾನೊ ಏನೊ !' ದುಃಖ ಒತ್ತರಿಸಿ ಬಂದು ಶಾರದೆ ಅಲ್ಲಿ ನಿಲ್ಲಲಾರದೆ ಗೋಡೆಗೇರಿಸಿದ ಹಾಸಿಗೆ ಸುರುಳಿಗಳಿಗೆ ಆತು ನಿಂತು ಬಿಕ್ಕಿಬಿಕ್ಕೆ ಅಳಹತ್ತಿದಳು. ರುಕ್ಷಿಣಿಬಾಯರಿಗೂ ವಿಲಕ್ಷಣ ಸಂಕಟವಾಯಿತು.

'ಇನ್ನೊಂದು ವಾತು ಹೇಳಿ ನೋಡವ್ವ?' ಶಾರದೆ ಬಹೆಳ ಧಿಟ್ಟಿಳಾಗಿ ಮಾತಾಡಿದಳು. ರುಕ್ಷಿಣಿಬಾಯಿ ದಿಗಿಲಾಗಿ ಸುಮ್ಮನ್ನೆ ಇಡ್ಡರು. ಶಾರದೆ ತನ್ನ ಕೊನೆಯ ಸಮಾಧಾನದ ಸಾಧನವೆಂದು ಜಾನಕಿ ಅರ್ಪಣೆ ಸಂಭ್ರಮದಿಂದ ಹೊಲಿಸಿಟ್ಟಿದ್ದ ಮೋಹನನ ಮಾಂಸಲ್ಲಿನ ಕೋಟಿನ್ನು ತೆಗೆದಿಟ್ಟುಕೊಂಡಳು. ಅದು ಆಗಲೆ ಮೋಹನನಿಗೆ ಬಹೆಳ ಲಂಡವಾಗತ್ತೆಡಗಿತ್ತು. ತಾಯಿ-ಮಂಗನ ಗುರುತು ಅದೊಂದರಲ್ಲಿ ಇರಲೆಂದು ಆಕೋಟನ್ನು ತನ್ನ ಪ್ರಿಯನೊಳಗಿಟ್ಟು ಕೊಂಡಳು. .... ಆಫವ ಉಡಿರಿಗೆ ಹೋಗುವ ಹೊತ್ತಿಗೆ ಮೋಹನನನ್ನು

ಎಲ್ಲಿಯಾದರೂ ಗುಡಿಗುಂಡಾರಕ್ಕೆ ಎತ್ತಿಕೊಂಡು ಹೋಗಿಟ್ಟಿರೆ ಹೇಗೆ ? ರಾಮನಾಥ ಹೇಗಾದರೂ ಮೇಲಿಗೆ ತಪ್ಪದೆ ಹೋಗಲೇಬೇಕು. ರುಕ್ಷೆಸದೆ ಹೋಗುತ್ತಾರೆ. ನಾಲ್ಕು ಬೈದ್ರೂ ಅಡ್ಡಿಯಿಲ್ಲ ತನ್ನ ಮೋಹನ ತನಗುಳಿಯು ವನಲ್ಲಾ ಎಂಬ ಹುಚ್ಚಿಭಾವನೆಯೂ ಬಂದು ಹೋಯಿತು. ಆದರೆ ಅಪ್ಪು ಸಾಹಸ ಅವಲಿಂದ ಸಾಧ್ಯವಾಗಿ ತೋರಲಿಲ್ಲ.

ಹೋರಗೆ ಟಾಂಗಾ ಬಂದು ನಿಂತಿತ್ತು. ಶಾರದಾ ಮೋಹನನ ಮೋರೀ ತೊಳಿಸಿ, ತಲೆಗೆ ವಾಸನೆಯ ಎಣ್ಣೆ ಹಚ್ಚಿ ಕೃಫ್ರೆ ಬಿಕ್ಕಿದಳು. ಮೇಲೆ 'ನೇವ್ವಿ ಹ್ಯಾಟ್' ಹಾಕಿದಳು. ಹೋಸ ಜಿಚ್ಚಿನ್ನು ಕೋಟ್ಟು ಜಿಣ್ಣ ಹಾಕಿದಳು. 'ಅಪ್ಪಗ ಹೋಗಬರ್ತಿನಂತ ನಮಸ್ಕಾರ ಮಾಡವಾ ಮೋಹನಾ ?' ಎಂದು ಬಗ ಲೊಳಗಿಂದ ಕೆಳಗಿಳಿಸಿ ಅಜ್ಞಿಯ ಕಾಲಿಗೆರಗಿಸುವ ಮುಂದೆ ಶಾರದೆಯ ಹೈದರು ದೊಳಗಿಂದ ಜಿವನೇ ಕೆಳಗಿಳಿದ ಹಾಗಾಯಿತು.

'ಮೋನೀ ನಡೀಪಾ ಟಾಂಗಾದಾಗ.' ಎಂದು ಎಲ್ಲಾ ಸಿದ್ಧತೆ ಮೂಡಿ ಕೊಂಡು ರಾಮನಾಥ ಮೋಹನನನ್ನೆತ್ತಿಕೊಳ್ಳಲಿಕ್ಕೆ ಹೋದರೆ, ಮೋಹನನಿಗೆ ಎನ್ನೆನಿಸಿತೋ ಏನೋ, ಎಲ್ಲಿಲ್ಲಾ ಶಾರದೆಯ ಬಗಲೊಳಗಿಂದಿಳಿಯದೆ ಅಪ್ಪನ ಕೈ ಕೊಸಡಕೊಳ್ಳತ್ತ ಶಾರದೆಯನ್ನು ಅಮುಚಿಕೊಳ್ಳತ್ತ ಒಲ್ಲಿನೆಂದು ಚೀರ ಹತ್ತಿದನು. ಶಾರದೆ ಒಳಗೊಳಗೆ ಬಿಕ್ಕುತ್ತ ತಡೆಯಲಾರದೆ ಕೊನೆಗೆ ದನಿ ತೆಗಿದು ದುಃಖಿಸುತ್ತ ಮಾತಾಡದೆ ಮೋಹನನನ್ನು ಜುಲುಮೆಯಿಂದ ತಂದೆಯ ಸ್ವಾಧಿನ ಪಡಿಸಿದಳು....ಸಂಕಟ ತಡೆಯಲಾರದೆ 'ಮೋನೀ, ಇನ್ನು ಖಾನಾವಳಿಯವರಕ್ಕೆಯಂದ ಉಣಿಸಿಗೋಬೇಕೆವಾ ನೀನು' ಎಂದಳು. ರಾಮನಾಥಸಿಗೂ ದುಃಖವಾಯಿತು. ಹೇಗಿಬರುತ್ತೇನೆಂದು ಹೇಳುವುದಕ್ಕಿಂಬಾಯ ಬರದೆ, ಮೂಕರೀತಿಯಿಂದ ಅತ್ಯಿಮಾವಂದಿರಿಗೆ ನಮಸ್ಕರಿಸಿ ಟಾಂಗಾ ಹತ್ತಿದ.

ಟಾಂಗಾ ಮೇಲ್ಲನೆ ಚಲಸಿತು ಕಣ್ಣಿಳಿಗೆ ನೀರು ಧಾರಿಗಟ್ಟಿ ಸುರಿಯು ಶ್ರಿದ್ದರೂ ಶಾರದೆ ಟಾಂಗಾ ಕಣ್ಣರೆಯಾಗುವವರಿಗೂ ಅಂಗಳದ ಹೋಸ್ತಿಲದ ಮೇಲೆ ನಿಂತು ಮೋಹನನನ್ನು ನೋಡುತ್ತ ನಿಂತಳು: ಟಾಂಗಾ ಸಂದಿಗೆ ಹೋರಳಿತು.

‘ನೋನ್ನಾನ ಪಾಲಿಗೆ ತಾಯೇ ಇಲ್ಲಧಾಂಗಾತು. ನನ್ನ ಪಾಲಿಗೆ ಮೋನ್ನಾ ಇಲ್ಲಧಾಂಗ ಅತು’ ಶಾರದಾ ಬಿಕ್ಕೆಬಿಕ್ಕೆ ಅಳುತ್ತ ಹಾಸುಗೆಯ ಮರುಕೆಯ ಹೇಳಿ ತಲೆ ಅಪ್ಪೆಳಿಸುವಾಗ ‘ಸಾಕ ತಗೇ ಏನಂತ ಹಾಂಗ ಇಲ್ಲಿಲ್ಲದ್ದ ಅವಲಕ್ಷಣದ ಮಾತಾಡಿದರ! ’ ಎಂದು ತಮ್ಮ ವೇದನೆಯನ್ನು ಹತ್ತಿ ಕ್ಕೆಕೊಂಡು ರುಕ್ಕೆಣಿಬಾಯಿ ಮಗಳಿಗೆ ಬುದ್ಧಿ, ಸಮಾಧಾನ ಹೇಳಿದರು.

‘ನೋಡೂಣಂತಲ್ಲಾ, ಈಗೇನೂ ಸಂಬಂಧ ಬ್ಯಾರೆ ಕಡಕೊಂಧಾಂಗ ಅಗಲಿಲ್ಲ. ವಿಚಾರಂತೂ ಮಾಡತಿನಿ ಅಂದಾರಲ್ಲಾ! ’ ಶಾರದೆಗೆ ಏನೂ ಉತ್ತರ ಕೊಡುವ ಮನಸ್ಸಾಗಲಿಲ್ಲ.

‘ನೋಡೂಣಂತ....’ ಇನ್ನೇನೊ ಹೇಳಬೇಕೆನಿಸಿದ್ದ ವಳ್ಳ ಹೇಗೊ ಮಾತು ಬಿಗಿಹಿಡಿದಳು ಶಾರದೆ.

॥

॥

॥

॥

ಗಾಡಿಯೋಳಿಗೆ ಕುಳಿತಾಗ ರಾಮನಾಥ ಹತ್ತಿರಿದ್ದ ಹಣ ಎಂಬಿನೋಡಲು ಹಟನ್‌ ತೆಗೆದ. ಹಸಿರ್‌ನೋಳಿಗೊಂದು ಮಡಡಿದ ಕಾಗದ. ಮುಲ್ಲಿಗೆ ಬಿಳಿಕ್ಕಿನೋಡಿದ. ಜಾನಕಿಯ ಹಾಗೇ ಕ್ಕೆಬರಹ್! ಹುಂಟ್‌ ಹಿಡಿದಂತಾಯಿತು ರಾಮನಾಥನಿಗೆ. ಬಹಳ ಎಚ್ಚರಿಕೆಯಿಂದ ಕೆಳಗಿನ ಸಹಿ ನೋಡಿದ. ‘ಶಾರದಾ’ ಎಂದಿತ್ತು.....

ಧಾರವಾಡ  
.....

ರಾ | ರಾ | ರಾಮನಾಥರಾಯಿಗೆ,

ಮಾಡುವ ಶಿ. ಸಾ. ನಮಸ್ಕಾರಗಳು. ತರುವಾಯ ವಿಶೇಷ. ಈ ಪತ್ರ ಓದಿ ನಿಮಗೆ ಆಶ್ಚರ್ಯ ಅನಿಸಬಹುದು. ಆದರೂ ಈ ಪತ್ರ ಬರೆಯೋ ಧ್ಯೇಯ ಮಾಡಿನಿ. ತಪ್ಪಿದ್ದರ ಕ್ಕೆಮೀಸಬೇಕು.

ಜಾನಕ್ಕೆ ನಿಮ್ಮ ಪತ್ರ ಎಲ್ಲಾ ನನಗ ತೊರಿಸತ್ತಿದ್ದಳು. ಪರಕರ ಪುಳೆಲಕಾ ಹಾಕಿಕೊಂಡ ಸ್ತ್ರಿಯಂವದಾನ ಬಗ್ಗೆ ಬರೆದಾಗ, ‘ನಿನ್ನಪ್ಪ ಇದ್ದಿ-

ದ್ವಾರು ಈ ಸೋಡು ಶಾರಿ ಆಕೇನು. ಸುಳ್ಳಿ ನಾಯೆಷ್ಟು ತಪ್ಪತಿಳಕೊಂಡಿದ್ದೀ ! ಅಂತ ನನ್ನ ಮುಂದೆ ಹೇಳಿ ಚಡವಡಿಸಿದ್ದ ಭಾರು.

ನಿವೃಭೂರ ರಸಿಕತನ ನಾನು ಸಣ್ಣಂದಿರುತ್ತ ಸೋಡಿನಿ. ಜಾನಕ್ಕೆ ಸಾಯೋ ಮುಂದ ವೋನಾಷ್ಟುನ್ನ ನಮಗ ಒಪ್ಪಿಸಿದ್ದಲ್ಲದ ನನ್ನ ಕಡಿಗೆ ಬಟ್ಟು ಮಾಡಿ ಮಂಗಳಸೂತ್ರ ಹಿಡಿದುಕೊಂಡಳು. ಇವತ್ತಿಗೂ ಹಗಲೆಲ್ಲಾ ಜಾನಕ್ಕೆ ನನ್ನ ಕನಸಿನೊಳಗ ಬಂದು ಒಮ್ಮೆನ್ನೆ ತನ್ನ ಮಂಗಳಸೂತ್ರ ನನ್ನ ಕೊರ್ಚೊಳಗ ಕಟ್ಟಿಧಾಂಗ ಆಗಿ ಮ್ಮೆ ವರ್ಷಲೇ ಮುಕ್ಕು ಬಂಧಾಂಗ ಆಗತದ. ಆಕಿ ವಾಸನಾ ಅದು ಅಂತ ಅನಿಸತದ.

ಮೋನಾಷ್ಟ ಅಂಶೂ ನನ್ನ ಮಗ್ಗುಲಾ ಬಿಟ್ಟು ಮಲಗಿಕೊಂಬೋಡಿಲ್ಲ. ಶ್ರೀರಾಮಚಂದ್ರಗ ಧೋಡ್ವಾವ ಅದವರ್ಷಲೇ ವನವಾಸ ಬಂದರ ನಮ್ಮ ಮೋನಾಷ್ಟಗ ಚಿಕ್ಕಂದಿರತ ವನವಾಸ ಬಂತಲ್ಲಾ ಅಂತದುಃಖ ಅನಿಸತದ. ಮೋನಾಷ್ಟನ್ನ ಇವೊತ್ತು ನೀವು ಕರಕೊಂಡು ಹೋದ ಮ್ಮೆಲೇ ನನಗ ಪರದೇಶಿ ತನ ಬಂಧಾಂಗ ಅನಿಸತದ.

ಎಲ್ಲಿ ಇರಲಿ. ಹುಡುಗ್ಗ ದೀಘಾರ್ಯಾಯುಷ್ಟ ಹಾಕು ದೇವರೆ ಅಂತ ಬೇಡಿಕೊಂಡು ಈ ಪತ್ರ ಮುಗಿಸುತ್ತಿನಿ.

ನಿಮ್ಮ ಕ್ಷಮೆ ಬೇಡುವ  
ಶಾರದಾ.....

ಓಲಿ ಜಾನಕಿಯ ಸುಧಾರಿಸಿದ ಆವೃತ್ತಿಯಾಗಿತ್ತು.

೨೨

೨೨

೨೨

೨೨

ರಾವ್ ದಂಪತ್ತಿಗಳ ದಾಂಪತ್ಯಜೀವನ ವಿದ್ಯಾವತಿಗೆ ಬಂದು ಬಗೆಯಲ್ಲಿ ಅದರ್ಥವಾರ್ಯಾಯವಾಗಿ ಕಾಣುತ್ತಿತ್ತು. ಇಬ್ಬರ ಮನಸ್ಸಿ ಅಷ್ಟೆ ಸ್ವಗೃಹರ. ಮುಂಬಯಿಯಂತಹ ಉರಲ್ಲಿ ಬೇಕಾದಷ್ಟು ಕನ್ನಡ ಚಟುವಟಿಕೆ ಮಾಡ ಬಹುದೆಂದು ಅವರ ಮತ. ವರುಪಕ್ಕೆ ಬಂದೆರೆಡು ಕನ್ನಡ ನಾಟಕಗಳನ್ನು ಅವರು ರಂಭೂಪಿಯ ಮೇಲೆ ತರಲೇಬೇಕು. ‘ ಕನ್ನಡ ಮಾತಾದುವ ಮಂಗಳಾರು ಮತ್ತು ಉಡಿಸಿ ಹೋಟಿಲುಗಳಿಗೂಂದೊಂದು ತಿರೀಟ ಹಾರೆ ಧರೂ ಸಾವಿರ ತಿರೀಟು ಖಚಾರ್ಗಬಹುದು ಎಂದವರ ಅಂದಾಜು. ಅದೇ

ತರಹ ಮುಂಬಯಿ ನಗರದಲ್ಲಿಂದು ಕನ್ನಡ ದಿನಪತ್ರಕೆಯನ್ನು ಪ್ರಾರಂಭಿಸಬೇಕೆಂಬ ಹವಣಿಕೆ ಅವರದಾಗಿತ್ತು. ಮುಂಬಯಿಯಲ್ಲಿ ಗುಜರಾತಿ, ಮರಾಠಿ ಜನಸಂಖ್ಯೆ ಪ್ರಬಲವಾಗಿತ್ತೇಂದರೂ ಅಲ್ಲಿರುವ ಎರಡು ಲಕ್ಷಕ್ಕೆ ಮಿಕ್ಕೆ ಸುತ್ತಿ ಹೀತ ಕನ್ನಡ ಜನಸಂಖ್ಯೆ ರೂಫಾಟಿಕದಲ್ಲಿ ಯಾವುದೇ ದೊಡ್ಡ ಪಟ್ಟಣದಲ್ಲಿ ಸಿಗಲಾರದು ಎಂದವರು ಸಾಧಿಸುವಲ್ಲಿ ಸತ್ಯಾಂಶವಿತ್ತು. ಮುಂಬಯಿಯಂತಹ ದೊಡ್ಡ ಪಟ್ಟಣದಲ್ಲಿ ಹೋರಡುತ್ತಿರುವ ಇತರ ಪತ್ರಿಕೆಗಳ ಸೌಕರ್ಯಗಳೆಲ್ಲಾ ಮುಲಭದಲ್ಲಿ ದೊರೆತು ಧಾರವಾಡ, ಬೆಂಗಳೂರು, ಮಂಗಳೂರುಗಳಲ್ಲಿ ಹೋರಡುತ್ತಿರುವ ಯಾವುದೆ ಕನ್ನಡ ಪತ್ರಿಕೆಗಿಂತ ಉಚ್ಚಮಟ್ಟದಲ್ಲಿ ಹೋರಡಿಸಬಹುದು ಎಂದು ಹೇಳುತ್ತಿದ್ದರು. ಅಲ್ಲಿಯ ಟಾಯಿಪ್ಪು, ಪ್ರೀಪ್ಸೆ ಪತ್ರಿಕೆಗಳ ಮುಖಾಂತರ ಉಪಯುಕ್ತ ಚಿತ್ರ, ಪಟಿಯಚ್ಚುಗಳನ್ನು ಹೋರಡಿಸಬಹುದು. ಹಾಗೆಂದು ಎಲ್ಲ ಪತ್ರಿಕೆಗಳೊಂದಿಗೆ ತಮ್ಮ ಸಂಬಂಧವಿಟ್ಟುಕೊಂಡು ಮುಂಬಯಿಯಲ್ಲಿ ಒಂದು ಕನ್ನಡ ದಿನಪತ್ರಕೆಯನ್ನು ಹೋರಡಿಸಬೇಕೆಂದು ಬಹುಳ ಹವಣಿಸುತ್ತಿದ್ದರು. ಯಾವುದೆ ಇಂಗ್ಲಿಷ್ ಪತ್ರಿಕೆಯ ಅಂಗವಾಗಿ ಒಂದು ಕನ್ನಡ ವಾರಪತ್ರಿಕೆಯಾದರೂ ಶೀಘ್ರದಲ್ಲಿ ಹೋರಡುವ ಯೋಜನೆ ನಡೆಸಿದ್ದರು. ಇಂಗ್ಲಿಷಿನಲ್ಲಿ ಬೆಳಗಿನ ಪತ್ರಿಕೆಗಳು, ಸಾಯಂಕಾಲದ ಪತ್ರಿಕೆಗಳು ಹೀಗಿರುವಾಗ ಕನ್ನಡದಲ್ಲಿ ಏಕೆ ಅಂತಹ ಪತ್ರಿಕೆ ಹುಟ್ಟಬಾರದು ಎಂದು ಅವರ ಹಟ.

ರಾವಾ ಅವರು ಪತ್ರಿಕಾಪ್ಯವನ್ಸಾಯದಲ್ಲಿ ಅಭಿರುಚಿಯಾಳ್ವಿನರಾಗಿ ದ್ದರೂ ಅವರ ಮುಖ್ಯ ಉಪಜೀವನವ್ಯತ್ತಿ ಒಂದು ಗುಜರಾತಿ ಖಾಸಿಗೆ ಇಂಪೋಟ್-ಎಕ್ಸ್‌ಪೋರ್ಟ್ ಎಜನ್ವಿ ಕಚೇರಿಯಲ್ಲಿ. ಅವರ ಕಚೇರಿ ಇರುವುದು ಬೆಲಾಡ್ ಈಸ್‌ಪ್ರೈಸ್‌ನಲ್ಲಿ. ಕಚೇರಿಯೆಂದರೇನು ಬೆಲಾಡ್‌ಸಿಯರ ಬಳಯಲ್ಲಿಯೇ ನ್ಯಾಕ್ಸ್‌ಪ್ರೋಟ್ ಹೋಸಿಗೆ ಹೊಂದಿಕೊಂಡು ಒಂದು ಮೇಲಂತಸ್ತಿನ ಒಂದೆರಡು ಕೊಣಿಗಳಲ್ಲಿ. ಕಚೇರಿಯಲ್ಲಿ ತಾವೇ ತಾವು, ಒಬ್ಬ ಚಪ್ಪಾಸಿ, ತಮ್ಮಒಬ್ಬ ಅಸಿಸ್ಟೆಂಟ್. ಇವರ ಸಾಹುಕಾರ ಕಚೇರಿಗೆ ಬಂದರೆ ಬಂದ, ಇಲ್ಲಿದ್ದರೆ ಇಲ್ಲ. ಕಾಳಬಾದೇವಿಯಲ್ಲಿ ಎರಡು ದೊಡ್ಡ ಅಂಗಡಿಗಳಲ್ಲಿದೆ ಕ್ರಾಫ್ರೋಡ್ ಮಾರ್ಕೆಟಿನಲ್ಲಿ ದೊಡ್ಡ ಹೊಂದು ಅರಿವೆಯ ಅಂಗಡಿ. ರಾವಾ ಅವರು ತಮ್ಮ ಸಾಹುಕಾರನಿಗೆ ಟೈಪಿಸ್ಟ್, ಸೈನ್‌ನೋ ವೋದಲುಮಾಡಿಕೊಂಡು

‘ ಅಂಡರಟೀಕರ್ ’ನ ವರೆಗೆ ಕೆಲಸ ವರ್ಣಿತಿದ್ದರು. ರಾವ್ ಎಂದರೆ ಸಾಹು ಶಾರನಿಗೂ ಸಂಪೂರ್ಣ ವಿಶ್ವಾಸ. ಸಾವಿರಾರುಗಟ್ಟುಲೆ ಹಣ ರಾವ್ ಅವರ ಕೈಯಲ್ಲಿ ಓಡಾಡುತ್ತಿದ್ದರೂ ಬೇಕಾದ ಹಾಗೆ ಏನಾದರೇಂದು ಸೇವ ಹೇಳಿದುಷ್ಟಿನ್ನು ತನ್ನಿಬಹುದಾಗಿದ್ದರೂ ಅನ್ವಯಿಕೈ ಆವ್ಯಾಪಾರಕ್ಕೆ ಅಂಜುತ್ತಿದ್ದ ರಾವ್ ಅವರು ಪ್ರಾಮಾಣಿಕವಾಗಿ ಎಷ್ಟು ಗಳಿಸುವರೂ ಅದರಲ್ಲೇ ತೃಪ್ತಿಹೊಂದುತ್ತಿದ್ದರು. ಒಮ್ಮೆ ಸಾಹುಕಾರರು ಸಾವಿರ ರೂಪಾಯಿಯ ಹತ್ತು ನೋಟುಗಳನ್ನು ತಮ್ಮ ಕೂಡುವ ಗಾಡಿಯ ಬುಡಕ್ಕೆ ಮರ್ಪತು ಹೊಗಿ ಅದರ ನೇನವೇ ಇಲ್ಲದಾಗ ರಾವ್ ಅವರು ಆ ಸೋಟುಗಳನ್ನು ನೋಡಿದವರೆ ತಕ್ಷಣ ಕಾಳಬಾಡೇವಿಗೂ ಕ್ರಾಹ್ಯೇಡ್ರ ಮಾರ್ಕೆಟ್‌ಗೂ ಪ್ರೋನೊಮಾಡಿ ತಿಳಿಸಿ ಮುಂದೆ ಒಂದು ತಾಸಿನೋಡಿಗೆ ಆ ನೋಟುಗಳನ್ನು ಒಯ್ದು ಸಾಪುಕಾರನಿಗೆ ಕೊಟ್ಟು ಬಂದರು. ಎರಡು ತಿಂಗಳ ಸಂತರ ರಾವ್ ಅವರ ಮುಗಳು ಶತಿರೀಖಿಯ ನೊಡಲನ್ನೀಯ ಚುಟ್ಟುಹಬ್ಬಿಕ್ಕೆ ಸಾಹುಕಾರರು ನಾಲ್ಕುತ್ತೊಲ್ಲಿ ಬಂಗಾರದ ಬಿಲ್ಲುರಗಳನ್ನು ಮಾಡಿಸಿ ಕಾಣಿಕೆ ಕೊಟ್ಟಿರು.

‘ ನಾನು ಒಚ್ಚೆಗೆ ಕಲಯಲ್ಲಿಲ್ಲ. ಪ್ರಾಮಾಣಿಕತನವೊಂದೇ ಮುಂಬಯಿ ಯಲ್ಲಿ ನನ್ನ ಕೈ ಹಿಡಿದಿದೆ. ’ ಎಂದೆನ್ನಿತ್ತಿದ್ದರು ರಾವ್. ಯಾವುದೇ ಪದವೀ ಧರರವರಲ್ಲವಾಗಿದ್ದರೂ ಅವರ ಇಂಗ್ಲಿಷ್ ಪತ್ರಫ್ರೆಚ್ಚಾರದ ಜೊಕ್ಕಬಿಡುತನ ಚುರುಕುತನಗೂ ಎಂತಿಂತಹ ಪದವೀಧರಿಗೂ ಸಾಧಿಸಲಿಕ್ಕೆಲ್ಲ.

‘ ನಾನು ಕಾಸರುಕೊಡಿಸಿಂದ ಇಲ್ಲಿಗೆ ಬಂದವನು. ಬಂದು ಇಗ್ನೊಫ್ರೆಂಟ್‌ನಲ್ಲಿ ಡಿಸ್ಪ್ರೆಯ್ಚ್‌ ಕಾಲ್‌ಕ್ರೊ ಎಂದು ಕೆಲಸ ವಾಡತೋಗಿದೆ. ನನ್ನ ಕೈಬರಿಹದ ಮೇಲೆ ಅವರು ನಸಗೆ ಆ ನೋಕರಿ ಕೊಟ್ಟಿರು. ನನ್ನ ಕರ್ತವ್ಯದಕ್ಕಾಗಿ ಯೊಂದರಿಂದಲೇ ಇಂದು ನಾನು ತಿಂಗಳಿಗೆ ಬಂದು ನಾರು ರೂಪಾಯಿ ಸಂಬಳ ತರುತ್ತಿದ್ದೇನೆ. ’ ಎಂದು ರಾವ್ ಸುಡಿಯುವಾಗ ಆಹಂಕಾರವೇನೂ ಕಂಡು ಬರದೆ ಆವರ ಸರಕ ಜೀವನ ಪ್ರಾಮಾಣಿಕ ಮನೋವೃತ್ತಿಗಳೇ ಅಲ್ಲಿ ಎದ್ದು ಕಾಣುತ್ತಿದ್ದುವು.

ದ್ವೇನ, ದೇವರಲ್ಲಿ ರಾವ್ ಅವರಿಗೆ ನಂಬುಗೆ ಇರಲಿಲ್ಲ. ಕುಬೀರ ನಾಗುವುದು, ಭಿಕಾರಿಯಾಗುವುದು ಮನುಷ್ಯನ ಕೈಯಲ್ಲೇ ಇದೆ ಎಂದು ಅವರೆನ್ನಿತ್ತಿದ್ದರು. ಮುಂಬಯಿಯಲ್ಲಿ ಸಾಹಸ ಯೋಗ್ಯತೆಗಳಿದ್ದರ ಭಿಕಾರಿ

ಕುಬೇರನಾಗಬಹುದು ಎಂದು ಅವರ ಮತ. ಗ್ರಾಂಟ್ ರೋಡಿನಲ್ಲಿ ಒಬ್ಬ ಪಾನವಾಲಂ ವಾಲಬಾರ ಹೀಲ್ ಮೇಲೆ ಒಂದು ಘಳ್ಯೆಟ್ ಶಿರೀದಿ ಮಾಡಿದ್ದು, ಚೌಪಾಟೆಯ ಮೇಲೆ ಹಾದಿ-ಹೊರ್ಕರ್ ಬುಟ್ಟು ವಾಲೀಶ್ ಮಾಡುತ್ತಿದ್ದ ದೀಪ್ತಿನೊಬ್ಬ ಜೆಕ್ಬ್ ಸರ್ಕಾರ್ ನಲ್ಲಿ ಲರ್ತೆ ‘ಬಾಟ್’ ಅಂಗಡಿಯ ಒಡೆಯನಾದ ಉದಾಹರಣೆಗಳನ್ನುವರು ಯಾವಾಗಲೂ ಕೈಂಡುತ್ತಿದ್ದರು. ಉವರು ನತೀಬದಿಂದ ಕುಬೇರರಾಗಿಲ್ಲ, ತಮ್ಮಬೆಂರಿನಿಂದ ಎಂದೇ ರಾವ್ ಅವರ ಅಭಿಪ್ರಾಯ.

ತಮ್ಮ ಹೆಂಡತಿಯ ಮನೋರ್ಥಿಯನ್ನೂ ತಮ್ಮ ಅಭಿಪ್ರಾಯದತ್ತಲೇ ಹೊರಳಿಸಿದ್ದರು. ಮೊದನೆದಲು ದೈವ, ದೇವರು ಎಂದು ಹೆಚ್ಚೆ ಹೆಚ್ಚೆ ಭಾವಿಕರಾಗಿ ಧರ್ಮಸಿಷ್ಟರ ಮನಸೆತನದಲ್ಲಿ ಹುಟ್ಟಿ ಬೆಳೆದ ಅವರ ಹೆಂಡತಿ ರಾವ್ ಅವರ ಸಂಪರ್ಕದಿಂದ ಕ್ಯಾರ್ಯಲ್ಲಿ ಬಳಿ ಇಡುತ್ತಿರಲಿಲ್ಲ, ಹಣೆಯ ಮೇಲೆ ಕುಂಕುಮವಿಡುತ್ತಿರಲಿಲ್ಲ. ಗಂಡನೆಂದಿಗೆ ಬೀಕಾದ ಇಂಗ್ಲಿಷ್ ಪದ್ಧತಿಯ ಹೊಟ್ಟಿಗಳಿಗೆ ಹೊಗಿ ಮಾಂಸಾಹಾರ ಈಡ ತಿಂದು ಬರುತ್ತಿದ್ದರು.

‘ನಿಮ್ಮದು ರಚನ್ಯರ ಮದುವೆಯೇನು ?’, ಎಂದು ವಿದ್ಯಾ ಮಿಸೆಸ್ ರಾವ್ ಅವರನ್ನೊಮ್ಮೆ ಕೇಳಬಳಿ.

‘ಇಲ್ಲ. ಧಾರ್ಮಿಕ ವಿಧಿಯಲ್ಲಿ ನಮ್ಮ ವಿವಾಹವಾಗಿದ್ದರೂ ನಾವು ಗಂಡ-ಹೆಂಡಿರಾಗಿ ಉಳಿದಿದ್ದು ಮ ಧಾರ್ಮಿಕ ಬಂಧನದಿಂದಲ್ಲ, ಪ್ರೇಮ ಬಂಧನದಿಂದ.’ ಎಂದವರು ಉತ್ತರವಿತ್ತರು.

‘ಪ್ರೇಮಬಂಧನವಿರದಿದ್ದರೆ ನಿವ್ ನಿಮ್ಮ ಧಾರ್ಮಿಕ ಬಂಧನವನ್ನು ಕಿತ್ತೊಗೆಯುತ್ತಿದ್ದಿರಾ ?

‘ಕಿತ್ತೊಗೆಯಬಹುದಿತ್ತು. ದಾಂಪತ್ಯನೆಂದರೆ ಒಂದು ವ್ಯಾಪಾರ. ಒಟ್ಟೇ ಪತ್ನೆ ವ್ಯಾಪಾರಿಗಳು ಯಾವುದೇ ನಿಸ್ತು ಚೆನ್ನಾಗಿ ಉಪಯೋಗ ಕೊಡದಿದ್ದರೆ ವಾಪಸ್ ತಿಗೆದುಕೊಳ್ಳುವುದಿಲ್ಲವೇ ? ’

‘ಸೋಡಚೀಟಿ ಕೊಡಬೇಕೆಂದು ನಿಮ್ಮ ಅಭಿಪ್ರಾಯವೇ ? ’

‘ನುದುವೆಯು ಪ್ರೇಮಜೀವನವೆನಿಸಬೇಕೆಂದು ನನ್ನ ಅಭಿಪ್ರಾಯ.’

ರಾವ್ ದಂಪತ್ತಿಗಳ ಈ ಚೌಕ್ಕೆಟಿ ಮಾತಾಭಿಪ್ರಾಯಗಳಿಗಾಗಿ ವಿದ್ಯಾ ವತಿಗೆ ಅವರನ್ನು ಕಂಡರೆ ವಿಶೇಷ ಆಸಕ್ತಿ.

‘ సురాశురీ ’ రేడియో నాటకపు యత్నియాగి బిత్త రిసల్పట్టి-  
దరింద మధ్యసాన-ప్రచార-లాటియవరు ఆదన్న తమ్మ ప్రచారకాన్న  
గ్రామోఫోన్ కంపనీయింద ధైనిముద్రణ వూడిసబేకేందరు. ఆదర  
సిద్ధ తెఱిగ రావా అవర మనేయల్లీ నడెదిత్తు. ఆదక్కగి విద్యు  
దినకేళ్వమ్మే ఎరడు దినకేళ్వమ్మే ‘ సాంతాక్ష్మజ ’ నల్లి రావా అవర  
మనేగి హోగబేకాగిత్తు. గ్రామోఫోన్ రేకాడ్ మాడుపుదశ్శే  
బేకాద క్రిత్యంతరగళన్నెల్లా మూలద హస్తప్రకియల్లి రావా ఆవరే  
వూడిదరు.

ఈ దిన సంజీ ఏదు గంచిగి బరువుదర బదలాగి విద్యు ఏదు వరిగి బందళు. రావు దంపత్యిగళు దారి కాయుత్తిద్దరు. విద్యు బంద క్లోడలే ‘స్వేచ్ఛారదల్ని పూర్వమాణిక్తిగిరువస్థి మహత్వ నియు- మితతనక్కు ఇదే.’ ఎందరు మిస్కురా రావు.

‘ ಹಂದು ಗಾಡಿ ತಪ್ಪಿತು.’ ವಿದ್ಯಾ ಕ್ಷಮಾಯಾಚನೆಯ ಮುಖದಿಂದ ಹೇಳಿದ್ದರು.

‘ತಪ್ಪಿಸಿಕೊಳ್ಳಬಾರದಿತ್ತು. ಎರಡು ಗಾಡಿಗೆ ಮುಂಚಿತವೇ ಬಂದಿದ್ದರೆ’

‘ ಕೂದು. ಕೈವಿರಿತು. ಕ್ರಮಾಚಿಕೀಕು.’ ವಿದ್ಯಾ ನುಡಿದಳು. ಮಿಸೆಸ್ ರಾವ್ ಸಮನಗುತ್ತು ಒಳಗೆ ಕಾಫಿ ಮಾಡಲಿಕ್ಕೆ ಹೋದಂಥು. ವಿದ್ಯಾ ಸೋಫಾದ ಮೇಲೇ ಅಡ್ಡಿಗಿ ತಿಂಗಳದ ‘ ಫಿಬ್ರೂರಿಯಾ’ ದಲ್ಲಿಯ ಚಿತ್ರಗಳನ್ನೂ ಪ್ರಶ್ನೆತ್ತುರ ಕಾಲಂಗಳನ್ನೂ ಓದೊದುತ್ತ ಒಂದು ಸಿನೇಮಾ ನಷ್ಟಕ್ಕೆತ್ತದ ಶೋಟಿನೊನ್ನೋಡಿ ‘ ಈಕೆ ಈ ಚಿತ್ರವಟಿದ ಮುಖ್ಯನಾಯಕನನ್ನೇ ಮುದುವೆಯಾಗುವ ವರೆದ್ದಳೆಂನು ಸುಧಿ ಇತ್ತುಲ್ಲ ? ’ ಎಂದು ರಾವ್ ರನ್ನು ಕೇಳಿದಳು.

‘ಹಾಗೇನೂ ಇಲ್ಲ. ಅದರೂ ಆಕೆಯದು ಇದು ಎರಡನೆಯದೂ ಮೂರನೆಯದೂ ಸಂಬಂಧ ! ’

‘ಆರ್! ಅಂದರೆ ಈಗ ಕಾಯಿದೆ ಅಗಿಲ್ಲವೇನು?’

‘నుసేస’ విద్యా, కాయిదే ఇరువుడు ప్రామణికరిగాగి. కౌశింగ కాయిదే ఇద్దరూ ‘పాగడి’ కొట్టి మనిగళు ఎష్టు నిక్కు వుదిల్లు?’

‘ ಅಂದರೆ ಕಾಯಿದೆ ವರುಧ್ವ ಸುದುವೆಯಾಗುವರೇನು ? ’

‘ ಮೆದುವೆಯಾಗದೆ ಹಾಗೀ ಇರಲಿಕ್ಕೆ ಬರುತ್ತದಲ್ಲ ? ಎಷ್ಟನೇಯ ಸಂಬಂಧವಾದರೇನು ? ಅದೂ ಹೋಗಲಿ, ಸೋಡಚೀಟಿ ತೆಗೆದುಕೊಂಡ ಮೇಲಾಯಿತ್ತಲ್ಲ....’

‘ ಎಲ್ಲರಿಗೂ ಅನನ್ನ ತೆಗೆದುಕೊಳ್ಳಲಿಕ್ಕೆ ಬರುತ್ತದೇನು ? ’

‘ ಸಕಾರಣವೆಂದು ತೋರಿಸುವ ಎಲ್ಲರಿಗೂ ವಿವಾಹವಿಟ್ಟೀದ ಮಾಡಲು ಬರುತ್ತದೆ.’

‘ ಪುನಮೀಲನ ’ದ ನಾಯಿಕೆಯೂ ಗಂಡನನ್ನು ಬಿಟ್ಟುಬಿಡಲಿಲ್ಲವೇ ?

‘ ಹೌದು. ಅದು ದ್ವಿಪತ್ತಿ ಕಾಯಿದೆಗೆ ಮೊದಲೆ ನಡೆದುದು.’

‘ ನಮ್ಮ ಸೋಶಿಯಾಲಿಸ್ಟ್ ಪಂಗಡದ ವೀರ ಮಹಿಳೆಯರೂ ಹಾಗೀ ಎಂದು ತೋರುತ್ತದೆ.’

‘ ಹೌದು.’

‘ ಸಕಾರಣ ವಿವಾಹವಿಟ್ಟೀದ ಎಂದರೇನು ? ’

‘ ಸರಿ, ಆದೆಲ್ಲ ಕಾಯಿದೆಯ ವಿಚಾರ ನಮಗೇನು ತಿಳಿಯಬೇಕು ? ಇವ್ವಾಗಿ ನಮಗಾದು ಬೇಕಾದರೂ ಯಾತಕ್ಕೆ ? ನಾನಂತರೂ ನನ್ನ ಹೆಂಡತಿಯನ್ನು ಬಿಡುವ ಹಾಗಿಲ್ಲ. ನನ್ನ ಹೆಂಡತಿಯೂ ನನ್ನನ್ನು ಬಿಡುವ ಹಾಗಿಲ್ಲ.’

ಅಷ್ಟರೊಳಗೆ ಮಿಸೆಸ್ ರಾವ್ ಟ್ರೀಡಲ್ ಮೂರು ಕೆಸ್ ಕಾಫಿ ಮತ್ತು ಒಂದು ಬಸಿಯಲ್ಲಿ ನಾಲ್ಕುರು ‘ಸಾಮೂಹಾ’ ತಂಡಿಟ್ಟರು. ವಿದ್ಯಾ ಬರಿ ಕಾಫಿ ತೆಗೆದುಕೊಂಡಳ್ಳು.

‘ಸಾಮೂಹಾ ತಕೊಳ್ಳಿ. ’ ಮಿಸೆಸ್ ರಾವ್ ಕೊಡಲಿಕ್ಕೆ ಹೋದರು.

‘ನಾನೋಲೈ.’

‘ ಅವೂ ‘ಪ್ಲೇಜಿಟೀರಿಯನ್’ ಇವೆ, ತಕೊಳ್ಳಿ. ’

‘ಇಷ್ಟೆಲ್ಲ ವಿವಾಹವಿಟ್ಟೀದದ ಬಗ್ಗೆ ಮುಂದರಿದು ವಿಚಾರ ಮಾಡು ಶ್ರೀರಿ, ಸಾಮೂಹಾ ತಿನ್ನುವಟ್ಟು ಮುಂದರಿದಿಲ್ಲವೇ ನಿಮ್ಮ ನಾಲಗೆ ? ’

‘ಅವರ ನಾಲಗೆ ಬೇರೆ ರೀತಿಯಲ್ಲಿ ಮುಂದರಿದಿರಬಹುದು.’ ಮಿಸೆಸ್ ರಾವ್ ಹೇಳಿದರು.

ವಿದ್ಯಾವತಿಗೆ ಮಾತಿನ ಆರ್ಥಿಕವಾದರೂ ಸುಮ್ಮನೆ ಇದ್ದಳು.

‘ನಿಮ್ಮ ಯಜವಾನರು ಇಂದರೀ?’

ಇಲ್ಲವೆಂದು ಬಿ ಕೆಳದುಟಿಯನ್ನು ಮುಂದೆ ಚಾಚಿ ಮೇಲ್ಮೈಟ್ಟಿಯು ಮೇಲಿಟ್ಟು, ಗೋಣ ಅಲ್ಲಾಡಿಸಿದಳು ವಿದ್ಯಾ.

‘ರಿಹೆಸೆಲ್ ಹಾಗಾದರೆ ನಾಳೆ ಬೆಳಗ್ಗೆ ಗಂಗಂಟಿಗೆ ಎಚ್. ಎಂ. ವಿ. ಕೆಂಪನಿಯಲ್ಲೇ ಮಾಡೋಣ ?’ ರಾವ್ ಕೇಳಿದರು.

‘ಹಾಗೇ ಆಗಬಹುದು.’ ವಿದ್ಯಾ ಉತ್ತರ ಕೊಟ್ಟಿಳು.

ವಿದ್ಯಾ ಮರಾಡಿನ ಬೆಳಗ್ಗೆ ಬಂಬತ್ತುವರಿಗೇ ಎಚ್. ಎಂ. ವಿ. ಕೆಂಪನಿಗೆ ಹಾಜರ ಇದ್ದಳು. ಹತ್ತು ಗಂಟಿಗೆ ಶರದು ನಿಮಿಷಗಳಿದ್ದಾಗಿ ಲಿಷ್ಟು ಬಾದು ಮೂರನೆಯ ಮಹಡಿಗೆ ನಿಂತಿತು. ಬಂದವರು ರಾವ್ ದಂಪತ್ತಿಗಳು. ಅವರು ಹೊರಬರುತ್ತಲೇ ವಿದ್ಯಾ ತನ್ನ ಕೈಯೊಳಗಿನ ಗಡಿಯಾರ ಸೋಡಿ ಮುಗಳ್ಳಿಗೆಯಿಂದ ಕೈ ಮುಗಿದು ಅವರನ್ನು ಸ್ವಾಗತಿಸಿದಳು.

‘ಹಾಗಾದರೆ ನಾನು ಗೋತ್ತುದ ಹೊತ್ತಿಗೆ ಮೊದಲೇ ಬಂದಂತಾಯಿತು. ಅದೂ ಅನಿಯನ್ನಿತನವೇ ಕಾಣುತ್ತದೆ!’ ವಿನೋದ ಮಾಡಿದಳು ವಿದ್ಯಾ.

‘ಹಾದು, ನಿಶ್ಚಯ ವೇಳೆಗೆ ಸರಿಯಾಗಿ ಬರುವುದಕ್ಕೆ ಮಾತ್ರ ನಿಯಮಿತ ಎನ್ನುತ್ತಾರೆ. ಎಂದ ಮೇಲೆ.....’

‘ವಿದ್ಯಾ ನಕ್ಕಿಟ್ಟಿಟ್ಟಿಳು. ರಾವ್ ದಂಪತ್ತಿಗಳೂ ನಕ್ಕಿರು.

‘ಆದರೆ ಇಷ್ಟೆ, ತಡ ಮಾಡಿದರೆ ಇನ್ನೊಬ್ಬರಿಗೆ ತೊಂದರೆಯಾಗುವ ಹಾಗೆ ಮುಂಚಿತ ಬಂದರೆ ಇನ್ನೊಬ್ಬರಿಗೆ ತೊಂದರೆಯಾಗುವ ಪ್ರಶ್ನೆಯಿಲ್ಲ. ಆದರೆ ಸ್ಪಂತಕ್ಕೇ ಹೊತ್ತು ಹಾಳು ಇಷ್ಟೆ.’

ಎಲ್ಲರೂ ನಗುತ್ತ ಒಳಗೆ ಹೋದರು. ಶ್ರೀಧರರಾವ್ ಮತ್ತು ರೇಡಿಯೋ ಕಲಾವಿದರು ಇನ್ನೂ ಬಂದಿರಲಿಲ್ಲ. ಷ್ವಾಸಾಪಕರು ಅವರನ್ನು ‘ರಿಹೆಸೆಲ್ ರೂವಿ’ಗೆ ಕರೆದ್ದಾಯ್ದರು. ಉಳಿದ ಸಾಧಿದಾರರೂ ಇನ್ನೂ ಬಂದಿರಲಿಲ್ಲ.

‘ಸ್ವಾಡಿಯೋ ಇನ್ನೂ ಖಾಲಿ ಇದ್ದಂತೆ ಕಾಣುವುದಿಲ್ಲ.....ಸರಿ ನಿತ್ಯದ ಹಣೀಬರೆಹವೆ ಇದು.....’ ಮಿಸ್ಟರ ರಾವ್ ತನ್ನ ಶ್ರೀಮತಿಗೆ ಹೇಳಿದರು.

‘ಇಲ್ಲ, ಇನ್ನೊಂದ್ದೆ ನಿಮಿಷ, ಅಷ್ಟೇ.’ ಷ್ವಾಸಾಪಕರು ರಾವ್ ಅವರು ಬೇಸರಬಟ್ಟಿನನ್ನು ಕಂಡು ನುಡಿದರು. ಒಳಗೆ ಬಂದು ಫಿಲ್ಮ್ ಸಂಗೀತದ ಧ್ವನಿಮುದ್ರಣ ನಡೆದಿತ್ತು. ಅಮೀರಬಾಯಿ ಕನಾಟಿಕಿ ಅವರ

'play-back' (ತರೆಮರೆಯ) ಹಾಡೊಂದು. ವ್ಯವಸ್ಥಾಪಕರು ರಾವಾ ಮತ್ತು ಸಂಗಡಿಗರನ್ನೇಲ್ಲ ಒಳಗೆ ಕರಿಡೊಯ್ದರು. ಸ್ವಡಿಯೋಕ್ಕೆ ಹೊಂದಿದ ಒಂದು 'ಲಿಸ್ಟಿಂಗ್ ರೂಪಿ'ನಲ್ಲಿ(ಶ್ರವಣಗ್ರಹ)ಕೂಡಿಸಿದರು. ಇವತ್ತು ತರಹದ ವಾದ್ಯಗಳು. ಒಬ್ಬೊಬ್ಬ ವಾದ್ಯಕಾರನ ಮುಂದೆ ರಾಗದ ಸ್ವರವಿವರಣೆಯ ಪತ್ರಿಕೆ. ಮೈಕ್ರೋ ಎದುರಿಗೆ ಸಂಗೀತ ದಿಗ್ನಿಶ್ರೇಷ್ಟಕರು ಹಸ್ತವಿನಾಜಸಗಳಿಂದ ಸೂಚನೆ ಕೊಡುತ್ತೇದ್ದರು.

'ಧ್ವನಿಗ್ರಹಣಕ್ಕೆ ಎಲ್ಲ ಸಿದ್ಧವಾಗಿದೆ.' ಎಂಜಿನಿಯರು ಎಂದರು. ಕಂಪನಿ ವ್ಯವಸ್ಥಾಪಕರು ಮತ್ತೆ ಒಬ್ಬೊಬ್ಬ ಸಾಫ್ತಾನಗಳನ್ನು ಸ್ವಲ್ಪ ಬದಲಿಸಿದರು. ಕೆಂಪು ದೀಪ ಬಂತು. ದಿಗ್ನಿಶ್ರೇಷ್ಟಕು ಬಾಯಿ ತೀರೆದು ಮಾತಾಡದೆ 'ಒನ್, ಟ್ರಿ, ಟ್ರಿ,' ಎಂದು ವಾದ್ಯಕಾರಿಗೆ ಲಯವನ್ನು ಎತ್ತಿಕೊಟ್ಟಿರು. ಮೊದಲಿಗೆ ಟ್ರಿಂಪೆಟ್ ವಾದ್ಯವನ್ನೇ ಸುಡಿಯಿತು. ಅಮೇರೆ ಎಲ್ಲ ವಾದ್ಯಗಳೂ ಕೂಡಲೇಕೆಂದು ಹೆಚ್ಚುಕೆಡಿಮೆಯಂತಹದೆ ಪ್ರಾರಂಭವಾದುವು. ವಾದ್ಯಗಳು ಮುಗಿದು ಧವನಿ ಪ್ರಾರಂಭವಾಗುವ ಹೊತ್ತಿಗೆ ದಿಗ್ನಿಶ್ರೇಷ್ಟಕರು ಗಾಯಕಿಗೆ ಕ್ರೇ ಮಾಡಿದರು. ಖಣ ಖಣ ಆವಾಜಿನಿಂದ ಹಂಚಮದ ಪರೆಗೂ ಒಂದು ತಾನ ಹೊಡೆದು ಆಮೇರೆ ಮೇಲ್ಲಿನೆ ಗೀತ ಪ್ರಾರಂಭವಾಯಿತು. ನಡುವೆ ಯಾವುದೋ ಒಂದು ಕೋಣೆಯಿಂದ ಧಡಲ್ಲ ಎಂದು ಏನೋ ಸಾಮಾನ್ಯ ಬಿದ್ದ ಸಪ್ಪಳವಾಯಿತು. ಧ್ವನಿಗ್ರಹಣ ಅರ್ಥಕ್ಕೇ ತಡೆಯಿತು. ಕೆಂಪು ದೀಪ ಮಾಯವಾಯಿತು. ಎಲ್ಲರೂ ಬೇಸರಗೊಂಡು 'ಉಶ್ಶ' ಎಂದರು. ಎಂಜನಿಯರು 'ವ್ಯಾಸ್' ಬದಲಿಸುವನ್ನು ರೊಳಗೆ ಚಹಾ ಬಂತು. ಅದೇ ಚಹಾ ಲಿಸ್ಟಿಂಗ್ ರೂಪಿನ ವರೆಗೂ ಬಂತು.

'ಅಮೇರಬಾಯಿಯೆಂದರೆ ಕನ್ನಡಿತಿ ಅಲ್ಲವೇ?' ವಿದ್ಯಾ ಕೇಳಿದಳು.

'ಷ್ಟೋ, ಯಂಥೇಷ್ಟವಾಗಿ.'

'ಇಪ್ಪು ಜನ ಕನ್ನಡಿಗರಿದ್ದ್ವೆ ಒಂದು ಯಶಸ್ವಿ ಕನ್ನಡ ಚಿತ್ರಪಟ-ಇಲ್ಲಿ ತಯಾರಾಗಲೊಳ್ಳದು!' ರಾವ್ ಎಂದರು.

'ಪಕೆ ನಾವೇ ಒಂದು ಕಂಪನಿ ಪ್ರಾರಂಭಿಸೋಣಲ್ಲ?' ವಿದ್ಯಾ ಹುರುಪಿ ನಿಂದ ಮಾತನಾಡಿದಳು.

'ಕುಬೇರನಂಥ ಧನವಂತರು ಒಬ್ಬರು ಬೇಕೆಲ್ಲ?'

‘ಮುಂಬಯಿಯಲ್ಲಿ ಶ್ರೀಮಂತ ಕನ್ನಡಿಗರಿಲ್ಲವೇನು?’

‘ಏಕೆ ‘ಪಂಪಾ ಪಿಕ್ಕುಸ್’ ಈಗ ಉದಯವಾಗಿದೆಯಲ್ಲ?’ ಮಿಸೆಸ್ ರಾವ್ ಧ್ವನಿಗೂಡಿಸಿದರು.

‘ನೋಡೋಣ, ಕನಾಟಕದ ಮಾರ್ಕೆಟ್‌ನ ಕಲ್ಪನೆ ಬಂದರೆ ಶಾಂತಾರಾವ್ ಅಂತಹರೇ ತಮ್ಮ ಚಿತ್ರಪಟಗಳ ಕನ್ನಡ ಪ್ರತಿ ಸಹ ‘ಡಬ್’ ಮಾಡಬಹುದು.’ ರಾವ್ ಎಂದರು.

ಧ್ವನಿಗ್ರಹಣ ಮತ್ತೆ ಪ್ರಾರಂಭವಾಯಿತು. ಮೊದಲಿಗೆ ಕೆಟ್ಟುಹೊಗಿದ್ದ ‘ಧ್ವನಿಮುದ್ರಿಕೆಯನ್ನು’ ಅಗಂದಾಗಲೆ ಹಚ್ಚಿ ತೋರಿಸಿದರು. ಅಮೀರಭಾಯಿ ತನ್ನ ಧ್ವನಿಮುದ್ರಿಕೆಯನ್ನು ತಾನೇ ಕೇಳುತ್ತಿರುವುದು ವಿದ್ಯಾವತೀಗೆ ಮೋಚುವನಿಸಿತು.

‘ತಮ್ಮ ಧ್ವನಿಗೆ ತಾವೇ ಮೆಚ್ಚುತ್ತಿದ್ದಾರಿ!’ ಉದ್ದೂರವೆತ್ತಿದೆಳು ವಿದ್ಯಾ.

‘ಹೊದು. ಫಿಲ್ಮ್ ಶೂಟಿಂಗ್’ ಆದಾದಂತೆಲ್ಲಾ ಅದನ್ನು ಸ್ವಾದಿಯೋ ಥಯೆಟಿನಲ್ಲೇ ಪ್ರೋಜೆಕ್ಟ ನಾಡಿ ತೋರಿಸುತ್ತಾರೆ. ಆಗ ನಾಯಕ-ನಾಯಕಿಯರು ತಮ್ಮ ಅಭಿನಯಕ್ಕೆ ತಾವೇ ಮೆಚ್ಚಿ ಕೌತುಕವಡುತ್ತಿರುವುದು ಇದಕ್ಕೂ ಚೆನ್ನಾಗಿರುತ್ತದೆ.’ ಮಿಸ್ಟರ್ ರಾವ್ ಎಂದರು.

‘ನಾವು ಯಾವುದೋ ಒಂದು ಪಿಕ್ಕರಿಗೆ ಹೊಗಿದ್ದೇವು. ಅದಕ್ಕೆ ಷ್ಟಾರ್ಟಿಂಗ್ ರಾಜನೂ ಬಂದಿದ್ದೀ! ’ ವಿದ್ಯಾ ಕೌತುಕ ಬೆರಿಸಿ ಹೇಳಿದಳು.

‘ಪ್ರಾರ್ಥಿಂಗ್ ರಾಜನನ್ನು ನೋಡದವರಾರು? ’ ದಿವಾರ್ ‘ನೋಡಿಬಿಟ್ಟಿ ರಾಯ್ಯು.’ ಮಿಸೆಸ್ ರಾವ್ ವಿಶೇಷ ಆಶ್ಚರ್ಯಗೊಳ್ಳಿದೆ ವಾತಾಡಿದಳು.

‘ಪಿಕ್ಕರಿನೊಳಗಿನ ಕಥಾನಾಯಕ ಕಥಾನಾಯಕಿಯರು ಜಿವನ ದೊಳಗೂ ಹಾಗೇ ಆದದ್ದುಂಟೇನು?’ ವಿದ್ಯಾ ಕೇಳಿದ ಪ್ರಶ್ನೆ ಅಫ್ರಿಪೂರ್ಣವಾಗಿತ್ತು.

‘ಕೆಕುಂಡಲಾ’ದ ದಿಗ್ನಿಶ್ ಕ ಮತ್ತು ಅವರಲ್ಲಿಯ ನಾಯಕಿ ಇದ್ದಾರಲ್ಲ.’ ಶ್ರೀಮತಿ ರಾವ್ ಎಂದರು.

‘ಭೀ. ಭೀ. ಅದು ಬಿಂದಿಗ್ನಿಶ್ ಕ ಮತ್ತು ನಾಯಕಿಯ ಜೋಡಿ..... ಇನ್ನೇನು ಮುಂದಿನ ಪಿಕ್ಕರನಲ್ಲಿ ಅವರೇ ನಾಯಕ-ನಾಯಕಿ ಆಗುವವರಿದ್ದಾರಿತೆ.’

‘ ಹೊಡಲನೆಯ ಸಲ ‘ಡಾಕ್ಟರ್ ಕೋಟ್ಟಿಸ್’ ಚಲ್ಲಿ ಶಾಂತಾರಾಂ ಪಾತ್ರ ವಹಿಸಿದ್ದಾರಲ್ಲವೇ?’ ಮಿಸೆಸ್ ರಾವ್ ಎಂದರು.

‘ ಹೂಂ, ನಾಯಕನ ಪಾತ್ರ.’ ರಾವ್ ಉತ್ತರ ಕೊಟ್ಟಿರು.

‘ ಇದೇನು ಇಷ್ಟೆಲ್ಲ ಸಮಾಚಾರ ನಿಮಗೆ ಹೇಗೆ ಗೊತ್ತು ? ’ ವಿದ್ಯಾ ಕೇಳಿದಳು.

‘ ಓಹೋ ಅದಕ್ಕೇನು, ಫಿಲ್ಮ ಸಮಾಚಾರವುಷ್ಟ ಯಾವುದೇ ಹೇಪರ ಓದಿದರೂ ಇದ್ದೇ ಇರುತ್ತದೆ. ‘ಫಿಲ್ಮ ಇಂಡಿಯಾ’ ಅಂತೂ ಸರಿಯಿ.’

‘ ಹಾಗಾದರೆ ನಾಯಕ-ನಾಯಕಿಯೇಗಿಂತಲೂ ದಿಗ್ನೀಶ್ವರ-ನಾಯಕಿಯರ್ದೇ ಹೆಚ್ಚು ಸಂಬಂಧ ಬರುತ್ತದೆ ಅನ್ನಿ.’ ವಿದ್ಯಾ ಕೇಳಿದಳು.

‘ ಅಧಾರತ್. ಕಾಂಟಾರ್ಗ್ಯಾಕ್ಟ ನಿಮಾರ್ಕ್ಯಾವಿನೋಂದಿಗೆ ಇರುತ್ತದಲ್ಲವೇ?’ ಎಂದರು ರಾವ್.

‘ ಮತ್ತೆ ನಿಮಾರ್ಕ್ಯಾಗಳೀ ದಿಗ್ನೀಶ್ವರಿಯುತ್ತಾ ರೆಂದು ಹೇಳತಿರದು, ’ ಮಿಸೆಸ್ ರಾವ್ ವಿವರಿಸಿದರು.

‘ ಸವಿತ್ರಾ, ಮದ್ದಾಸ್ ಸ್ಪೃದಿಯೋ ಒಂದರಲ್ಲಿ ಸಡೆದ ಸಂಗತಿ ಕೇಳಿದ್ದೀಯಾ? ’ ರಾವ್ ತಮ್ಮ ಶ್ರೀಮತಿಗೇ ವಿಶೇಷವಾಗಿ ಉದ್ದೇಶಿಸಿ ನುಡಿದರು. ‘ದಿಗ್ನೀಶ್ವರಿಗೂ ನಾಯಕಿಗೂ ಶೂಟಿಂಗ್ ಕಾಲಕ್ಕೆ ಏನೋ ವೈಮನಸ್ಯ ಸುರುವಾಯಿತಂತೆ. ನಾಯಕಿ ದಿಗ್ನೀಶ್ವರಿಸ್ತು ಆಯೋಸಿಸಿ ಏನೇನೋ ಅಕ್ಕೇಪಾಹೆವಾಗಿ ನೂತನಾಡಹತ್ತಿದ್ದ ಇಂತೆ. ದಿಗ್ನೀಶ್ವರಿಯೇ ಕರಾರು ಮುರಿದರು ಎಂದು ಆಪಾದನೆ ಮಾಡಿದಳು. .... ಮುಂದೆ ಹೋಜೇನಾಯಿತೆಂದರೆ ದಿಗ್ನೀಶ್ವರಿ ಒಳಗಿಂದೊಳಗೆ, ಧ್ವನಿಮುದ್ರಕರಿಗೆ ಅವಳು ಮಾತಾಡುತ್ತಿದ್ದು ದನ್ನೆಲ್ಲಾ ರೆಕಾರ್ಡ ಮಾಡಲು ಸೂಚಿಸಿದ್ದರಂತೆ. ಪಾತ್ರ ಅಭಿನಯಿಸುವ ಮುಂದೆ ಮಾಯಕಿನ ಎದುರಿಗೇ ನಿಂತು ಕುಂಚ್ಚುಬ್ಜ್ಞಾರ ಮಾತಾಡಹತ್ತಿದ ಇಂತೆ! ಸರಿ, ಮುಂದೆ ಅವಳಿಗೆ ಗೊತ್ತಾಯಿತು ದಿಗ್ನೀಶ್ವರಿ ಸವಾಲು. ಅಷಕಾಯಳಾಗಿ ಸುಮೃದ್ಧಾಗಿಬಟ್ಟಿದ್ದು. ಬೇರೆ ಬಲಿಯಲ್ಲಿ ಬಿದ್ದಿತೆಂದು ದಿಗ್ನೀಶ್ವರಿ.....’

ಅದಕ್ಕೆ ಮಿಸೆಸ್ ರಾವ್ ಕೂಡ ಮತ್ತೊಂದು ವಿಷಯ ಹೇಳಿದರು:

‘ ಮೊನ್ಸೈ ರೇಷಿಯೋದಲ್ಲು ಹೇಗೇ ನಡೆಯಿತಂತೆ. ರಿಹೆಸ್ರೆಲ್’

ಮಾಡೋವಾಗ ಏನೊ ಒಂದು ವಿಷಯ ಒಂದು ಒಬ್ಬಿಬ್ಬಿರ ನಡುವೆ ವಾಗ್ಯದ್ದ ಪ್ರಾರಂಭವಾಯಿತಂತೆ. ಮಾಯಿಕ್ಲೋಸ್‌ನ್ ಒಂದು ವಾಡದೆ ಹಾಗೇ ಜಗಳಾಡಹತ್ತಿದ್ದ ರಂತೆ. ಮೇಲಧಿಕಾರಿಗಳ ಕೋಟಿಯಲ್ಲಿ ಲಾಢಷ್ಟೀಕರ ಮೇಲೆ ಇಡೆಲ್ಲಾ ನಡೆದಾಗ—ಇವೇನು ನಾಟಕದೊಳಗಿನ ಮಾತು ಹೌದೋ ಅಲ್ಲವೋ ಎಂಬ ಸಂಶಯ ಬಾದು ಹಸ್ತಪ್ರತಿ ನೋಡೋಣ ಎಂದು ಮೇಲಿ ನಿಂದ ಸಂಬಂಧಿಸಿದವರನ್ನು ಕರೆಯಿಸಲಾಗಿ ಅದು ಹಸ್ತಪ್ರತಿಯಲ್ಲಿದ್ದ ದ್ವಾ ಅಲ್ಲ ಆಶ್ಚರ್ಯ-ಸಂಭಾವಣೆಯೆಂದರೆತೆ ಅವರು.....' ಎಂದು ನಗದೆತ್ತಿದಳು.

‘ ಈ ಮೈಸ್ತ್ರಿಕ್ಲೋಸ್‌ನ್ ನಂಗತಿಗಳು ಬಹಳ ಮೋಚಾ ರುತ್ತವೇ! ’ ವಿದ್ಯಾ ನುಡಿದಳು.

ಅಂತೂ ಧ್ವನಿಗ್ರಹಣ ಮುಗದು ‘ಸುರಾಸುರೀ’ಗೆ ಪ್ರಾರಂಭವಾಗಿ ಬೇಕಾದರೆ ಹಸ್ನೆ ರಡು ಹೊಡೆಯಲಿಕ್ಕೆ ಬಂತು. ಪುತ್ತೊವೈ ಎಲ್ಲರೂ ಗಟ್ಟಿ ಮುಟ್ಟುಗ್ಗಾಗಿ ಉಪಕಾರ-ವಾನ ಮಾಡಿ ರೆಕಾಡಿಂಗ್ ತಯಾರಿ ಸದಸಿದರು.

‘ ಸವಿತಾ, ಮಧ್ಯಾನ್ನದ ಉಂಟಿದ ಸಿಧ್ಯತೆಯೇನು ಮಾಡೋಣ? ’ ರಾವ್ ಕೇಳಿದರು.

‘ ಸಾಂತಾಕ್ರಾಂತಿಗೆ ಹೋಗಿ ಬರುವುದು ಬಹಳ ತಡವಾಗುತ್ತದೆ. ’

‘ ಮನೆಯೋಳಗೆ ಅಡಿಗೆ ನಾಡಿಟ್ಟು ಬಂದಿದ್ದೀರಾ? ’ ವಿದ್ಯಾ ಕೇಳಿದಳು.

‘ ಇಲ್ಲ, ಈಕ್ಕುರ ಮೇಲಿಟ್ಟು ಬಂದಿದ್ದೀನೆ. ಆನ್ನ ವಾಗಿ, ಬೇಕಿ ಪಲ್ಮೀ ಬೆಂದಿರುತ್ತದೆ. ಹೋದ ಮೇಲೆ ಕಾರಾ ಹುಳ ಹಾಕುವುದಿಷ್ಟೆ. ’

‘ ನಿನ್ನ ಶರೀರೇಶಾ ಇಪ್ಪು ಹೊತ್ತು ನಿಂಮ್ಮನ್ನು ಬಿಟ್ಟು ಇರುತ್ತಾಳೆಯೆ? ಪಾವ, ಅವಳೂ ರೆಕಾಡಿಂಗ್ ನೇನ್ನಿಡುತ್ತಿದ್ದಳ್ಲ? ’ ವಿದ್ಯಾ ನುಡಿದಳು.

‘ ಇಲ್ಲ ಅವಳಿಗೆ ನಮ್ಮು ಕೆಲಸದವಳ ಅಭ್ಯಾಸವೇ ಹೆಚ್ಚು. ಸಿನೇಮಾಕ್ಕೆ ಹೋದರೂ ನಾವು ಅವಳನ್ನು ಕರೆದೊಯ್ದುವುದಿಲ್ಲ. ’

‘ ನಿಮಗೆ ಚಡವಡಿಕೆ ಅಗುವುದಿಲ್ಲವೇ? ’

‘ ಅವೇಕಾಗಬೇಕು? ಅವಳಿಗಾಗಿ ನಾವು ಒಂದೂ ಈಡಿಮೆ ಮಾಡಿರುವುದಿಲ್ಲ. ಸಿನೇಮಾಕ್ಕೆ, ಸಭಿಗಳಿಗೆ ಕರೆದುಹೋಂದು ಹೋದರೆ ಆಲ್ಲಿ ಅವಳು ಹಟ ತೆಗೆದುಬಿಟ್ಟರೆ ಇದಕ್ಕೂ ಹೆಚ್ಚೆನ ಚಡುವಡಿಕೆ ಆದೀತಲ್ಲ!..... ಮೊನ್ನೆ, ಸೀವಿದ್ದಿರೂ ಇಲ್ಲವೇ ಕನಾಟಕ ಸಂಖೆದ ನಾಟಕದಲ್ಲಿ ಒಂದು

ಮಗು ಅಳಕ್ತಿತು. ಆ ತಾಯಿಯನ್ನು ಎಲ್ಲರೂ ಬಾಯಿಗೆ ಬಂದಂತೆ ಅಂದು ಕಣ್ಣಿಳಗೆ ನೀರು ತರಿಸಿದರು.’

‘ಇದರಿಂದ ಸಾರ್ವಜನಿಕರಿಗೆ ಎಪ್ಪು ತೊಂದರೆ. ತನುಗೆಪ್ಪು ನೋಪ್ಪ.... ಮಕ್ಕಳ ಪ್ರೀತಿ ಮನೆಯಲ್ಲಿರಬೇಕು.’ ರಾವ್ ತಮ್ಮ ಹೆಂಡತಿಯ ಮಾತಿಗೆ ಅರ್ಥ ಜೊಡಿಸಿ ಹೇಳಿದರು.

‘ಅಂತೂ ನಿಮ್ಮ ಜೀವನದ ರೀತಿ ಸುವ್ಯವಸ್ಥಿತವೂ ಅರ್ಥವತ್ತಾದದ್ದು ಇದೆ! ’ ವಿದ್ಯಾ ಬಹುಳ ಮೆಚ್ಚಿಗೆಯಿಂದ ಮಾತಾಡಿದಳು.

‘ಇಲ್ಲದಿದ್ದರೆ ಜೀವನದಲ್ಲಿ ಸ್ವಾರ್ಥವೇ ಉಳಿಯಂತುದಿಲ್ಲ. ಜೀವನ ವನ್ನು ಸರಸವಾಗಿ ಮಾಡಿಕೊಳ್ಳುವ ಕಾರ್ಯ ನಮ್ಮಲ್ಲಿದೆ.’ ರಾವ್ ಎಂದರು.

‘ಉಟ್ಟಿದ ಯ್ಯವಸ್ಥೆ ಹೇಗೆ ಮಾಡಿದಂತಾಯಿತು? ಎಲ್ಲರೂ ಭಾಯಾಕ್ಕೆ ಹೋಗೇಗೋಣ. ’ ವಿದ್ಯಾ ನುಡಿದಳು.

‘ಸರಿ, ಎರಡು ‘ಸಾಯ್ದ’ ಆದರೂ ರೆಕಾರ್ಡಿಂಗ್ ಮುಗಿಸಿಹೋಗೇಣ.’

ಅಂತೂ ಎರಡು ಸಾಯ್ದರೆಕಾರ್ಡಿಂಗ್ ಮುಗಿಸಿ ಏಳಬೇಕಾದರೆ ಎರಡು ಹೊಡಿಯಲು ಬಂತು. ಆಮೇಲೆ ಎಲ್ಲರೂ ಕಾಲ್ಪನಿಕ ಯಿಂದಲೇ ‘ಭಾಯಾ’ದ ಕಡೆಗೆ ಹೊರಟಿರು.

‘ನನ್ನ ರಚನೆಯ ನಾನ್ನನೆಯ ದಿನವಿದು.’ ವಿದ್ಯಾ ಮಾತ್ತಿದಳು.

‘ಯಾವ ರಚಿ?’

‘ಚಜೀರಿಯ ರಚಿ-ಚಾಜುಷಲ್’ ಲೀಪ್ಸ್ ವಿದ್ಯಾ ನಗುತ್ತ ಹೇಳಿದಳು.

‘ನಿಮ್ಮ ಮನೆಯವರು ಇನ್ನೂ ಬರಲಿಲ್ಲವೆಂದು ಕಾಣುತ್ತದೆ.’

‘ಸವಿತಾ, ಅವರ ಮನೆಯವರು ಬಂದ ಮೇಲೆ ಇಬ್ಬರನ್ನೂ ಒನ್ನೆ ಉಟ್ಟಿಕ್ಕೆ ಕರಿಯೋಣ.’

‘ಯಾಕೆ ಸವಿತಾದೇವಿಯವರ ಒಟ್ಟಿಗೆ ಇಲ್ಲದೆ ನೀವು ಅತಿಧಿಗಳಿಗೆ ಆಮಂತ್ರಣ ಕೂಡುವುದಿಲ್ಲವೇನು?’

‘ಮತ್ತೆ ಅದು ಅವ್ಯವಸ್ಥೆಯ ಲಕ್ಷಣವಾಗುತ್ತದೆ. ಮನೆಯಲ್ಲಿಯ ಅಧಿಕಾರ, ಮೇಲ್ಪಿಚಾರಣೆ ಎಲ್ಲಾ ಸವಿತಾನವಲ್ಲವೇ?’

‘ನೀವಿಬ್ಬರೂ ಎಷ್ಟ್ಯಾಂದು ತಿಳುವಳಿಕೆಯಿಂದ ಇದ್ದಿರಲ್ಲ !’

ತಮ್ಮನ್ನು ಮೆಚ್ಚಿನುಡಿದದ್ದುಕಾಣಿ ಸವಿತಾ ಕೃತಜ್ಞತೆಯ ನಗೆ ನಕ್ಕಳು.

‘ನೀವು ಬಿ. ಎ. ಕೈ ಯಾವ ವಿಷಯ ತೆಗೆದುಕೊಂಡಿದ್ದಿರಿ ಮಿಸೆಸ್ ರಾವಾ ?’ ಹಾದಿ ಸಾಗುತ್ತಿರುವಾಗ ವಿದ್ಯಾ ಕೇಳಿದಳು.

ಮಿಸೆಸ್ ರಾವಾ ನಗುತ್ತ—‘ನಾನೂ ಗ್ರಾಜ್ಯುಯೆಟ್ ಅಲ್ಲ, ನಮ್ಮ ವರೂ ಗ್ರಾಜ್ಯುಯೆಟ್ ಅಲ್ಲ. ನನ್ನ ಅಭಿಜ್ಞಾನವೆಲ್ಲಾ ಮನೆಯಲ್ಲೇ ಆಗಿದೆ. ನಮ್ಮವರೆ ನನ್ನ ಗುರುಗಳು.....ಇನ್ನೂ ಅನೇಕ ವಿಷಯಗಳಲ್ಲಿ ವಿಚಾರ ಗಳಲ್ಲಿ ಅವರು ನನ್ನ ಗುರುಗಳಾಗಿದ್ದಾರೆ.’ ಎದು ಬಹಳ ಭಾವನಾಪೂರ್ವ ವಾಗಿ ಹೇಳಿದರು.

‘ಅದರ ಅರ್ಥ ಎಂದರೆ ಗುರುವಾಗಿ ನಾನು ಬಹಳ ಹಿಂಸಿಸಿದ್ದೇನೇ ಅಂತ. ನಿಜವಾಗಿಯೂ ಟಾಯಿಪ್ಪು ಓದಿಸುವಾಗ ನಾನು ಕೊಟ್ಟಿ ಹಿಂಸಿ ಅಷ್ಟಿಷ್ಟುಲ್ಲ. ’ ರಾವಾ ಎಂದರು.

‘ಆದರೆ ಆದರ ಫಲವಾಗಿ ನಾನು ಟಾಯಿಪ್ಪನಲ್ಲಿ ‘ರೀಡರ್ಸ್‌ಪ್ರೈಜ್’ ಕಾಲಂನಲ್ಲಿ ಒಂದು ತಿಂಗಳ ವರಿಗೆ ಒಂದು ವಾದವಿವಾದ ಬೆಳೆಯಿಸಿದೆ.... ಅಂತೂ ಒಳ್ಳೆ ಚೆಳವಳಿ ಎಬ್ಬಿಸಿತು ಆ ವಾದವಿವಾದ.’

‘ಆ ಮೇಲೆ ನಿನ್ನ ಬೆಂಬಲಕ್ಕೆ ಮೂವರು ವಿಮರ್ಶಕರು ಒಂದರಲ್ಲವೇ ಸವಿತಾ ?’ ರಾವಾ ಕೇಳಿದರು

‘ಅಂತೂ ಮುಖಪರಿಚಯ ಸಹ ಇಲ್ಲದೆ ಅವರು ನಮ್ಮ ಉತ್ತಮ ಗೆಳೆಯರಾಗಿದ್ದಾರೆ.’ ಸವಿತಾ ಹೇಳಿದಳು.

‘ಯಾವ ವಿಷಯ ಕುರಿತು ವಾದ ಬೆಳೆಸಿದ್ದಿರಿ ?’ ವಿದ್ಯಾ ಕೇಳಿದಳು.

‘ಇದೇ ‘Abduction of women’ (ಸ್ತ್ರೀಯರ ಅಪಹರಣ)

‘ಅವೆಲ್ಲಾ ಕಟಿಂಗ್ ಇದ್ದರೆ ನನಗೊಮ್ಮೆ ಕೊಡಿರಿ. ನಾನು ಓದಿಕೊಡುತ್ತೇನೇ.’

‘ಓದಿ ನಿಮ್ಮ ಅಭಿಪ್ರಾಯವನ್ನೂ ಕೊಡಬೇಕು, ಕಟಿಂಗ್ ಅಷ್ಟೇ ಅಲ್ಲ.’

‘ಅವಕ್ಕಾಗಿ....ಕೊಡಬೇಕೆನಿಸಿದರೆ.’

‘ಎಷ್ಟೋ ಸಲ ‘ರೀಡರ್ಸ್‌ಪ್ರೈಜ್’ ಬಹಳ ವೋಚು ಇರುತ್ತದೆ.’ ರಾವಾ ವೂತು ಮುಂದರಿಸಿದರು.

‘ಸಂತತಿ ನಿಯಮನದ ಮೇಲೇನಾದರೂ ಚಚ್ಚೆಬೆಳೆದದ್ದುಂಟಿನು?,

‘ನಿಕೆ ನೀವು ಬೆಳೆಯಿಸಬೇಕೆನ್ನೂತ್ತೀರೆನು ?’

‘ ಸಂತತಿನಿಯನನವೇ ಅಧ್ಯವ್ರದ್ಧಿಕಾರ ಎನ್ನು ತ್ವರಿತಲ್ಲ, ನಿಮ್ಮ ಅಭಿಪ್ರಾಯವೇನು ? ’ ವಿದ್ಯಾ ಮಿಸೆಸ್ ರಾವ್ ಅವರಿಗೆ ಕೇಳಿದಳು.

‘ ನಾವು ಬಹಳವ್ಯಾಪಕವು ಮೂಡಬಾವನೆಗಳನ್ನು ಬಿಟ್ಟುಕೊಡುದಿದ್ದರೆ ನಮ್ಮ ಜೀವನ ಇನ್ನೂ ಕಷ್ಟವುಯಾ ಆಗುತ್ತದೆ.’ ಮಿಸೆಸ್ ರಾವ್ ಎಂದರು.

‘ ಭಾವನೆ ಬಿಟ್ಟು ಕೊಡುವುದೆಂದರೆ ಹಡೆದ ಮಕ್ಕಳನ್ನೂ ಕೈ ಹಿಡಿದ ಗಂಡನನ್ನೂ ದ್ವೇಷಿಸಬೇಕೆಂದಲ್ಲ. ’ ರಾವ್ ಎಂದರು.

‘ ಕೈ ಹಿಡಿದ ಹೆಂಡತಿಯನ್ನೂ ಎಂದು ಹೇಳಿ ’ ಮಿಸೆಸ್ ರಾವ್ ಸಮರ್ಪಣಾಗಿ ಪೂರ್ವೀಕೃತಿ ಮಾತ್ರ.

ವಿದ್ಯಾ ಗೆಲುವಿನ ನಗೆ ನಕ್ಷೆ—‘ ಬಹಳ ಸರಿಯಾದ ಮಾತ್ರ. ’ ಎಂದಳು.

ಫ್ರಾಚ್‌ವಿಲಿ ಉಂ ಯಾವೂ ಖಾಲಿ ಇಲ್ಲದೆ ಸ್ವಲ್ಪಹೊತ್ತು ಕಾಯಬೇಕಾಯಿತು. ಒಂದು ಉಮಿನಿಂದ ಮಾಣಿ ತಾಟು ತೆಗೆದುಕೊಂಡು ಬರುತ್ತಲೇ,

‘ ಮೂರು ತಾಟು ’ ರಾವ್ ಕನ್ನಡದಲ್ಲಿ ಹೇಳಿದರು ಮಾಲಕರಿಗೆ.

‘ ಏನು ಇವರಿಗೂ ಕನ್ನಡ ಬರಾತ್ತದೆಯೆ ? ’

‘ ಮುಂಬಯಿಯಲ್ಲಿ ಮಂಗಳೂರ ಹೋಟ್ಟಿಗಳೆ ಬಹಳ. ’

‘ ಹೌದೆ ? ನಮ್ಮುರವರೆ ಆದರಲ್ಲ ! ’

‘ ನಿವೃದ್ಧಾ ಮಂಗಳೂರೆ ? ’ ಮಿಸೆಸ್ ರಾವ್ ಒಕ್ಕೆ ಆತುರದಿಂದ ಕೇಳಿದರು.

‘ ನಿಮ್ಮದು ? ’

‘ ನನ್ನದು ಕುಂದಾಪುರ. ಇವರದು ಕಾಸರಕೋಡು. ’

‘ ನಿಮ್ಮ ಮನೆಯನರದು ? ’

‘ ಧಾರವಾಡ. ’

ಧಾರವಾಡ ಎಂಬ ಶಬ್ದ ಒಳಗೆ ಉಟ್ಟಿಕ್ಕೆ ಕುಳಿತ ವ್ಯಕ್ತಿಯೊಂದನ್ನು ಆಕಾರಣಿಸಿದಂತೆ ತೋರಿತು.

ಆದೇ ಕೋಣೆಯಿಂದ ಮೂವರು ಹೊರಬಂದರು.

‘ ಮೂರು ಸ್ಥಳ ಖಾಲಿ ಇವೆ ’ ಮಾಲಕರು ತಿಳಿಸಿದರು ಮೂವರೂ ಕೋಣೆಯಾಳಗೆ ಹೋದರು.

‘ನಿಮ್ಮದು ಪ್ರೇಮವಿವಾಹ ಏನು?’ ಮಿಸೆಸ್ ರಾವ್ ಕೇಳಿದರು ವಿದ್ಯಾವತಿಗೆ. ವಿದ್ಯಾವತಿ ಸುಮೃದ್ಧಿಳು. ರಾವ್ ತಮ್ಮ ಹೆಂಡಕಿಯನ್ನು ಸೊಡಿದರು. ಪರಕೀಯರು ಕೂತಿದ್ದಾರೆಂಬುದನ್ನು ಮಿಸೆಸ್ ರಾವ್ ಗೃಹಿಸಿ ಕೊಂಡರು. ಮೂರೂ ತಾಟು ಬಂದುವು.

‘ನಿಮಗೆ ಭಕ್ತಿ ಅಭ್ಯಾಸ ಆಗಿದೆಯೇ ಹಾಗಾದರೆ?’ ಮಿಸೆಸ್ ರಾವ್ ಕೇಳಿದರು.

‘ಇಲ್ಲ’ ವಿದ್ಯಾ ಹೇಳಿದಳು.

‘ಪಕೆ?’ ಮಿಸೆಸ್ ರಾವ್ ಕೇಳಿದರು.

‘ಪಕೆಂದೆನು. ಲೋಕವು ಭಿನ್ನರುಚಿಯಾಗಿಲ್ಲವೇ?’

ರಾಮನಾಥ ಮುಖ ಮೇಲಕ್ಕಿತ್ತಿದೆ.

‘ಇವರೇ ನಮ್ಮ ಮನೆಯವರು ಮಿಸ್ಟರ್ ರಾಮನಾಥ!’ ವಿದ್ಯಾ ಪರಿಚಯಮಾಡಿಕೊಟ್ಟಿಳು. ರಾವ್ ದಂಪತ್ತಿಗಳಿಗೆ ಅತ್ಯಂತ ಆಶ್ಚರ್ಯ! ಒಬ್ಬರನ್ನೊಬ್ಬರು ದಂಗುಬಡಿದು ಸೊಡಹತ್ತಿದರು.

‘ಎಲ್ಲಾ ಸೌಖ್ಯವೇ ಮಿಸ್ಟರ್ ರಾಮನಾಥ?’ ಎಂದು ಬಹಳ ಸರಯು ಹಾಗಿ ರಾವ್ ರಾಮನಾಥನನ್ನು ಸ್ವಾಗತಿಸಿದರು.

‘ಇದೇನು? ಉಂಟಿಲ್ಲ ಎನ್ನುತ್ತಿದ್ದೀರಲ್ಲ?’ ಮಿಸೆಸ್ ರಾವ್ ವಿದ್ಯಾವತಿಯನ್ನು ಕೇಳಿದರು.

‘ಹೌದು. ನಾನೂ ಇನ್ನೊತ್ತೀ ವೇ.ಲಿಗೆ ಬಂದೇ!’

‘ಇದೇನು ವಿದ್ಯಾವತಿ? ಒಳಗೆ ಬಂದು ಎಷ್ಟೊತ್ತಾದರೂ ಸುಮೃದ್ಧಿ ಇದ್ದೀರಲ್ಲ?’

‘ಇನ್ನೇನು ವೂಡಬೇಕು ನಿನ್ನ ಎದುರಿಗೆ?....ಪಾವ, ವಿದ್ಯಾವತಿ ಬಹಳ ಲಜ್ಜಾ ನತಿಯೇಂದು ಕಾಣುತ್ತದೆ.’

ರಾಮನಾಥನು ರಾವ್ ಅವರ ವರ್ತತಿಗೆ ಮುಗುಳ್ಳಿಗೆ ನಕ್ಕೆ.

‘ಧಾರವಾಡದಿಂದ ಬಂದಿರಾ ಮಿಸ್ಟರ್ ರಾಮನಾಥ್?....ಸೊಡಿ ನಿಮ್ಮ ಮಿಸೆಸ್ ನಮಗೆ ರೇಧಿಯೋದಲ್ಲಿ ಸಿಕ್ಕಿದ್ದರು. ಅವೇತ್ತಿನಿಂದ ನಿಮ್ಮನ್ನು ವಿಚಾರಿಸುತ್ತಲೇ ಇದ್ದೇವೆ. ಅಲ್ಲೇನು ಸವಿತ್ತಾ?’ ಎಂದು ಹೆಂಡತಿಯತ್ತ ಹೊರಳಿದರು.

ರಾವ್ ದಂಪತ್ತಿಗಳ ಸರಳ ಸ್ವಭಾವ ಒಮ್ಮೆಲೆ ರಾಮನಾಥನ ಮೇಲೆ

పరిణామవన్ను ఉట్టివూడితు. ‘నాను ధారవాడదల్లే కేళిది నిమ్మ రేడియో కాయ్ఫక్రమ’ ఎంద.

‘నిమ్మ శ్రీమతియవర పాత్ర హేగాయితు?....ఏకెందరి ఆదేశివనస సవితానోందిగే తన్న పాత్రవన్ను అదలుబడలు మాడిద్దరు.’

• ననగే సక అష్టు సాధిసుత్తిరలిల్ల. ఆ పాత్ర!

‘కౌడు బహా సహజవాగి బంతు.’ రామనాథనేంద.

‘అందు విద్యావతి కూడ అదే అభివృత్తయిష్టురల్ల. ప్రతియి పాత్ర తన్న మనోవృత్తిగే సరికోగద కల్పనే అంత!

రామనాథన లాటి బేగ ముగిదరూ ఒడిసోపు బాయాడి-సుత్తు ఆనరోందిగే హరటి హోడియుత్తై ఈత. హోరగే బందు చిల్లా కొడువ ముంది రావా రామనాథన సదువే దోషాడ్ద కుస్తియే ఆయితు. కొనెగే రామనాథనే యశస్వియాద బిల్లా కొడువల్లి.

‘కాగాదరే భానువార బేళగ్గె ఇబ్బరూ నవ్వుల్లే బందుబిడిరి.’ మిసేస్ రావా ఎందరు.

‘తల్లి, ఇన్నోమ్ము బరుత్తేనే; ఈ సల క్షేమిసిరి.’

‘ఏక బేరే ‘ఎంగేజమెంట్టు’ లుంపేను?’

‘ఇల్లా మనెయల్లి కుడుగసిగే వ్యోయల్లి ఆష్టు సరయిల్ల.’ రావా దంపతిగళు ఆళ్ళయింద విద్యావతియ కడుగే సోఇదరు. విద్యావతి ముఖ కేళగే హాకిదఱు.

‘నిమ్మ మంగువన్ను నాపు సోఇయే ఇల్లవల్ల?.....’ రావా కేళదు విద్యావతిగే.

‘పుత్రు నియంత్రణద మాతు చేళుత్తిద్దిరల్చే?’ మిసేస్ రావా చేస్టేయింద విద్యావతియ డుబ్బి చప్పురిసిదరు.

‘నీపూ బస్తి గార్యవోప్పోనో కంపనిగే హోగోణ. ధ్వని ముద్రు ఇదే.’

‘క్షేమిసిరి. ఇచ్చేత్తే నాను కేలసక్కే కాజరాగిద్దేనే. ఇన్నోమ్ము బరుత్తేనే.’

ರಾಮನಾಥ ಕಚೇರಿಗೆ ಹೊದಟುಹೊಡ. ವಿದ್ಯಾವತಿ ರಾಮನಾಥ ನೋಂದಿಗೆ ವಿಶೇಷ ಮಾತಾಡದೆ ರಾವಾ ದಂಪತಿಗಳೊಡನೆ ಫಿರೊಜಶಹಾ-ಮೆಹತಾ ರೋಡಿಗೆ ನಡೆದಳು.

‘ ಇದೇನು ಮಗುವಿಗೆ ಮೈಯಲ್ಲಿ ಸರಿಯಿಲ್ಲವೇ ? ’ ಮಿಸೆಸ್ ರಾವಾ ಕೇಳಿದರು.

‘ ಏನೋ ! ’

‘ ಆ ದಿನ ನಿಮ್ಮನ್ನು ಕಳಸಲಿಕ್ಕೆ ಬಂದಾಗ ನಿಮ್ಮ ಮಗುವನ್ನು ತೋರಿಸಲಿಲ್ಲವಲ್ಲ ? ’

‘ ನಾನೇ ನೋಡಿಲ್ಲ ಇನ್ನೂ ! ’

‘ ಅರಿ ? ’—ಮಿಸೆಸ್ ರಾವಾ ಬಹಳ ಚಕ್ಕಿತರಾದರು.

‘ ಮಿಸೆಸ್ ರಾವಾ, ಇದು ನನ್ನ ಎರಡನೆಯ ಸಂಬಂಧ . ’

‘ ಏನಂತಿರಿ ವಿದ್ಯಾ ? ’

‘ ನಾನವರಿಗೆ ಎರಡನೆಯ ರೇಂಡತಿ. ’

‘ ಓಹೋ ! ಮಗೂ ವೋಡಲಿನವರದೆ ? ’ ಮಿಸೆಸ್ ರಾವಾ ಕೇಳಿದರು.

‘ ಹೋದಂತಿ. ’

ರಾವಾ ದಂಪತಿಗಳು ಅಷ್ಟಕ್ಕೆ ಸುಮೃನಾದರು. ಗಂಡನಿಗಂತ ಹೆಂಡತಿ ಸೂಕ್ಷ್ಮ, ಹೆಂಡತಿಗಂತ ಗಂಡ ಸೂಕ್ಷ್ಮ.

ಮೂರನೆಯ ಸಾಯ್ಯದ ವಿದ್ಯಾವತಿಯ ಪ್ರವೇಶದಿಂದ ಪ್ರಾರಂಭ ವಾಗುತ್ತಿತ್ತು. ಧ್ವನಿಮುದ್ರಕ ರಾಜನ್ ಅವರು ಆಗಾಗ ಕೇಳಿಬಲ್ಲ ಕೆಲ ಪ್ರೋಂದು ಕನ್ನಡ ಶಬ್ದಕೋಶದ ಬಂಡವಾಳದ ಮೇಲೆ ತಾನೂ ಕನ್ನಡ ಬಲ್ಲ-ವರು ಎಂದು ಗ್ರಾಮೋಫೋನ್ ಕಂಪನಿಯಲ್ಲಿ ಕನ್ನಡಕ್ಕೆ ಅಧಿಕಾರವಾಟಿಯಾಗಿದ್ದರು. ವಿದ್ಯಾವತಿಯ ಮಾತುಮಾತಿಗೂ ಅವಳ ಪ್ರಶಂಸಿ ಮಾಡುವುದು, ‘ರುಂಬ ಸೋಗಸು’ ಎನ್ನುವುದು. ವಿದ್ಯಾವತಿಗೂ ಅವರ ಪ್ರಶಂಸಿಯಂದ ಖುಸಿ ಎನಿಸಿತು. ರಾಜನ್ ನೋಡುವುದಕ್ಕೆ ಕಪ್ಪಾಗಿದ್ದರೂ ಮುಖದ ಮೇಲೆ ಕಳಿಯಿತ್ತು. ಅವರ ತಲೀಯ ಉಂಗುರು-ಗೂದಲು ಅಷ್ಟೋಂದು ಚೆಲುವಿಕೆಯಿಲ್ಲದ ಮುಖಕ್ಕೆ ಸೋಗಸನ್ನು ತಂದಿತ್ತು. ವಿದ್ಯಾವತಿ ಮೈಕ್ರೋಫೋನೆನ ಎದುರಿಗೆ ನಿಂತಾಗ ಎದುರಿನ ಕೋಣೆಯಲ್ಲಿ ಧನ್ಯ ಮುಟ್ಟಿಸಲು

నింత రాజనారస్సె నోఇడబీకాగుత్తిత్తు. రాజనోరు సూత్రద గొంబియంతే వ్యచిన సంతృలూ తిరిగిసిదక్క నిల్లబేసు. ఒండిరెడు సల రాజనా స్పృతః విద్యావతియ ఎరడూ రట్టి మేలునే పిడిదు వ్యారిగే సరియాగి నిల్లిసి—‘Now it is perfect’ (ఈగ సరియాగిదే) ఎందు ధ్వని ముద్రిసలు బళగే నడిదరు. విద్యావతి ఆవరు హేళిదంతే గొంబియంతే నింతిధ్వనిలు.

ఆంతో ‘రిటీఎ’ (తిరగుప్పు) ఇల్లదే మూరనేయ సాయిచ్.. ముగియితు.

‘ఉఱుష్టారదల్లి నిమ్మ వాణి ప్రస్తుటితవాగిదే ! ’ ఎందు హోగళి దరు రావా దంపతిగళు. విద్యా ఖుషియింద ముగుళ్లుగి నక్కలు.

‘నీవు పిక్కరానల్లి రుంబ నల్లాగి కెలస మాడ్తేరే ’ ఎందు నుడిదరు రాజనా. విద్యావతియ ఆహస్యాల పూర్వ జాగ్రత్తవాయితు.

నాల్చునేయ సాయిడినల్లి విద్యావతియ కెలసవిరల్లు. విద్యావతి ధ్వనిగ్రహణ రూమినల్లే నింతుకొండు నిరీశ్విసత్తాడగిదళు. నాల్చునేయ సాయిచు ప్రారంభ మాడలు సిద్ధతే మాడి బళగే ఒందు భద్రవాగి బాగిలు కాచిదరు. ‘టూరా’ ఎందు ఎరడు సల బెల్లా కొట్టిరు. మూరనేయ బెల్లా కొట్టివరం కేంపు దిప హళ్లి ‘కటరన్ను’ వళ్లిసిన మేలి బట్టిరు. ఆ గడిబిడియల్లి ఎరడు మూరు సల విద్యావతియ భుజ సేరగు, రాజన్నరిగే తాగిదుపు. ఇబ్బరూ ఆదన్ను ఆలక్షేయి మాడిదరు.

‘You know Tamil ? ’ (తమిళు ఒరుత్తదో?) ఆ ఆవసరదల్లే విద్యావతియన్ను మాతాడిసిదరు.

‘ఇల్ల ’ ఎందళు విద్యా.

‘తమిళు పిక్కరానల్లి బదుత్తేరే ? ’ ఎందరు రాజనా. విద్యావోఇసినింద నక్కలు.

‘I will introduce you to the Tamil director.’ (నిమ్మన్ను నాను తమిళు దిగ్గజికంగి పరిచయ మాడికొండుత్తేనే.)

ವಿದ್ಯಾ ಸುಮೃಸಿದ್ದ ಈ.

‘ ಅಂಥೇರ ಸ್ವಾದಿಯೋ ಹೋಗ್ತಿರ ನಾನ್ ನೀನ್ ? ’

ವಿದ್ಯೇಗೆ ಅದರಭ್ರವಾಯಿತು. ವಿಶೇಷ ಸಂಭ್ರಮ ತೋರದೆ ಬರಿಗೋಣ ಹಾಕಿದಳು.

ಅಂಥೂ ಧ್ವನಿಮುದ್ರಣ ಮುಗಿಯಲಿಕ್ಕೆ ನಾಲ್ಕು ಹೊಡೆಯಿತು.

‘ ನೀವು ಏನು ಆಫ್ಸೀಸಿಗೆ ಹೋಗಬೇಕೂ, ಇಲ್ಲವೆ ದಾದರಿಗೆ ಬರ್ತಿರಾ ? ’ ರಾವ್ ಕೇಳಿದರು.

‘ ಇಲ್ಲ ನನಗೆ ಸ್ವಲ್ಪ ಕೆಲಸವಿವೆ ಹೋಟೆಂಟನಲ್ಲಿ.’ ವಿದ್ಯಾ ಉತ್ತರವಿತ್ತ ಈ.

‘ ಒಮ್ಮೆ ನಿಮ್ಮ ಮನೆಯವರನ್ನು ಕರೆದುಕೊಂಡು ನಮ್ಮ ಮನೆಗೆ ಬರಿ ’

ವಿದ್ಯಾ ಹೊಂಗುಟ್ಟಿದಳು.

ರಾವ್ ದಂಪತಿಗಳು ಬಹು ಬಲವಂತ ಪಡಿಸದೆ ಉಪಚಾರಕ್ಕೆ ವಾತು ಮುಟ್ಟಿಸುವಂತೆ ತೋರಿತು. ವಿದ್ಯಾವತಿಯಂದಿಗೆ ಭಾಯಾಕ್ಕೆ ಹೋಗುವಾಗಿನ ಉತ್ಸಾಹ ‘ಭಾಯಾ’ದಿಂದ ಬಂದ ನೇಲೆ ಅವರಲ್ಲಿ ಉಳಿದಿರಲಿಲ್ಲ.

॥

॥

॥

॥

‘ ಹೇಪ್ರೋರ್ ! ಜೂನೀ ರಧ್ಯೇ ಹೇಪ್ರೋರ್ ! ’ ಹೋರಗೆ ರಧ್ಯ ಕಾಗದ-  
ಚವನು ಒದರುತ್ತ ನಡೆದಿದ್ದ. ಭಬಿ ಒಮ್ಮೆಲೆ ಹೋರಗೆ ಬಂದು ಬಾಗಿಲು  
ತೆರೆದು ಅವನನ್ನು ಹೇಳಲಕ್ಕೆ ಕರೆದಳು. ಆಡಮಾಡ ಹುಡುಕಿ ಇದ್ದಬಿದ್ದ  
ಎಲ್ಲಾ ಹೇಪರುಗಳನ್ನು ಒಂದೆಡಿಗೆ ಒಟ್ಟಿದಳು. ಧಾರಣೆಯಲ್ಲಿ ಬಹು ಜಕೇರಿ  
ನಡೆದು ತುಕಡಿ ರಧ್ಯ ಅಖಿಂಡ ಹೇಪರು ಎಲ್ಲಾಸೇರಿ ಐದಾಣಿಗೆ ಬಂದು  
ಪೌಂಡು ಎಂದುವಾತುಮಾಡಿ ಕಾಗದತೋಗಿಸಹತ್ತಿದಳು. ಮೂರು ಪೊಂಡಿಗೆ  
ಅಧ್ರಸೇರಿನಪ್ಪು ಕಡಿಮೆಯಾಯಿತು. ಆದರೂ ಭಬಿ ಬಂದು ರೂಪಾಯಿ  
ಪೂರ್ಣ ಕೊಡಬೇಕೆಂದು ಸಹ ಹಿಡಿದಳು. ಕಾಗದದವ ಇನ್ನೂ ಮೂರು  
ಪಾವುಸೇರು ಕಾಗದ ಬೇಕೆಂದು ಹಾಕ್ಕಾಡತೋಡಿದ. ಭಬಿ ಗುಣಾಗುಡುತ್ತ

ಒಳಗೆ ಮತ್ತೆ ಕಾಗದ ಈಡುಕಲು ಹೋದಳು. ರಾಮನಾಥ ಅವ್ಯಾರೋಹಿಗೆ ಮೇಲೆ ಬಂದು ಇವರ ಹಾಕ್ಕಾಟಿ ಕೇಳುತ್ತೆಂದ್ದು. ಭಜಿ ಒಳಗೆ ಹೋಗಲು ವೇಪರಿನವನಿಗೆ ಭಜಿಗೆ ಒಂದು ರೂಪಾಯಿ ಕೊಟ್ಟಿಬಿಡಬೇಕೆಂದೂ ಕಡಿಮೆ ಬಿದ್ದ ಕಾಗದ ತಾನು ಕೊಡುವೆನೀಂದೂ ಸನ್ನೇಮಾಡಿ ತಿಳಿಸಿದ.

‘ಆಣವಿನ ಜುನೆ ವೇಪಸ್ರ ಸಾಹಿತ್ಯಬಾಬಾ. ಉಗಾಚ ಭಾಂಡೂ ಘರ್ಕೋಸ್. ’(ಇನ್ನು ದದ್ದಿ ಕಾಗದ ಇಲ್ಲವ್ವಾ. ಸುವ್ಯಾನೆ ಜಗ್ಗಾದಬೇಡ.)

‘ಬಡರ ಫೋಟ್ಯೂ ಬಾಯಿ’ (ಅಗಲಿ ಹಿಡಿರಿಬಾಯಿ) ಎಂದು ಕಾಗದದವ ಒಂದು ರೂಪಾಯಿ ಕೊಟ್ಟಿ ಹೊರಬಿದ್ದು. ಭಜಿ ಒಳಗೆ ಹೋದಳು. ರಾಮನಾಥನ ಮನೆಯ ಬಾಗಿಲ ಸಹ್ಯಭಾಯಿತು. ನೋಡಲೇಂದು ಹೊರಗೆ ಬಂದಳು. ಕಾಗದದವ ಅವರ ಮನೆಯ ಬಾಗಿನಿಂದ ಶೋರಗೆ ಬಂದ.

‘ಯಾಲಾಚ ವೇಪರ ದಿಲೆ ಕಾಯ ಅವಣಹಿ ?’ (ನೀವೂ ಇವನಿಗೇ ದದ್ದಿ ಕಾಗದ ಕೊಟ್ಟಿರೆನು?)

‘ಹೋ. ’

ಕಾಗದದವ ನಗುತ್ತ ಹೋದ. ಭಜಿಗೆ ಪನೋ ಸಂಶಯ ಬಂತು.. ಅವಳ ಸೂಕ್ತ ಮತಿಗೆ ಆಗಳನ ಕ್ಷುಲ್ಲಕತನ ಗುಡ್ಡ ದಪ್ಪು ಎದ್ದು ನಿಂತಿತು. ರಾಮನಾಥ ತನ್ನ ಬಗ್ಗೆ ಏನು ತಿಳಿದುಕೊಂಡನೋ ಎಂದು ಬಹಳ ಹೀನಾಯಿ ಪಟ್ಟಿಕೊಂಡಳು. ಆದರೂ ಏನೀಂದು ರಾಮನಾಥನ ಮುಂದೆ ಆಡಬೇಕೋ ತಿಳಿಯಲ್ಲ. ರಾಮನಾಥನು ಮತ್ತೆ ತಾನು ದೊಡ್ಡಿಸ್ತನ ತೋರಬಂದಿನಲ್ಲಿ ಎಂದುಕೊಂಡು ಎಲ್ಲಿ ಮನಸ್ಸಿಗೆ ಕೆಡುಕೆನಿಸಿಕೊಳ್ಳುವನೊ ಎಂದು ಆಲೋಚಿಸಿ ಮುನ್ನನೇ ಇದ್ದಳು.

‘ಮೋಹನ ಗಪ್ಪ ಇದ್ದಾನ ?’

ರಾಮನಾಥನ ಕನ್ನಡ ಪ್ರಶ್ನೆಗೆ ಭಜಿ ನಕ್ಕಿಬಿಟ್ಟಿಳು.

‘ಅತಾ ಮೀ ಕಾನಡಿತಚ ಚೋಲಣಾರ, ’ (ನಾನಿನ್ನ ಕನ್ನಡದಲ್ಲಿ ಮಾತನಾಡುವವ.)

‘ಬಡರ ಬಡರ’ (ಅಗಲಿ ಆಗಲಿ.) ಭಜಿ ನಗುತ್ತ ಹೇಳಿದಳು.

‘ಮೋಹನ ಗಪ್ಪ ಇದ್ದಾನ ?’

‘ಹೂಂ ಗಪ....’ ನಕ್ಕಿಳು ಭಜಿ. ಒಳಗಿನಿಂದ ಮೋಹನ ಕೈಯಾಲಿ

ಗ್ನಾತೋಽಜ ಬಿಸ್ಕ್ಯುಟ್‌ಪ್ರೀ ಹೈಡಿದುಕೊಂಡು ಹೊರಗೆ ಬಂದ. ಮೋಹನನ ಮುಖದ ಮೇಲೆ ಏನೋ ಒಂದು ವಿಲ್ಕ್ವೆಣ ಮುಖಮುದ್ರೆ. ನೀರ ಹೊರಗಿನ ಮಿನಿ ನಂತಾಗಿದ್ದನು. ಭಬಿ ಶಾರಕ್ಕನೆಂತೆಯೇ ಭಾಸವಾಗುತ್ತಿದ್ದರೂ ಶಾರಕ್ಕನ ಮೇಲಿನ ಸಲುಗೆಯನ್ನು ಇಲ್ಲಿ ತೆಗೆದುಕೊಳ್ಳಲಿಕ್ಕೆ ಬಾರದು ಎಂದು ನಾಲ್ಕು ಪರುಷದ ಮುಗುವಿಗೂ ಅನಿಸುವಂತಿತ್ತು. ರಾಮನಾಥ ಮೋಹನನನ್ನು ಎತ್ತಿಕೊಂಡ. ಎತ್ತಿಕೊಂಡ ಕೂಡಲೆ ನೆನೆನೆನಿಸಿ ಬಿಕ್ಕಿದಂತೆ ಮಾಡುತ್ತಿದ ಮೋಹನ.

‘ ಫಾರೆಚ್ ರಡ್ಲ್ಯಾಸಾರಿಶಾ ದಿಸೆಂಟ್, ನಾಹಿ ಕಾ ? ’  
( ಬಹಳ ಅತ್ಯಂತ ಕಾಣತ್ತದೆ. ಹೌದೇನು ? )

‘ ನಾಹಿ, ನಾಹಿ ತನ ಕಾಂತಿ ನಾಹಿ ’ (ಉಹುಂ ಹಾಂಗೇನಿಲ್ಲ.) ಭಬಿ ಮುಚ್ಚಿಕೊಳ್ಳಹೋದರೂ ಅದು ಸಾಧ್ಯವಾಗಲಿಲ್ಲ.

ಮೋಹನ ವರದು ತಾಸಿನ ಮೇಲೆ ಒಂದೇಸವನೆ ಉಸುರುಗಟ್ಟಿ ಅತ್ತಿದ್ದ. ಭಬಿಗೆ ಅವನನ್ನು ಸವರ್ಧಾನ ಮಾಡಬೇಕಾದರೆ ತನ್ನ ಕಣ್ಣಿಳಿಗೇ ನೀರು ಒಂದು ಹೋಗಿದ್ದನು. ಮೋಹನನನ್ನು ರಾಮನಾಥಿನಿಗೆ ಒಪ್ಪಿಸಿ ಬಿಡುವುದು ಎಂದು ನಿರ್ಧರಿಸಿಕೊಂಡಿದ್ದವರು ರಾಮನಾಥ ಬರುತ್ತಲೇ ಹಾಗೆ ವಾಡಲು ಅವಳಿಗೆ ಮನಸ್ಸೀ ಆಗಲಿಲ್ಲ. ಇಂದಿಲ್ಲ ನಾಳೆ ಮುಗುವಿನ ಹಟ ಕಡಿಮೆಯಾದೀತು ಎಂದು ಸವರ್ಧಾನ ತಂದುಕೊಂಡಳು.

ಮೋಹನನನ್ನೆತ್ತಿಕೊಂಡು ಒಳಗೆ ಹೋಗುತ್ತ, ‘ ಒಳಗೆ ಬರ್ತಿ ’ ಎಂದು ಭಬಿಯನ್ನು ಒಳಗೆ ಕರೆದು ತಾನು ಹೋಗಿ ದೈಸಾ ಬದಲಿಸಿದ.

‘ ಧಾರವಾಡ ಕನ ಕಾಯ ವಾಟಿಲ್ ? ’ ( ಧಾರವಾಡ ಹೇಗೆ ಅನಿಸಿತ್ತಾ ? )  
‘ It was an unbearable agony ’ ( ತಡೆಯಲಿಕ್ಕಾಗದ ನೋವು ).  
ರಾಮನಾಥನ ಮುಖ ಭಬಿಗೆ ‘ ಆ ನೆನಪು ತೆಗೆಯಬೇಡ ’ ಎಂದು ಸಾರಿ ಸಾರಿ ಹೇಳುತ್ತಿತ್ತು.

ರಾಮನಾಥ ಟೀಬ್ಲೂ ಮೇಲಿನ ಕಾಗದಪತ್ರಗಳನ್ನು ನೋಡಿದ.  
ಟೀಬ್ಲೂ ತುಂಬಿಲ್ಲಾ ಬರೆ ‘ ಫಿಲ್ಮ್ ಇಂಡಿಯಾ ’, ‘ ಸೌಂಡ್ ’, ‘ ಮಿರರ್ ’ ಇವೇ ಸಿನೆಮಾ-ಪತ್ರಿಕೆಗಳು. ಲಕ್ಷ್ಯವಿಲಿದೆ ಫಿಲ್ಮ್ ಇಂಡಿಯಾದ ಒಂದೆರಡು ಪುಟ್ಟಿಗಳನ್ನು ತಿರುವಿಕೊಂಡ. ‘ Lovers on the scene become levers ’

in life' (ಚಿತ್ರಪಟದಲ್ಲಿಯ ಪ್ರಣಯಿಗಳು ಜೀವನದಲ್ಲಿಯ ಪ್ರಣಯಿಗ್ಳಾದರು.) ಎಂಬ ತಲೆಬರೆಹದ ಕೇಳಿಗೆ ಹೇಣ್ಣಿನಿಂದ ಗೆರೆ ಹೊಡಿದಿತ್ತು.

‘ವಿದ್ಯಾ ಯಾವಾಗಲಾದರೂ ಚೆಟ್ಟಿ ಆಗುತ್ತಿದ್ದೆಂನು?’

‘ತನ್ನ ಕಾಹಿಗಿನಾಹಿ. ಕೆವಲ್ಲ ತರಿ ಯಾರೂ ಚಜಾಯಾಜೆ ಮಲಾ ದಿಸತಕ್ಕೋತ. (ಇಲ್ಲ. ಯಾವಾಗಾದರೊಮೈ ಬಂದದ್ದು ಹೋದದ್ದು ಕಾಣುತ್ತಿತ್ತು.)

‘ಒಬ್ಬಾರೇನೋ? ಅಥವಾ.....’

‘I think so’ (ಹಾಗೇ ಇರಬೇಕು.)

ಭಜಿ ಏನೋ ಒಂದು ಪ್ರಶ್ನೆ ಕೇಳಬೇಕೆಂದುಕೊಂಡಿದ್ದವಳು ಕೇಳಬೇಕೋ ಕೇಳಬಾರದೋ ಎಂದು ಅನುವಾನಿಸುತ್ತ ಮತ್ತೆ ಮತ್ತೆ ತಡೆಯತ್ತಿದ್ದಳು.

‘ಆಜ ತುವ್ಯಾಲಾ ತೇ ಬೆಟ್ಟಿನಾಹಿ? ’(ಇವೊತ್ತು ನಿಮಗೆ ಅವರು ಬೆಟ್ಟಿಯಾಗಿಲ್ಲಿನು?)

‘ಹೌದು ಬೆಟ್ಟಿಯಾಗಿತ್ತು.’

‘ಕುಲಿ? ’(ಎಲ್ಲಿ?)

‘ಕನ್ನಡ ಈಗ ತಿಳಿಯತ್ತಿದೆಯಲ್ಲ ಭಜಿ? ’

‘ನೀಗಿ ಟಾಯಾಪಿಂಗ ಕ್ಲ್ಯಾಸಲೂ ಜಾತೀನಾ, ತಿಥಿಗಿ ಕಾನಡಿ ಲೋಕ ಪುನ್ಯಭಾಷಾತ....ತ್ಯಾಂಚೆ ಬರ್ಲೋಬರ ನೀಗಿ ಕಾಹಿಗಿ ಬೋಲತ ನಾಹಿ, ಪಣತ್ಯಾಂಚೇ ಭಾಷಾ ಕಾನಾವರ ಪಡತ ಅಸ್ತಿ’. (ಟ್ರಿಪಿಂಗ್ ಕ್ಲ್ಯಾಸಿಗಿ ಹೋಗತಿರ ತೇನಲ್ಲ ಅಲ್ಲಿ ಕನ್ನಡ ಜನಾಬಹಳಿ ಬರತಾರ. ಅಂದರ ಅವರ ಕೂಡ ನಾ ಏನು ಮಾತಾಡುದಿಲ್ಲ. ಆದರ ವರ್ತಮಾನ ಕೆವಿವ್ಯಾಲಂತೂ ಬೇಳತಿರತಾವ.)

‘ಭಜಿ, ನೀನಿಗಿ ಟ್ರಿಪಿಂಗ ಕ್ಲ್ಯಾಸಿಗಿ ಬೇರೆ ಹೋಗುತ್ತಿದ್ದೀಯಾ?’

‘ಜ್ಯೋನಿಯರ ಆಹೆ....ಮ್ಯಾಂಟಿಲ, ಅಸೂದ್ಯಾ ಹೇ ಏಕ ‘Qualification.’ (ಜ್ಯೋನಿಯರ್ ಅದ; ಇರಲಿ ಇದೊಂದು ಪದವಿ ಅಂದೆ.)

‘ಹಾಗಾದರೆ ಬರಿ ಟ್ರಿಪಿಂಗ ಆಗಬೇಕೆಂದು ನಿನ್ನ ಉದ್ದೇಶವೇನು?’

‘ಮಲಾ ಕಾಹಿಗಿ ತರಿ ಸಾಂಗಾಯಿಚ ಆಹೆ ತುವ್ಯಾಲಾ’ ಎಂದು ಮರಾತಿಯಲ್ಲಿ ಮುಂದರಿಸಿದಳು ಭಜಿ:

‘ ರಾಮನಾಥ ಒಂದಿನ್ನು ಅಸಮಾಧಾನದ ವಿಷಯವನ್ನು ನಿಮಗೆ ಕೇಳುವುದಿದೆ.....ನಮ್ಮ ಕಾಕಾ ಅವರ ನೌಕರಿ....ಹೋಯಿತು ! ’

ರಾಮನಾಥ ಸಬೇದಾಶ್ಚಯರವನ್ನು ವ್ಯಕ್ತವೊಡಿದ. ಅದು ಹೇಗೆಂದು ಕೇಳುವ ಮೊದಲೆ ಭಬಿ ಮತ್ತೆ ಮುಂದರಿಸಿದಳು :

‘ ಕಾಲಿನ ಗಾಯ ಸಂಪೂರ್ಣ ಮಾಯ್ಯಿಲಿಲ್. ಕಾಕಾ ಅವರಿಗೆ ಡ್ಯಾಟಿಗೆ ಹಾಜರ ಆಗುವುದು ಇನ್ನೂ ಅಸಾಧ್ಯವಾಯಿತು. ಹಾಗಿರಲು ಮತ್ತೆ ರಜೆ ಬೆಳಿಸಿದರು. ಬಿನಾ ಪಗಾರಿ ರಜೆಯಾಯಿತು. ಆದರೂ ಅಡ್ಡಿಯಲ್ಲವೆಂದರು ಕಾಕಾ. ಮೊನ್ನೆ ಒಮ್ಮೆಂದೊಮ್ಮೆಲೆ ಒಂದು ನೋಟೀಸು ಇಂತು, ‘ ಕೂಡಲೆ ನೀವು ಕಚೇರಿಗೆ ಬಂದು ಹಾಜರ ಆಗಿದ್ದರೆ ನಾವು ತುತ್ತಿಬ್ಬರನ್ನು ನೇಮಿಸಿಕೊಳ್ಳತ್ತೇವೆ ’ ಅಂತ. ಕಾಕಾ ಗಾಬರಿಯಾದರು. ಅಂದೇ ಒಂದು ಟ್ರಾಕ್ಸಿ ಮಾಡಿಕೊಂಡು ಕಚೇರಿ ವರಗೆ ಹೋಗಿ ಬಂದರು. ಪ್ರಯೋಜನ ಬೀರಿಲಿಲ್. ಅವರು ನೋಟೀಸ ಕೇಳಿಸುವ ಮೊದಲೆ ಮತ್ತೊಬ್ಬ ರನ್ನು ತೆಗೆದುಕೊಂಡು ಬಟ್ಟಿದ್ದರು. ಮಾಡುವುದೇನು ? ಸರಕಾರಿ-ನೌಕರಿ ಅಲ್ಲ. ಮನಬಂದ ಹಾಗೆ ಮಾಡುತ್ತಾರೆ. ತಾವೇ ರಾಜರು, ತಾವೇ ಪ್ರಜಿಗಳು. ಸರಕಾರಿ-ನೌಕರಿ ಗುಲಾಮಗಿರಿಗಂತ ಖಾಸಗಿ-ನೌಕರಿ ಗುಲಾಮಗಿರಿ ಬಳಳಕೆಟ್ಟು.’

ರಾಮನಾಥ ಭಬಿಯನ್ನು ಕರುಣಾದ್ರುಷ್ಣಿಯಿಂದ ನೋಡಿದ. ಭಬಿ ಮತ್ತೆ ಮುಂದರಿಸಿದಳು:

‘ ಈಗ ನಾನು ನಮ್ಮ ಕಾಕಾ ಅವರಿಗೆ, ನಮ್ಮ ಮನೆಗೆ ಉಪಯೋಗಿ ಬೀಳಬೇಕಾಗಿದೆ. ಅಂತೇ ಟ್ರೈಪಿಂಗ್ ಸ್ಪೆಲ್ವ ಕಲಿತರೆ ಎಲ್ಲಿಯಾದರೂ ನೌಕರಿ ಸಿಗಬಹುದು ಅಂತ.’

‘ ನೀನು ನೌಕರಿಗೆ ಕಾಳಜಿ ಮಾಡಬೇಡ ಭಬಿ. ಸೈಕ್ರೆಟೀರಿಯರ್ ನಲ್ಲಿ ಫ್ಲಾಕರಿ ಸಿಗಬಹುದು. ರೇಳನ್ ದಲ್ಲಿಂತೂ ಟ್ರೈಪಿಂಗ್ ಸಹ ಬೇಕಾಗಿಲ್ಲ. ಆದರೆ ನಿನ್ನ ಕಾಲೇಜ ಅಭಿವೃದ್ಧಿ ಕಾಳಜಿ ನನಗೆ. ’ ರಾಮನಾಥನ ಈ ಮಾತ್ರ ಕೇಳಿ ಭಬಿಯ ಮುಖ ಸಣ್ಣಾಯಿತು.

‘ ಕಾಲೇಜಿಗೆ ಆಗಲೆ ತಿಲಾಂಜಲಿ ಕೊಟ್ಟಿಂತಾಗಿದೆ.....’

ರಾಮನಾಥನಿಗೆ ಮಂತ್ರೋಂದು ಭುಗಿಲು. ‘ ಏಕೆ ? ’ ಎಂದ.

‘ಹೋಗಲಿ ಬಿಡಿರಿ....ಪನ್ನೊ ಟಿಪ್ಪು ಭತ್ತಿ ಆಗಲಿಲ್ಲವಂತೆ.’

‘ಉಹುಂ. ಅದೆಂದಿಗೂ ಆಗದ ಮಾತು. ಭಟೆ, ನೀನು ಕಾಲೇಜ ಮುಂದರಿಸಲೇ ಬೇಕು.....ನೌಕರಿ ಮಾಡುತ್ತೆ ಕಾಲೇಜ ಸಾಗಿಸುವುದು ಸಾಧ್ಯವಿದೆ. ‘ಸಿದ್ಧಾರ್ಥ’ ಕಾಲೇಜಿಗೆ ಹೆಸರು ಹಚ್ಚಿಸಿಬಿಡು. ಕಾಲೇಜ ಮುಗಿಸಿ ಕಚೇರಿಗೆ ಹೋಗಲಿಕ್ಕೆ ಅನುಕೂಲವಾಗುತ್ತದೆ. ಮಧ್ಯಾನ್ತರಕ್ಕೆ ಕಚೇರಿಗೆ ಉಣಿದ ಡಬ್ಬಿ ತರಿಸಿದರಾಯಿತು. ಹೊಸ ‘ಟಿಪ್ಪು’ ಪ್ರಾರಂಭಕ್ಕೆ ‘ಶಾಲಾ’ ದಿಂದ ‘ಸಿದ್ಧಾರ್ಥ’ಕ್ಕೆ ಟ್ರಾನ್ಸ್‌ಫರ್ ಮಾಡಿಸಿಬಿಡೋಣ.’

ಭಟೆ ಕೃತಜ್ಞತೆಯಿಂದ ರಾಮನಾಥನ ಮುಖ ನೋಡಿದಳು. ‘ಇರಲಿ. ಈಗಂತೂ ಕಾಲೇಜ ಕೆಲ್ಲೀಜ ಆಗಲಿಕ್ಕೆ ಬಂದಿದೆ. ಮುಂದೆ ವಿಚಾರಿಸೋಣ....’ ‘ಇಲ್ಲ ಭಟೆ, ನಾಳೆ ನಿಮ್ಮ ಕಾಲೇಜದ ಕಡೆಗೆ ಹೋಗಬರೋಣ,’ ಎಂದು ಹೇಳಿ ಸಹಸ್ರಬಂದ್ದಿ ಕಾಕಾ ಅವರನ್ನು ಮಾತಾಡಿಸಲು ಭಟೆಯೊಂದಿಗೆ ಅವರ ಮನೆಯೋಳಿಗೆ ಹೋದ.

\* \* \* \*

ಸಂಜೆ ಆರುಗಂಟಿಯ ಸುವರಾರಿಗೆ ವಿದ್ಯಾಗಾರ್ಯಮೋಷ್ಟೋನ್ ಕಂಪನಿಯ ಕಡೆಗೆ ಹೋದಳು. ‘ಲಿಫ್ಟ್’ಗೆ ಬೆಲ್ಲಾ ಬಾರಿಸಿದಳು. ಲಿಫ್ಟ್ ಆಗಲೆ ಬಂದ್ರ ಆಗಿತ್ತು. ಮೂರು ಮಜಲು ಹತ್ತುವುದಕ್ಕೆ ಸ್ವಲ್ಪ ಬೇಸರಿಸಿ ಹಾಗೇ ಅನು ಮಾನಿಸುತ್ತಿರುವಾಗ ರಾಜನಾ ಶುತ್ತಿಗೆಯ ನರಗಳೆಲ್ಲಾ ಉಬ್ಬಿ ಬರುವಂತೆ ಕಣ್ಣಿಗುಡ್ಡಿ ಹಿಗ್ಗಿಸಿ ಉಸಿರುಗಟ್ಟಿ ಕೆಮ್ಮುತ್ತೆ ಮತ್ತೆ ಸಿಗಾರೆಟ್ ಎಳೆಯುತ್ತೆ ಹೆಗಲ ಮೇಲೆ ಕೂಟಿ ಹಾಕಿಕೊಂಡು ಬುಟ್ಟು ಬುಟ್ಟು ಎಂದು ಬೂಡಿನ ಸಪ್ಪಳ ಮಾಡುತ್ತೆ ಬಂದನು.

‘Hullo, you have come.’ ( ಹಲ್ಲೋ, ನೀವು ಬಂದಿದ್ದಿರಾ? ) ಎಂದು ವಿದ್ಯಾವತಿಯನ್ನು ಸ್ವಾಗತಿಸಿದ.

ವಿದ್ಯಾ ನೆಮುಸ್ಕಾರ ಮಾಡಿದಳು.

‘ವ್ಯವಸಾಯಕರನ್ನು ಪೈಲಿಸಿನಲ್ಲಿ ಕರೆದು ಮಾತಾಡುತ್ತೇನೆ. ಅಲ್ಲಿಂದ ಹೋಗೋಣ,’ ಎಂದು ಮತ್ತೆ ಅವಳನ್ನು ಮೇಲಕ್ಕೆ ಕರೆದೊಯ್ದನು.

‘ನೀವೇ ಹೋನ್ ಮಾಡಿಬರಬಹುದೆ? ನಾನು ಇಲ್ಲೋ ಉಳಿಯುವೆ.’

‘ಹೋಗ್ಗಿಟ್ಟು ಬತ್ತೇರ್ವವೆ ಬರಿ,’ ಎಂದು ಬಲವಂತದಿಂದ ವಿದ್ಯಾವತೀಯನ್ನು ಕರೆದೊಯ್ದು. ವಿದ್ಯಾ ಉಶ್ಚೀಂದು ಮೂರು ಮುಜಲು ಏರಿದಳು. ಯಾವುದೋ ನಂಬರಿಗೆ ಹೋನ್ ಮಾಡಿ ತಮಿಳನಲ್ಲಿ ಏನೇನೊ ಮಾತುಕತೆ ಅಡಿದ ರಾಜನ್. ಕೊನೆಗೆ ‘ಫ್ರ್ಯಾಂಕ್ಸ್’ ಎಂದು ಹೋನ್ ಕೆಳಗಿಟ್ಟು ಟಿನ್ನಿ ನಿಂದ ಒಂದು ಸಿಗಾರೀಟ್ ಹೋತ್ತಿಸಿ ಕೋಟು ಮತ್ತೆ ಹೆಗಲಿಗೆ ಹಾಕಿದ. ವಿದ್ಯಾವತೀ ಹಿಂಬಾಲಿಸಿದಳು. ಇಳಿಯುವಾಗ ವಿದ್ಯಾ ಎರಡೆರಡು ಹೆಚ್ಚೆ ಹಿಂದುಳಿಯುತ್ತಿರುವಾಗ ರಾಜನ್ ಮತ್ತೆ ಅವಳಿಗಾಗಿ ಅಲ್ಲೋ ನಿಂತು ಅವ ಇನ್ನು ಕೂಡಿಕೊಂಡು ಕೆಳಗಳಿಯುತ್ತಿದ್ದು. ದೀಪವೂ ಇರಲಿಲ್ಲ. ಸರಸರನೆ ಇಳಿಯಲು ಸ್ವಲ್ಪ ಅಡ್ಡಿ ಯಾಗುತ್ತಿತ್ತು. ಒಂದೆರಡು ಸಲ ರಾಜನ್ನನ ಕೈ ವಿದ್ಯಾವತೀಗೆ ತಾಗಿತು. ವಿದ್ಯಾ ಸುಮ್ಮನಿದ್ದಳು.

ಜಚರ್ಚರ್ಚೆ ಮುಟ್ಟಿದಾಗ ಬೋರಿವಲಿ ಗಾಡಿ ಬಿಡುವುದಕ್ಕೆ ಎರಡೇ ನಿಮಿಷಗಳಿದ್ದವು. ರಾಜನ್ ತಾವೇ ತಿಕೆಟ್ ತೆಗೆಯಿಸಿದರು. ಗಡಬಡಿಸುತ್ತ ಒಳಗೆ ನುಗ್ಗಿದರು. ವೊದಲನೆಯ ಲೇಡಿಜ ಕ್ವಾರೇಜ್ ಹತ್ತಿರವೇ ನಿಂತು, ವಿದ್ಯಾ ‘ನಾನು ಇಲ್ಲೋ ಹೋಗುತ್ತೇನೆ. ಮುಂದೆ ಗದ್ದಲ ಬಹಳ’ ಎಂದಳು.

‘ಇಲ್ಲಾ ಬರಿ, ಇನ್ನೂ ಒಂದು ಮಿನಿಟ್ ಇದೆ,’ ಎಂದು ರಾಜನ್ ಮುಂದೆ ನಡೆದ. ವಿದ್ಯಾವತೀ ನಿವಾರಣೆ ಬೆನ್ನುಟ್ಟಿದಳು. ಗಾಡಿ ವ್ಯಾಸಲ್ಲಾ ಆಗುವವರಿಗೂ ಹಾಗೇ ಮುಂದೆ ಮುಂದೆ ನಡೆದು ಗಾಡಿಬಿಡುವ ಹೋತ್ತಿಗೆ ಯಾವುದೋ ಒಂದು ಡಬ್ಬಿಯಲ್ಲಿ ಅವಳನ್ನು ಹತ್ತಿಸಿದ. ಇಬ್ಬರ ಮಟ್ಟಿಗೆ ನಿಲ್ಲುವನ್ನು ಸ್ಥಳ ಸಿಕ್ಕಿತ್ತು. ಗಾಡಿ ಬಿಟ್ಟಿತ್ತು. ರಾಜನ್ ಅಧರ ತಮಿಳು ಅಧರ ಕನ್ನಡ ಬೆರಿತ ಅವಧಾ ಕನ್ನಡ ಸರಣಿಯಲ್ಲಿ ವಿದ್ಯಾವತೀಯೊಡನೆ ಮಾತಾಡಿತೊಡಗಿದ.

‘ನಿಮಗೆ ಇದೇ ಫಿಲ್ಮನಲ್ಲಿ ರೋಲ್ ಕೊಡಿಸುತ್ತೇನೆ. ಸಾಕಷ್ಟು ಹಣ ಕೊಡಿಸುತ್ತೇನೆ. ಢೈಲಾಗಿನಲ್ಲಿ ನಿಮ್ಮ ಸೊಲ್ಲು ರುಂಬ ಸೊಗಸಾಗಿರುತ್ತೇ. ಓ! ನೀವು ಶಾಯಿನ್ ಆಗ್ನೀರಿ. ಚಿಂತಿ ಬೇಡ. ರುಂಬ ನಲ್ಲಾನ್ನಾರ್ ಕೊಡಸ್ತೇನೆ.’

ವಿದ್ಯಾ ಯಾವುದಕ್ಕೂ ಕೃತಜ್ಞತೆಯ ನಗೆಯಿಂದ ಉತ್ತರಿಸುತ್ತಿದ್ದಳು. ‘ಇದಕ್ಕೂ ವೊದಲು ನೀವು ರೀಕಾರ್ಡ್ ಕೊಡತ್ತೀರಾ?’

‘ ಇಲ್ಲ. ’

‘ ಫಿಲ್ಮ ಪ್ರವೇಶಕಾರ್ತಿಗಿ ಪ್ರಯತ್ನಪಟ್ಟಿದ್ದೀರಾ? ’

‘ ಇಲ್ಲ. ’

‘ ಫಿಲ್ಮ ಲಾಜ್ಞಂಡದ ಅನುಭವ ಉಂಟಿ? ’

‘ ಒಮ್ಮೆ ಮಾತ್ರ ಒಂದು ಶೂಟಿಂಗ್ ನೋಡಿದ್ದೇನೆ. ’

‘ ನೀವೀಗ ಏಲ್ಲಿ ಕೆಲಸ ಮಾಡುತ್ತಿರಿ? ’

‘ ರೇಶನ್ ಕಚೇರಿಯಲ್ಲಿ. ’

‘ ಗಾತ್ರಾಜ್ಞಯೇಟಿ ಏನು? ’

‘ ಹೌದು, ಎಂ. ಎ ಕ್ಲೌಟರ್ ಟ್ರಿಮ್ಸ್ ತುಂಬುತ್ತಿದ್ದೇನೆ. ’

‘ ಹಾಗಾದರೆ ಈ ರೇಶನ್ ಅಷ್ಟೇಸ್ ಏಕೆ? ಈನೊಕರಿ ನಿಮಗೆ ತೈಕಿಂಗ್ ಇಡೆಯಿ? ’

‘ ನನಗೆ ಪಸಂದ ಇದ್ದ ನೊಕರಿ ಸಿಕ್ಕರೆ ಇದನ್ನು ಬೇಕಾದಾಗ ಬಿಟ್ಟು ಬಿಡುಹುದು. ’

‘ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಯತ್ನ ಮಾಡಿದ್ದೀರಾ? ’

‘ ಇಲ್ಲ. ’

‘ ಓ! ಅಲ್ಲಿ ನನಗೆ ಬೇಕಾದನ್ನು ಜನರ ಪರಿಚಯ..... ಎಂ. ಎ. ಆದ ಮೇರೆ ಲೆಕ್ಕರರ ಆಗಬೇಕೆನ್ನುತ್ತಿರಾ? ’

‘ ನೋಡಬೇಕು. ’

‘ ಎಲ್ಲಾಫೊನ್ಸ್‌ನ್ ಕಾಲೇಜ ಪ್ರಿನ್ಸಿಪಾಲರ್ಡೊ ನನಗೆ ಗೊತ್ತು. ಬಾಂಬಿ ಯುನಿವೆಸಿಟಿ ಚೀಫ್ ಅಕ್ಷೋಂಟಿಂಟ್ ನನ್ನ ಮಿತ್ರರು. ಖಾಲ್ಸಿ ಕಾಲೇಜ ಲೈಬ್ರೆರಿಯನ್ ನನಗೆ ಬಹಳ ಕೇವಲ..... ’

ವಿದ್ಯಾ ಸುಮೃದ್ಧಿಗೊಳು ಹಾಕುತ್ತಿದ್ದಳು.

‘ ಪಾಸ್ ರಖೋ ನೋಟ್ ರಖೋ..... ಬಾಬೂಜಿ ದೇಲ್ಪೆ ವಾಸ್ ಕವ್ವರ್, ಚಾರಾನಾ’ ಎಂದು ಪಾಸ್ ಕವ್ವರ್ ಮಾರುವವನೂ ಇದೇ ಗಡ್ಡಲ ದೊಳಗೇ ಸುಗ್ಗಿದ. ಒಂದು ರೂಪಾಯಿಯ ನೋಟ್ ಹಾಕಿ ಏಲ್ಲಿರಿಗೂ ಅದನ್ನು ಎತ್ತಿ ತೋರಿಸುತ್ತು ‘ನೋಟ್ ರಖೋ ಪಾಸ್ ರಖೋ’ ಎಂದು ಕೂಗುತ್ತಿರವಾಗ, ‘ಆ ನೋಟ್ ಹಾಕಿದ ಕವ್ವರನ್ನೇ ಕೊಡುತ್ತಿರುವೋ

ನಾಲ್ಕುಣಿಗೆ? ಎಂದು ಅವನೊಂದಿಗೆ ತನ್ನಾಶಿ ನಾಡಿದ. ಸಿಂತ ಜನರೆಲ್ಲಾ ಹೊಳ್ಳಿನೆ ನ್ಯಾರು. ವಿದ್ಯಾ ಸಕ್ಕೆಳೊ ಇಲ್ಲವೋ ಎಂದು ಅವಳ ಮುಖ ನೋಡಿದ ರಾಜನ್. ವಿದ್ಯಾ ನಗಲೇಚೇಕಾಯಿತು.

ಬಾಂದ್ರಾಕ್ಷಂತೂ ಗದ್ದಲ ಇವ್ಯಾಟಿಯಾಯಿತು. ಜನರು ಮೈಮೇಲೆ ನುಗ್ನತಿರಲು ವಿದ್ಯಾ ಬೇಸರ ಪಟ್ಟುಕೊಂಡು ಮೂಗು ಮುರಿಯುತ್ತಿದ್ದಳು. ಯಾವನೋ ಒಬ್ಬ ಮುಗ್ಗನಂತಹನನ್ನು ತರುಬಿ ರಾಜನ್ ಗದ್ದರಿಸಿದೆ: ‘ತುವೂ ಕಾರ್ತ್ಯ ಗಢ್ಣೀ ಹೋ? ಇಧರೂ ಛೀರತ್ತೊಂದೇ ದೇವಿತಾ ನಹಿ?..... I will hand you over to the police’ (ಸೀ ಏನು ಕತ್ತಿ ಇದ್ದಿಯೋ? ಇಲ್ಲಿ ಹೆಣ್ಣು ಹಾಕ್ಕಳಿದ್ದ ದ್ವಾ ಕಾಣುವದಿಲ್ಲವೇ?..... ಸಿನ್ನನ್ನು ಪೋಲೀಸರ ಕೈಗೆ ಕೊಡುತ್ತೀನೆ.) ಜನರೆಲ್ಲಾ ಅವನ ಅಬ್ಬರಕ್ಕೆ ಅವನನ್ನೇ ಹುಳು ಹುಳು ನೋಡಹತ್ತಿದರು. ‘ಪರಸ್ತಿಯರನ್ನು ಹೇಗೆ ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದೇ ಗೊತ್ತಿಲ್ಲ ಈ ಗುಂಡಾ ಜನರಿಗೆ! ರೀಲ್ಪ್ರೆದವರು ಎಷ್ಟು ನೋಟೀಸು ಅಂಟಿಸಿದರೇನು....’ ಎಂದು ಜೋರಾಗಿ ಹೇಳಿದ. ವಿದ್ಯಾವತಿ ಸುಮ್ಮನೆ ಇದ್ದಳು. ‘Did he do any mischief?’ ಎಂದು ಕೇಳಿದ. ವಿದ್ಯಾವತಿಗೆ ಹಿಂದು ಜನರಲ್ಲಿ ಹೀಗೆ ಪ್ರಶ್ನೆ ಕೇಳಿದ್ದು ಏಕೊ ಅಷ್ಟು ಪರಿ ಬರಲಿಲ್ಲ. ನಿವಾರಹವಿಲ್ಲದೆ ಗೋಣು ಅಲಾಡುಡಿಸಿ ‘ಇಲ್ಲ’ವೆಂದು ಸೂಚಿಸಿ ಸುಮ್ಮನಾಡಳು.

ಸಾಂತಾಕ್ಷರ್ಜು, ವ್ಯಾಲೀಪಾಲಾಫ್ ದಿಂದ ಜನರಟ್ಟಿಂದ ಕಡಿಮೆಯಾಗ ತೊಡಗಿತು. ಅಂಥೇರಿ ಮುಂದಿನ ನಿಲ್ದಾಣವೇ ಇದು ದರಿಂದ ಸ್ಥಳವಿದ್ದರೂ ಕುಳಿತುಕೊಳ್ಳುವ ಗೋಜಿಗ ಹೋಗಲಿಲ್ಲ. ಅಂಥೇರಿಗೆ ಇಳಿದು ಬ್ರಿಜ್ ಹತ್ತಿ ಅಚೆಯ ಬಾಜೂ ಹೋಡರು.

‘ಒಂದು ವ್ಯುತಿನಷ್ಟಿದೆ, ನಡಿಯುತ್ತಲೇ ಹೋಗೋಣ ? ’ ಎಂದ ರಾಜನ್. ವಿದ್ಯಾ ನಿವಾರಹವಿಲ್ಲದೆ ಹೂಂ ಎಂದಳು.

ಹಾದಿಯಲ್ಲಿ ಮತ್ತೆ ಮಾತಿಗೆ ಪಾರಂಭಿಸಿದ ರಾಜನ್.

‘ಅಂತೂ ಫುಲ್ಲ ಸೇರಬೇಕೆಂದು ನಿಮ್ಮ ಧ್ಯೇಯವೇನು? ’

‘ಮನೋ ಮನಸ್ಸಿನ ಶುಷ್ಣಿಗೆ. ’ ವಿದ್ಯಾ ಉತ್ತರ ಕೊಟ್ಟಳು.

‘ಅಲಾಡು ಮಾತ್ರಾದಂ, ನಿಮ್ಮ ಮದುವೆ ಆಗಿದೆಯೆ? ’

‘ಹೌದು.’

‘ಹಾಗಾದರೆ ನಿಮ್ಮ ಗಂಡನೀಯ ಏನೂ ತಕರಾರ ಬರಲಿಕ್ಕಿಲ್ಲವಷ್ಟೇ?’  
‘ಏಕೆ?’

‘ಕಾಂಟಾರಕ್ಕೆ ಮಾಡುವ ನೊಡಲು ಇವೆಲ್ಲಾ ಸಂಗತಿ ಬೇಕಾಗುತ್ತದೆ.’  
‘ಆಂ?’

‘ಮೈ ಕೈ ಮುಟ್ಟಿದರೆ ನಿಮ್ಮದೇನು ಆಕ್ರೋಪವಿಲ್ಲವಷ್ಟೇ?’

‘ಆಂ?’ ವಿದ್ಯಾ ಗಾಬರಿಗೊಂಡಂತಾದಳು.

‘ಆಂದರೆ ಪಿಕ್ಕಿರಿನಲ್ಲಿ.’

‘ಅವೆಲ್ಲಾ ಆಮೇಲಿನ ಮಾತು.’

‘ಹಾಗಲ್ಲಾ. ಮೊನ್ನೆ ಒಬ್ಬಳು ಒಂದು ಜಲಕ್ರಿಡೆಯ ದೃಶ್ಯದಲ್ಲಿ ಬರುವೆದಕ್ಕೆ ಒಪ್ಪಲಿಲ್ಲ. ಕೊನೆಗೆ ಅವಳನ್ನು ಜುಲುಮೆಯಿಂದ ಒಷ್ಟಿಸಬೇಕಾಯಿತು.’

‘ಫ್ಲಿನ್‌ನಲ್ಲಿ ಮುದುವೆ ಆದವರೂ ಇರುತ್ತಾರೇನು?’

‘ಇರುತ್ತಾರೆ. ಆದರೆ ಮುದುವೆ ಮನೆಯ ಮಟ್ಟಿಗೆ.....’

ವಿದ್ಯಾವತಿಗೆ ಇದರಫರಾಯಿತೊ ಇಲ್ಲವೋ ಆದನ್ನು ಪೂರ್ಣ ಕೇಳಿ-ಕೊಳ್ಳುವ ಗೊಡವೆಗೆ ಹೊಗಲಿಲ್ಲ.

‘ಫ್ಲಾಮಿಲಿ ಜನರು ಸಿನೇಮಾ ಸೇರುತ್ತಾರೇನು?’ ಪ್ರಶ್ನೆಯನ್ನು ಸ್ವಲ್ಪ ಬದಲಿದಿಸಿದಳು.

‘ಫ್ಲಾಮಿಲಿ ಜನರೇ ಹೆಚ್ಚು, ಸಿನೇಮಾ ಸೇರುವೆದರಲ್ಲಿ.’

ಸುಮಾರು ಎರಡು ಮೈಲಿನ ಮೇಲೆ ಒಂದು ಸ್ವಾಡಿಯೊ ಬಂತು. ಒಳಗೆ ಪ್ರವೇಶ ದೊರಿಯಬೇಕಾದರೇನೇ ಬಕ್ಕಳ ಕಷ್ಟ ವಡಬೇಕಾಯಿತು ರಾಜನ್.

‘ಮಿಸ್ಟರ ಆರ್. ಎಸ್. ಪಿ. ರಾವ್ ಆಯಾ ಹೈ?’ ಎಂದು ಗೇಟಿಗೆ ಕುಳಿತ ಗೂಬಾರಣನ್ನು ಕೇಳಿದ.

‘ನೈ ಆಯಾ’ ಎಂದ ಗೂಬಾರ.

ಅದಿನ ಯಾವ ಯಾವ ‘ಶಾಟ್‌ಪ್ಲಾಟ್’ ಇವೆಯಿಂಬದನ್ನೂ ಆದಕ್ಕೆ ಸಂಬಂಧಿಸಿದ ಜನರ ಹೆಸರನ್ನೂ ಕಾಣಿಸಿರುವ ನೋಟೆಸು ನೋಡಿದ.

‘ಇದೇನು? ಇವೊತ್ತು ರಾವ್ ಇಲ್ಲವೆಂದು ತೋರುತ್ತದೆ.’

‘ ರಾವ್ ಯಾರು? ’ ವಿದ್ಯಾ ಕೇಳಿದಳು.

‘ ನಿಮ್ಮ ರಾವ್ ಅಲ್ಲ. ’ ಎಂದು ರಾಜನ್ ನೆಕ್ಕೆ. ಮತ್ತೊಬ್ಬರಾರೋ ಗುರುತಿನವರು ಸಿಕ್ಕುರು ರಾಜನ್ಗೆ.

‘ ಶಾಟಿಂಗ್ ಚಾಲೂ ಇದೆಯೇ? ’ ರಾಜನ್ ತಮಿಳನಲ್ಲಿ ಕೇಳಿದ.

‘ ಅನ್ನಾ ’ (ಹೌದು) ಎಂದರವರು.

ವಿದ್ಯಾವತಿಯನ್ನು ಶಾಟಿಂಗ್ ಸ್ಥಳಕ್ಕೆ ಕರೆದೊಯ್ದ ರಾಜನ್.

ಶಾಟಿಂಗ್ ಸ್ಪೃಹಿಯೋದ ಹೆರಿಗತ್ತು. ಯಾವುದೊಬಂದು ಪಾತಾಳ ಲೋಕದ ವೇರಾಣಿಕ ದಂತಕತೆ. ಒಂದು ಯಾಕ್ಕಿಣಿ ಕಫಿಯ ತರಹ. ರೆಕಾರ್ಡ ಮಾಡಿಟ್ಟಿ ಒಂದು ‘ಸ್ಲೈಬ್ಬ್ಯಾಕ್’ ಹಾಡನ್ನು ಹಚ್ಚಿದ್ದರು. ಅದನ್ನೇ ಹೇಳುತ್ತೇ ಒಂದು ಹೆಣ್ಣು ಕಾಗದೆದ ಹೂಗೊಂಬಲನ್ನು ಗಲ್ಲಿಕ್ಕೆ ಹಚ್ಚಿಕೊಂಡು ಸಂಭರ್ಮ ದಿಂದ ಕುಣಿದಾಡುತ್ತತ್ತು. ಆ ಹೆಣ್ಣಿನ ವೇಷ, ಅವತಾರನೋಡಿ ವಿದ್ಯಾವತಿಗೆ ಅಷಕ್ಯ ಬರುವಂತಾಯಿತು. ಹೆಣ್ಣು ಕ್ಷಮೆರಾಕ್ಕಾಗಿ ಸಿದ್ಧವಾಗಿ ನಿಂತಿತ್ತು. ದಿಗ್ಂ ಶರ್ಕ ಬಂದು ಮ್ಯಾನೇಲಿನ ಸೆರಗನ್ನು ಇನ್ನುಷ್ಟು ಓಸರಿಸಿ ಹೋದ. ಹೆಣ್ಣು ನಗುತ್ತ ಮತ್ತೆ ಕ್ಷಮೆರಾಕ್ಕೆ ಸಿದ್ಧವಾಯಿತು. ಮತ್ತೊಂದು ಶಾಃಟಿನಲ್ಲಿ ಒಂದು ಕೊಡಂಗಿರುತ್ತಹ ‘ಶಾಃಮಿಕ್’ ಪಾತ್ರವೋಂದು. ಅದರ ಅಷಕ್ಯ ಮುಖ, ಅಷಕ್ಯ ವೇಷಗಳನ್ನು ನೋಡಿ ವಿದ್ಯಾವತಿಗೆ ತೀರ ಬೇಸರಹುಟ್ಟಿತು. ಆ ಪಾತ್ರಗಳು, ಆ ದಿಗ್ಂ ಶರ್ಕರು ಆ ಎಲ್ಲಾ ಪರಿಸರನನ್ನು ನೋಡಿ ಇಲ್ಲಿಯ ಪಾತ್ರಗಳಿಗೆ ಸಂಬಳವಾದರೂ ಕೊಡುತ್ತಾರೋ ಇಲ್ಲವೋ ಎನಿಸುವಂತಾಯಿತು ವಿದ್ಯಾವತಿಗೆ.

ಒಬ್ಬಿಬ್ಬರು ಮಿಶ್ರರಿಗೆ ರಾಜನ್ ಪರಿಚಯ ಮಾಡಿಕೊಟ್ಟು ಅವರ ಮುಂದೆ ಅವಳ ಕೌತುಕ ಮಾಡಿದ. ವಿದ್ಯಾವತಿಗೆ ಅದು ಅನ್ನು ರುಚಿಸಲಿಲ್ಲ.

‘ ತಮಿಳು ಬರದಿದ್ದರೂ ಬರೆದುಕೊಂಡು ನಾಲ್ಕು ಸಲ ರಿಹಸ್‌ಲ್ ಮಾಡಿದರೆ ಸರಿಹೋಗುತ್ತದೆ.....ಎಂ. ಎ. ಓದಿದ್ದಾರೆ ಅವರು. ’ ಎಂದು ರಾಜನ್ ವಣಿನೆ ಮಾಡಿದ.

‘ ಅರ್. ಎಸ್. ಸಿ. ರಾವ್ ನಾಳೆ ಬರುತ್ತಾರೆ, ನಾಳೆ ನಿಷ್ಪು ಬರ ಬಹುದೆ? ’ ಎಂದರವರು. ವಿದ್ಯಾ ಸುಮ್ಮನೆ ಗೋಣಾ ಹಾಕಿದಳು. ಆ ನೇರೆ ಜಹಾಂಬಾನವಾಯಿತು. ಬಯಲ್ಲಿಯೇ ಶಾಟಿಂಗ್ ಇತ್ತು. ಇಳ್ಳಿಕ್ಕಿಂಡಿ

ಹಾಗೆ ಒಮ್ಮೊಂದೊಮ್ಮೆಲೆ ಮಳೆ ಹತ್ತಿತು. ತಯಾರಿಸಿದ್ದ ದೃಶ್ಯ-ರಚನೆಯೆಲ್ಲಾ ನಿರುಪಯೋಗವಾಯಿತು. ಆಮೇಲೆ ಸ್ಕ್ರಾಡಿಂಗ್ ‘ಶಾಃಟ್’ನ ಸಿದ್ಧತೆಗೆ ಮೊದಲಾಯಿತು.

ಸ್ವಾದಿಯೋದ ಹೊರಗೆ ಬರಬೇಕಾದರೆ ರಾತ್ರಿ ಹತ್ತುಗಂಟೆ ಸಮೀಪಿಸಿತ್ತು. ಮತ್ತೆ ನಡಿಯತ್ತು ನಿಲ್ಲಾಣಕ್ಕೆ ಸಾಗಿದರು. ಹಾವಿಯಲ್ಲಿ ಕಾಳಾಗತ್ತಲು. ವಿದ್ಯಾರ್ಥಿ ಪಗಲಿಲ್ಲ. ಹೊರಬೀಸು. ಜನರ ಸುಳವಿಲ್ಲ. ವಿದ್ಯಾವತಿಗೆ ದಾರಿಯೇ ಗೊತ್ತಾಗಲಿಲ್ಲ. ಸ್ವಲ್ಪ ಗಾಬರಿಯೈನಿಸಿತು. ರಾಜನ್‌ನ ಸಿಗಾರೆಟ್‌ನ ಕೆಂಪು ಕೆಂಡದ ಹೊಳಪಿನ ಹೊರತು ಇನ್ನೇನೂ ಕಾಣುವೆಂತಿಲ್ಲ.

‘ಇಲ್ಲಿ ತಗ್ಗು ಇದೆ ಮೆಲ್ಲನೆ ಬರ್ತ’ ಎಂದ ರಾಜನ್.

ವಿದ್ಯಾವತಿಗೆ ಹಾದಿ ಗೊತ್ತಾಗಲಿಲ್ಲ. ಮೆಲ್ಲನೆ ಕಾಲು ಸರಿಸಹತ್ತಿದಳು. ‘ಹೀಗೆ, ಒಬೆಗೆ’ ಎಂದು ರಾಜನ್ ಮೆಲ್ಲನೆ ಅವಳ ರಟ್ಟಿ ಹಿಡಿದನು. ‘ಬೇಡ, ಚೇಡ ನಾನೆಲ್ಲಾ ಬರುತ್ತೇನೇ’ ಎಂದಳು ವಿದ್ಯಾ.

‘ಇರಲಿ ನಾನು ದಾಃಟಿಸುತ್ತೇನೇ’ ಎಂದು ಎರಡೂ ಕೈಗಳಿಂದ ಎರಡೂ ರಟ್ಟಿ ಹಿಡಿದ ರಾಜನ್. ಅವನ ಕಾಲನ್ನೇ ತುಳಿದು ಎಡವಿದಳು ವಿದ್ಯಾ. ರಾಜನ್‌ನ ಕಾಲೊಳಗೆ ವಿದ್ಯಾವತಿಯ ಸೀರೆಯ ಚುಂಗು ಸಿಕ್ಕಿತು. ವಿದ್ಯಾ ಮುಂದೆ ನಡಿಯಹೋದಳು. ಸೀರೆ ಜಗ್ಗಿದಂತಾಯಿತು. ವಿದ್ಯಾ ಅವಾಕ್ಷಾದಳು. ರಾಜನ್ ವಿದ್ಯಾವತಿಯ ರಟ್ಟಿಗಳನ್ನು ಹಾಗೇ ಹಿಡಿದಿದ್ದ....

‘ರಾಜನ್ !’ ಎಂದು ಚಿಟ್ಟಿನೆ ಚೀರಿ ಕೈಕೊಸರಿಕೊಂಡಳು ವಿದ್ಯಾ. ಆವೇಶ, ಗಾಬರಿ ಎಲ್ಲಾ ಸೇರಿ ಮೈ ಬೆನೆತು, ತುಟಿ ಅದುರಿ, ಎದೆ ಹೊಡಿಕೊಳ್ಳಬಹುದಿತು. ರಾಜನ್ ಉಗುಳು ನುಂಗುತ್ತು, ಅಧಿಕೆನಾಗಿ ‘ಅಂ? ಅಲ್ಲ, ನಿಲ್ಲಿರಿ ಹೋಗೋಣ.....ತಪ್ಪೆಣಿಸಬೇಡಿ’ ಎಂದು ಏನೇನೋ ತನಗೇ ತಿಳಿಯದಂತೆ ನಾತಾಡಬಹುದಿದ್ದ. ವಿದ್ಯಾ ಯಾವುದನ್ನೂ ಲೆಕ್ಕಿಸದೆ ಭಿರಭಿರನೆ ಮುಂದೆ ಸಾಗಬಹುದಳು. ರಾಜನ್ ಅಷ್ಟೇ ವೇಗದಿಂದ ಅವಳೊಂದಿಗೆ ನಡೆದ.

‘ಕ್ವೇಮಿಸಿರಿ. ತಪ್ಪು ತಿಳಿಯಬೇಡಿ.’ ಎಂದು ವಿದ್ಯಾವತಿಯ ಬೆನ್ನು ಹತ್ತಿದ. ದೂರದಿಂದ ರೇಲ್ವೆ ದೀಪಗಳು ಕಂಡವು. ವಿದ್ಯಾವತಿ ಆಗಲೆ ಪೋಲಿಸ ಕಚ್ಚೆರಿಯ ಹತ್ತಿರ ಬಂದಿದ್ದಳು. ಹಾರಿಹೋದ ಜೀವ ಮತ್ತೆ ಒಂದಂತಾಯಿತು ವಿದ್ಯಾವತಿಗೆ.

ರೇಖೆ ಸೈತನ ಮುಟ್ಟಿದಾಗ ಹನೊಂದಕ್ಕೆ ಸಮೀಪಿಸಿತ್ತು. ಗಾಡಿ ಗ್ರಾಮ ಕ್ಷೇತ್ರ. ರೇಖೆ ನಿಲ್ಲಾಣ ಶಾಂತವಾಗಿತ್ತು. ಬರುವಾಗಿನ ಗದ್ದಲದ ಕೆಂಚಿತ್ತಾ ಕಲ್ಪನೆಯಾ ಬರುವಂತಿರಲಿಲ್ಲ. ರೇಖೆ ಉಪಹಾರದಂಗಡಿಯವರು ಎಲ್ಲ ಸಾಮಾನುಗಳನ್ನು ತೋಳಿಯುತ್ತಿದ್ದರು.

‘ ಜಾಯ ಹೈ ? ’ ರಾಜನ್ ಕೇಳಿದ.

‘ ಹಾ ! ವಾಣಿ ಹೇಳಿದ.

‘ ಚಹಾ ತಕ್ಕೊಳ್ಳುತ್ತಿರಾ ? ’ ರಾಜನ್ ವಿದ್ಯಾವತಿಗೆ ಕೇಳಿದ. ವಿದ್ಯಾವತಿ ಬರಿ ಗೊಣು ಅಲ್ಲಾಡಿಸಿ ಇಲ್ಲ ಎಂದಳು. ಶ್ರೀಯರಾಗಿ ಇದ್ದ ಬೆಂಚಿನ ಮೇಲೆ ಸ್ವಾಸ್ಥವಾಗಿ ಉತ್ತೀಂದು ಕೂತಳು. ರಾಜನ್ ಚಹಾಪಾನ ಮಾಡಿ ಸಿಗಾರಿಟ್ ಹೊತ್ತಿಸಿ ಕೊರಟ್ಟು ಹಾಕಿಕೊಂಡ.

‘ ಸ್ವಲ್ಪ ಚಳಿ ಬಿಟ್ಟಿದೆ ’ ರಾಜನ್ ನುಡಿದ.

ವಿದ್ಯಾ ಸುಮೃನಿದ್ದಳು.

‘ ಗಾಡಿ ಬರುವದಕ್ಕೆ ಅವಕಾಶವಿದೆ ? ’ ರಾಜನ್ ನುಡಿದ.

ವಿದ್ಯಾ ಸುಮೃನಿದ್ದಳು.

‘ ನಾಳೆ ಮತ್ತೆ ಬರೊಣವೇ ? ’ ರಾಜನ್ ನುಡಿದ.

‘ ಸಾಕಷ್ಟಾಯಿತು. ಕ್ವಮಿಸಿರಿ. ನಮಸ್ಕಾರ.’ ಆವೇಶದಿಂದ ನುಡಿದಳು ವಿದ್ಯಾ. ರಾಜನ್ ನಿಗೂ ಸ್ವಲ್ಪ ಆಭಿಪೂಜನಕ್ಕೆ ತಟ್ಟಿತೆಂದು ತೋರುತ್ತದೆ. ಅವನೂ ಮರುವಾತಾಡದೆ ಸುಮೃನಾಡ. ಎಪ್ಪೋ ಹೊತ್ತಿನ ಮೇಲೆ ಅವಳ ಬಳಿ ಬಂದು ‘ ಫಿಲ್ಮ ಸೇರಬಯಸುವುದು; ಮತ್ತೆ ಇಲ್ಲದ ಅಭಿಪೂಜ.’ ಎಂದು ತನೆನ್ನಿಳಗೇ ಅಂದುಕೊಂಡ. ವಿದ್ಯಾವತಿ ಸುಮೃನಿದ್ದಳು. ಗಾಡಿ ಬರುತ್ತಲೇ ಶ್ರೀಯರ ಡಬ್ಬಿಯಲ್ಲಿ ಹೋಗಿ ಕುಳಿತಳು. ಡಬ್ಬಿಯಲ್ಲಿ ಇನ್ನೂ ರೂ ಇರಲಿಲ್ಲ. ತಾನೊಬ್ಬಿ ಒಬ್ಬಿಗೆ ಬಂದು ಇನ್ನುಪ್ಪು ಭಯ ಬಂದಂತಾಯಿತು. ಆದರೂ ಗಾಡೆನ ಡಬ್ಬಿ ಸಮೀಪವಾಗಿದ್ದ ಡಬ್ಬಿಯರ ತಂದುಕೊಳ್ಳಲಿಕ್ಕೆ ಸಾಧ್ಯವಾಯಿತು. ಮಾತುಂಗಾ ಸೈತನಿಗೆ ರಾಜನ್ ಇಲ್ಲದು ವಿದ್ಯಾವತಿಯ ಡಬ್ಬಿಗೆ ಬಂದು ‘ ನಾನು ಕಳಿಸಲಿಕ್ಕೆ ಬರಲೆ ? ’ ಎಂದು ಕೇಳಿದ.

‘ ಬೇಡ. ಬಹುಳ ಉಪಹಾರವಾಯಿತು. ’

‘ನನ್ನನ್ನು ತಪ್ಪಿ ತಿಳಿದಿಲ್ಲವನ್ನೇ ?’

ತೀರಸ್ತೂರದಿಂದ ‘ಹುಂ’ ಎಂದಳು ವಿದ್ಯಾ.

ಗಾಡಿ ಮುಂದೆ ಸಾಗಿತು. ದಾದರ ಸೈಕಿನಿಗಳಿಂದ ಬಹಳವ್ಯು  
ಪ್ರಾಸಿಂಜರರು ಇರಲಿಲ್ಲ. ಬಳಯಲ್ಲಿ ತಿರೀಟು ಕೂಡ ಇಲ್ಲ ! ಪಾಸು ದಾದರ  
ದಿಂದ ಚಚ್ಚೆಗೆಟಿಗಿದೆ. ಸುಮ್ಮನೆ ‘ಪಾಸ’ ಎಂದು ದಾಟುವುದಕ್ಕೆ ಈ  
ವಿಕಾಂತಕಾಲದಲ್ಲಿ ಸಾಧ್ಯವಿರಲಿಲ್ಲ; ಧೈಯರು ಇರಲಿಲ್ಲ. ಬ್ರಿಜ್ ಹತ್ತಿ  
ಜಿ. ಆರ್. ಪಿ. ಕಡೆಯತ್ತ ಹೋದಳು. ಹೇಗೊ ಪಾರಾಗಿ ಹೊರಗೆ  
ಬರುವವರಿಗೆ ಗಾಬರಿ ಹೋಗಿರಲಿಲ್ಲ. ಅಲ್ಲಿಂದ ಟೆಳಕ ಬ್ರಿಜ್ ಹತ್ತಿ ಹೋಗು  
ವುದೂ ಅವಫಡವೇ ಅನಿಸಹತ್ತಿತು. ಬ್ರಿಜ್ನ ಕೆಳಗೆ ಭಿಕ್ಕುಕರ ತಂಡ  
ವ್ಯಾಂದು ನೆಲದ ಹಾಸುಗೆಯ ಮೇಲೆ ಮುಗಿಲು ಹೊದ್ದುಕೊಂಡು ಬರಿವ್ಯು  
ಯಿಂದ ಬಿಡ್ಡಿತ್ತು. ಒಬ್ಬಿಬ್ಬರು ಎದ್ದಿದ್ದರು. ಒಂದೆಡೆ ಮೂರು ಕಲ್ಲಿನ  
ಒಲೆಯಲ್ಲಿ ದಂಟಿನ ಕೆಳ್ಳಿಗಳು ಇನ್ನೂ ಉರಿಯುತ್ತಿದ್ದವು. ಅಷ್ಟೇ  
ಒಂದಿವ್ಯು ಉಲುವು ಎನಿಸಿತು ವಿದ್ಯಾವತಿಗೆ. ಆ ಭಿಕ್ಕುಕರ ತಂಡವನ್ನೇ  
ನಿರೀಕ್ಷಿಸುತ್ತ ಹೇಗೊ ಬ್ರಿಜ್ ಹತ್ತಿ ಮೇಲೆ ಬಂದಳು. ತಾಂತ್ರಿಕ ಹಿಂದೆ  
ನಡೆದು ಹೋದ ಘಟನೆ ಇನ್ನೂ ಚೂರಿಯಂತೆ ಹಾಗೇ ಚುರುಗುಟ್ಟು  
ತ್ತಿತ್ತು ಅವಳ ಮನಸ್ಸಿನಲ್ಲಿ.....ಇಂದಿನ ಕಾಲದಲ್ಲಿ, ಮುಂಬಯಿ  
ಯಂತಹ ದಗಾಬಾಜ ಪಟ್ಟಣದಲ್ಲಿ ರಸಿಕ ಹಂಬಲಗಳನ್ನು ಬೆಂಟ್ಟುಭಾರದು  
ಎಂದೇಸಿತು ವಿದ್ಯಾವತಿಗೆ. ತನ್ನ ಮನಸ್ಸಿಗೆ ತಕ್ಷಂತಹ ಹಂಬಲಗಳನ್ನು  
ಸಾಧಿಸಬೇಕೆಂದರೆ ಎವ್ಯು ವಿಷ್ಣುಗಳು.....! ರಾಜನಾ ತನ್ನವ್ಯಕ್ತಿ  
ಮಾತಾಡಿಕೊಂಡ ತಮಿಳನ ವಾತಿನ ಅಥ ಸಂಪೂರ್ಣವಾಗಿ ಆಯಿತು  
ವಿದ್ಯಾವತಿಗೆ— ‘ಫಿಲ್ಲುಂ ಸೇರ ಬಯಸುವುದು; ಮತ್ತೆ ಇಲ್ಲದ ಅಭಿವಾನ.’  
ಫಿಲ್ಲುಂ ಸೇರುವವರು ಮಾನ ಅಭಿವಾನಗಳನ್ನು ಬೆಟ್ಟೀ ಸೇರಬೇಕೇ ? ಇದು  
ನಿಜವೇ ?..... ಇಂದಿನ ನಾರಾಯಿ ಸುಶಿಕ್ಷಿತ ಮನೀತನದ ತರುಣೀಯರು  
ಸಿನೇಮಾ ಸೇರುವರಲ್ಲ, ಎಲ್ಲರೂ ವ್ಯಭಿಚಾರಿಗಳೇ ಏನು?.....ಮತ್ತೀನು?  
ಇದ್ದ ಗಂಡಿರನ್ನೇ ಬಿಡುವುದು, ಇಲ್ಲದವರನ್ನು ಗಾಟು ಹಾಕಿಕೊಳ್ಳುವದು!  
ಆದರೆ ಅದು ವ್ಯಭಿಚಾರವಲ್ಲ, ರಸಿಕತೆಯ ವೈವಿಧ್ಯ.....’

ಶುದಾದಾದ ಸರ್ಕಾರ್ಲೊನಿಂದ ‘ಸಿನೇಮಾ ಫಳನ್ನು’ಗಳನ್ನು ಕೊಂಡೊಯ್ದು

ಬಸ್‌ ಬಂತು. ಬಹು ಸುದ್ದೇವಿ ಎಂದುಕೊಂಡು ವಿದ್ಯು ಬಸ್‌ ಹತ್ತಿ ಶಿವಾಜಿ ಪಾರ್ಕೆನ ಕೂಟಪ್ರೇಷಣಿಯಲ್ಲಿದಳು.

\* \* \* \*

ಮೋಹನ ಬಂದೇ ಸವನೆ ಚಡಚಡ ಮಾಡುತ್ತಿದ್ದನು. ದೊಡ್ಡ ಮಂಜದ ಮೇಲೆ ದೊಡ್ಡ ಹಾಸುಗಿಯ ಮೇಲೆ ಮಲಗಿಸಿ ಹೊಚ್ಚಿ ಚುಕ್ಕು ತಟ್ಟಿದರೂ ಅವನಿಗೆ ಸಮಾಧಾನವಾಗಲಿಲ್ಲ. ‘ಚಾಲಕ್ಕು, ಚಾಲಕ್ಕು ಕಡೆ ಹೋಗಿನು’ — ಎಂದು ಬೊಟ್ಟಿ ಮಾಡಿ ಮಾಡಿ ಹೋರಿಸುವುದು, ಮತ್ತೆ ಚಡಚಡ ಮಾಡುವುದು, ವೈಮೋಲಿನ ಚಾದರವನ್ನು ರೀತಿ ಒಗೆಯುವುದು. ರಾಮನಾಥನಿಗೆ ಒಬ್ಬನಿಗೇ ಏನು ಮಾಡಬೇಕು ತಿಳಿಯಾಯಿತು. ನಾನಾ ಪರಿಯಿಂದ ಮೋಹನನನ್ನು ರವುಸಿದ. ಕೆಸೆಯೋಳಿಗಿನ ಚಿಲ್ಲರೆ ರೋಕ್ಕಾಗಳ ನ್ನೆಲ್ಲಾ ಅವನ ಕೈಯಲ್ಲಿ ಕೊಟ್ಟಿ. ‘ನಾಳಿ ಮೇವರಮೆಂಟ್‌ ಚಾಲ್ಕೆಟ್‌ಪ್ರೈ ತರೂಣಂತ. ಪುಗಾ ಕೊಡಸ್ಟೀನಿ, ನಿನಗ ಪುಗಾ. ಟ್ರಾನಿನಾಗ ಕೂತು ಬೂ ಹೋಗಿ ಬರೂಣಂತ.....’ ಬಂದೇ ಎರಡೇ ಹತ್ತಾರು ಬಗೆ ಯಿಂದ ರವಿಸಿ ಹೇಳಿದರೂ ಮೋಹನನಿಗೆ ಸಮಾಧಾನವಿಲ್ಲ. ರಾಮನಾಥನಿಗೆ ಒನ್ನೊಮ್ಮೆ ಪಶ್ಚಾತ್ತಾ ಪದಿಂದ ತಲೆ ದಿಮೂ ಎಂದು ಹೋಗಬೇಕು. ಮೋಹನನನ್ನು ಕರೆದುಕೊಂಡು ಬಂದು ಎಷ್ಟು ದಡ್ಡ ತನ ಮಾಡಿದೆನಲ್ಲ ! ಮಾಂಟಿಸರಿ ಸ್ಲಾಲು ಎಂದುಕೊಂಡು ಬಂದುದಾಯಿತು. ನಾಳಿ ಅದನ್ನಾದರೂ ಪ್ರಯತ್ನಿಸೋಣ ಎನಿಸಿತು. ಸಫ್ಫೆಕ್ಕೆ ಮೋಹನನನ್ನು ಶಾಂತ ಮಾಡುವ ಬಗೆ ಹೇಗೆ ?

‘ಚಾಲಕ್ಕು ಕಡೆ.....’ ಮೋಹನ ಮತ್ತೆ ಬೊಟ್ಟಿಮಾಡಿ ಹೋರಿಸುವುದು ಹಟ ಮಾಡುವುದು.....

‘ತಂದೆ ಎಷ್ಟು ಗಳಿಸಿದರೇನು, ತಾಯಿಯೊಬ್ಬಳಿಲ್ಲದಿದ್ದರೆ ಮುಕ್ಕಳಿಗೆ ಎಷ್ಟು ಪರದೇಶಿತನ !’ ಜಾನಕಿ ಯಾವುದೋ ಒಂದು ಸಂದರ್ಭದಲ್ಲಿ ಮಾತಾಪಿಡುಳು. ಅದಿಗ ಪ್ರತ್ಯಕ್ಷಾದಲ್ಲಿ ಸತ್ಯವೆಂದು ಕಂಡುಬಂತು. ಮಾತೃ ಕ್ಷೇದಯವಿಲ್ಲದ ಮನೆ, ಮ್ಯಾಳಿಗೆ ಮಸಣ ಸಮ — ಎಂದೆನಿಸಿತು. ತಾಯಿ

ಯಿಲ್ಲದ ಮಗುವನ್ನು ತಂದೆ ಜೋಪಾನ ಮಾಡುವುದು ಅಸಾಧ್ಯ ನೇಂದು ತೋರಿತು.

ಭಬಿಯ ಮನೆಯ ಬಾಗಿಲ ಬೆಲ್‌ ಬಾರಿಸಿದ. ಭಬಿಯೇ ಎದ್ದು ಬಂದಳು.

‘ಮಲಾ ಹಿ ರೂಪಕಚ ಲಾಗೇನಾ.’ (ನನಗೂ ನಿದ್ದೆ ಬರಲೊಳ್ಳದು.)

‘ಮೋಹನ ಫಾರಚ ತ್ರಾಸ ದೇತೋಯ್’ (ಮೋಹನ ಬಹಳ ತ್ರಾಸ ಕೊಡುತ್ತಿದ್ದನೇ.)

‘ಮೋಹನ್-ಬಾ-ಬಾ-’ ಎಂದು ಭಬಿ ಎತ್ತಿಕೊಂಡು. ತಮ್ಮಪ್ಪನ ಬಳಗೆ ಎತ್ತಿಕೊಂಡು ಹೋದಳು. ಅಲ್ಲಿಯೂ ಸವಾಧಾನವಾಗಲಿಲ್ಲ. ಮತ್ತೆ ರಾಮನಾಥನೇ ಎತ್ತಿಕೊಂಡ. ಮತ್ತೆ ತನ್ನ ಕೋಣಯೋಳಗಿ ಹೋದ. ಭಬಿ ಅಧ್ಯ ಕಪ್ಪು ಹಾಲು ಕಾಸಿಕೊಂಡು ಬಂದಳು. ಮೋಹನನನ್ನು ತೊಡಿಯ, ಮೇಲೆ ತೆಗೆದುಕೊಂಡು ರಮಿಸುತ್ತ, ಏನೇನೋ ಹಾಡು ಹಾಡುತ್ತ ಹೊಟ್ಟಿ ತುಂಬ ಹಾಲು ಕುಡಿಸಿದಳು. ಅತ್ಯಂತ ದಣಿನಿದ್ದ ಮೋಹನನಿಗೆ ಸಿದ್ದೆ ಬಂದಂತಾಯಿತು. ಮೇಲ್ಲನೆ ಚುಕ್ಕು ತಟ್ಟಿತ್ತ, ‘ನೀಜ ನೀಜ ಬಾಳ ನಿಜರೇ’ ಎಂದು ಮೇಲ್ಲನೆ ಕಟ್ಟ ದಸಿಯಲ್ಲಿ ಲಾಲಿ ಹಾಡಿದಳು. ಮೋಹನ ನಿದ್ದೆ ಹೋದ. ರಾಮನಾಥನಿಗೆ ಸವಾಧಾನವೆನಿಸಿದಷ್ಟ್ಯೆ ದುಃಖವೂ ತುಂಬಿ ಬಂತು. ಅವಕ ಬೆನ್ನ ಮೇಲೆ ಕೈಯಾಡಿಸಿ ‘ನೀನೇ ಮೋಹನನ ತಾಯಿ.’ ಎಂದ.

ಬೇಲ್ಲು ಹಾಕದ್ದರಿಂದ ಬಾಗಿಲು ಧಡಲ್ ಎಂದು ತೆರೆಯಿತು. ಬಂದಿದ್ದವರು ವಿದ್ಯು !

‘ಮೋಹನ ಚೀ ಆಯಿ’ (ಮೋಹನನ ತಾಯಿ) ಎಂದು ಮೇಲ್ಲಗೆ ಎಂದಳು ಭಬಿ.

‘ತುಮ್ಮೀ ಚ’— (ನೀನೇ) ಕರುಣಾಪೂರಿತ ದೃಷ್ಟಿಯಿಂದ ಮುಡಿದ ರಾಮನಾಥ.

ವಿದ್ಯು ಧಡಲ್ ಎಂದು ಬಾಗಿಲು ಮುಂದೆ ಹಾಡಿಕೊಂಡು ಹೋರಿಗೆ ಹೋಗಿ ನಿಂತಳು. ಭಬಿ ಹಾರಿಬೀಳುವ ಬಾಗಿಲದ ಸಂಪೂರ್ಣಕ್ಕೆ ಗದುಗುಟ್ಟಿ ನಡುಗಿದಳು. ‘ಮೀ ಜಾತಿ’ (ನಾನು ಹೋಗುತ್ತೇನೇ.) ಎಂದು ಮತ್ತೊಮ್ಮೆ

ಮೋಹನನ ವೈಮೇಲೆ ಕೈಯಾಡಿಸಿ ಹೊರಟಳು. ವಿದ್ಯಾ ಇನ್ನೂ ಹೊರಗೇ ಇದ್ದಳು. ಮೋಹನ ಮಲಗಿದನೆಂದು ರಾಮನಾಥನಿಗೆ ಸಮಾಧಾನ ವಾಯಿತು. ತಾನೂ ಅವನ ಮಗ್ಗಲಿಗೇ ಮಲಗಿದ. ಎಷ್ಟೋ ಹೊತ್ತು ಹೊರಗೆ ನಿಂತು ಆಮೇಲೆ ಒಳಗೆ ಬಂದಳು ವಿದ್ಯಾ. ಬಹಳ ದರ್ಶಿದು ಹೋಗಿದ್ದಳು. ವೇಲಾಗಿ ರಾತ್ರಿ ಉಣಿಟವಿಲ್ಲ. ತಾನೊಂದು ಹಂಬಲಿಸಿ ಹೋದರೆ ಅದು ಆದ್ದೊಂದು ರೀತಿ. ಹೀಗಾಗಿ ಬಹಳ ತ್ರಾಸುಗೊಂಡಿದ್ದಳು, ನೊಂದಿದ್ದಳು. ಸ್ವಸ್ಥವಾಗಿ ಹಾಸಿಗೆಯ ವೇಲೆ ಬಿದ್ದಕೊಳ್ಳಬೇಕೆಂದರೆ ಇಡೀ ದೊಡ್ಡ ಹಾಸಿಗೆಯನ್ನೂ ಪಲ್ಲಂಗವನ್ನೂ ತಂದೆ-ಮೃಳ ವ್ಯಾಪಿಸಿಬಿಟ್ಟಿದ್ದಾರೆ. ವಿದ್ಯಾವತಿಗೆ ಬಹಳ ಬೇಸರಕ್ಕಿಟ್ಟಿತು. ಪ್ರವಾಸದ ಹಾಸಿಗೆಯನ್ನೇ ಉರುಳಿದಳು. ಹೊದ್ದುಕೊಳ್ಳಲಿಕ್ಕಿರಲ್ಲ. ದೀನ ಹಳ್ಳಿ ಓದುತ್ತ ಕುಳತಳು. ದೀಪದಿಂದ ಮೋಹನ ಮತ್ತೆಲ್ಲ ಏಳುವನೊ ಎಂದು ರಾಮನಾಥನಿಗೆ ಗಾಬರಿ.

‘ದೀಪ ತೆಗೆದು ಬಿಡು ವಿದ್ಯಾ, ಮೋಹನ ಮತ್ತೆ ಎದ್ದಾನು?’

ವಿದ್ಯಾ ಸುಮ್ಮನೆ ಓದುತ್ತ ಅಡ್ಡಾಗಿದ್ದಳು.

‘ದೀಪ ತೆಗೆದು ಬಿಡು ವಿದ್ಯಾ?’

‘ನನಗೆ ಓದುವುದಿದೆ?’

‘ಮೋಹನನಿಗೆ ಮಲಗುವುದಿದೆ?’

‘ಅಲ್ಲೀ ಮಲಗಿಸಿರಿ, ನಿಮ್ಮ ಗೆಳತಿಯ ಮನೆಯಲ್ಲಿ.’

‘ನಾನೂ ಮಲಗಬೇಡವೆ?’

‘ನೀವೂ ಅಲ್ಲಿಯೆ.....’

‘ವಿದ್ಯಾ!’

‘ಇಟ್ಟೇಕೆ ಗದ್ದರಿಸುವುದು?’

‘ನಾಲಗೆ ಹರಿಬಿಡಬೇಡ.’

‘ಹುಂ! ನನ್ನ ನಾಲಗೆಗಂಜುವವರು ನಿನ್ನ ಮನಸ್ಸಿಗಂಜಲಾರಿರಾ?’

‘ವಿದ್ಯಾ! ಜಗತ ಹೂಡಬೇಕೆಂದೇ ಇಷ್ಟ ಹೊತ್ತಿನ ವರಿಗೆ ಹೊಂಚುಕಾರೆಕೊಂಡು ಬಂದಿದ್ದೀರೂ?’

‘ಹೂಂ! ಮನೆಗೆ ಬರುತ್ತಲೇ ನಷ್ಟನ್ನ ಹೀಗೆ ನಡಸಿಕೊಳ್ಳಬೇಕೆಂದು ನೀವಿಷ್ಟರೂ ಹಂಚಿಕೆ ಮಾಡಿದ್ದೀರಲ್ಲವೇ?’

ರಾಮನಾಥನು ಏನೂ ಉತ್ತರ ಕೇಂದ್ರದೆ ಲಾಯಿಟ್‌ ‘ಸ್ವಿಚ್‌ಆಫ್‌’ ಮಾಡಿದ.

ವಿದ್ಯಾ ಹೋಗಿ ಮತ್ತೆ ದೀಪ ಹಚ್ಚಿದಳು.

‘ ಮಗುವಿನ ಮೇಲಾದರೂ ಕರುಣೆ ಬರುವುದಿಲ್ಲವೇ? ’ ಅಭ್ಯರ್ಥದೆ ಅಲ್ವರಿದು ಕೇಳಿದ ರಾಮನಾಥ.

‘ ರಾವ್ ದಂಪತಿಗಳನ್ನು ನೋಡಿರಿ, ಮಗುವನ್ನು ಎಲ್ಲಿ ಮಲಗಿಸಿರುತ್ತಾರೆ. ಹೇಗೆ ಇಟ್ಟಿರುತ್ತಾರೆ..... ದಾಂಪತ್ಯರಕ್ಷಸ್ತಗಳು ಮಕ್ಕಳ ಮೇಲೆ ವಿವರಿತ ಪರಣಾಮ ಮಾಡುತ್ತವೇಯೆಂಬ ತತ್ವ ತಿಳಿದಿರಬೇಕಾಗುತ್ತದೆ..... ನಾವು ಬರಿ ಭಾವನೆಗಳಿಗೆ ಮಹತ್ವ ಕೊಟ್ಟು ಪ್ರಯೋಜನವಿಲ್ಲ..... ’

ರಾಮನಾಥನಿಗೆ ವಿದ್ಯಾವತ್ತಿಯ ಉಪನಾಯಕ ಕೇಳುವ ಮನಃಸಿದ್ಧಾತ್ಮಿ, ಮನಃಸ್ವಾಸ್ಥ್ಯಗಳಿಂದಿರಲಿಲ್ಲ. ‘ವಿದ್ಯಾ, ಇದು ನಿನ್ನ ಮಗುವನ್ನು ಎಂಬುದನ್ನು ನಾನು ಬಲ್ಲೆ. ಆದರೆ ನನ್ನ ಭಾವನೆಯ ಅರ್ಥ ನಿನಗಾಗಬಹುದೆಂದೆಣಿಸಿದೆ. ‘ಭಾವನೆಗೆ ಮಹತ್ವ ಕೊಟ್ಟು ಪ್ರಯೋಜನವಿಲ್ಲ’ ಎಂದು ಉಪನಾಯಕ ಮಾಡುತ್ತಿದ್ದೀ.’

‘ ನಿಮ್ಮಂತಹ ಅರೆಸಿಕ ಬುಧ್ಧಿಗೆ ಎಪ್ಪು ಉಪನಾಯಕ ಹೇಳಿದರೇನು? ’

‘ ನಿನ್ನಂತಹ ಅಂತಃಕರುಣಶಾಸ್ತ್ರ ಹೃದಯಕ್ಕೆ ಎಪ್ಪು ಹೋಡಿಯಿಟ್ಟು ರೇನು? ’

‘ ಅಂತಃಕರುಣಶಾಸ್ತ್ರ ಹೃದಯ ನಿನ್ನದು. ನಿನ್ನ ಹೃದಯವೆಂದರೆ ಬತ್ತಿ ಬರಲಾರದ ಸರೋವರ. ಪ್ರೇಮದ ನಾಲ್ಕು ಕಾಳು ನೀರು ಕೂಡ ಸಿಗುವಂತಿಲ್ಲ..... ಹೌದು ಹೇಗೆ ಸಿಗಬೇಕು? ಇದ್ದ ಪ್ರೇಮದ ಸೆಲೆಯೆಲ್ಲಾ ಭಬಿಗಾಗಿ..... ’

‘ ವಿದ್ಯಾ..... ’ ರಾಮನಾಥ ಆಕೋಶ ಮಾಡಿದ.

‘ ಆಕೋಶಮಾಡಿದರೆ ಅವರಾಧ ಮುಖ್ಯಲಾರದು ರಾಮ್. ’

‘ ವಿದ್ಯಾಽಽ ’ ರಾಮನಾಥ ಹುಳ್ಳನಂತೆ ಮತ್ತೆ ಆಕೋಶ ಮಾಡಿದ. ಮೋಹನ ಮೆಟ್ಟಿಬಿದ್ದಂತೆ ಗಾಬಿಗೋಂಡು ಕಸ್ತುರೆದು ನೀಡಿದ.

‘ ಏನು? ನೀನೆನ್ನು ವುದಾದರೂ ಏನು? ನಾನು ಬಹಿರಂಗನಾಗಿ ಸಾರಿ ಹೇಳುತ್ತೇನೆ-ಭಬಿಯೆಡನೆ ನಿನ್ನ ಸಂಬಂಧ ಸರಳವಾಗಿಲ್ಲವೆಂದು! ’

ರಾಮನಾಥನಿಗೆ ಬಂದಾಗವೇಶ ಯಾತಕ್ಕು ಪ್ರಯೋಜನ ಬೀಳುವಂತಿರಲ್ಲ. ಈ ಕ್ಷೇತ್ರಕ್ಕೆ ತಲೆ ಕೆಟ್ಟು ಹುಚ್ಚು ಹಿಡಿಯುತ್ತದೇನೋ ಏನ್ನುವಂತಾಯಿತು. ಅವರಿಬ್ಬರ ಕೂಗಾಟಕ್ಕೆ ಮುದ್ದು ವೇರಿಹನ ಗಾಬರಿಗೊಂಡು ಚಿಟ್ಟನೇಚೀರತೊಡಗಿದ.

‘ ವಿದ್ಯಾ, ನೀನೆನ್ನುಪ್ರದಾದರೂ ಏನು? ’ ಬಹೇಳ ಶಾಂತನಾಗಿ ಕೇಳಿದರಾಮನಾಥ.

‘ ರಾಮು! ನಾನು ದಣದಿದ್ದೇನೆ. ಮಲಗುವೆಡಕ್ಕೆ ಗೇಣು ಹಾಸಿಗೆ ಸಹ ಇಲ್ಲದಂತಿ ಮಾದಿದ್ದೀರ್ಯಲ್ಲ? ..... ಎಲ್ಲಿಯೂ ಒಂದು ಗೇಣು ಸ್ಥಳ ಸಿಗ ದಂತಾಯಿತೆ ನನಗೇ? ’

‘ ಮಲಗಿಕ್ಕೇ ವಿದ್ಯಾ, ನಾನು ಹುಡುಗನನ್ನು ಕೆಡೆಹೊಂಡು ಹೊರಗಿಹೊಗುತ್ತೀನೆ. ’

‘ ಹೊಗು. ಇದಕ್ಕಾಗಿಯೇ ನೀನು ವಿದ್ಯಾವತಿಯ ಕ್ಷೇತ್ರದಿಯಲ್ಲವೇ? ಹೊಗು ರಂಪಾ ಹೊಗು. ನಿನಗೆಲ್ಲಿ ಹೊಗಬೇಕಾಗಿದೆಯೋ ನಾನು ಬಲ್ಲಿ. ಇಲ್ಲದನೆನ ಹೇಳಿ ಹೊರಗಿಹೊಗಬೇಡ. ಪ್ರಾಪಾಣಿತನದಿಂದ ಹೇಳಿಹೊರಗಿಹೊಗು. ’

‘ ವಿದ್ಯಾ, ನಿನ್ನ ಮೇಲೆ ಕೈಯೆತ್ತುವ ಪಾಶವಿತನ ನನ್ನಿಲ್ಲ. ’

ರಾಮನಾಥನಪಾತಿಗೆ ಕಿವಿಗೊಡಿದೆವಿದ್ಯಾ ಸಂತಾಪಗೊಂಡು ಹುಡುಗನಕ್ಕೆ ಹಿಡಿದು ಕೆಳಗೆಂದಳು. ಚಿಟ್ಟನೆ ಚೀರುತ್ತ ಮೋಹನ ಕೆಳಗೆ ಬಿಡ್ಡನು.

‘ ರಾಕ್ಷಸೀ ರ್ಷಾ ಎಂದು ವಿದ್ಯಾವತಿಯ ಗಲ್ಲಿದ ಮೇಲೆ ರಾಮನಾಥನ ಕೈಯೆತ್ತು. ಮೋಹನ ಮತ್ತಿಪ್ಪ ಗಾಬರಿಗೊಂಡು ರಾಮನಾಥನ ಎರಡೂ ಕಾಲಾಗಳ ನಡುವೆ ಮುಖವಿಟ್ಟು ಅಡಗಿಕೊಂಡ. ತನ್ನ ರಕ್ಷಣಿತಾನೇ ಮಾಡಿಕೊಳ್ಳಲು ಹೊಗನ. ತನಗೇನೋ ಆಪಾಯವಿದೆಯೆಂದು ಅವನಬಾಲಬುದ್ಧಿಗೆ ಹೊಳೆಯಿತು.

ಭಜಿ ಬಾಗಿಲು ತೀರಿದು ಹೊರಗಿಬಂದಳು. ಅವಳ ಅಂಗಾಂಗಕ್ಕೆಲ್ಲನಡುಗಹತ್ತಿದ್ದುವು. ಅವಳಿಗಾದರೂ ಎಲ್ಲಿಯ ನಿಬ್ರಿ? ನಡೆದ ರಂಭಾಟವನ್ನೆಲ್ಲನೊಂದುತ್ತಕೇಳುತ್ತ ಎಚ್ಚುತ್ತೀ ಕೂತಿದ್ದಳು. ಒಳಗೆಬಂದವರೇ ಮೋಹನನನ್ನು ಎತ್ತಿಕೊಂಡಳು. ಅವನ ಗಲ್ಲ ಹಿಡಿದು ಮೈದಡವಿ ಅಮುಖಿಕೊಂಡು ಹೆಗಲ

ಮೇಲೆ ಮಲಗಿಸಿಕೊಂಡಳು. ಕಣ್ಣೀರು ತಾವೇ ತಾವಾಗಿ ಒಂದೇಸಮನೆ ಹರಿಯುತ್ತಿದ್ದಿವು.

ವಿದ್ವಾನತಿ ಮುಖ ಕೆಳಗೆ ಹಾಕಿಕೊಂಡು ನೆಲಕ್ಕೇ ಕೂತುಬಿಟ್ಟಳು. ಏನು ಮಾಡುವುದೆಂಬ ಹಂಚಿಕೆ ಹೊಳೆಯಲಿಲ್ಲ. ಅಪಮಾನ, ಅಸೂಯೆ ಗಳಿಂದ ಹೃದಯ ಕುದ್ದಹೊಗಿತ್ತು. ಕೆಲಹೊತ್ತಿನ ಹುಂದಿ ನಡೆದ ಘಟನೆ— ಅದೊಂದು ಪಾಶವಿತನ, ಇದೊಂದು ಪಾಶವಿತನ ಎನಿಸಿತು ಅವಳಿಗೆ. ತನ್ನ ಬುದ್ಧಿಗೆ, ಹೃದಯಕ್ಕೆ ಬೇಕಾದ ಸಮಾಧಾನವೆಲ್ಲಿಯೂ ಸಿಗಲಿಲ್ಲ. ಪುರುಷರ ಪಾಶವಿತನಕ್ಕೆ ಒಳಗೊಳಗೇ ಉರಿದೆದ್ದಳು.

ಭಬಿ ಮೆಲ್ಲಿನೆರಾಮನಾಥನಿಗೆ ತಮ್ಮ ಮನಸೆಗಿಬರಲು ಸನ್ನೆ ಮಂಡಿದಳು. ರಾಮನಾಥನಿನ್ನೂ ಹೊರಗೆ ನಿಂತಿದ್ದಾಗ ವಿದ್ಯಾ ಧಡಲ್ಲೀಂದು ಬಾಗಿಲು ಹಾಕಿ ಒಳಗೆ ಬೋಲ್ಲು ಹಾಕಿಕೊಂಡಳು.

ಭಬಿ ರಾಮನಾಥನನ್ನು ಒಳಗೆ ಕರೆದಳು. ರಾಮನಾಥನಿಗೆ ಒಳಗೆ ಹೊಗಿ ಹೊಗಿ ಕ್ಕಾಗಿ ಮನಸ್ಸಿಲ್ಲ. ಹೊರಗೆ ಹೊಗಿ ಕ್ಕಾಗಿ ಮನಸ್ಸಿಲ್ಲ. ‘ದೇವರೆ ಮೋಹನನನ್ನು ಕರೆತರುವ ದುಬ್ಬಾದಿ ಯನ್ನೆ ತಕ್ಕೆ ದಯಪಾಲಿಸಿದೆ!’ ಎಂದು ಒಳಗೊಳಗೇ ಗೋಳಿಟ್ಟು.

ಭಬಿ ಮೋಹನನನ್ನು ಎತ್ತಿಕೊಂಡಳು. ರಾಮನಾಥನೆಡನೆ ಮೇಲೆ ಟಿರೀಸಿಗೆ ನಡೆದಳು. ತೊಡೆಯ ಮೇಲೆ ಮೋಹನನ್ನು ಮಲಗಿಸಿಕೊಂಡು ಸೆರಗು ಹೊಚ್ಚಿದಳು. ಹೊರಗೆ ಚಳಿಬಿಟ್ಟಿದ್ದ ದೂ ಮೋಹನನಿಗೆ ಭಬಿ ಹೊಚ್ಚಿದಸೆರಗು, ಮಾತ್ರವಾತ್ಮಳದ ರಕ್ಷಣೆ ಕವಚವಾಗಿ ಗೂಡಿನೊಳಗೆ ತಾಯಿಯ ಮಡಿಲಲ್ಲಿ ಬೆಳ್ಳಿಗೆ ಮಲಗುವ ಹಕ್ಕಿಯ ಮರಿಯಂತೆ ಮೋಹನನ ನುತ್ತೆ ನಿದ್ದೆ ಹೊದ.

‘ ಭಬಿ! ದುಃಖದ ಮಾಲಿಗೆ ನಾನೇ ಕೈತಣ ಕೊಟ್ಟು ಕೊರಳಿಗೆ ಕಟ್ಟಿ ಕೊಳ್ಳುತ್ತಿದ್ದೇನಲ್ಲ? ’—ಭಬಿಯ ಭುಜದ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಆಳ ಹತ್ತಿದ. ಭಬಿ ರಾಮನಾಥನ ತಲೆಯ ಮೇಲೆ ಕೈಯಾಡಿಸಿ ಅವನನ್ನು ಸಮಾಧಾನ ಮಾಡುತ್ತಿದ್ದಳು.

‘ ಭಬಿ, ಮೋಹನನಿಗೆ ನಿನ್ನಂತಹ ಒಬ್ಬ ತಾಯಿ ದೊರೆತಿದ್ದರಿ? ’

ರಾಮನಾಥನ ಅಂತರಂಗವನ್ನು ರಿತುಕೊಳ್ಳುವ ಸರಿಯಾದ ಬುದ್ಧಿ ಭಬಿಗಿತ್ತು.

‘ ಆವಣ ಕಾಹಿಗೆ ಕಾಳಜಿ ಕರೂ ನಕ್ಕಾ.’ ತಾನು ತಾಯಿಯಾಗಿಯೇ ಮೋಹನನನ ಸಂರಕ್ಷಕ ಮೂಡುವುದಾಗಿ ಅಭಯವಚನವಿತ್ತು ಇಬೆ.

‘ ಇಬೆ, ನಾವಿಬ್ಬಿರೂ ಕೂಡಿದ್ದೂ ಬರಿ ಒಂದು ‘ಆಗ್ನೇಯದೆಂಟು’ ಆಲ್—,

‘ Accident ಮುಕ್ಕೇಚೆ ಆಗ್ನೇ ಏಕತ್ರ ಆಲೊ. ’ (Accident ಮೂಲಕವೇ ನಾವಿಬ್ಬಿರೂ ಒತ್ತೆಟಿಗೆ ಕೂಡಿದ್ದೂ.) ಇಬೆ ಅಥವತ್ತಾಗಿ ಸುಡಿದಳು.

‘ ನಾನು : ದೈಯನ್ನು ಕೂಡಿದ್ದೂ ಒಂದು ‘ಆಗ್ನೇದೆಂಟು’. ಆದರೆ ಆ ಆಗ್ನೇದೆಂಟು ಎಲ್ಲಿ, ಈ ‘ಆಗ್ನೇದೆಂಟು’ ಎಲ್ಲಿ.....ಸರಿ, ಜೀವನದ ಯಾವ ಘಟನೆಯೂ ಬರಿ ಆಗ್ನೇದೆಂಟು ಆಲ್ ಈಶಂಕಲ್ಪದಿಂದಲೇ ನಡೆಯುತ್ತದೆ ಎನ್ನಬೇಕು.’

‘ ಹೋ. Life is a scheduled book of God. ’ (ಜೀವನವು ದೀವರ ಕಾಲಕ್ರಮದ ಪ್ರಸ್ತುತವಿದ್ದಂತೆ.)

ಸ್ವಲ್ಪ ಹೊತ್ತು ಇಬ್ಬಿರೂ ಮೋನ.

‘ ಇಬೆ, ನಾಣ ಮೋಹನನ್ನು ಮಾಂಟೇಸರಿ ಶಾಲೆಗೆ ಕಳಿಸಿಬಿಡೋಣಿ? ’

‘ ಬಫೂ. ’ ತಮ್ಮಲ್ಲಿ ಮೋಹನನಿರಲಿ ಎಂಬುದೆ ಇಬೆಯ ಅಭಿವಾರು ವಾಗಿತ್ತು.

ಇಬೆ ತೋರುತ್ತಿರುವ ನಿಸ್ಸಿಂಹ ಅಂತಃಕರುಣವನ್ನು ಹೇಗೆ ಪ್ರತಿಯಾಗಿ ಕೊಡುವುದು ಎಂಬ ಪ್ರಶ್ನೆ ರಾಮನಾಥನಿಗೆ.

‘ ಇಬೆ, ನಾಣ ಕಾಲೇಜಿನ ಕಡೆ ಹೊಗಿಬರೋಣವೇ? ’

‘ ವಿಚಾರೂ.’ ಇಬೆಗೆ ಮೋದಲು ನೌಕರಿಗಾಗಿ ಪ್ರಯತ್ನಿಸುವುದು ಬೇಕಿತ್ತು.

ಈ ಸಂದರ್ಭದ ಅದಾವ ವಿವಯವನ್ನೂ ಚರ್ಚಿಸುವುದು ಅವಳಿಗೆ ಬೇಕಿರಲಿಲ್ಲ.

ಈಗ ಅವಶ್ಯವಾಗಿ ಬೇಕಾಗಿದ್ದುದು ಮೋಹನ ರಾಮನಾಥರ ಸ್ವಾಸ್ಥ್ಯ.

ಇಬೆ-ರಾಮನಾಥರ ಸಡುವೆ ಬೆಳೆದ ಸಲುಗೆ ಸ್ವಾತಂತ್ರ್ಯಗಳ ಮೂಲಕ ಯಾವುದೇ ಓವಚಾರಿಕ ಆಭಾರಮನ್ನುಹೊಯ ಮಾತುಗಳನ್ನಾಡುವ ಅವಶ್ಯಕತೆ ರಾಮನಾಥನಿಗೆ ತೋರಲಿಲ್ಲ.

‘ ಹೊತ್ತಾಯಿತು. ಮೋಹನನನ್ನು ಕರೆದುಕೊಂಡು ನೀನು ಹೋಗು. ನಾನು ಇಲ್ಲಿ ಮಲಗುತ್ತೇನೆ.’ ರಾಮನಾಥನೆಂದ.

‘ನಕ್ಕೋ! ಘಾರ ಘಂಡೀ ಅಹೆ. ಮೀರು ಆತ ಮಧ್ಯ ಜಾಗಾ ಕರೂನ ದೇತೆ? ’  
ರಾಮನಾಥ ಅಲ್ಲೀ ಮಲಗಲಪೇಸ್ತಿಸಿದೆ. ಭಟ್ಟಿ ಹೆಚ್ಚು ಅಗ್ರಹ ಹಿಡಿ  
ಯದೆ ಹೋಹನನನ್ನೆತ್ತಿಕೊಂಡು ಹೋದಳು. ರಾಮನಾಥನಿಗೆ ಮೇಲೆ ಒಂದು  
ಹಾಸಿಗೆ ಹಾರಿಕೊಂಟ್ಟಿಳು.

‘ನಮ್ಮ ಮನೆಯೋಳಿಗೆ ದೀಪವಿದೆಯೆ ಭಟ್ಟಿ? ’

‘ನಾಹಿ. ’

ಭಟ್ಟಿ ಕೆಳಗೆ ಹೋಗಿ ಮೇಲೆ ಬರುವಷ್ಟರೊಳಗೆ ರಾಮನಾಥನಲ್ಲಿ  
ಅನ್ನೊಂದು ಬಗೆಯ ವಿಚಾರ ಕೋಲಾಪಲ, ಪಶ್ಚಾತಾಪ.

‘ಭಟ್ಟಿ ನನ್ನ ಈ ಭಾವನಾವೇಶವು ನನಗೇ ಬೇಸರಿಟ್ಟಿದೆ....ಹೇಳು  
ಭಟ್ಟಿ ವಿದ್ಯಾವತಿಗೆ ನಾನು ಕೆನ್ನೀಗೆ ಏಟು ಕೊಟ್ಟುದು ತಪ್ಪಾಯಿತೆ?..... ’

ಭಟ್ಟಿಗೆ ಏನು ಹೇಳಬೇಕೂ ತಿಳಿಯದಾಯಿತು. ಏನು ಹೇಳಿದರೆ ರಾಮ  
ನಾಥನಿಗೆ ಸಮಾಧಾನವಾದಿತ್ತೂ ಅದೂ ತಿಳಿಯಲಿಲ್ಲ.

‘ಹೊದು, ತಪ್ಪಾಯಿತಲ್ಲವೆ ಭಟ್ಟಿ? ’

ಭಟ್ಟಿ ಸುಮ್ಮನೆ ಇದ್ದಿಳು.

‘ವಿದ್ಯೆಯ ಕ್ಷಮೆ ಕೇಳಿಕೊಂಡು ಬರಲೆ ಭಟ್ಟಿ? ’

‘ನಕ್ಕೋ. ಅಣಬೀನ್ ಉಗ್ರಿಚ ಕಾಹಿತರೀ ಹ್ಯಾಪ್ಟಾಳಾ  
ವ್ಯಾಯಚಾ. ’ (ಬೇಡ. ಮತ್ತೆ ಏನಾದರೂ ಗೊಂದಲನೇದ್ದೀತು )

‘ಭಟ್ಟಿ, ನಾನು ಬಹಳ ಸಲ ತಪ್ಪುಮಾಡುತ್ತೇನೇ ತಪ್ಪುಮಾಡಿ  
ಪಶ್ಚಾತ್ತಾವ ಪಡುತ್ತೇನೇ....ವಿದ್ಯಾವತಿಗೆ ಹೋಸದಾಂಪತ್ಯ! ಹೋಸದಾಂಪತ್ಯದ  
ಸರಸ ಶ್ರಂಗಾರ ಬೇಕು. ಅದನ್ನು ಬಯಸಿದರೆ ಅವಳಿದೇನು ತಪ್ಪು?   
ಪ್ರೇಮದ ಹಸಿನೆಯಿಂದ ಆಕೆ ಮನೆಗೆ ಬಂದಳು. ಹೋಹನ ಅವಳ ಶ್ರಂಗಾರ  
ಸ್ವಾತಂತ್ರ್ಯಕ್ಕೆ ಅವಕಾಶ ಕೊಡಲಿಲ್ಲ. ಅವಳಿಗೆ ತನ್ನ ರಸಿಕತೆಯ ಚಟುವಟಿಕೆ  
ಗಳಿಗೆ, ತನ್ನ ರಸಿಕಹಂಬಲಗಳಿಗೆ ನನ್ನೊಂದ ಪ್ರೀತಾಕ ಬೇಕಿತ್ತು. ನನ್ನ  
ಮನೊನ್ನತಿಗೆ ಆದು ಹಿಡಿಯಲಿಲ್ಲ. ಅವಳಿಗದು ಸೊಗಸಲಿಲ್ಲ....ಒಂದು  
ದಿನ ಮಧ್ಯಾನ್ತ ಒಳಗಿನ ಹೋರಿಗಿನ ತಾಪವನ್ನು ಕಳೆದು ತಂಪುನಾಡಿಕೊಳ್ಳು  
ವುದಕ್ಕಾಗಿ ಇಬ್ಬರೂ ಕೂಡಿದವು. ಅವಳಿಗಾಗಿ ನಾನು ತಾಂಗ ಮಾಡಲಿಲ್ಲ.  
ನನಗಾಗಿ ಅವಳು ತಾಂಗ ಮಾಡಲಿಲ್ಲ....ನನ್ನ ಎರಡನೆಯ ಸಂಬಂಧ ಅವಳಿಗೆ

ವಂಚನೆಯಾಯಿತು. ನಾನು ಕ್ಷಮಾದಿ, ಸಂಖ್ಯಾದಿ ಅವಳ ಮುಂದೆ..... ವೊದಲಿಗಾದರೂ ನನ್ನನ್ನ ಮೆಚ್ಚುವ ಯಾವ ಗುಣವನ್ನು ನನ್ನಲ್ಲಿ ಕಂಡು ಕೊಂಡಳೋ ನಾನೀಯಿ.....’

‘ಆಪಲಾ ಸರಳಪಟಾ ಆಗಿ ಕೋಮುಲ ಅಂತಃಕರಣ ಕುಟಾಲಾ ಅವಡಣಾರ ನಾಹಿ ?’ (ನಿಮ್ಮ ಸರಳತನ ಕೋಮುಲ ಅಂತಃಕರಣ ಯಾರಿಗೆ ಸೇರಲಿಕ್ಕಿಲ್ಲ ?)

ಭಜಿಯ ಪ್ರಶ್ನೆ ರಾಮನಾಥನನ್ನು ಕ್ಷೇತ್ರಹೊತ್ತು ಹೊಸಗೊಳಿಸಿತು. ತನ್ನ ಬಗ್ಗೆ ಭಜಿಯಲ್ಲಿ ಯಾವ ಭಾವನೆಯಿಂದಿರಬಹುದು ಎಂದು ವಿಚಾರಿಸಿಕ್ಕಿತು.

‘ಭಜಿ, ನಾನು ಈ ವರಡನೆಯ ಸಂಬಂಧ ಕಟ್ಟಿಕ್ಕೆ ಜ್ಞಾಬಾರದಾಗಿತ್ತು. ನಾನು ಹಾಗೇ ವಿಧುರನಾಗಿ ಅವಿವಾಹಿತನಾಗಿ ಉಳಿದಿದ್ದರೆ .....?’

‘ತತ್ತರ ಕಾಮ ರೂಪ ಅಸ್ತಿ ?’ (ಅಂದರೆ ಏನಾಗುತ್ತಿತ್ತು ?)

ಭಜಿಯ ಪ್ರಶ್ನೆಯ ರೀತಿಯೇ ತಿಳಿಯಲ್ಲಿ ರಾಮನಾಥಸಿಗೆ.

‘ಭಜಿ ನಿನ್ನಂತಹ ಒಂದು ಹೃದಯ ನನಗೆ ದೊರಕಿದ್ದರೆ ?’

‘ಬಂದ ಅತ್ಯಾ ರ್ಯಾಮಾ.’ (ಇರಲಿ. ಈಗ ಮಲಗಿರಿ.)

ಭಜಿ ಗಡಬಡಿಸಿಕೊಂಡು ಕೆಳಗಿಳಿದು ಹೋದಳು.

ರಾಮನಾಥನ ಅಂತಃಕೋಲಾಹಲಕ್ಕೆ ಇನ್ನುಷ್ಟು ಪುಟ ಕೊಟ್ಟು ಎದ್ದು ಹೋದಳು ಭಜಿ. ವಿದ್ಯಾವತಿಯ ಬಗ್ಗೆ ಪಶ್ಚಾತ್ತಾಪಭಾವ ಮೂಡಿ ಕ್ಷಮೆ ಕೇಳಬವರಿಗೂ ಹರಿದ ಬುದ್ಧಿ ಅಷ್ಟಕ್ಕೆ ಸ್ತುಭವಾಗಿ ಭಜಿಯ ಮನೋಭಿತ್ತಿ ಯನ್ನು ಒಳಹೊಕ್ಕು ನೋಡಲುಹವಣಿಸಿತು. ಭಜಿ ಹಾಗೇಕೆ ಹೇಳಿದಳು?.....

‘ಆಪಲ್ಲಾ ಸರಳಪಟಾ ಕೋಮುಲ ಅಂತಃಕರಣ ಕುಟಾಲಾ ಅವಡತ ನಾಹಿ ?’....ಭಜಿಯ ಸುಕುಮಾರಚಿತ್ರದ ಮುಂದೆ ವಿದ್ಯೆಯ ಚಿತ್ರ ಕಲೋರ ವಾಗಿ ಕಂಡಿತು....ವಿದ್ಯಾನ ಪರಿಚಯವೂ ಒಂದು ಶ್ಯಾಂಕಿತೆಂಟು, ಭಜಿಯ ಪರಿಚಯವೂ ಒಂದು ಶ್ಯಾಂಕಿತೆಂಟು. ಎರಡು ಶ್ಯಾಂಕಿತೆಂಟುಗಳ ನಡುವೆ ಎಷ್ಟು ಅಂತರ! ಒಂದು ಕಲೋರ ವಸ್ತು, ಇನ್ನೊಂದು ಕೋಮುಲ ಕುಸುಮ!.... ಹೃದಯ ಕೋಲಾಹಲದಲ್ಲಿ ಕಡಿದರೂ ನಿಷ್ಠೆ ಬರಲಿಲ್ಲ ರಾಮನಾಥಸಿಗೆ.

ಹೃದಯ ಕೋಲಾಹಲದಲ್ಲಿ ಕಡಿದರೂ ನಿಷ್ಠೆ ಬರಲಿಲ್ಲ ವಿದ್ಯಾವತಿಗೆ.

‘భన్’ ఎంబ సప్పుళ పునః పునః ఆవళ క్ష్యదయద మేలే ఏటు కోట్టింతాగి ఆవళ ఆభిమానద హావిన జేడెయస్సు కేణక్తుత్తు.... కేల హోత్తిన హిందిన ఆ ఘటనే, ఆంధీరియ అంధఃకారద హాదియల్లి రాజనా నడసిద అవిచార, ఆవళ సదభివానద ఆగ్నియస్సు హోత్తి- సుత్తిత్తు. ....... రామునాథనంతర ఎంజలద కైగే నాలగే చొచిదిదు తన్నదే ప్రీతియ భికారితనవేనిసితు.... కై కోమాలవేందు హిడిదళు; కేన్నెగే ‘భన్’ ఎందు ఏటు కోడువష్టు వాస్తుకెలోరవాయితు ఆదు. కైనిముఖలవేందు హిడిదళు; జానసి ముట్టిద ఎంజలద కై భబియస్సు ముట్టి ముసురేయాగలిడే ఆదు. ఇదరింద పరికారనేను? తన్న సంతాపకై ఉపకమనవేను?.... హెంగుసేంద మాత్రకై ఈ పరి అవహేళనేగి గురియాగబ్బేకి?.... .......

శాకుంతలద నాశ్చికేయ శిత్ర కణ్ణుండే బంతు. పతియిందాద అవహేళనేయస్సు మరియలిల్ల ఆవళు. అంతఃకరణకై ఆభిమానకై ఉంటాద గాయద సేడు తీరిసికోళ్ళదే బిడిల్లు ఆవళు. అదక్కాగి జీవవన్నే తేచలు. తవళ్ళయు మాడిదళు. కోనేగే దుష్టంత— ‘ క్షేమా, దేవి క్షేమా ’ ఎందు శరణు బంద. గండసరిగే ఇష్టు మాడదిద్దరి బుద్ధి బరువదిల్ల....తానే ఒందు కథి బరియబేకు.... సామాజిక శకుంతలా!.....యువకసోబ్బ యువతియస్సు వంచిసిద కథి....ఆదరి ఇష్టందలే సేడు తీరదు!.... ఇన్నే ను ఉపాయ....?

‘ తాయి! ఓడ భాకర వాడాడ ’ దూరదింద భిక్షుకేయ దని.  
‘ కలోణి..... ’ కలేగారన దని మళ్ళీందు కడెయింద.

రామునాథనీగి ఎళ్ళురవాదాగ బిసిలు బిద్దిరదిద్దరూ స్ఫుర్జు బిళగాగిత్తు. ఎద్ద కేళగి బంద. భబియ మనేయ బాగిలు ఇన్నూ తేదేదిరల్లు. కరిసివాసద బఱ ఒందు ఇరాణి హోట్లిగే హోగి జక తెగెదుకోందు ఆల్లే పేపర నోఇఁత్త స్ఫుర్లు హోత్తు కుళతుకోండ. అష్టరల్లి భబే రేశనా హాలిగెందు ఆచెయింద

ಹಾಯ್ದುಹೋದಳು. ಅವಳು ತಿರುಗಿ ಬರುವುದನ್ನೇ ನೋಡುತ್ತ ರಾಮ ನಾಥ ಶೈಯಲ್ಲಿ ಪೇಪರೆ ಹಿಡಿದುಕೊಂಡು ಕುಳತುಕೊಂಡ 'Let this white and pure soap with the lovely perfume keep your skin lovely'— (ಮುವಾಸಮಯ ಕುಷ್ಟವಾದ ಈ ಶುದ್ಧ ಸಬ್ಕಾರವು ನಿಮ್ಮ ಅಂಗಕಾಂತಿಗೆ ಸೌಂದರ್ಯವನ್ನು ತರಲಿ.) ಮತ್ತೆ ವಿದ್ಯಾವತಿಯ ಫೋಟೋ! ಬಂದಲ್ಲದ ಹಾಗೆ ಮೂರು ಚಿತ್ರಗಳು!....ಫೋಟೋ ಏದ ವಿದ್ಯಾವತಿಗೆ ಯಾರೋ ಮೀಸೆ ಬರೆದು ಚೇಷ್ಟೆ ಬಗೆದಿದ್ದರು! ಮತ್ತೆ ಪುಟ ತಿರುವಿದ. 'Readers' views' (ಓದುಗರ ಓಲೆಗಳು)ನಲ್ಲಿ ನೋಡಲನೆಯ ಪತ್ರ! 'Contraceptives' ಎಂಬ ಶೈರ್ರಿಕೆಯ ಕೆಳಗೆ ಅಚ್ಚಿದ ಓಲೆಗೆ ವಿದ್ಯಾವತಿಯ ಸಹಿ! ಪೇಪರೆ ಮಡಿಚಿ ದೊಪ್ಪನೇ ಟೋಬಲ್ ಮೇಲೆ ಬಗೆದು ಎದುರಿಗಿರುವ 'ಭಾಜಿ ದುಕಾನ' ಬಳಿ ಬಂದು ನಿಂತ. ಎರಡು ದೊಡ್ಡ ದೊಡ್ಡ ಕ್ಷಾಬೇಜ ಖರೀದಿ ಮಾಡಿದ. ಭಬಿ ಹಾಲು ಹಿಡಿದುಕೊಂಡು ಬಂದಳು. ರಾಮನಾಥನನ್ನು ನೋಡಿ ನಕ್ಕಳು.

'ಹೇ ಕಶಾಲಾ?' (ಇವು ಯಾತಕ್ಕೆ?) ರಾಮನಾಥನ ಮನೆಯಲ್ಲಿ ಅಡಿಗೆ ಇಲ್ಲವೆಂದು ಗೊತ್ತು ಅವಳಿಗೆ.

'ಒಳ್ಳೀ ಕ್ಷಾಬೇಜ ಕಂಡವು. ತೆಗೆದುಕೊಂಡೆ. ವೈನಿಗೆ ಕೊಡು.' ಎಂದು ಕ್ಷಾಬೇಜ ಭಬಿಯ ಶೈಯಲ್ಲಿ ಕೊಟ್ಟಿಟ್ಟ ತಾನು ಹಾಲಿನ ಪಾತ್ರ ತೆಗೆದುಕೊಂಡ.

'ಅತ್ಯಾ ಕಶಾಲಾ ಭಾಜಿ? ಪುಷ್ಟಳ ಆಹೆ ಘರಿ (ಈಗೇಕೆ, ಮನೆಯಲ್ಲಿ ಪಲ್ಲಿ ಬೇಕಾದಷ್ಟುದೆ.) ಭಬಿ ಎಂದಳು.

'ಇರವಲ್ಲದು. ಅದೇನು ಕೇಡಿಸುವುದಿಲ್ಲ.'

'ಲವಕರ ಉತ್ತಾ ವಾಟತ?' (ಲಗೂನ ಎದ್ದಿರ ಕಾಣಸ್ತುದೆ?)

'ಹೂ.'

'ಕಾಯ? ರೂಪ ಲಾಗಲೀ ನಾಹಿ?' (ಸಿದ್ದೆ ಹತ್ತಿಲಿಲ್ಲೇನು?)

'ನಷ್ಟಕಿನ ತಂಂಸಿಗೆ ಸ್ವಲ್ಪ ಸಿದ್ದೆ ಹತ್ತಿತು. ಬೆಳಗಾಗುವ ತಡವಿಲ್ಲದೆ 'ಬಾಯೀ, ಭಾರ್ತಿ ವಾಡಾ' ಎಂಬ ಉದಯರಾಗಕ್ಕೆ ಎಚ್ಚರವಾಯಿತು. ನೋಹನ ಮಲಗಿದ್ದನೆ ಭಬಿ ?'

'ಹೂ. ಅಜೂನ ದ್ಯುಪಲು ಆಹೆ ತೇ..' (ಈಂ ಇನ್ನೂ ಮಲಗಿದ್ದನೆ).

ಇಬ್ಬರೂ ಅಟ್ಟಿ ಹತ್ತಿ ಹೋಗುವುದಕ್ಕೆ ವಿದ್ಯು ಕೆಳಗಿಳಿಯುತ್ತಿದ್ದಳು. ಕೈಯೊಳಗೆ 'ಮನಿಬ್ರಾಗ' ಮತ್ತು ಅತ್ತಿ ತೆಗೆದುಕೊಂಡು ಹೊರಟಿದ್ದಳು. ಭಬಿ ಅಟ್ಟಿ ಹತ್ತುವಾಗ ಆಸರಕಾಗಿ ಮೆಟ್ಟಲಿನ ಕಟ್ಟಾಂಜನದ ಮೇಲಿದು ವುದಕಾಗಿ ಎರಡೂ ಕ್ಯಾಬೀಜಾಗಳನ್ನು ಒಂದೇ ಕೈಯಲ್ಲಿ ತೆಗೆದುಕೊಳ್ಳುತ್ತಿದ್ದಾಗ ರಾಮನಾಥ 'ಇಲ್ಲಿ ತಾ ಭಬಿ, ನಾನು ತೆಗೆದುಕೊಳ್ಳುತ್ತೇನೆ' ಎಂದು ಕ್ಯಾಬೀಜ ತೆಗೆದುಕೊಂಡ. ತೆಗೆದುಕೊಳ್ಳುವಾಗ ಇಬ್ಬರೂ ಒಂದೇ ಮೆಟ್ಟಲ ಮೇಲೆ ನಿಂತಿದ್ದ ದರಿಂದ ವಿದ್ಯುವತ್ತಿಗೆ ಕೆಳಗಿಳಿಯಲಿಕ್ಕೆ ಮಾರ್ಗ ಕಟ್ಟುಯಿತು. ಕ್ಷಣಹೊತ್ತು ಅಲ್ಲೇ ನಿಂತಿದ್ದ ವಳು ಭಬಿ ಒಂದು ಮೆಟ್ಟಲು ಮೇಲೆರಿದ ಮೇಲೆ ಕೆಳಗಿಳಿದಳು. ಒಂದೆರಡು ಮೆಟ್ಟಿಲನ್ನು ಇಳಿರಬಹುದು.

'ಕೇಲಿ ಕೈ?' ಎಂದು ಕೇಳಿದ ರಾಮನಾಥ.

ಭಬಿ ಅಲ್ಲೇ ಗಕ್ಕನೆ ನಿಂತಳು, ಮತ್ತೇನಾಯಿತೋ ಎಂದು. ವಿದ್ಯು ರಾಮನಾಥನ ಮಾತಿಗೆ ಲಷ್ಣಸದೆ ಮತ್ತೊಂದೆರಡು ಪಾವಟಿಗೆ ಕೆಳಗಿಳಿದಳು.

'ವಿದ್ಯು, ಬೀಗದ ಕೈ ಕೊಟ್ಟಿಹೋಗು.'

ವಿದ್ಯು ಮತ್ತೇ ಹಾಗೇ ಮುಂದೆ ನಡೆದಳು.

'ವಿದ್ಯುತ್' ಎಂದು ಆಕ್ಷೋಶಮಾಡಿದ ರಾಮನಾಥ.

'ಕುಲೂಪ ಲಾವಲ ನಾಂ' (ಕೇಲಿ ಹಾಕಿಲ್ಲ) ಭಬಿ ಮೇಲೆ ಕಟ್ಟಾಂಜನ ದಿಂದ ಇಣಳಿಸೆ ನೋಡಿ ಹೇಳಿದಳು. ರಾಮನಾಥ ಮೇಲಕ್ಕೆ ಹತ್ತಿದ. ಭಬಿ ಅಲ್ಲೇ ನಿಂತಿದ್ದಳು.

'ಎಷ್ಟೊಂದು ಸೊಕ್ಕು!' ರಾಮನಾಥ ಉದ್ದರಿಸಿದ. ಭಬಿ ಸುಮ್ಮನೆ ಇದ್ದಳು. ಇಬ್ಬರೂ ಮೆಟ್ಟಿಲೇರಿ ಮೇಲೆ ಒಂದರು. ರಾಮನಾಥ ತನ್ನ ಮನೆ ಯೋಳಗೆ ಪ್ರವೇಶಮಾಡಿದ. ಬೀಬಲ್ ಮೇಲೆ ಒಂದು ಪಾರೀಟು ಅಂಚಿಯ ಮುದ್ರೆಯಿಲ್ಲದೆ ರಾಮನಾಥನ ಹೆಸರಿನಿಂದ ಕಾದಿತ್ತು.

'ಮಿಸ್ಟರ ರಾಮನಾಥ,

ನಿನ್ನ ಕೈಯೊಳಗೆ ಹಿಂಸೆಯನ್ನು ತಡೆಯಲಾರದೆ ನಾನು ಹೋಗು ಶ್ರದ್ಧೆನೇ. ನಷ್ಟ ಕವಾಳದ ಮೇಲೆ ನಿನು ನಿನ್ನ ಕೊಟ್ಟಿ ಏಟು ಅಲ್ಲಿಯೇ

ಮಾಯವಾಗಿರಬಹುದು. ಅದರೆ ಒಳಗೆ ಮೂಡಿದ ಅದರ ಬಾಸಾಳು ಎಂದಿಗೂ ಮಾಯವಾಗದಂತಹದು. ನಿನ್ನಂತಹ ಪಾಶ್ಚಯೀ ಪುರುಷನ ನಿರುಪಯೋಗಿ ದಾಸಿಯಾಗಿ ನನ್ನ ಜೀವನದ ಗೊತ್ತುಗುರಿ, ಹೈಯಾಥನ ಗಳಿಗೆ ತಿಳಾಂಜಲಿ ಕೊಡುಪುಡಕ್ಕಿಂತ ವಿಶಾಲವಾದ ಜಗತ್ತಿನಲ್ಲಿ ಮತ್ತೊಂದು ಹೆಚ್ಚೆ ಮುಂದಿಟ್ಟಿರೆ ಸುಖದ ಕ್ಷೀತಿಜವು ತೆರೆಯಬಹುದೆಂದುಕೊಂಡಿದ್ದೇ ನೇ.

ನಿನ್ನ ಚಿತ್ರಹಿಂಸೆಯ ಬಗ್ಗೆ ನಿನಗೆ ಪಶ್ಚಾತ್ತಾಪವಾದರೆ ಅಷ್ಟೇ ಸಾಕು. ಅದಕ್ಕೂ ಹೆಚ್ಚಿನ ಶಿಕ್ಕೆ ನಾನು ಕೊಡಬಯಸುವುದಿಲ್ಲ. ಪಶ್ಚಾತ್ತಾಪವಾಗ ದಿದ್ದರೆ ಅದೂ ಸರಿ, ನಿನ್ನ ದೇಹ ಬಹಳ ದಪ್ಪವಾಗಿದೆಯಂದುಕೊಳ್ಳುವೆ. ನಿನ್ನ ನಿನ್ನಿನ ಹಿಂಸಾಕ್ಷರಿಯ ನಾನ್ಯಾಯಾನಾನ್ಯಾಯನಿಂದ ಯಕ್ಷುಗಿ ನಾನು ಹೊರಟಿದ್ದೇನೇ. ಅದರ ನಿಷ್ಪರ್ಣಯಾಗುವ ವರೆಗೆ ನಿನಗೆ ಗುಡಾಬಾಯ್.

—ನಿದ್ದಾವತಿ'

ಪತ್ರ ಓದಿ ರಾಮನಾಥನ ವ್ಯೋಯಲ್ಲಿ ಉರುಸಿಟ್ಟಿಂತಾಯಿತು. ತಲೆ ದಿವ್ಯ ಎಂದು ತಿರುಗಹತ್ತಿತು. ಬುದ್ಧಿ ಮಂಜುಮಂಜಾಗಿ ಶೂನ್ಯವಾಗುವ ವಂತೆ ತೋರಿತು. ಭಬಿ ಹಾಲು ಕಾಯಿಸಲ್ಪೇ ಒಳಗಿಟ್ಟು ಗಾಬರಿಯಿಂದ ಬಂದಳು.

‘ನೋಹನಾಲಾ? ಫೋಡ ಟೆಂಪರೇಚರ್ ಆಹೆ.’ (ನೋಹನಸಿಗೆ ಸ್ವಲ್ಪ ಜ್ವರ ಇವೆ!) ರಾಮನಾಥನಿಗೆ ಒಮ್ಮೆಲೆ ಕೇಳಿಸಲಿಲ್ಲ. ಶೂನ್ಯಮನಸ್ಸು ನಾಗಿದ್ದನು. ಎಹ್ಲೈ ಹೊತ್ತಿನ ಮೇಲೆ ‘ಏನು ಭಬಿ?’ ಎಂದು ಕೇಳಿದನು.

ರಾಮನಾಥನ ಕೈಯೊಳಗಿನ ಓಲೆಯನ್ನು ಅವನ ಮುಖಮುದ್ರೆಯ ಕನ್ನಡಿಯಲ್ಲಿ ಓದಿ ಅರ್ಥಮಾಡಿಕೊಂಡಳು ಭಬಿ.

‘ಕುಟ್ಟಾಚಿ....?’ (ಯಾರದು?)

‘ವಿದ್ಯಾ....’ ಓಲೆಯನ್ನು ಭಬಿಗೆ ಓದಿ ತೋರಿಸಿದನು.

‘ಭಬಿ. ನಾನೇ ಅನಳಿಂದ ಅಗಲಬೇಕೆಂದಿದ್ದೆ. ಜನಕ್ಕೂ ಮನಕೂ ಅಂಜಿ ಸುಮ್ಮನಿದ್ದೆ. ಈಗ ತಾನೇ ಅಗಲಿದ್ದಾಳೆ.....’

‘ಮ್ಮಣಜೆ?’ (ಅಂದರೆ?)

‘ನೋಡಚಿಟ್ಟ ಕೊಟ್ಟಿಲ್ಲ. ಕೊಡುವ ಸಿದ್ಧ ತೆಯಲ್ಲಿದ್ದಾಳೆ.’

‘ಹೆ ಲೀಟಿರ ಲೀಗಲ್ ಕನ ಹೋಣಾರ ?’ ( ಈ ಪತ್ರ ಕಾಯಿದೇಸಿ: ರಹೇಗಾಗುವದು ?)

‘ಭಬಿ, ಮನಸ್ಸು ಬಿಡುಗಡೆಯಾದರೆ ಸಾಕ್ಷಾತ್. ಅವಳ ಮನಸ್ಸಿಗೆ ಒಳ್ಳೆ ವಾಗಿದ್ದರೆ ನಾನೇನು ಖಟ್ಟಿ ಹಾಕುವವು ದುರ್ಬಂಧದಿಾಗಿ ಯವನನ್ನಲ್ಲ. ಪದವ್ಯರರ ಅನುಮತಿಯಿಂದ ಬಿಡುಗಡೆ ಆಗುವಂತಿದ್ದರೆ ಕಾಯಿದೆಯೂ ಅನುಕೂಲ ವಾಗುತ್ತದೆ.’ ತಾನೇನು ಮಾತಾಡುತ್ತಿರುವೇನೊ ಎಂಬುದು ವಿಶೇಷ ಲಕ್ಷ್ಯ ವಿಲ್ಲದೆ ಏನೇರೀ ಮಾತಾಡುತ್ತಿರುವಂತೆ ತನಗೇ ಎನಿಸುತ್ತಿತ್ತು ರಾಮನಾಥಸಿಗೆ. ಇವು ಹೇಳಿ ಮತ್ತೆ ಓಲೆಯನ್ನು ಕಣ್ಣಿಮುಂದೆ ಹಿಡಿದುಕೊಂಡು ಸ್ವಷ್ಠವಾಗಿ ನಿಂತುಬಿಟ್ಟುನು. ಆ ಓಲೆಯ ನೋಟವೇ ಅವನಿಗೊಂದು ವಿಷದರ್ಶನ ವಾಯಿತು. ಇದ್ದಕಿದ್ದಂತೆ ಅದನ್ನು ಮುಟ್ಟಿಗೆ ಮಾಡಿ ಮೂಲಿಗೆಸಿದುಬಿಟ್ಟು. ತನ್ನ ಕಡೆಗೆ ಭಬಿ ಗಾಬಿರಿಯಿಂದ ನೋಡುತ್ತಿರುವುದರ ಅರಿವಾಗಿ ಹುಗಿ-ಹಗಿ ನಕ್ಕು ‘ಮೋಹನ ಇನ್ನೂ ಮುಲಗಿದ್ದಾನೆಯೇ ವಿದ್ಯಾ ? ಅಲ್ಲಿ ಕ್ಷಮಿಸು, ಭಬಿ ?’ ಭಬಿ ಸುಮೃದ್ಧಿ ಇದ್ದಳು.

‘ಮೋಹನ ಎದ್ದಿದ್ದರೆ ಕರೆದುಕೊಂಡು ಬಾ ಭಬಿ.....ಇನ್ನುಮೇಲೆ ನನಗೆ ಮೋಹನ, ಮೋಹನನಿಗೆ ನಾನು. ’

ಭಬಿ ಕಿಟಕಿಗೆ ಎರಡೂ ಮೋಳಕ್ಕೆ ಆಧಾರದ ಮೇಲೆ ಮುಖವಿಟ್ಟುಕೊಂಡು ಕಿರಿಬಿರಳಿನ ಉಗುರು ಕಡಿಯತ್ತ ಸುಮೃದ್ಧಿ ನಿಂತುಕೊಂಡಳು. ಅವಳಿಗೆಸಿದ ದುಃಖವನ್ನು ಅವಳ ಕಣ್ಣಿಂದಲೇ ತಿಳಿದುಕೊಂಡನು.

‘ಭಬಿ ಇನ್ನೊತ್ತು ಕಾರೇಜಿಗೆ ಹೋಗಿ ಬರೋಣವೇ ?’

‘ಅನೂದಿ ಹೇ.....’ (ಇರಲಿ ಬಡ್ಡಿ) ಅದೇನವು ಮಹತ್ವದ್ದು ಎಂಬ ಅಭಿಪ್ರಾಯ ಭಬಿಯದಾಗಿತ್ತು. ಆದ ಸರಿಸ್ತಿತಯೇನು, ಅದರಲ್ಲಿ ತನ್ನ ಸಮಾಧಾನಕ್ಕಾಗಿ ರಾಮನಾಥ ಹೀಗೆಹೇಳುತ್ತಿದ್ದನೇಂಬುದನ್ನೂ ರಾಮನಾಥನ ಬಗ್ಗೆ ಹೆಚ್ಚು ಲಕ್ಷ್ಯ, ಕೊಡುವುದು ತನ್ನ ಕರ್ತವ್ಯವೆಂದೂ ಭಬಿಯ ಸೂಕ್ಷ್ಮ ಮತಿಗೆ ಹೊಳೆಯವಿದ್ದಿಲ್ಲಿ?

‘ಮೋಹನ ಇನ್ನೂ ಏಕೆ ಎದ್ದಿಲ್ಲ ಭಬಿ ?’

ಈ ಮೋದಲು ಹೇಳಿದ್ದ ರಾಮನಾಥನ ಲಕ್ಷ್ಯಕ್ಕೆ ಬಂದಿಲ್ಲವೆಂದು ಈಗ ಅದನ್ನು ಹೀಳಬೇಕೊ ಬೇಡಪ್ಪೊ ಅನುಮಾನಿಸಿದಳು,

‘ ಯಾಕೆ ಭಟ್ಟಿ ?’

‘ ಕಾಹಿ ನಾಹಿ. ರೊಮ್ಮೆಲಾ ಆಹೆ ರೊಮ್ಮೆದ್ದಾಗ್ಯಾ. ಕಾಲ ತ್ವಾಲಾಹಿ ರೊಮ್ಮೆ ನಾಹಿ.....’ (ಏನೂ ಇಲ್ಲ. ಮಲಗಿದ್ದಾನೆ, ಮಲಗಲೊಲ್ಲನೇಕೆ. ನಿನ್ನೆ ಅವನಿಗೂ ಸಿದ್ದಿಯಿಲ್ಲ.)

‘ ಭಟ್ಟಿ, ಪರಿಸ್ಥಿತಿ ಇಷ್ಟೆಂದು ವಿಕೋಪಕ್ಕೆ ಹೋದಿತೆಂದು ನನಗೆಸಿರಿಲ್ಲ.....ನಾನು ಅವಳಿಗಾಗಿ ದುಃಖಿಸುವುದಿಲ್ಲ, ನಡೆದು ಹೋದ ದುಷ್ರಟಿನೇ ಗಾಗಿ ದುಃಖಿಸುತ್ತೇನೆ..... ಭಟ್ಟಿ ನನಗೆ ಮೊದಲು ತಿಳಿಯಲ್ಲ. ಇಷ್ಟೆಲ್ಲಾ ಕೊರಳಿಗೆ ಕಟ್ಟಿಕೊಂಡು ನನ್ನ ಮುದ್ದು ವೋಹನನ ಗೋಳು ಕಟ್ಟಿಕೊಂಡಂತಾ ಯಿತು.... ಇನ್ನು ವೋಹನನನ್ನು ಎಲ್ಲಿ ಬಿಡಲಿ? ಎಲ್ಲಿ ಇಡಲಿ? ಧಾರವಾಡಕ್ಕೆ ಹೋಗುವುದಕ್ಕೂ ನನಗೆ ಮುಖವಿಲ್ಲದಾಗಿದೆ ಭಟ್ಟಿ.’

ಭಟ್ಟಿಗೆ ಧಾರವಾಡದ ವೈತ್ರಾಂತವೇನೂ ಗೊತ್ತಿರದೆ ಬರಿ ಆಶ್ಚರ್ಯ ದಿಂದ ಕಣ್ಣಿರಳಿಸಿದಳು.

‘ ಹೋದು ಭಟ್ಟಿ, ಮೋಹನನನ್ನು ಧಾರವಾಡದಿಂದ ಕರೆದುಕೊಂಡು ಬಂದದ್ದು ಅವರಿಗೆ ಮನಸ್ಸಿಗೆ ಬಂದಂತೆ ತೋರಿಸುದಿಲ್ಲ. ಮೇಲಾಗಿ..... ಹೌದು ಅವರ ಮನಸ್ಸಿಗೆ ಬಂದಿಲ್ಲ.’

ರಾಮನಾಥ ಏನೋ ಜೀಳಹೋಗಿ ಹೇಳಬಾರದೆಂದೆಣಿಸಿ ಸುಮ್ಮನಿದ್ದು ನೇಬುದರ ಆರ್ಥಿಕಾಯಿತು ಭಟ್ಟಿಗೆ. ಅವಳೂ ಅದನ್ನು ವಿಶೇಷ ಕಣಕಲಿಕ್ಕೆ ಹೋಗಿಲಿಲ್ಲ. ರಾಮನಾಥ ಮತ್ತೆ ಮುಂದರಿಸಿದ:

‘ ಹೋಗಿಲಿ. ಸಂಸಾರದ ಸೂತ್ರಗಳು ಒಮ್ಮೆ ಸಂಪೂರ್ಣ ಕಡಿದು ಹೋಗಿಲಿ. ವಿದ್ಯಾ ಕೈ ಬಿಟ್ಟುಮೇಲೆ ಮತ್ತೆ ಜಾನಕಿಯ ವಿರಹಿ, ವಿಧುರ ರಾಮನಾಥನಾಗಿಯೆ ಉಳಿಯುವೆ. ಆದದ್ದನ್ನೆಲ್ಲಾ ಕ್ಷಮಿಸು ಎಂದು ಜಾನಕಿ ಯಲ್ಲಿ ಮೋರೆಯಿಡುವೆ.....ಭಟ್ಟಿ, ಮಹಾತ್ಮರೂ ಸುಮಾರು ಇದೇ ವಯಸ್ಸಿ ನಲ್ಲಿ ಬ್ರಹ್ಮಚರ್ಯವೈತನನ್ನು ಪ್ರಾರಂಭಿಸಿದರು. ಕೈಕೊಂಡ ಪ್ರತವನ್ನು ಬಹಿರಂಗವಾಗಿ ಪ್ರಕಟಿಸಲಿಕ್ಕೆ ಅವರಿಗೆ ಕೆಲಕಾಲ ಹಿಡಿಯಿತಂತೆ. ಬ್ರಹ್ಮಚರ್ಯಯಲ್ಲಿ ಹೆಂಡತಿಯ ಅನುಮತಿ ಸಿಕ್ಕಿದ್ದರೂ ಅವರಿಗೆ ಬಹಿರಂಗ ಫೋನಕಿ ಮಾಡುವವು ಸ್ಥಿರ ಬರಲಿಲ್ಲ..... ಇನ್ನು ಈ ಭಾಷಾಂತರ ಕಾರನ ನ್ಯಾಕರಿಯಾದರೂ ಏಕೆ ನನಗೆ? ಇದಕ್ಕೂ ಹೆಚ್ಚಿನ ಭಾಷಾಂತರಕಾರ

ನಾಗಬೇಕೆನ್ನುವೆ. ಗಾಂಧಿಜಿಯವರ ‘Unseen power’ ಸಣ್ಣದಾದರೂ ವಾಮಿರ್ಕವಾದ ಗ್ರಂಥ....ಅವರ ಆತ್ಮಚರಿತ್ರೆ ಕನ್ನಡಕ್ಕೆ ಭಾವಾಂತರಿಸಲ್ಪಿಟ್ಟಿದೆ. ನಾನು ಅವರ ಅದೇ ಕೃತಿಯನ್ನು ನನ್ನ ಜೀವನಕ್ಕಿರುವುದಿಲ್ಲಿ ಭಾವಾಂತರಿಸಲು ಅಶೀಸುತ್ತೇನೇ...ಆ ಧೈಯರು, ಆ ಸ್ಥಿತಪ್ರಜ್ಞರು ನನ್ನ ದಯವಾಲಿಸುದೇವರೆ! ಎಂದು ದೇವರಲ್ಲಿ ಮೊರೆಯಿಟ್ಟು ಪ್ರಾರ್ಥಿಸುತ್ತೇನೇ.....’

ಭಬೆ ರಾಮನಾಥನ ಬೆನ್ನುಮೇಲೆ ಕೈಯಿಟ್ಟಿದ್ದಳು. ರಾಮನಾಥ ಆವೇಶ ವನ್ನು ತಡೆಯಲಾರದೆ ಕುಚೀಯ ಮೇಲೆ ಕುಳಿತುಕೊಂಡ. ಹೊರಗಿ ವೈನಿ ಭಬೆಯನ್ನು ಕೂಗಿದರು. ಮೋಹನ ಅಳುತ್ತಿದ್ದ. ಭಬೆಯೊಂದಿಗೆ ರಾಮನಾಥನಾ ಹೋದ. ಮೋಹನನ ಬಳಿ ಕುಳಿತುಕೊಂಡ. ಮೋಹನ ತಾರಣವಿಲ್ಲದೆ ಅಳುತ್ತಿದ್ದ. ರಾಮನಾಥನಿಗೆ ಗಾಬರಿಯಾಡುತ್ತು. ಮೋಹನನ ಕೈಹಿಡಿದ. ಅಂಗಿ ಮೇಲಕ್ಕೆತ್ತಿ ಎದೆಯ ಮೇಲೆ ಕೈಯಿಟ್ಟು ನೋಡಿದ. ಮೋಹನ ಶಿಗಿ ಜ್ವರಿ! ಭಬೆ ಧರ್ಮಾರ್ಥಿಟರ ತಂದು ಕೊಟ್ಟಳು. ೧೦೭ ಡಿಗ್ರಿ ಜ್ವರಿ!

‘ನಾಲಗೆ ತೆಗಿ ಮೋಹನೀ’ ಎಂದ.

‘ಮೋಹನನಾಲಗೆ ತೆರೆದ. ಭಬೆ ‘ಎಷ್ಟು ಶ್ರೋತಾಂತ್ರಿ ನಮ್ಮ ಮೋಹನಾ’ ಎಂದಳು.

ರಾಮನಾಥ ರುಕ್ತನೆ ಇಳಿದು ಬಿಟ್ಟು. ಮುಖ ಗಾಬರಿಯಿಂದ ಹುಣಿಟ್ಟು ಹೊಗಿತ್ತು. ಮೋಹನನಿಗಿಂತಲೂ ಮೋಹನನಾಗಿ ಭಬೆಯ ಮುಖ ನೋಡಿದ.

‘ಅಷ ಕಾಯ ಫಾಬರತಾ?’ ಭಬೆ ಇಷ್ಟೆನ್ನುವುದರೊಳಗೇ ರಾಮನಾಥನ ಕಣ್ಣಿಂದ ಒಂದು ಹನಿ ತಟ್ಟಿನೆ ಕೆಳಗೆ ಬಿಡಿತ್ತು. ಸಮಿಂಧದಲ್ಲೇ ಇರುವ ಡಾಕ್ಟರರ ಬಳಗೆ ಕರೆದುಕೊಂಡು ಹೊಗಿ ಬಂದರು. ಭಬೆಯವರ family doctor (ಗೃಹವೈದ್ಯರು) ಆವರು.

‘ಆವಲ್ಯಾ ಒಡಿಲಾನಿ duty resume ಕೇಲೀ ಕಾಯ?’

‘ನಾಂ ಡಾಕ್ಟರ.

‘ಕಾ ಬರ?’

‘They have written they have taken up another hand.’

‘ಮ್ಯಾ ಇಂಡಿ ಆತಾ ತೇ ಉನ್ಪೆಯಾಗಿ ಆಹೇತಾ?’

ರಾಮನಾಥ ಗಾಬರಿಗೊಂಡು ಭಬಿಯ ಮುಖ ನೋಡಿದ್ದು.

‘ಹೋ! ’ ಎಂದುತ್ತರ ಕೊಟ್ಟಳು ಭಬಿ. ಇನ್ನುವು ದಿಗಿಲುಗೊಂಡು ರಾಮನಾಥ. ಭಬಿ ತನ್ನ ಮುಂದೆ ಒಂದೂ ಹೇಳಿಲ್ಲವಲ್ಲ ಎಂದು ವಿಸ್ತೃಯ ಅವನಿಗೆ. ಅವನ ಮುಖದಿಂದಲೇ ಅವನಿಗೇನೇನಿಸಿರಬೇಕೆಂಬುದನ್ನು ಭಬಿ ತಿಳಿದುಕೊಂಡಳು. ಕ್ವಮಾಯಾಚನೆಯ ದೃಷ್ಟಿಯಿಂದ ತಾನು ತಪ್ಪಿತನ್ನು ಲೀಂಬ ದೃಷ್ಟಿಯಿಂದ ರಾಮನಾಥನನ್ನು ನೋಡಿದಳು. ಓವಣ ತಿಗೆದುಕೊಂಡು ಹೊರಗಿ ಬಂದರು.

‘ಭಬಿ ನನ್ನಿಂದ ನಿನ್ನ ಕಷ್ಟಗಳನ್ನೆಲ್ಲ ಮುಚ್ಚಿದುತ್ತೀಯಲ್ಲ. ನಿನ್ನ ದುಃಖಕ್ಕೆ ನಾನು ಸಂಬಂಧಿಸಿಲ್ಲ, ನನ್ನ ದುಃಖಕ್ಕೆ ವಾತ್ರ ನೀನು ಸಂಬಂಧಿಸಿದ್ದಿಂದೂ ಭಬಿ? ’

ಭಬಿ ಮರಾತಿಯಲ್ಲೇ ಹೀಗೆ ಹೇಳಿದಳು:

‘ನಿನ್ನ ಮನಃಸಿತಿಯನ್ನರಿತುಕೊಂಡು ಖಿಲಾಸಾಗಿ ಮಾತಾಡಲಿಕ್ಕೆ ಅವಕಾಶ ದೊರಕದೆ ಸುವ್ಯವಿದ್ದೆ. ಆದರೂ indirect ಆಗಿ ನಿನಗೆ ಹೇಳಿದ್ದೆ. ನಾನು ಟ್ರೈಸಿಂಗ ಕಲಿಯತ್ತಿರುವುದು, ಕಾಲೇಜಿಗೆ ಸದ್ಯಕ್ಕೆ ರಜಾ ಕೊಟ್ಟುದು...’

‘ಭಬಿ, ಕಾಲೇಜಿಗೆ ರಜಾ ಕೊಡಕೂಡು. ಇಂದು ನಾವು ಕಾಲೇಜಿಗೆ ಹೋಗಲೇಬೇಕು. ಕಾಕಾಸಾಹೇಬಿಗೂ ನಾನು ಹೇಳಿ ಒತ್ತಾಯ ಪಡಿಸುತ್ತೀನೆ, ನೀನು ಕಾಲೇಜ ಮುಂದರಿಸಲೇಬೇಕು ಅಂತ.’

ಭಬಿ ಸುವ್ಯವಿದ್ದಳು.

ಮನೆಗೆ ಬಂದು ವೋಹನನನ್ನು ಮಂಚದ ಮೇಲೆ ಮಲಗಿಸಿದರು. ಕಾಫಿ, ಹೋಸಂಬಿ ರಸದ ಹೊರತಾಗಿ ಇನ್ನೇನು ಕೊಡಬೇಡವೆಂದಿದ್ದರು ಡಾಕ್ಟರರು.

ಮೇಲಿಗೆ ಸರಿಯಾಗಿ ಓವಣ ಕಾಫಿ ಹಣ್ಣಿನ ರಸ ಕೊಡುವುದೆಲ್ಲಾ ಭಬಿಯದೇ ಆಗಿತ್ತು. ಅಂದಿನಿಂದ ರಾಮನಾಥನೂ ತಮ್ಮಲ್ಲೇ ಉಂಟ ಮಾಡಬೇಕೆಂದು ಕಾಕಾ, ವೈನಿಯವರು ಒತ್ತಾಯ ಪಡಿಸಿ ಹೇಳಿದರು.

‘ನೀವು ನಮ್ಮ family member ಎಂದ ಮೇಲೆ ನೀವು ಭಿಡೆ ಮಾಡಿಕೊಳ್ಳಬಾರದು. ’ ಕಾಕಾಸಾಹೇಬ ಎಂದರು.

‘ನೀನು ತಂದು ಕೊಟ್ಟ ಕ್ವಾಬೇಜ ತಿಗೆದುಕೊಳ್ಳಲಿಕ್ಕೆ ನಾವೂ ಭಿಡೆ ನೊಡಿಲ್ಲ ನೋಡ್ರಿ.....ನಿಮಗನ್ನು ಸಂಕೋಚಿಸಿದರೆ ಏನಾದರೂ ತಂದು

ಹಾಕುವಿರಂತಿ.’ ವೈನಿ ಎಂದರು. ವೈನಿ ನುಡಿದ ಮಾತ್ರ ಭಬಿಗೆ ಸಮಂಜಸ ವೇನಿಸಿದರೂ ಆಡಬಾರದಾಗಿತ್ತು ಎಂಬ ಬಗೆಯನ್ನು ಸ್ವಲ್ಪ ಮೋರೆ ಕಿಷ್ಟಿ ತೊರಿಸಿದಳು

ಮಧ್ಯಾಹ್ನದ ಉಟಟಕ್ಕೆ ತಾಟ್-ಮಣಿ ಹಾಕಿಟ್ಟು ಎಲ್ಲರೂ ರಾಮನಾಥನ ದಾರಿಕಾಯುತ್ತಿದ್ದರು. ಮಧ್ಯಾಹ್ನ ಒಂದು ಹೊಡಿದು ಹೋಗಿದ್ದರೂ ರಾಮನಾಥ ಇನ್ನೂ ಮನಸೆಗೆ ಬಂದಿರಲಿಲ್ಲ.

‘ನೇನುಪಷ್ಟರಲ್ಲೇ ರಾಮನಾಥ ಬಂದ.

‘ಹೋ! ಹೋ! ಯಾ-ಯಾ-! ತುಮಚೀಚ ಆಶವಣ ಕಾಡ್ಲೀ ಹೋತಿ’  
ಕಾಕಾಸಾಹೇಬ ಎಂದರು.

‘ಶಂಭರ ನರ್ಜ ಆಯುಷ್ಯ ತುವ್ವಾಲಾ.’ ವೈನಿ ಎಂದರು.

ರಾಮನಾಥ ಕಾಲೇಜ ಟರ್ಮ ಫಿ ಕೊಟ್ಟಿ ಪಾವತಿ ತೆಗೆದು ಭಬಿಯ ಕೈಗೆ ಕೊಟ್ಟಿ. ಉತ್ತರ ಕೃತಜ್ಞತೆ, ಉತ್ತರ ಅತಃಕರಣ, ಸುಮೃದ್ಧಿ ಗೋಳು ಹಾಕಿದೆನಲ್ಲ ಎಂಬ ಉತ್ತರ ಸಂಕೋಚದಿಂದ ಪಾವತಿ ಕೃಯೋಳಗಿ ಹಿಡಿದು ಕೊಂಡು ಕಾಕಾ, ವೈನಿಗೆ ತೊರಿಸುತ್ತೇ ‘ಹೇ ಪಹಾ. ಪುನಃ ಕಾಲೇಜ ಕರೀಯರಚ ಲಾಯಿಸ’ ಕ್ಕಿಯರ.....ಕೆತ್ತಿದೂ ಏ ನಕ್ಕೊ ಮ್ಮಾಣಾನ ಸಾಂಗಿತ್ತಲ....’ ವೈನಿ ಹಿಗ್ಗಿಸಿಂದ ನಕ್ಕರು, ಭಬಿಯ ಮಾತಿಗೆ.

‘ಆತಾ ಕಾಯ ಕರಾಯಂತ. ತ್ಯಾಂಚಾಚ ನಾವಾನ ತುರಿಂಗ್ ಡಿಗ್ರಿ ಲಿಹೊನ ಫೆ ರುಂಬಾಲಿ!

‘ಅಣ್ಣೇ ‘humanitarian’ ಲೋಕ ಹಲ್ಲೀ ಕುಲೆ ದೃಷ್ಟಿಸಾಪಡಲಾತ?’  
ಕಾಕಾಸಾಹೇಬರೂ ಬಹೆಳ ಕೃತಜ್ಞತೆ ತೊರಿಸಿದರು.

‘ಮುಂದೆ ದೊಡ್ಡ ನೋಕರಿ ಮಾಡಿ ಅವರ ಉಪಕಾರ ತೀರಿಸುವಿಯಂತೆ’  
ಎಂದು ವೈನಿ ಸೂಚಿಸಿದರು. ಭಬಿಗೆ ಆ ವಾಕ್ಯ ಬಹೆಳ ಹೈದರ್ಯಸ್ವರ್ಥಿಯಾಗಿ ವರಿಣಿಮಿಸಿತು.

\* \* \* \*

‘ನಿಮ್ಮ ದಾಂಪತ್ಯಜೀವನದ ಬಗೆ ನನ್ನ ಮೇಲೆ ಬಹೆಳ ಪರಿಣಾಮ ವನ್ನುಂಟುಮಾಡಿದೆಯಂದು ನಾನು ನಿಮ್ಮ ಬಳಿಗೆ ಬಂದಿದ್ದೇನೆ. ನನ್ನ

ಅಂತ್ರಾಳ ವೃತ್ತಾಂತವನ್ನು ನಿಮ್ಮ ಮುಂದೆ ಎಡೆ ಬಿಟ್ಟಿ, ಮುಕ್ತ ಮನಸ್ಸಿ ನಿಂದ ಇಟ್ಟಿದ್ದೀನೇ.....'

ವಿದ್ಯಾ ರಾಜ್ ದಂಪತಿಗಳ ಮುಂದೆ ತನ್ನ ಮದುವೆಯ ಇತಿಹಾಸ ವನ್ನೆಲ್ಲಾ ನಿರೂಪಿಸಿದಳು.

‘ ಎರಡನೆಯ ಸಂಬಂಧವೆಂದು ರಾಮನಾಥ ನಿಮ್ಮ ಮುಂದೆ ಹೇಳಿರ ಲಿಲ್ಲವೇ ? ’

‘ ಇಲ್ಲವೇ ಇಲ್ಲ. ’

‘ ಇದು ಅವರ ತಪ್ಪು ’ ರಾವ ಮಾತು ಮಾತಿಗೆ ನಾಜ್ಯಯಾಸಾಂತಿಯಗಳ ಶೀಪ್ರು ಕೊಡುತ್ತ ಸಡಿದಿದ್ದರು.

‘ ಆ ದಿನ ನಿಮ್ಮ ಜೊತೆಗೇ ಬಂದರಲ್ಲವೇ ರಾಜನಾ ಅವರು ? ’

‘ ಕ್ರಮಾವಳಿ. ಅದನ್ನೂ ಹೇಳಿಬಿಡುವೆ. ರಾಜನಾ ಒಟ್ಟಿ ಮನುಷ್ಯನೆಂದು ನಾನು ಬಳಜ ವಿಶ್ವಾಸವಿಟ್ಟು. ನನ್ನ ರಸಿಕತನದ ಹಂಬಲಗಳನ್ನು ಸಾಧಿಸಬೇಕೆಂದು ನನ್ನ ಹವ್ಯಾಸ. ಫಾಷ್ಯಾಮಿಲಿ ಜನರೂ ಸಿನೇಮಾ ಪ್ರವೇಶಮಾಡಬೇಕು, ರಂಗಭೂಮಿಯ ಸೇವೆಮಾಡಬೇಕೆಂದು ನನ್ನ ಸದಭಿಪ್ರಾಯ. ನಷ್ಟ ಆಶೀ ಆಕಾಂಕ್ಷೆಗಳು ರಾಮನಾಥನಿಂದ ಪೂರ್ಣೆಸಲ್ಪಡಲಿಲ್ಲ. ರಾಮನಾಥನಿಗೆ ಶ್ರೀಯರು ಮನ್ನುಡಿಯಬಾರದೆಂಬ ಸಣ್ಣ ದೃಷ್ಟಿ. ನನ್ನ ಆಶೀ ಆಕಾಂಕ್ಷೆಗಳನ್ನು ಪೂರ್ಣೆಸಿಕೊಳ್ಳುವುದಕ್ಕಾಗಿ ಮನೂ ಎಂಬ ಪ್ರೇಂಡ್ ಒಟ್ಟೀ ಮನಸ್ಸಿನಿಂದ ಹೈ ನಿರ್ದಿದರು. ಆದರೆ ಸುಮ್ಮುಸುಮ್ಮುನೆ ನನ್ನ ಸಲುಗೆಯ ದುರುಪಯೋಗ ಮಾಡಿಕೊಂಡು ಇಲ್ಲದ ತವಾಷೆ ವಾಾಡಬಂದರು. ‘Shut up’ (ಮೂಚ್ಚು ಬಾಯಿ !) ಎಂದೆ. ಆ ದಿನ ರಾಜನಾ ನನ್ನಲ್ಲಿ ಒಟ್ಟೀ ಹೆಚ್ಚುಗೆ ತೋರಿದರು. ಘಿಲ್ಲು ಕಂಪನಿಗೆ ಸರಿಜಯ ಮಾಡಿಕೊಡುತ್ತೀನಿಂದರು. ಅವರು ಸಜ್ಜ ನರಿಂದು ಸ್ತಾನೇಕೆ ನಂಬಬಾರದು ? ನಂಬಿದೆ. ನನ್ನ ನಂಬಿಗೆಯ ಇಡುಗಂಟನ್ನೇ ಮುಳುಗಿಸಿಟ್ಟರು....ಇಂತಹ ಉದಾಹರಣೆಗಳು ನನ್ನ ಜೀವನದಲ್ಲಿ ಹೀಗೇ ಬಂದಿವೆ. ಸಣ್ಣವಳಿದ್ದಾಗಲೇ ಕಾರ್ಕಾಳದ ಕಾಮತರೆಂಬ ಸಾಹುಕಾರರ, ನಮ್ಮ ಕಂದೆಯ ಸಹವ್ಯಾಪಾರಿಗಳ ಕಾಕದೃಷ್ಟಿಯಿಂದ ಪಾರಾಗಿ ಮಂಗಳೂರಿ ನಲ್ಲಿ ನೆಲಸಿ ನನ್ನ ವಿದ್ಯಾಭ್ಯಾಸ ಸಾಗಿಸಿಕೊಂಡು ಪುಣಿಗೆ ಹೋಗಿ ಇಲ್ಲಿಯ ವರೆಗೆ ಬದುಕು ಮಾಡಿರುವ ತನಕ ನನಗೆ ಜೀವನದಲ್ಲಿ ಇಂತಹವೇ ದುಷ್ಪ

ಗ್ರಹಗಳು ಗಂಟೆಬಿಡ್ಡು ಜೀವನವನ್ನು ಒದ್ದಾಡಿಸಿಬಿಟ್ಟಿವೆ. ಪುರುಷರೆಂದರೆ ವಿವನವರ್ಗಗಳು ಎನ್ನುವ ಮತ್ತಿಗೆ ನನ್ನ ಮನಸ್ಸು ಜಿಗುಪ್ಪೆಗೊಂಡಿದೆ.' ವಿದ್ಯಾ ತನ್ನ ಸಮಾರ್ಥನೆ ಕೊಟ್ಟಿಕು.

' ವಿದ್ಯಾವತಿ, ಹೊದಲು ನಿಮ್ಮ ಮನೋವ್ಯತ್ಯಿಂದ ನೀವು ತಿದ್ದಿ ಕೊಳ್ಳಬೇಕು. ರಾಜನ್ ಅವರೊಂದಿಗೆ ನೀವು ಬಮ್ಮೆಲೆ ತೋರಿದ ಅತಿ ಸಲುಗಿ, ಕೊಟ್ಟಿ ಸ್ವಾತಂತ್ರ್ಯಗಳು ನಮಗೇ ಆಕ್ರೋಪಾರ್ಹವಾಗಿ ಕಂಡುವುಂದು.'

ರಾವ್ ಅವರ ಸ್ವಫೋರ್ಕೆ ವಿದ್ಯಾವತಿಗೆ ರುಚಿಸಿದಂತೆ ತೋರಲಿಲ್ಲ. ಆದರೆ ಅವರಿಗೆ ವಿದ್ಯಾವತಿಯನ್ನು ಸಂತೋಷ ಪಡಿಸಬೇಕೆಂಬ ಉದ್ದೇಶ ವಿರಲಿಲ್ಲ. ತನ್ನ ಮಾತ್ರ ಸತ್ಯ, ಧೋರಣೆ ನಾಜ್ಯಯ, ಕೃತಿ ಪಾರಮಾಣಿಕ ಎಂಬುದಿಷ್ಟೆ ಆವರೆ ಉದ್ದೇಶವಾಗಿತ್ತು.

'ನಾನು 'ದೃವ್ಯೈಸ್' ಮಾಡಬೇಕೆನ್ನುತ್ತೇನೆ.'

' ಅದು ನಿಮ್ಮ ಇಷ್ಟ!....ಅದರೆ ಸುಲಭವಾದ ಮಾತ್ರಲ್ಲ ಅದು.... ಕೊರ್ಪೆನಲ್ಲಿ ನೀವು ಸಿದ್ಧಮಾಡಬೇಕಾಗುತ್ತದೆ ಸಬಲಕಾರಣಗಳಿಂದ.'

' Mutual consent ಹೇಳಿ divorce ಕೊಡಲಿಕ್ಕೆ ಬರುವುದಿಲ್ಲವೇ ?'

' ಅದು ಹಿಂದೂ ಸಮಾಜದಲ್ಲಿ ಸಾಧ್ಯವಿಲ್ಲ. 'Incompatibility of temperaments (ಮನೋವ್ಯತ್ತಿಗಳ ವೈಷಯ) ಎಂಬುದು ಕಾಲಿಗೆ ಬಧ್ಯವಾಗುವುದಿಲ್ಲ' ರಾವ್ ಎಂದರು.

'ನಾನು ಸಿದ್ಧಮಾಡಿಕೊಡಬಹುದು.'

' ಅತ್ಯಾಚಾರ, ಕ್ರಿಯೆ, ಮೂರುವರುಷಗಳ ವರೆಗೆ ತಾಗಿ, ಹುಣ್ಣಿ ಈ ಕಾರಣಗಳ ಹೊರತಾಗಿ ಇನ್ನಾವಡೇ ರಿತಿ ನೀವು divorce ಕೊಡಲಾರಿ' ರಾವ್ ಕಾಲಿಗೆ ಹಿಡಿದು ಮಾತಾಡಿದರು.

'ನನ್ನನ್ನು ಅನಾಜ್ಯಯದಿಂದ ನಡಸಿಕೊಂಡಿದ್ದಾರೆಂದು ಸಿದ್ಧಮಾಡುವೆ. ಮತ್ತೊಬ್ಬಿಳಿದನೆ ಅವಳುಪಾರ ನಡಸಿದ್ದಾರೆಂದು ಸಿದ್ಧಮಾಡುವೆ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆಂದು ಸಾಕ್ಷಿಪೂರ್ವಕವಾಗಿ ಸಿದ್ಧಮಾಡುವೆ.'

' ಸರಿ. ಹೊದಲು ನೀವು ಕೊರ್ಪೆಗೆ ಅಜಿ ಮಾಡಬೇಕು. ಆಹೇಲಿ ಅರೋಷ ಸಿದ್ಧಮಾಡಬೇಕು. ಆಹೇಲಿ ಇಕ್ಕಿಸದೆಯಬೇಕು. ಇದೆಭೂತಃ ಸಾಧ್ಯವೆಂದು ತೋರುವುದಿಲ್ಲ. ಸಾಧ್ಯವೆಂದರೂ ಸರಿಯೆಂದು ತೋರುವುದಿಲ್ಲ ನಾಲ್ಕು ಜನರೊಳಗೆ.' ರಾವ್ ಉತ್ತರ ಕೊಟ್ಟಿರು.

ಸವಿತಾ ಕಾಫಿ ಟ್ರೀ ತಂದಿಟ್ಟಿರು.

‘ ನಾನೇಂಳ್ಲೆ. ನಾನು ಇದೇ ತೆಗೆದುಕೊಂಡಿದ್ದೇ ಇನೆ’ ವಿದ್ಯಾ ಎಂದಳು.

‘ ಸ್ವಲ್ಪ ತೆಗೆದುಕೊಳ್ಳು. ಇಲ್ಲವಾದರೆ ಹಾಲು ತೆಗೆದುಕೊಳ್ಳು.’

‘ ಬೇಡ ಬೇಡ. ಸ್ವಲ್ಪ ಕಾಫಿಯನ್ನೇ ಇತ್ತೆಗೆದುಕೊಳ್ಳುವೆ.’

‘ ವಿದ್ಯಾವತಿ, ಅದರ ದಾಂಪತ್ಯವು ಪರಸ್ಪರರ ತಿಳಿನಳಿಕೆಯ ನೇರೆ  
ಮೋಳಿಯುತ್ತದೆ. ಪರಸ್ಪರರ ತ್ಯಾಗದಿಂದ ಬೆಳಿಯುತ್ತದೆ. ಪರಸ್ಪರ ತಕ್ಷಂತೆ  
ಪರಿವರ್ತನ ಮಾಡಿಕೊಳ್ಳುವುದರಿಂದ ಹೆಚ್ಚಿಷ್ಟು ಬೆಳಿಯುತ್ತದೆ. ವಿವಾಹ  
ವಿಷ್ಣೀದದಿಂದ ದಾಂಪತ್ಯಸುಖ ಸಿಕ್ಕುವುದಿಲ್ಲ. ಸವಕಳಿಯಾದ ನಾಣ್ಯವು  
ಎಲ್ಲಿಯೂ ಜಲಾವಣ ಹೊಂದುವುದಿಲ್ಲ ನೋಡಿ.’

ವಿದ್ಯಾ ಕಾಫಿ ಗುಟ್ಟಿಕರಿಸಿದವಳಿ ‘ಬರುತ್ತೀನೆ. ನಮಸ್ಕಾರ’ ಎಂದಳು.

‘ನಮಸ್ಕಾರ’ ಎಂದರು ರಾವಾ ದಂಪತ್ತಿಗಳು.

• • • •

ಪುಣಿಗೆ ಮೇಲು ಮುಟ್ಟಿಬೇಕಾದರೆ ರಾತ್ರಿ ಒಂಬತ್ತುವರೆಯಾಗಿತ್ತು.  
ಅವಸರದಿಂದ ಹೊರಗೆ ಬಂದವಳಿ ವಿದ್ಯಾ ‘ಸ್ವಾರಗೀಟಿ’ ಬಸ್ತು ಹತ್ತಿ  
ದಳು. S. P. ಕಾಲೇಜ ಬಳಿ ಇಲ್ಲದು ಮನೂನ ಮನೆಗೆ ಬಂದಾಗ ಇನ್ನೂ  
ಹತ್ತು ಹೊಡಿದರಲ್ಲ. ವಿದ್ಯಾ ಮನೇ ಹೆರನಿಗೆ ಕೇಳಿದ ಮೊದಲ ಪ್ರಶ್ನೆ:

‘ ಮನೂ, ಕೋಸಿಸಿಕೊಂಡೆಯಾ ನನ್ನ ಮೇರೆ ? ’

ವಿದ್ಯಾವತಿಯ ಮುಖದ ಮೇರೆ ವಿಹ್ವಲತೆಯ ಕಾಂಡವಾಡುತ್ತಿತ್ತು.

‘ ಇದೇನು ವಿದ್ಯಾ ? ಯಾವಾಗ ಬಂದಿ ? ’ ಒಮ್ಮೆಂದೊಮ್ಮೆಲೆ ವಿದ್ಯಾ  
ಪುಣಿಗೆ ಬಂದುದನ್ನು ನೋಡಿ ಮನೂ ಆಶ್ಚರ್ಯಚಕ್ರಿತನಾದ.

‘ ಮನೂ, ನನಗೊಬ್ಬ ಒಕ್ಕೀ ಲಾಯರ ಬೇಕಾಗಿದ್ದಾರೆ.’

‘ ಇದೇನು ವಿದ್ಯಾ ಕುದುರೆಯೇರಿ ಬಂದವರಂತೆ ಮಾಡುತ್ತಿದ್ದೀಯಲ್ಲ?  
ಉಳಿಬಾಗಿದೆಯೇ ? ’

‘ ನನಗೆ ಹಸಿವೆಯಲ್ಲ ಮನೂ— ’

‘ ನಮ್ಮ ಮನೆಯ ಉಟಿಕ್ಕೆ ಹಸಿವೆಯೇನೂ ಬೇಕಾಗುವುದಿಲ್ಲ.’

‘ಆಂ ?’

‘ನಮ್ಮ ಮುದಿಕೆ, ಮಾಮಿಯ ಅಡಿಗೆ ಅಪ್ಪು ಹೆಗುರು ಇರುತ್ತದೆ. ಬರೇ ಸ್ವಲ್ಪ ಮಜ್ಜಿಗೆ ಅನ್ನ ತೆಗೆದುಕೊಂಡಿ. ಆಮೇಲೆ ಎಲ್ಲಾ ವಿಚಾರಿಸೋಣ. ನಿನ್ನ ಮುಖದ ಮೇಲಿಂದ ಏನೋಂಗಡಿ ಗಡಿಬಿಡಿ ಕಂಡುಬರುತ್ತದೆ.’

ಉಂಟ ಮುಗಿಸಿಕೊಂಡು ಹೊರಗೆ ಒಂದರು. ಬದಿಯ ಅಂಗಡಿಯೊಳಗೆ ಎರಡು ಮಾಲೆ ಪಟ್ಟಿಗಳನ್ನು ತಂದ ಮನೂ. ಒಂದನ್ನು ವಿದ್ಯಾವತಿಗೆ ಕೊಟ್ಟಿ. ಮತ್ತೊಂದನ್ನು ತಾನು ತೆಗೆದುಕೊಂಡು, ಆದರೆ ಮೇಲೆ ‘ನೇವಿ ಕಟ್ಟ’ ಹೊತ್ತಿಸಿದ.

‘ನಿನಗೆ ಆಂದು ಆವಶ್ಯಕನಾಯಿತೆ ಮನೂ ?’

‘ಆಗಲೆ ನೀನು ನಮ್ಮ ಮನಿಗೆ ಬಂದಾಗ ನಾನು ಮಾತಾಡಿಸದೆ ಬಾಗಿಲು ಬಂದುವಾಡಿಬಿಟ್ಟಿದ್ದರೆ ?’

‘ಆದರೆ ಮನೂ ಆ ದಿನ ನೀನು ಅಷ್ಟುವೆನ್ನುವ ಮಟ್ಟಿಗೆ ಹುಡುಗಾಟ ಮಾಡುವುದಕ್ಕೆ ಬಂದೆ.’

‘ಹುಡುಗಾಟಕ್ಕೆ ಆವಕಾಶ ಕೊಟ್ಟಿವಳು ನೀನು.’

‘ನಿನಗೆ ಸಜ್ಜಿನಿಕೆಯನ್ನು ಮಿರಿಹೊಗುವ ಹುಡುಗಾಟ ಸೇರುವುದಿಲ್ಲ.’

‘ನಿನ್ನ ಸಜ್ಜಿನಿಕೆಯ ಸೀಮಾರೇಖೆಯನ್ನು ನೀನು ಹೊಡಲೇ ವಾರ್ಷಿಕ್ಯಾಯಿಸಬೇಕಿತ್ತು. ಆಮಿಷದ ವಾಸನೆಯಷ್ಟೆ ಬೇಕು ಆಮಿಷ ಬೇಡ ಎಂದರೆ ?’

‘ಮನೂ ನನಗೊಳ್ಳ ಲಾಯರ ಬೇಕು.’ ವಿದ್ಯಾ ವಿಷಯಾಂತರಿಸಿ ತನ್ನ ವಿಷಯಕ್ಕೆ ಬಂದಳು.

‘ಆಗ ಹೇಗೆ ಸಾಧ್ಯ ವಿದ್ಯಾ ? ನಾಳಿಗೆ ನೋಡೆಂಣಂತೆ.’

‘Divorce ಕೊಡುವ ವಿಧಾನ ಕುರಿತು ವಿಚಾರಿಸಬೇಕಾಗಿದೆ.’

‘Divorce ? ಯಾರೊಡನೆ ?’

‘ಕ್ಕೆ ಹಿಡಿದವರೊಡನೆ.’

‘ಆಂ ?’

ವಿದ್ಯಾ ನಡೆದ ಸಂಗತಿಯನ್ನೆಲ್ಲ ಸಾಧ್ಯಂತವಾಗಿ ವಿವರಿಸಿದಳು.

ಮರುದಿನ ಎದ್ದಾಗ ಮನೂ-ವಿದ್ಯಾ ಮತ್ತೆ ನೋಡಲಿನ ಸಲಾಗೆಯ ಸಮೀಪದ ಸಕೆಪಾಗಿಕಾಗೇ ಇದ್ದರು. ವಿದ್ಯಾ ಬೇಗನೆ ಎದ್ದು ಸೈನ್ಯ ಹೊತ್ತಿಸಿ ಚಕ್ರ ಇಳಿಸಿಟ್ಟಿಳು. ಮನೂನ ಕೋಣೆಯೊಳಗೆ ಬಂದು ಅವನೆ ವೈಮೇಲಿನ ಚಾದರ ಶತ್ರು ಒಗಿದು, ಕೈಯೊಳಗೆ ಟ್ರೀ ಹಿಡಿದುಕೊಂಡು— ‘ಉಂತ ಪ್ರಭಾತ ರೂಲೀ ವನಮಾಲೀ’ ಎಂಮು ಗುಣಗುಡಹತ್ತಿದಳು. ಮನೂ ಮುಗುಳ್ಳಿಗೆ ನಗುತ್ತ ಎದ್ದನು.

‘ ವಿದ್ಯಾ ಇನ್ನೊತ್ತು ಹಸಿವೆ ಇದೆಯೋ ಇಲ್ಲವೋ ? ’

‘ ಹೂಂ ? ಎದ್ದ ಕೂಡಲಿ ಹಸಿವೆಯೇನು ? ’

‘ ಹಸಿವೆಯಾದಾಗ ಉಂಟ ಮಾಡುತ್ತೇ ನೀನಿಂದ ವಚನ ಬೇಕು.’

‘ ಹಸಿವೆಯಿಲ್ಲದೇನೇ ನಿನ್ನೆ ಉಂಟ ಮಾಡಲಿಲ್ಲವೇ ? ’

‘ ವಿದ್ಯಾ ಹಸಿವೆಯಿದ್ದೂ ಉಂಟ ಮಾಡದವರು ನೀನು. ಉಂಟದ ಮೇಲ್ಲಿ ಇಂಟ ಮಾಡುವವ ನಾನು.’

‘ ಅದು ನಿಮ್ಮ ಮಾಮಿಯ ರುಚಿಯಾದ ಅಡಿಗೆಯ ಫಲ.’

‘ ನನ್ನ ಜೀಣ ಶಕ್ತಿಯ ಫಲ.’

‘ ಹೂಂ. ಮನೂ ಬೇಗ ಏಳು. ಇನ್ನೊತ್ತು ಎಲ್ಲಿದ್ದರೂ ವರ್ಕೀಲರ ವಿಷಯ ಮುಗಿಸಿಬಿಡಬೇಕು.’

‘ ವಿದ್ಯಾ, ವರ್ಕೀಲರ ಮಾತು ನಾನೇ ಹೇಳುತ್ತೇನೇ ಕೇಳು— ‘ಡೈವೈಲ್ಸೆಫ್’ ಗಾಗಿ ನೀನು ಆಚ್ಚ ಹಾಕಬೇಕಾದರೆ ಕೋಟಿನಲ್ಲಿ ಸಿಂಹ ಮಾಡುವನ್ನು ಸಿಂಹತೆ ನಿನ್ನಿಂದ ಬೇಕು. ಎಂದರೆ ಮಾತ್ರ ‘ಕೋಟಿ-ಡಿರ್’ ಆಗುವುದು. ಆದಕ್ಕಿಂತ ಸೋಡಚಿಟೆ ಕೊಟ್ಟಿಂತೆಯೆ ಎಂದು ತಿಳಿಷ್ಟು ಇದ್ದು ಬಿಟ್ಟರಾಯಿತಲ್ಲ ? ’

‘ ಮನೂ, ಆಮೇಲೆ ನಾನು ಸಂಸಾರಜೀವಿಯಾಗಿ ಬದುಕಿಳಿಬಾರದು ಎನ್ನುತ್ತೀರ್ಯೇನು ? ’

‘ ಬ್ರಹ್ಮಚಾರಿಯಾಗಿ ನಾನೀಗ ಇಲ್ಲವೇನು ? ’

ಮನೂನ ಮಾಮಿ, ಮುದುಕೆ ನಳಿದ ನೀರು ತುಂಬಿಕೊಂಡು ಬರುತ್ತಿರುವಾಗ ಮನೂನ ಮಾತು ಕೇಳಿದಳು—

‘ನೋಡವ್ವಾ ಹ್ಯಾಂಗ ಮಾತಾಡತಾನ. ಕಡಿತನಕಾ ಇತ್ತವಾಯೇನು ಹೀಗಂತಹ ಗಣಪುನ್ನಾಂಗ ಇಗಬೇಕಂತಾನ? ಅಂತೂ ಮುದಿಕಿನ್ನು ದುಡಿಸಬೇಕೂ ಅಂತಾನ.... ಬೇಕಾದಪ್ಪು ಜಾಗೀರದ, ತಂದಿತಾಯಿ ಇಲ್ಲದ ಹುಡುಗಾ ಅಂತ ನಾನೂ ಜ್ವಾಪಾನ ಮಾಡಿ ಬೇಳಿಸಿದೆ. ಇನ್ನು ಕಣ್ಣ ಮುಚ್ಚಿದರಾಗ ಅಪ್ಪು ತಲೀನ್ವಾಲ ಅಕ್ಕೀಕಾಳ ಹಾಕಿಬಿಡಬೇಕಂತಿನೀ. ಎಲ್ಲಿಲ್ಲಾಗ ಹೊಂ ಅನವಲ್ಲಾ.. ಅದೇನು ಮಡ್ಡಮ್ಮನ್ನು ಮಾಡಿಕೊಬೇಕಂತಾನೇ ಏನು ಮಣಿನ್ನೂ. ಮಡ್ಡಮ್ಮನ್ನರ ಆಗಲಿ, ಒಡ್ಡಮ್ಮನ್ನರ ಆಗಲಿ, ಯಾರನಾರ ಲಗೂನ ಬಂದು ಗಂಟು ಹಾಕಿಬಿಡವಾ ನಮ್ಮವ್ವಾ. ತಂಗಿ, ತಂಗಿ ಅಂತ ನಿನ್ನ ಕೌತುಕ ಭಾಳ ಘಾಡತಿರತಾನ. ನೀನು ಒಂದೆಲ್ಲಾರ ಗಂಟುಹಾರಿ ಬಿಡಬಾರದ್ದ. ನಿನ್ನವ್ಯಕ್ತಿ ನೀ ಬೇಕಾದಂಥಾ ಭೂಪನಂಥಾ ಗಂಡನ್ನ ಹುಡುಕಿಕೊಂಡಿ, ನಿಮ್ಮಣ್ಣಿಗ ಒಬ್ಬ ವೈನಿನ್ನ ತರವಲ್ಲಿ.....’

‘ನನಗಲ್ಲವಾ ವೈನಿ, ನನಗ ಪತ್ತಿ.....’

‘ಸಾಕು ಸುರುವಾತು ನಿನ್ನ ಹಂಗಬೇಸ್ಟಿ, ನಮ್ಮವ್ವಾ...’ ಎಂದು ಶುಷ್ಟಿಯಿಂದ ನಗುತ್ತ ಒಳಗೆ ಹೋಡಳು ಮಾಡಿ.

‘ನೋಡು ಮನೂ ನಿಮ್ಮ ಮಾರುಯವರಿಗೆ ಅನುಕೂಲಕ್ಕಾದರೂ ನೀನು ಮಾದುವೆಯಾಗಬಾರದೆ?.... ಆದರೆ ಸೌಂದರ್ಯ ಎನ್ನುತ್ತ ಆಯೆಂದು ಚಾಯಿ ತೆಗೆದುಕೊಂಡು ಹಾಗೇ ಕೂಡಬೇಕಾದಿತ್ತु.....’

‘ವಿದ್ಯಾ, ಬೇಕಾದರೆ ಮಾರುಗೆ ಒಬ್ಬ ವೇಳೆಇಲ್ಲಿರಣಿಯನ್ನು ಮದುವೆ ಮಾಡುತ್ತೇನೇ, ನನಗೆ ಬೇಕಾದ ‘ಬ್ಯಾಕಿ’ ಸಿಗುವವರಿಗೂ.....’

‘ಹೀಗೇ flirt ಮಾಡುತ್ತಾ ಓಡಾಡಬೇಕೆನ್ನುತ್ತ ಅಲ್ಲವೇ?’

‘.....’

ವಿದ್ಯಾವತಿ ಕಲೋಪಾಸಕಳಾಗಿದ್ದುಂತೆ ಮನೂ ಸೌಂದರ್ಯೋಪಾಸಕ; ಇಬ್ಬರ ಶಿವಾಸನೆಯ ರೀತಿಯೂ ಒಂದೇ ತರಹ! ಅಂತೆಯೇ ಇಬ್ಬರಗೂ ಅನೇಕ ವಿಧದಲ್ಲಿ ಸಕಮತ್ವಾದರೂ, ಸಲುಗೆ ಕೆಳಿತನಗಳು ಹೆಚ್ಚಿದರೂ ಮನೂನನ್ನೇ ಏಕೆ ಆರಿಸಿಕೊಳ್ಳಬಾರದು ಎಂಬ ವಿಚಾರ ಮನದಲ್ಲಿ ಸುಳಿದರೂ ಅದು ಸಾಧ್ಯವೆಂದು ತೋರಿಲಿಲ್ಲ ಅವಳಿಗೆ.

ಮಂಗಳೂರಿನಲ್ಲೀ ಕಾಲೇಜಿದ್ದರೂ, ಮದ್ರಾಸ್, ಮೈಸೂರು ಸಮೀಕ್ಷೆ ದಲ್ಲಿದ್ದರೂ ವಿದ್ಯಾ ಬದಲಾವಣೆಗಿಂದು ಪುಣಿಯ S. P. ಕಾಲೇಜ್ ಸೇರಿದ್ದಳು. ಇದಕ್ಕೆ ಅವಳ ಮನೆತನದ ವಿಷಮವರಿಸ್ತಿಯೂ ಕಾರಣವಾಗಿ ದ್ವಿರಹಣು ಎನ್ನಬಹುದು. ಅವಳ ಚಿಕ್ಕವ್ಯಾನ ಗಂಡ ಅಲ್ಲಿ I. P. S. ಇದ್ದರು.

ಆ ದಿನ ಕಾಲೇಜ್ ಗ್ರಾಧರಿಂಗನಲ್ಲಿ ಮನೂ ಆಟಗಳಲ್ಲಿ ಪ್ರಥಮವಾರಿ ಹೋಷಕ ಪಡೆದ. ಪಾರಿತೋಷಕವಿಶರಣವಾಯಿತು. ಎಲ್ಲರೂ ಮನೋಹರ ನನ್ನು ‘ಬಕಪ್’, ಬಕಪ್’ ಎಂದು ಕರತಾಡನದೊಂದಿಗೆ ಅಭಿನಂದಿಸಿದರು.’ ಶೀಲ್ತು ತೆಗೆದುಕೊಂಡು ಬರುವಾಗ ವಿದ್ಯಾತಾನೇ ಪ್ರಥಮವಾದಲ್ಲಿ ‘ಶೀಕಹ್ಯಾಂಡ್’ ಕೊಡಬೇಕೆಂದು ಕೈಚಾಚಿ ಮುಂದುವರಿದಾಗ ಅವಳನ್ನು ಕಡೆಗಟ್ಟಿಸಿ ಮನೂ ದುಂಡು ಮುಖದ (ಅದಕ್ಕಾಗಿ ‘ಪ್ಲಂಸಿ’ ಎಂದು ಎಲ್ಲರೂ ಅವಳನ್ನು ಕರೆಯುವುದು.) ‘ರೋಜ್’ಳಿಗೆ ಕೈನೀಡಿದನು. ಅವಳೊಂದಿಗೆ ಉಳಿದ ಕೈಶ್ವರ್ಯ ಕುವರಿಯರೂ ಇದ್ದರು. ಅವರ ಗುಂಪಿನೊಳಗೆ ಸೇರಿ ವಿದ್ಯಾವತಿಯನ್ನು ಕಣ್ಣಿತ್ತಿ ಸಹ ನೋಡಲಿಲ್ಲ. ಅಪವಾನದ ಪೆಟ್ಟು ವಿದ್ಯಾವತಿಯ ಅಭಿಮಾನದ ಹೆಡೆಯ ಮೇಲೆ ಬಿತ್ತು. ಬಹಳ ದಿನಗಳ ವರೆಗೆ ಅದನ್ನು ವಳುಮರೆತಿರಲಿಲ್ಲ.

‘ಮಜಾ ಮಾಡಲಿಕ್ಕೆ ರೋಜ್, ಜಸ್ಟಿನ್ ಯಾವ್ರಾ ಇಲ್ಲದಾಗ ನನ್ನ ಬಳಿನೀನು ಹರಟಿ ಕೊಳ್ಳಲಿಕ್ಕೆ ಬರುತ್ತೀ’ ಎಂದು ವಿದ್ಯಾ ಮಾತಿನಿಂದ ಮನೋಹರನನ್ನಿರುಯತ್ತಿದ್ದಳು. ಆದರೂ ಅವನಿಗೆ ಆದರ ಎಗ್ಗೀ ಇರುತ್ತಿರಲಿಲ್ಲ. ‘ಎಲ್ಲಿರ್ಗೂ ನಾನೇ ಬೇಕು, ನಮ್ಮ ಅಧ್ಯಾತ್ಮಾದ ಪ್ರೌಢನರರ ಹಾಗೆ. ಅಂತೇ ನಾನೂ ಅವರಂತೆ ಎಲ್ಲಿರ್ಗೂ ಮುಟ್ಟುವಂತೆ ಒಂದೊಂದು ಖಾಸಗಿ ಹೀರಿಯಿಡ್’ ತೆಗೆದುಕೊಳ್ಳತ್ತೀನೇ’ ಎಂದು ವಿದ್ಯಾವತಿಯನ್ನು ರಮಿಸಬೇಕು.

ಒಂದು ಸಂದರ್ಭದಲ್ಲಿ ವಿದ್ಯಾ ಆ ರಸನಿಮಿವನನ್ನು ಕಳೆದು ಕೊಳ್ಳಬಾರದೆಂದು ಮನೂಗೆ ಕೇಳಿದಳು. ‘ಮನೂ ನನ್ನೊಡನೆ ಇವ್ವು ಬಗೆಯಿಂದ ಶ್ರೀಗಾರಿಕ ಚೇಷ್ಟೆಗಳನ್ನು ಮಾಡುತ್ತೀ.....’

‘ಹೌದು ಅದರಲ್ಲೀ ಮೋಜಿದೆ?’

‘ಮೂಲಾರ್, ಚೇಷ್ಟೆಯೊಳಗೇ ಆಯುಪ್ಯ ಹಾಳು ಮಾಡಿಕೊಳ್ಳಬೇಡ. ಮುದುವೆ ಮಾಡಿಕೊಳ್ಳುವ ಮನಸ್ಸಿದ್ದಲೆ ಹೇಳು’ ಎಂದಾಗ ಮನೂ ಬಂನೆಕ್ಕು ಅವಳನ್ನು ಅವಹಾಸ್ಯ ಮಾಡಿದ್ದ.

ಒಮ್ಮೆ ತಮ್ಮ ಸಂಫಳದ ವಾರ್ಷಿಕಕೋಶವದಲ್ಲಿ ವಿದ್ಯಾ-ಮನೂ ಕೂಡಿ ‘ಲೈಲಾ-ಮಜನೂ’ ದೊಳಗಿನ ಬಂದು ದೃಶ್ಯವನ್ನು ಸಂಗೀತರೂಪಕದಲ್ಲಿ ಪ್ರದರ್ಶಿಸಿದ್ದರು. ಜನರಿಗೆ ಮೆಚ್ಚುಗೆಯಾಯಿತು. ವಿದ್ಯಾವೆತಿಗೆ ಹುಚ್ಚು ಹಿಡಿತುವಷ್ಟುಗಿತ್ತು. ‘ನೀನು ನಾಟಿಕದ ಪೂರ್ತಿ ಲೈಲಾ’ ಎಂದು ಮನೂ ಚೇಷ್ಟೆ ಹಣಡಿದಾಗ ಅವನನ್ನು ಹೊಡಿಯಮೋಗಿದ್ದಳು ವಿದ್ಯಾ. ಆದರೂ ಲೈಲಾ-ಮಜನೂ ಚೇಷ್ಟೆಯನ್ನು ಇನ್ನೂ ಬಿಟ್ಟಿರಲ್ಲಿ ಮನೂ.....

• • • • •

ಅಂತೊ ಒಮ್ಮೆ ಎರಡು ಮೂರು ಸಲ ಎಡತಾಕಿದ ಮೇಲೆ ವಾಡೀಕರ ವಕೀಲರು ಸಿಕ್ಕುರು. ವಿಷಯವನ್ನೆಲ್ಲಾ ಪ್ರಸ್ತಾಪಿಸಿದುದಾಯಿತು ವಕೀಲರು ಬಹಳ ಸಹಾನುಭೂತಿಯಿಂದ ಅವರ ಹೇಳಿಕೆಯನ್ನೆಲ್ಲಾ ಕೇಳಿಕೊಂಡರು. ಆಮೇಲೆ ‘ಮೊದಲ ಅಧಾರ ಅಧಾರ ಕಷ್ಟ ಚಹಾ ಆಗಲಿ.....ಪದ್ದೀ’ ಎಂದು ಮಗಳನ್ನು ಕಾಗಿ ಚಹ ತರಲಿಕ್ಕೆ ಹೇಳಿದರು.

‘ಕನ್ನಡ ಬರುತ್ತುದೆಯೆ ನಿಮಗೆ?’ ವಿದ್ಯಾ ಸ್ವಿಗ್ರಹಿ ಮನಸ್ಸಿನಿಂದ ಕೇಳಿದಳು.

‘ಚೇಳಗಾವಮೊಳಗ ನಾ ಪುನ್ನಳ ದಿನಸ ತಗದಿಂದಿ. ನಮ್ಮ ಹೀರೇರು ವಿಲ್ಲೂ ಚೇಳಗಾವಕ್ಕ ಇದ್ದರು. ಶಾಪೂರಕ ಇನ್ನೂ ನಮ್ಮ ಘರಾಣೇದ ಜನಾ ಇದ್ದಾರ.’

‘ಇಲ್ಲಿಗೆ ಬಂದು ಎಷ್ಟು ವರುಷಗಳಾಯಿತು ವಕೀಲರೆ ? ’

‘ಇಲ್ಲಿಗೆ ಬಂದೂ ಪುನ್ನಳ ವಷ್ಟ ಆದುವು.....ಇಲ್ಲೀ ತಲೆ ಬೆಳ್ಳಿಗಾಯಿತು. ಇಲ್ಲೀ ಕಣ್ಣಿ ಬೆಳ್ಳಿಗಾಗಲಿಕ್ಕೆ ಬಂದಾವ.’ ಎಂದು ತಮ್ಮ ವಿನೋದಕ್ಕೆ ತಾವೇ ಶೋಳ್ಣನೆ ನಕ್ಕಿದ್ದರು. ಪದ್ಧುಜಾ ಚಹಾ. ತಂದು ಇಟ್ಟಳು.

‘ವಿದ್ಯಾತಾಯಿ, ಈಕೆ ನಮ್ಮ ಮಗಳು ಪದ್ದೀ.’

‘ನಮಸ್ತೇ.’ ಪದ್ದೀ ನಮಸ್ತಾರ ಮಾಡಿದಳು.

‘ಬಂರ. ಅತ್ತಾ ಆತ ಚೀಲ’ (ಇಲಿ. ಇನ್ನು ಒಳಗೆ ನಡೆ.) ಎಂದು ವಕೀಲರು ಮಗಳನ್ನು ಒಳಗೆ ಕಳಿಸಿದರು. ವಿದ್ಯಾಗೂ ಮನೂಗೂ ಹಾಗೇಕೆ

ಒಮ್ಮೆಲೇ ಕಳಿಸಿಬಿಟ್ಟಿರಿಂದು ಸ್ವಲ್ಪ ಆಶ್ಚರ್ಯವಾಯಿತು. ಆಮೇಲೇ ಈವಿ ವಾತು ಹೇಳುವವರಂತೆ ತಮ್ಮ ಕುಚೀರ್ಯಾನ್ನು ಸ್ವಲ್ಪ ಮುಂದೆಕೊಂಡು ‘ನೋಡಿದಿರಾ ಈಕೆಯನ್ನು. ಮದುವೆ ಮಾಡಿ ಅಶ್ಲೇಯ ಮನೆಗೆ ಕಳಿಸಿದೆವು. ಈಗ ಏನೂ ಉಪಾಯವಿಲ್ಲದೆ ಮನೆಯೊಳಗೇ ಇಟ್ಟಿಕೊಂಡು ಇದ್ದಿದ್ದೀವಿ. ಈಕೆಯ ಗಂಡ ಪಹಿಲಾ ನಂಬರ ಕುಡುಕ! ನಾವೇ ಮಗಳ ಮೃಮೇಲೆ ಅರ್ಥಸೇರು ಬಂಗಾರ ಇಟ್ಟು ಮದುವೆಮಾಡಿಕೊಟ್ಟಿವು. ಬಂಗಾರ ಹೋಯಿತು. ಒಂದು ದಿನ ಮಗಳನ್ನು ಬಡಿದು ಉಟ್ಟಿ ಸೀರೆಯ ಮೇಲೆ ರತ್ನಾಗಿರಿಯಿಂದ ಇಲ್ಲಿಯ ವರೆಗೂ ಅಟ್ಟಿಹಾಕಿದರು. ಬಾಟ್ಟಿಯೇಂದಿಗೆ ಬ್ರಹ್ಮೇತಿಯೂ ಒಂದು ಗಂಟುಬಿತ್ತು. ‘W’ ದ ಎಲ್ಲಾ ಸದ್ಯಾಣಗಳ ಖಣಿ ಯಾಗಿದ್ದಾರೆ ನಮ್ಮ ಅಳಿಯದೇವರು.....ಇಷ್ಟೇಲ್ಲಾ ಆದರೂ ಮಾಡುತ್ತೇವೇನು? ಢೈವ್ಯೇಸ್ರ ಕೇಳಬೇಕೆ? ಕೇಳಿ ಮಾಡಬೇಕೇನು? ಶೋಟಿಗಿ ಕೇಳಬೇಕೆ? ಶೋಟಿಗಿ ದಿಕ್ಕಿ ಆದರೂ ವರುವರುಷಾನೂ ವಸೂಲಿ ಆಗಬೇ ಮತ್ತೆ ದಾವೆ ಮಾಡಬೇಕು. ಅಷ್ಟೇಲ್ಲಾ ಆಗಿ ಮನೆಯ ಹುಳುಕೆಲ್ಲಾ ಬಯಲಿಗಿಡುವುದು ಅಂದರೆ ಮರ್ಯಾದಫ್ರಿಗೆ ಒಪ್ಪುವ ಮಾತ್ರಲ್ಲ. ಹುಡುಗಿಯ ನಶೀಬವೇನ್ನು ವುದು, ಸುಮ್ಮನಿರುವುದು. ನಮ್ಮ ನಿಮ್ಮಂತಹ ಇನ್ನೊಬ್ಬ ಸಜ್ಜನ ಮಧ್ಯಾಧ್ಯಿಗಿ ರಿಂದ ಮತ್ತೆ ಪ್ರಯತ್ನ ನಡಿಸಿದ್ದೇ ಇವೆ. ಹಾದಿಯ ಮೇಲೆ ಬರಬಹುದು ಅಂತಲೂ ಭರವಸೆ ಇದೆ....ಹೇಳಿರಿ, ನಿಮ್ಮ ಗಂಡ ಇಷ್ಟೇನು ದುಷ್ಟ, ನೀಚ ಅಲ್ಲವಷ್ಟೇ?’

‘ನಾನು ಎಷ್ಟೆಂದು ಸಹನವಾಡಿಕೊಳ್ಳಬೇಕು? ನನಗೆ ಷೈಕ್ತಿತ್ಯ ವಿಲ್ಲವೆ? ನನಗೆ ಸ್ವಾತಂತ್ರ್ಯ ವಿಲ್ಲವೆ?....ನಾಗೂ ನನ್ನ ರಸಿಕ ಹಂಬಲಗ್ಗು ಇವೆ. ನುಂಗಿಕೊಂಡು ನುಂಗಿಕೊಂಡೇ ನಮ್ಮ ಹೆಂಗಸರ ಅವಸ್ಥೆ ಒಂಗಾರಿದೆ.’

‘ಒಳ್ಳೀದು. ನಿಮ್ಮಂತೆಯೇ ಹೋಗೋಣ. ಒಪ್ಪತ್ತೇನೇ. ಈಗೇನು, ಅರ್ಚಿ ಕೊಡಬೇಕೆನ್ನುತ್ತೀರಾ?’

‘ಹೌದು.’

‘ಕೊಟ್ಟಿನ ಖಚಿರ ಮೊದಲು ವಹಿಸಬೇಕು. ಎರಡನೆಯದಾಗಿ ನಿಮ್ಮ ಗಂಡನ ವಿರುದ್ಧ ನೀವು ಹೊರಿಸುವ ಆರೋಪ ಸಿದ್ಧ ಮಾಡಬೇಕು. ನಿಮ್ಮ ಗಂಡ ಅತ್ಯಾಚಾರ ಏನು ಮಾಡಿದ್ದಾನೆ, ಯಾರೊಡನೆ ಮಾಡಿದ್ದಾನೆ, ಇದಕ್ಕೆ ಸಾಕ್ಷಿಯೇನು ಇವೆಲ್ಲಾ ತಂದು ಸಿದ್ಧ ಮಾಡುವುದು ಮರ್ಪಾದಷ್ಟ ಹೆಣ್ಣು

ಮಕ್ಕಳಿಗೆ ಆಗದ ಮಾತು. ನಿಮ್ಮ ಗಂಡ ದಿನಾಲು ಕುಡಿದು ಬಂದು ನಿಮ್ಮನ್ನು ಹೊಡೆಯುತ್ತಾನೆಯೆ? ಅವನು ಕ್ಷಾತ್ರ ರೀತಿಯಿಂದ ನಡೆಸಿಕೊಳ್ಳುತ್ತಾನೇಂದು ಹೇಗೆ ತೋರಿಸುವಿರಿ? Incompatibility of temperaments ಎಂದರೆ ಮನೋವೈತಿಗಳು ಭಿನ್ನಭಿನ್ನವಾಗಿರುತ್ತವೆಯೆಂದರೆ ಅದು ನಿಮ್ಮ ನಿಮ್ಮೊಳಗಿನ ಮಾತು ಎಂದು ಹೇಳಬಿಡುತ್ತಾರೆ. ಅಥವಾ ಮದುವೆಯ ಮುಂದೆ ನೀವು ಅಲ್ಪವಯಿ ಇದ್ದಿರಾ? ಅದೂ ಇಲ್ಲ. ಸಿಮ್ಮನ್ನು ನಿಮ್ಮ ಗಂಡ ತೋರುಮನೆಗಟ್ಟಿ ಇನ್ನೊಂದು ಸಂಬಂಧ ಬೆಳಗಿದ್ದಾರೆಯೆ? ಅದೂ ಇಲ್ಲ. ನಿಮ್ಮ ಗಂಡನಿಗೆ ಹುಚ್ಚು ಹಿಡಿದಿದಿಯೆ? ಅದೂ ಇಲ್ಲ. ನಿಮ್ಮ ಗಂಡ ಗಂಡಸಲ್ಲವೆನ್ನುತ್ತಿರಾ? ಹಾಗೂ ಅಲ್ಲ. ವಿದ್ಯಾತಾಯಿ, ಇಷ್ಟೆಲ್ಲಾ ವಕೇಲಿ ಮಾತು ಬಿಟ್ಟು, ನಾನಿಗೆ ತಲೆ ಬೆಳ್ಳಿಗಾದ ಅನುಭವಿಕ, ನಿಮ್ಮ ಹಿತಬಂಧು ಎಂಬ ನಾತೇದಿಂದ ಹೇಳುತ್ತೇನೆ: ಈಗ ನೀವು ಯಾವ ಉದ್ದೇಶದಿಂದ 'ದೈವ್ಯೋಸ್' ಮಾಡಬೇಕೆನ್ನುತ್ತಿದ್ದೀರೋ ಆ ಉದ್ದೇಶ ಇನ್ನೊಂದು ಮದುವೆಯಿಂದ ಸಫಲವಾಗುತ್ತದೆಂಬ 'ಗ್ಯಾರಂಟೀ' ಏನು? ಅಂತಹ 'ಗ್ಯಾರಂಟೀ' ನೀವು ಕೊಡಿರಿ, ಇಂದೇ ನಿಮಗೆ ಇನ್ನೊಂದು ಮದುವೆ ಮಾಡುವೆ....ಹೊಸ ಶ್ರೋಜು ಕಾಲಿಗೆ ಒಮ್ಮೆಲ್ಲಿ ಹಾಳತಾಗುವುದಿಲ್ಲ. ಗುಳ್ಳಿ ಏಳುತ್ತವೆ. ಹುಣಾಗುತ್ತವೆ. ಹಾಗೆಂದು ಮತ್ತೊಂದು ಜೋಡು ಹೊಸ ಶ್ರೋಜ ಕೊಂಡುಕೊಳ್ಳ ಹೋಡರೆ ಮತ್ತೆ ಗುಳ್ಳಿ, ಮತ್ತೆ ಹುಣ್ಣಿ. ಅದುದರಿಂದ ಹಾರಿದ ಶ್ರೋಜನ್ನೆ ಮತ್ತೊಂದು ನಾಲ್ಕು ಸಲ ಮೆಟ್ಟಿದರೆ ಎಲ್ಲಾ ತಾನೇ ಸರಿ ಹೋಗುತ್ತದೆ. ಕಾಲಿಗೆ ದದ್ದು ಬಿದ್ದು ತೊಗಲು ದಪ್ಪವಾಗುತ್ತದೆ.....'

'But the wearer knows where the shoe pinches. (ಆದರೆ ಆ ಶ್ರೋಜ ಹಾಕುವವರಿಗೇ ಗೊತ್ತು ಅದರ ಒಳನೊಂದು.) ವಿದ್ಯಾ ಅದೇ ಮಾತಿನ ಎಳಿ ಹಿಡಿದು ಮರುಮಾತನಾಡಿದಳು.

'ಅದೇನು ನೋವು ಹೇಳಿರಿ. ಶ್ರೋಜ ರಹೇರಿ ಮಾಡಿಸಲಿಕ್ಕೆ ಬಂದಿ ತಲ್ಲ ? ' ವಾಡೇಕರ ನಗುತ್ತ ಹೇಳಿದರು.

' ಅನರು ರಿಪೇರಿ ನಿರಾರಿದ್ದರಿ ? '

' ಅದು ಸಾಧ್ಯವೇ ಇಲ್ಲ ವಿದ್ಯಾತಾಯಿ. '

' ವಕೇಲರಿ, ನಾನವರಿಗೆ ಎರಡನೀಯ ಹೆಂಡತಿ. ಅವರಿಗೊಳ್ಳ ಮಗನೂ ಇದಾನೆ. '

‘ ಅವರ ಮಗ ನಿಮ್ಮ ಮಗನೇ ಅಲ್ಲವೇ ?’

‘ ತಂದೆ-ಮಕ್ಕಳ ಪ್ರೇಮದಲ್ಲಿ ತಾಯಿಗೇ ಸಾಫ್ತನವಿಲ್ಲದಾಗಿದೆ....ತಮ್ಮದು ಎಂಜಲದ ಕೈ ಎಂಬ ಮಾತನ್ನು ಅವರು ನನ್ನ ಮುಂದೆ ಹೇಳಿರಲಿಲ್ಲ.’

‘ ಹೇಳಿರದಿದ್ದ ರೀವೆ ಕೇಳಿದಿರಾ ?’

‘ ನಾನೇಕೆ ಕೇಳಬೇಕು ? ವರದನೆಯ ಮದುವೆಯೆಂಬ ಮಾತನ್ನು ಸಜ್ಜನರಾದ ಅವರು ಹೇಳಬೇಡನೆ ?’

‘ ಹೇಳಿಲ್ಲವೇ ಅವರು ದುರ್ಜನರಾಗುವುದಿಲ್ಲ....ನಿಮ್ಮ ವಿವಾಹದ ಭೂಮಿಕೆಯಿ ವಿಚಿತ್ರವಾಗಿದೆಯೆಂದ ಮೇಲೆ ಈ ಬಗೆಯ ಆರೋಪ ನೀವು ಮಾಡಬಾರದು. ’

‘ ಮದುವೆಯಾದ ಮೇಲೂ ವಿಶ್ವಾಸದಿಂದ ಇರಬೇಡನೆ ?’

‘ ಅದೇ ಹೇಳಿದೆನಲ್ಲ, ಅವರು ಅತ್ಯಾಚಾರ ಮಾಡಿದ್ದಾರೆಂದು ನೀವು ಸಿದ್ದ ಮಾಡುವಿರಾ ?’

‘ ಯಾವಾಗಲೂ ಭಜಿಯ ನೀರಳಾಗಿ ನಡಿಯುತ್ತಾರಲ್ಲ? ನನಗೆ ಸಂಶಯ ಬರಬಾರದೇನು?.....ನಾನು ಪ್ರೇಮದ ಹಣಿವಿನಿಂದ ನುಸೆಗೆ ಬಂದರೆ ಭಜಿಯೊಡನೆ ಇವರ ಸರಷಲ್ಲಾಪ, ಮಗನೊಂದಿಗೆ ಇವರ ಸಿತ್ತವಾತ್ತಲ್ಲಿ.....ಖಾಸಗಿ ರೂಪಿನಲ್ಲಿ ಮಕ್ಕಳೇಕೆ ಇರಬೇಕು? ಇದರಿಂದ ಪರಿಣಾಮವೇನಾದೀತು ?’

‘ ವಿದ್ಯಾತಾಯಿ, ನಿಮ್ಮ ಮನಸ್ಸನ್ನು ನಾನಿಗ ಸಂಪೂರ್ಣ ಓದಿಕೊಂಡಿದ್ದೇನೆ. ಸಂಶಯವೆಂಬುದೊಂದು ದೊಡ್ಡ ಭೂತ. ದಾಂಪತ್ಯಪ್ರೇಮವನ್ನೇ ನುಂಗಿಬಿಡುತ್ತದೆ ಆದು. ಒಂದೇ ಮಾತು ಹೇಳಿರ, ನೀವು ಬೇಡುವ ಸ್ವಾತಂತ್ರ್ಯ ಅವರಿಗೆ ಸಂಶಯಕ್ಕೆ ಆಸ್ಪದ ಕೊಡಬಾರದೇಕೆ? ಪರಸ್ಪರ ಮನಸ್ಸಿನ ಛೀದಾರ್ಯ, ತಾಗಬುದ್ಧಿಗಳಿಂದ ಪ್ರೇಮ ಬೆಳೆದು ಹೇಳುಬಹುದಲ್ಲದೆ, ದೃವ್ಯೇಸರ್ ಮಾಡಿ ಮತ್ತೊಂದು ಮದುವೆಯನ್ನು ಹುಡುಕುವದರಿಂದಲ್ಲ. ಈಗ ಇಷ್ಟೇಸಾಕು. ಮಾರು ತಿಂಗಳು ಈ ಹೊಸ ಪ್ರಯೋಗ ಮಾಡಿ ನೋಡಿರ ಆಮೇಲೆ ನನ್ನ ಬಳಿ ಬರ್ತಿ. ನಿಮ್ಮ ಪ್ರೇಮಪಥದೊಳಗನ ಕಾಲೋಡಕು, ಮುಳ್ಳಕಂಟಿಗಳೆಲ್ಲ ಬಯಲಾಗಿ ಹೋಗುವವು....ಇನ್ನೊಮ್ಮೆ ಚಹಾ ತಗೋತ್ತಿರೇನು ?....’

‘ ಬೇಡ, ಧ್ವಾಂಕ್ಸು. ’

‘ ಮುದುಕನೆ ಮಾತು ಮಂಸಿಕ ಮಾಡಬೇಡ್ ಹಾಂ ? ’

‘ ಅದಾಯ್ತು, ಅದರೆ ನಾನೇ ತನ್ನ ಬಳಿಗೆ ಹೋದಿಸೆಂದು ಅದು ತನ್ನ ಗೆಲುವು, ನನ್ನ ಸೋಲು ಎಂಬ ಬಿಂಕ ತೊರೀಸಬಂದರೆ ? ’

‘ ವಿದ್ಯಾತಾಯಿ, ಗಂಡ-ಹೆಂಡಿರ ಸದುವೆ ಸೋಲು-ಗೆಲುವುಗಳಿಂದ ರೇನು ?....ನೀವು ಸೋತಿರೆಂದು ತಿಳಿದುಕೊಂಡಾಗ ಅದು ಅವರ ಗೆಲುವಾಗ ಬೇಕು. ನೀವು ಸೋತಿರೆಂದು ತಿಳಿದುಕೊಳ್ಳಬಿರೇಕೆ ?.....ಮನಸ್ಸಿನ ಓದಾಯವು ಸೋಲಿನ ಲಕ್ಷಣವಲ್ಲ. ’

‘ ಅವರು ಹಾಗೆ ತಿಳಿಯುತ್ತಾರಲ್ಲ, ಅದು ತಮ್ಮ ಗೆಲುವೆಂದು. ’

‘ ನೀವೂ ಹಾಗೇ ತಿಳಿಯಬೇಕು, ಅದು ನಿಮ್ಮ ಗೆಲುವೆಂದು. ’

‘ ಚಾಣಾಕ್ಸೆ ವಕ್ತಿ ಲನ ಲಕ್ಷಣ ಅಂದರೆ ಇದು. ’ ಎಂದು ಮನೂ ಮೆಚ್ಚಿಗೆ ಯಿಂದ ನಕ್ಕು ‘ ಒಳ್ಳೆದು ಒರುತ್ತೇವೇ. ’ ಎಂದು ಬಿಳಿಖ್ಯಂಡ.

‘ ನಮಸ್ತೇ. ’ ವಕ್ತಿಲರೆಂದರು.

‘ ವಕ್ತಿಲಿ ಫೀ....’ ವಿದ್ಯಾವತಿಗೆ ಸ್ವಷ್ಟ ಕೇಳುವುದಕ್ಕೂ ಸಂಕೋಚ. ವಾಯಿತು.

‘ ನೀವಿಬ್ಬರೂ ರಾಜಿ ಆಗಿ ಪ್ರೇಮದಿಂದ ಇರಿ. ಅದೇ ನನ್ನ ಫೀ. ’

‘ ಈ ಫೀ ಮಾತ್ರ ಸ್ವಲ್ಪ ದುಬಾರ ಎಂದು ಕಾಣುತ್ತದೆ. ’ ಮನೂ ಎಂದ. ವಕ್ತಿಲರು ಖೊಳ್ಳನೆ ನಕ್ಕರು. ವಿದ್ಯಾ ಮುಗ್ಳುಗೆ ನಕ್ಕಳು.

ಮನೆ ಮುಟ್ಟಿವರಿಗೂ ವಿದ್ಯಾವತಿಗೆ ಮುಂದೆ ಯಾವ ಹೆಚ್ಚೆ ಎಂಬ ಪ್ರಶ್ನೆ ಬೃಹದಾಕಾರ ತಾಲಿ ಅವಳ ಮುಂದೆ ನಿಲ್ಲಿತ್ತಿತ್ತು.

ಅಂದೇ ಮಧ್ಯಾಹ್ನ ಉಬ್ಬ ಮಾಡಿಕೊಂಡು ಹೊರಡುವುದೆಂದು ವಿದ್ಯಾ ನಿಧರಿಸಿದ್ದಳು. ಅದರೆ ಮಾನೂ—‘ Snake Pit ’ ಎಂಬ ಚಿತ್ರವಟಕ್ಕೆ ಆಗಲೆ ಬಾಲ್ಯನಿ ಬಿಕೆಟ್ ರಿಲ್ಯುವ್ ಮಾಡಿಸಿಬಿಟ್ಟಿದ್ದು. ವಿದ್ಯಾ ಅನಿವಾರ್ಯವಾಗಿ ಸುಮ್ಮನಿದಿದ್ದಳು. ಕ್ಯಾಂಟೊನ್ ವೆಂಟ್ ಹಾದಿಯಲ್ಲಿಯೆ ಸಿನೇಮಾಗ್ರಾಹ. ಸೆಕಾಲಕ್ಕೆ ಬ್ರಾ ಇಳಿದು ಸ್ಥಳಗಳನ್ನೂ ಕ್ರಮಿಸಿಕೊಂಡರು.....

ಚಿತ್ರವಟನನ್ನು ನೋಡುತ್ತಿದ್ದ ಹಾಗೆಲ್ಲಾ ವಿದ್ಯಾವತಿಗೆ ಇನ್ನೇನೊ ನೀನಷ್ಟುಗಳು. ಚಿತ್ರವಟದ ಕಢಿಯಲ್ಲಿ ಮುದುವೆಯ ಸಂದರ್ಭದ ಒಂದು

ಅಫ್ಫಾತದಿಂದ ನಾಯಿಕೆಗೆ ಹುಚ್ಚು ಹಿಡಿದಿರುತ್ತದೆ. ಅವಳು ತನ್ನ ಗಂಡನ ಬಗ್ಗೆ ಸಂಶಯದ್ವಿಷಯಿಂದ ನೋಡುತ್ತಿರುತ್ತಾಳೆ. ಒಂದು ದಿನ ಬರುವ ವೇళೆಗೆ ಗಂಡ ಬರುವದಿಲ್ಲ. ಅವಳ ಕಲ್ಪನೆಯಉಟಿ ಪ್ರಿಯುತ್ತದೆ. ಹುಚ್ಚು ಹಿಡಿಯುವ ಮಣಿಗೆ ತಲೆ ಕೆಡುತ್ತದೆ. ಹುಚ್ಚು ಹಿಡಿಯುತ್ತದೆ. ಒಬ್ಬ ಡಾಕ್ಟರ ಅವಳ ಮನಸ್ಸನ್ನು ಅಭ್ಯಸಿಸುತ್ತಾರೆ. ಮೂಲ ಕಾರಣವನ್ನು ಕಂಡುಹಿಡಿಯುತ್ತಾನೆ. ಹೇಗುಸಿನ ಮನಸ್ಸು ಒಂದು ವಿಷದ ಬಾವಿ ಇದ್ದಂತೆ. ಅಳಕ್ಕಿಳಿದಮ್ಮೆ ಹಿಷದ ತೀಕ್ಷ್ಣತೆ ಹೆಚ್ಚಿತ್ತದೆ. ಡಾಕ್ಟರನು ಅವಳ ಮನೋ ವಿಶ್ಲೇಷಣ ಮಾಡಿ ಅವಳನ್ನು ಉಪಚರಿಸುವ ಪ್ರಯೋಗಗಳೆ ಕಾಜಿನಾಳ....

ಸಿನೇಮಾ ಮುಗಿಸಿ ಬಂದಾಗ ವಿದ್ಯಾವತಿಗೆ ಮೈರ್ಪುಂ ಎಂದು ಹೋಗಿತ್ತು. ಮನೆ ಮುಟ್ಟುವರೆಗೂ ಆದೇ ಗುಂಗಿನಲ್ಲಿ ಮನೂನೊಡನೆ ಮಾತು ಸಹ ಆದುವಪ್ಪು ಮನೋವಿರಾಮ ಅವಳಿಗಿರಲಿಲ್ಲ.

ಮರುದಿನ ಮಧ್ಯಾನ್ತ ಉಟ ಮುಗಿಸಿ ಗಾಡಿ ಹತ್ತಿಬೇಕೆಂದಿದ್ದ ಇಂದು ವಿದ್ಯಾ. ಅಂದು ಮತ್ತೊಂದು ಇಂಗಿನ ಚಿತ್ರ! 'ಸಚ್ಚ' ಎಂಬುದು. ಮನೂ ಮೊದಲೇ ತಿಕ್ಕಿಟ್ಟಿರಿಸಿ ಮಾಡಿಸಿಟ್ಟಿದ್ದ. ವಿದ್ಯಾ ನಿವಾರಣವಿಲ್ಲದೆ ಉಳಿದಳು.

ಅಂದಿನ ಚಿತ್ರದಲ್ಲಿ ನೋಡಬೇಕಾದುದು ಒಂದು ಸಣ್ಣ ಹುಡುಗನ ಪಾತ್ರ. ಜರ್ನಲಿನ ಯಾವುದೊಂದು ಒಂದು ಉರಲ್ಲಿ ಯಾಧ್ಯದ ಹಾವಳಿಯಿಂದ ಹೊರಬಿದ್ದ ಹಂಗೇರಿಯ ಮನೆತನದ ನಿವಾರಣಿತರಲ್ಲಿಯ ತಾಯಿ ಮಗು ಅಗಲಿ ಹೋಗುತ್ತಾರೆ. ಮುಂದೆ ಹೇಗೊ ಒಂದು ಧಡಕ್ಕೆ ಮುಟ್ಟುತ್ತಾಳೆ ತಾಯಿ. ಮಗುವೂ ಅಲ್ಲಿಯೆ ಬಂದು ಮುಟ್ಟಿದುದು ತಾಯಿಗೆ ಗೊತ್ತಿಲ್ಲ. ಮಗು ಪಡುವ ಕಷ್ಟವರಂಪರೆ ತಾಯಿಗಾಗುವ ಅಗಲಿಕೆಯ ಅಗಮ್ಯ ವೇದನೆ ಗಳನ್ನು ಬಣ್ಣಿಸಲಾಸಲ್ಲ. ದುದ್ದೀರ್ಘವದ ಸಂಗತಿಯೆಂದರೆ ಮಗು ಅಲ್ಲೇ ಇದ್ದು ತಾಯಿಯ ಕಣ್ಣಿಗೆ ಬೀಳುವುದಿಲ್ಲ. ಎಹೆಂ್ತೇ ದಿನ ತಾಯಿ ಮಕ್ಕಳು ಅಗಲಿ, ಉಳಿದ ಪರದೇಶಿ ಮಕ್ಕಳ ಜೋವಾನ ಸಂಗೋಪನಗಳಲ್ಲೇ ತಾಯಿ ತನ್ನ ಮಗನ ಅಗಲಿಕೆಯನ್ನು ಮರಿಯಲೆಟ್ಟಿಸುತ್ತಾಳೆ. ತಾಯಿ ತಪ್ಪಿಸಿಕೊಂಡು ಬಂದ ಮಕ್ಕಳ ಒಂದು ಕ್ಷಾಂಪಿನ ಮೇಲ್ಪುಚಾರಕಳಿಗಿರುತ್ತಾಳೆ. ತನ್ನ ಮಗು ಅಲ್ಲಿಯೇ ತಪ್ಪಿಸಿಕೊಂಡು ಬಂದಿರುತ್ತದೆಂದು ತಾಯಿಗೆ ಮುಂದೆ

ತಿಳಿಯುತ್ತದೆ. ಅಗ ತಾಯಿಯಾದವಳ ಆಭಿನಯವೇನು, ಆ ಚಿಕ್ಕೆ ಮಗು ವಿನ ಕೃದಯಸ್ತರೀಯಾದ ಆಭಿನಯವೇನು! ತಾಯಿಮಹಕ್ಕೆಳನ್ನು ಅಗಲಿಗಿದ ಇಡೀ ಕಥೆಗೆ ಸಾಂಕೇತಿಕವಾಗಿ ಬರುವ ಮುಳ್ಳಿನ ಬೇಲಿ ಎಷ್ಟು ಅರ್ಥಪೂರ್ಣವಾಗಿತ್ತು! ವಿದ್ಯಾವತಿಗೆ ಈ ಚಿತ್ರಪಟಕ್ಕಾಗಿ ಉಳಿದದ್ದು ಸಾಧಕವೇನಿಸಿತು. ತಾಯಿಯ ಹೃದಯವೆಂದರೇನು, ಪುತ್ರವಾತ್ಮಕವೆಂದರೇನು ಅವಳಿಗೆ ಸಂಯಾದ ಅರ್ಥವಾಯಿತು.....

.....ಹೌದು! ತಾಯಿಮಹಕ್ಕೆ ಅಗಲಿಕೆಯ ವೇದನೆಯೆಂತಹ ದಿರುತ್ತದೆಂಬುದು ವಿದ್ಯಾವತಿಗೂ ಗೊತ್ತು! ಅವಳ ಜೀವನದಲ್ಲಿ ಬಂದು ಹೋದ ವಿಷಾಂಸುಭ್ರವವದು!.....

.....ತಂದೆ ಮಹಾದೇವ ಹೆಗಡೆ ಅವರು ಕಾರ್ಕಾಳದ ದೊಡ್ಡವರ್ತಕರು. ಕೇತೀರ್, ಸಿರಿನಂತಿಕೆಗಳಿಂದ ಲೋಕಸ್ವಿಯರಾಗಿದ್ದವರು. ಮಹಾದೇವ ಹೆಗಡೆಯವರು ಹೃದಯವಿಕಾರದಿಂದ ತೀರಿದಾಗ ವಿದ್ಯಾವತಿ ಮಿಡಲ್ ಸ್ಕ್ವಾಲಿನಲ್ಲಿ ಓದುತ್ತಿದ್ದಳು. ಅವಳ ತಾಯಿ ನಾಗವೇಣಮ್ಮೆ ಇನ್ನೂ ಪ್ರಾಯದವರಿಂದೇ ಹೇಳಬೇಕು. ತಲೆಗೂಡಲು ಸಹ ಸರೆತಿರಲಿಲ್ಲ. ಕಡೆಯ ಹಾಗೂ ಒಬ್ಬನೇ ಗಂಡುಮಗು, ಮಂಜುನಾಥ ಇನ್ನೂ ಒದು ವರುಷದವನ್ನಿದ್ದ. ಮಹಾದೇವ ಹೆಗಡೆಯವರೆಂದನೆ ಪಾಲುಗಾರನಾಗಿ ವ್ಯಾಪಾರಮಾಡುತ್ತಿದ್ದ ಕಾಮತ ಮಾನಸಪ್ರಸವರು ವಿದ್ಯಾವತಿಯ ಶಿಕ್ಷಣವನ್ನೆಲ್ಲಾ ತಾವೇ ನೋಡಿಕೊಳ್ಳುವುದಾಗಿ ವಚನವಿತ್ತರು. ಅವರ ಬೈದಾಯ್ ನಾಗವೇಣಮ್ಮೆ ನವರನ್ನು ಮುಗ್ಧಗೊಳಿಸಿತು. ಕಾಮತಾ ಕಾಮ-ತರುವಾಗಿ ಕಾಮಧೀನು ವಾಗಿ ಮೂರುನಾಲ್ಕು ವರುಷ ನಾಗವೇಣಮ್ಮೆನವರ ಸಂಸಾರ ಹಿಡಿದರು. ಅವರ ಬೈದಾಯ್ ವನ್ನು ಮೆಚ್ಚಿಕೊಂಡು ನಾಗವೇಣಮ್ಮೆನವರು ಖುಣಿಯಾಗಿ ಉಳಿದು ಯಾವಾಗಲೂ ಆವರಿಗೆ ಹೃತಜ್ಞತೆಯನ್ನು ಸೂಚಿಸುತ್ತೇ ಹಚ್ಚುವುದೇ ನಿಮ್ಮ ದೀಪ, ಉಣ್ಣುವುದೇ ನಿಮ್ಮ ಅನ್ನ, ಕಾಮತರುಗಳೇ' ಎಂದು ಅವರನ್ನು ಧನ್ಯತೆಯಿಂದ ನೇನೆಯುತ್ತಿದ್ದರು.

ಒಂದು ದಿನ—ನಾಗವೇಣಮ್ಮೆನ ಭಾವಮ್ಮೆದುನನಂತೆ—ಶಂಕರ ನಾರಾಯಣ ಆತ್ಮಗೆಯನ್ನು ಮಂಗಳಾರಿಗೆಂದು ಕರೆದೊಯ್ಯಲು ಬಂದ. 'ಮಂಜುನಾಥ ನನ್ನೊಡನೇ ಇರಲಿನ್ನು. ನನ್ನೆಲ್ಲ ಅವನನ್ನು ನೋಡಿ

ಕೊಳ್ಳುತ್ತೇನೆ.’ ವಿದ್ಯಾ ನುಡಿದಳು. ‘ನಿನ್ನ ಶಾಲೆ ಅಭಿಷ್ಯಾಸಗಳಲ್ಲಿ ನಿನಗೆಲ್ಲಿ ಅವಕಾಶವಾಗಬೇಕು ಮಗೂ ?’ ಎಂದರು ನಾಗವೇಣಮ್ಮು. ‘ನಮ್ಮ ಮನೆಯಲ್ಲಿ ಹುಡುಗರೂ ಹೆಣ್ಣು ಮಕ್ಕಳೂ ಇಲ್ಲ ? ಎಲ್ಲ ಮಕ್ಕಳಂತೆ ಮಂಜು ನಾಥನೂ ಒಬ್ಬು.’ ಎಂದರು ಕಾಮತರು. ಕೈತಳ್ಳತೆಯಲ್ಲೇ ಮುಳುಗೇಳುತ್ತಿರುವಾಗ ಅವರ ಮಾತನ್ನು ಮೀರಲಿಕಾಶಗುತ್ತದೆಯೇ ನಾಗವೇಣಮ್ಮುನವರಿಗೆ? ಭಾವನ್ಯದುನತವ್ಯಾದನೆ ಮಂಗಳಾರಿಗೆ ಬರಬೇಕೆಂದು ಕರೆಯಲು ಬಂದಾಗ ಅವರ ಮಾತನ್ನು ಅಲಕ್ಷಿಸುವುದಕಾಶಗುತ್ತದೆಯೇ? ನಾಗವೇಣಮ್ಮು ಮಂಜು-ನಾಥನ್ನು ಗಲಿ ಮಂಗಳಾರಿಗೆ ತೆರಳಬೇಕಾಯಿತು. ‘ನನ್ನ ಮಗುವನ್ನು ಗಲಿಹೇಗೆ ಹೊಗಲಿ ವಿದ್ಯಾ ?’ ಎಂದು ಸಂಕಟಬಟ್ಟು ಕಣ್ಣೀರು ತಂದಾಗ ವಿದ್ಯಾ ಅಂತಹಿಕರಣದಲ್ಲೇ ಒದ್ದಾಡಿಹೋದಳು.

ನಾಗವೇಣಮ್ಮು ಮಂಗಳಾರಿಗೆ ಹೊಗಿ ಒಂದು ವರುಷ ಕೂಡ ದಾಟಿರ ರಲಿಲ್ಲ. ಕಾಮಾಧೀನ, ಕಲ್ಪತರುಗಳೊಪಾದಿಯಲ್ಲಿದ್ದ ಕಾಮತರು ವಿವಸ್ತುಕ್ಕೊಗಿ, ವಿಷಣುವಾಗಿ ಹೆಡೆಯೆತ್ತಿದರು! ವಿದ್ಯಾ ಇನ್ನೂ ಚಿಕ್ಕವೆಂದರೂ ಅವಳಿಗೆ ಕಾಮತರ ಕಾರಸ್ತಾನ ಅರ್ಥವಾಗುವುದೇನೂ ಕಲಣವಾಗಲಿಲ್ಲ. ಅಂಗಡಿಯ ವಿಶ್ವಾಸದ ಆಳುಮನುವ್ಯ ಮಾಣಯ್ಯ ಹೇಳಿದ್ದ-‘ಯವ್ಯಾ, ನಿಮಗ್ಲಿ ಒಕ್ಕೇ ಕಾಲ ಇಲ್ಲಿ. ಸುಖಾಕ ಅವ್ಯಾಪ್ತ ತಾವಲ್ಲಿ ಮಂಗಳಾರಿಗೆ ಹೊಗಿಬಿಡ್ರಿ. ಮಾನವುನವರ ಕಣ್ಣ ಒಕ್ಕೇ ದಲ್ಲಾ. ನಿಮ್ಮನ್ನ ದೊಡ್ಡನ್ನ ಮಾಡಬೋದು. ಸಾಲಿ-ಕಾಲೇಜು ಕಲಸಬೋದು. ಆದರ ಸುಸೂತ್ರ ಮದಿವಿ ಮಾಡಿ ಅಶ್ರಿಮಸಿಗೆ ಕಳಸ್ತಾರು ಅಂತ ಹೇಳಾಕಬಾರದು!’

ಮಾಣಯ್ಯನ ವರತು ವಿದ್ಯಾವತ್ತಿಯ ಮನಸ್ಸಿನೊಳಗೆ ಯಾವಾಗಲೂ ಕಟ್ಟಿಯುತ್ತಿತ್ತು. ಒಂದು ರಾತ್ರಿ. ಕಾಮತರ ಮನೆಯವರೆಲ್ಲಾ ಉದುಷಿಗೆ ಹೊಗಿದ್ದರು. ಅವರೊಂದಿಗೆ ಮಗು ಮಂಜುನಾಥನೂ ಹೊಗಿದ್ದ. ರಾತ್ರಿ ವಿದ್ಯಾ ಒಬ್ಬಳೇ ಅಭಿಷ್ಯಾಸವಾಡುತ್ತ ಕುಳಿತಿದ್ದ ಇಂತನ್ನ ಕೋಣೆಯಲ್ಲಿ. ಕಾಮತರೂ ಅಲ್ಲಿಯೇ ಪ್ರವೇಶ ಮಾಡಿದರು.

‘ ಏನು ವಿದ್ಯಾ ಅಭಿಷ್ಯಾಸ ನಡಸಿದ್ದೀಯಾ ? ’

ಹೂಂಗುಟ್ಟಿದಳು ವಿದ್ಯಾ.

‘ ನಿನಗೇಗೆ ಎನ್ನು ವರುಣ ವಿದ್ಯಾ ? ’

‘ ಹದಿನ್ನೆಡು ವರುಷ ಜಿಷ್ಟಪ್ಪ ! ’

‘ ಹ-ಹ-ಹ ! ಹದಿನ್ನೆಡು ವರುಷದವರ ಹಾಗೆ ಕಾಣಾವದೇ ಇಲ್ಲ ನೋಡು ನೀನು. ಗಲ್ಲದ ಮೇಲಿನ ಹಾಲು ಹಾಗೇ ಇದೆಯೇನೊ ಎನ್ನೊ ಹಾಗೆ ನಿನ್ನ ಗಲ್ಲದ ಮೇಲೊಂದು ಬಿಳಿಯ ಗುರುತಿದೆ.....’

• • •

ವಿದ್ಯಾ ಕಾಮತರ ಕಪಾಳಕೊಳ್ಳಿಂದು ಏಟಿಕೊಟ್ಟಿಳು. ಹೇಗೆ ಮನೆಯಿಂದ ಹೊರಬಿದ್ದ ಹೇಗೆ ಮಂಗಳೂರಿಗೆ ಹೋದಕೊ ಅವಳಿಗೇ ಗೊತ್ತಿರಲಿಲ್ಲ.

‘ ಮಂಜುನಾಥನನ್ನು ಬಿಟ್ಟು ಹಾಗೇ ಬಂದು ಬಿಟ್ಟಿಯಾ ? ’ ನಾಗ ವೇಣಮ್ಮೆ ಕಷ್ಟೀರು ರಾತೆ ಕೇಳಿಸಿರು. ಕಾಮತನ ಕುಹಕ ಶೈತಿಯ ಬಗ್ಗೆ ಕೇಳಿ ಎದೆಯೊಡೆದುಕೊಂಡರು.

ಬಂದು ದಿನ ಕಾರ್ಕಿಂದ ಪತ್ರ ಬಂತು ! ನಾಗವೇಣಮ್ಮೆನವರ ಶೈತಯ ಕಾಜಿನ ಬುರುಡಿಯಂತೆ ಪ್ರತಿಪುಡಿಯಂಗಿ ಬಡೆದುಹೋಗುವ ಫೋರೆ ಸುಧಿ ! ಮಂಜುನಾಥ ಕಾಯಿಲೆ ಬಿದ್ದು ತೀರಿ ಹೋದ--- ಎಂದು ! ನಾಗ ವೇಣಮ್ಮೆ ಮುಂಚೆ ಬಹಳ ದಿವಸ ಬದುಕಲೇ ಇಲ್ಲ. ಅದೇ ಹೊಟ್ಟಿಬೇಸೆ ಯಲ್ಲೀ ಹಾಸಿಗೆ ಹಿಡಿದು ಕೊನೆಗೆ ಮಂಜುನಾಥನ ಬಳಗೇ ಹೋದರು.

ವಿದ್ಯಾ ಮಂಗಳೂರಿನಲ್ಲೀ ತಮ್ಮ ಕಕ್ಷೆನ ಮನೆಯಲ್ಲಿ ಅಭಿಜ್ಞಾಸ ನಡೆಸಿದಳು. ಇದ್ದಕ್ಕಿದ್ದ ಹಾಗೆ ಬಂದು ದಿನ ವಾಣಯ್ಯ ಬಂದೆ. ಮಂಜುನಾಥನು ಸತ್ತುಹೋದ ಸುಧಿಯನ್ನು ಕತೆ ವಾಡಿ ಹೇಳಿದ. ‘ಅವ್ಯಾಸ ಗಳಿಕಿಗೆ ಮಂಜುಕ್ಕಿನರು ಯಜವಾಸ್ರ ಒಬ್ಬರೇ ಒಬ್ಬ ಗಂಡು ಮಕ್ಕಳೂಂತೆ ಆಡ್ಡಿ ಬರಬಾರ್ದು ಆಂತಾ.....ಯವ್ಯಾಸ ನೆಮ್ಮೆ ಮಂಜಪ್ಪನೋರ್ದೆ ಕಾಯಿಲೆ ಬೀಳಿದ್ದು. ಡಾಕ್ಟರ ಆಗಸಿದ್ದೀಪ್ ಕೊಟ್ಟಿಲ್ಲ ಸುಗೂ ಬದುಕಬಾರದು ಅಂದ್ರೆ ?.....ಯವ್ಯಾಸ ನಿಮಗಾರಾ ಕುಚೇರನ ಹಾಗೆ ದುಡ್ಡಿ ಕೊಟ್ಟಿ ಕಲಿಸಾಕ ಬಂದ್ದು. ಅದೆಲ್ಲಾ ಒಳಸಂಕೂ ಭಗವಂತನೇ ಬಲ್ಲಾ.....’

ವಾಣಯ್ಯನ ಮಾತು ಕೇಳಿ ವಿದ್ಯಾವತಿಗೆ ಶೂಲದಿಂದಿರಿದ ಹಾಗಾ ಯಿತು. ಮಗುವಿನಂತೆ ದೊಡ್ಡ ದನಿ ತೆಗಿದು ಅತ್ತುಬಿಟ್ಟಿಳು. ‘ಅಯ್ಯೀ ಮಂಜುನಾಥಾ ! ಸಾಖ್ಯಕಾರರು ಹಾಡಿಯ ಮಾಳ್ಳಿಂದು ನಿನ್ನನ್ನು ಮುರುಟಿಸಿ ಬಿಟ್ಟಿರೇನಪ್ಪ ? ’ ಎಂದು ಹಾಡಿ ಹಾಡಿ ಅತ್ತುಳು.....

ವಿದ್ಯಾವತಿಗೆ ಮಂಜುನಾಥನಂದೇ ನೇನಪ್ತಿ ! ಮಂಜುನಾಥ ಯಾವಾಗಲೂ ‘ಅಮ್ಮನೆಲ್ಲಿ ಅಮ್ಮನೆಲ್ಲಿ?’ ಎಂದು ಕೇಳುತ್ತಿದ್ದಾಗ, ಅಮ್ಮ ‘ಮಂಜುನಾಥ ಹೇಗಿದ್ದಾನೆ, ಮಂಜುನಾಥ ಹೇಗಿದ್ದಾನೆ?’ ಎಂದು ಕಾಗದಹಾರಿಸುತ್ತಿದ್ದಾಗ ಅವಳ ಮನಸ್ಸಿನ ಮೇಲಾದ ಆಫೋಟ ‘Search’ ನಲ್ಲಿಯಾಗಿ ತಾಯಿ ಮತ್ತು ಜ ವೇದನೆಯನ್ನು ನೋಡಿ, ಕೇಳಿ ಮತ್ತೆ ಹೊರಹೊಮ್ಮಿದಂತೆನಿಸಿತು. ‘ಮಂಜುನಾಥಾ !’ ಎಂದು ಒಮ್ಮೆ ಚಿಟ್ಟನೆ ಕೂಗಿಬಿಡಬೇಕು ಎನಿಸಿತು ವಿದ್ಯಾವತಿಗೆ.....

ಮರೆಯದಂತಹ ಸಿನೇವಾ ಮುಗಿಸಿಕೊಂಡು ಮನಿಗೆ ಸಡೆದಳು ವಿದ್ಯಾ ಮನೂನೊಂದಿಗೆ.

ಅಂತೂ ಅದೇ ದಿನ, ಮರುದಿನ, ಮೂರನೆ ದಿನವೇಂದು ವಾರದ ಕೊನೆಯ ದಿನ ಮಧ್ಯಾನ್ತೆ ಉಂಟಿ ಮುಗಿಸಿಕೊಂಡು ಮಾವಿಯವರನ್ನು ಬೀಕೊಣುಂಡು ಬಸ್ಸಿನಿಂದ ಸ್ಪೇಶನ್‌ಗೆ ನಡೆದಳು ವಿದ್ಯಾ. ಮನೂನು ಆನುಸರಿಸಿದ.

‘ನೀನೂ ಬರುತ್ತೀಯೇನು ಮನೂ ?’

‘Coupe’ದಲ್ಲಿ ಹೋಗೋಣೇನು ?’

‘ನಿನ್ನನಿರುಪಯೋಗಿ ಚೇಷ್ಟೆಗಳನ್ನು ಮುಗಿಯಲ್ಲಿಲ್ಲವೇ ?’

ಗಾಡಿ ಬಿಟ್ಟಿತು. ಇಬ್ಬರೂ ಕೈ ಕುಲುಕೆಸಿದರು.

‘ಬಾಯ್ ಬಾಯ್’ ಎಂದು ಬೀಕೊಣುಟ್ಟು ಮನೂ.

ವಿದ್ಯಾವತಿಗೆ ಪುನಃ ಪುನಃ ತಾನು ರಾಮನಾಥನೊಡನೆ ರಾಜಿ ಆಡರೆ ಶನ್ನ ಸೋಲಲ್ಲವೇ ? ಖಂಬ ವಿಚಾರ ತಲೆ ದಿನೆನ್ನಿಸುತ್ತಿತ್ತು. ಜೊತಿಗೆ ಪುಕೆಯಲ್ಲಿ ನೋಡಿದ ಆ ಎರಡೂ ಚಿತ್ರಗಳ ವಿವರಿತೆ ಪರಿಣಾಮ ಇನ್ನುಷ್ಟು ದಿಮ್ಮನಿಸಿತ್ತು.

ಗಾಡಿ ಖಂಡಾಳಾ ಸ್ಪೇಶನ್‌ಗೆ ಬಂತು. ವಿದ್ಯಾ ಕುಳಿತಲ್ಲೇ ಒಂದು ಕಪ್ಪ, ಚಹಾ ಕುಡಿಸಳು. ಅಷ್ಟರೊಳಗಿ ಕೈಯೆಳಗೊಂದು ಬಾಳಿಯ ಹಣ್ಣಿನ ಬುಟ್ಟೆಯನ್ನು ಹನುಮಂತನು ಗುಡ್ಡ ಎತ್ತಿದಂತೆ ಎಡಗ್ಗೆಯಲ್ಲಿ ಎತ್ತರಿಸಿ ಹಿಡಿದುಕೊಂಡು ಶಿಂಕಿಕಿಯೋಳಗಿಂದ ಉಡ್ಯಾಣ ಮಾಡುತ್ತ ಆರು ವರುಷದ ಹುಡುಗೆ ‘ಕೇಲಾ ಆನೆಮೆ ದೋ !’ ಎಂದು ಒದರುತ್ತ ಬುಟ್ಟ ಕಿಟಕಿಯು

ಕೇಳಿಗೆ ಬಾಗಿಲಬಳಿ ಇಳಿಸಿಟ್ಟು ಒಂದು ಹೆಣ್ಣಿನ ಹೆಣಿಗೆಯನ್ನು ಕೈಯೊಳಗೆ ತೆಗೆದುಕೊಂಡು ಪ್ರತಿಯೊಬ್ಬರನ್ನೂ ಕೇಳತೋಡಿದ.

‘ ಕೇಲಾ ಅನೆಮೆ ದೋ..... ಪಾಯಿಜೆ ಬಾಯಿ ? ’

‘ ನಕೋ ! ’

‘ ಹೇ ಬಗಾ ಕಿತಿ ತಾಜಾ ಆಹೆ ? ’

‘ ಅರೆ, ತೇ ಕಾಯ ಅಜೂನಿ ಕಚ್ಚು ಆಹೆ ? ’

‘ ಸ್ನೇ ಬಾಯಿ ಕಿತಿ ಪಕ್ಕು ಆಹೆ ಬಗಾ.’

‘ ತೂಚ ಆಹೇನ ಪಕ್ಕು, ’ ಎಂದು ನಗುತ್ತ ಒಂದಾಣಿ ಕೊಟ್ಟು ಒಳ್ಳೀ ಹೆಸಿರು ಕಂಡರೂ ಒಳಗೇ ಪಕ್ಕವಾಗಿದ್ದ ಹೆಣ್ಣಿಗಳನ್ನು ಕೊಂಡುಕೊಂಡಳು. ಇದೇ ರೀತಿ ಪ್ರತಿಯೊಬ್ಬರ ಬಳಗೂ ಹೋಗಿ ಒಂದೇ ಡಬ್ಬೆಯಲ್ಲಿ ಒಂದು ರೂಪಾಯಿ ಸಮೀಪ ವ್ಯಾಪಾರಮಾಡಿ ಮತ್ತಿ ಶಿಂಕಿಯ ಬಳಿ ನಿಂತ, ಮುಂದಿನ ಡಬ್ಬಿಗೆ ಹೋಗಲು ಹನನಿಸುತ್ತ.

ಗಾಡಿ ಕೆಜರ್ತಾ ಸಮೀಪಿಸಿತ್ತು. ಗಾಡಿಯ ವೇಗ ಹೆಚ್ಚಾಗಿತ್ತು. ಖಿಟ್ಟಾ-ಖಿಟ್ಟಾ ಎಂಬ ಶ್ರೀಲು ಸಪ್ಪಳ ಕೆವಿರು ಮೇಲೆ ಸುತ್ತಿಗೆಯಿಂದ ಹೊಡಿದ ಹಾಗೆ ಗಡಚಿಕ್ಕುತ್ತಿತ್ತು. ಅದೇ ವೇಗಕ್ಕೆ ಅದೇ ತಾಳಕ್ಕೆ ನಿದ್ಯಾವಶಿಯ ವಿಷಾರಜಕ್ಕು ತಿರುಗುತ್ತಿತ್ತು.....

ತಾನು ಪಕ್ಕಾತ್ತಾಪ ಭಾವದಿಂದ ರಾಮನಾಥನ ಬಳಗೆ ಹೋಗುವುದೇ? ಧಾರುನಾಥನೊಡನೆ ರಾಜಿ ಆದರೆ ತನ್ನ ಸೋಲಲ್ಲವೇ?..... ವಾಡೇಕ್ಕ ವಕೀಲರು ಮತ್ತಿತ್ತಿಂದೆ ಎಂತಹ ಬೀಜವಾತನ್ನು ಹೇಳಿದರಲ್ಲ !

‘..... ಈಗ ನೀವು ಯಾವ ಉದ್ದೀಕ್ಷಿಂಣಿ ಢೈವ್ಯೋಸ್ ಮಾಡ ಚೀಕೆನ್ನುತ್ತಿದ್ದೀರೋ ಆ ಉದ್ದೀಕ್ಷಿ ಇನ್ನೊಂದು ಮದುವೆಯಿಂದ ಸಫಲವಾಗುತ್ತದೆಂಬ ಗ್ಯಾರಂಟೀಯೇನು?....’

....ಹೋದು, ಆದು ನಿಜವೇ! ‘ಮೂರು ತಿಂಗಳ ಈ ಹೊಸ ತ್ರಿಖೋಗ ಮಾಡಿ ಸೋಡಿರಿ’..... ಎಂತಹ ಸುಂದರವಾಗಿ ಹೊಸ ಶ್ರುಜಿನ್ ಉದಾ ಜರಣಿ ಕೊಟ್ಟು ಹೇಳಿದರಲ್ಲ!..... ಮೇಳಾಗಿ ದೊಡ್ಡ ಅಡ್ಡಿಯೆಂದರೆ ಕೆರೆಟಿನಲ್ಲಿ ಸಿದ್ಧಮಾಡಿ ತೋರಿಸಬೇಕು!..... ಏನೆಂದು ಸಿದ್ಧಮಾಡಿ ತೋರಿಸುವುದು? ಅವನು ಭಬೆಯೊಡನೆ ದುಷ್ಪ ಸಂಬಂಧ ಇಟ್ಟುಕೊಂಡಿರುವ

ನೇಂದೆ ?.....ಹಾಗೆ ತನ್ನ ಮೇಲೂ ಮನೋಹರನ ವಿಷಯವಾಗಿ ರಾಮು ನಾಥ ಆರೋಪ ಮಾಡಬಹುದಲ್ಲ ?.....ತನ್ನನ್ನ ಕ್ರಿರೀತಿಯಿಂದ ನಡೆಸಿಕೊಂಡಿದ್ದಾನೆ ಎಂದು ಹೇಗೆ ಸಿದ್ಧವಾಡಿ ಹೋರಿಸುವುದು ? ಮೊನ್ನೆ ಭಾವ ಎಂದು ಪಟ್ಟಿ ಕೊಡಲಿಲ್ಲವೇ ?.....ಆದರೆ ಹೋಹನನನ್ನು ದರ್ದರನೆ ಹಿಡಿದೆಳಿದೆನೆಂದು ತನ್ನ ವಿರುದ್ಧ ರಾಮನಾಥನೂ ಆರೋಪ ಮಾಡಬಹುದಲ್ಲ ?.....‘ಸ್ನೇಕಪಿಟ್ಟು’ ದ ಹುಣ್ಣ ನಾಯಿಕೆ ಮತ್ತು ‘ಸಚರ್ಚ’ ಚಿತ್ರದ ತಾಯಿ ಮಕ್ಕಳ ಪಾತ್ರ ಮತ್ತೆ ಕಣ್ಣಮುಂದೆ ಸುಳಿದು ಅಂತೆ ಕರಣ ವನ್ನು ಕಲಕಿಬಿಟ್ಟುವು..... ಮಾತ್ರ ಹೃದಯವೇ ವಿರಾಟಾಕಾರವಾಗಿ ಕಣ್ಣಂದೆ ಸುಳಿಯತು.... ಆ ದಿನ ಹೋಹನನನ್ನು ಹಾಸುಗೆಯಿಂದ ತಳ್ಳಿದುದು ಅನಾಜ್ಯಯವಲ್ಲವೇ ? ರಾಮನಾಥನ ಮೇಲೆ ಸಿಟ್ಟು ಬಂದಿದ್ದರೆ ಹೋಹನನ ಮೇಲೇಕೆ ಸೇಡು ತಕ್ಕಾಳಿಳಿಬೇಕಾಗಿತ್ತು ? ಸವತಿಯ ಮೇಲೆ ಮಾತ್ರಯ ಹುಟ್ಟಿದ್ದರೆ ಮಗುವಿನ ಮೇಲೇಕೆ ಸೇಡು ತೀರಿಸಿಕೊಳ್ಳಿಬೇಕಾಗಿತ್ತು ?.....

‘ಆನೆಮೆ ದೋ!.....ತಾಜಾ ಕೇಲಾ ಆನೆಮೆ ದೋ!.’

‘ಅತ್ತಾ ಚಲ್ಲೇ ಬಾಬಾ ಸಗ್ರೇ ಫೇಟ್ಲೇ ಆಹೆ ತುರ್ತಿ ಕೇಳೇ! ಯಾರೋ ಒಬ್ಬ ಪ್ರಾಸ್ಯಸೆಂಜರ ಸಿಡುಕೆನಿಂದ ನುಡಿದರು.

‘ಹುಂ. ಕೇಲಾ ಕ್ಷಾ ಆಕೇಲಾ....’ ಮತ್ತೊಬ್ಬ ಚೇಷ್ಟೆ ಮಾಡಿದ. ಹುಡುಗನ ಸಾಹಸ ನೋಡಿ ವಿದ್ಯಾವತಿಗೆ ಆದೇಕೊ ಕ್ಷಿಕರ ಹುಟ್ಟಿತು.

‘ಅರೇ, ಅಂಶಿನ ದೋನ ಕೇಳೇ ದೇ. ’ ಮತ್ತೆರಡು ಹಣ್ಣುತೆಗಿದು ಕೊಂಡಳು.....ಹೋಹನನು ಬಾಳೇಹಣ್ಣು ತಿನ್ನಬಹುದಲ್ಲ ?

‘ಆರೆ ಏಕ ಆಧಾರ ಡಜನಾದೇವಾನ ಟಾಕ’ ಬಾಳೆಯ ಬಾಲಕನಿಗೆ ಆದ ಹುರುಪೆಟ್ಟು ! ಒಳ್ಳೇ ತಾಜಾ ಹಣ್ಣು ಆರಿಸಿ ಏಳು ಹಣ್ಣಿನ ಒಂದು ಹಣಿಗಿಯನ್ನು ಕೊಟ್ಟು ‘ಫ್ರಾಷ್ ಬಾಯಿ ಏಕ ಜಾಸ್ತ ದೇವ್ರು. ’

ವಿದ್ಯಾ ಮುಗುಳುನಗೆಯಿಂದ ರೋಕ್ಕು ಕೊಟ್ಟಿಳು.

ಗಾಡಿ ವೇಗದಿಂದ ಹೊರಟಿತ್ತು. ಹಣ್ಣಿನ ಹುಡುಗ ಮುಂದಿನ ಡಬ್ಬಿಗೆ ಹೋಗುವ ಸಾಹಸ ನಡಿಸಿದ. ಹೋದಲು ಬುಟ್ಟಿಯನ್ನು ಕಿಟಕಿಯ ಹೊರಿಗೆ ಹಿಡಿದು ಎಡಗ್ಗೆ ಮೇಲೆ ಅದನ್ನು ತೆಗೆದುಕೊಂಡ; ಬಲಗ್ಗೆ ಆಧಾರದಿಂದ ಬಲ ಗಾಳಿ ಅಖಂಡವಾಗಿ ಹೊರಗೆ ಧಾಕ್ಕಿದ.

‘ ಅರೆ ಅಸ ಕಾಯ ಕೆತ್ತೋರ್ವಾ ಸ್ವೇಶನ್ ಏಪ್ರಾವೇಕಿ,’ ವಿದ್ಯಾ ಕಾತರೆ ಕಾಗಿ ಕೂಗಿದಳು. ಗಾಡಿಯೂ ಕೂಗಿತು. ಕೂಗಿನ ಧ್ವನಿ ಗಾಡಿಯ ವೇಗದ ಕಲ್ಪನೆ ತಂದು ಕೊಡುವಂತಿತ್ತು. ಎದುರಿನಿಂದ ಜೋರಾಗಿ ಗಾಳಿಯ ಸಿಳ್ಳು ಬೀರೆ. ಗಳಿಗಳ ಕರ್ಕಣ ಧ್ವನಿ, ಗಾಳಿಯ ಚೀತ್ವಾರೆ. ಗಾಡಿಯ ವೇಗದ ಓಟ ಎಲ್ಲಾ ಕಿವಿಯೊಳಗೆ ಗಡುಚಿಕ್ಕೆ ಕೋಲಾಪಲವನ್ನೇ ಎಬ್ಬಿಸಿದ್ದವು. ಹುಡುಗ ಬಲಗಾಲನ್ನು ಹೇಗೊ ಪುಟ್ಟ ಬೋರ್ಡ್‌ಗೆ ನಿಲುಕಿಸಿ ಎಡಗಾಲು ಎತ್ತಿಕೊಳ್ಳಲು ಹವಣಿಸುವಷ್ಟು ರಲ್ಲೀ ಕ್ರೈಯೊಳಗಿನ ಬುಟ್ಟೆ ಧಬಕ್ಕನೆ ಬಿದ್ದು ಹೋಗಿಯಿತು! ‘ ಅರೆ ಅರೇ ಹೇ ಕಾಯ ರೂಬಾಲ! ’ ಎಂದು ಕೂಡಿದ ಜನ ಕಿಟಕಿಯ ಶಮಿಾಪ ಹೋಗುವಷ್ಟು ರಲ್ಲೀ, ವಿದ್ಯೇಗೆ ಏನು ಹೋಳಿಯಿತೊ ಏನೊ, ಹೇಗೆ ಕುಡುಗನನ್ನು ನೋಡಿದಳೀ ಏನೊ ಚಿಟ್ಟನೆ ಚೀರುತ್ತೆ ಅಸನೆ ದಿಂದೆದ್ದು ಬೇನ್ ಜಗ್ಗಿದಳು. ಜನರೆಲ್ಲಾ ಗಾಬರಿಗೊಂಡು ದಿಕ್ಕಿಟ್ಟು ಕಿಟಕಿ ಗೆಳಿಂದ ನೋಡಹತ್ತಿದರು. ಗಾಡಿ ಎನ್ನೋತ್ತಾದರೂ ತನ್ನ ಓಟವನ್ನು ಕಡಿಮೆ ಮಾಡಲೆ ಇಲ್ಲ. ಗಾಡಿ ನಿಂತಾಗ ಕೆಳಗೆ ಸಿಕ್ಕು ಹುಡುಗ ಬಲಾಸ್ ಅಗಿ ಹೋಗಿದ್ದು. ಜನರೆಲ್ಲಾ ಕೆಳಗಿಳಿದು ಓಡಿತ್ತೊಡಿ ಬಂದರು. ವಿದ್ಯಾ ಹುಚ್ಚೆದ್ದು ಕೆಳಗೆ ಜಗಿದಳು. ಅವಫಾತದ ಬಳಿ ಹೋಗಿ ಆ ಕರಾಳ ರುದ್ರ ಸ್ವರೂಪ ನೋಡಿ, ‘ ಅರ್ರು ’ ಎಂದು ಚಿಟ್ಟನೆ ಚೀರಿದಳು! ರಕ್ತ ಮಡುವುಗಟ್ಟಿ ಹರಿಯುತ್ತಿತ್ತು! ಬಲಗಾಲು ತೊಡಿಯವರಿಗೂ ಕಡಿದು ಹೋಗಿ ಜರಾ ಸಂಧನ ತೊಡಿಯಂತೆ ಸೂಮಾರು ದೂರ ಸಿದಿದು ಬಿದ್ದಿತ್ತು! ಬಾಯಿ ಸೋಟ್ವಾಗಿ ಮೂಗು, ಕಣ್ಣ ಜಿಬ್ಬಿಯಾಗಿ ಹೋಗಿದ್ದವು ಮೂಗಿನ ಹೋರಳೆ ಗಳಿಂದ ರಕ್ತ ಧಾರಿಗಟ್ಟಿ ಕರಣಿಕರಣಿಯಾಗಿ ಹರಿದಿತ್ತು ಯಾರೋ ರೇಲ್ಲೀ ಆಳುಗಳು ಬಂದು ಹೆಚ್ಚಿ ಹೋರಿಗೆ ಹಾಕಿದರು. ಬುಟ್ಟೆ ತುಂಬಿದ ಬಾಳೀ ಹಣ್ಣು ಸೂರೆಯಾಗಿ ಹೋಗಿದ್ದವು. ಆರಕ್ಕೆ ಏಳು ಹಣ್ಣು ಕೊಟ್ಟ ಹುಡುಗ ಬುಟ್ಟೆ ತುಂಬ ಹಣ್ಣನ್ನೇ ಭೂಮಿತಾಯಿಗೆ ಎಸೆದು ಹೋಗಿದ್ದ! ಬಾಳೀ ಹಣ್ಣಿನ ಬುಟ್ಟೆ ಮುರಿದು ಮುಟ್ಟಿಗೆಯಾಗಿ ಹೋಗಿತ್ತು.... ಅಯ್ಯೋ ದೇವರೆ! ಈಗಿದ್ದ ಹುಡುಗ ಈಗಿಲ್ಲ! ಆ ಎಳೆಯ ಬಾಳೀಯ ಹಣ್ಣಿನಂತೇ ಹಸನಾಗಿ ಕುಲುಕುಲು ನಗುತ್ತಲಿದ್ದ ಹುಡುಗ ಆ ಹಣ್ಣಿನ ಗೊಂಚಲ ಘೋಡನೇ ಮಣ್ಣಪಾಲಾಗಿ ಹೋಗಿದ್ದ! ತಾಯಿ ಯಾರೋ, ತೆಂದೆ.

ಯಾದೋ ! ಎಕೆಯ ಹುಡುಗನನ್ನು ಹೇಗೆ ಕಳುಹಿದರೋ ! ವಿದ್ಯಾ ಮಗು ವಿನ ಅನಾಥ ದ್ವಾರೆಯನ್ನು ನೋಡಿ ಮಹ್ಯಲ ಮರುಗಿದಳು ! ಅವಳ ಜೀವ ಎಷ್ಟು ಒದ್ದಾಡಿತೆಂಬುದು ಅವಳಗೇ ಗೊತ್ತು. ಆ ರುದ್ರದೃಷ್ಟಿ ನೋಡಿ ಮೂರ್ಚ್ಚಿ ಹೋಗದಪ್ಪು ತಾಲ್ಲಿ ತಂದುಕೊಳ್ಳುವಲ್ಲಿ ಅವಳಗೆ ಕಷ್ಟಸಾಧ್ಯ ವಾಗಿ ಹೊಳಿಯಿತು ! ಬೇಕೆಂದು ಮುಖವನ್ನು ಆಚಿಗೆ ತಿರುಹಿದಳು. ಆದರೂ ಮನಸ್ಸು ಉಚ್ಚಿಗೆ ಹೊರಳುತ್ತಿತ್ತು. ಮನಸ್ಸಿನೊಂದಿಗೆ ಮತ್ತೆ ಉಚ್ಚಿಗೆ ಮುಖ ಹೊರಳಿದಾಗ ಯಾರೋ ಹೆಣದ ಮೇಲೆ ಆರವೆ ಹೊಚ್ಚಿಟ್ಟಿದ್ದರು ! ವಿದ್ಯಾವತಿಯೂ ಆ ಅಸಾಧ್ಯ ದೃಷ್ಟಿದ ಮೇಲೆ ಮರೆವಿನ ಅರಿವೆಯನ್ನು ಹೊಚ್ಚುತ್ತೇಳಿಸಿದಳು. ಎಳಸಿದಪ್ಪು ಜೋರಿನಿಂದ ಚಿತ್ರ ಕಣ್ಣಂದೇ ನಿಂತಿತು. ಅಂತೂ ಗಾಡಿ ಬಿಡುವುದಕ್ಕೆ ಸಾಕಪ್ಪು ನಿಧಾನವೆಂದು ತೋರಿತು. ಗಾಡಿಯ ಜನರೆಲ್ಲಾ ಕೆಳಗೇ ಇಳಿದಿದ್ದರು ವಿದ್ಯಾ ನೋಡ ನೋಡುತ್ತಲೇ ಪ್ರಾಸಿಂಜರರ ಸೈಕಿ ಯಾವುದೋ ಒಂದು ಹುಡುಗ, ಮೋಹನನಷ್ಟೇ ವಯಸ್ಸಿರಬೇಕು, ಅಲ್ಲಿ ಬಿದ್ದ ಒಂದು ಬಾಕೆ ಹೆಣ್ಣಿನ್ನು ಜನರ ದೃಷ್ಟಿ ತಪ್ಪಿಸಿ ಜಪ್ಪಿಸಿ ಗಬಕ್ಕನೇ ಎತ್ತಿಕೊಂಡಿತು. ವಿದ್ಯಾ ಅದನ್ನು ನೋಡಿಬಿಡಬೇಕೆ ? ಆ ಮಗುವಿನ ಹಣ್ಣಿ ನಾಸೆಯನ್ನು ನೋಡಿ ಅವಳ ಹೃದಯದ ಒಂದು ಮೂಲೆಯಲ್ಲಿ ಬರೆ ಕೊಟ್ಟಿಂತಾಯಿತು. ಗಪ್ಪನೆ ಕಣ್ಣಿ ಮುಚ್ಚಿಕೊಂಡಳು ವಿದ್ಯಾ. ಹಾಗೇ ಇಚಿಗೆ ಹೊರಳಿ ಉತ್ತಾಹವಿಲ್ಲದೆ ಹೆಣದಂತೆ ಒಂದು ಸೀಟಿನ ಮೇಲೆ ಧೊಪ್ಪನೆ ಕೂತುಕೊಂಡಳು.

\* \* \* \*

ಒಂದು ಎಂಟನೆಯ ದಿನ. ಮೋಹನನಿಗೆ ಬಂದ ಜ್ವರ ಆರಿರಲಿಲ್ಲ. ಘುಘುನ ಗಂಧಿಗೆ ವರಿಗೂ ಹೋಗುತ್ತಿತ್ತು. ರಾತ್ರಿ ಗಂಧಿ ಇರುತ್ತಿತ್ತು. ಇದು ' ಟಾಯ ಫಾಯ್ ' ಎಂದು ಡಾಕ್ಟರರು ಹೇಳಿದ ಮೇಲಂತೂ ರಾಮನಾಥನ ಫಜೀತಿ ಹೇಳಲಾಸಲ್ಲ. ಮತ್ತೆ ಮತ್ತೆ ಅದೇ ಒಂದು ಮಾತು ನೀನು ಪಶ್ಚಾತ್ತಾಪದಿಂದ ನಿಟ್ಟುಸಿರು ಬಿಡುತ್ತಿದ್ದನು-ದೇವರೆ ಯಾಕಾದರೂ ಶಂಕಿ ಮೋಹನನನ್ನು ಕರತರುವ ದುಬುರ್ದಿ ಕೊಟ್ಟಿ ! '

ಎಂಟೂ ದಿನ ನಿದ್ದೆ ಕಟ್ಟಿ ಹೊತ್ತು ಹೊತ್ತಿಗೆ ಹೊಟ್ಟಿ ತುಂಬ ಕೊಳು ಸೀಡಿ ಇಲ್ಲದೆ ರಾಮನಾಥನ ಮುಖದ ಮೇಲೆ ಹೆಣದ ಕಳಿ ಒಂದಿತ್ತು.

ಭಜಿ, ಮೋಹನ ರಾಮನಾಥ ಇಬ್ಬಿರಗಾಗಿಯೂ ಕೊರಗಿ ಸೋರಗಿ ನಿರ್ವಿಷ್ಟ  
ಖಾಗಿ ಹೋಗಿದ್ದೇಳು. ಕಚೇರಿಯಲ್ಲಿ ರಾಮನಾಥನ ರಜೆ ಬೆಳ್ಳಿಯುತ್ತಲ್ಲಿ  
ಪ್ರತಿ ದಿನವೂ ಭಜಿ ರಾಮನಾಥರು ಪಾಳಿಯ ಮೇಲೆ ನಿದ್ದೆ ಕಟ್ಟಿ ಮೋಹನನ  
ಆರ್ಯಕೆ ಮಾಡುತ್ತಿದ್ದರು. ‘ಹಾಸಿಗೆಯಿಂದ ಮಗ್ನಿಲಾಗಲಿಕ್ಕೆ ಸಹ ಬಿಡ  
ಬೇಡಿರಿ.’ ಎಂದು ಡಾಕ್ಟರರ ಕಟ್ಟಪ್ಪತ್ತಿ ! ಮೋಹನನೂ ನಿತ್ಯಿಷ್ಟಕೆಷ್ಟಮೈ  
ಎದ್ದು ಕೂಡಲು ಹೋಗಬೇಕು. ‘ನಾ ಉಣಿ ಮಾತೀಷ್ಟ ಬಿಸ್ಟೀಟ  
ತಿಂತೇಸಿ’ ಎಂದು ಕಾಡಿ ಬೇಡಿ ಜೀವ ತನ್ನಬೇಕು. ಅವನನ್ನು ರವಿಸಿ  
ರವಿಸಿ ರಾಮನಾಥ ಸೋತು ಕೈಚೆಲ್ಲಿದಾಗ ಭಜಿ ಅವನನ್ನು ತೆಡಿಯು  
ಮೇಲೆ ತೆಗೆದುಕೊಂಡು ತಲೆಯ ಮೇಲೆ ಕೈಯಾಡಿಸಿ ರವಿಸಿ ಸಮಾಧಾನ  
ಮಾಡಿ ಮೆಲ್ಲಿಗೆ ಮಲ್ಲಿಗೆಹೂವಿನಂತೆ ಅವನನ್ನು ಅಂಗ್ರೇ ಮೇಲೆ ತಗೆದು  
ಕೊಂಡು ಮಲಗಿಸಬೇಕು. ಒಂದೊಂದು ರಾತ್ರಿ ಕಾಕಾಸಾಹೇಬ, ವೈನಿ  
ಅವರ ಪಾಳಿಯೂ ಬರುತ್ತಿತ್ತು. ಒಂದು ರಾತ್ರಿ ಅವರು ನಿದ್ದೆಗಿಟ್ಟು ಮೋಹನ  
ನನನ್ನು ಉಪಚರಿಸುವುದನ್ನು ನೋಡಿ ರಾಮನಾಥ ಗದ್ದಿಸುತ್ತ—  
‘ಹೋದ ಜನ್ಮದಲ್ಲಿ ಮೋಹನನ ಮಣ ತಿಂದಿದ್ದೀರೇನೊ. ಈ ಜನ್ಮದಲ್ಲಿ  
ತನ್ನಸಾಲದ ವಸೂಲಿ ಮಾಡಿಕೊಂಡು ಹೋಗಲಿಕ್ಕೇ ಕೂತಿದ್ದಾನೆ ಮೋಹನ’  
ಎಂದು ಹೇಳುವಾಗ ತಮ್ಮಪ್ಪತ್ತಿ ತಾವೇ ಕಣ್ಣೀರು ಸುರಿಯಹತ್ತಿದುವು.  
ಕಾಕಾ, ವೈನಿ ಇಬ್ಬರೂ ತಂಡೆತಾಯಿಗಳಂತೆ ರಾಮನಾಥನನ್ನು ಪ್ರೇಮಲ  
ಮಾತುಕತೆಗಳಿಂದ ಸಮಾಧಾನವಾಡಿದರು. ಮತ್ತೊಂದು ದಿನ ಬಾಳ  
ಹೋರಗೆ ‘ಆಯಿಸಾಪ್ಲ್ರೋಟ್ ವಾಲಾ’ ಬಂದಾಗ ಹಟಮಾಡಿ ಒಂದು  
ಆಯಿಸಾಪ್ಲ್ರೋಟ್ ಕೊಡಿಸಿಕೊಂಡ ವೈನಿಯ ಕಡೆಯಿಂದ. ಅದನ್ನು ಹುರುಸಿನಿಂದ  
ಜರ್ರಿಂದು ಹೀರುತ್ತ ಮೋಹನನೆಡಗೆ ಸೀಪುತ್ತ ನಿಂತಿರುವಾಗ ಮೋಹನ,  
‘ಅದು ಬೇಕು, ಅದು ಬೇಕು’ ಎಂದು ಹಟಿ ತೆಗೆದ. ರಾಮನಾಥ ‘ಹೊಂ  
ತಿನಬಾರದಪ್ಪಾ’ ಎಂದು ಬೆದರಿಸಿದ. ಮೋಹನ ಮತ್ತೂ ಹಟಿ ತೆಗೆದ. ಭಜಿ  
ಬಾಳನನ್ನು ಗದ್ದರಿಸಿ ಹೋರಿಸಿದಜ್ಞ. ಬಾಳ ಗುಣ ಗುಣ ದನಿ ತೆಗೆಯುತ್ತು  
ಹೋರಬಿದ್ದು. ಮೋಹನನ ಹಟಿ ನಿಲ್ಲಲಿಲ್ಲ. ಭಜಿ ಮೋಹನನ್ನು ಗಳಿಯಂತೆ  
ರವಿಸಿದಳು. ಮೋಹನ ‘ಅದು ಬೇಕು, ಅದು ಬೇಕು, ಅದು ಬೇಕೇ’  
ಎಂದು ಧ್ವನಿಯೇರಿಸುತ್ತ ಬಿಲ್ಲಿನಂತೆ ಮಣಿಯತೊಡಗಿದ. ರಾಮನಾಥನ

ಸ್ವೀರಣೆ ಕೈಮಿಗಿರಿತು. ‘ಹೊಂ! ಸುಮೃನಾಗ್ರೀ ಇಲ್ಲೊ ’ ಎಂದು ತಲೆಗೆ ಕ್ಕೆತಟ್ಟೆ ಬೇಸತ್ತು ಹೊರಗೆ ಬಂದನು. ವೋಹನನ ದುಃಖ ಅವರಿಸಿ ದೊಡ್ಡ ದನಿಯಿಂದ ಉಸುರುಗಟ್ಟಿ ಅಳಹತ್ತಿದನು. ಎಪ್ಪೊತ್ತಾದರೂ ಕಟ್ಟಿದ ಉಸಿರು ಬಿಡದಾಯಿತು. ಭಬಿ ಮುಖ ಕೆಂಪಗೆ ಮಾಡಿದಳು. ಗಾಬರಿಗೊಂಡು ಹೌಹಾರಿ—‘ವೋಹನಾ, ವೋಹನಾ’ ಎಂದು ಮೆಲ್ಲನೆ ಬೆಷ್ಟು ಮೇಲೆ ಕೈಯಾಡಿಸತ್ತೊಡಗಿದಳು. ಎಷ್ಟು ಹತ್ತಿಕ್ಕೆದರೂ ಅವಳಿಗೆ ದುಃಖ ತಡೆಯಲಿಲ್ಲ. ವೋಹನ ಕಣ್ಣ ಮೇಲಕ್ಕೆ ಮಾಡಿ ಉಬ್ಬಸಂಬಂಧ ಹತ್ತಿದ. ‘ವೋಹನಾ, ವೋಹನಾ ಕೆಸಸಚ ಕರತೊಯೋ’ ಎಂದು ಕೂಗಿದಳು. ರಾಮನಾಥನ ಎದೆ ಒಡೆದು ನೀರಾಯಿತು. ಧಿಗ್ಗನೆ ಓಡಿ ಬಂದ. ಭಬಿ ಭಾರ್ಯಾತಜಾಗಿ ಎನೆಯಿಕ್ಕೆದೆ ವೋಹನನನ್ನು ಮುಖದಲ್ಲಿ ಮುಖವಿಟ್ಟು ನೋಡುತ್ತಿದ್ದಳು. ರಾಮನಾಥನಿಗೆ ಮತ್ತೆ ಪಶ್ಚಾತ್ತಾಪ. ‘ಆಯ್ಯೋ ಕೂಸನ್ನು ಸುಮೃನೆ ಬೆದರಿಸಿದೆನಲ್ಲ! ’—ಮರುಗಿ ಕಂಬಸಿಗರೆಯತ್ತು ಕೂಡಲು ಸಾಧ್ಯವಿರಲಿಲ್ಲ. ಪೈಸಿ, ಕಾಕಾ ಗಾಬರಿಯಾಗಿ ಬಂದರು. ಮಗು ವಿನ ತಲೆಗೆ ಸ್ವಲ್ಪ ನೀರು ತಟ್ಟಿದರು: ಪೈಸಿ ಕೆವಿಯೋಳಗೆ ಜೋರಿಸಿಂದ ಉದಿದರು. ಕಾಕಾ ಬೆಷ್ಟು ಮೇಲೆ ಕೈಯಾಡಿಸಿದರು. ರಾಮನಾಥ ‘ನಮ್ಮ ಶ್ರೀಪಿನ್ನು ಕರಕೊಂಡು ಬರುತ್ತಿನೇ. ಎಲ್ಲಾ ತಿಳಿಸಿ ಹೇಳಲಿಕ್ಕೆ ಬರುತ್ತದೆ.’ ಎಂದು ಕೋಟು ಹಾಕಿಕೊಂಡ. ವೋಹನ ಉಸಿರು ಬಿಟ್ಟು ದಸಿತೆಯೆ ಬೇಕಾದರೆ ಜೀವ ಹೋಗಿ ಜೀವ ಬಂದಂತಾಯಿತು, ವೋಹನನಿಗಲ್ಲ ಭಬಿಗೆ. ಭಬಿಯೂ ಉಸಿರು ಬಿಟ್ಟುಳು. ಆದರೂ ಶ್ರೀಪಿಯನ್ನು ಕರೆದುಕೊಂಡು ಬಂದ.

‘ನಿನಗ ತಿಳಿಲಿಲ್ಲೇನವಾ ಹುಡುಗನ್ನು ಹಿಂಗ ಗೊಳಿಗೆ ಹಾಕಲಿಕ್ಕೆ? ರಾಮನಾಥ ಶ್ರೀಪಿಯ ಅಂತಃಕರಣದ ಬೈಗುಳಕ್ಕೆ ಒಳಗೊಳಗೆ ಹಿಗ್ಗಿನ ವಿದ್ಯುತ್ ಸಂಚಾರವಾದಂತಾಯಿತು. ತನಗೊಬ್ಬ ಅಂತಃಕರಣದ ಜೀವಿಸಿಕ್ಕುನಲ್ಲ ಎಂದು. ಹಿಗ್ಗಿಸಿಂದ ನಗಬೇಕೆಂದರೆ ಕಣ್ಣಾಳಗೆ ಹಸಿಯ ತಟ್ಟನೆ ಮೂಡಿ ನಿಂತಿತು. ಶ್ರೀಪಿ ಅಕ್ಕೆಂತ ಕಳಕಳಿಯಿಂದ ವೋಹನನನ್ನು ಎಲ್ಲಾ ತಪಾಸು ಮಾಡಿದ.

‘ಇದಕ್ಕೆ ಮುಖ್ಯವಾಗಿ ಬೇಕಾದದ್ದು ಆರ್ಯೇಕೆ. ನೀನು ಸುಮೃನೆ ದವಾಶಾಸನೇಗೇ ಸಾಗಿಸಬೇಕಿತ್ತು.’

‘ಶ್ರೀಪಿ ಆದದ್ದೆಲ್ಲಾ ದಷ್ಟತನವೇ ಆಗಿದೆ. ಹೇಗಾದರೂ ವಾಡಿ ನನ್ನ ಕೂಸನ್ನು ಬದುಕಿಸಿಕೊಡು ಶ್ರೀಪಿ! ’ ಎಂದು ದೈಸ್ಯದಿಂದ ಹೇಳಿದಾಗ ಶ್ರೀಪಿ ಗೆಳೆಯನ ಹೆಗಲ ಮೇಲೆ ಕೈದಾಕಿ ‘ಹುಚ್ಚಾ, ತಗಿ ತಗೀ ಏನಂತ ಹಾಂಗ ಕಣ್ಣಾಗ ನೀರು ತಂದರ. ಸುಮ್ಮನಾಗು, ಹುಡುಗನೂ ಗಾಬರಿ ಅದೀತು.’ ಮಿಶ್ರನ ಈ ಸಹ್ಯದಯದ ಮಾತ್ರ ರಾಮನಾಥನನ್ನು ನಿಜ ವಾಗಿಯೂ ಸಮಾಧಾನಗೊಳಿಸಿತು.

ಶ್ರೀಪಿ ಎಲ್ಲಾ ತಪಾಸು ಮುಗಿಸಿ, ಈ ಮೊದಲಿನ ಡಾಕ್ಟರಾರು, ಯಾವ ಔವಧ ಕೊಟ್ಟಿದ್ದಾರೆ ಎಲ್ಲಾ ನೋಡಿಕೊಂಡ. ಹೊಟ್ಟಿ ತಪಾಸು ಮಾಡಿ ತಾನೇ ಸ್ವತಃ ಸಿರಿಂಜ ಕೊಟ್ಟು ಹೊಟ್ಟಿ ಸ್ವಚ್ಛ ಮಾಡಿಸಿದ. ಭಬಿ ಇಬ್ಬರೂ ಗೆಳೆಯರ ಸ್ವಿಗ್ರಹ ಸ್ವೀಹ ನೋಡಿ ತನ್ನೊಳಗೆ ತಾನೇ ಆಭಿಮಾನ ಉತ್ಸೇ ಹಿಗ್ಗುತ್ತಿದ್ದಳು. ಶ್ರೀಪಿ ಎಲ್ಲಾ ಉಪಚಾರ ಮುಗಿಸಿಕೊಂಡು—‘ಇದೇ ಔವಧ ನಡೆಯಲಿ. ಅವಳ್ಳಿ ಬಿದ್ದಾಗ ಮತ್ತೆ ಸೋನಾ ಮಾಡು’ ಎಂದು ಹೇಳಿ ಹೊರಡುವಾಗ ಭಬಿ ರಾಮನಾಥನ ಕಿವಿಯೊಳಗೆ—‘ಬೆಹಾಲಾ ಓಕಲ ಆಪೆ’ ಎಂದಳು.

ಶ್ರೀಪಿಗೆ ಮನಸ್ಸಿರಲಿಲ್ಲ. ‘ಸುಮ್ಮನೆ ಯಾಕೆ ತೊಂದರೆ?’ ಎಂದ. ರಾಮನಾಥ ಭಬಿಯ ಪರಿಚಯ ಮಾಡಿ ಕೊಡುತ್ತು—‘ನನಗಾಗಿ ಅಲ್ಲ ಇವರಿಗಾಗಿ. ಇವರು ನನ್ನ God-sent sister ( ದೈವದತ್ತ ಭಗಿನಿ )’ ಎಂದು ಆತ್ಮಂತ ಕಳಕಳಿಯಿಂದ ಹೇಳಿದ. ಶ್ರೀಪಿ ಆನಂದಾಭಿಮಾನಸ್ವರ್ವಕವಾಗಿ ಮಾರುತ್ತಿರುತ್ತಾನೆ ‘ನಮಸ್ತಿ’ ಎಂದು ಕೈ ಜೋಡಿಸಿದ. ಭಬಿ ಟ್ರೀದೊಳಗೆ ಚಹ್ಮ, ಶ್ರೀಪೂರಿಸ್ತಿರುತ್ತಿರುತ್ತಾನೆ.

‘ನೀವು ತಕ್ಕೊಳ್ಳಿ? ’ ಶ್ರೀಪಿ ಭಬಿಗೆ ಹೇಳಿದ.

‘No, thanks.’ ಎಂದಳು ಭಬಿ.

‘ಸ್ವಲ್ಪ ತಕ್ಕೊಂಡ ಸುಮ್ಮನೆ ಹಿಡಿದುಕೊಂಡು ಕೂತಳು. ಹಾರಿಕೊಂಡು ಸುಮ್ಮನೆ ಹಿಡಿದುಕೊಂಡು ಕೂತಳು.

ಶ್ರೀಪಿ ಹೋದ ಮೇಲೆ ಭಬಿ ಅತ್ಯಾದರದಿಂದ, ಆನಂದದಿಂದ ‘ಅವಲ್ಳಾ ಸಾರಬೇಜ ಆವೇತ ಆವಲೆ ಮಿತ್ರ’ ಎಂದಳು.

ಇಂದು ಎಂಟಿನೆಯ ದಿನ. ಮೂರು ಸಂಜೀಯ ಹೊತ್ತಿಗೆ ಜ್ವರ ಒಂದು ದಿಗ್ರಿ ಇಳಿದಿತ್ತು. ಭಬಿ ವೋಹನನಿಗೆ ಅವನು ಒಲ್ಲೆಂದರೂ ಒತ್ತಾಯ ದಿಂದ ಆಫ್ ಬಟ್ಟಲು ವೋಸಂಬಿಯ ರಸ ಹಾರೆದಳು.

ರಾಮನಾಥ ಬಾಧಾರಾಂಗೆ ಹೋಗಿದ್ದು. ಕ್ಷಣಹೊತ್ತು ವೋಹನ ನಿಂದ ಅಗಲಿದ್ದಾಗ ಯಾರು, ಎಲ್ಲಿ, ಯಾವ ಹೊತ್ತಿಗೆ, ವೋಹನ ಹ್ಯಾಂಗೋ ಮಾಡುತ್ತಾನೇ ಎಂದು ಒದರುತ್ತಾರೊ ಎಂಬುದೇ ಟಿಕ್ಕು ಅವನಿಗೆ. ಈ ಪುಕ್ಕತನದಿಂದ ನೆಲದ ಮೇಲಿಂದ ಒಂದು ಸೂಚೆ ಬಿದ್ದ ಸವ್ವಿ ಖಾದರೂ ಮೆಟ್ಟಿಬಿದು ಗಾಬರಿಯಾಗಿ ಹುಳ್ಳುನಂತೆ ಸುತ್ತುಲೂ ನೋಡುತ್ತಿದ್ದ. ‘ವೋಹನ್ ಕಸಸಚ ಕರತೋಯ್’ ಎಂದು ಕೂಗಿದ್ದಾಗ ರಾಮನಾಥನಿಗೆ ಜಾನಕಿಯದೇ ನೀನಪು..

....ಸಾಯುವೆ ಮುನ್ನಾ ದಿನ ಜಾನಕಿಯ ತಾಯಿ ಮೂರು ನಾಲ್ಕು ಸಲ— ‘ ಜಾನಮ್ಮು ಯಾಕೋ ಹ್ಯಾಂಗ್ಯಾಂಗೋ ಮಾಡತಾಳ ’ ಎಂದು ಒಮ್ಮುಂ ದೊಮ್ಮೆಲೆ ಒದರುತ್ತಿದ್ದಾಗ ರಾಮನಾಥನ ಎದೆ ರುಲ್ಲೆಂದು ಹೋಗಿತ್ತು. ಜಾನಕಿಯಿಂದ ಅಗಲಿ ಹೊರಗೆ ಹೋಗುವಾಗ ಕೈಯೊಳಗೆ ಜೀವ ಹುಡಿದು ಕೊಂಡು ಹೋಗುತ್ತಿದ್ದ. ಮನೆಯೊಳಗೆ ಕಾಲಿಡುವಾಗ ‘ ಎಲ್ಲಿ ಏನೋ , ಎಂಬ ಟಿಕ್ಕು ಅವನನ್ನು ಅತ್ಯಂತ ನಿರ್ಬಲನನ್ನುಗಿ ಮಾಡಿ ಬಿಟ್ಟಿತ್ತು. ಈ ಸಂಕಟದಿಂದ ಹೌಹಾರಿ— ‘ ಏನು ಆಗುವುದೊಮ್ಮೆ ಆಗ ಹೋಗಬಿಟ್ಟರೆ ಮನೂತ್ವವಾಗುತ್ತದೆ ’ ಎಂದುಕೊಳ್ಳುವ ಮಟ್ಟಿಗೆ ಅವನಿಗೆ ರೆಂಬಿಟ್ಟು ಹೋಗಿತ್ತು....

....ಒಮ್ಮುಂದೊನ್ನೆಲೆ ವೋಹನನಿಗೆ ಭೇದಿಯಾಯಿತು. ಒಳಗಿನಿಂದ ಬಂದ ರಾಮನಾಥನಿಗೆ ಗಾಬರಿಯಾಯಿತು. ‘ಹೊಬ್ಬಿ ಸಾಫಾದುದಕ್ಕೂ ಏತಕ್ಕೆ ಗಾಬರಿಯಾಗಬೇಕು ? ’ ಎಂದು ಭಬಿ ಸವಾರಾನಮಾಡಿದಳು.

ಸ್ವಲ್ಪಹೊತ್ತಿನ ಮೇಲೆ ವಾಂತಿಯಾಯಿತು. ರಾಮನಾಥನಿಗೆ ಗಾಬರಿ ಹೆಚ್ಚಾಯಿತು. ಐದ್ದೆಂದು ನಿನಿಪಕ್ಕೊಳ್ಳುವ್ವೆ ವಾಂತಿ ಸುರುವಾಯಿತು. ರಾಮನಾಥನ ಎದೆ ಹೊಡಿದುಕೊಳ್ಳುಹೆತ್ತಿ ಕೈಕಾಲೇ ಹೋಡುವು.

‘ಹೇಗೆ ಮಾಡುವುದು ಭಬಿ ? ಶ್ರೀವಾದನಿಗೆ ಶೋನ್ ಮಾಡಲೆ ? ’ ಎಂದು. ಭಬಿಯೂ ಎದೆ ಕಳೆದುಕೊಂಡು ‘ ಎಲ್ಲಿ ಏನು ಹೆಚ್ಚು ಕಡಿಮೆ ಯಾಯಿತೂ ತನ್ನಿಂದ ’ ಎಂಬ ಹದರಿಕೆಯಿಂದ ಬೆನೆತುಹೋಡಳು.

‘ ಹೊಟ್ಟಿಯೋಳಗೆ ಏನಾದರೂ ಕೊಟ್ಟಿದ್ದೀ ಯಾ ಭಬಿ ?’ ಚಬಕದಿಂದ ಹೊಡಿದಂತೆ ಭಬಿಯ ಎದೆ ರುಲ್ಲೆಂದಿತು. ಭಬಿಗೆ ಒಮ್ಮೆಲೇ ಉತ್ತರ ಹೊಡಿ ಲಿಕ್ಕೆ ಬರಲಿಲ್ಲ. ಗಾಬರಿಯಾಗಿ ಉಗುಳು ನುಂಗುತ್ತ—‘ನುಸ್ತ....ನುಸ್ತ....ವೋಸಂಬೀಚೆ ರಂನಾ’ ಎಂದಳ್ಳು.

ವೋಹನನ ವಾಂತಿ ನಿಮಿಷಕ್ಕೊಮ್ಮೆ ಸುರುವಾಯಿತು. ಹೈರಾಣಾಗಿ ತೀರ ನಿಕ್ಕಳಿಕೆಗಟ್ಟುಹೋಯಿತು. ಬರಿ ಹಸಿರು ನೀರೀ ಹೊರಟು ಹೋಗುತ್ತತ್ತು. ಅಧ್ರ ತಾಸಿನೋಳಗೆ ಹುಡುಗ ನಿಶ್ಚಯನಾಗಿ ಬಿಂದುಹೊಂಡ. ‘ಉಟ್ಟಿ ಬೇಕು, ಆಯಿಸ ಫ್ರಾಟಿ ಬೇಕು’ ಎಂಬ ಹಟ್ಟಿ ಎತ್ತೊ ಹಾರಿ ಹೋಯಿತು. ಬಾಯಿಂದ ಕ್ರೀಳವಾದ ಸರಳನಿಕೆಯ ಹೊರತಾಗಿ ಇನ್ನೇನೂ ಶಬ್ದ ಬರುತ್ತಿದ್ದಿಲ್ಲ.

ಶ್ರೀಪಾದನೂ ಗಾಬರಿಯಾಗಿಯೆ ಬಂದ. ಅಧ್ರ ತಾಸಿನ ವರಿಗೆ ತಪಾಸು ಮಾಡಿದ. ವಾಂತಿಯನ್ನು ಪರಿಕ್ಷೇಷಿದ. ಮಲವನ್ನು ಪರಿಕ್ಷೇಷಿದ. ಮುಖ ಕ್ಷೇತ್ರಕ್ಕೆ ಗಂಭೀರವಾಗತೊಡಗಿತು. ಭಬಿ, ರಾಮನಾಥರು ಶ್ರೀಸಿಯ ಬಾಯಿಂದ ಏನು ಬರುವುದೇ, ಅವನೇನು ಒಡನುಡಿಯುವನೊ ಎಂದು ಮೈತಂಬ ಕಣ್ಣಾಗಿ, ಕಿವಿಯಾಗಿ ಆತುರಗೊಂಡು ಕಾತರಗೊಂಡು ನಿರೀಕ್ಷಿಸತ್ತೊಡಗಿದ್ದರು. ಶ್ರೀಸಿ ತಪಾಸು ಮುಗಿಸಿ ರಾಮನಾಥನ ಬೆನ್ನು ಮೇಲಿ ಕೃಹಾಕಿ ಗ್ರಾಲರಿಗೆ ಕರೆದುಕೊಂಡು ಹೋದನು. ಹಾಗೆ ಕರೆದು ಕೊಂಡು ಹೋಗುವ ಅವನ ಗಂಭೀರ ಮುಖಮುದ್ರೆಯನ್ನು ನೋಡಿಯೆ ರಾಮನಾಥನ ಎದೆ ಧಣ್ಣಾಗಾಯಿತು.

‘ ರಾಮನಾಥ... ಪರಿಸ್ತೋರೀಶನ್ ಆದಂತೆ ಕಾಣುತ್ತದೆ.’

‘ ಅಂ ? ’ ರಾಮನಾಥನಿಗೆ ಏನೂ ತಿಳಿಯಲಿಲ್ಲ.

‘ ಒಳಗೆ ಹುಟ್ಟು ಒಡೆದರೆ ಹೀಗಾಗುತ್ತದೆ.....ಹುಡೆಗನನ್ನು ಎಬ್ಬಿಸಿ ಕೂಡಿಸಿದ್ದಿರಾ ? ’

‘ ಶ್ರೀಸಿ ನನಗೊಂಡೂ ತಿಳಿಯದಾಗಿದೆ.’ ರಾಮನಾಥ ಘರಥರ ಸಂದುಗ ಹತ್ತಿದ.

‘ ಹೋಗಲಿ ರಾಮನಾಥ... ಪರಿಸ್ತಿ ಸ್ವಲ್ಪ ‘ಶ್ರಿಪಿಕಲ್’ ಆಗಿದೆ.... ಒಮ್ಮುಂದೊಮ್ಮೆಲೇ ಹೀಗಾದೀತೆಂದು ನನಗೂ ಅನಿಸಿರಲಿಲ್ಲ.’

‘ಶ್ರೀಪಿ, ಈಗೇನು ಮಾಡುವುದು ?’

‘ಆಪರೇಶನ್ ಮಾಡಿದರೂ ಯಶಸ್ವಿಯಾದಿತೆಂದು ಶೋರುವುದಿಲ್ಲ. ಪರಫೋರೇಟ್ ಅಯಿತೆಂದರೆ ಫೇಟಲ್ ಆದಂತೇ.....’

‘ಶ್ರೀಪಿ! ’ ಎಂಮು ದೊಡ್ಡ ದನಿ ತೆಗೆದು ರಾಮನಾಥ ಶ್ರೀಪಿಯ ಹೆಗಲ ಮೇಲೆ ಮುಖ ಜೆಲ್ಲಿ ಅವನಿಗೆ ತೈಕೆಬಿಡ್ಡನು.

‘ಮೋಹನ್’ ಎಂದು ಒಳಗಿನಿಂದ ಭಬಿ ಚಿಟ್ಟನೇ ಚೀರಿದಳು.

‘ರಾಮು ಗಾಬರಿಯಾಗಬೇಡ. ಅದದ್ವಾಯಿತು.... ಡಾಕ್ಟರನ ಕರ್ತವ್ಯ ಮುಗಿಯಿತು. ಮಿತ್ರನ ಕರ್ತವ್ಯಕ್ಕೆ ಸಿಧ್ಧನಾಗುತ್ತೇನೇ.’

\* \* \*

ಬಸ್ ಶಿವಾಜಿ ಪಾರ್ಕನ ಕೂಟಿಗೆ ಸಿಂಶಾಗ ರಾತ್ರಿ ಒಂಬತ್ತು ಹೊಡಿದು ಹೋಗಿತ್ತು. ವಿದ್ಯಾ ಒಂದು ಕೃಯೋಳಗಿ ಬ್ರಾಗ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಬಾಳಿಹಣ್ಣು ಹಿಡಿದುಕೊಂಡು ಬಸ್ ಇಳಿದಳು. ರೈಲ್ ಅವಫೋತದ ಚಿತ್ರವನ್ನು ಕಣ್ಣಾಂದೆ ತಂದುಕೊಂಡು ಹಣ್ಣಿನ ಹುಡುಗನದೇ ನೆನಪುಮಾಡಿ ಕೊಳ್ಳುತ್ತ ಜಡವಾದ ಹೈದರಿಂದ ಮೆಲ್ಲನೇ ಮುಂದಡಿಯಿಡುವಾಗ ಎದು ರಿಗೇ ಇನ್ನೊಂದು ಎದೆಯೋಡಿಯುವ ದೃಷ್ಟಿ ಕಣ್ಣಿಗೆ ಬಿತ್ತು. ವಿದ್ಯಾ ಅದನ್ನು ನೋಡಲಾರದೆ ದಿಕ್ಕೆಟ್ಟಿ ಅತಿತ್ತ ಹರಿದಾಡಹತ್ತಿದಳು. ಆ ಗುಂಪಿನಲ್ಲಿ ತನ್ನ ಗುರುತಿನವರೆಲ್ಲಿ ಕಣ್ಣಿಗೆ ಬೀಳುತ್ತಾರೋ ಎಂದು ಅಂಚಿಕೊಂಡಳು.. ನಾಲ್ಕೆಪ್ಪು ದು ಜನರು ಬಕ್ಕನೆತ್ತಿಯಿಂದ ಗುಂಪಾಗಿ ನಡೆದಿದ್ದರು. ಆವರ ಮುಂದೆ ಒಂದು ವೆಟ್ಲೊಮ್ಯಾಕ್ ದೀಪ ಹೊತ್ತುಕೊಂಡು ಹತ್ತುವರುಷದ ಹುಡುಗನೋಬ್ಬ ನಡೆದಿದ್ದು. ನಡುವೆಲ್ಲಿದ್ದ ಇಬ್ಬರು ತಮ್ಮ ಕೈಗಳನ್ನು ಮುಂದೆ ಚಾಚಿ, ಅಡ್ಡ ಮಲಗಿದ್ದ ಮಗುವಿಗೆ ಆಸರ ಕೊಟ್ಟಿದ್ದರು. ಮಗುವಿನ ವ್ಯೇತುಂಬ ಆರಿವೆ ಹೊಚ್ಚಿದ್ದರು. ‘ಲೇಡಿ ಜಮ್‌ಶೇಡಜಿ ರೋಡ್ ನ್ನು ತಮ್ಮ ಬಲಕ್ಕೆ ಮಾಡಿ ಕೊಂಡು ಗುಂಪು ಶಿವಾಜಿ ಪಾರ್ಕನತ್ತು ಹೊರಳಿತು. ವಿದ್ಯಾವತಿ ಕಂಗಟ್ಟಿ ನೋಡಿದಳು. ಆ ಗುಂಪಿನಲ್ಲಿ ಎಲ್ಲರೂ ತಮ್ಮ ಮನೆಯ ಬಾಜಾರದವರೇ ! ರಾಮನಾಥನಿರುವನೇನೋ ಎಂದು ಮತ್ತೆ ಕಂಗಟ್ಟಿ ನೋಡಿದಳು. ಎಹ್ವೋ ಹೊತ್ತಿನ ಮೇಲೆ ರಾಮನಾಥ ತನ್ನ ಓರಿಗಿಯ ಮಿತ್ರನ ಹಗಲ ಮೇಲೆ

ಕೈಹಾಕಿಕೊಂಡು ಉಟ್ಟಿ ಧೋತರದ ಚುಂಗನ್ನೆ ಕೊರಳಿಗೆ ಸುತ್ತಿ, ಬರಿ ಶಟ್ಟಿನ ಮೇಲೆ ಹೊನದಿಂದ ನಡೆದಿದ್ದ. ವಿದ್ಯಾ ಕಂಗಿಟ್ಟು ನೋಡಿದಳು. ಅಲ್ಲಿ ನಿಲ್ಲಿತ್ತೆ, ಮುಂದೆ ಹೋಗಲಿಕ್ಕೆ ಆಗದೆ ದಿಕ್ಕೆಟ್ಟು ಓಡಬೇಕೆಂದು ಹವಣಿಸಿದಳು. ಅದೇ ಕೈಣಕ್ಕೆ ದೇವರೆ ದಯವಾಲಿಸಿದಂತೆ ಬಸ್ಸು ಬಂತು. ಬಸ್ಸಿನೊಳಗೆ ಮಿಂಚಿನ ವೇಗದಿಂದ ಧಾವಿಸಿದಳು. ಕೈಯೊಳಗಿನ ಹಣ್ಣಿನ ಗೊಂಚಲು ಧಡಿಕೆಗೆ ಕಳಜಿ ಗಾಲಿಯ ಕೆಳಗೆ ಬಿದ್ದ ಜಿಬ್ಬೆಯಾಯಿತು.....

‘ಮೂರು ತಿಂಗಳು ಪ್ರಯೋಗಮಾಡಿರಿ....ನಿಮ್ಮ ಪ್ರೇಮಪಥದೊಳಗಿನ ಕಾಲೀನ್ನಡಕು ಮುಳ್ಳುಕಂಪಿಗಳಿಲ್ಲಾ ಬಯಲಾಗುತ್ತವೆ....’ ಈ ಮಾತು ಗಳನ್ನು ದಿದುದು ವಾಡೀಕರ ವಕೀಲರ ಭವಿಷ್ಯದ ಬಾಯಿ ಅಲ್ಲ, ಕರಿಬಾಯಿ ಎನಿಸಿತು ವಿದ್ಯಾವತಿಗೆ.

ಹೊರಗೆ ಬಾಗಿಲ ಬೆಲ್ಲಾ ಸಪ್ಪಳವಾಯಿತು. ರಾಮನಾಥ ತನ್ನ ಮನೆಯ ಬಾಗಿಲು ತೆರೆದ. ಸೋಸ್ನಮನ್ ಟಿಪಾಲು ಕೊಟ್ಟು ಹೋದ. ರಾಮನಾಥ ಮತ್ತೆ ಬಾಗಿಲು ಜೋಲ್ಲುಮಾಡಿದ. ಓಲೆ ಒಡೆದ:

ಧಾರವಾಡ.

ಬಿ. ರಾ. ರಾಮನಾಥರಿಗೆ,

ಮಾಡುವ ಅನೇಕಾಶೀವಾರದಗಳು. ತರುವಾಯ ಕ್ಷೇಮ. ನಿಮ್ಮ ಕ್ಷೇಮ ಸಮಾಜಾರವನನ್ನು ಮೇಲಿಂದ ಮೇಲೆ ತಿಳಿಸುತ್ತಿರಬೇಕು. ವಿಶೇಷ. ನಮ್ಮ ಚಿ. ಶಾರದಾ ಚಿ. ಮೋಹನನ ಸಲುವಾಗಿ ಹೊಟ್ಟಿಬೇನೆ ಹಚ್ಚಿಕೊಂಡಂತೆ ಮಾಡುತ್ತಿದ್ದಾ ಳಿ. ಸುದೃಢಿದಿಂದ ಮೋನ್ನೆ ಅವಳಿಗೆ ಒಂದು ವರ ಗೊತ್ತಾಗಿದೆ. ಮದುವೆ ಮಾಡಿಕೊಂಡು ಹೋಗುವ ಮುಂಚಿ ಒಮ್ಮೆಯಾದರು ಮೋಹನ ನನ್ನು ನೋಡಬೇಕು ಅನ್ನುತ್ತಾ ಳಿ. ನೀವು ಕೂಡಲೆ ಹದಿನ್ನೆಡು ಇಷ್ಟತ್ತು ದಿನಗಳ ವರಗೆ ರಜಿ ಪಡೆಮಕೊಂಡು ಮೋಹನನನ್ನು ಕರೆದುಕೊಂಡು ಬರಬೇಕು. ಏನೊ ಬರದಾನಂತಾ ತಾತ್ಪರ ಮಾಡಬಾರದು. ವಿಶೇಷ ಸಮಕ್ಕೆ ದಲ್ಲಿ. ಹೆಚ್ಚಿಗೆ ಬರೆಯಲು ಶತ್ತನಲ್ಲಾ. ಜರೂರ ಜರೂರ ಮೋಹನನನ್ನು ಕರಕೊಂಡು ಹೊರಟು ಬರಬೇಕು.

ತನ್ನ

—ಗೋಪಾಳರಾಯು.

ಪತ್ರ ಮುಗಿಸಿ ‘ಹೊಂ! ಹೋನಾಷ್ಟನ್ನ ನಾನ್ ಕರಕೊಂಡು ಬರ್ತಿದಿನಿ. ತಮ್ಮವುನ ಕಡೀಗೆ ಹೋಗಿ ಕೂತಾನ ಕಳ್ಳು! ನಾನ್ ಕರಕೊಂಡು ಬರ್ತಿದಿನಿ.’ ಎನ್ನುತ್ತ ತನ್ನಷ್ಟಕ್ಕೆ ಹುಣ್ಣನಂತೆ ನಕ್ಕಬಿಟ್ಟಿ ರಾಮನಾಥ. ರಾಯರ ಓಲೆ ಯನ್ನು ಜಾನಕಿಯ ಓಲೆಗಳ ಫಾಯಿಲಿಗೇ ಹಚ್ಚಿಟ್ಟಿ.

ಹೊರಗೆ ಮತ್ತೆ ಬೆಲ್ಲ ಬಾರಿಸಿತು. ‘ಯಾರು ಹೋಸ್ಟೆಮನ್ ಏನು?’ ಸುವ್ಯಾಸನೆ ಕೂಗಿಕೊಂಡ ರಾಮನಾಥ. ಹೊರಗಿನಿಂದ ಯಾರೂ ಓಕೊಡಲಿಲ್ಲ. ಫಾಯಿಲ್ ಟ್ರೂಡಿನೊಳಗಿಟ್ಟು ಶೀಲ ರಾಶಿ ಘಡಲ್ಲನೆ ಬಾಗಿಲು ತೆರೆದ. ಹೊರಗೆ ಬಂದಿದ್ದವರು ವಿದ್ಯಾ! ಮುಖ ತೋರಿಸಲೂ ನೋಡಲೂ ಸಾಧ್ಯ ವಾಗದೆ ಮತ್ತೆ ಘಡಲ್ಲನೆ ಬಾಗಿಲು ಬೋಲ್ಲುಮಾಡಿದ. ಬಾಗಿಲ ಸಪ್ಪುಳಕ್ಕೆ ಥಬೆ ಕೈಯೊಳಗಿನ ಕುಂಕುಮಕರದಿಗೆಯನ್ನು ಹಿಡಿದುಕೊಂಡೆ ಹೊರಗೆ ಬಂದಳು. ಹೊರಗೆ ಸ್ಥಿರವಾಗಿ ವಿದ್ಯಾ! ಕ್ಷಣಹೊತ್ತು ಮೊನ. ಅಮೇಲೆ ಒದೆಗಣ್ಣಿರಸಿಕೊಳ್ಳುತ್ತ ‘ಆತ ಯಾ!’ ಎಂದು ಒಳಗೆ ಕರೆದಳು ಥಬೆ.

---

# ಸದ್ಯಕ್ಕೆ ಮಾರಟಕ್ಕಾಗಿ ದೊರೆಯುವ ಗ್ರಂಥಗಳು

## ಕಾದಂಬರಿಗಳು :

೧೦	ಧನುಂಸೀರೆ	ಜಡಭರತ	....೨	೦	೦
೧೧	ಇಚ್ಛೆಷ್ಠಿದ್ಯು ( ಭಾಗ ೧, ೨, ೪ )	ವಿ. ಕೃ. ಗೋಕೂಕ	...೯	೧೨	೦
೧೨	ನಿಸಗ್	ಮುಖ್ಯ ಅಣ್ಡಾ ರಾಯ	....೫	೪	೦
೧೩	ರಾಷ್ಟ್ರಪುರುಷ	” ”	....೪	೦	೦
೧೪	ಅನಂತ	ಸತ್ಯಭೋಧ	....೧	೪	೦
೧೫	ಭಗ್ಗು ಮಂದಿರ	ರೇಮುಂತ	... ೪	೪	೦
೧೬	ಅನ್ನ	ರೆಂ. ತೀ. ಮುಗಳಿ	....೪	೦	೦
೧೭	ಕಾರಣಪುರುಷ	” ”	....೧	೪	೦
೧೮	ಗಂಗಾಸಾನಿ	ವರಗಿರಿ	....೧	೪	೦
೧೯	ಮಾದನ ಮಗಳು	ಎಂ. ವಿ. ಸೀ.	....೬	೦	೦
೨೦	ಮುನಿಯೆನ ಮಾದರಿ	ಕೆ. ಎ. ಎನ್. ರಾವ್	....೨	೧೨	೦
೨೧	ಮೇರಿನಾಪುರದ ಮಲ್ಲಿ	ಗುರುರಾಜ ಬೋಶಿ	....೨	೧೨	೦
೨೨	ಟೆರಂ-ಜೇಬ	ಕೆರೂರ ವಾಸುದೇವಾಚಾರ್ಯ	....೫	೦	೦
೨೩	ವಾಲ್ಯುಕಿ ವಿಜಯ	” ”	....೧	೦	೦
೨೪	ಇಂಡ್ರಜಾಪ	ರಂಗರಾವ ತಲಜೀರಂತರ	....೨	೪	೦
೨೫	ವರದನೆಗು ಸಂಬಂಧ	ಎಸ್. ಕುಲಕರ್ಮ	... ೨	೦	೦
೨೬	ಮಯಾದೇ-ಮಯಲು	ಅಶ್ವತ್ತ	....೫	೦	೦

## ನಾಟಿಕೆಗಳು :

೧೧	ಮಿಂಚಿನ ಯಾಡಿ	ಕೃಷ್ಣ ಕುಮಾರ	... ೨	೪	೦
೧೨	ಎತ್ತಿದ ಕೈ	ರಂ. ತೀ. ಮುಗಳಿ	... ೧	೧೪	೦
೧೩	ಯುಗ್ಂಬರ	ವಿ. ಕೃ. ಗೋಕೂಕ	....೧	೧೨	೦
೧೪	ಬಿತ್ತಿದ ಬೆಳೆ	ಶಿವರಾಮ ಕಾರಂತ	....೧	೦	೦
೧೫	ಪರಿವರ್ತನ	ಲ. ಜಿ. ಬೇಂದ್ರೆ	... ೦	೧೨	೦
೧೬	ವೇಣುಮಾವ	ಶ್ರೀಮತಿ ಪ. ಸೀತಾದೇವಿ	... ೦	೧೨	೦
೧೭	ಮಗು	ಕೆ. ಎ. ಎನ್. ರಾವ	... ೧	೪	೦
೧೮	ಹೊಸ ಸಂಸಾರ	ದ. ರಾ. ಬೇಂದ್ರೆ	....೨	೪	೦
೧೯	ಭಾಗ್ಯಶ್ರೀ	ಲ. ಜಿ. ಬೇಂದ್ರೆ	... ೧	೪	೦
೨೦	ವಿಮರ್ಶಕ ವೈದ್ಯ	ವಿ. ಕೃ. ಗೋಕೂಕ	... ೦	೬	೦
೨೧	ನಲಿದಮಯಂತ	ಕೆರೂರ ವಾಸುದೇವಾಚಾರ್ಯ	... ೧	೪	೦

## ಸಣ್ಣ ಕೆತೆ ಲಲಿತಪ್ರಬಂಧಗಳು :

೪೯	ಕುರಹಿಂದು	ಜಲಧರ	...೨	ಅ	೦
೫೦	ಹೊಬಾಣಗಳು	ಪ. ರಮಾನಂದ	....೨	೦	೦
೫೧	ಸುಳವುಹೊಳವು	ವಿನಿಧ ಲೇಖಕರು	....೨	ಅ	೦
೫೨	ಕೈನ್ಯಿಂಗಟಿನ್ ಪಾರ್ಕ್	ಕೆ. ಗೋಪಾಲಕೃಷ್ಣ ರಾಯು	...೨	ಅ	೦
೫೩	ಬಹುಮಾನ ಪಡೆದ ಬರಹಗಳು	ವಿನಿಧ ಲೇಖಕರು	....೨	೧೨	೦
೫೪	ಚೀನದ ಬಾಳು-ಬಿದುಕು	,, ,	...೨	೦	೦
೫೫	ಬಾಳ-ಹೊಳೆ	ಅಶ್ವತ್ಥ	....೨	ಅ	೦

## ಕಾವ್ಯಗಳು :

೫೬	ಗರಿ	ಅಂಬಿಕಾತನದತ್ತ	ಸಾದಾ	೨	೦	೦
			ಒಳ್ಳೇ ಕಾಗದ	೨	೦	೦
			ಕೃ.	೨	ಅ	೦
೫೭	ಗಂಗಾವಶರಣ	,, ,	ಸಾದಾ	೨	೦	೦
			ಒಳ್ಳೇ ಕಾಗದ	೨	೦	೦
			ಕೃ.	೨	ಅ	೦
೫೮	ಸವಿಗೀತ	,, ,	ಒಳ್ಳೇ ಕಾಗದ	೨	ಅ	೦
			ಕೃ.	೨	೦	೦
			ಸಾದಾ	೨	೪	೦
೫೯	ಬಾಸೀಗೆ	ರಂ. ಶ್ರೀ. ಮುಗಳಿ	ಕೃ.	೨	ಅ	೦
೬೦	ಸಮುದ್ರಗೀತಗಳು	ವಿ. ಕೃ. ಗೋಕಾಕೆ	ಸಾದಾ	೨	ಅ	೦
೬೧	ಮುಕಾಯುಧ್	ಕೆ. ಎ. ಎನ್. ರಾವ	ಕೃ.	೨	೦	೦

## ವಿಮರ್ಶಾತ್ಮಕ ಗ್ರಂಥಗಳು :

೬೨	ಸೂರ್ಯಾಸ್ತ ಸಂಶೋಧನ	ದ. ರಾ. ಬೆಂದ್ರೆ	ಸಾದಾ	೨	ಅ	೦
			ಕೃ.	೨	೧೨	೦
೬೩	ಸಾರ್ಥಕ ಮತ್ತು ವಿಮರ್ಶೆ	,, ,	....೨	ಅ	೦	
೬೪	ದತ್ತವಾಣಿ	ಮಿಜೆ ಅಣ್ಣಿ ರಾಯುರು	...೨	೪	೦	
೬೫	ಮಾತೃನಾಟಿ	ಶಿಶು ಮಧುರಜಿನ್ಸ್	...೨	೪	೦	
೬೬	ಯುಗಮ್ರವರ್ತಕ ಬಸವ್ರಂ	ಚಿಂತಾಮಣಿ	....೨	೦	೦	

ವೈವಸಾಧ್ಯವಕ  
 ಮನೋಹರ ಗ್ರಂಥಮಾಲಾ  
 ಧಾರವಾಡ









